

UNIVERSAL
LIBRARY

O_198832

UNIVERSAL
LIBRARY

OSMANIA UNIVERSITY LIBRARY

Call No. K 83
D 48 M Accession No. K 4260

Author De-Swami.

Title Swami - 1953

This book should be returned on or before the date
last marked below.

ಮಲ್ಲಿ

ದೇವುಡು

ವಾಹಿನಿ ಪ್ರಕಾಶನ
ಜಯಚಾಮರಾಜರಸ್ತೆ, ಬೆಂಗಳೂರು-೨

ಮೊದಲನೆಯ ಮುದ್ರಣ : ಅಕ್ಷ್ಯೋಬರ್ ಇಂಡಿ

All Rights Reserved by the Author

ಮುಖಿತ್ರಃ
ಎಸ್. ರಮೇಶ್

ಮುದ್ರಕರು:
ಎಂ. ಎಸ್. ಜಿಂತಾಮಣಿ ಬಿ. ಎಸ್. ಸಿ.,
“ಕಾನ್ಪುನ್‌ ಪ್ರೀಸ್”, ಜಯಚಾನುರಾಜ ರಸ್ತೆ
ಬೆಂಗಳೂರು-೨.

ಮುನ್ನಡಿ

ಗೆಳಿಯ ಕಾಮೇಶರೂ, ಚಿಂತಾಮಣಿಯವರೂ ಈ ಮಾಲೆಗೆ ಧಾರ್ಮಸ್ ಹಾಡಿರುವರೆ ‘ಟಿಸ್’ ಎಂಬ ನಾವೆಲ್ಲನ್ನು ಕನ್ನಡಿಸಿಕೊಡು ಎಂದು ನನ್ನನ್ನು ಕೊರಿದರು: ಗೆ. ಕಾಮೇಶರು ಅದರ ಹೆಸರು ‘ಮಲ್ಲಿ’ ಎಂದಿರಲಿ ಎಂದರು. ಟಿಸ್ ನಮ್ಮ ಸಮಾಜಕ್ಕೆ ಒಡಿಸುಪುದಿಲ್ಲ ಎಂದು, ಬೇರೋಬ್ಬ ಮಲ್ಲಿ ಇಲ್ಲಿ ಅವತರಿಸಿದ್ದಾಳೆ. ಈ ಮಲ್ಲಿ, ಆ ಟಿಸ್ಗಿಂತ ಯಾವ ರೀತಿಯಲ್ಲಿ ಕಡಿಮೆಯಿಲ್ಲ.

ಇದು ಸುಮಾರು ೧೯೦೦ರಿಂದ ೧೯೨೦ರ ವರೆಗಿನ ಮೂವತ್ತು ವರ್ಷಗಳನ್ನು ಕುರಿತ ಕಥೆ. ಬಿಟ್ಟಿಪರನ್ನು ದೇವತೆಗಳು ಎನ್ನುತ್ತಿದ್ದ ಕಾಲದಿಂದ ಆರಂಭಿಸಿ ಬಿಟ್ಟಿಪರು ನಮ್ಮ ಶತ್ರುಗಳು ಎನ್ನುವ ವರೆಗಿನ ಕಥೆ. ಆದರೆ ಈಕ್ಕುವೆಂಟಿರಿಯಲ್ಲ; ಕ್ರಾಸಿಕಲ್ ಅಲ್ಲ; ಇದು ನಾವೆಲ್ಲ. ಮಲ್ಲಿ—ನಾಯಕರ ಕಥೆ. ನಾನಾಮುಖದಲ್ಲಿ ನಾನಾ ಘಟ್ಟದಲ್ಲಿ ನಮ್ಮ ಸಿದ್ಧಾಂತ ರಾದಾಂತ ವೇದಾಂತಗಳನ್ನೊಂದು ಬಂದಿದೆ.

ಇದು ಉತ್ತಮವಾದ ಕಾದಂಬರಿಯೆಂದೇ ಓದುಗರ ಮುಂದಿ ಪ್ರದ್ದೇನೆ. ಭಿನ್ನಪ್ರಸಾಫನದಿಂದ ಭಿನ್ನೆಲ್ಲಸಿದವರು ತಮ್ಮ ಭಿನ್ನಾಭಿ ಪ್ರಾಯಕ್ಕೆ ಕಾರಣವೇನು ಎಂಬುದನ್ನು ಗಮನಿಸಿದರೆ, ಆಲ್ಲಿಗೆ ಪ್ರಯಾಣ, ಮತ್ತೊಂದು ಮರಣಲು ಮುಟ್ಟಿತು. ಆದಿಲ್ಲದೆ ತಮ್ಮ ಮೂಗಿನ ಸೇರಕ್ಕೆ ಬರಲಿಲ್ಲವೆಂದು ಆವೇಸಿಸುವವರು ನನ್ನ ಪ್ರತಿಭಟನೆಯ ಭೀತಿ ಯಿಲ್ಲದೆ ಬೇಕಾದ್ದು ಹೇಳಬಹುದು.

ಇದನ್ನು ಓದಿದ ಮಿತ್ರರೊಬ್ಬರು “ತಿಳಿದವರಿಗೆ ತಾರಿಫ್” ಎಂದಿ
ದ್ವಾರೆ. ನನ್ನ ಆಸೆ ಎಲ್ಲರಿಗೂ ತಾರಿಫ್ ಆಗಲಿ ಎಂದು.

ಈ ಕಥೆಯಲ್ಲಿ ಆನೇಕ ಜೀವಂತ ಮಹನೀಯರೆ ಉಲ್ಲೇಖಿಗಳಿವೆ.
ಈ ಕಥೆಗೆ ಬೇಕಾದವ್ಯುಮಾತ್ರ ತೆಗೆದುಕೊಂಡಿರುವುದರಿಂದ ಅವರ
ಮಹತ್ವಕ್ಕೆ ಲೋಪ ಬಂದಿಲ್ಲ ಎಂದುಕೊಂಡಿದ್ದೇನೆ. ಒಂದು ಪ್ರಾಣಿ
ಕುಡಿಯುವವ್ಯುಮಿ ಕುಡಿದವ್ಯೇ ಅಲ್ಲ. ನದಿಯಲ್ಲಿ ನೀರಿರುವುದು. ಅದರಿಂದ
ಆ ಮಹನೀಯರು ನನ್ನ ಮೇಲೆ ಕೊಷಗೊಳ್ಳಿರಲಿ.

ಇದನ್ನು ತಮ್ಮ ಮಾಲೆಯಲ್ಲಿ ಸೇರಿಸಿಕೊಂಡ ಗೆಳೆಯಂಬ್ಬಿಗೂ
ವಂದನೆಗಳು.

ಚಿಂಗಳೂರು }
1-10-53 }

ದೇವುಡು

ನುಜಿಗೆ ಹೆಳ್ಳಿಯಲ್ಲಿ ಅಶ್ವತ್ಥ ಕಟ್ಟಿಯ ಆಚಿಯ ಮನೆಯೇ ಮಲ್ಲಣ್ಣಿನ ನಡು. ಅವನು ಏಕನಾದ ಹಿಡಿದು ಉರಾರು ಅಲೆಯುತ್ತಿದ್ದೆ ವನು. ಒಂದು ಸಲ ಆಪೂರಿಗೂ ಬಂದ. ಆಗ ಪರ್ಮೇಲ್ ಹಿರಿಯನಾಯ ಕರು ಬಡುಕಿದ್ದರು. ಅವನ ತಂದಾನಾ ಪದಗಳಿಗೆ ಮನಸ್ಸೋತು “ಇಲ್ಲಿ ಇದ್ದು ಬಿಡೊ ನುಗ್” ಎಂದರು. ಮಲ್ಲಣ್ಣಿ “ಅಷ್ಟುಕ್ಕೆ” ಎಂದ. ಗೌಡರು ಉರಬೆಲಿ ಮಗ್ಗುಲಲ್ಲಿ ತನ್ನ ಹುಲ್ಲುಮೆದೆ ಇದ್ದ ಹಿತ್ತೆಲು ಅವನಿಗೆ ಕೊಟ್ಟಿರು. “ಆದವರು ಆ ಬಡಪಾಯಿಗೆ ಅನ್ನ ಸಾಯಾ ವಾಡಿರಯ್ಯ” ಎಂದರು. ಎರಡು ಮೂರು ದಿನದಲ್ಲಿ ಒಂದು ಆರು ಅಂಕಣದ ಮನೆ ಯಾಯಿತು. ಮಲ್ಲಣ್ಣಿ ಹೊಗಿ ಹೆಂಡತೀನ ಕರೆದುಕೊಂಡು ಬಂದು ಅಲ್ಲಿ ಸಂಸಾರ ಹೊದಿದೆ.

ಮಲ್ಲಣ್ಣಿನ ಹೆಂಡತಿ ಕೆಂಪಿ. ಹೆಸರು ಕೆಂಪಿಯಾದರೂ ಬಣ್ಣದಲ್ಲಿ ಮಾತ್ರ ಕಾಳಿ. ನೋಡಿದೊರೆಲ್ಲ “ಇವಳನ್ನ ಕಾಳಿ ಅಂತ ಕರಿಯೋದು ಬಿಟ್ಟು ಕೆಂಪಿ ಅಂತ ಯಾಕೆ ಕರೆದರೊ?” ಎಂದುಕೊಳ್ಳುವರು. ಆದರೂ ಕೆಂಪಿ ಒಳ್ಳೆ ಮೋವಾದ ಹೆಂಗಸು. ಕಾವೇರಿ ತೀರದ ಹೆಣ್ಣಿಗಳನ್ನು ನೋಡಿದ್ದವರಿಗೇ ಆ ಮೋಪು ಅನ್ನವುದರ ಶಫವಾಗುವುದು. ಎದೆ ಆಗಲ. ಆಗಲ ಮಾತ್ರವಲ್ಲ! ಆ ಉಬ್ಬ ಏನೋ ಮನೋಮೋಹಕ. ಚೇಡ ಅಂದವರ ಕಣ್ಣನ್ನೂ ಬಿಡದೆ ಒಂದು ಗಳಿಗೆ ಹಿಡಿದ್ದು ಗ್ರಹನೇ ಒಂದು ಸುತ್ತು ಹೊಡಿಸಿಬಿಡುವ ಎದೆಯುಬ್ಬ. ಜೊತೆಗೆ ಅವಳು

ತಿರುಗಿದರೆ, ಒಂದು ಭಾರಿ ಎತ್ತು ತಿರುಗಿದಂತಾಗುವುದು. ಅವಳ ನಡು ಎಪ್ಪು ಸಣ್ಣಿಗಿತ್ತೊಂದು ಆ ನಿತಂಬಗಳೂ ಉಂಟಾಗುತ್ತಂಬಗಳೂ ಅಪ್ಪು ತುಂಬು! ಅಪ್ಪು ಭದ್ರ.

ಮಲ್ಲಿಣ್ಣಿ ಏಕಾಂತದಲ್ಲಿ ಎಪ್ಪೊಂದು ದಿನ “ಬಾಳೇಕಂಬ ಕಡಿದಿಟ್ಟು, ಕುಂಬಳಕಾಯ ಹೇರಿಟ್ಟು ಬಣ್ಣಿ ಸುತ್ತಿ ಬಿಟ್ಟುರೊ ಹೆಣ್ಣು, ನನ್ನ ಈ ಕಣ್ಣ ಮಾನೀಯನ್ನು” ಎಂದು ಹಾಡಿ ಹಾಡಿ ಅವಳನ್ನು ರೇಗಿಸುವನು.

ಅವಳು “ಆಂದರೂ! ಬುಡೀ ಅಂದರೆ ನಿಮ್ಮ ಈ ಹುಡು ಗಾಟಕೇಯು!” ಎನ್ನುವಳು.

ಮಲ್ಲಿಣ್ಣಿ ಕೆಟ್ಟಲೇಮಾಡಿ “ಹಾಗಾದರೆ ಒಂದಿ ಬೋಳಕೊಂಡು ಸನ್ಯಾಸಿಯಾಗಲಾ ಹೇಳು” ಎನ್ನುವನು.

ಅವಳು ಫಳಾರನೆ ನೆಕ್ಕು “ಈ ಮುಕ್ಕೆ ಸನ್ಯಾಸಿಯಾದರೆ ಬಟ್ಟಿಗೆ ಬಣ್ಣಿ ಕೇಡು” ಎನ್ನುವಳು.

ಅವನು “ಏನು ಹಂಗಂತೀ? ನನಗೇನು ವೇದಾಂತದ ಹಾಡು ಬರೋಕಿಲ್ಲವಾ? ಕೇಳಬು:

ತಂದನನ್ನ ತಾನ ತಂದನನ್ನು. ಚೆನ್ನಾಗಿ ಹೇಳುವೆ ಕೇಳಲೆ ಹೆಚ್ಚೇ ||

ಜೊಮ್ಮೆವೆಂಬುದು ಬರಿಯು ಬಯಲು, ಅದರಲ್ಲಿ ಒಮ್ಮೆ,

ಮೀಂಜಿತು ಮಾಯೆಯೆಂಬುವ ಜಲುವು ||

ಜಲುವಿನ ಮರಿಯಾಗಿ ಮೊಳೆಯಿತು ಬರಿಯ ಭ್ರಾಂತಿ ||

ಭ್ರಾಂತಿಗೆ ಸೂತು ಬಯಲಿನ ಬೊವುವು ಮಣಿಯಾಯ್ತು ||

ಮಣಿಗೆ ಮುಸುಕಟ್ಟಿ ಪೂರ್ಯೇ

ಕರೆಯಿತು ಆದ ಜೀವವೆಂದು ||

ಜೀವಕೆ ಬಂದಿತು ಸಂಸಾರ ನೋಡಂದು ||—

ತಂದನನ್ನ ತಾನ ತಂದನನ್ನು—.

“ನೋಡಿದೆಯಾ, ನಿಂಗೇನು ಗೊತ್ತು? ಕೇಳು ಹೇಳುತ್ತೀನಿ. ಒಂದು ಸಲ ಹಂಗೇ ಸಂಚಾರ ಹೋಗಿದ್ದಾಗ ಸಿಂಗೇರಿಗೆ ಹೋದೆ. ಅಲ್ಲಿ ಆ ತಾಯೀನೇನೋ ಕಂಡು ನಮಸ್ಕಾರ ಹಾಕಿದೆ. ಗುರುಗಳ ನೋಡದೆ ಇರೋದಾ ಅನ್ನಿಸಿತು. ನನ್ನ ಕರಕೊಂಡು ಹೋಗಿ ಅವರ

ಮುಂದೆ ನೀಲಿಸೋರಾದರೂ ಯಾರು? ಅದಕ್ಕಾಗಿ ಒಂದು ಪಂದು ಮಾಡಿದೆ. ಅವರು ಅವ್ಯಾಸೋರ ಗುಡಿಗೆ ಬರೋ ಹೊತ್ತು ಇಚಾರಿಸಿ ಕೊಂಡೆ, ಆ ಒತ್ತಿಗೆ ಹೋಳೇಲಿ ಮಿಂದು ಸುಡಿ ಮಾಡಿಕೊಂಡು ಈಭಾತಿ ಚೆನ್ನಾಗಿ ಧರಿಸಿಕೊಂಡು ರುದ್ರಾಷ್ಟೇ ಮಾಲೆ ಇಲ್ಲಿ ಬಿಟ್ಟು ಏಕನಾದ ತಕೊಂಡು ಭಕ್ತಿಯಾಗಿ ವೇದಾಂತದ ಪಾಡೇ ನುಡಿಸ್ತಾ ನಿಂತು ಬಿಟ್ಟಿ. ಕಣ್ಣಜಿ ಹೋಟಿದಿದ್ದೀನಿ. ಆ ಸಿಹಾಯಯ್ಯ ಬಂದು ಹಿಡಿದು ಅಲ್ಲಾಡಿಸಿ ‘ಅಷ್ಟಂತೆ ಅಗ್ರದ ಬರಾರೋ’ ಅಂದ. ಓದಿ ಹೋದೆ ಅವನ ಜೋತೀಲೆ. ಅಲ್ಲಿ ಯಾರು ಅಂತೀಯ - ಗುರುಗಳು. ಅಲಲಾ! ಏನಾಯ್ಯ ಅಂತೀಯೇ, ಕೆಂಪಿ, ಸಂಗೆ ಎಚ್ಚರ ತಪ್ಪೋ ಹಂಗಾಗೋದಾ! ಮರು ಮಾತಾಡದೆ ಅಡ ಬದ್ದು ಬಿಟ್ಟು. ಅವರು ಎಲ್ಲಾ ಕೇಳಿದರು: ಯಾರು? ಎಲ್ಲಿಯವನು? ಈ ಪದಗಳೆಲ್ಲ ಎಲ್ಲಿ ಕಲಿತೆ? ಅಂತ, ಎಲ್ಲಾ ಹೇಳಿದೆ ಅನ್ನೂ. ಆವೇಲೆ ಅಲ್ಲಿ ಅವರನ್ನು ಕರೆದು ‘ಇವನಿರೋಷ್ಯ ದಿವಸ ಇವನಿಗ ಉಟ್ಟಿ ಹಾಕಿಸಿ’ ಅಂತ ಹೇಳಿ, ‘ನೀನಿರೋಷ್ಯ ದಿನವೂ ಈ ಹೋತ್ತಿಗೆ ಇಲ್ಲಿಗೆ ಬಂದು ಅವ್ಯಾನವರಿಗೆ ನಿನ್ನ ಹಾಡು ಒಪ್ಪಿಸು’ ಅಂದರು. ಅಲ್ಲಿ ಹೆಡಿನ್ನೆಡು ದಿನ ಇದ್ದು ಬಂದ ಗಂಡು ಕಣಾ ನಾನು. ನನ್ನ ವೇದಾಂತದ ಪಾಡು ಅಂದರೆ ಬಿಟ್ಟು ಅಲಾ ಕಣ್ಣೀ! ಗುರುಗಳನ್ನು, ಸಿಂಗೇರಿ ಗುರುಗಳನ್ನು ಮೆಚ್ಚಿಸಿ ಬಿಟ್ಟುವ್ಯಾ - ಅಂಥಾದ್ದರಲ್ಲಿ ನಾನು ಸಂನ್ಯಾಸ ತಕೊಂಡರೆ ಬಟ್ಟಿಗೆ ಬಣ್ಣ ಕೇಡಂತೆ!” ಅನ್ನವನು.

ಕೆಂಪಿಯೂ “ಹಂಗಾದರೆ ನನ್ನ ಶಾವೇರಮ್ಮನ ಪಾಲು ಮಾಡಿ ಬುಡತಿ ಅನ್ನೂ?” ಎನ್ನುವಳು. ಜೊತೀವ.ಶ್ಲಿಯೇ ಮಲ್ಲಿಣಿನು “ಉಂಟಾ! ಒಲಿದು ಬಂದ ಹೆಣ್ಣು ನಿನ್ನ ಕಾಡುಪಾಲು ಮಾಡಿದರೆ ಮನೆ ದೇವರು ಒಪ್ಪಿತಾ! ಅದೇ ನನಗೆ ಇಂದಿರೋ ಸಂಕಚೊ! ಮಾಯೆ ನಿನ್ನ ರಹಷ್ಯಲ್ಲಿ ಬಂದು ಹಿಡಿದು ಬಿಟ್ಟುವಳೆ. ಬಲೆ ಭದ್ರ ವಾಗದೆ. ಬಿಡಿಸೋರ್ಕಾ ಆಗೋಳ್ಲಿ. ಹೋಗಲಿ, ಬುಡು, ನಿನ್ನ ಮಣ್ಣ ಮಾಡಿ, ಆ ಗುಡೆ ಮೇಲೆ ಕೂತ್ತೊಂಡು, ಅಲ್ಲಿ ಏಕನಾದ ಹಿಡಿದು ಒಂದು ಹಾಡು ಹೇಳಿ ‘ಶಿವಾ, ಈ ಹೆಣ್ಣ ಈ ತಾಯಿ ಮಡಲಲ್ಲಿ ಇಟ್ಟು

ಕೊಂಡ ಹಾಗೇ ಸೀನು ನಿನ್ನ ಪರಿವಾರಕ್ಕೆ ಸೇರಿಸಿಕೊ, ಧರ್ಮವಾಗಿದ್ದ ತಾಯಿ ಮಗಳು ಇವಳು' ಅಂದು ಒಂದು ಕಣ್ಣೆ ರು ಹೈ ಉತ್ತಿ ಪಾಕಿ, ಮುಂದಕ್ಕೆ ಹೊರಡಿಂದು" ಅನ್ನವನು. ಅವಳು "ಅಂಯಾ! ನನ್ನ ಜಿನ್ನ, ಈ ಬೋಡಿ ಮಗನಿಗೆ ಎಷ್ಟು ಕರುಳೋ!" ಎಂದು ಕೆನ್ನೆಸವರಿ ತಲೆಯ ಪಕ್ಕದಲ್ಲಿ ಸೆಟಿಕೆ ಮುರಿಯುವಳು.

ಈ ನಾಟಕ, ಸೋಡುವರಿಖಾದಿದ್ದರೂ ವಾರಕ್ಕೆ ಮುಂದು ಸಲಹಾದರೂ ನಡೆಯುವುದು. ಸೂರಾರು ಸಲ ನಡೆದಿದ್ದರೂ ಹೆಚ್ಚೇ ದಾಗಿರಲ್ಲಿ. ಅವರಿಗೆ ಬೇಸರವಾಗಿರಲ್ಲಿ ಇಂತಹ ನಾಟಕ ಎಲ್ಲಿ ನಡೆದರೂ ಎಷ್ಟು ಸಲ ನಡೆದರೂ ಆಡಃವರಿಗೆ ಬೇಸದವಾಗುವುದೇನು? ಎಂದಿಗೂ ಇಲ್ಲ. ಅದೇ ಅದರ ರೈತೂಇಂ. ಈದೇ ಅದರಲ್ಲಿರುವ ನವ್ಯೋನವತ್ತೆ.

ಇನ್ನೊತ್ತು ಮಲ್ಲಣ್ಣ ಹೊಗಿ ಸುತ್ತಿಕೊಂಡು ಬಂದಿದ್ದು. ಸುಮಾರು ಐದೊರು ಸೇರಿಗೆ ಜೋಳ ಬಂದಿತ್ತು. ಅದರೂ ಅದೇಕೊಂಡು ಮಂಕಾಗಿದ್ದು. ಮಲ್ಲಣ್ಣ ಏಕನಾದ ಗೂಟಕ್ಕಿಟ್ಟು ರುಮಾಲು ತೆಗೆದು ಅದಕ್ಕೆ ಮಾಡಿಸಿದವಾಗಿಟ್ಟು ಕಸೆ ಅಂಗರೇಕು ಬಜ್ಜುತ್ತಿದ್ದು. ಕೆಂಪಿ ಒಂದು ವೇಳಕ ಸೋಡಿದಳು. ಒಳಕ್ಕೆ ಹೊಗಿ ಒಂದು ರಾಗಿ ರೊಟ್ಟಿ, ಅಷ್ಟ ಈರುಳಿ ಚೆಟ್ಟಿ, ಒಂದುಲೊಳ್ಳಾದಲ್ಲಿ ಸೀರು ಮಜ್ಜಿಗೆ ತಂದು ಇಟ್ಟಳು. ಅದನ್ನೂ ಅವಳ ವೇಳಕವನ್ನೂ ಸೋಡಿ, "ಇದೇನಾ! ನಾವೇನು ಕಂಪು ಜನಾ ಕೆಟ್ಟಿಷ್ಟೇದೆವಾ! ಕೃಂಕಾಲು ತೋಳೇದೇ ತಿನ್ನೊಂದಾ!" ಅಂದೆ.

"ಸರಿ, ವೋಕ ಸೋಡಿ! ಸುಟ್ಟಿ ಬದನೆಕಾಯಂಗೆ ಆಗದೆ. ಒಳಗರೋ ಶಿವಾ ಎಷ್ಟು ಸೋಂದವನೋ! ನೋಡಲು ತಿಂದು ಆಮೇಲೆ ಕೈ ಜೊತೇಲೆ ಕಾಲು ತೋಳಿದರಾಗೋರೆಲ್ಲವೇನೋ?" ಅಂದಳು ಅವಳು. ಹೊಸದಾಗಿ ಮಾಡಿಸಿದ್ದ ಹಿತ್ತಾಳೆ ಕಡಗ, ಗುತ್ತೆವಾಗಿ ತೋಟಿದ್ದ ಕೆಂಪು ಬಳಿಗಳು ಇದ್ದ ಕೃಂಗಳನ್ನು ಭಾವವಾಗಿ ತಿರುಗಿಸಿ ಕೊಂಡು ಆಡಿದ ಮಾತು ಕೇಳಿ ಮಲ್ಲಣ್ಣನಿಗೆ ಹೇಗೆ ಹೇಗೊ ಆಯಿತು: "ಅಬ್ಬಾ! ಅದೇನು ಜಾತಿ ಹೆಣ್ಣಿಪ್ಪ ಇದು. ಮಂಜಾಂದ ಬೀರೇ

ದೇವರನ್ನೂ ಮನೆ ಮಾಡೇವಪ್ಪನ ಮಾಡೋ ಜಾತಿ. ಮಾತು ಅಂದರೆ ಅನೆಗೆ ಯಾಕಿದ ಒಂಕುಸಷ್ಟೋ! ‘ಜಪ್ಪನೆ ಕೈಕಾಲು ತೊಳಿಕೋ! ಅವು ಈಭಾತಿ ಹಂಗಂಮೆಣ್ಣಂಡು ದೇವರಿಗೆ ಒಂದು ಕೈಮುಗಿದು ಜಟ್ಟಿನೇಳು’ ಅನ್ನಬಾರದಾ! ಹಾಳ ಹೈಟ್ಟಿ ಇದ್ದೀ ಅದೆ. ನಾನು ಬೇಡ ಅಂದರೆ ತಾನೇ ಬಿಟ್ಟಿತ್ತು! ಇರಲಿ. ಒಂದು ಚೊಂಬು ನೀರುತ್ತಾತ್ತ್ವ! ನಾನು ಕಾಳು ತೊಳಿಕೆಂಡು ಬರೋದರೊಳಗೆ ಒಂದು ಮತ್ತಿ ರಾಕಿ, ತಣಿಗೆ ತಂಬಿಟ್ಟಿ ಬಾಕನು. ಏನನಿಸರೂ ಅಂಥಾದ್ದೀನು ನಾವು ಬಾಳೆ ಹಣ್ಣು ಗುಡಾಳಮೀಳಗೆ ಬೆಳೆದರೆನ್ನೇಮೆ!” ಅಂದು ವಲ್ಲಣ್ಣ ಉಟ್ಟಿದ್ದ ಹಂಚೆ ಎತ್ತಿ ಕಟ್ಟಿದ ಕೆಂಪಿಯು ಮಾತನಾಡದೆ ಹೋಗಿ ನೀರು ತೆಂದು ಕೈಕಾಲಿಗೆ ನೀರು ಹೊಟ್ಟಿಳು.

ಒಳಗೆ ಬಂದ ಮಾಡಿಕೊಡ್ಡೆಣಿ ಮಾಡಿಕೊಡ್ಡೆಣಿ ಮಾಡಿ ದೆಹಿವಾಣಿದ ಮುಂದೆ ಕೂತು ರೈಟ್ಟಿ ಮುರಿದು ಕಣ್ಣಗೊತ್ತಿಕೊಂಡು “ಶಿವಾ” ಎಂದು ಉಟ್ಟಿಕ್ಕೆ ಕುಂಡ. ಹೊಂಡತಿ ಬಂದುಹೋಗಾತ್ತ ಇರುವುದನ್ನು ನೋಡುತ್ತೆ “ಹಳ್ಳೇ ಹೆ? ಈಬೇಕೊಂತೆ ಇದ್ದೀ! ಮೇಳುಬುದು” ಎಂದ.

ಅವಳಿಗೆ ಕಣ್ಣಲ್ಲಿ ನೀರುಾಡಿತು. ಕಣ್ಣೀರು ಒರಸಿಕೊಂಡು, ಗಾಬರಿ ಬಿದ್ದು ಗಂಡನ ನುನಸ್ಸು ಸಮಾಧಾನವಾಗಲಿ ಎಂದು ನಕ್ಕು, “ಎಲ್ಲ ಕೊಟ್ಟಿ ಶಿವ ನನ್ನ ಹೊಟ್ಟಿಗೊಂದು ಬೆಳಂಬಿ ಹಾಕದ್ದೋದೆ. ಅದಕೇ – ” ಅಂದಳು. ಮುಂಷಿನ ಮಾತು ಹೊರದಲ್ಲಿ

ಮಲ್ಲಣ್ಣ ಒಂದು ರೆಪ್ಪೆ ಹೊಡಿಯೋ ಹೊತ್ತು ಸಾಮೃತ್ಯಾದ್ದು ಕಣ್ಣಿಗೆಬಾದ ನೀರು ಯಾಗೇ ತಡೆದುಕೊಂಡು, “ಅದಕೇನು ಮುಡುಕೆ ತೋರಿಗೆ ಹೋಗಿ ಬೀಳಿ ಬೀಳಿ ತರೋನೆ ಸಂತೋರೋ? ” ಅಂದೇ ಬಿಟ್ಟಿ.

ಕೆಂಪಿಗೆ ರೇಗಾ ಹೋಯಿತು: “ಧೂ ಮುಕ್ತಿ! ಪೆಲ್ಲೇದು ಮರೀಲೆ ಬಲ್ಲಿದು. ನಾನು ಏಳೋದರೊಳಗೆ ಅದೇಸ್ಥೋ ಅವಸರ” – ಎಂದು ಒದರಿದಳು.

ಮಲ್ಲಣ್ಣನಿಗೆ ಹೊಟ್ಟಿಗೆ ತುಂಬ ದಿಂಡಾಗತ್ತು. ಆಯಾಸ ಕಳೆದಿತ್ತು. ರೇಗು ಬರಲಿಲ್ಲ. ರೇಗಿದವಳಸ್ಸು ಕಂಡು ನಗು ಬಂತು. “ಅದಕಲ್ಲಾ! ಎಷ್ಟಾಗಲೀ ಹರೀತಿದ್ದ ನೀರು ಅದಕಂಡೆ!” ಎಂದು

ಇನ್ನೂ ಚೆಲ್ಲಾಟ ಮಾಡಿದ.

ಅವನ ಚೆಲ್ಲಾಟ ಅವಳನ್ನು ರೇಗಿಸಲಿಲ್ಲ. ಅವಳನ್ನು ಇನ್ನೂ ಅಷ್ಟ ಅಟವಾಡುವ ಯಾಗೆ ಪ್ರೇರಿಸಿತು. “ ದರೀತಿದ್ದ ನೀರು ಈಗ ಮೊಸರಿಗಂತ ಗಟ್ಟಿಯಾಗಿ ಕೂತಿಲ್ಲವೇನೋ? ಇನ್ನೇನು ಮರದ ತುಂಡಾಗಬೇಕೇನೋ! ” ಎಂದು ಮಾತಿಗೆ ಮಾತು ಜೋಡಿಸಿದಳು.

ಅವನು ರಂಗಾಗಿ, “ ಆ ಯಾ ಯಾ! ಏನು ಹೇಳಲೋ! ಹರೀತಿದ್ದ ನೀರ ಒಡಿದಿಟ್ಟಿರೋದು ಹರವಿ ತಲ್ಲವೇನೋ? ಯಾರ ಯಾಕೋಂಗಿದ್ದರೆ ಹಾಕಬೇಕು ಹರವಿಗೆ ” ಎಂದ.

“ ಹೋಗು ಮಂಕ್ಕು ! ನೀರಿಗೆ ದೋಬೇಕೂಂದರೆ ಹರವಿ ಒಂದು ಅಡ್ಡವಾ ! ಒದ್ದರೆ ಮೂರೆಪಿ ಮೂಡತ್ತು ಚೂರಾಗ್ನಿದೆ. ನೀರು ಬೇಕೂಂತ ವರಕೊಟ್ಟು ಸೂತದೆ ಅಂತ ತಿಳಿಕೊಳ್ಳೋ ಬುದ್ದಿಕೂಡ ಇಲ್ಲ. ಹಾರವಂತಿ ಹಾರ ! ” ಎಂದಳು.

“ ಈ ಮಾತೇ ಅಲ್ಲವಾ ನನ್ನ ಕಾಲಿಗೆ ಸಂಕಲೆ ಹಾಕದ್ದು. ಈಗ ತಾನೇ ಏನು. ಬೇಕಾದರೆ ಹೋಗಿ ಬಾ. ಅದರೆ, ಮಾರಾಯಿಗಿತ್ತಿ, ನನ್ನೂ ಜೀವತೇಲಿ ಬಾ ಇನ್ನು ಬೇಡ. ಕೃಮುಗಿತೇನಿ.”

ಕೆಂಪಿ ನಕ್ಕಿಬಿಟ್ಟಳು. ಬಂದು ತಲೆಯ ಮೇಲೆ ಬಂದು ಸಣ್ಣ ಮೊಟಕು ವಾಕೆ, “ಮುಂದೇದೆ ! ಕಂಡ ಹರಟೇ ಎಲ್ಲ ಮಾಡಬೇಡ. ಸಂಕ್ರಾಂತಿ ಆದ ಮೇಲೆ ಮುಡುಕತೋರೆ ಜಾತ್ರೆ. ಈಗ ಇನ್ನೂ ಗೌರಿ ಕೂಡ ಬಂದಿಲ್ಲ. ಅದೆಲ್ಲ ಇರಲಿ. ಬಾಯಿಮುಚ್ಚಿಕೊಂಡು ಕೆಳು. ಮಗ್ಗುಲ ಹಳ್ಳಿಲ ಬಂದು ಮೊಗ ಬಂದದೆ. ಯಾರೋ ದೊಂಬರು ತಂದವರಂತೆ. ಹೆಣ್ಣಿನೊಗ, ಒಟ್ಟಿ ಜಾಜಿ ಮಲ್ಲಿಗೆ ಮೊವಿ ನಂಗೆ ಅದೆಯಂತೆ. ನೋಡಿದರೆ ಯಾರದೋ ಉತ್ತಮರ ಮೊಗ ಇದ್ದಂಗೆ ಅದೆ. ಅದ ನಾನು ತಕೋಬೇಕು ಅಂತ ಇದ್ದೀನಿ. ನೀವು ಏನಂದಿರೋ ಅಂತ—”

ಮಲ್ಲಣ್ಣ ಯೋಚಿಸಿದ. ಏನೇನೋ ಅಳೆದು ಸುರಿದು. “ ಅಯಿತು. ಅಂಗಾದರೆ ನೀಂಗೆ ಮಕ್ಕಳಾಗೋ ವಯಸಾ ಆಗೋಯಿತು ಅಂತಲೋ ! ” ಎಂದ.

“ಹಂಗಲ್ ! ಯಾವುದೂ ನೋಡು. ಬೇಕೊಂದಾಗ ಬಂದರೆ ಚೆನ್ನು. ಅದು ಬಿಟ್ಟು ಬೇಸಗೇಲಿ ಬಂದ ಕಂಬಳ ಆದರೆ ಏನು ಚೆಂದ ಹೇಳು.”

“ನನ್ನ ಮಾತಿಗೆ ಏನು ಹೇಳಿದಂಗಾಯಿತು ಮತ್ತೆ ? ”

“ಅದಾ ! ಆ ಮೊಗಬಂದ ಪ್ರಣ್ಯಕ್ಕೆ ಹೊಟ್ಟೆನೂ ತುಂಬಿ ಬಂದರೆ, ಬಂದಕ್ಕೆರಡು ಆಯಿತು. ಅಂದು ಶಿವನಿಗೆ ಕೃಮುಗಿಯೋದು.”

“ತಲೆಗೆ ಎರಡು ತುರುಬಾದೆಂಗಾದರೆ ? ”

“ಹಂಗಲ್ ಕನ್ನೇ ಮುಕ್ಕು ; ತುರುಬಿಗೆ ಎರಡು ಹೊವಾದಂಗೆ ಅನ್ನು ಬಾರದೇನ್ನೋ.”

“ಹಂಗಾದರೆ ಮಾತಿಲ್ಲ. ಆಗಬೋದು ನಮ್ಮ ಅಡ್ಡಿಯೇಸಿಲ್ಲ. ಆದರೆ, ಆ ಮೊಗ ಬಂದರೆ ಹಾಲು ಬೆಣ್ಣ ಆದು ! ”

“ಅಂಯ್ ! ಹುಟ್ಟಿಸಿದ ದೇವರು ಹುಲ್ಲುಮೇಯಿಸ್ತಾನ ! ಕರಾ ಬರೋ ವೇಳಿಗೆ ಕೆಚ್ಚಲು ಬಿಟ್ಟೇ ಇರುತ್ತದೆ.”

“ಹಂಗೆ ಆಗಲೇಳು ತಂದುಕೋ.”

ಆ ವೇಳಿಗೆ ಉಬ್ಬ ಆಗಿ ಮುಲ್ಲಣ್ಣ ಘರ್ ಅಂತ ತೇಗಿದ್ದ. ಕೈ ತಣಿಗೆಲೇ ಕೈ ತೊಳಿದು ವಸ್ತುದಲ್ಲಿ ಕೈಬರಸಿಕೊಳ್ಳುತ್ತಾ ಎದ್ದ. ಕೆಂಪಿ ಅವಸರವನವಾಗಿ ಅಡಕೆಲೆ ಮುಂದಿಟ್ಟು “ಹಂಗಾದರೆ ಹೋಗಿ ತರಲಾ ! ” ಅಂದಳು.

“ಈಗ ಈ ಉರಿಬಿಸಿಲಿನಲ್ಲಿ ಮಗ್ಗಲೂರಿಗೆ ಹೋಗಿಬಂದಿಯಾ?”

“ಇಲ್ಲೇ ಆ ಅರಳಿಕಟ್ಟಿಹತ್ತಿರ ಬಂದವರೆ ! ”

“ಹಂಗಾದರೆ ಎಲ್ಲಾ ಆಗದೆ ಅನ್ನೂ ! ”

“ಹೂಂ ! ”

“ಹಂಗೆ ತರೋ ಅಂಗಿದ್ದರೆ ಇಲ್ಲಿಂದ ನಿನ್ನ ಬಟ್ಟೆ ತಕೊಂಡು ಹೋಗು. ಆ ದೊಂಬರ ಬಟ್ಟೆ ಗಿಟ್ಟು ಮನಿಗೆ ತರಬೇಡ. ಅವರ ಸೋಂಕು ಬಂದು ನಾವು ಅವರಂಗೆ ಲಾಗಾಕಾಕೇಗೆ ಹಂಗಾದಿತು. ಒಂದು ದೇಸ ಹಿಡಕೊಂಡು ಹೋಗಿ ಅದರ ಹೊಟ್ಟೆ ಂಳಗೆ ಈಸಿಕೊ, ಅವರನ್ನೆಲ್ಲ ಕರೆದು ಬಂದು ಹೊತ್ತು ಚೆನ್ನಾಗಿ ಪಾಯಸ ಮಾಡಿ ಅವರ

ಹೊಟ್ಟೆ ತಣ್ಣಗೆ ಮಾಡಿ ಕಳಿಸು. ಅವರೇನು ಕೇಳುತ್ತಿರೆ ? ”

“ ಅವಳಿಗೆ ಒಂದು ಗಟ್ಟಿಯಾಗಿರೋ ಸೀರೆ ಬೇಕಂತೆ ! ”

“ ಮೊಗಕೆಳ್ಳಿಂದು ಸೀರೆ ಏನೂ ಎಷ್ಟಿಲ್ಲ ! ಆದರೆ ಆ ಮಾತು ಉರಿಗೆ ತಿಳಿಬಾರದು. ಸೋಡಿಕೋ. ಮುಳ್ಳಿ ಏನವ್ವು ! ಸೀರೆ ಕೊಟ್ಟು ಮೊಗಾ ತಕೊಂಡ ಅನ್ನೊ ಮಾತು ಹಬ್ಬಿದರೆ, ನಾಗೇನೋ ಸಿರಿಪಂತರಾಗೆ ದೋ ತಂದುಕೊಂಡಿತು ಜನಾ ! ”

“ ಅದೂ ಸಿಂ. ಅಂಗಾದರೆ ಈಗ ! ”

“ ಮುಂಚ್ಚಂಜಿವರೆಗೂ ಇರೋ ಅನ್ನೊ. ಪಾಯಸ ಮಾಡಬೇಡವಾ ! ”

“ ಮಾಡಿಟ್ಟಿನ್ನೀ ; ”

“ ಹಂಗಾದರೆ ಇನ್ನೀನು ! ”

“ ಮೊಗ ಸೀನಾ ತಂದು ನಂಗೆ ಕೊಡಬೇಕು.”

“ ಓ ಅಂಗೋ ! ಆಗಲೆ ಏಂದ್ರಿ ಆಗುತ್ತಿರಲಿಲ್ಲವಾ ! ಅಂತೂ ಆದು ಬಂದರೂ ನನ್ನ ಕೈಯಿಂದಲೇ ಸಿನ್ನ ಕೈಗೆ ಬರಬೇಕು. ಅಲ್ಲವಾ ! ನಡಿ ”

ಇಬ್ಬರೂ ಹೊಗಿ ದಾಗುವನ್ನು ತಂದರು.

ಬರುತ್ತಾ ದಾರಿಲೆ ಮಾಲ್ಲಿಂ “ಆ ಮೊಗಿಗೆ ಏನು ಏನರಿಡತ್ತಿ ? ” ಎಂದು ಕೇಳಿದ.

ಕೆಂಪಿ ಸುಮ್ಮನೆ ಅವನ ಮೊಕವನ್ನು ಸೋಡಿ “ಇನ್ನೀನೆಸರು ? ಮಲ್ಲಿ” ಅಂದಳು. ಆವಳ ಕಣ್ಣು, ಆ ನಗು, ಆ ಸೊಟ್ಟು ಸೋಡಿ, ಆ ಇನ್ನೀ ಸಿನ್ನೀನೇನೋ ಹೇಳಿದ ಏನೇನೋ ಎಲ್ಲಾ ಅವನಿಗೆ ಆಧವಾಯಿತು.

ಅದರೂ ತುಂಬಿದ ಕೊಡದ ಗಾಂಭೀರ್ಯದಿಂದ ತಲೆಯಲ್ಲಾಡಿ ಸುತ್ತಾ “ಆ ಬಣ್ಣ, ಆ ಮೊಕ, ಆ ಸಗ, ಎಲ್ಲಕ್ಕೂ ಸರಿಯಾಗಿದೆ ನಿನ್ನ ಏಸರು ” ಎಂದು ಬಿಂಬಿಕೊಂಡು, ಆ ತಿಂಬಳ ಬೊಮ್ಮಟಿಯನ್ನು ಮುತ್ತಿಟ್ಟುಕೊಂಡು ನುಡಿಯು ಕೆಗೆ ಕೊಟ್ಟಿ. ಅವಳು ಆನಂದದಿಂದ ಕಣ್ಣು ತುಂಬ ಸಿರಿಸ್ತಿಕೊಂಡು, “ನನ್ನ ಪುನಿಗೆ ಮಹಾಲಕ್ಷ್ಮಿಯಾಗವೆ” ಎಂದು ತೆಗೆದುಕೊಂಡು ಮುತ್ತಿಟ್ಟುಕೊಂಡು ಪುಡಿಲಲ್ಲಿ ಸೇರಿಸಿಕೊಂಡಳು.

ಪಟೀಲ್ ಪುಟ್ಟಿಸಿದ್ದಷ್ಟು ನಾಯಕನ ಮನೆಯಲ್ಲಿ ಇಂದು ಅಮಲ್ಲಾರ್ಥಿಗೆ ಬೈತಣ. ತಾಲ್ಲೂಕಿನ ದಳೆಯೆಂದು ಅನಿಲ್ಲಾರ್ಥಿಗೆ ಗೌರವವಾದರೆ, ಆಗಭರ ಶ್ರೀಮಂತಹೇಂದ್ರ ಪಟೀಲನಿಗೆ ಗೌರವ. ಸಾಲದೆ ದಿವಾಂ ಪೂರ್ಣಾಯ್ಸವರನ್ನೂ ತಹು್ಮ, ಮನಸೆಗೆ ಕರೆದುಕೊಂಡು ಬಂದು ಫಲತಾಂಬಾಲ ಒಪ್ಪಿಸಿದ ಮನೆತನ ಎಂದು ಪಟೀಲನಿಗೆ ಸ್ವಾಭಿಮಾನ. ಜೋತಿಗೆ ತಾಂಬಿದ ಮನೆ. ಬೇಕು ಅಂದರೆ ಆ ಮನೆಯಲ್ಲಿ ಒಂದು ತಾಲ್ಲೂಕಿನ ಕ್ರೇಡಿನೆ ರೂಪಬಹುದು ಅಷ್ಟು ದೊಡ್ಡ ಮನೆ. ಅದಕ್ಕೆ ತಕ್ಕ ಸ್ವಾರ್ಥ್ಯ. ಅವನು ಸ್ವೀ ಅಂದರೆ ಒಬ್ಬಿಬ್ಬರು ಅಮಲ್ಲಾರ್ಥನ್ನೂ ಸಬ್ಬಾಡಿವಿಜ್ಞ ಆಧೀಕ್ಷರ್ಗಳನ್ನು ಸಂಬಳಕ್ಕಿಟ್ಟಿಕೊಳ್ಳಬಹುದು ಎನ್ನುವಷ್ಟು ಭಾರಿಯ ಕುಳಿ - ಅಷ್ಟೇನು ಅಲ್ಲಿಗೆ ಯಾರು ಬಂದರೇನು? ಐದು ಸಾವಿರ ಜಿಲ್ಲರೆ ತನ್ನ ಸ್ವೇಂತ ಕಂದಾಯ ಕಟ್ಟಿವ ಧರ್ಮನ್ನು ಗೌರವಿಸಿದೆ ಇರುವುದು? ಆ ಸುತ್ತುಮುತ್ತಿನಲ್ಲಿ ಯಾರೂ ಆಸನ ಎದುರು ನಿಂತು ನೂರಿನಾದು ತ್ತಿರಲ್ಲ. ವಾತನಾಡಲೇಚೀಕಾಗಿ ಬಂದರೆ, “ಬುದ್ದಿ” ಎಂದು ಕೈಮುಗಿದು ಮಾತ್ರ.

ಅನಿಲ್ಲಾರ್ಥ ಸ್ವಜಂತಿಯೆಂದು ನಾಯಕನಿಗೆ ಅಭಿವಾನ ಇನ್ನುಡಿಯಾಗಿತ್ತು. ಆಗ ಮೇಲಿನ ಅಧಿಕಾರಗಳೆಲ್ಲ ರೂಪವರಿಗೆ ತಪ್ಪಿದರೆ ಮುಸಲ್ಲಾನ್ನಿಗೆ ಸೀಸಲಾಗಿದ್ದ ಕಾಲ. ಅದರಿಂದ ಪ್ರಾವರ್ಶ ಸಂಧ್ಯೆಯ ನಕ್ಕತ್ತರ್ಗಳಂತೆ ಅಲ್ಲಿಂಬಿರು ಇಲ್ಲಿಂಬಿರು ಇತರರು ಬಂದರೆ ಅವರವರ ಜಾತಿಯವರು ಸರ್ವಜವಾಗಿ ಶಿಭಿಮಾನ ಪಡುವರು. ಅಪ್ಪೊತ್ತಿನ ಛೈತಣಕ್ಕೆ ಉಂಟೂ ಕಡೆತೂ ಎರಡೂ ಕೂಡಿಕೆ ಕೊಟ್ಟಿದ್ದುವು. ಕುರಿ ಕೊಳಿ ಜೋತಿಗೆ ಜಿಂಕೆ ನಾವಿಲೂ ಬಂದಿದ್ದುವು. ಅಲ್ಲಿದೆ ನಿಲಾಯಿತಿ ಯಿಂದ ಬಂದ ಬಾಟಲಿ ದೇವತೆಯೂ ಗುಂಟೂಗಿ ಕಾದಿದ್ದುಳು.

ಹೆಸರಿಗೆ ಅನಿಲ್ಲಾರ್ಥ ಬೈತಣ. ನಿಜವಾಗಿ ಉರಿಗೆಲ್ಲಾ

ಜೈತಣ. ಬಡವರು ಬಗ್ಗೆರು. ಇರಲಿ, ಹಾರುವರಿಂದ ಹೊಲೆಯರವರಿಗೆ ಎಲ್ಲಾರಿಗೂ ಜೈತಣ. ಮಜ್ಜುತಾದ ಉಟ್ಟಿ. ಸುಮಾರು ಸಾವಿರ ಜನದ ಮೇಲೆ ಆ ದಿನ ಉಟ್ಟಿವಾಗಿದೆ.

ನಾಯಕನು ಉಟ್ಟಿವಾದ ಮೇಲೆ ಅಮಲ್ಲಾರ್ಥನ್ನು ದಿವಾಳಿಯಾಗೇ ಕರೆತಂದನು. ಹೊಸದಾಗಿ ಬಂದಿದ್ದ ‘ಗುಳೊಪು’ದೀಪ ಪ್ರಕಾಶಮಾನವಾಗಿ ಉರಿಯುತ್ತಿದೆ. ದಂತದ ಕೆಲಸ ಮಾಡಿರುವ ಭಾಗಿಲನ್ನು ದಾಟಿ ಒಳಗೆ ಬಂದರೆ ಅಂಗೀಯ ದಷ್ಟದ ಹೆಸರು ರತ್ನ ಚಂಬಳಿ. ಶಾಲಿಟ್ಟರೆ ಮಾಸಿತು ಎನ್ನು ನಂತಹ ಸೋಗಸಾದ ಕೆಲಸದ್ದು. ಅಮಲ್ಲಾರ್ಥರು ತಮ್ಮ ಜನ್ಮದಲ್ಲಿ ಅಂತಹ ರತ್ನಗಂಬಳ ನೋಡಿರಲಿಲ್ಲ.

ಬಾಗಿಲ ಎದುರಿಗೆ ಎರಡು ಚೌಕಿಗಳ ಮೇಲೆ ಕಿಂಕಾಬಿನ ಕುತ್ತನಿ ಮೇತ್ತೆ; ಅದಕ್ಕೆ ತಕ್ಕಂತೆ ಒರಗುದಿಬು. ಗಾಳಿಯ ಪ್ರೇರಿ ಎನ್ನುವಂತಹ ಬಿಳಿಯ ಮಲ್ಲಿನ ಮುಸುಕು ಹಾಕಿದೆ. ಗರಿ ಮುರಿಯದ ಮಾಡಿಯ ಆ ಮಲ್ಲು ದೊಡ್ಡವರ ಬಳಿ ಹದರುತ್ತ ಕುಳಿತುಕೊಳ್ಳುವ ಬಡವರ ಹಾಗೆ, ಹೆದರಿಕೊಂಡು ಗೌರವವನ್ನೆಲ್ಲ ಒರಗು ದಿಂಬು ಮೇತ್ತೆ ಗಳಿಗೆ ಬಟ್ಟಿ ತಾನು ಹೆಗುರವಾಗಿ ಎಲೆಯ ಕೊನೆಯಲ್ಲಿ ಕುಳಿತುಕೊಳ್ಳುವ ಇಬ್ಬನಿಯ ಹ್ನಿಯ ಹಾಗೆ ಕುಳಿತಿದೆ. ಆ ಎರಡು ಸುಖಾ ಸನಗಳ ನಡುವೆ ಒಂದು ಗೇಟೆತ್ತರದ ಚಂತವ ಕಾಲುಮಣಿಯ ಮೇಲೆ ಒಂದು ಚಿನ್ನದ ತಟ್ಟಿ. ಅದೂ ಬಡವರ ಮನೆಯ ತಳಿಗೆಯಷ್ಟು ಅಗಲ ವಿದೆ. ಅದರಲ್ಲಿ ಬೆಳ್ಳಿಯ ತಗಡುಗಳು ಎನ್ನುವಂತಿರುವ ಚಿಗುರಿಲೆ ಅದರ ನಡುವೆ ಅಂದವಾಗಿ ಓರಣವಾಗಿ ಒಷ್ಟವಾಗಿ ಇಟ್ಟರುವ ಕುಂಡಣದ ಸಣ್ಣ ತಟ್ಟಿಯಲ್ಲಿ ಚಿನ್ನದ ರೇಕು ಒತ್ತಿರುವ ಉಜ್ಜಿಡಿಕೆ. ಅದರ ಮೇಲೆ ಮತ್ತೊಂದು ಕುಂಡಣದ ಕುಣಿ! ಅದರಲ್ಲಿ ಕಾಜಿನಿಂದ ಹಿಡಿದು ಕಸ್ತೂರಿಯವರಿಗೆ ಎಲ್ಲಾ ಸರಂಜಾಮೂ ಹಾಕಿ ಪನ್ನೆರಿನಲ್ಲಿ ಕಲಸಿರುವ ಕೆನೆ ಸುಣ್ಣಿ. ಆ ಎರಡು ಆಸನಗಳಿಗೂ ಅವ್ಯಾ ದೂರದಲ್ಲಿ ಒಂದು ಬೆಳ್ಳಿಯ ಕಂಬದ ಮೇಲೆ ಒಂದು ಚಿನ್ನದ ಆನೆ. ಅದಕ್ಕೆ ಅಂದವಾದ ರತ್ನವಿಚಿತವಾದ ಗೌಸು. ಆನೆ ಸೊಂಡಿಲು ಎತ್ತಿಕೊಂಡಿದೆ. ಸೊಂಡಿಲಿನಲ್ಲಿ ಒಂದು ಧೂಪದಾಸಿಯನ್ನು ಹಿಡಿದಿದೆ. ಅದಕ್ಕೆ

ನಾಲ್ಕೇ ನಾಲ್ಕು ಉದು ಬತ್ತಿಗಳನ್ನು ಸೆಕ್ಕಿದೆ. ಯಾವ ಕಡಿ ಯೂ ದಪ್ಪ ಹೆಂಚಿಕಟ್ಟಿ ಗಿಂತ ದಪ್ಪಿಲ್ಲ. ಅದೆರಿಂದ ಬರುತ್ತಿರುವ ಹೊಗೆಯೂ ಅಪ್ಪ ದಪ್ಪವಾಗಿಲ್ಲ. ಆದರೂ ಪುನುಳ ಮಾತ್ರ ಮೂಗಿಗೆ ಇರಲಿ, ಕೈ ಹಾಗೆಂದರೆ ಸಿಕ್ಕುವುದೇನೋ ಅನ್ನವಷ್ಟು, ಮುಂದವಾಗಿ ಹರಡಿದೆ.

ಆ ದಿನಾಂಶಾನೀಯಲ್ಲಿ ಆ ಆಸನದಲ್ಲಿ ಹೋಗಿ ಕುಳಿತುಕೊಂಡಾಗ ಅಮಲ್ಲಾರನಿಗೆ ತಾನು ಸ್ಥಗಿದಲ್ಲಿ ಇಸ್ತೇನೋ ಅನ್ನಿಸಿತು. ಇಷ್ಟು ವೈಭವಸಂಪನ್ಮೂಲಾದ ಈ ಶ್ರೀಮಂತನನ್ನು ಏನೆಂದು ಮಾತನಾಡಿಸಬೇಕು ಎಂದು ತೋರದೆ, “ ಏನು ಸ್ವಾಮಿ, ತಾವೇನು ಪಟ್ಟೀಲರೋ, ಹಿಂದಿನ ಪಾಳೆಯಗಾರರೋ ? ತಮ್ಮನ್ನು ಎಲ್ಲರೂ ಬುದ್ಧಿ ಬುದ್ಧಿ ಅನ್ನೋದು ತಪ್ಪೇನೂ ಅಳ್ಳ ? ” ಎಂದು ಆರಂಭಿಸಿದನು.

ನಾಯಕನು ತುಂಬಿ ವಿಶಾಲವಾಗಿರುವ ಸೀರಿನ ಹರಹುಳ್ಳ ಭಾರಿಯ ಕೆರಿಯು ಶಾಂತವಾಗಿರುವಾಗ ನಗುವ ಹಾಗೆ ಸಕ್ಕು “ ತಾವು ಅಂದದ್ದು ನಿಜ. ನವಾಬರ ಹಿಂದಿನ ಕಾಲದಲ್ಲಿ ನಾವು ಪಾಳೆಯಗಾರರು. ಈಗ ಏನೋ ಕಸ್ತೂರಿ ಕಟ್ಟಿದ ಬಟ್ಟಿ. ಹಿಂದೆ ವಿಜಯನಗರದವರು ಹಾಕಿಕೊಟ್ಟ ಶಾಸನಗಳೂ ಅವೆ. ಆತ್ಮಾಗಿ ಕೊಳ್ಳಿಗಾಲದಿಂದ ಹೀಡಿದು ಪಡುವಲಾಗಿ ಆನೇಕಾಡು ಬಳಸಿಕೊಡು, ಸಾಜನಗಳಡು, ಚಾಮುಂ ಡೇಶ್ವರಿಬೆಟ್ಟಿ, ಸಂಗಮ, ಸೋಽಸಲೆ, ತಳಕಾಡು, ಮುಂಡುಕತೀರಿಬೆಟ್ಟಿ, ಶಿವಸನನುದ್ದು, ಎಲ್ಲಾ ಬಳಸಿದ ಈ ದೇಶವೆಲ್ಲಾ ನಮ್ಮುದುತೆ! ನಮ್ಮ ಮನೆಗೆ ಆನೇಕಾಡಿನ ಪಾಳೆಯಗಾರರ ಮನೆ ಅಂತ ಹೇಸರಂತೆ. ಆದೆಲ್ಲ ಹೋಗಿ, ಈಗ ಹಿಂಗಡೆ. ಕಾವೇರಮ್ಮ ಇಲ್ಲವಾ ? ಹಂಗೆ. ಆಗ ಆಷಾಧನಾಸದ ತುಂಬುಹೋಳಿ; ಈಗ ಪೂಗವಾನ. ಅಷ್ಟೇ ! ”

“ ಆನೇಕಾಡಿನ ಪಾಳೆಯಗಾರರು ಅಂತ ಲೇ ನಿಮ್ಮ ಮನೆತನ ? ”

“ ಹೌದು, ಪಾದ ! ಅಕ್ಕೋ ! ಅದೋ ! ಆ ಆನೆಯೇ ನಮ್ಮ ಗುರುತು. ಪಾದ ! ”

“ ಸೀವು ಪಾದಗೀದ ಅನ್ನಬೇಡೀಪ್ಪ. ಅದಿರಲಿ, ಸ್ರೀಸ್ ಆಫ್ ವೇಲ್ಸ್ ಬರೋದು ಗೊತ್ತೇನು ನಿಮಗೆ ? ”

“ಅದೇನೋ ಎಲ್ಲರೂ ಅಂತಿದ್ದಾರೆ.”

“ನಿಜ. ಏಪ್ರಿಲ್ ವೇಳಿಗೆ ಬರುತ್ತಾರೆ. ನನ್ನ ಅಲ್ಲಿಗೆ ಡೆವ್ಯೂಟ್ ಮಾಡಿದ್ದಾರೆ. ಸಾಮೇಬಿರಿಗೆ ಹೇಳಿ. ತಾನೂ ಬರುತ್ತಿರೇ? ಪ್ರೀಣ್ ಆಥ್ ವೇಲ್ಸ್‌ರಿಗೆ ತಮ್ಮನ್ನು ಭೇಟ್ಟೀ ಮಾಡಿಸೋ ಹೊಗೆ ಹೇಳಿ. ಮುದುರಾಜರೂ ಬರುತ್ತಾರೆ?”

“ಚರ್ಚರತ್ತಿಗಳ ಮುಕ್ಕಿಜು: ಚರ್ಚರತ್ತಿಗಳಾಗೋರು! ಅವರಿಲ್ಲಿ ನಾವೆಲ್ಲಿ ಪಾದ? ”

“ಅವರು ದೊಡ್ಡವರು ನಿಜ. ಯಾಗೆಂದು ಇಲ್ಲಿಯು ದೊಡ್ಡ ಮನುಷ್ಯರನ್ನು ನೋಡೆದೇಡನೆ? ಅಷ್ಟೇನು? ತಮ್ಮ ಈ ರತ್ನದುಂಗುರೆಗಳೂ ಕವ್ವ ಯಾಕಿಕೊಂಡರುವ ಕೃಷಿದು ಕುಲುಕೋಕೆ ಅವರಿಗೆ ಅದ್ವಿತೀಯವಿರಬೇಡನೆ? ”

“ಉಂಟಿ ಬುಣಿ! ಎಷ್ಟುಗಲಿ, ಅವರು ದೇವರ ಹಂಗಿ. ನಮ್ಮ ಮೂರಾರಾಜರು ಅಂದರೆ ಸಾಕಾಶ್ ದೇವರೇ! ಅವರಂಥನ ರಿಂದಲೂ ಕೈಮುಗಿಸಿಕೊಂಡು ಅವರನೇಲೂ ತಮ್ಮ ಅಧಿಕಾರನಡಿ ಸೋರು ಎಂದರೆ ಸಾವಾನ್ಯಹೇ? ಎನ್ನೋ ನೇರೀಡಿ”.

“ಇನ್ನೇನೂ ಇಲ್ಲ ಬುಣಿ! ನಾನೂ ನಿಮ್ಮನ್ನು ಬುದಿ ಅಂತಲೇ ಅಂದುಬಿಡುತ್ತಿನಿಂದೋಗಿ. ನೀವು ಈ ದಿನ ನಮಗೆ ವಾಡಿದ ಈ ಮರ್ಯಾದೆಗೆ ನಾನು ಏನೂ ಮಾಡಬೇಡನೆ? ತಾವೇ ಹೇಳಿ. ಈ ಖೆಡ್ಡಾ ಅರೆಂಜ್‌ಮೆಂಟ್‌ಗೆ ನನ್ನ ಸೈಷಲ್ ದ್ಯುಟಿಗೆ ದಾಕಿದ್ದಾರೆ. ತಾವು ಕ್ಷಾಂಪಿಗೆ ಒಂದು ನನ್ನ ಜೊತೆಯಲ್ಲಿ ಇವ್ವಬಿಡಿ. ಸಮಯನೋಡಿ ನಾನೂ ಕೆಲಸ ಸಾಧಿಸಬಿಡುತ್ತೀನೇ.”

“ಎನ್ನೋ ತಾವು ಎಷ್ಟೇ ಆಗಲಿ ಪ್ರಭುಗಳು. ತಮ್ಮ ಇವ್ವ ಹಾಗೆ ಇದ್ದರೆ ನಡೆದುಕೊಗಲಿ. ಆಯಿತು. ಈಗ, ತಮಗೇ ತಾಂಬೂಲ ಅಗುತ್ತಲೂ ಮತ್ತೆ ಸಂಗೀತದ ಏಪಾರ್ಟ್‌ಮೆ ಮಾಡೋ ಇವೋ ಹೇಗೆ? ”

“ಅಲ್ಲರೇ! ಅವೋತ್ತು ಅದ್ಯಾರೋ ನಮೂರ್ಕಾರಲ್ಲಿ ತಂದಾನಾವದ ದೋನು ಇದಾನೆ. ತತ್ವ ಬಹಳ ಚಿನ್ನಾಗಿ ಹೇಳುತಾನೆ ಅಂದರಲ್ಲ! ”

“ಹೌದು ಮರೆತೇಬಿಟ್ಟಿದ್ದೆ. ಯಾರೋ ಅಲ್ಲ! ಮಲ್ಲಣ್ಣನ ಕರೆಯೋ!”

ಮಲ್ಲಣ್ಣಿಂದು ಕೈಮುಗಿದೆ.

“ಏನ್ಯಾ! ದಣಿಗಳಿಗೆ ನಿನ್ನ ತತ್ವ ಕೇಳಬೇಕು ಅನ್ನಿಸದೆ. ನಿನ್ನ ಪುಣ್ಯ ಅಲ್ಲವಾ?”

“ಹೌದು ಬುದ್ಧಿ. ಅಪ್ಪಣಿ ಆದರೆ....?”

“ಏನು ಹೇಳು.”

“ನಮ್ಮ ವೊಗ ಮಲ್ಲಿ ಬಾಯಲ್ಲಿ ಬೋಂಜಿನ್ನಾಗಿ ನುಡಿತದೆ”.

“ಅಲ್ಲ ಕನೋ, ಮಲ್ಲಣ್ಣಿ, ನಿನ್ನ ದಾಮು ನಾವು ಕೇಳಿದಿನಿ. ಪರವಾಯಿಲ್ಲ. ಆ ವೊಗದಕ್ಕೆಲಿ ತತ್ವ ಹೇಳಿಸೋದಾ? ಆದೂ ಇವೇತ್ತು ಮಾಗೋರೋಳ ಸಂಗೀತ ಆಗರುವಾಗ ಅದಕ್ಕೆ ಅರ್ಥಗಿಧರ ಇಲ್ಲದಿದ್ದರೆ ಆದಿತಾ?”

“ಬುದ್ಧಿಯೋರ ಪಾದದಾಣಿ! ಅದೆಲ್ಲ ಗಿಣಿಮಾತಿನಂಗೆ ಪಾದ! ಗಿಣ ಅವರಿವರ ಮಾತುಕೇಳಿ ತಾನೇ ಕಲೀತದೆ! ಹಾಗಂತ ತಮ್ಮಂಥಾ ದಣಿಗಳು ಅದನ್ನು ಕೇಳಿದೆ ಬಿಟ್ಟಾರಾ?”

“ನೋಡಿದಿರಾ ಬುದ್ಧಿ! ನಮ್ಮ ಮಲ್ಲಣ್ಣಿ ಹಿಂಗೆ ಮಾತಿಗೆ ಮಾತು ಪೋಣಿಸೋದರಲ್ಲಿ ಬೋಂಜಾಣ! ಏನೋ ಮಲ್ಲಣ್ಣಿ! ಈ ಜಾಣತನ ಎಲ್ಲಿ ಕಲಿತೆ?”

“ಏನು ಹೇಳಲಿ ನಿಮ್ಮ ಪಾದಾ! ಆ ತತ್ವ ಹೇಳಿ ಹೇಳಿ ನನ್ನ ಬಾಯೂ ಎಣ್ಣೇ ಅಳೆದ ಪಾನ ಆಗದೆ ಅಷ್ಟೇ! ಒರೀ ಜಿಡ್ಡೇ ಬುದ್ಧಿ! ಎಣ್ಣೇ ಇಲ್ಲ.”

“ಆಗಲಿ, ಕರತತ್ತಾ! ಎರಡು ತತ್ವ ಹೇಳಲಿ. ಆಮೇಲೆ ನೀನು ಹೇಳೋವಂತಿ!”

“ಆಗಬೋದು ನಿಮ್ಮ ಪಾದಾ!”

“ಆಮೇಲೆ ತಮ್ಮಲ್ಲಿ ಇನ್ನೊಂದು ವಿಚಾರ ಹೇಳಬೇಕಲ್ಲಾ! ಪಟ್ಟೇಲರಿ?”

“ಅಪ್ಪಣಿಯಾಗಬೇಕು. ಬುದ್ಧಿ!”

“ನಮಗೆ ಬುದ್ಧಿ ಇಲ್ಲಾಪ್ಪ ! ಸಿಜ. ಇನ್ನಾದರೂ ಬುದ್ಧಿ ಅನ್ನಬೇಡಿ. ತಾವು ಪಗಡಿ ಬಹೆಳ ಚೆನ್ನಾಗಿ ಆಡುತ್ತೀರಂತೆ.”

“ಅಂಯ್ ! ನಾನು ಆಷ್ಟು ಚೆನ್ನಾಗಿ ಆಡೋದೆಲ್ಲ ಬಂತು ? ಏನೋ ಆಡುತ್ತೀನಿ ಹೊತ್ತು ಹೋಗೋಲ್ಲಿ ಅಂತ ! ಈಗ ಪಗಡೇ ಗಂಜಿಫ್ರಾ ಎಲ್ಲಾ ಹೋಲಿಯತು ಬುದ್ಧಿ ! ಸತ್ತ ಕಾಗದದ ಆಟ ಹೆಚ್ಚಾಗು ತ್ವಾ ಅದೆ. ಅದರಲ್ಲೂ ಅದು ಯಾವ ಗುಲಾಮ ತಂದನೋ ಆ ಗುಲಾ ಮನ ಆಟ ! ಆದೇ ಎಲ್ಲೆಲ್ಲೂ ಆಗುತ್ತಾ ನವೊಂದ್ರೇಲ್ಲಾ ಗುಲಾಮರೇ ಆಗುತ್ತಾ ಅವರೆ ಬುದ್ಧಿ !”

“ಅದು ಹೋಗಲಿ. ನನಗೆ ಪಗಡೇಲಿ ಬಹು ಹೊಕೆ. ಸಿಮಗೆ ಗೊತ್ತೊ ?”

“ಬೇಕಾದರೆ ಯಾರನಾದರೂ ಕರೆಸೋಂದು.”

“ನೀವೇ ಆಡಬೇಕೂಂದರೆ ?”

“ನಾವು ಆಡಬೋಂದು. ಆದರೆ, ತಾವು ದಣಿಗಳು ಹೆಂಗೆ ಹೇಳೋಂದು ?”

“ನಾವೇ ಬಲವಂತಮಾಡಿದರೆ ?”

“ಬರಕ್ಕೆಯಲ್ಲಿ ಆಡೋದೆ ಬುದ್ಧಿ !”

“ಹಾಗಂತ ನಾವು ಬಳೆ ತೊಟ್ಟುಕೊಳ್ಳೋಣವೆ ?”

“ಹಹಹಾ ! ಹಂಗಲ್ಲ. ಏನೂ ಇಲ್ಲದೆ ಆಡಬಾರದು ಬುದ್ಧಿ ! ಬರಕ್ಕೆ ನೆಕೊಳ್ಳೋಂದೂ ಉಂಟಾ ?”

“ಆದೂ ಆಗಲಿ. ನಾವು ಪಗಡಿ ಹಾಕೋಣ. ಮಲ್ಲಣ್ಣನ ತತ್ವ ನಡೀಲಿ. ಆಗಬಹುದಲ್ಲಾ !”

“ಎರಡೇ ಆಟ ಬುದ್ಧಿ !”

“ಎರಡು ಅಂತ ಆರಂಭವಾಗಲಿ.”

“ಹಂಗಲ್ಲ. ನಾಳೆ ಅವ್ಯಾಹೋತ್ತಿಗೇ ಕುದುರೆಮೇಲೆ ಹೋ ಗೋಂದು ಅದೆ ! ಅಲ್ಲದೇ....”

“ಹಂಗೂ ಆಗಲಿ.”

ಮಲ್ಲಣ್ಣ ವಂಗಳ ಜೊತೇಲಿ ಏಕನಾದ ತಂದ. ಪಗಡಿಯ

ಕಾಯಿ ಚಾರಿಯೂ ಬಂತು. ಕೆಂಪು ಕೆಪ್ಪು ಹೆಸುರು ಹೆಳದಿ ಕಲ್ಲುಗಳ ಕಾಯಿಗಳು, ಚಿನ್ನೆದ ದಾಳ; ಹೊಕಮಲ್ಲಿನಮೇಲೆ ಕೆಲಾವತ್ತಿನ ಕೆಲವ ಮಾಡಿರುವ ಚಾರಿ.

ತತ್ತ್ವಗಳು ಆರಂಭವಾಯಿತು. ಗುರುವನ್ ಸೋತ್ತವಾಯಿತು. ಶಾರದಾ ಗಣಪತಿಯರು ಬಂದು ಹೋದರು. ಅಮಲ್ಲಾರ್ಪು ಕೈಯಲ್ಲಿ ದಾಳ ಹಿಡಿದವರು ಹಾಗೇ ಕುಳಿತುಬಿಟ್ಟರು. ಏದು ವರ್ಷದ ಮಾಲ್ಲಿ ಬಹೆ ಭಾರಿಯ ತಿವಭಕ್ತಿ ಖಂತಿ ಮೂಲೆಕೆ ವಿಭಾತಿ ಹಣಿಗೆ ಹಚ್ಚಿ ಏಕನಾದ ಕೈಲಿಡಿದುಕೊಂಡು ತತ್ತ್ವ ದೇಶತ್ವದಾಳೆ. ಯಾರೋ ಹಿರಿಯ ಅನುಭವಿಗಳ ಬಾಯಲ್ಲಿ ಬಂದಹಾಗಿ ಬರುತ್ತಿದೆ. ಎಲ್ಲರೂ ಬಾಯಲ್ಲಿ ನೋಣಹೋಗುವುದೂ ತಿಳಿಯದೆ ಕೇಳುತ್ತಾ ಇದ್ದಾರೆ.

ನಾಯಕಸ್ವರ್ಗೆ ಆ ಮೆಡುಗಿಯ ದುಂಡುಬುಂಡಾಗಿ ನೀಳವಾಗಿರುವ ಕೈಗಳು, ನೀಳವಾದರೂ ಮಾಂಸಲವಾದ ಕೆನ್ನೆಗಳು, ಮುದ್ದಾದ ಬಾಯಿ, ಆ ಮಾಗು, ಮುಚ್ಚಿದ್ದರೂ ಮೆಚ್ಚಿಕೆಯಾಗುವ ಆ ಕಣ್ಣ, ಎಲ್ಲದಕ್ಕಿಂತ ಅವಳು ಹಚ್ಚಿರುವ ವಿಭಾತಿಯಂತೇ ಬೆಳ್ಗಿರುವ ಆ ಬಣ್ಣ, ಎಲ್ಲ ಮನಸ್ಸಿಗೆ ಹಿಡಿದಿದೆ. ಮನಸ್ಸು ವರ್ಷಾಂತರಗಳು ಮುಂದೋಡಿ, “ಈ ಹೊಡಿದು ಈಗಲೇ ಹಿಂಗಡೆ! ಇನ್ನು ಇವಳಿಗೆ ವಯಸ್ಸು ಬಂದರೆ, ಗಂಡು ಅಂದನ ನೋಡಿ ಬದುಕಬೋದಾ!” ಎಂದು ಯೋಚನೆ ಮಾಡುತ್ತಿದೆ.

ಅಮಲ್ಲಾರ್ಪಿಗೆ, “ಎಲಾ! ಏದು ವರ್ಷದ ಕಂದಮ್ಮಾ! ಇವಳ ಬಾಯಲ್ಲಿ ಹೀಗೆ ನುಡಿತದಲ್ಲ! ಹಿಂಗೂ ಉಂಟಿ? ನ್ಯಾಯವಾಗಿ ಈ ವಯಸ್ಸಿನಲ್ಲಿ ಇನ್ನೂ ತೊಸ್ಸ ಪಸ್ಸ ಅಂತ ಮುದ್ದು ಮಾತು ಆಡಿ ಕೊಂಡಿರಬೇಕು” ಎಂದು ಮನಸ್ಸು ಆಶ್ಚರ್ಯಮನ್ಯಾವಾಗಿ ಹೋಗಿದೆ.

ಮಲ್ಲಣ್ಣಿಗೆ ಬಹು ಆನಂದವಾಗಿದೆ. ಆದರೆ ಒಂದೇ ಯೋಚನೆ : ಹೆಂಡಿತಿ ಬಂದವಳು ಎಲ್ಲಿ ಕೂತಿದ್ದಾಳೋ! ಕೇಳುತ್ತಿದ್ದಾಳೋ ಇಲ್ಲವೋ ಅಂತ. ಜೋತಿಗೆ ತನ್ನ ಮಾತು ಗೆದ್ದಿತಲ್ಲಾ ಎಂದು ಅದು ಬೇರೆ ಸಂತೋಷ; ಕಟ್ಟಿದ್ದ ಪಣ ಗೆದ್ದವರ ಹೊಕದ ಹೇಳಿರುವ ಕಳಿ ಇದೆ.

ಹೀಗೆಯೇ ಒಂದು ಗಂಟೆ ಆಯಿತು. ಅಮಲ್ಲಾರ್ಪು “ಸಾಮಾನ್ಯಾ!

ಸಾಕು ಅನ್ನಿ ! ಎಷ್ಟೇ ಆಗಲಿ ಮಗು ! ” ಅಂದು ತಡೆದರು. ಪಟೀಲ ಸನ್ನೀಹಾಡಿ ಒಳಕ್ಕೆ ಕೆಳುಹಿಸಿ, “ನನು ಮಲ್ಲಣ್ಣ ಇವಳ ಹೆಸರೇನೋ ? ಇಮ್ಮು ದಿವಸ ಆಗದೆ : ನಮ್ಮ ಅರಿಕೇಗೆ ಬಂದೇ ಇಲ್ಲ ! ” ಎಂದನು.

“ನಮ್ಮ ಮಲ್ಲಿ ಹೆಸರು, ಬುದ್ಧಿ, ಮಲ್ಲಿಕಾಂಚಿ. ದಣಗಳ ಕಣ್ಣಿಗೆ ಬಿಡ್ಡಿಲ್ಲ ಇಷ್ಟೇ ! ಅರಮನ್ನೇಲಿ ಜನಾನಾಕ್ಯಾಲ್ ಗೊತ್ತು ! ಅವಳು ತೊಟ್ಟಿರೋ ಕಲಾಪತ್ರಿನ ಲಂಗ ಕಲಾಪತ್ರಿನ ರವಿಕೆ ಎಲ್ಲಾ ಅರ ಮನ್ನೇಲೇ ಅಪ್ಪಣೇ ಆದ್ದು ! ”

“ಓಹೋ ! ಹಂಗಾ ! ಹಂಗಾದರೆ ನಿಮ್ಮ ಮಲ್ಲಿ ನಮಗೆ ತಿಳೀದೇನ್ನೇ ಜನಾನಾವರಿಗೂ ಹತ್ತವಳಿ ಅನ್ನು. ಇನ್ನುಮೇಲೆ ಆಗಾಗ ಬಂದು ನಮಗೂ ಅಮ್ಮ ತತ್ವ ಹೇಳಲಿ ಕಣಪ್ಪ ! ಇವಳ ಬಾಯಲ್ಲಿ ಬಲು ಇನ್ನಾಗಿ ನುಡಿತದೆ.”

“ಅಪ್ಪಣಿ ಬುದ್ಧಿ ! ”

ಆ ವೇಳೆಗೆ ಒಳಗಿಂದ ಒಂದು ತಟ್ಟಿರುತ್ತಿದ್ದರೂ ಹತ್ತುರೂಪಾಯಿ, ಒಂದು ಕಲಾಪತ್ರಿನ ಕಿರಿಗೆ, ಒಂದು ಕಲಾಪತ್ರಿನ ಕಣ, ವೀಳ್ಳಿ ಬಂತು. ಪಟೀಲನು ಅಮಲ್ಲಾರ್ಪ ಕೈಯಿಂದ ಅದನ್ನು ಅವಳಿಗೆ ಕೊಡಿಸಿ, “ಹೊಗು ಮಲ್ಲಿ, ಉಡಿಸಿಕೊಂಡು ಬಂದು ಬುದ್ಧಿಯೋರ ಪಾದಕ್ಕೆ ಬೀಳು” ಎಂದನು.

ಅವಳು ಕಲಾಪತ್ರಿನ ಕಿರಿಗೆ ಉಟ್ಟಿಕೊಂಡು ಪುಟ್ಟ ಗೌರಿಯ ಹಾಗೆ ಬರುತ್ತಿದ್ದರೆ ಪಟೀಲನ ಕಣ್ಣಿಗೆ ಅವಳು ನಿಲುಗೌರಿಯ ಹಾಗೆ ಕಂಡಳು. ಮನೆಕ್ಕು “ಈ ಹಕ್ಕೇಗೆ ಈಗಲೇ ಒಂದು ಪಂಜರ ಮಾಡಬೇಕು” ಎಂದುಕೊಳ್ಳತ್ತ ಏನೋ ಯೋಚಿಸುತ್ತಿರುವಾಗ, ಅಮಲ್ಲಾರ್ಪ “ನಮಗಿರಲಿ ಕಣನ್ನ, ಅಲ್ಲಿ ನೋಡು, ನಿಮ್ಮ ಧಣಿಗಳು ಅವರಿಗೆ ನೋಡಲುಮಾಡು. ಇದೆಲ್ಲ ಅವರದಲ್ಲವಾ ?” ಎಂದರು.

ಮಲ್ಲಣ್ಣನು “ಇಬ್ಬಿರು ಪಾದನುಟ್ಟಿ ಶರಣಮಾಡವ್ವೇ ! ಒಬ್ಬಿರು ದೊರೆಗಳು ಕಳಸಿರೋ ಬುದ್ಧಿಗಳು : ಇನ್ನೊಬ್ಬಿರು ನಮ್ಮನ್ನು ಹೊಟ್ಟೀಲಿಟ್ಟುಕೊಂಡು ಸಾಕೋ ಬುದ್ಧಿಗಳು” ಎಂದನು.

ಮಲ್ಲಿಯು ಇಬ್ಬಿರು ನಮಸ್ಕಾರಮಾಡಿ ಬಂಡಳು. ಆ ವೇಳೆಗೆ

ಎಲ್ಲಿಯೋ ಇದ್ದ ಕೆಂಪಿ ಬಂದು ಅವಳನ್ನು ಎತ್ತಿಕೊಂಡು ಅವಳಿಗೆ ಆಗಿರ ಬಹುದಾದ ದೃಷ್ಟಿಯೋಷವನ್ನೆಲ್ಲಾ ಹಿರಿಕೊಳ್ಳುವಂತೆ ಮುತ್ತಿಟ್ಟು, “ನನ್ನ ಚೆನ್ನಾಗಿ ! ಸಾವಿರಕಾಲ ಸುಖವಾಗಿರು !” ಎಂದು ನಿವಾಳಿಸಿ ನೆಟಿಕೆ ಪುರಿದು ಕರೆದುಕೊಂಡುಹೊಡಳು.

ಅಮಲ್ಲಾರ್ಪು “ಬುದ್ಧಿಯೋರು ಬರುವಾಗ ಈ ಮನೂನ ಕರೀತರಬೀಕು” ಎಂದರು.

ಪಟ್ಟೀಲನಿಗೆ ವೈದ್ಯ ಹೇಳಿದ್ದಾ ಯಾಲೂ ಅನ್ನ ರೋಗಿ ಬಯ ಸಿದ್ಧಾ ಯಾಲೂ ಅನ್ನ ಎಂಬಂತೆ ಆಯಿತು.

ಇ

ಡೆಪ್ಪುಟೀಕಮೀಷನರ್ ಸ್ವಂತವಾಗಿ ಸ್ವೇಚ್ಛಾಡಿರುವ ಪತ್ರ ಬಂದಿದೆ ಪಟೀಲರಿಗೆ. ಉಂಟಿಗೆ ಉರೀ ಬೆರೆತುಕೊಂಡುಹೊಗಿದೆ. “ರಾಣಿ ಹೊಮ್ಮುಗ ಬರುತಾರಂತಿ : ಈಗ ನಮ್ಮ ಬುದ್ಧಿಯವರು ಹೊಗಬೇಕಂತಿ” ಎಂದು ಉರಿನವರಿಗೆಲ್ಲಾ ಸಂತೋಷ. “ಏನೇ ಅನ್ನ, ದೋಡುಬುದ್ಧಿಯವರಂಗಲ್ಲ ಇವರು. ಅವರು ಉರುಬಿಟ್ಟು ಇನ್ನೆಲ್ಲಾ ಹೊಗುತ್ತೆಲೇ ಇರಲಿಲ್ಲ. ಇರೋವರೆಗೂ ಎಲೇಮರೇ ಕಾಯಂಗೆ ಇದ್ದು ತಿನನ ಪಾದ ಸೇರಿದರು. ಇವರು ಹಂಗಲ್ಲ. ನೋಡು ಸುಭೇದಾರ್ಪು, ಸಬ್ಬಾಡಿವಿಜರು, ದೂಪಟೀಕಮೀಷನರವರಿಗೂ ಹತ್ತಿ ಬುಟ್ಟಿವರಿ. ಈಗ ರಾಣಿ ಹೊಮ್ಮುಗನ್ನೇ ನೋಡತಾರೆ ಅಂದಮೇಲೇ ಮಾರಾಜರವರಿಗೂ ಹೊಗಲೇಬೇಕೋ ? ಹುಟ್ಟಿದರೂ ಇಂತಾ ಮಗ ಹುಟ್ಟಿಬೇಕು ಮನೇಲಿ. ನೋಡು, ಆನೇಕಾಡನೋರ ಮನೆತನ ಎಂಥಾದ್ದು ಅಂತ ಭೂಲೋಕಕ್ಕೆಲ್ಲ ಹಬ್ಬಿ ಬಿಡುತ್ತದೋ ! ಭಲೇ ಭಲೇ” ಎಂದು ಒಬ್ಬ ಮುದುಕ ಅಂದ.

“ಈ ನಮ್ಮ ಬುದ್ಧಿಯೋರಿಗೆ ಇಂಗಿಂ ಮು ಅಷ್ಟು ಬಂದಿರೋದಲ್ಲಾ,

ಬೇಕಾದರೆ ರೀವಿನ್‌ನ್ಯಾ ಕಮಿಸರು, ಕೋಂಸಲ್‌ರು, ಕೊನೆಗೆ ದಿವಾಗಿರಿ ಕೂಡ ಮಾಡೇ ಮಾಡೋ ಬುದ್ದಿ. ಏನು ಮಾಡೋದು; ಕಲೀಲಿಲ್ಲ.”

“ಹಂಗಂತ ಅವರಿಗೇನಾ ಕಮಿಯಾಗಿರೋದು? ಈ ಸುತ್ತು ಮುತ್ತುಲಿನಲ್ಲಿ, ಯಳಂದೂರು ಜಹಗೀರಾದಾರನ್ನು ಬಿಟ್ಟರೆ, ಈ ಗತ್ತು, ಈ ಗಮ್ಮತ್ತು, ಯಾರಿಗುಂಟು? ಅವನಿಗೆ ಇಂಗ್ಲೆಷ್ ಬಂದು ಅವರು ಅಧಿಕಾರ ಮಾಡಿದ್ದರೆ, ಅದು ನಮ್ಮ ಪುಣ್ಯಕ್ಕೆ ಆಯಿತಿತ್ತು.”

“ಈಗತಾನೇ ಏನಂತೆ? ಇನ್ನೂ ಅವರಿಗೆ ಮುವ್ವತ್ತಿತ್ತೋ ಮುವ್ವತ್ತಿತ್ತುದೋ? ಈಗಲೂ ಕಲೀಬೇಕು ಅಂದರೆ ಬಹಳ ದೋಡ್ಡದಾ! ಅವರು ಮನಸ್ಸು ವಾಡಲ. ಈ ರೆಸ್‌ಪುಸ್ ಹಾಜ್ರಾಟ್‌ಬಾಟ್ ಎಲ್ಲಾ ಒಂದೇ ವರುಷದಲ್ಲಿ ಕಲೀದಿದ್ದರೆ, ನನ್ನ ಹೆಸರು ಬೇರೆ ಇಡು.”

ಹೀಗೆ ಉರ ಅರಳಿಯ ಕಟ್ಟಿಯಮೇಲೆ ಎಲ್ಲರೂ ಎಳೆ ಬಿಸಿಲು ಕಾಯಿಸಿಕೊಳ್ಳುತ್ತೇ ಹರಟಿ ಹೊಡೆಯುತ್ತ ಕುಳಿತಿರುವಾಗ, ಕೆಂಪಿಯು ಅತ್ತಕಡೆ ನೀರಿಗೆ ಪರವಿ ತಕೊಂಡು ಹೊರಟಿದ್ದಳು. ಉರ ಗೂಡರಲ್ಲ ಕೂತಿರುವಾಗ ತಾನು ಬಿರುಬಿಸಾಗಿ ಹೊರಟಿರೆ ಆದಿತೆ? ಮುಸುಕು ಸೇರವಾಗಿ ತಲೆತುಂಬಾ ಹೊದೆದುಕೊಂಡು, ಸೇರಗು ಎಳೆದು ಕೊಂಡು ನೈತುಂಬಾ ಹೊದೆದುಕೊಂಡು, ತಲೆ ಬಗ್ಗಿ ಸಿಕೊಂಡು ಹೊರ ಟಿಳು. ಅಲ್ಲಿ ಅಡಕೆತೆ ಹಾಕಿಕೊಂಡು ಹೊಗೆಸೊಷ್ಟು ತಿಕ್ಕುತ್ತ ಕುಳಿತಿದ್ದ ಗೂಡನೊಬ್ಬನು “ಏನು ಕೆಂಪಕ್ಕೆ, ನಿಮಗೂ ಪಯಣವಂತೆ?” ಅಂದನು.

ಅವಳು ತನ್ನ ಸಂತೇಂಷವನನ್ನು ಮುಚ್ಚಿ ಕೊಳ್ಳಲಾರದೆ, ಹೊರ ಸೂಸುವಳಂತೆ ಹೊರದಗಲವಾಗಿರುವ ಹೊಕೆದ ತುಂಬಾ ನಗುವನ್ನು ಹಿಡಿತವಾಗಿ ನಗುತ್ತಾ, “ನೋ ಹಿರೀಕರ ಪುಣ್ಯ ನಿಮ್ಮ ವಾದ. ನಿಮ್ಮಾರು ಬಂದು ಸೇರಿದೋ; ನಿಮ್ಮ ಹೊಟ್ಟಿಯಲ್ಲಿ ಇಟ್ಟಿಕೊಂಡು ಕಾಪಾಡುತ್ತಿದೀರ್.” ಅಂದು ಮುಂದೆ ಹೊರಟು ಹೊದಳು.

ಇನ್ನೊಬ್ಬನು “ಏನೇ ಅನ್ನು, ಮಾನವಂತೆ. ಹಲ್ಮಾಗಿಲ್ಲ ಅಲ್ಲ!” ಅಂದನು.

“ಅಂತಾ ಚೆಲ್ಲಾಟ ಆಡಿದ್ದರೆ, ನಮ್ಮಾರಲ್ಲಿ ನಿಲ್ಲಾಕೇ ಆಗು

ತಿರಲಿಲ್ಲ. ಒಂದೇ ಜಿನ. ಓವಿಸಿ ಬುಡುತ್ತಿದ್ದೋ! ಅದೂ ನಾಯ ಬುಟ್ಟು ಅಂದ ಇನ್ನೊಬ್ಬ.

ಆ ಕೊನೆಯಲ್ಲಿ ಕೂತಿದ್ದವನು, “ಅವಳ ಮೊಕದ ಮೇಲೆ ಆ ರೂಪಾಯಗಲದ ಕುಂಕುಮ, ಮೊಕದ ತುಂಬಾ ಅರಣಿ, ಸೋಡಿದರೆ, ಎನ್ನ ಸಂತೋಷವಾಗುತ್ತದೆ ಅಂತೀಯಾ?” ಅಂದ.

“ಎಲಾ! ಬಿಸಿಲಾಯಿತು. ಇನ್ನು ಹೊಲ ಗದ್ದಿ ಕಡೆ ಸೋಡಿ ಕೊಂಡು ಬರೋಕಿಲ್ಲವಾ? ಏಳೇಳಿ. ಹೋಲ ಮಾತು ಕೆಲಸ ಗೇಡು.”

ಎಲ್ಲರೂ ಎದ್ದು ಒದರಿಕೊಂಡು ಹೊರಟಿರು.

೪

ನಾಯಕನು ಶಿವಸ್ವಾಚೆ ಮುಗಿಸಿಕೊಂಡು, ನಾವ್ಯಾ ಮಾಡಿ ಕೊಂಡು, ಬಂದು ಗಿರಿಜಾರ್ಮಿಸೆಯನ್ನು ತೀಡುತ್ತಾ ದಿವಾಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೀಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ಸ್ನಾತಿದ್ದನು. ಅನನ ಕಂಕುಳಲ್ಲಿ ಬಂದು ಕಟ್ಟಿ ಕಾಗದ. ಜೊತೆಗೆ ಆಳು ಕಾಳು ಎಲ್ಲರೂ ಅಂಗಳಿದಲ್ಲಿ ಕಾದಿದ್ದರು.

“ಹಂಗಾದರೆ, ಸುಬ್ರಿದಾರ ತನ್ನ ಮಾತು ಉಳಿಸಿಕೊಂಡ ?”

“ಹೌದು ಬಂದಿ.”

“ನಾನು ಹೊರಟಿರೆ ಯಾವೋತ್ತು ಹೊರಡಬೇಕು ?”

“ಪ್ರೀಸ್ತತಿವಾರ ಹೊರಡಬೇಕು !”

“ಶುಕ್ರವಾರದ ಲಕ್ಷ್ಯಪೂಜೆ ?”

“ಜನಾನಾದಲ್ಲಿ ನಡೇಬೋದು, ಅಪ್ಯಂತಾದರೆ ?”

“ಅಂಯ್! ಉಂಟಾ ನಂಜಪ್ಪಾ! ಆ ತಾಯಿಯಲ್ಲವಾ ನಮ್ಮ ಸ್ನೇಹಾ ಕಾವಾಡೋಳು? ಅವಳ ಸ್ತುಜೆ ತಸ್ವೀರು ಅಂದರೇನು? ನಂಜೆ ಅಪ್ಪು ಹೊತ್ತೆದೆ ಅನ್ನವಾಗ ಬರೋದು; ಮಡಿಗಿಡಿ ಮಾಡಿ

ಪೂಜೆ ತೀರಿಸಿ, ಬೆಳಗಿನ ರುಂಬಕ್ಕೆ ಎದ್ದು ಶಿವಪೂಜೆ ನಾಣ್ಯ ಮುಗಿಸಿಕೊಂಡು ಉಟ್ಟಿದೆ ಹೊತ್ತಿಗೆ ಅಲ್ಲಿಗೆ ಹೋಗಿ ಸೇರಿ ಬುಡೋದು ? ”

“ಸರಿ. ಅವರೂ ಅಲ್ಲಿಗೆ ಶಿವಾರವೇ ಬರೋದು ! ಡೆಪ್ಯುಟೀ ಕಮಿಷನರು ಮಾತ್ರ ಶುಕ್ರವಾರ ಬರುತ್ತಾರೆ.”

“ಸರಿ. ಯಾರು ಯಾರು ಹೋರಣೋರು ? ”

“ಬಿಡದಿಯೋರನಕ ಹೋರಟೀ ತೀರಬೇಕು. ಅವರು ಬುಧುವಾರ ರಾತ್ರಿನೇ ಹೋರಣತ್ತಾರೆ. ಇನ್ನು ನಾಲ್ಕು ಆಶು ಆದರೆ ಸಾಕು ಅಂತ ಕಾಣ್ಡಿದೆ.”

“ಅಮೇಲೀ ? ”

“ದಣಿ ಚಿತ್ತ.”

“ನಮ್ಮನು ನಾಲ್ಕು ಕುದುರೆಗೆ ಎರಡಿರಡಾಳು. ಜೋಡುನಲ್ಲಿ ಬಂದೂಕು ನಾಲ್ಕು, ಎರಡು ಬಾಕು, ಹಲಗೆ ಕತ್ತಿ, ಎರಡು ಭಲ್ಯ, ಗುರಾಣಿ, ಮಿಣಿ, ಒಂದು ರಿವಾಲ್ವರ್, ಇಷ್ಟ ಹೋಗಬೇಕು, ಅದರದರ ಸಿಬ್ಬಂದಿ ಸಮೀತ. ಇವೆಲ್ಲ ಯಾಕೆ ತಿಳಿತೋ ? ಸರಿ. ಅದಕ್ಕೆ ಬೇಕಾದ ಸಿಬ್ಬಂದಿಯಲ್ಲ ಜೊತೆಲೀ ಇರಲಿ.”

“ಒಂದು ಡಬ್ಲೂಪ್ರೋಲ್ ಟೆಂಟ್, ಒಂದು ಸಿಂಗಲ್ ಪ್ರೋಲ್ ಕೊಡುತ್ತಿನಿ ಅಂತ ಬರೆದಿದ್ದಾರೆ.”

“ನಾವು ಅವರ ಟೆಂಟ್ ಕಾದು ಕುಳಿತರೆ ಆಗುತ್ತದೂ. ಸೀನು ಇವೊತ್ತಿ ಹೋಗಿ, ಪಕ್ಕದ ಉರಲ್ಲಿ ನಮ್ಮ ಕುದುರೆ, ಎತ್ತು, ಇವಕ್ಕೆ ಭದ್ರವಾದ ಒಂದು ತಡಿಕೆ ಗೋಡೆ ಮನೆ ಮಾಡಿಸಿ ಬುಡಿ. ಬರುವಾಗ ಯಾರಾದರೂ ಬಡವರಿಗೆ ಕೊಟ್ಟು ಬರೋವ. ನಮಗೆ ಇಲ್ಲಿಂದ ಎರಡು ಟೆಂಟ್ ತೆಗೆಸಿಕೊಂಡು ಹಾಕಿಸಿಬುಡಿ. ನಾವು ಬೇರೆ ಇಲ್ಲಿದಿದ್ದರೆ ನಮಗೆ ಮಾನ ಬಂದಿತಾ ? ನಾಳೆ ಡೆಪ್ಯುಟೀಕಮಿಷನರೂ ಇಲ್ಲೇ ಇರುತ್ತಿನ್ನೀ ಅನ್ನೊಂದು ಹಂಗೆ ಇರಲಿ.”

“ಅವುಣಿ ಬುದ್ದಿ ! ”

“ಹಣ ಎಷ್ಟು ತಕೊಂಡು ಹೋಗೋದು ? ”

“ಮೂರು ಸಾವಿರ ಸಾಕು ಅಂತ ಕಾಣ್ಡದೆ.”

“ಅಂಯ್ ! ಉಂಟಾ ! ಹೋಗೋದು ಭಾರೀ ಜಾಗ, ನಿಡಾ ದರೂ ಇರಲಿ.”

“ಮಾದೇಗೌಡರೂ ಅಪ್ಪಣಿಯಾದರೆ....”

“ಬರಲಿ, ಆದರೆ ನಮ್ಮ ಕ್ಷಾಂಪ್ತಿ ಇರೋದಾ. ಅವರಿಗೆ ಬೇಕಿ ಒಂದು ಟೆಂಟ್ ಹಾಕಿಸಿಬುಡಿ. ಜನಾನಾದೋರು ಆನೆ ಕಟ್ಟಿಷ್ಟೇ ದಿನ ಬರುತ್ತಾರೆ. ಆ ದಿನ ಮಂಟಪ ಗರೀಲಾದರೂ ಕಟ್ಟಿಸಿರಬೇಕು. ಅವನೋ ? ಅವನನ್ನೇನು ಮಾಡುತ್ತೀರಿ ? ”

“ಯಾರು ಮಲ್ಲಣ್ಣಿನ್ನೇ ? ”

“ಹೂ ! ಅವನೂ ಅವನ ಮರ್ಗಳೂ ಬರಬೇಕಲ್ಲ ? ”.

“ಅಪ್ಪಣಿ ಆದರೆ ಲಾಯದ ಮಗ್ಗುಲಲ್ಲಿ ಒಂದು ಅಂಕಣ ಹಾಕಿ ನೋದು.”

“ಆ ಬೋಡಿ ಎವುಗ ಶ್ರೂರಾಮುಗ. ಬೋ ರಸಿಕ. ಆ ಹೆಂಡತಿ ಬಿಟ್ಟರಲಾರ. ಅವನು ಹೆಂಡಿನೂ ಕರಕೊಂಡು ಬರೋದಾದರೆ ಲಾಯದ ಮಗ್ಗುಲಲ್ಲಿ ಅವನಿಗೆ ಜಾಗಾಕೊಡಿ. ಇಲ್ಲಿದಿದ್ದರೆ ನಮ್ಮ ಜೊತೆಲೆ ಇದ್ದು ಬುಡಲಿ.”

“ಅವನೇ ಬಂದಿದ್ದಾನೆ.”

“ಬರಹೇಳಿ.”

ಮಲ್ಲಣ್ಣಿ ಬಂದು ಕಾಲೂರಿ ಕೈಚಾಚಿ ಶರಣಮಾಡಿ ನಿಂತು ಕೊಂಡನು. ನಾಯಕನು ನಗುತ್ತಾ “ಇನ್ನು ಮೇಲೆ ನಿನ್ನ ಏನನ್ನು ಬೇಕು ಮಲ್ಲಣ್ಣಿ ? ಈಗ ಏನು ನಿಂನು ಬಾನು ಮುಟ್ಟಿದ್ದೀ ? ” ಎಂದನು. ಮಲ್ಲಣ್ಣಿನು ಗಂಭೀರವಾಗಿ ನಗುತ್ತಾ ಕೈಮುಗಿದುಕೊಂಡು “ಬುದ್ಧಿಯವರು ಬಾನುಮುಟ್ಟಿ ಬೆಳೆದವರೆ ಅಂತ ತಾನೇ ನಾವು ಹತ್ತು ಕೊಂಡು ಹೋಗೋದು ! ” ಎಂದನು.

ವಟ್ಟೀಲನು ಆ ಸ್ತುತಿಯನ್ನು ಒಪ್ಪಿಕೊಳ್ಳುತ್ತಾ ಕೇಳಿದನು : “ಅಯಿತು. ಏನು? ಹೋರಡೋದು ಯಾವ್ಯಾತ್ಮು ? ಯಾರಾಗುರು ನಾರಡುತ್ತೀರಿ ? ಹೇಂಗೆ ? ”

ಮಲ್ಲಣ್ಣನೂ ವಿನಯದಿಂದ ಹೇಳಿದನು: “ಬುದ್ದಿಯೋರು ಅಪ್ಪಕೆ ಕೊಡಿಸತ್ತಾ ಇದ್ದದ್ದೆಲ್ಲ ಕೇಳಿದೆ. ಸೋಗರ್ವದಲ್ಲಿ ಎರಡು ದಿನ ಇರಬೇಕು ಅಂದರೆ ಬೇಡ ಅನ್ನೋರು ಯಾರು? ಮೋಗಾ ಕರಕೊಂಡು ನಾನೋ ಭ್ರಮೇ ಬರುತ್ತಿನೀ.”

“ಆಮೇಲೆ ನಮ್ಮನ್ನೇ ಅಡಕೆಲೇ ತತ್ತ್ವ ಅಂದರೆ?”

ಎಲ್ಲರಿಗೂ ನಗುಬಂತು: ಕೆಲವರು ತಡೆಯಲಾರದೆ ನಕ್ಕಿಟ್ಟಿರು. ಮಲ್ಲಣ್ಣಮಾತ್ರ ಗಾಬರಿಯಾಗಿ, “ಶಿವ ಶಿವಾ! ಬುದ್ದಿಯೋರು ಅಡಕೆಲೇ ಖಗಿದಕಡೆ ಸಿಲ್ಲೋರು ನಾಷ್ಟ? ” ಎಂದು ಅಡ್ಡಿ ಬಿದ್ದನು.

“ಹಂಗಾದರೆ, ನೀನೋಬ್ಜನೇ ಬರೋನು? ಆಗಲೇಇ. ಬಿಡದೀಲಿರೋ ಯಾರಾದರೂ ಆ ಹೆಣ್ಣನೋಡಿಕೊಳ್ಳುರೆ. ಹಂಗೇ ಮಾಡು. ಏನ್ನಿರೇ! ಈ ಮಲ್ಲಣ್ಣನಿಗೆ ಒಂದು ಮೆತ್ತೆ, ಒಂದು ಉಜ್ಜಾಗಂಬಳಿ ಒಂದು ಜೊತಿ ದುಪ್ಪಟಿ, ಇವೊತ್ತೇ ಕೊಡಿಸಿ. ಬಟ್ಟಿಬರೇಗೆಲ್ಲ ಒಂದು ಏವತ್ತುರೂಪಾಯಿ ಸಾಕೋಇ?”

“ಏವತ್ತುರೂಪಾಯಿ ಆದರೆ ಒಂದು ಮನಸೆಕಟ್ಟಿಬಹುದು. ಬೇಕಾದಪ್ಪೆ ಆಯಿತು.”

“ಆ ಏಕನಾದಕ್ಕೆ ಒಂದನ್ನು ಬಣ್ಣಗಿಣ್ಣ ಹಾಕಿಸಿ, ಎಲ್ಲಾ ಪಸಂದುಮಾಡು.”

“ಹೌದು ಬುದ್ದಿ. ರಾಣಿ ಮೋಮ್ಮೆಗನ ಮುಂದೆ ಹಿಡಿಯೋವಾಗ ಅದೂ ಅಲ್ಲಿಗೆ ತಕ್ಕುಂತೇ ಇರಬೇಡವಾ?”

“ಸರಿ. ಸಿಂದಾಯಿತು. ಎಲ್ಲಿರ? ನೀವು ಏಳಿ. ನಾನು ಹೋಗಿ ಕುದುರೆಲಾಯ ನೋಡುತ್ತಿನೀ.”

ಮಲ್ಲಣ್ಣ ಅಡ್ಡಿ ಬಿದ್ದು ಹೋರಟಿನು. ನಾಯಕನು ಏನೋ ಯೋಚಿಸಿಕೊಂಡು “ನಿನ್ನ ಹೆಂಡಳ್ಳನೂನೂ ಕರಕೊಂಡು ಬಾರೋ. ಆಮೇಲೆ ಬಯ್ಯೋ ಬೇಡ” ಅಂದನು.

ಮಲ್ಲಣ್ಣನು ಬಹು ಸಂತೋಷಪಟ್ಟಿಕೊಂಡು ಆ ಸಂತೋಷ ತೋರಿಸಿಕೊಳ್ಳುತ್ತು ‘ಅಪ್ಪಕೆ! ವಾದ’ ಎಂದು ಕೃಮುಗಿದು ಹೋದನು.

ಮನೆವಾತ್ರೆ ಎಲ್ಲರ ಹೊಕನೋಡಿದನು. ಒಬ್ಬೊಬ್ಬರಾಗಿ ಸಡಿಲಿದರು. ಎಲ್ಲರೂ ಹೊರಟಿಹೊಡವೇಲೆ, ಅವನು ಕೊಂಚ ಹತ್ತಿರ ಬಂದು, ಬಾಯಿಗೆ ಕೈ ಅಡ್ಡವಾಗಿ ಹಿಡಿದು, “ಹೋಗುವಾಗ ದಾರೀಲಿ ಮೂಗೂರಿಗೆ ಹೋಗಲೋ? ತಿರುಮಕೂಡ್ಲಿಗೆ ಹೋಗಲೋ?” ಎಂದು ಕೇಳಿದನು.

ಪಟ್ಟಿಲನು ಬಂದು ಗಳಿಗೆ ಸುಮೃಸಿದ್ದು “ಅದಕ್ಕೇ ನಾನು ಬೇರೆ ಇರೋವ ಅಂದದ್ದು. ಈ ದೊಡ್ಡ ಸಾಹೇಬರಿಗೆ ನಮಗಿಂತ ಚಪಲ. ಕಾಗೆ ತಂದದ್ದು ಹದ್ದಿಹಾರಿಸಿಕೊಂಡು ಹೋಡಂಗಾಡಿತು. ಆ ಸುತ್ತನುತ್ತಿನವೇ ಯಾವಾದರೂ ನೋಡಿ.”

“ಬಂಡೀಪುರದ ಮಗ್ಗಲಲ್ಲಿ ಸೂಳೇರು ಪ್ರೋಗದಸ್ತಾಗಿರುತಾರೆ ಅಂತಾರೆ.”

“ಸರಿ, ಅಲ್ಲೇ ಬಂದು ಗೊತ್ತುಮಾಡಿ. ಹೋದ ಹೋದ ಕಡೆಲೆಲ್ಲಾ ಒಬ್ಬೊಬ್ಬ ಸೂಳೆ ಬೇಕು ಇವನಿಗೆ ಅಂತ ಸುಮೃಸುಮೃನೇ ಕೂಗೋ ಜನದ ಮಾತು ನಿಜವಾದರೂ ಆಗಲಿ.”

ಮನೆವಾತ್ರೆ ಕೈವುಗಿದು ಹೊರಟಿನು.

೩೫

ಕಾಸ್ತಾರರ ಮುಖಿಂಡ ಹಕ್ಕೀಂ ಬಂದು ಸಲಾಂ ಹೊಡೆದು ನಿಂತನು.

“ಏನೋ ಬಂದೆ ಹಕ್ಕೀಂ !”

“ಏನಿಲ್ಲ ಖಾವಂದ್ ! ನಾಲ್ಕು ಕುದುರೆ ಅಲ್ಲಿಗೆ ಹೊರಡಿ ಬೇಕು ಅಂತ ಅಪ್ಪಣಿ ಆಯ್ದುಂತೆ. ಯಾವುದು ಯಾವುದು ಅಂತ ಅಪ್ಪಣಿ ಅಂತ ಬಂದೆ ಖಾವಂದ್ !”

“ಬಂದು ಜೊತೆ ಗಾಡಿ ಕುದುರೆ, ಅದೂ ಆ ಭಾರಿ ಕರೀ ಕುದುರೆ

ಗಳು. ಅವು ಬೇಕೇ ಬೇಕು. ನಾವು ಕಾಂಪಿನೊಳಕ್ಕೆ ಸಾರೋಟಿನಲ್ಲಿ ಹೋಗುತ್ತದ್ದರಿ, ನೋಡೋರ ಕಣ್ಣೆಲ್ಲ ಕುದುರೇನಿ ನೋಡುತ್ತಿರಬೇಕು. ಹೌದೋ ಅಲ್ಲವೋ ? ”

“ ಬರಾಬರ್ ಖಾವಂದ್ ! ಹಂಗೇ ಇರಬೇಕು. ”

“ ಆನೇಲೆ ಬೇಟಿಗೆ ಹೋಗುವಾಗ ಯಾವುದರ ಮೇಲೆ ಹೋಗೋದು ? ”

“ ಅಪ್ಪಣ ಆದರೆ, ಸುಲಾಟ್, ರಾಣಿ, ಎರಡೂ ಭೀಷಾದ ಕುದುರೆ ಖಾವಂದ್ ! ಆದರೆ ರಾಣಿ ನೋಡಿ ಮಹಾರಾಜಾ ಸಾಹೇಬ್‌ರು ನಜರ್ ಹಾಕಿದರೆ, ಖಾವಂದ್‌ರಿಗೆ ಹೆಂಗಾಗ್ನಿದೋ ? ”

“ ಬಿಡೋ ! ದೇಶ ಆಚೋದೋ ದೋರೆ ಬೇಕೂಂದರೆ, ಸಂತೋಷವಾಗಿ ಕೊಟ್ಟು, ನಮ್ಮ ಕೈಮೇಲಾಯ್ತು ಅಂತ ಏಸೆ ತಿರುವೋದಲ್ಲವಾ ? ”

ಹಕ್ಕೋಂಗೆ ತಿಳಿಯದೆಯೇ ಕೈ ಏಸೆ ಮೇಲಕ್ಕೆ ಹೋಗಿತ್ತು. ಅವ್ಯಾರಲ್ಲಿ ತಾನು ಇರುವುದೆಲ್ಲಿ ಎಂಬುದು ನೇನಪಾಗಿ, ಆ ಕೈಯಿಂದ ಹಾಗೆಯೇ ಬಾಯಿ ಮುಚ್ಚಿಕೊಂಡು, “ಬಾಳಾ ಸರಿ, ಖಾವಂದ್. ಹೌದು ಖಾವಂದ್. ಅದೇ ಅಲ್ಲಾನ ದಯಾ ಅನ್ನೋದು” ಎಂದನು. ಅವನ ಮನಸ್ಸು ಪಟೀಲನನ್ನು ಬಡೆ ಮೆಚ್ಚಿಕೊಂಡಿತು.

“ ಹಂಗಾದರೆ ಸುಲಾಟ್, ರಾಣಿ, ಎರಡೂ ? ”

“ ಅಲ್ಲಿ ಭಾರೀ ಷಿಕಾರಿಗಳು ಬರುತಾರಂತಿ. ಅವರ ಮುಂದೆ ನ್ನಮ್ಮೆಡೂ ಒಂದು ಕೈ ತೋರಿಸೋಣ ಅಂತ. ನಿನೇನಂತೀ ಹಕ್ಕೋಂ ? ”

“ ಖಾವಂದ್, ಈ ಬೆಳ್ಳೇ ಜನ ಏನಿದ್ದರೂ ಗುಂಡಲ್ಲಿ ಹೋಡಿ ಯೋಡಿ ಹೋತ್ತು, ಮೋಹಿಮೋವಿ ಷಿಕಾರಿ ಹೂಡೋಕಾದಿತ್ತಾ ಇವರ ಕೈಲಿ ? ನಮ್ಮೋರ ಯೋರು ಅವರಿಗಲ್ಲ ಖಾವಂದ್. ತಮ್ಮಂಗೆ ಅವರು ಸುವರ್ಣನ ಹೋಡಿದಾರ ! ದೊಡ್ಡ ಸಾಹೇಬಿಗೂ ಹುಜೂರಿಗೂ ಹೇಳಿಕೊಂಡಾದರೂ ಸುವರ್ಣ ಷಿಕಾರಿ ರೂಪೋರು ತೋರಿಸಬೇಕು ಖಾವಂದ್ ! ಅರೇ ಅಲ್ಲಾ ಅವೋತ್ತು, ಆಹಾಹಾ ! ಆ ಕುದುರೆ ಶಾಲೆತ್ತಿಸಿ ಗಿಕ್ಕೀ ಹೋಡಿದು ಖಾವಂದ್ ಆ ಸುವರ್ಣ ಭಾಟ್— ಹೊಡಿದದ್ದು, ಅದು ಉರುಳಿ ಬಿದ್ದದ್ದು, ಭಲ್ಲೆ ತಿವಿದದ್ದು - ಆ ಆ,

ಅರೇ ಅಲ್ಲ! ದುಸಿಯಾದಲ್ಲಿ ಇನ್ನೊಬ್ಬಿರಿಗೆ, ಉಹುಂ, ಹಕ್ಕೇಲೂ ಬರೀಲಿಲ್ಲ. ಖಾವಂದ್ದು.”

ಹಕ್ಕೇಂ ಆವೇಶದಲ್ಲಿ ಅವಾಚ್ಯ ನುಡಿದದ್ದು ಪಟ್ಟೀಲನಿಗೆ ಕೋಪ ಬರಲಿಲ್ಲ. ಅವನು ಆ ಕುದುರೆಯ ಹಾಗೆ ಕಣ್ಣ ಅರಳಿಸಿಕೊಂಡು ಕೈಯೆತ್ತಿ ಕೊಂಡು ಗರ್ಜಿನೆ ತಿರುಗಿದ್ದೆಂತೂ ಬಹು ಪಸಂದಾಯಿತು.

ಆ ಸುಮಾತ್ತಾನದಲ್ಲಿಯೇ ಮುಂದುವರೆದು ಪಟ್ಟೀಲ ಕೇಳಿದ : “ ಯಾಕೋ ಹಕ್ಕೇಂ ! ಪ್ರೋಲೋದಲ್ಲಿ ಅವರೇನು ಕಮ್ಮಿ ಕುದುರೆ ಕಸರತ್ತು ಮಾಡತಾರೇನೋ ? ”

“ ಸ್ನೇ ಖಾವಂದ್ದು ! ಮಾರ್ಫ್ ಕರ್ತ್ವ ಖಾವಂದ್ದು ! ಈ ಬೆಳ್ಳಿಜನಾ ಪ್ರೋಲೋ ಚೆನ್ನಾಗಾಡ್ತಾರೆ. ಸರ್ಕ್ ಬಾತ್. ಆದರೆ ಮೈಸೂರ್ ಜಂಖಾನಾದಲ್ಲಿ ಬಂದು ಬಂದು ಸಲಾಂ ಹೊಡೆದು ಹೋಗೋಕೆಲ್ಲಾ ! ಖಾವಂದ್ದು ! ನಮ್ಮ ಮಹಾರಾಜಾ ಸಾಹೆಬ್, ಯುವರಾಜಾ ಸಾಹೆಬ್, ಬನ್ನಿಸಿಂಗ್ ಸಾಹೆಬ್, ಪ್ರೀಸ್ ಗೋಪಾಲ್ ಬುದ್ದಿ ಸಾಹೆಬ್, ನಾಲ್ಕು ಜನ ನೀಂತು ಬಿಟ್ಟರೆ ಹೆತ್ತಾ ಹೆನ್ನೆರಡೂ ಗೋಲ್ ಹೊಡೆಯೋಳ್ಲವಾ ಖಾವಂದ್ದು ! ನಮ್ಮ ಜನ ಯಾಕೋ ಬೆಳ್ಳಿ ಜನ ಕಂಡರೆ ದೆದ್ದುದೆ. ಆ ಹೆದರಿಕೇ ಬಿಟ್ಟೆ ಅಖಾಡಾಕ್ಕೆ ಇಳಿದರೆ ಅವರ ಕ್ಷೇತ್ರದಿಂತಾ ಖಾವಂದ್ದು ? ”

ನಾಯಕನೂ ಏಕಮನಕ್ಕೆ ನಾಗಿ ಕೇಳುತ್ತಿದ್ದನು. ಅವನು ಸುಮೃದ್ಧಿರುಪದನ್ನು ಕಂಡು ಹಕ್ಕೇಂನು ಇನ್ನೂ ಮುಂದೆ ಹೇಳಿದ :

“ ಖಾವಂದ್ದುರು ಮಾರ್ಫ್ ಮಾಡಬೇಕು. ಹಿಂದೆ ಫ್ರೇಸರ್ ಸಾಹೆಬ್ ರು ಇದ್ದಾಗ ನಮ್ಮ ಮಹಾರಾಜಾ ಸಾಹೆಬ್ ರನ್ನ ಇಂಡಿಯಾ ಎಲ್ಲ ನೋಡೋಕೇ ಸರ್ಕಿಂಟು ಕರಕೊಂಡು ಹೋಗಿದ್ದರು ಖಾವಂದ್ದು. ಆಗ ಬೀಜಾಪುರಕ್ಕೂ ಹೋದರು. ಅಲ್ಲಿ ನಮ್ಮ ಸುಲ್ತಾನರು ಆಳುತ್ತಾ ಇದ್ದಾಗ ಮಾಡಿಸಿದ್ದ ಬಂದು ಕಬ್ಬಿಣದ ಗುಂಡಚೆ, ಖಾವಂದ್ದು. ಅದನ್ನು ನೋಡಿ ಇದನ್ನು ಯಾರು ಎತ್ತಿರಿ ಅಂದರು ಫ್ರೇಸರ್ ಸಾಹೆಬ್ ರು. ಬೆಳ್ಳಿಜನ ಒಬ್ಬೊಬ್ಬರಾಗಿ ಬಂದು ನೋಡಿದರು. ಕಂಬರ್ ಮಟ್ಟದ ಮೇಲೆ ಎತ್ತೋಕೇ ಯಾರಿಗೂ ಆಗಲಿಲ್ಲ ಖಾವಂದ್ದು.

ಆಗ, ಮಹಾರಾಜಾ ಸಾಹೆಬ್ ಪ್ರೇಸ್ ಗೋಪಾಲ್ ಬುದ್ಧಿ ಸಾಹೆಬ್ ವೊಕಾ ನೋಡಿದರು. ಅವರು ಮುಂದೆ ಬಂದದ್ದೂ ಏಕದಂ ಎತ್ತಿ ಅದನ್ನು ಅವು ದೂರ ಎನ್ನೇ ಬಿಟ್ಟರು. ಬೆಳ್ಳೀ ಜನ ಎಲ್ಲಾ ಬೇಸ್ತು ಬಿದ್ದು ‘ಹುರೇ ಸ್ಯಾಂಡೋ’ ಅಂದು ಬಿಟ್ಟರು ಖಾವಂದ್! ”

ಪಟ್ಟೀಲನು ಬಾಯಿ ಬಿಟ್ಟು ಕೊಂಡು ಕೇಳುತ್ತಾ ಇದ್ದವನು ಕೇಳಿದ : “ ಇದು ನಿನಗೆ ಹೇಗೆ ಗೊತ್ತೆ ಹಕ್ಕಿಂ !”

“ ಕ್ಯಾಂವ್ ಖಾವಂದ್! ನಮ್ಮ ಸೋದರಮಾನ ಕರೀಂಶಾರು ಹೆಚ್ಚಾರು ತಬೀಲೀಲೇ ಅಲ್ಲಾ ಇರೋದು. ಅವರು ಆಗ ಜೊತೇಲೇ ಇದ್ದರು ಖಾವಂದ್! ಅವರ ಸ್ವಂತ ಬಾಯಿಂದ ಕೇಳಿದ್ದು ! ಈಗಲೂ ಹಾಗೇ ನಮ್ಮ ಖಾವಂದ್ರು ಈಗಳೇ ಜನ ಸೋಡದೆ ಇದ್ದದ್ದೇ ತೋರಿಸಬೇಕು ಖಾವಂದ್! ”

ಪಟ್ಟೀಲನಿಗೆ ಹಕ್ಕಿಂನ ಮಾತು ಸರಿ ಎನ್ನಿಸಿತು. ಅವರಿಗೆ ನಜರ್ ಕೂಡ ಏನಾದಗೂ ಈ ರಾಜ್ಯದ ನೆನೆಪಿರೋ ಅಂಥಾದ್ದೇ ಒಪ್ಪಿಸಬೇಕು ಎನ್ನಿಸಿತು.

ಪಟ್ಟೀಲನಿಗೆ ಸಂತೋಷವಾದರೆ ಅದರ ಗುರುತಾಗಿ ಏನಾದರೂ ಒಂದು ಕಾರ್ಯವಾಗಬೇಕು. ಸಂತೋಷ ಕಾರಣನಾದವನಿಗೆ ಏನಾದರೂ ಸಂಭಾವನೆ ಸಿಕ್ಕುಲೇ ಬೇಕು. ಅದೇ ನಿಯಮ. ಆ ನಿಯಮಕ್ಕೆ ಇಂದೂ ಲೋಪಬಲಿಲ್ಲ. ಅವನಾಡಿದ ಮಾತ್ರಲ್ಲಿಲ್ಲ ಒಂದು ಮಾತು ಪಟ್ಟೀಲನಿಗೆ ಪೂರಾ ಹಿಡಿಯಿತು : ಅದು ಬಾಯಲ್ಲೂ ಬಂತು : ದೀಘ್ರವಾಗಿ ಯೋಚಸೆಯಲ್ಲಿದ್ದವನಂತೆ, ಪಜ್ರ ತೂಕಮಾಡುವ ವ್ಯಾಪಾರಿಯಂತೆ. ಇವನು ಹೇಳಿದನು : “ ದಾಗಂತೀಯಾ ! ಹಕ್ಕಿಂ ! ನಮೋಶ್ವರು ಈ ಬಳಯೋರಿಗಿಂತ ಹೆಚ್ಚು ಅಂತೀಯಾ ! ನಾವೇ ಹೆಡಕೋರ್ಡು ಉವದ್ದು ತಲೇ ಮೇಲೆ ಕೂರಿಸಿಕೊಂಡಿದ್ದಿನ ಅಂತೀಯಾ ! ಆ ! ” ಎಂದು ಕೇಳಿದನು.

“ ಹೌದು ಖಾವಂದ್ ! ಬರಾಬರ್ ಖಾವಂದ್ ! ರಾಣಿ ಮೊಮ್ಮೆಗನೂ ಅಲ್ಲಿಗೆ, ಲಂಡನ್‌ಗೆ, ಹೋದ ಮೇಲೆ, ‘ ಅರರೀ, ಮಜ್ಜಗೇಡಳ್ಳು ಪಟ್ಟೀಲ್ ಪುಟ್ಟಸಿದ್ದಪ್ಪನಾಯಕರು ಸುವರ್ಚು ಕೈಸೆ

ವಾರಾ! ಹಹ್ಯಾ!” ಅಂತೆ ಬೆರಳು ಕಚಿ ಕೋ ಬೇಡವಾ ಖಾವಂದ್! ”

ಆ ಸ್ತುತಿ ತನ್ನ ಕೆಲಸವನ್ನು ಬಲು ಜೆನಾಗಿ ವಾಡಿತು. ಹೆಚ್ಚೆಂದು ಯಾವೊತ್ತೋ ಒಂದು ದಿನ ಬಾಬುಪೇಟೆ ಕಟ್ಟಬೇಕು ಅಂತೆ ಹೇಳಿಕೊಂಡಿದ್ದ ಅಹವಾಲು ಅವ್ಯಾತ್ಮ ಘಳವಾಯಿತು. ಸೋಗಿ ಸಾದ ಬಿಳೀ ಬಾಬುಪೇಟೆ ಒಂದು ಖಾವಂದರಿಂದ ಅಪ್ಪನೆಯಾಯಿತು.

ಹೆಚ್ಚೆಂದು ಆನಂದದಲ್ಲಿ “ಹಂಗಾದರೆ ಸುಲ್ತಾನ್, ರಾಣಿ, ಇಬ್ಬರಿಗೂ ಹುಕುಂ ಆಯ್ಯು ಖಾವಂದ್” ಎಂದನು.

ಪಟ್ಟೀಲನು “ಹುಂ” ಎಂದನು.

೬

ಕಾರಾಪುರದ ಲೀಡಾ ಕ್ಯಾಂಪು ಎಂದರೆ ಜಗತ್ತಿಗೆ ದ್ವಾರಾದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಒಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಇಂಶಂಕೆಗಳಿಲ್ಲದೆ ಸಿರಂ ಕುಶವಾಗಿ ಸೈಚ್ಚಿಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯನ್ನು ಬಲಿಗೆ ಸಿಕ್ಕಿ ತಪ್ಪಿಸಿಕೊಳ್ಳಲಾರದೆ ಒಂದು ಒಂದು ಶೆಡ್ಡಾ ದಲ್ಲಿ ಸೇರುವುದು. ಅದು ಒಂದು ವಿಚಿತ್ರವಾದ ವಿನೋದ.

ಸೋಲಿಗರು ಹಿಂಡುಗಳಿಗೆ ಗೊತ್ತಿಲ್ಲದಂತೆ ನೊದಲು ಅದನ್ನು ಬಳಸುವರು. ಒಡಿದ ಬಿದಿವಿನ ತುಂಡುಗಳಿಂದ ಆ ವಿಕಾರವಾದ ಕಬ್ಬಿನನ್ನು ಮಾಡುತ್ತಾ ಆ ಆನೆಗಳ ಹುಡ್ದಿನಲ್ಲಿ ಅನ್ನಿರ್ದಿಷ್ಟವಾದ ಭಯವನ್ನು ಹುಟ್ಟಿಸಿ ಹಿಂಡಿಗೆ ಹಿಂಡೇ ಸ್ಥಳವನ್ನು ಬಿಟ್ಟು ಮುಂದೆ ಸರಿಯಾವಂತೆ ವಾಡುವರು. ಇದು ಮುಂದೆ ಸರಿಯಾವಾಗಲೂ ಅಲ್ಲಲ್ಲಿ ಗುರುತಿನ ಬೆಂಕಿಗಳನ್ನು ಡಾಕಿ, ಸನ್ನೇ ಹಾಕಿ, ರಥವು ಗೊತ್ತಾದ ಹಾದಿಯಲ್ಲಿಯೇ ನಡೆಯುವಂತೆ ವಾಡುವ ಡಾಗೆ, ಹಿಂದು ಗುರುತಾದ ಹಾದಿಯನ್ನೇ ಹಿಡಿದು ಹೋಗಿ ಗೊತ್ತಾದ ಆವರಣಕ್ಕೆ

ಹೋಗುವಂತೆ ಮಾಡುವರು. ಅಲ್ಲಿ ಆನೆಗಳೆಲ್ಲವೂ ಒಳ ಸೇರಿದ ಮೇಲೆ ಆ ಆವರಣದ ಬಾಗಿಲನ್ನು ಮುಚ್ಚುವರು – ಬಾಗಿಲೆಂದರೆ ಅದು ಉರಿನ ಬಾಗಿಲಾಗಳಂತೆ ಅಲ್ಲ ! ಭಾರಿ ಭಾರಿ ಮರಗಳನ್ನು ಕಟ್ಟಿ ಮಾಡಿರುವ, ದೆವ್ಯನಂತಹ ಬಾಗಿಲು. ಅದಕ್ಕೆ ಹಿಂದೆ, ಉರುಗೊಲಾಗಿ ಕೊಟ್ಟಿರುವ ಮರಪೂರ್ವಾವೊಂದನ್ನೂ ಸರಿಯಾಗಿ ಗರಗಳ ಹಾಕಿಸಿದರೆ, ಭಾರಿಯ ತೋಲೆ ಏರಡು ಮೂರಾದರೂ ಆದಾವು.

ಆ ಆವರಣದ ಸುತ್ತು ಭಾರಿಯ ಕಂದಕ. ಆ ಕಂದಕ ಇರುವ ಜಾಗವೇ ಯೆಡ್ಡಾ ! ಆನೆ ಇಳಿಯುವುದಕ್ಕೂ ಆಗದು; ದಾಟುವುದಕ್ಕೂ ಆಗದು ಅಪ್ಪ ಭಾರಿ ಕಂದಕ. ಅಬ್ಬ ! ಆ ಆನೆಗಳು ಆದರಲ್ಲಿಯೂ ಗುಡಾನೆಗಳು ತಾವು ಸೇರಿ ಸಿಕ್ಕಿದೆವು ಎಂದು ಶಿಳದುಕೊಂಡು ಬಿಟ್ಟರೆ, ಅಲ್ಲಿಗೆ ಬಂದ ವನುಷ್ಯರ ಹೊಕ ಕಂಡ ಕೂಡಲೇ ರೇಗಿ, ಅಪ್ಪನು ಗಾತ್ರದ ಕೆಲ್ಲಿಗಳನ್ನು ಮನುಷ್ಯರ ಕಡೆಗೆ ಒದೆಯುತ್ತವೆ. ಆ ಭಾರಿಯ ಕೆಲ್ಲಿಗಳು ಕೈಯಲ್ಲಿ ಗುರಿಯಿಟ್ಟು ಹೊಡಿದುದಕ್ಕಿಂತ ಹೆಚ್ಚಾಗಿ ರೊಯ್ಯನೆ ಬರುತ್ತವೆ. ಅವಕ್ಕೆ ಸಿಕ್ಕಿದೆ ಮರಗಳು, ಹೆಮ್ಮೆರಗಳು ಮುರಿಮ ರೊಪ್ಪನೆ ಬೀಳುತ್ತನೆಂದ ಮೇಲೆ, ಆ ಕಲ್ಲಿನೇಟಿಗೆ ಮನುಷ್ಯ ಸಿಕ್ಕಿದರೆ, ಹೇಳಬೇಕಾದುದೇ ಇಲ್ಲ. ಆದರೆ ಆ ಮನುಷ್ಯರು ಏಟಿಗೆ ಸಿಕ್ಕುವುದಿಲ್ಲ.

ಯೆಡ್ಡಾದಲ್ಲಿ ಬೇಕಾದ ಹಾಗೆ ಹಷಣರು ಇರುತ್ತದೆ. ಆದರೆ ಆನೆಗಳಿಗೆ ಸೇರಿ ಸಿಕ್ಕಿದೆನೆಂದು ಗೊತ್ತಾದ ಕೂಡಲೇ ಅವಕ್ಕೆ ಆಹಾರ ನೀರು ಯಾವುದೂ ಬೇಕಾಗುವುದಿಲ್ಲ. ಫ್ರೀ ಎಂದು ಕೂಗುತ್ತ ತಪ್ಪಿಸಿ ಕೊಳ್ಳುವುದಕ್ಕೆ ಯಾದಿಯನ್ನು ಹುಡುಕುತ್ತ ತಿರುಗುತ್ತವೆ. ಕೆಲವು ಕೊಂಬಿನಿಂದ ತಿವಿದು ಮಣ್ಣತ್ತಿ ಹೆಚ್ಚು ತುಂಬಿ ಹೊರಟು ಹೋಗಲು ಯತ್ನಿಸುತ್ತವೆ. ಅವು ಹಾಗೆ ಮಾಡಂತೆ ಬಿದಿರಿನ ಅಂಡೆ ಅಲ್ಲಾಡಿಸುತ್ತಾ ಕಾನಲು ಕಾಯುತ್ತಾ ಜನರು ಸುಳಿತಿರುತ್ತಾರೆ. ಹೀಗೆ ಎಂಟು ಹತ್ತು ದಿನ ಅವು ಹೆಣ್ಣು, ಗಂಡು, ಮರಿ ಎಲ್ಲವೂ ಸೊರಗಿ, ಹೆದರಿ, ನಿಸ್ತೇಜವಾದ ಮೇಲೆ, ಕುಂசಿ ಆನೆಗಳನ್ನು ತೆಗೆದುಕೊಂಡು ಹೋಗಿ, ಒಂದೊಂದನ್ನೂ ಬೇರೆ ಪಾಡಿ ಅವುಗಳಿಗೆ ಹೆಗ್ಗ ಹಾಕಿ ಕಟ್ಟುತ್ತಾರೆ. ಹಾಗೆ ಗುಂಪಿನಿಂದ ಒಂದೊಂದನ್ನೂ ಬೇರೆದಿಸಿ, ಹೆಗ್ಗ

ಹಾಕಿ ಕಟ್ಟುವುದೇ ಪ್ರಸಿದ್ಧವಾದ ಖೆಡ್‌ ಆಪರೇಷನ್.

ಬಹುಶಃ ಮೈಸೂರಲ್ಲಿ ಈ ಖೆಡ್‌ ಆಪರೇಷನ್ ನಡೆಯುವುದಕ್ಕೂ ಒಂದು ವಿಚಿತ್ರ ಕಾರಣವಿತ್ತೇನೋ? ಮೈಸೂರಿನ ಹುಲಿ ಬಿಷ್ಪು ಸುಲ್ತಾನನು ಸೋತು ಅಥವ ಸತ್ತ ಮೇಲೆ ಬ್ರಿಟಿಷರ ರಾಜ್ಯ ಇಂಡಿಯಾದಲ್ಲಿ ಸ್ಥಿರವಾದುದು. ಅದಕ್ಕೇ ಏನೋ ಇಲ್ಲಿ ಅಧ್ಬುತ ದೇಹ ಬಲ ಸಂಪನ್ಮೂಲವಾದ, ಮೃಗಗಳಲ್ಲಿ ಸೂಕ್ತಭುದಿಗೆ ಹೆಸರಾದ ಗಜ ರಾಜನನ್ನು ಯಃಕಶ್ಮಿತ್ ಮನುಷ್ಯ ಹಿಡಿದು ಹಗ್ಗಿದಲ್ಲಿ ಕಟ್ಟಿಯಾಕುವ ದೃಶ್ಯವನ್ನು ಮೈಸೂರು ತೋರಿಸುತ್ತಿದ್ದುದು! ನಿಷ್ಪೂ ಹೀಗೇ ಭಾರಿಯ ಇಂಡಿಯವನ್ನು ಕಟ್ಟಿಯಾಕಿದಿರಿ ಎಂದು ಭಾರತಮಾತೆಯು ಮಹಾ ರಾಣಿಯ ಸೋಮೃಗಣಿಗೆ ತನ್ನ ದುಃಖವನ್ನು ಆನೆಗಳ ಗೋಳಾಗಿ ಹೇಳಿ ಕೊಳ್ಳುತ್ತಿದ್ದಳೇನೋ?

ಆನೆಯ ಪ್ರತಾಪವನ್ನು ನೋಡಬೇಕೆನ್ನುವವರು ಖೆಡ್‌ ನೋಡಿ ಬರಬೇಕು. ಪಳಗಿ, ಸಿಂಗಾರ ಮಾಡಸಿಕೊಂಡು ಅಂಬಾರಿ ಹೊತ್ತು ಹೋಗುವುದರಿಂದ ಹಿಡಿದು, ಸರ್ಕಾರಿಸ್ವಾನಲ್ಲಿ ಹೇಳಿದ ಹಾಗೆ ದೇಹ ಬಗ್ಗಿಸಿಕೊಂಡು ಕುಣಿಯುವ ಆನೆಯನ್ನು ನೋಡಿದರೆ ಏನಿದೆ? ಗುಂಪಿನಿಂದ ಬೇರೆಡಿಸಿ, ಎಳೆ ತಂದು, ಸಾರ್ಕೇಡಿನಲ್ಲಿ ಸೇರಿಸುತ್ತಾರೆ. ದಪ್ಪದಪ್ಪ ದಿವ್ಯಗಳನ್ನು ಆಳಾಳುದ್ದ ಅಗೆದು ವೊಳಕೊಂದರಂತೆ ಹೂಳಿ, ಆದರ ಮೇಲೆ ಅಟ್ಟಿವನ್ನು ಕಟ್ಟಿರುತ್ತಾರೆ. ಆನೆಗಳನ್ನು ಅಲ್ಲಿಗೆ ತಂದು ಅಕ್ಕಪಕ್ಕದಲ್ಲಿ ಪಳಗಿದ ಆನೆ ಕುಂಕಿ ಕೊಡುತ್ತಾರೆ. ಅವು ಆನೆಯ ಸೋಂಡಿಲಿಗೆ ಸೋಂಡಿಲು ಸೇರಿಸಿ, ಮೈಗ ಮೈಗಿ ಒತ್ತಿಕೊಂಡು ‘ಮೈಸ್’ನಲ್ಲಿ ಹಿಡಿದುಕೊಂಡಹಾಗೆ ಮಾಡಿಕೊಂಡು ಸಿಲ್ಲಿತ್ತುವೆ. ಮನುಷ್ಯನು ಹಿಂದಿನಿಂದ ಹೋಗಿ ನೂಲುಹಗ್ಗಿ ಕಾಲಿಗೆ ಹಾಕಿ ಎಳೆದು ದಿವ್ಯಗಳಿಗೆ ಕಟ್ಟಿತ್ತಾನೆ. ಕುಂಕಿ ಆನೆ ಮುಂದೆ ಸಾಗುತ್ತಲೂ, ಆ ಆನೆಯು ರೇಗಿ ಆಭರಿಸುತ್ತಾ ಮುಂಗಾಲಾರಿ, ತನ್ನ ಕಾಲಿನ ಕಟ್ಟನ್ನು ಕೀಳುವುದಕ್ಕೆ ಯಶ್ವಿಸುತ್ತದೆ. ಆಗ, ಆ ಭಾರಿಯ ದಿವ್ಯಗಳು ನಡುಗುತ್ತವೆ. ಅಟ್ಟಣಿಯು ಆಳ್ವಿಕೆ ಹೋಗುತ್ತದೆ. ಮೇಲಿರುವ ಜನ ಕಟ್ಟಿ ಹಾಕಿರುವ ಆನೆಯನ್ನೇ ಮೃತ್ಯುವೆಂದು ಕೊಂಡು ಹೆದರಿ ಕಿರಿಚಿ

ಕೊಂಡು ಅಲ್ಲಿಂದ ಹಾರಿ ಓಡಿ ಹೋಗುವವರಿಗೂ ಆಗುತ್ತದೆ. ಬಹುಶಃ ಬ್ರಿಟಿಷರ ಕೈಗೆ ಸಿಕ್ಕೇ ಯತ್ನವಿಲ್ಲದೆ ಒದ್ದಾಡುತ್ತಿದ್ದು ಭಾರತದ ಹೃದಯವು ಹಾಗೇಯೇ ಒದ್ದಾಡುತ್ತಿತ್ತೇನೋ? ಆದರೆ ಆಗ ಬ್ರಿಟಿಷರಿಗೆ ಬೇಕಾದ ಕುಂசಿ ಆನೆಗಳು ಬೇಕಾದೂಗಾಗೆ ಇದ್ದವು. ಬ್ರಿಟಿಷರಿಗೆ ಆಗಾಗ ಭಾರತದ ಹೃದಯದ ನೋವಿನ ಕೂಗು ಕಿವಿಯು ಬಿರಿಯಿವಂತೆ ಕೇಳಿಸುತ್ತಿತ್ತು. ಬಂಗಾಲವನ್ನೊಂದೆಂದೂ ಕೂಗಿದ ಕೂಗು ಕರ್ಜನ್ನು ಕನ್ನೊಂದು ಚೆರಳಿಸಿದರೂ ಹೆದರಿಸಿತು. ಅವಕ್ಕಾಗಿಯೇ ಅವರು ತಮ್ಮ ಕುಂಚಿ ಆನೆಗಳು ಹೆಚ್ಚು ಲಾಗಲೆಂದು ಹಿಂದೂ ಮುಸ್ಲಿಂ ಭೇದ ತಂದೊಡ್ಡಿದರು. ಆಗಿನ ವ್ಯೇಸರಾರ್‌, ‘ಎಷ್ಟಾಗಲಿ ಮುಸ್ಲಿಂರು ನಮ್ಮೀ ಹಿಂದೆ ರಾಜ್ಯವಾಳುತ್ತಿದ್ದವರು. ಅವರಿಗೆ favourite wife treatment, ಮೋಹದ ಮುಡದಿಯ ಮುತ್ತಿ ಸಲ್ಲಬೇಕು’ ಎಂದು ವಿಷಬೀಜವನ್ನು ನೆಟ್ಟಿನು. ಮುಂದೆ ನಲವತ್ತು ವರ್ಷದವೇಲೆ ಅದು ಪಾಕಿಸ್ತಾನನೆಂಬ ವಿಷಫಲವನ್ನೊಂದೆ ಕೊಟ್ಟಿತು.

ಸ್ರೀಸ್ ಆರ್ ವೇಲ್ಸನು ಪತ್ರೀಸಮೇತನಾಗಿ ವೈಸ್‌ಸೂರಿಗೆ ಬಂದನು. ದಿವಾನರು ಬೆಂಗಳೂರಲ್ಲಿ ಸಂಧಿಸಿ ರಾಜಧಾನಿಗೆ ಕರೆ ತಂದರು. ಮಹಾರಾಜರು ಇವರನ್ನು ರೈಲ್ವೇಸೈಂಟನಲ್ಲಿ ಎದುರುಗೊಂಡು ರೆಸಿಡೆಂಸಿಯಲ್ಲಿ ಇಳಿಸಿದರು. ಭೇಟಿ ಮರುಭೇಟಿಗಳಾದುವು. ರೆಸಿಡೆಂಟರ ಸಮುದ್ರಬ್ಲಾಂಡ್‌ ಮೈಸೂರಿನಲ್ಲಿ ಗ್ರಾಮರಾದವರ ಪರಿಚಯವೂ ಆಯಿತು. ರಾಜಧಾನಿಯಲ್ಲಿ ದೀಪ್ಮೋತ್ಸವವು ನಡೆಯಿತು. ಸುತ್ತು ಮುತ್ತು ಲಿಂದ ಜನಗಳು ಬೇಕಾದಹಾಗೆ ಬಂದರು. ಸ್ರೀಸ್ ನನ್ನು ನೋಡುವುದಕ್ಕೆ ಬಂದವರು ರಾಜಧಾನಿಯಲ್ಲಿ ಶಿಖ್‌ಸುದ್ದೆಕ್ಕೆ ಎಡೆಯಿಲ್ಲ ಎನ್ನುವ ಮಣಿಗೆ ಆಯಿತು. ಭಾನುವಾರ ಬೆಳಿಗೆ ಮಹಾರಾಜರು ಅತಿಧಿಗಳೊಡನೆ ಶಾರಾಪುರದ ಕಾಂಪಿಗೆ ಬಂದರು. ನಾಯಕನು ಬಂದು ದಿನ ಮುಂಚಿತವಾಗಿ ಅಲ್ಲಿಗೆ ಬಂಡಿದ್ದನು.

ಮಹಾರಾಜರು ಅತಿಧಿಗಳೊಡನೆನಾಗ ಡೆಪ್ರೆಕ್ವಿಷ್ಯುಷನರು ನಾಯಕನನ್ನು ಕರೆತಂದರು. ನಾಯಕನು ಆರಡಿಯ ಮನುಷ್ಯ. ಎತ್ತರಕ್ಕೆ ತಕ್ಕು ದಷ್ಟವೂ ಸೇರಿ ನಡೆಯುತ್ತಿದ್ದರೆ ನೆಲ ಜಗ್ಗಾವುದು

ಎನ್ನೆವಹಾಗಿದೆ. ಹೊದರೇ ಪರಿಜಯ ಪ್ರಕ್ರಿಕೆಯು ನಾಯಕನ ವಿಷಯವನ್ನೆಲ್ಲ ಪ್ರೀತಿಗೆ ತಿಳಿಸಿತ್ತು. ನಾಯಕನು ಚಿನ್ನದಲ್ಲಿ ಮಾಡಿದ್ದ ಅಂಬಾರಿಯ ಆನೆಯನ್ನು ಕಾಟಕೆಯಾಗಿ ಒಪ್ಪಿಸಿದನು. ಅದು ಸುಮಾರು ಒಂದು ಸೇರು ತೂಕ ಒಂದು ಅಡಿಯ ಎತ್ತರವಿತ್ತು. ಆ ರತ್ನ ಖಚಿತವಾದ ಗೋಡೆ, ಆಭರಣಗಳು, ಅಂಬಾರಿ, ಎಲ್ಲವೂ ಸೇರಿ ಆಗಿನೆ ಬೆಲೆ ಸುಮಾರು ಏದುಸಾನಿರ ರೂಪಾಯಿ. ಎಲ್ಲಕ್ಕೂ ನಿಚಿತ್ರ ವಾಗಿದ್ದುದು ಆ ಆನೆಯ ದಣೆಯ ಹೇಳಿ ಕೆತ್ತಿದ್ದ ಸುಮಾರು ಅವರಿಯಕಾಳು ದಪ್ಪದ ಕೆಂಕ್ಕು.

ಪ್ರೀತಿ ಆ ಆನೆಯನ್ನು ತೆಗೆದುಕೊಳ್ಳಲು ಎರಡು ಕೈಗಳನ್ನೂ ನೀಡಬೇಕಾಯಿತು. ಅದನ್ನು ಹಿಡಿದುಕೊಂಡು ಹಿಂದು ಮುಂದಿನೋಡುತ್ತ, ಅದರ ಅಂದವನ್ನು ಒಪ್ಪಿಕೊಳ್ಳುತ್ತ, ಅದರ ಹಣೆಯಲ್ಲಿರುವ ಕೆಂಪುಕಲ್ಲಿನ ನೋಡಿ ಬಚಳ ಸಂತೋಷವಹಿಸು “ಇದು ಗ್ರೇಟ್ ಕಾರ್ಫಂಕಲ್ ಅಲ್ಲವೇ ? ” ಎಂದರು. ಎಲ್ಲರೂ ನಕ್ಕರು. ಪ್ರೀತಿ ತನ್ನ ಸಂತೋಷವನ್ನು ತೋರಿಸುವುದಕ್ಕೆ ನಾಯಕನ ಕೈ ಹಿಡಿದು ಕುಲುಕಿದನು. “ನೀವು ಬಹುದ್ದೊಡ್ಡ ಸಿಕಾರಿದಾರರಂತೆ. ನಿಮ್ಮ ಹೆಂದಿಯ ಬೇಟಿ ಬಲು ಸೋಗಕಂತೆ ! ನಾವು ಅದನ್ನು ನೋಡುವುದು ಯಾವಾಗ ? ” ಎಂದು ಕೇಳಿದನು.

ನಾಯಕನು “ಹೊಜೂರು ಅಪ್ಪಣಿಯಾದಾಗ ? ” ಎಂದು ಮಹಾರಾಜರ ಮುಖವನ್ನು ನೋಡಿದನು. ಅವರು ಡೆಪ್ಪುಟಿಕ್ ಮಿನಿಷನರ ಮುಖವನ್ನು ನೋಡಿದರು. ಆತನು “ಹೊದಲ ಎರಡು ದಿವಸ ಅಂದರೆ ನಾಳೆ ನಾಡಿದ್ದು ಆನೆ ಕಟ್ಟುವುದು. ಆಹೇಳೆ ಭಾರಿಯ ಸಿಕಾರಿಗೆ. ಇಂದಿಗೆ ಐದನೆಯ ದಿನೆ ಎಂದರೆ ಗುರುವಾರ ಇವರ ಸಿಕಾರಿ ನೋಡುವುದು ” ಎಂದನು.

ಮಹಾರಾಜರು “ಬುಧವಾರ ಇವರದಾಗಲಿ. ಬೃಹಸ್ಪತಿವಾರ ಸಿಕಾರಿ ಅನ್ನಿ ” ಅಂದರು. ಅದರಂತೆಯೇ ಗೊತ್ತಾಯಿತು.

ಅಂದಿನ ಸಂಜೆ ಅರ್ಥಗಂಟಿಯ ಹೊತ್ತು ಏಕಾಂತವಾಗಿ ತತ್ವಗಳನ್ನು ಹೇಳುವುದು ಎಂದು ಗೊತ್ತಾಯಿತು.

ಆದಿನ ಮಹಾರಾಜರು ಸಪತ್ನೀಕನಾದ ಅತಿಥಿಯನ್ನು ಕರೆದು ಕೊಂಡು ಅರಣ್ಯ ಸೌಂದರ್ಯವನ್ನು ನೋಡಲು ಹೋದರು. ಒಂದೇ ಸಮನಾಗಿ ನಾಟಿಹಾಕಿ ಬೆಳಿಸಿರುವ, ಗಗನಚಂಬಿಯಾಗಿ ಬೆಳೆದಿರುವ ಶೈಗದ ಗಿಡಗಳು, ಅತಿಥಿಗೆ ಬಹಳ ವೆಚ್ಚಿಗೆಯಾಯಿತು. ಅಲ್ಲಿ ಎತ್ತ ತಿರುಗಿದರೂ ಹೂನ್ ಹಸುರು. ಅಲ್ಲಿ ಪ್ರೀಸೆಸ್ ಕೋರಿಕೆಯಂತೆ ಕುರುಬರ ಹಾಡಿಗೆ ಹೋದರು. ಕವ್ಯಗೆ ಗುಂಡು ಗುಂಡುಗೆ ಇರುವ ಆ ಕುರುಬರ ದೇಹಸೌಪ್ಯವನ್ನು ನೋಡಿ ಅತಿಥಿಗಳಿಗೆ ಆಶ್ಚರ್ಯವಾಯಿತು. ಆ ಕಾಡಿನಲ್ಲಿ ಎಲೆಗಳುದುರಿ ಕಷಾಯ ವಾಗಿರುವ ನೀರನ್ನು ಕುಡಿದು, ಕೊಳೆತ ಎಲೆಗಳ ನಾತ ತುಂಬಿರುವ ಗಾಳಿಯನ್ನು ಸೇವಿಸುತ್ತು, ಸಿಕ್ಕಿದ ಆಹಾರದಿಂದ ಹೊಟ್ಟಿ ತುಂಬಿ ಕೊಂಡು, ಅರೆಬಟ್ಟಿಯನ್ನು ಉಟ್ಟು ಬಾಳುವ ಆ ಕುರುಬರ ಆರೋಗ್ಯ ಭಾಗ್ಯವನ್ನು ಕೆಂಡು ಆಶ್ಚರ್ಯವಡಿರಲೆಂತು? ಪ್ರೀಸೆಸ್‌ಗೆ ಅವರ ಮಕ್ಕಳನ್ನು ಎತ್ತಿಕೊಳ್ಳಬೇಕೆಂದು ಇಸೆ. ಗರ್ವ ಗಂಧಿತನವಿಲ್ಲದಿದ್ದರೆ, ಆಕೆಯು ಅವರ ಮನಸೆಯಾಳಕ್ಕೆ ಹೋಗಿ ಅವರ ಅಡುಗೆಯ ರುಚಿಯನ್ನಾಗಿ ನೋಡುತ್ತಿದ್ದಳೋ ಏನೋ? ಆದರೆ ಪದವಿಯ ಬಿಂಕ ಅದಕ್ಕೆಲ್ಲ ಅವಕಾಶ ಕೊಡುವುದೇನು? ಬೆಟ್ಟಿದಾಕೊಡಲ್ಲಿ ಮನೆ ಕಟ್ಟಿದರೆ, ಗಾಳಿಯ ಏಟನ್ನು ತಡೆಯಲೇ ಬೇಕು. ಕಡಲ ಮಗ್ಗುಲಳ್ಟ ಮನೆ ಕಟ್ಟಿದನ್ನು, ಹೊರಿತವನ್ನು ಸಹಿಸಬೇಕು.

ಕುರುಬರು ಅತಿಥಿಗಳ ಗೌರವಾರ್ಥವಾಗಿ ಒಂದು ಕುಣಿತೆ ಕುಣಿದರು. ಅಂಡೆಯಲ್ಲಿ ತುಂಬಿಟ್ಟಿದ್ದ ಕೆರಿಜೇನು ತಂದುಕೊಟ್ಟಿರು. ತಾವು ತಿನ್ನವ ತೊಡೆಯಾತ್ಮಕ ಹೆಗ್ಗಣಸು ಕಾಣಿಕೆಮಾಡಿದರು. ಅತಿಥಿಗಳು ಅವರಿಗೆ ಕಂಬಳ, ದುಪುಟೆ, ಸೀರೆಗಳನ್ನು ಕೊಟ್ಟು, ಅವರು ಮಾಡಿದ ನಮಸ್ಕಾರಗಳನ್ನು ಒಪ್ಪಿಸಿಕೊಂಡು ಹಿಂತಿರುಗಿದರು.

ಅಂದು ಕುರುಬರಿಗೆ ಎಂದೂ ಇಲ್ಲದ ಸಂತೋಷ ರಾಣಿ ಯಾರೋ ಅವರು ಕಾಣಿರು. ಚಕ್ರವರ್ತಿಯನ್ನು ಅಷ್ಟಕ್ಕೂ ಕಾಣಿರು. ಆದರೂ ಅವರಿಗೆ ಸಂಭರು. ಅವರ ಕಣ್ಣಲ್ಲಿ ತಮ್ಮನ್ನು ನೋಡುವುದಕ್ಕೆ ಬಂದಿದ್ದವರು ಮನುಷ್ಯಮಾತ್ರದವರಲ್ಲ. ಯಾರೋ ಮೇಲಿನಿಂದ

ಇಂದು ಬಂದಿದ್ದ ದೇನತೆಗಳು. ಸಾಲವೇ, ಅವರ ಬಣ್ಣ ಅರ್ಥವೊಂದು ಹಿಡಿಸಿತ್ತು. ತಮ್ಮ ಮೈಬಣ್ಣ ನೋಡಿಕೊಂಡು ಅವರನ್ನು ನೋಡಿದರೆ, ತಾವು ಆನೆಯ ಬಣ್ಣವಾದರೆ ಅವರು ದಂತದ ಬಣ್ಣ; ತಾವು ಅಮಾ ವಾಸ್ಯೇಯಾದರೆ ಅವರು ಮುಣಿ ಹೇ.

ಪಾಪ! ಆ ಕಾಡು ಕುರುಬರು ಬೀರೆತುಮೋದುದು ಏನು ಅತಿ ಶಯ! ಮುಯಾ ಮಹಾ ವಿದ್ಯಾಂಶರೂ ಕೂಡ ಬ್ರಿಟಿಷರನ್ನು ದೇವತೆ ಗಳಿಗೆ ಹೋಲಿಸಿ ಹಾಡಿ ಹೋಗಿ ದರಸಿರಲ್ಲವೇನು? ತವಸ್ಸಿಗಳಾದ ಅವಕ್ಕೆಲ್ಲರ ಆಶೀರ್ವಾದ ಇದ್ದುದ್ವಿಂದರೇ ಏನೋ ಇಂಡಿಯಕ್ಕೆ ಸ್ವರಾಜ್ಯ ಒರುಪ್ರದು, ಇಲ್ಲಿ ಸ್ವಾತಂತ್ರ್ಯದೇಶವಾದುದು, ಅನ್ವಯ ತಡವಾದುದು. ಬಹುಶಃ ಈಪ್ರಪಂಚೋರಿಯೋದಮೇಲೂ, ಕೆಲವ ರೇನು? ಎಷ್ಟೇಇಂನ, ಸ್ವರ್ಗಸ್ಥಾನದ ಪತಿಯನ್ನು ನೇನೆಸಿಕೊಂಡು ಅಳುವ ಪತಿಪ್ರತೀಯರಂತೆ ತಳ್ಳಿಲ್ಲವೇ?

ಅತಿಧಿಗಳಿಗೆ ಆ ಉಂಟಿ ಉಪಚಾರ! ಎಲ್ಲಾ ನಡೆಯದ ವೈಭವದಿಂದ ನಡೆಯಿತು. ಸಂಚೆ ಐಮಾಗಂಟಿಯಾಯಿತು. ಅವರ ಮುಂದೆ ಮಲ್ಲಿಯ ತತ್ತ್ವಗಳ ಹಾಡುವಿಕೆ. ಹೆಣ್ಣಣಿನು ಸಡುಗಟ್ಟಿಕೊಂಡು ಈಪ್ರಪಂಚ ಸಭೀಯಲ್ಲಿ ಇರಬೇಕಾದಪ್ಪು ಭಯುಭಕ್ತಿಗಳಿಂದ ಬಂದು ನಿಂತಿದ್ದಾನೆ. ನಾಯಕನು ನಷ್ಟಿಗಟ್ಟಿಕೊಂಡಿದ್ದರೂ ದರ್ಶನಿಂದ ನಿಂತಿದ್ದಾನೆ. ಮಗು ಮಲ್ಲಿ ಮಾತ್ರ ಗಾಬರಿ ಭಯ ಏನೂಜಲಿದೆ, ಹಣೆತುಂಬ ಇಟ್ಟಿಕೊಂಡಿರುವ ವಿಭಾತಿಯು ಮುಖಕ್ಕೆ ಅಷ್ಟುನ್ವಾದ ಕಾಂತಿಯೊಂದನ್ನು ಬೀರುತ್ತಿರಲು, ಆ ಕಲಾಪತ್ರಿನ ಕಿರುಗೆಯನ್ನುಟ್ಟು, ಕಲಾಪತ್ರಿನ ರವಿಕೆ ತೊಟ್ಟು ನಿಂತಿದ್ದಳಿ. ನಾಯಕನ ಅರಮನೆಯ ಬಾಲತೊಡುಗೆಯ ಆಭರಣಗಳಲ್ಲಿ ಅವಳನ್ನು ಅಲಂಕರಿಸಿವೆ. ಬೆರಳು ಬೆರಳಿಗೂ ಸಣ್ಣ ಸಣ್ಣ ಹರಳಿನ ಉಂಗುರಗಳು. ಆ ಉಂಗುರಗಳು ಜಾರಿಬಿಳಿದೆಂತೆ ಸಣ್ಣ ಮುತ್ತಿನ ಸರಗಳು. ಆ ಸರಗಳನ್ನೆಲ್ಲ ಹಿಡಿದು ಕೊಂಡಿರುವ ಒಂದು ಸಣ್ಣ ಪದಕ. ಅದರಮೇಲೆ ಮುಂಗ್ಯೇಯಲ್ಲಿರುವ ರತ್ನವಿಚಿತವಾದ ಪಟ್ಟಿಕಡಗ. ಅದರಮೇಲೆ ಮುದ್ದಾದ ಪೌಂಚಿ. ಅದರಮೇಲೆ ಸಿಂಹಲಲಾಟಿದ ಕಡಿಯ. ತೋಳಿಗೆ ಬಾಜೂ ಬಂದು.

ಕತ್ತಿನಲ್ಲಿ ಅಡ್ಡಿಕೆ, ಅಸಲಿ, ಬಂದಿ, ಜೋವಾಲೆ, ಏಕಾವಳಿಸರ, ಹನುಮನ ತಾಳಿ, ಹುಲಿಯುಗುರು. ನಡುವಿಗೆ ನಾಗರಹೆಡಿಯ ಚಿನ್ನದ ಡಾಬು, ಬೈತಲೆಗೆ ಬೈತಲೆಯ ಬಟ್ಟೆ. ತಲೆಯನೇಲೆ, ಮಲಕು: ಸೋಗಸಾಗ ಕಟ್ಟರುವ ತುರುಬಿಗೆ ಒಂದು ಜಡೆಬಿಲ್ಲೆ : ಹೊವಿನ ಕುಚ್ಚುಗಳು. ಕಿವಿಗೆ ಛಿಲೆ, ಚಳತುಂಬು, ಬುಗುಡಿ. ಕಾಲಿಗೆ ಗಗ್ಗರ, ಪಿಲ್ಲಿ, ಸರಪಳಿ. ಮಲ್ಲಿಯು ಚಿನಿವಾರರ ಅಂಗಡಿಯ ಬೋಂಬೆಯಾಗಿದ್ದಾಳೆ.

ಸ್ವಿಂಸೆಸ್ ಅದನ್ನು ನೋಡಿ ಅಶ್ಚರ್ಯಾಚಿತಳಾದಳು. ಮಗ್ಗಲಲ್ಲಿದ್ದ ಮಹಾರಾಜರನ್ನು, “ನಿಮ್ಮ ದೇಶದಲ್ಲಿ ಮುಕ್ಕಳಿಗೆ ಇಷ್ಟು ರತ್ನಾಭರಣಗಳನ್ನು ಅಲಂಕರಿಸುವಿರಾ ?” ಎಂದು ಕೇಳಿದಳು : ಅವರು “ಇನ್ನೊಂದರಡು ಮೂರು ಬಿಟ್ಟುಹೊಗಿದೆ” ಎಂದರು.

“ಹಾಗೆಯೇ ? ಅನಳನ್ನು ಹತ್ತಿರ ಕರೆದು ಅದನ್ನೆಲ್ಲಾ ನೋಡಬೇಕೆಲ್ಲಾ !”

“ಆಗಬಹುದು ಈ ಯಾಡುಗಳಾಗಲಿ.”

ಮಲ್ಲಿಯ ಯಾಡು ಆರಂಭವಾಯಿತು. ಏಕನಾದನನ್ನು ಶಂದ್ವವಾಗಿ ಬಾರಿಸಿಕೊಳ್ಳುತ್ತಾ, ಅದರ ನಾದಕ್ಕೆ ತಕ್ಕಂತೆ ಹೊಂದಿಕೊಂಡು ತತ್ವಗಳನ್ನು ಮುದ್ದಾಗಿ ಯಾಡಿದೆಶು.

“ಅನುದಿನ ಎನ್ನೊಳಿದ್ದು, ಎನಗೊಂದುವಾತ |

ಪೇಳಿಡಿ ಪ್ರೋಡೆಯಾ ಹಂಸ ||ಪ||

ಕರೆಯ ನೀರನು ಏರಿ | ತಡೆದುಕೊಂಡಿದ್ದಂತೆ |

ನಾ ನಿನ್ನ ತಡೆದುಕೊಂಡಿದ್ದ ನಲ್ಲಾ ! ||ಹಂಸ||

ಅಟ್ಟಿದೆಟ್ಟಿದ ನಡವೆ ಇಟ್ಟಿದೆನೆಲೆಯೊಳು ಜೇನು |

ಕಟ್ಟಿತು ತನ್ನ ಸುಖಕಾಗಿ ||

ತಟ್ಟಾನೆ ತಾನೆದ್ದು ಜೇನುಂಡು ಹೋಗುವಾಗ ಹುಳತನ್ನ |

ಅಟ್ಟಿಗೆ ಹೇಳಿ ಹೋಯಿತೆ ಒಂದು ವಾತ||—

ಜನವದಗೀತಿಕೆಯ ರಾಗದಲ್ಲಿ ಗಂಭೀರವಾಗಿ ಯಾಡುತ್ತಿರುವ ಮಗುವಿನ ಸಂಗಿತವು ಅತಿಧಿಗಳಿಗೆ ಅರಮನೆಯ ಭಾರಿ ಸಂಗಿತಗಾರರ ಸಂಗಿತಕ್ಕಂತ ಜಿನ್ನಾಗಿ ಹಿಡಿಸಿತು. ತಮ್ಮ ಜೊತೆಯಲ್ಲಿ ಬಂದಿದ್ದ

ಸಂಗೀತಗಾರನನ್ನು ಕರೆದು ಇದರ ನೋಟೀವ್ ಬರೆದುಕೊ ಎಂದು ಹೇಳಿ, ಪ್ರೀತಿನು ಮಹಾರಾಜರನ್ನು “ಇದರ ಅರ್ಥವೇನು ?” ಎಂದು ಕೇಳಿದನು. ಅವರು “ಇದು ವೇದಾಂತ! ಜೀವಕೂ ದೇಹಕೂ ನಡೆದ ಸಂಭಾವನೆ” ಎಂದರು.

ಹಾಗೆಯೇ ಆತನು, “ಇಂಡಿಯದ ಹೆಚ್ಚಿನ ಯಲ್ಲಿ ಇಂತಹ ವೇದಾಂತದ ರಾಧುಗಳನ್ನು ಹಾಡುವ ಜನರಿದ್ದಾರೆ. ಅವರು ನಿರಾಶ್ರಯರಾಗಿ ತಿರುಗಿಕೊಂಡಿರುತ್ತಾರೆ.” ಎಂದು ತಿಳಿದು, “ಹಾಗಿದ್ದರೆ ನಿಮ್ಮ ಜನದ ವಿಚಾರವಾಗಿ ಪ್ರೌಷ್ಣಿಸರ್ ಮಾರ್ಗಕ್ಕೆ ಮುಲ್ಲರು ಹೇಳಿರುವುದು ನಿಜ. ನೀವೆಲ್ಲ ವೇದಾಂತಿಗಳು ? ” ಎಂದು ಅಭಿಸಂದನ ಮಾಡಿದನು.

ವೆಲ್ಲಿಯ ಕಚ್ಚೆರಿ ಅರ್ಥಗಂಟಿಯಾಯಿತು. ಅದಾದ ಮೇಲೆ ಪ್ರೀತಿನಿಂದು ಆ ಮಂಗಳನನ್ನು ದತ್ತಿರ ಕರೆದು ಕೊರಿಸಿಕೊಂಡು ಅವಳ ಮೈ ಮೇಲಿದ್ದ ಒಂದೊಂದು ಒಡನೆಯನ್ನೂ ಮುಟ್ಟಿ ಮುಟ್ಟಿ ಸೋಡಿ, ಅದರ ಹೆಸರು ಕೇಳಿ ತಿಳಿದುಕೊಂಡು, ಅದನ್ನು ದಾಕಿ ತೆಗೆಯುವ ವಿಧಾನವನ್ನೂ ಅರಿತುಕೊಂಡು ಬಡೆ ಸಂತೋಷಪಟ್ಟಿ ಲು. ಅವಳು ಗಂಡನ ಕಿವಿಯಲ್ಲಿ “ಸಮೃದ್ಧಿ ಇಷ್ಟ ನಾಜೋಕಾದ ಒಡನೆಗಳಿಲ್ಲ : ಇಷ್ಟ ಜಾತಿಯೂ ಇಲ್ಲ.” ಎಂದಳು.

ಕೊನೆಗೆ ಅವರು ಅಲ್ಲಿರುವವರಿಗೂ ತಪ್ಪದೆ ದಿನವೂ ಮಲ್ಲಿಯ ಕಚ್ಚೆರಿ ಆಗಬೇಕು ಎಂದು ಅಪ್ಪಣಿಯಾಯಿತು.

ಮಲ್ಲಿಣಿ ಯಾವುದೋ ಲೋಕಕ್ಕೆ ಹೋಗಿದ್ದೆ. ನಾಯಕನ ಮನಸ್ಸು ಹತ್ತಾರು ವರ್ಷ ಮುನ್ನಡಿದು ತರ್ಕಣಿಯಾದ ಮಲ್ಲಿಯೊಡನೆ ಸರಸ ಸಲಾಳಿ ಪಗಳನ್ನಾಡುತ್ತ ಕಾಮಕೇಳಿಗೆ ಸಿದ್ಧವಾಗುತ್ತಿತ್ತು.

ನಾಯಕನು ಸಾರೋಟಿನಲ್ಲಿ ಹಿಂತಿರುಗಿದನು. ಮಲ್ಲಿಣಿ ಸಿಗಿ ತಾನು ಅಲ್ಲಿಗೆ ಹೋಗುವಾಗ ಸಾರೋಟಿನಲ್ಲಿ ಕುಳಿತು ಕೊಳ್ಳುವುದು ಹೇಗೆ ಏನ್ನಿಸಿತ್ತು. ಈಗಂತೂ ಏನೋ ಆಗಿಹೋಗಿದೆ. ನಾಯಕನು ಅವನು ತಡೆಯುತ್ತಿರುವುದನ್ನು ಸೋಡಿ, “ಹತ್ತಿಂತ್ರೇ ಪುಣ್ಯಾತ್ಮ್ಯ ! ಆಗಲೇ ಹೋಟ್ಟಿ ಪದ ಹೇಳುತ್ತಿದೆ” ಎಂದು ಒದರಿದನು. ಅವರು ಮನೆಗೆ

ಬಂದು ಉಟಿಕ್ಕೆ ಕುಳಿತುಕೊಳ್ಳುವ ವೇಳೆಗೆ ಒಂಭತ್ತು ಗಂಟಿಯಾಗಿ, ಕ್ಯಾಂಪಿನಿಂದ ಸಂತ್ರಿಗಳ ತುತ್ತೂರಿಯು ಕೇಳಿಸಿತು.

ಆ ದಿನ ಮಲ್ಲಿ ನಾಯಕನ ಜೊತೆಯಲ್ಲಿ ಉಟಿಮಾಡಿದಳು. “ ಹಾವ ! ಮಗು ! ” ಎಂದು ಅವನು ಅವಕಣನ್ನು ತನ್ನ ಹಾಸುಗೆಯ ವೇಲೆ ಮಲಗಿಸಿಕೊಂಡನು.

ಮಲ್ಲಿ ನಾಯಕನ ಗುಡಾರದಲ್ಲಿಯೇ ಮಲಗಿದನು : ಅನನಿಗೆ ಏನೇನೋ ಕನಸುಗಳು. ಎಲ್ಲಾ ವೈಭವದ ಕನಸುಗಳೇ ! ಆ ವೈಭವಕ್ಕೆ ಮಲ್ಲಿ, ನಾಯಕ, ಹೇಗೆ ಹೇಗೊ ಕಾರಣರು ನಿನ್ನಿಸಿದ್ದರೂ, ಬೇಳಗಾದಾಗ ಆ ವಿವರಗಳು ಬಂದೂ ನೇನೆಸಿರಲಿಲ್ಲ.

೫

ಮದರಾಸಿನ ಬಿಷಪ್ಪನು ಬಂದು ಪ್ರೀತಿಸ್ತನ್ನು ನೋಡಿದನು. ಆತನು ಆಲ್ಲಿಗೆ ಬಂದು ನೋಡಬೇಕೆಂದು ಆಪ್ಪಾನವು ಹೊಗಿತ್ತು. ಬೆಳಿಗ್ಗ ಒಂಭತ್ತು ಗಂಟಿಯಿಂದ ಹನ್ನೊಂದು ಗಂಟೆಯವರಿಗೆ ಸಾಕೇಡಿ ನಲ್ಲಿ ಆನೆ ಕಟ್ಟುವ ಸಂಭ್ರಮವನ್ನು ನೋಡಿ ದಿನವತಿಗಳು ಖಂತಿರುಗಿದರು. ಕೊಂಚ ಆಯಾಸ ಪರಿಯಾರವಾದವೇಲೆ ಸು ಮಾ ರು ಹನ್ನೊಂದೂವರೆಗಂಟೆ ಇರಬಹುದು. ಬಂಹಾನಿಗೆ ಜಕ್ಕುವತ್ತಿ ಕುಮಾರನ ದರ್ಶನವಾಯಿತು. ಪರಷ್ಪರ ಕುರಲಪ್ರಶ್ನಿಗಳಾದವೇಲೆ ಮಾತುಕಥೆಗಳು ವ್ಯವಹಾರ ದೃಷ್ಟಿಯಲ್ಲಿ ಮುಂದೆ ಹರಿದುವು :—

“ ಇಲ್ಲಿ ತಮ್ಮ ಕೆಲಸಕಾರ್ಯಗಳು ಹೇಗವೇ ? ”

“ ಇಲ್ಲಿ ನಮಗೆ ಬಹಳ ಕಷ್ಟ. ಇಲ್ಲಿ ಸವಾಜವು ಬಹು ಭದ್ರವಾಗಿದೆ. ಜನಸಾಮಾನ್ಯರಲ್ಲಿ ಇವರ ವೇದಾಂತಗಳು ಒಲವಾಗಿ ಬೇರೂರಿವೆ. ಪ್ರತ್ಯೇಕವಾಗಿ ವೇದಶಾಸ್ತ್ರಗಳೆಂದು ಹೇಳಿಕೊಂಡು ಕರ್ಮಗಳನ್ನು ಮಾಡುವ ಬ್ರಾಹ್ಮಣರ ಆಚರಣೆಗಳು ಮೆಟ್ಟಲು ಮೆಟ್ಟಲಾಗಿ

ಕೆಳಗಿನವರಿಗೆ ಇಂದು ಬಂದಿವೆ. ನಾವು ಉಪನ್ಯಾಸಗಳ ಮೂಲಕ, ಶಾಲೆಗಳ ಮೂಲಕ, ಪುಸ್ತಕಗಳ ಮೂಲಕ, ಬೇಳಾದಹಾಗೆ ಈ ಜನದ ಆಚಾರ ಸಂಪ್ರದಾಯಗಳನ್ನು ತೆಗಳುತ್ತಾ ಇದ್ದೇವೆ. ಆದರೂ ಸಮುದ್ರ ತೀರದಲ್ಲಿ ಮರಳಲ್ಲಿ ಕಟ್ಟಿದ ಮನೀಯಂತಾಗಿದೆ ನಮ್ಮ ಪ್ರಯಃತ್ವ. ಒಂದು ಹೆಬ್ಬಿ ಒಂದು ಎಂದರೆ ಈ ಹಲ್ಲಿಯವರು ಎಷ್ಟು ಉತ್ಸಾಹದಿಂದ ಸಂಭ್ರಮದಿಂದ ನಡೆಸುತ್ತಾರೆಯೋ ಅಥವ್ಯೇ ಉತ್ಸಾಹ ಸಂಭ್ರಮಗಳಿಂದ ನಗರದವರೂ ನಡೆಯುತ್ತಾರೆ. ನಾವು ಪರಿಪೂರ್ವಿತ ವರ್ಣ, ಶ್ರಮ ಆ ಒಂದು ದಿವಸದಲ್ಲಿ ಬುಡಕೊಡ ಉಳಿಯದೆ ಹೊರಟಿಹೋಗುತ್ತದೆ. ಅವರ ಗಣಪತಿ, ತಾವು ನೈಣಿದಿದ್ದೀರಾ! ಆ ಗಣಪತಿಯ ಹೆಬ್ಬಿದಲ್ಲಿ, ಇಷ್ಟಲೈನ್ಯಂದು ದಿವಸ ಆವರು ವಿದ್ವಾಂಸರನ್ನು ಕರೆಯಿಸಿ ವಾದವನ್ನು ಮಾಡಿಸುತ್ತಾರೆ. ಅವರು ತಮ್ಮ ಶಾಸ್ತ್ರಗಳನ್ನು ಕುರಿತು ಭಾರಿ ಭಾರಿ ಉಪನ್ಯಾಸ ಮಾಡುತ್ತಾರೆ. ನಾವು ಅವರ ಉಪನ್ಯಾಸಗಳನ್ನು ಕುರಿತು ಪ್ರಶ್ನಿಮಾಡಿದೆವು. ಅವರಂತೆ ವೇಷ ಧರಿಸಿದೆವು. ಏನು ಮಾಡಿದರೂ ನಮ್ಮ ಕೆಲಸ ಸಫಲವಾಗಲಿಲ್ಲ.”

“ ಏನು ಮಾಡಿದರೆ ಗೆಲ್ಲಿಬಹುದು ? ”

“ ಯಾವರೂ ಹೈನ್ಸ್ ! ಒಂದೇ ಒಂದು ದಾರಿಯರುವುದು. ಎಂದಿನವರಿಗೆ ಈ ಬ್ರಹ್ಮಣ ಈ ಸಮಾಜದ ಮುಖಂಡನಾಗಿರುತ್ತಾನೆ ಅಂದಿನವರಿಗೂ ಇಂಡಿಯ ಯಾರಿಗೂ ಬಗ್ಗುವುದಿಲ್ಲ. ಇದನ್ನು ಬೈರಂಗಜೀಬ್ ಕಂಡುಕೊಂಡು ಕಾಶ್ಮೀರದ ಬ್ರಹ್ಮಣರನ್ನೆಲ್ಲಾ ಮುಸ್ಲಿಂರನ್ನು ಮಾಡಿಸಿದ. ಬಲಸಂತವಾಗಿ ಅವರ ಜಂಟ್ಯಾ ಕತ್ತರಿಸಿ, ಅವರ ಜನಿವಾರ ಕಿತ್ತುಕೆಂಡು ಅವರನ್ನು ಜಾತಿಕೆಡಿಸಿದ. ಹಿಮಾಲಯದಲ್ಲಿ ಜಮರಿ ಎಂಬ ಒಂದು ಜಾತಿ ಇದೆ. ಅದರ ಬಾಲ ದಿಂದ ಈ ಚಾವುರಗಳು ಆಗುವುದು. ಅದನ್ನು ಓಡಿಸಿಕೊಂಡು ಬಂದರೆ, ಮುಳ್ಳು ಪ್ರೋದೆಯೊಳಕ್ಕೆ ಹೋದರೆ ತನ್ನ ಬಾಲದ ಅಂದ ಕೆಡು ವುದು ಎಂದು ಅಲ್ಲಿಯೇ ನಿಂತು ಆದು ಬೀಟೆಗಾರನಿಗೆ ಸಿಕ್ಕಿಹೋಗುವು ದಂತೆ. ಹಾಗೇ ಈ ಬ್ರಹ್ಮಣರೂ ಕೊಂಚ ಜಾತಿಕೆಟ್ಟಿತು ಎಂದರೆ ಆ ಜಾತಿ ಹೋಯಿತು ಎನ್ನುತ್ತಾರೆ. ದೇವರು ಜಾತಿ ಕೊಟ್ಟಿದ್ದರೆ,

ಆ ಜಾತಿ ಎಂದಿಗೂ ಹೋಗುವುದಿಲ್ಲ ಎನ್ನುವುದು ಅವರ ಮನಸ್ಸಿಗೆ ಹೊಳೆದಿಲ್ಲ. ಇಲ್ಲಿದೆ ಇಂಡಿಯಾದ ಮನು ! ಇಂಗ್ಲೀಷಿನಲ್ಲಿ ನಾವು ಅವರ ಧರ್ಮಶಾಸ್ತ್ರ, ವೇದ, ವೇದಾಂತ ಎಲ್ಲವನ್ನೂ ಬಹುವಾಗಿ ಖಂಡಿಸಿದ್ದೇವೆ. ಈಗ ಇನ್ನೊಂದು ಹೊಸ ಗುಂಪು ಬರಬೇಕು. ಈ ಸಂಸ್ಕೃತ ಓದುವವರು ಕವಿತ್ಯಾಗಿ ಇಂಗ್ಲಿಷ್ ಓದುವವರು ಹೇಚ್ಚಾಗಬೇಕು. ಅವರಿಗೆ ನಾವು ಬರೆದಿರುವ ಪ್ರಸ್ತುತಿಗಳಲ್ಲಿ ನಂಬಿಕೆ ಬರಬೇಕು. ಆಗ ಬ್ರಾಹ್ಮಣರ ಪ್ರಭಾವ ಕಡಿಮೆಯಾಗುತ್ತದೆ. ಆಗ ಇಂಡಿಯಾದ ಸಮಾಜ ನಮ್ಮ ಚೈಬಲ್ಲಿನಲ್ಲಿ ಹೇಳುವ ಕುರುಬಸಿಲ್ಲದ ಮಂದಿಯಾಗುತ್ತದೆ. ಆಗ ಗೀಲಿಬಹುದು. ಮಹಿಮ್ಮದೀಯರು ಈಗುಟ್ಟಿ ಹಿಡಿಯಲಿಲ್ಲ. ಹೈರಂಗ್ ಜಿಂಬನಂತೆ ಇನ್ನಿಬ್ಬರು ಹೆಚ್ಚು ಈ ಬ್ರಾಹ್ಮಣರನ್ನು ಮಟ್ಟುಹಾಕಿದ್ದರೆ ಇಂಡಿಯ ಉಳಿಯುತ್ತಿರಲಿಲ್ಲ.

“ ಏನು ಅವರು ಸಾಮಾನ್ಯವಾಗಿ ಬಡವರು ಅಂತಾರಲ್ಲ ! ”

“ ಹೌದು ಬ್ರಾಹ್ಮಣರು ಬಡವರು ಅವರಲ್ಲಿ ಹೈರಾಗ್ಯವಿದೆ. ತಮ್ಮ ಬಡತನ ಇತರರ ಪ್ರಸ್ತರ್ಯಕ್ಕಿಂತ ಹೆಚ್ಚು ಎಂಬ ಭಾವನೆಯಿದೆ. ಅದರಿಂದಲೇ ಅವರ ಜಾತಿ ಬದುಕಿರುವುದು. ಬಡವನಾಗಿದ್ದವನು ದೇವರ ಹತ್ತಿರದವನು ತಾನು ಎನ್ನುತ್ತಾನೆ. “ ಈ ಜನ್ಮದಲ್ಲಿ ಯಾವುದೊಂದಾದಿಂದ ಬಡತನ ಬಂದಿವೆ. ಇದು ಎರಡು ದಿವಸ ಸೇರಿವಾಗಿದ್ದ ಕಳಿದರೆ, ಮುಂದಿನ ಜನ್ಮ ಸ್ವರ್ಗದಲ್ಲಿ ಸೂರೀಹೊಡೆಯಬಹುದು ” ಎಂದು ಅವರು ಧೈರ್ಯವಾಗಿದ್ದಾರೆ. ನಮ್ಮ ಗುರು ಶ್ರೀಸ್ತದೇವನು ಹೇಳುವ ಮಾತೇ ಅದು. ಶ್ರೀಸ್ತದೇವನು ಹೇಳುವ ಎಷ್ಟೋ ಮಾತು ಚೈಬಲ್ಲಿ ಗಿಂತ ಚೆನ್ನಾಗಿ ಅವರ ಉಪನಿಷತ್ತಿಗಳಲ್ಲಿ ಹೇಳಿದೆ. ಅವರ ಮೇಲೆ ವಾದಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ಅವರು ಏನು ಕೊಟ್ಟರೂ ಬೇಡ ಎನ್ನುತ್ತಾರೆ. ಅದರಿಂದ ಅವರ ಪ್ರಭಾವ. ಯಾವೋತ್ತು ಬ್ರಾಹ್ಮಣನಿಗೆ ಈ ಲೋಕದ ಭಾಗ್ಯ ಬೇಕು ಎನಿಸುತ್ತದೆ, ಯಾವೋತ್ತು ಅವನಿಗೆ ಹಣದ ಮೇಲೆ ಅನೇ ಹೆಚ್ಚುತ್ತದೆ, ಅವೋತ್ತು ನಾವು ಉಳಿದೆವು. ಅದುವರಿಗೆ ಏನು ಮಾಡಿದರೂ ಸಾಧ್ಯವಿಲ್ಲ. ಬಲ್ಲಿರಾ ? ಯುವರ್ ಹೈನಸ್ ! ಒಬ್ಬ ಬ್ರಾಹ್ಮಣರ

ಹುಡುಗ, ಹೆದಿನಾಲ್ಕು ವರ್ಷದವನು, ಬಂದು ಎದುರುಬಿದ್ದೆ. ನಿಮ್ಮು ರೆವರೆಂಡ್‌ರ್ ಹೇಳುತ್ತಿದ್ದರು: ‘ನಿಮ್ಮ ಬ್ರಹ್ಮ ಮಂಗಳನ್ನೇ ಮಾಡಿ ಕೊಂಡ, ನಿಮ್ಮ ವಿಷ್ಣು ಕಂಡವರ ಹೆಂಡಿರನ್ನೇ ಕೂಡಿಕೊಂಡ, ನಿಮ್ಮ ಶಿವ ತಪಸ್ಸು ಮಾಡುತ್ತಿದ್ದ ಸ್ವಿತಾನನು ಹೆಣ್ಣಾಗಿ ಮುಂದೆ ಸುಳಿದಾಗ ಅವಳನ್ನು ಅಟ್ಟಿಕೊಂಡು ಹೋದ. ನಿಮ್ಮ ಕೃಷ್ಣ ವಾನೇಮನೆಯೂ ನುಗ್ಗಿತ್ತಿದ್ದ’ ಎಂದು ಅವರ ದೇವರುಗಳನ್ನು ಖಂಡಿಸುತ್ತಿದ್ದರೆ, ಅವನು ‘ವನಿ ! ನಿಮ್ಮ ಗುರುವಿನ ತಂಡಿ ಯಾರಿ ? ಅವನು ಅಪ್ಪಣ ಮಂಗನೋ ? ಅಮ್ಮನ ಮಂಗನೋ ?’ ಎಂದ. ಸೇರಿದ್ದವರೆಲ್ಲಾ ನಕ್ಕು ಬಿಟ್ಟರು. ನಿಮ್ಮ ರೆವರೆಂಡ್‌ರು ಅಲ್ಲಿಂದ ಮುಂದೆ ಆ ಜಾಗದಲ್ಲಿ ನಿಂತು ಉಪನ್ಯಾಸ ಮಾಡಲಾಗಲಿಲ್ಲ. ಇನ್ನೊಮ್ಮೆ, ಯುವರ್ ಹೈನ್ಸ್, ಇವರಲ್ಲಿ ಬಹು ಕೇಳು ಎನ್ನಿಸಿಕೊಂಡ ಜನ ಇದೆ. ಅದನ್ನು ಕೆವರ್ಟ್‌ರ್ ಮಾಡಿದರೆ ಕೊಟಿ ಕೊಟಿ ಜನ ನಿಮ್ಮವರಾಗುತ್ತಾರೆ ಅಂತ ಅವರಲ್ಲಿ ಹೋದೆವು. ಅವರು ಉರಲ್ಲಿ ಇರುವುದಿಲ್ಲ. ಉರಿನ ಆಚೆ ಅವರ ಮನೆಗಳು. ಅವರು ಮುಟ್ಟಿದನೀರು ಉತ್ತಮರು ಯಾರೂ ಮುಟ್ಟೋ ದಿಲ್ಲ. ಅಂಥವರು ಈ ಬ್ರಹ್ಮಣರ ದೇವರನ್ನು ಪೂಜಿಸುತ್ತಾರೆ. ನೈಗಾಡ ! ಅವರು ಹಾರುವರಿಗಂತ ಬಿಗಿ. ನಿಮ್ಮನ್ನು ಬ್ರಹ್ಮಣ ರಾದರೂ ಮನೆ ಸೇರಿಸಿಯಾರು ಅವರು ಸೇರಿಸುವುದಿಲ್ಲ. ಅವರ ಬಳಿ ಒಬ್ಬ ಲೇಡಿ ರೆವರೆಂಡ್ ಕಳಿಸಿದೆವು. ಅವಳು ಹೋಗಿ ‘ಪಾಪ ! ನಿಮಗೆ ಎಷ್ಟು ಅವಮಾನ ಮಾಡಿದ್ದಾರೆ ಈ ಸಮಾಜ ? ನಿಷ್ಟ ನಿಮ್ಮ ಶಿವ್ಯರಾಗಿ. ನಿಮ್ಮನ್ನು ಓದಿಸುತ್ತೀರೆ. ನಿಮಗೆ ಭಾರಿ ಭಾರಿ ಅಧಿಕಾರ ಕೊಡಿಸುತ್ತೀರೆ. ನಿಮ್ಮನ್ನು ಲಂಡನ್‌ನಿಗೆ ಕಳಿಸುತ್ತೀರೆ’ ಅಂತ ಎಲ್ಲಾ ಹೇಳಿದಳು. ಅದಕ್ಕೆ ಅವರು ಏನ್ನೊಬೆಕು: ಒಬ್ಬ ಮುದುಕ ಎದ್ದು ‘ಅವ್ಯಾ, ನಿಮ್ಮ ದೇವರಿಗೂ ನಿಮ್ಮ ದೇವರಿಗೂ ಎಷ್ಟು ದೂರ ನೋಡಿ. ನಿಮ್ಮ ದೇವರು ನಮಗೆ ಮನೆ ಕೊಟ್ಟಿನ್ನೆ, ಬಾಗಿಲು ಕೊಟ್ಟಿನ್ನೆ, ಮಕ್ಕಳು ಮರಿಕೊಟ್ಟು, ಹೊಲಗಡ್ಡಿಕೊಟ್ಟು ನೂರಾರು ವರ್ಷದಿಂದ ಸುಖವಾಗಿ ಇಟ್ಟಿನ್ನೆ. ನಿಮ್ಮ ದೇವರು ನೋಡಿ, ಮನೆಬಾಗಿಲು ಎಲ್ಲಾ ತೊರಿಸಿ, ದೇಶವಲ್ಲದ ದೇಶಕ್ಕೆ ನಿಮ್ಮನ್ನು ಎಳಿಕೊಂಡುಬಂದು, ನಿಮ್ಮ ಮನೆ ಬಾಗಿಲಿಗೆಲ್ಲಾ

ಬಂದು, ಪಾಪಿ ಪರದೇಸಿ ಅನ್ನೊಂದೂ ಸ್ವೀಕರಿಸಿ ನಮ್ಮ ಕೈಕಾಲಿಗೆ ಬಿದ್ದು ದುಡ್ಡು ಕೊಡುತ್ತಿನಿ, ಕಾಸು ಕೊಡುತ್ತಿನಿ ಓದಿಸಿತ್ತಿನಿ, ಅಥಿಕಾರ ಕೊಡಿಸುತ್ತಿನಿ ಅಂತ ಹೇಳಿ ಪುಸಲಾಯಿಸೋ ಹಂಗೆ, ಅಂತು ಕೇಳಿ ಗೊಂಗೆ ಮಾಡವೆನ್ನು. ನಮಗೆ ನಿನ್ನ ದೇವರು ಬೇಡ ಕಣವ್ವು' ಅಂದು ಬಿಟ್ಟು. ಯುವರ್ ಹೈನ್ಸ್, ತಾವೇ ಯೋಚನೆಮಾಡಿ. "

"ಈ ಗುಂಪಿನ ಹೆಸರೆನು ?"

"ಅವರನ್ನು ದೇಶದಲ್ಲಿ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಅವರನ್ನು ಸಮಾಜ ತುಳಿದಿಟ್ಟಿದ್ದಾರೆ. ಆದರೂ ಅವರ ಕಟ್ಟಿಪಾಡು, ಇನ್ನು ಯಾರಲ್ಲಿಯೂ ಇಲ್ಲ. ಅವರೆಲ್ಲ ಹಿಂದಿನ ಕಾಲದ ಕೃತ್ಯಾಯರು. ನೆಲದ ಒಡೆಯರಾಗಿದ್ದವರು. ಈಗಲೂ ಅವರೇ ಒಡೆಯರಾಗಿದ್ದಂತೆಯೇ ಜಂಭವಿಂದ ಇಡ್ಡಾರೆ. ಇನ್ನೊಂದು ಕಢಿ ತಾವು ಕೇಳಲೇಬೇಕು. ಒಂದು ದಿನವ ನಮ್ಮ ರೀವರಿಂಡಾರು ಅವರ ನಡುವೆ ಹೋಗಿ, ನೀವು ಪ್ರಶ್ನಿಕೇಳಿ ನಾವು ಉತ್ತರ ಹೇಳುತ್ತೀರೆ ಎಂದರು. ಅವರಲ್ಲೋಬ್ಬ ಮುದುಕನೆಡ್ಡ ಸತ್ಯವಾಗಿ ಹೇಳಿ ಸೋನಿ. ಅರಂಚೆನ್ನೋತ್ತಿ ಹೆಚ್ಚೋ, ವರಂಚೆನ್ನೋತ್ತಿ ಹೆಚ್ಚೋ ಅಂತ ಕೇಳಿದ. ರೀವರಿಂಡಾರಿಗೆ ಏನೂ ತಿಳಿಯಲಿಲ್ಲ. ಅವರು ವಿಚಾರಿಸಿಕೊಂಡು ಬರುತ್ತಿನಿ ಅಂತ ಬಂದರು. ನಾವು ಹುಡುಕಿದೆನ್ನ. ತಮಿಳನಲ್ಲಿ ಅರಂ ಎಂದರೆ ಧರ್ಮ. ಸಂಸ್ಕೃತದಲ್ಲಿ ಪರಂ ಎಂದರೆ ಬ್ರಹ್ಮ. ಓ ದೇವರೆ, ಆ ಕೂನೆಯ ಜಾತಿಯನು ಕೇಳಿದು ಇಂದಿಗೂ ದೊಡ್ಡಿ ಜಾತಿಯ ಪರಲ್ಲಿ ನಡೆಯುತ್ತಿರುವ ಹೋರಂಟಿ. ಕೆಲವರು ಕರ್ಮ ವಾಡಿ ಬೇಕು ಅದೇ ಹೆಚ್ಚು ಎನ್ನುತ್ತಾರೆ. ಇನ್ನು ಕೆಲವರು ಬ್ರಹ್ಮ ಹೆಚ್ಚು ಎನ್ನುತ್ತಾರೆ. ಈ ಮೇಲಿನ ಜಾತಿಯವರ ಜಗಳದ ಪ್ರಶ್ನೆ ಆ ಕೆಳಗಿನ ಜಾತಿವರಿಗೂ ಹೇಗೆ ಹೋಯಿತು? ರಾಜಕುಮಾರ, ಇಲ್ಲಿದೆ ಇಂಡಿಯದ ಬಿಗಿ. ಭದ್ರವಾದ ಈ ಕೊಟೆ ಒಡೆದು ಇಂಡಿಯರಿಗೆ ಹಿಂದಿನ ಸಂಸ್ಕೃತಿಯಲ್ಲಿ ಏನಿವೆ ನುಹಾ! ಎನ್ನಿಸುವವರಿಗೂನ ಮೃದೇಸೂ ನಡೆಯುವದಿಲ್ಲ. ಒಂದು ಸಾವಿರವರ್ಷ ಬಿಜ್ಞಾಗತಿ ಹಿಡಿದು ರಾಜ್ಯವಾಳಿದ ಮಹಮ್ಮದಿಯ ಇಲ್ಲಿ ಏನೂ ಮಾಡಲಾರದೆ ಹೋದ. ಇನ್ನೂ ರು

ವರ್ಷದಲ್ಲಿ ಹೋದ ಹೋದ ಎಡೆಯಲ್ಲಿ ಲಾಲ್ ಕೈಪ್ಪುರನ್ನು ಮಾಡಿದ ನಾವು ಇಲ್ಲಿ ಏನೂ ಮಾಡಿಲ್ಲ. ಈಗ ಬಿಟ್ಟಂತ್ವ ಚಕ್ರಾಧಿಪತ್ಯದ ಅಳವು ಉಳಿವು ಇಂಡಿಯನನ್ನು ಅವಲಂಬಿಸಿದೆ. ರಾಜಕುಮಾರ, ಇಲ್ಲಿ ಜನಸಾಮಾನ್ಯ ಇನ್ನೂ ಕಣ್ಣು ಬಿಟ್ಟಿಲ್ಲ. ಇವರಲ್ಲಿ ಫೇರೋಪಾಯ ಮಾಡಬೇಕು. ವೊದವೊದಲು ಬ್ರಾಹ್ಮಣರನೇಲೆ ಇತರರಿಗೆ ಇರುವ ಭಕ್ತಿ ವಿಶ್ವಾಸ ಹೋಗಬೇಕು ಬ್ರಾಹ್ಮಣರೇ ವಿಷಭಿಜ ಬಿತ್ತಬೇಕು. ಇವರು ಫೇರಂಚರೂ ಜರ್ಮನ್ನರೂ ಕಾದಾಡುವಂತೆ ತಮ್ಮ ತಮ್ಮಲ್ಲಿ ಕಾದಾಡಿ ಮಾಡಿಯುವಂತೆ ಮಾಡಬೇಕು. ಆಗ ನಾವು ಏನೂ ತಿಳಿಯದವರಂತೆ, ‘ನೋಡಿ. ಆ ದೋಷ ತಾತುಬದ್ದಿದೆ. ಅದು ನಿಮ್ಮನ್ನು ದಾಟಿಸಲಾರದು. ಬಸ್ಸಿ, ಸಮ್ಮ, ದೋಷಿ ಸಿದ್ಧವಾಗಿದೆ. ನಮ್ಮ ಗುರು ಕರುಣಾಳು ಕಾಯುತ್ತಾನೆ’ ಎಂದು ಅವರನ್ನು ನಮ್ಮ ಕಡೆಗೆ ಎಳೆಯಬೇಕು.”

“ ಇದುವರೀಗೂ ನೀನು ಗೆದ್ದಿರುವುದು ಹೇಗೆ ? ”

“ ನಾವು ಗೆದ್ದಿಲ್ಲ. ಇಲ್ಲಿ ಸೋತಿದ್ದೀನೇ. ಈ ದೇಶದಲ್ಲಿ ಆಗಾಗ ಕಾಮಗಳು ಬರುತ್ತವೆ. ಆಗ ಸಮ್ಮಲ್ಲಿದ್ದ ಅನ್ನ ಕೊಡುತ್ತೇವೆಂದು ಗತಿಯಿಲ್ಲದವರು ಬಂದು ಸಮ್ಮನ್ನ ಸೇರಿಕೊಂಡಿದ್ದಾರೆ. ಮತ್ತಿಲ್ಲಂದು ವಿಶೇಷ, ರಾಜಕುಮಾರ, ಇಲ್ಲಿ ಬಂದು ಸಮ್ಮ ಜೊತೆ ಸೇರಿದವರಿಗೆ ಅಕ್ಕರ ಬರದು ಆದರೆ ಅವರ ಶ್ರದ್ಧೆ ಬಹಳ ಭಾರಿ. ಅವರು ಪ್ರಾರ್ಥನೆ ಜಪಮಾಡುವ ಯಾಗೆ ನಾವು ಮಾಡಲಾರವು. ಅವರಿಗೆ ಅನ್ನ ನೀರು ಬಟ್ಟಿ ಬರೆ ಕೂಡ ಬೇಡ. ಕೈಪ್ಪನೇ ಬಂದರೆ, ವೇದಲು ಅವರಿಗೆ ಅನುಗ್ರಹ, ಆಮೇಲೆ ನಮಗೆ. ಇಂತಹ ಕಡೆ ನಾವೇನು ಮಾಡೋದು ?

“ ಏನು ಮಾಡಬೇಕೆಂತಿರಿ ? ”

“ ಒಂದೇ ದಾರಿ. ಕೃಷ್ಣಯ್ಯ ಶಾಲೆ ಶಾಲೇಜು ಹೆಚ್ಚಬೇಕು. ಅಪ್ಪತ್ತಿ ಹೆಚ್ಚಬೇಕು. ಸರಕಾರ ಕೃಷ್ಣಯ್ಯರಿಗೆ ಕೊಡುವುದರಲ್ಲಿ ಎಲ್ಲೋ ಅಲ್ಲ ನೇರಿಷ್ಟಾರಿಗೆ ಸಹಾಯ ಕೊಡಬೇಕು. ಇವರು ಬಹುಕೃತಜ್ಞರು. ಸಮ್ಮ ಚಾತುರ್ಯ ಇವರಿಗಿಲ್ಲ. ಉಪ್ಪ ಕೊಟ್ಟಿವನನ್ನು

ಮುಪ್ಪಿನ ತನಕ ನೇನೆ ಎನ್ನುತ್ತಾರೆ. ಮುಲಭಾರಿನಿಂದ ಬಂದ ಮಾಸಿಹೈ ಮಲೆನಾಡಿನಲ್ಲಿ ಒಂದು ಬುಟ್ಟಿ ಮಿನು ತಂದು, ಒಂದು ಹೇರು ಅಡಿಕೆ, ಒಂದು ಹೇರು ಭತ್ತು ಕೊಂಡು ಹೋಗುತ್ತಾನೆ. ನಾವು ಹಾಗೆ ಮಾಡಬೇಕು.”

“ಆಗಲಿ, ನಾನು ಸೈಸೋರಾಯರ ಹತ್ತಿರ ಮಾತನಾಡುತ್ತೀನೆ. ನೀವು ಹೇಳುವುದು ಅವರ ಮನಸ್ಸಿಗೂ ಬಂದಿರುತ್ತದೆ. ದೋಮನ್ನರಂತೆ ನಾವೂ ಒಡೆದು ಆಳಬೇಕು. ಕೈಬಿಜಿ ದ್ವರೆ ಹಿಡಿತ ಕರ್ಮ. ಹೌದು. ಹೇಳುತ್ತೀನೆ.”

“ಕೊನೆಯದಾಗಿ ಇನ್ನೊಂದು ಮಾತು ಹೇಳುತ್ತೀನೆ. ತಾವು ಹೇಗೆ ಗಿಡ್ಡಿರ ಎಂದು ಕೇಳಿದಿರಿ. ಗೋವಾದೊಂದು ಕಥೆ ತನಗೆ ತಿಳಿದಿರಬೇಕು. ಅಲ್ಲಿ ಉಂರಿನವರೆಲ್ಲಾ ನೀರಿಗೆ ಬರುವ ಭಾವಿ ಬಂದಿದೆ. ಅಲ್ಲಿಗೆ ಒಂದು ದಿನಸ ಒಬ್ಬ ಪಾವಿಯು ಹೋಗಿ ‘ನನಗೆ ನಮ್ಮ ದೇವರ ಅಪ್ಪತೆಯಾಗಿದೆ ಎಂದು ನನ್ನ ಗುರುಗಳು ನಿನ್ನ ಕನಸ್ಸಿನಲ್ಲಿ ಹೇಳಿದ್ದಾರೆ. ಇದೋ ಈ ಕಾರ್ತಾಸ್ ಇದರಲ್ಲಿ ಹಾಕುತ್ತೀನೆ. ಇದು ಇನ್ನು ಮುಂದೆ ಶಿಲುಬೆಯತೀರ್ಥ. ಈ ತೀರ್ಥ ಸೇವಿಸಿದವರಿಗೆಲ್ಲಾ ಮೋಹನ. ಅವರೇ ಸನಾತನ ಕೃಸ್ತರು. ಜ್ಯೇ ಗುರು ಕೃಸ್ತದೇವ !’ ಎಂದು ಒಂದು ಕಾರ್ತಾಸನ್ನು ಅದರೊಳಕ್ಕೆ ಧಾಕೆಬಿಟ್ಟಿ. ಆಕಾಶದ ಕಡೆ ತಲೆಯೆತ್ತಿ ನೋಡಿ, ‘ಭಗವಾ ಕೃಸ್ತದೇವನು ಮೋಹಿತಿಂದ ಇಂದು ಈ ತೀರ್ಥದಲ್ಲಿ ಸ್ವಾನಕ್ಕೆ ಬರುತ್ತಿದ್ದಾನೆ ನೋಡಿ. ನೋಡಿ.’ ಎಂದು ಆಟ ಕಟ್ಟಿದ. ಉಂಗ ಉರೆ ಕೃಸ್ತವಾಗಿ ಹೋಯಿತು.”

“ಇಲ್ಲಿ ಇನ ಇನ್ನು ಲಘುಬುದ್ಧಿಗಳೇ ?” ರಾಜಕುಮಾರನೆಂದ.

“ರಾಜಕುಮಾರ, ಲಘುಬುದ್ಧಿಗಳೆಲ್ಲ. ಸರಳರು. ತಮ್ಮಂತೆಯೇ ಇತರರೂ ಸತ್ಯವಂತರು ಎಂದು ನಂಬುವ ಸಜ್ಜನರು. ಅಲ್ಲಿದೆ ನಮ್ಮ ಗೆಲುವು”

“ಸರಿ ಸರಿ. ನಾವು ಅದರ ಸಂಪೂರ್ಣ ಪ್ರಯೋಜನ ಪಡೆಯಬೇಕು.”

“ಕೊನೆಯ ಮಾತು. ಇಲ್ಲಿ ಕೃಸ್ತನಾಗುವ ಒಬ್ಬಬ್ಬನೂ

జెబో అఫ్ ఇంగ్లెండిన మెంబరాగుత్తానే. యాగె ఆదవన వే.ఎలే నమ్మి ప్రోట్రో అధికార. ఆవను ఇండియ బిట్టుపు ఇంగ్లెండిన దాసనాదవ. సామూర్జ్య సరపళియ హోసకోండి.”

“బిషప్పరే! అదు హుసికోండి. సిజవాద సరపళ బ్రిటిష్ బయోనేటోగళు. నమ్మి ఐ. సి. యస్. న అధికారిగళు. అదు స్టీల్స్ప్రైం. ఇరలి. తమ్మి మాతూ తేగించు తక్కుద్దల్ల. హుల్లూ బిడబారదు. మాడోణ.”

బిషప్పను తన్న భేటి ముగిసున వేళిగె లూటిద హోత్తా యితు. బిషప్పను మండియూరి ప్రాథమికాడి, “దేవరే! నమ్మి ప్రాథమియన్న కేళు - మన్నిసు - దయమాడు, ఇండియద సేల నమ్మి కేగే సిక్కుడే. ఇల్లియ జన నమ్మి కేగే సిక్కువంతి మాడు. మావత్తు కోటి జనరు ఒందే కంఠదింద నిన్నన్న కాడలి” ఎందు బేడికోండను.

రాజకునారను “ఈ భరతఖండదల్లి ఎష్టో రాజ్యగళు, సాంరాజ్యగళు మంటివే, సత్తివే. దేవా! ఈ భూమియమేలే బ్రిటిష్ ధ్వజపు యావాగలూ కాదుక్కి రువంతి కరుణిసు” ఎందు హేళి లూటిక్కే హోదను.

బిషప్పనూ లూటిక్కే ఒందను. ఆల్సి గ్రీస్ హేళువాగలూ బిషప్పనిగి ఆదే యోజనే. “దేవా! ఆపారవాద సిన్న కరుణ నమ్మన్న యావాగలూ రట్టిసలి. సిన్న నామవు ఎల్లర బాయల్లూ మేరియలి. సిన్న కేతీయు తానే తానాగలి, సిన్న కృపేయు ఈ భూమియన్న కాపాడలి” ఎందు సవసమ్మతవాగి హేళిదరూ, ఆతన కృదయదల్లి రష్టిసువ కరుణ ఎందాగ బ్రిటిష్ వారాషిప్పగళు గన్నగళు, సిన్న నామవు ఎల్లర బాయల్లియూ మేరియలి ఎందాగ కృత్యియి ప్రాథమినే, సిన్న కేతీఫ ఎందాగ బ్రిటిష్ ప్రతిష్టే, సిన్న కృపే ఎందాగ బ్రిటిష్ ప్రభుత్వ, ఎందే ఇత్తు ఎందు చిక్కగుప్తను బరెదు కోండనంతి.

ನಾಯಕನು ವಿಚಿತ್ರವಾದ ಮನೋಭಾವದಲ್ಲಿದ್ದಾನೆ. ಅವನಿಗೆ ತಜ್ಜ್ರವಾಗಿದೆ. ಐದಾರ್ಥಕದ ಹೊಂದಿ ಲೋಕದ ದೃಷ್ಟಿಯಲ್ಲಿ ಮನು, ತನ್ನ ದೃಷ್ಟಿಯಲ್ಲಿ ಬೆಳೆದು ಬಂದ ಹೆಣ್ಣಿಗಿಂತಲೂ ಬಲವಾಗಿ ಭಾವಗ್ರಾಹಿಸಿ. ರಾಮಾಯಣದಲ್ಲಿ ಬರುವ ಭಾಯಾಗ್ರಾಹಿಯೇ ಮಲ್ಲಿಯಾಗಿ ಬಂದಿದ್ದಾಳೋ, ಎನ್ನಿಸುವಂತಿದೆ. ಅವನೂ ಅಲ್ಲಿ ಇಲ್ಲಿ ಕಾಮಶಾಂತಿಗೆಂದು ಹೋಗಿ ಬಂದ. ದೇಹದ ಕಾಮಶಾಂತಿ ಯಾದರೂ, ಮನಸ್ಸಿನ ಕಾಮಕ್ಕೆ ಪುಟ್ಟವಿಕ್ಕುವಂತಿದೆ. ಅವನಿಗೇ ನಂತರ ಸಾರೀ ಕುದುರೆ ಸರದಾರ ಮನೆ ದೆಂಡತಿ ಕಾಸ್ತೂರಿನೆಂದು ಗಾದೆ. ಯಾಗೆ ಸಾರೀ ಯುವಾದಲ್ಲಿ ಗಿದ್ದು ಬಂದ ಏರ, ಕಂದಮ್ಮನೆ ಮುಂದೆ ಮುಗ್ಗಿಸಿದ್ದಾನೆ ಎಂದರೆ, ಇತರರು ಇರಲೆ, ತಾನೇ ನಂಬುವುದು ಹೇಗೆ? ಅನನು ನಿತ್ಯಸ್ನಾನ ಒಂದು ಹುಡಿ ಸೀರು ಸ್ವಾನೆ ಮಾಡುವ ಪನು ಇಂದು ಎರಡು, ಹುಡಿ ಸೀರು ಸ್ವಾನೆ ಮಾಡಿದ್ದಾನೆ. ಶಿವಪೂಜೆ ತಾನೇ ಮಾಡಿ ಬೇಕಾದ ಹಾಗೆ ಪತ್ತೆ ಹೊವು ಗಂಧ ಎಲ್ಲಾ ಒಪ್ಪಿಸಿದ್ದಾನೆ. “ಕಾಮಾರ್ಥೀ ಕಾಮಕಾಲ” ಎಂದು ಹಾಡಿ ಆರತಿಯನ್ನು ಬೆಳಗಿದ್ದಾನೆ ಆದರೂ ತಿಳಿಸೀರಿನಲ್ಲಿ ಬಿದ್ದ ಹೊಸ ಕಾಸು ತಳದಲ್ಲಿದ್ದರೂ ಕಾಣಿಸುವಂತೆ ಮಲ್ಲಿಯ ಮೇಲಣ ಹೋಡೆ ಒಳಕ್ಕೆ ಇಂದ್ರಿಯತ್ವಿರುವುದು ಅವನಿಗೆ ಕಾಣಿಸುತ್ತಿದೆ. ಪ್ರೋಜೆ ಮಾಡಿ ಕೊಂಡು ಜಿನ್ನದ ಹೊವು ಹಾಕಿದ ಬೆಳ್ಳಿಯ ಮಣಿಯ ಮೇಲೆ ಕುಳಿತು, ತುಪ್ಪದಲ್ಲಿ ಮುಳುಗಿರುವ ಕಡುಬು ಮೆಲ್ಲಿತ್ತು, “ಮಾನಿನ ಓಟಿ ನೆಟ್ಟಿ ಗಿಡ ತೋರಿಸುವ ದೊಂಬರಂತೆ, ಯಾರಾದರೂ ಮಲ್ಲಿಯನ್ನು ಹೊಂದಿ ಮಾಡಿಕೊಟ್ಟಿರೆ ಒಂದು ಲಕ್ಷ ರೂಪಾಯಿ ಯಾದರೂ ಕೊಟ್ಟಿನೆಲ್ಲ! ” ಎಂದು ಯೋಚಿಸುತ್ತಿದ್ದಾನೆ. ಆ ಯೋಚಿಸೆಯ ಪ್ರಭಾವವೇ ಏನೋ ಮಲ್ಲಿಗೂ ಮಲ್ಲಣಿಗೂ ನಾಯಕನ ಜೊತೆಯಲ್ಲಿ ನಾಷ್ಟಕ್ಕೆ

ಕರೆಬಂದಿತ್ತು.

ಮಲ್ಲಿ ಏನೂ ಅರಿಯದೆ ಒಳಕ್ಕೆ ಹೋದಳು. ನಾಯಕನು ಕರೆಯುತ್ತಲೂ ಹೋಗಿ ಅವನ ಮಾನುಲಲ್ಲಿ ಕುಳಿತಳು. ಮಲ್ಲಣ್ಣ ವಾತ್ರ, ಕುಳಿತುಕೊಳ್ಳಲಾರದೆ ನಿಂತೇ ಇದ್ದು. “ತಮ್ಮದಾಗಲಿ ಬುದ್ಧಿ; ಪಾದ” ಎಂದು ಕೊನೆಯವರಿಗೂ ನಿಂತೇ ಇದ್ದು. ಕೊನೆಗೆ ನಾಯಕನು “ಮಲ್ಲಿ, ನಿನ್ನಪ್ಪನಿಗೆ ನೀನಾದರೂ ಹೇಳು” ಎಂದ. ಅವಳೂ ಹೇಳಿದಳು. ಆದರೂ ಮಲ್ಲಣ್ಣ ಕುಳಿತುಕೊಳ್ಳಲಿಲ್ಲ. ನಾಯಕನು ಉಪಾಹಾರವಾದ ಮೇಲೆ, ಅವನೇ ಎದ್ದು ಬಂದು ಭುಜ ಹುಡಿದು ಕುಳ್ಳಿರಸಿ, ತಾನೇ ತನಗೆ ಕೊಡುವಂತೆ ತುಪ್ಪದಲ್ಲಿ ಮುಳುಗದ ಕಡುಬು ತರಿಸಿಕೊಟ್ಟು. ಅಲ್ಲಿಗೆ ಮಲ್ಲಣ್ಣ ಸೋತೆ. ಅವನ ನಾಲುಗೆ ಹೊದಲ ಹಾಗೆ ನುಡಿಯಿತು. “ಬುದ್ಧಿ, ಇದು ಕಡುಬಿಗೆ ತುಪ್ಪ ಅಲ್ಲ: ತುಪ್ಪಕ್ಕೆ ಕಮೆಬು” ಅಂದೇ ಬಿಟ್ಟು. ನಾಯಕನು ನಗುತ್ತಾ “ಏನೋ ಶಿವ ಚೂಟುದ್ದು!” ಅಂದ. ಮಲ್ಲಣ್ಣನಿಗೆ ಗಾಬರಿಯಾಗಿ ಕಡುಬು ಗಂಟಿಲಿನಲ್ಲಿ ಸಿಕ್ಕಿಕೊಳ್ಳಬೇಕಾಗಿತ್ತು. ದೇವರ ದಯ. ತುಪ್ಪ ಹೆಚ್ಚಿಗದ್ದು ಅದು ನುಸ್ಕಾಳಿ ಕೊಂಡು ಒಳಕ್ಕೆ ಇಳಿದು ಬಿಟ್ಟುತ್ತು.

ನಾಯಕನು ಈಕೆಗೆ ಬರುವ ವೇಳಿಗೆ ಗುಡಾರದ ಬಾಗಿಲಲ್ಲಿ ಹಕ್ಕಿಂ ಬಂದು ಕಾಣಿಸಿಕೊಂಡ. ನಾಯಕನು ದಿರಸು ಒಸ್ಪಿಸಿಕೊಂಡು ಬಂದೆ. ಮುಂಚಕ್ಕೆ ಅತ್ಯಾವಾಗಿ ಮರದ ಅಡತೆ. ಅದರಿಂದಿಇಚಿಗೆ ಒಂದೆರಡು ನೋರ್ವಾಗಳು. ಒಂದು ಟೀಬಲ್. ಅಲ್ಲಿಗೆ ನಾಯಕನು ಬಂದು ಕುಳಿತುಕೊಂಡ. ಹಕ್ಕಿಂ ದಾರಿ ಬಿಡುತ್ತ ದೊಡೆ ಸಾಹೇಬರು ಬರುತಾ ಅವರೆ ಎಂದು ನಿಗರಿ ನಿಂತುಕೊಂಡು ಸಲಾಂ ಹೊಡಿದೆ.

ನಾಯಕನು ಎದ್ದು ಬಂದು ದೊಡೆ ಸಾಹೇಬರನ್ನು ‘ಬರಬೇಕು’ ಅಂತ ಒಳಕ್ಕೆ ಕರೆದುಕೊಂಡು ಹೋದ. ಅವರನ್ನು ಕೂರಿಸಿ ತಾನು ಕೈನುಗಿದುಕೊಂಡು ನಿಂತುಕೊಂಡು “ಪಾದ ಇಲ್ಲಿವರಿಗೂ ಬೇಳಿತು ನಮ್ಮ ಪುಣ್ಯ” ಎಂದ.

ಸಾಹೇಬನೂ “ಕೂತುಕೊಳ್ಳಿ ನಾಯಕರೆ, ನನಗೆ ಗೊತ್ತು

ನೀವು ನಾವು ಪಟ್ಟೆಲರು ಅನ್ನತ್ತೀರಿ ಅಂತೆ. ಅದರೆ ಇಲ್ಲಿ ಚಕ್ರವರ್ತಿಗಳ ಮಕ್ಕಳು ಬಂದಿರೋವಾಗ ಮಹಾರಾಜರೆ ಪಟ್ಟೆಲರಾಗಿದ್ದಾರೆ. ನಮ್ಮದೇನು? ಬಸಿ. ಕುಳಿತುಕೊಳ್ಳಿ. ನಾಳಿಯದಿನ ನಿಮ್ಮ ಪ್ರತಾಪ ನೋಡಿ. ಮಹಾರಾಜರು ಹೇಳಿಕೆಳುಹಿಸಿದ್ದಾರೆ. ರಾಜಕುಮಾರ ಮರೆಯೋಕೆ ಆಗಬಾರದು, ಅಂತಹ ನೋಟಿ ತೋರಿಸಬೇಕು ಅಂತ ಅವರಾಶಿ. ವೈಸೂರಿನ ಮಾನ ಕಾಪಾಡೋದು ತಮ್ಮ ಕೈಯಲ್ಲಿದೆ ಅಂತ ಅಷ್ಟಣಿಯಾಗಿದೆ. ಅದರಿಂದ ಎರಡು ಹಂಡಿ ಬೇಡಿ. ಒಂದು ಹಂಡಿ ಸಾಕು ಅಂತ ಹುಜೂರು ಅಷ್ಟಂತೆ. ಅದನ್ನೇ ಈ ಕೂಡಲೇ ನೀವೇ ತಿಳಿಸಿ ಬರಬೇಕು ಅಂತ ಅಷ್ಟಣಿಯಾಯಿತು. ನಾನೇ ಕುದುರೆಯಮೇಲೆ ಬಂದೆ.”

ನಾಯಕನು ಅವರ ಮಾತಿಗೆ ಉತ್ತರವಾಗಿ ನಕ್ಕಬಿಟ್ಟು, ಹೇಳಿದ “ಬುದ್ದಿಯವರು ಕೋಪಮಾಡಿಕೊಳ್ಳಬಾರದು. ಕೊಂಚೆ ಈ ಕೈನೋಡಿ” ಅಂದು ತೋಳನ್ನು ಚಾಚಿದೆ. ಮುಟ್ಟಿನೋಡಿದರೆ, ಆದವ್ಯತ್ಯ ತೋಳಿನ ಮಾಂಸಖಂಡಗಳಲ್ಲಿ ರೇತಿಮೆಯಿಂದ ಆದ ಹಾಗೆ, ರೇತಿಮೆಯು ಹಗ್ಗಳನ್ನು ಬಿಗಿದು ಕಟ್ಟಿದಂತೆ ಇವೆ. ಸಾಹೇಬನಿಗೆ ಈ ಪ್ರದೂರ್ವಾದ ತೋಳು ಭಲ್ಲೆಯ ಎತ್ತಿ ಹೊಡೆಯಬಲ್ಲಾದೆ ಎನ್ನಿಸಿತು. ಅದು ನಾಯಕನಿಗೆ ಅರ್ಥವಾಗಿರಬೇಕು. ಕೂಡಲೇ ಬುದ್ದಿ ಈಗ ನೋಡಿ ಎಂದು ಮುಟ್ಟಿಕಟ್ಟು ಕೈ ಧಟ್ಟನೆ ನೀಡಿದೆ. ತೋಳು ಸೆಟಿದುಕೊಂಡು, ಕಬ್ಬಿಣಿದ ಅಲ್ಲಿ ಉಕ್ಕಿನ ಕೊಂತವಾಗಿ ಚಾಚಿಕೊಂಡಿತ್ತು. ಸಾಹೇಬರು ಮುಟ್ಟಿಕಟ್ಟು ಹೊಡೆದರು. ಅವರ ಮುಟ್ಟಿಗೆ ನೋವಾಯಿತು.

“ಇನ್ನಾದರೂ ನಂಬಿಕೆಯೇ?” ಎಂದ ನಾಯಕ.

ಸಾಹೇಬರು “ದುಷ್ಣರು ಅಷ್ಟಣಿ ನಾಯಕರೆ?” ಎಂದು ಕೇಳಿಕೊಳ್ಳುವ ದನಿಯಲ್ಲಿ ಹೇಳಿದರು.

ನಾಯಕನು “ಬುದ್ದಿ, ಹೋಗಿ ಹುಜೂರರಲ್ಲಿ ಹೇಳಿ. ಎರಡು ಹಂದಿಯಲ್ಲ ಮಾರು ಹಂಡಿ ಬಿಡಿಸಬೇಕು ಅಂತ - ಮೊದಲು ಹಂದಿಯ ಬೇಟೆ ಭಲ್ಯದಿಂದ, ಕುದುರೆಯ ಮೇಲೆ ಕುಂತು. ಆಮೇಲೆ, ಕುದುರೆಯ ಮೇಲೆ ಕುಂತು, ಕತ್ತಿಯಲ್ಲಿ ಹಂಡಿ

కడియోదు. ఆవేలి నేలద మేలి నింతు హంది రేగిసి యుదు. యావుదరల్లాదరూ సోతరీ, తావల్లి, నవ్వు హశిం కైగే బందూకు కోట్టిరోఎదు, ఆనను నన్న గుండల్లి చోడెదు చిడోఎదు. అంత హుజూరిగి హేళి, హోగి.”

ఈ వీరాలావ కేళి హశిం బాగిలిగి బందిద్దు. ఆవనిగి రక్త బిసియాయితు. తాను ఎల్లిద్దిణి ఏను ఎంబుడెల్లా మరేతు కోయితు. ఒళక్కే నుగి యేలి బందు బిట్ట. సాకేబర కాలు హిడిదుకేలండు “ ఖావందెరంథా పోర ఇల్ల ఖావందా, ముజూరిగి హేళిబేకు. నన్న జన ఎంథా దిలోగారరు అనోదు ఈ బేళి. జనద మనస్సిగి బరబేకు ఖావందా. నన్న ఖావందా హేళిరోఎదు బాళ బాళ నిజ. ఇష్టా సుభ్యల్ల....” ఎందు ఏనేనో హేళిబిట్ట. సాకేబరు అవన స్వామిభక్తి యన్న గారవినుక్క సణ్ణ నగునక్కు “ మహారాజరిగి తన్న ప్రతాప ఇష్టు భారి అంత తిళోదు హోగి హేళుత్తేనే : ఒప్పిసుత్తేనే ” ఎందు నాయకన కృతట్టెదరు.

నాయకను సాకేబనన్న కుట్టిరిశదను : ఆదు యావాగ యారిగి హేళిదనో ? ఒందు బట్టలు తుంబా జేనుతుప్పదల్లి హాశిద రసబాళేయదణ్ణు తుండు బంతు. జొతెయల్లియే బిసి నీరు, ఒందు చౌక. సాకేఱను ఆదన్న ప్రీతియించ సవిదు, హణ్ణు ఒము సోగసాగిదేరి అంద. నాయకను ‘ క్యాంపిగి కళిసిద్ది ’ అంద.

“ ఓహో హోదు. నిన్నె ఉండెల్లి బడిసిద్దరు. ఆదరే అదు తన్న క్యాంపిసింద బందద్దు అంత తిళియలిల్ల. విచారిను వుదక్కే పురసోత్తిరలిల్ల.”

“ తావు ఒందు దిన నన్న చీతణక్కే బందరే—”

“ ఇన్నేను నీవు ఇంథావరు ఎందు ఈగల్లవే తిళదద్దు. ఇన్నేను చికి. తింగళిగి ఒందుసలవాదరూ నిన్నకడి బరోణ.

ಅದು ಪುಂಡು ಕೊಂಪೆಯಾಗಿದ್ದರೆ ವಾರಕೆನ್ನಂದುಸಲ ಬಂದು ಬಿಡೋನೆ. ಅಲ್ಲಿ ನೀವು ಇದ್ದು ಎಲ್ಲಾ ಶಾಂತವಾಗಿದೆ. ಅದರಿಂದ ನಿಮ್ಮನ್ನು ನೋಡೋಕೇ ಬರಿಸುಕು.”

“ ಪುಂಡು ಕೊಂಪೆ ಮಾಡಿಸಲಾ ಹೇಳಿ.”

“ ಬೇಡಿ. ಪಾಪ. ಜನ ಬಲುನೊಂದು ಬಿಡುತಾರೆ. ನಾನು ಬರಿತೀನಿ. ಸರಿ. ಹೊತ್ತಾಯಿತು. ನಾನಿನ್ನು ಹೋಗಿ ಬರುತ್ತೀನೆ. ಹುಜೂರು ಕಾದಿರುತ್ತಾರೆ.”

“ ಸರಿ ಬುದಿ ”

“ ನೀನು ಬೂರುವ್ಯಾ. ಇಲ್ಲಿ ಅಪ್ಪತೆ ಆದುದು ಹೇಳಿತ್ತೀನೆ. ಬಂದು ನಿನ್ನ ಖಾವಂದಾರಿಗೆ ಹೇಳುವೆಯಂತೆ ! ”

“ ಅವನೇಕೆ ಸಿಮ್ಮ ಪಾಡ ! ಹೆಂಗೂ ಕುದುರೆ ಬಂದಿದೆ, ತಾವೂ ಕುದುರೆಯ ಮೇಲೆ ಬಂದಿದ್ದಿರಿ. ಬಾ ಅಂದರೆ ಜೊತೀಲೇ ಬರುತ್ತೀನಿ.”

“ ಬನ್ನಿ. ಅದಕ್ಕೆನು ? ”

ನಾಯಕನು ಸುಲಾಟ್ ಹೆತ್ತಿ ಜೊತೆಯಲ್ಲಿ ಬರುತ್ತಿದ್ದನು. ಆ ಕುದುರೆ ನೋಡಿ ಸಾಹೇಬರಿಗೆ “ ಇವಸೂರ್ ಡೆಪ್ಯುಟೀಕ್ರಮಿಷನರ್ ? ನಾನೀಡಿ ? ” ಎಂದು ಸಂದೇಹ ಬಂತು.

ಹುಜೂರುಕ್ವಾರಿ ಡೆಪ್ಯುಟೀಕ್ರಮಿಷನರ್ ರು ಹೇಳಿದುದನ್ನು ಕೇಳಿ ನಕ್ಕು ಬಿಟ್ಟರು. “ ಅವರು ಅಷ್ಟು ಉತ್ತರಹದಿಂದ ಇದ್ದರೆ, ನಾವೇಕೆ ಅಡ್ಡ ಬರಬೇಕು ? ಅವರಿಂದ ನಮಗೆ ಕೀರ್ತಿ. ಆಗಬಹುದು ಎಂದು ಹೇಳಿ - ಘಾರೆಸ್ಟ್ ಅಷ್ಟಿಸರ್ಗೆ ಹೇಳಿ ಮೂರು ಹಂಡಿ ಸಿದ್ದವಾಗಿರಬೇಕು ಎಂದು ” ಎಂದು ಹೇಳಿ ಅತಿಥಿಗಳ ಯೋಗಕ್ಕೇನು ನೋಡಿ ಕೊಳ್ಳಲು ಹೋದರು.

ನಾಯಕನಿಗೆ ಅದನ್ನು ಕೇಳಿ ಹಿಡಿಸಲಾರದಪ್ಪು ಸಂತೋಷವಾಯಿತು. “ ನಮ್ಮ ಪೂರ್ವಿಕರು ಯಂದ್ದಕ್ಕೆ ಹೋಗಿ ಗೆದ್ದು ಬರುತ್ತಿದ್ದರು : ನಾವು ಬೇಟಿಯಲ್ಲಾದರೂ ಗೆದ್ದು ಬರಬೇಡವಾ ? ಏನು ಮಹಾ ! ಅನೇಕಾಡಿನ ಮನೆತನದ ಕೀರ್ತಿ ಲಂಡ್ ಅರಮನೇಲೂ

ಮೊಳಗಲಿ.” ಎಂದುಕೊಂಡು ಕುದುರೆಯ ಮೇಲೆ ಹಿಂತಿರುಗಿದನು.

ಅವನಿಗೆ ಅದುವರೆಗೂ ಮಲ್ಲಿಯ ಯೋಚನೆ ಇರಲಿಲ್ಲ. ಗುಡಾರದೆ ಹತ್ತಿರಕ್ಕೆ ಬರುತ್ತಲಾ ಜೋಳಬ್ರಹ್ಮಪತ್ರಿಯ ಹಾಗೆ ಕಾಣಿಸಿ ಕೊಂಡಿತು. “ಇದಿಗೆ ಜೆನ್ನಾಯಿತು. ಭಾರಿಯ ಬೊಂಬನ್ನೂ ಸಣ್ಣ ದುಂಬಿ ಕೊರೆಯುವ ಹಾಗೆ ಆಗದಲ್ಲಾ ನನ್ನ ಬಾಳು. ಇರಲಿ ಬಿಡು. ಭಾರಿಯ ಯೋಚನೆ ಇದ್ದು ಬೇಟಿಯಲ್ಲಿ ಮುಳುಗಿದಾಗ ಇದು ಬರೋಕಿಲ್ಲ. ಹಂಗೇ ನಾಡೋದು” ಎಂದಿತು ಒಂದು ಮನಸ್ಸು. ಇನ್ನೊಂದು ಮನಸ್ಸು “ಅವಳನ್ನೂ ಕರೆದುಕೊಂಡು ಹೋಗಬಾರದೇನು?” ಎಂದಿತು. ಅದಕ್ಕೆ “ಭೇ! ಭೇ! ಅದು ಹೆಂಗೆ ಸಾಧ್ಯ? ಆ ಕಂದ ಕುದುರೆಯ ಚೇಲೆ ಕೂತುಕೋಲಾರದು. ಅಲ್ಲದೆ, ಆ ರಾಕ್ಷಸ ಹಂಡಿಗಳು ಘುರ್ ಘುರ್ ಎಂದು ಸುಗುವಾಗ ಭಾರಿ ಎದೆ ಗಾರರೇ ಹೆದರೋವಾಗ, ಆ ಕಂದ ಅದನ್ನು ಕಂಡು ಬದುಕಿತೇ?” ಎಂದು ಉತ್ತರವೂ ಬಂತು.

ಕುದುರೆ ಇಳಿದು ಗುಡಾರದೊಳಕ್ಕೆ ಹೋಗುತ್ತಿದ್ದ ಹಾಗೆಯೇ ನಿರಾಭರಣ ಸುಂದರಿಯಾಗಿ ಒಂದು ರೀತಿನೆ ಲಂಗ ಉಟ್ಟಿ ರವಕೆ ತೊಟ್ಟುಕೊಂಡಿದ್ದ ಮಲ್ಲಿಯೇ ಎದುರಿಗೆ ಬಂಡಳು. ಗೌಡನು ವಿಶ್ವಾಸದಿಂದ ಅವಳನ್ನು ತಬ್ಬಿಕೊಂಡು, ಮುತ್ತು ಕೊಟ್ಟು “ಮಲ್ಲಿ, ಕುದುರೆ ಕೊಟ್ಟರೆ ಹತ್ತಿ೦ಯಾ?” ಎಂದನು. ಅವಳೂ ಸಹಜವಾಗಿ, ಸರಳವಾಗಿ, “ತಮ್ಮ ಹಂಗೆ ಆ ಭಾರೀ ಕುದುರೆ ಆಗೋಕಿಲ್ಲ. ಪುಟ್ಟ ಕುದುರೆ ಕೊಟ್ಟರೆ ಆಗಬೋಯ್ದು” ಅಂದಳು.

ನಾಯಕನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ತಿರುಪದ ಮಲ್ಲಣ್ಣನ ಮಗಳಿಗೆ ಈ ಬುದ್ದಿ ಹಂಗೆ ಬಂತು ಎನ್ನಿಸಿ ಯೋಚನೆ ಮಾಡಿಸಿತು. ಹಿಂದೆ ಯಾವಾಗೀಲೋ ಯಾರ ಬಾಯಲೋ ಮಲ್ಲಣ್ಣನ ಹೆಂಡತಿ ಮಗು ಕೊರೆದುಕೊಂಡಿದ್ದರು ಕೇಳಿದ್ದ ನೆನೆಪಾಯಿತು. ಇದರ ಮೂಲ ಹಿಡಿ ಬೇಕು ಅನ್ನಿಸಿತು. ಅದು ಮುಂದಲ ಮಾತು ಎಂದು ಅದನ್ನೂ ಅತ್ತು ನೂಕಿ, ಕುದುರೆಯನ್ನು ಒರಸುತ್ತಿದ್ದ ಹಕ್ಕೀಂನನ್ನು ನೋಡಿ “ಬಾ! ಹಕ್ಕೀಂ, ನನ್ನ ಮಲ್ಲಿಗೊಂದು ಪುಟ್ಟ ಕುದುರೆ,

ಒಳ್ಳೆ ಜಾತಿ ಮರಿ, ನೋಡಲಾ !” ಎಂದನು.

ಹೆಚ್ಚಿಂನು ಎಂದಿನಂತೆ ‘ಅಪ್ಪತ್ತಿ ಖಾವಂದ್’ ಎಂದು ಸಲಾಂ ಮಾಡಿದನು.

ಅಪ್ಪತ್ತೆಲ್ಲ ನಾಯಕನು ಹತ್ಯಾರುಗಳ ಜೊತೆಯಲ್ಲಿ ಇದ್ದನು. ಅವುಗಳನ್ನೇಲ್ಲಾ ಒರಿಸಿ, ಎಣ್ಣೆ ಮಜ್ಜನ ಮಾಡಿಸಿ, ಅವುಗಳನ್ನೇಲ್ಲಾ ಪರಿಕ್ಷೇಮಾಡಿ, ಇಡಿಸುವುದರಲ್ಲಿ ಸಂಜೀಯಾಯಿತು. ಮಲ್ಲಿ ಪಕ್ಕದಲ್ಲಿಯೆ ಇದ್ದರೂ, ಅವನಿಗೆ ಅವಳ ಕಡೆ ನೋಡಿದಾಗ ಆ ಯೋಚನೆ ಬಲವಾದರೂ, ಮತ್ತೆ ಕಾರ್ತಿಕದ ನೋಡಗಳಂತೆ ಹಾರಿ ಹೋಗು ತ್ತಿತ್ತು. ನಾಯಕನು ಮನಸ್ಸು ತನ್ನ ಮನೆತನದ ಕೇರಿಂದಿಯನ್ನು ಏಳು ಕಡಲುಗಳಿಗಾಚಿಯ ಲಂಡನ್‌ನ ಅರಮನೆಯಲ್ಲಿ ಪ್ರತಿಷ್ಠಾ ಸಿಸುವ ಯೋಚನೆ ತಾನೇ ತಾನಾಗಿತ್ತು.

೬

ಬುಧವಾರ ಬೆಳಗಾಗುವುದರೊಳಗಾಗಿ ನಾಯಕನು ಎದ್ದು ಸ್ವಾನ ಶಿವಪೂಜೆಗಳನ್ನು ಮುಗಿಸಿದ್ದನು. ಅವನು ಉಪಾಹಾರ ಕಾಲದಲ್ಲಿ ಮಗ್ಗುಲಲ್ಲಿ ಮಲ್ಲಿಯಿದ್ದಾಳೆಯೇ ಎಂದು ತಿರುಗಿ ನೋಡಿದನು. ವಿಚಾರಿಸಿದನು. ‘ಇನ್ನೂ ಎದ್ದಿಲ್ಲ’ ಎಂದು ವರದಿಬಂತು. ‘ಹೋಗಿ ಕರೆದುಕೊಂಡು ಬಾ’ ಎಂದು ಅಪ್ಪತ್ತಿಮಾಯಿತು. ಮಲ್ಲಿಯು ಎದ್ದು ಮೊಕ ತೊಳೆದುಕೊಂಡು ಬಂದಳು. ನಾಯಕನು ತನ್ನ ತಟ್ಟೆಯಿಂದಲೇ ಒಂದು ದೋಸೆ, ಒಂದು ನಿಂಬೇಕಾಯಿಗಾತ್ರ ಬೆಣ್ಣೆ, ಒಂದು ಅಪ್ಪ ಚೆಟ್ಟು ತೆಗೆದು, ‘ಇದು ತಿಂದುಬಿಟ್ಟು ಹೋಗಿ ಮಲಗಿಕೊ’ ಎಂದು ಹೇಳಿ ಅವಳಿಗೆ ಕೊಟ್ಟನು. ತಾನೂ ದಿನಕ್ಕಿಂತ ಕೊಂಚ ಹೆಚ್ಚಾಗಿ ತಿಂದು, ಹೋರಟನು.

ನಿಯತಕಾಲಕ್ಕೆ ಪಾಟಿಯು ಬೇಟಿಗೆ ಹೊರಟತು. ಆನೆ

ಕಟ್ಟುವ ಪೂಲ್ ಶಾನೆಯಿಂದ ಸುಮಾರು ಎರಡು ಮೊರು ಮೈಲಿ ಪಶ್ಚಿಮಕ್ಕೆ ಕೆಲಿಲಾ ನದಿಯ ಮಗ್ಗುಲಲ್ಲಿ ಒಂದು ತಗ್ಗು. ಬೆಟ್ಟ ನದಿಯ ಅಳೆ ಮೇಲಕ್ಕೆ ಎದ್ದಿದೆ. ಇತ್ತು ಕಡೆ ಕೊನ್ನಾರಿಗೆಡ್ಡೆ ಹೆಚ್ಚಿರಳುಗಾತ್ರ ಬೆಳೆಯಿಂದ ಮರಳುಭಾವಿ. ನದಿಯಲ್ಲಿ ಆಳುದ್ದಸೀರು ಬಂದರೆ, ಅಲ್ಲಿ ಮಂಡಿಖುದ್ದ ನೀರು ಸಿಲ್ಲುವುದು. ಅದಕ್ಕೆ ಹಂದಿಯ ಕಣಿವೆ ಎಂದೇ ಹೆಸರಂತಿ ಹಿಂದೆ. ಅಲ್ಲಿಗೆ ಪಾಟೆಯು ಕುದುರೆಯ ಮೇಲೆ ಹೋಯಿತು.

ಇಪ್ಪತ್ತು ಇಪ್ಪತ್ತೆ ದು ಎಕರೆಯಗಳದ ಒಂದು ಬೀಡು ಅಥವಾ ಹುಲ್ಲು ಬೆಳಿದ ಹಾಳು. ಬೆಟ್ಟದ ಮೇಲಿಂದ ಅಲ್ಲಿಗೆ ಇಳಿಯ ಬೀಕು. ಬೆಟ್ಟದ ಮಗ್ಗುಲಿನ ಇಳಿಜಾರಿನಲ್ಲಿ ಒಂದೊಂದು ಭಾರಿಯ ಮರ. ಚೆನ್ನಾಗಿ ಗುತ್ತಿಕಟ್ಟಿಕೊಂಡು ಮರೆಯಾಗಿ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗಿದೆ. ಹಿಂದಿನ ದಿನವೇ ಅರಣ್ಯದ ಇಲಾಖೆಯ ವರು ಹೋಗಿ, ಅಲ್ಲಿ ಪಾಟೆಯವರು ಕುಳಿತುಕೊಳ್ಳುವುದಕ್ಕೆ ಬೇಕಾದ ಅಟ್ಟಿಗಳನ್ನು ಕಟ್ಟಿ ದಿಂಬು ನೆತ್ತೆ ಎಲ್ಲಾ ಯಾಕಿ ಬಂದಿದಾರೆ. ಮುಂದೆ ಬೇಟೆಯ ವ್ಯೇದಾನದಲ್ಲಿ ಹುಲ್ಲುಗಳ್ಲು ಕಿತ್ತು ಕುದುರೆಯ ವೈಹಾಳಿಗೆ ಅನುಕೂಲ ಮಾಡಿದ್ದಾರೆ. ಎದುರಿಗೆ ವ್ಯೇದಾನದಲ್ಲಿ ದೂರದಲ್ಲಿ ಬೆಳೆದಿರುವ ಹುಲ್ಲಿನ ನಡುವೆ ಏನೋ ಓಡಾಡುತ್ತಿರುವಂತೆ ಕಾಣುತ್ತಿದೆ.

ಬೆಟ್ಟದ ಮೇಲಿನವರೆಗೂ ಕುದುರೆಯ ಮೇಲೆ ಬಂದು ಪಾಟೆಯು ತಮ್ಮ ತಮ್ಮ ಆಸನಗಳಲ್ಲಿ ಕುಳಿತರು. ನಾಯಕನ ಆಳುಗಳು ಚಮ್ಮದ ಬೂಟುಗಳನ್ನು ಧರಿಸಿ ತಮ್ಮ ಆಯುಧಗಳ ಜೊತೆಗೆ ನಾಯಕನ ಆಯುಧಗಳನ್ನು ತೆಗೆದುಕೊಂಡು ಬಂದರು. ನಾಯಕನ ರಾಣಿಯು ಆಗಲೇ ಬಂದು ಅಲ್ಲಿ ಹುಲ್ಲುಮೇಯುತ್ತಾ ಸ್ಥಿತಿತ್ವ.

ನಾಯಕನು ಕುದುರೆಯನ್ನು ಹತ್ತಿ, ತನ್ನ ಭಲ್ಲೆಯ ತೆಗೆದು ಕೊಂಡನು. ಮಗ್ಗುಲಲ್ಲಿ ಹಲಗೆಕತ್ತಿ ಒರೆಯಲ್ಲಿ ನೇತಾಡುತ್ತಿತ್ತು. ಅದರ ಮಗ್ಗುಲಲ್ಲಿಯೇ ಒಂದು ಭಾರಿಯ ಗುರಾಣಿ. ಹಿಂದುಗಡೆ ಜೀನಿನ ಮಗ್ಗುಲಲ್ಲಿ ಒಂದು ಚಮ್ಮದ ಹಗ್ಗು. ನಡುವಿನಲ್ಲಿ ಬೆಲ್ಲ್ಯಾನ ಹಾಗೆ ಸುತ್ತಿಕೊಂಡಿರುವ ಪಟ್ಟಾಕತ್ತಿ. ತಲೆಯ ಮೇಲೆ ರುಮಾಲಿನ ಮೇಲಿನಿಂದ ಬಿಗದು ಕಟ್ಟಿಕೊಂಡಿರುವ ರೀಶಿಮೆಯವಸ್ತು. ಕಾಲಿಗೆ

ಪುಲಾಬೂಟ್‌. ಕೈಗೆ ಚಮಚದ ಚೀಲ.

ಪಾರ್ಫೆಯವರೆಲ್ಲರೂ ಸುಖಾಸಿನರಾಗಿದ್ದಾರಂದು ಅದಮೇಲೆ ಒಂದು ಸಿಳ್ಳು ಕೇಳಿಸಿತು. ನಾಯಕನು ಹಿಂತಿರುಗಿ ನೋಡಿ ಮಹಾರಾಜರಿಗೆ ಕೈಯಿತ್ತಿ ಸಲಾಂಮಾಡಿ, ಕುದುರೆಯನ್ನು ಚಮಕಾಯ ನಿದನು. ಕುದುರೆಯು ಮೈದಾನಕ್ಕೆ ಇಳಿಯಿತು. ಆಳೊಬ್ಬನು ಒಂದು ಏನೋ ಘುರ್ ಘುರ್ ಎಂದು ಸದ್ದು ಮಾಡಿದನು. ಎದುರು ಗಡೆ ಒಂದು ಭಾರಿಯ ಹಂಡಿಯು ತಲೆಯಿತ್ತಿ ನೋಡಿತು. ಹಿಂದಿನಿಂದ ಒಬ್ಬ ಕುದುರೆಯನನು ಸರ್ ಎಂದು ಒಂದು ಅದನ್ನು ದೊಣ್ಣೆ ಲಿಂದ ತಿನಿದು ಮುಂದೆ ಓಡಿಕೊಂಡನು. ಹಂಡಿಯು ಘುರ್ ಘುರ್ ಎನ್ನುತ್ತಾ ಒಂದು ಸೆಕೆಂಡ್ ಅವನನ್ನು ನೋಡುತ್ತಿದ್ದ ಅವನನ್ನು ಅಪ್ಪಿಕೊಂಡು ಓಡಿತು. ಅವನು ಬೇಟಿಯ ಮೈದಾನಕ್ಕೆ ಒಂದು ಬೆಟ್ಟ ಹತ್ತಿ ಮರಗಳ ಗುತ್ತಿಯೊಂದರಲ್ಲಿ ಮರಿಯಾದನು.

ಆ ಹಂಡಿಯು ಅವನನ್ನು ನೋಡುತ್ತ ನುಗ್ಗಿತ್ತಿದೆ. ದಾರಿಯಲ್ಲಿ ನಾಯಕನು ಕುದುರೆಯ ಮೇಲೆ ಇಡ್ಡವನು ಮುಂದೆ ನುಗ್ಗಿ ಅದನ್ನು ಅಡ್ಡಹಾಯ್ದನು. ಹಂಡಿಯು ಮೊದಲು ಹೋಗುತ್ತಿದ್ದ ದಾರಿ ಬಿಟ್ಟು ನಾಯಕನ ಕಡೆ ತಿರುಗಿತು. ಓಡಿದಂತೆ ಓಡುತ್ತಿದ್ದ ಕುದುರೆಯನ್ನು ತಟ್ಟನೆ ಹಿಂಗಾಲು ಮೇಲೆ ನಿಲ್ಲಿಸಿ ಕುದುರೆಯನ್ನು ತಿರುಗಿಸಿದನು. ಹಂಡಿಯು ಮೊಕಾಮೊಕಿಯಾಗಿ ಬಂದಿದೆ. ಇನ್ನೊಂದೇ ಗಜ. ನುಗ್ಗಿತ್ತಿರುವ ಹಾದಿ ನೇರವಾಗಿ ನುಗ್ಗಿದರೆ ಕುದುರೆಯ ಹಿಂಗಾಲುಗಳ ನಡುವೆಯೇ ನುಗ್ಗಿ ಬೇಕು.

ಅಷ್ಟರಲ್ಲಿ ‘ಜಯಶಂಕರ್’ ಎಂಬ ಧ್ವನಿ, ಕೊಗು, ಆಭರಣ, ಮೊಳಗಿತು. ಕಿಬ್ಬದಿ, ಕಿನಾರಿ, ನದಿ, ಬೆಟ್ಟ ಎಲ್ಲವೂ ಆ ಕಾಗೆ ಮರು ಕೊಟ್ಟವು. ಕುದುರೆಯ ಸವಾರನು ತನ್ನ ಭಲ್ಲೆಯದ ಕೆಳತುದಿಯಿಂದ ಹಂಡಿಯನ್ನು ತಿನಿದನು. ಓಡುತ್ತಿದ್ದ ಹಂಡಿ ಮನ್ನಲಾಗಿ ಬಿತ್ತು. ಅದು ಮತ್ತೆ ಏಳುವುದರೊಳಗಾಗಿ ಇನ್ನೊಂದು ಗುಡುಗಿನಂತದೆ ‘ಜಯಶಂಕರ್’. ಅದರ ಪ್ರತಿ ಧ್ವನಿ ಮೊಳಗುವುದ ರೊಳಗಾಗಿ ನಾಯಕನು ಹಂಡಿಯನ್ನು ಭಲ್ಲೆಯದಿಂದ ಇರಿದಿದ್ದಾನೆ.

ಭಲ್ಲೆಯ ಹಂದಿಯ ಹೊಟ್ಟಿಯನ್ನು ತೂತು ಕೊರೆದುಕೊಂಡು ಹೋಗಿ
ನೇಲದಲ್ಲಿ ಹೂತು ಕೊಡಿದೆ. ಹಂದಿಯು ಮೇಲಕ್ಕೆ ಏಳುವುದಕ್ಕೆ
ಭಯಂಕರ ವಾದ ಪ್ರಯತ್ನ ಎರಡು ಸಲ ಮಾಡಿ, ಏಳಲಾರದೆ ತಲೆ
ಕೆಳಕ್ಕೆ ರಾಕೆತು.

ಮತ್ತೊಂದು ಅಷ್ಟೇ ಭಾರಿಯ ಹಂದಿ, ಆ ಮೈದಾನದ ಆಚಿನ
ಹೊಲ್ಲಿಗಾವಲಿನ ಅಂಚಿನಲ್ಲಿ ಬಂದು ನಿಂತಿದೆ. ನೇರಿಡಿದರೆ, “ಆಗಲಿ.
ಆ ದಂದಿಯ ಬೀಟೆ ಆದಮೇಲೆ ಸುಗ್ರೋಣ” ಎಂದು ಕೊಂಡೇ
ನಿಂತಿರುವಂತಿದೆ. ನಾಯಕನು ಅಬನ್ನು ಕಂಟು ಕುದುರೆಯನ್ನು ಅತ್ಯ
ತಿರುಗಿಸಿದನು. ಹಂದಿಯು ಲಕ್ಷ್ಯವಿಲ್ಲದೆ ನಿಂತಿದೆ. ಕುದುರೆಯು
ಬಳಿಯಲ್ಲಿಯೇ ಹಾದು ಹೋರಿಯತು. ನಾಯಕನು ಅದು ಯಾವ
ಮಾಯೆಯಲ್ಲಿ ಚಮಚದ ಹಗ್ಗ ಬಿಚ್ಚಿದನೋ, ಅದು ಯಾವ
ಮಾಯೆಯಲ್ಲಿ ಅದನ್ನು ತಿರುಗಿಸಿದನೋ,—ಅಂತೂ ಏನೋ ತಿರುಗುತ್ತಿ
ದ್ದುದು ಕಾಣಿಸುತ್ತಿತ್ತು— ಅದು ಯಾವ ಮಾಯೆಯಿಂದ ಅದನ್ನು
ಪ್ರಯೋಗಿಸಿದನೋ ಯಾರಿಗೂ ತಿಳಿಯಲಿಲ್ಲ. ಅಂತೂ ಇನ್ನೊಂದು
ಗಳಗೆಯೋಳಗಾಗಿ ಹಂಡಿ ಪಾಶಕ್ಕೆ ಸಿಕ್ಕಿದೆ. ಅಷ್ಟೇ ಅಲ್ಲ. ಕುದುರೆಯು
ಇನ್ನೂ ಎರಡು ಹೆಚ್ಚೆ ಮುಂದಿಡುವುದರೋಳಗಾಗಿ ಆ ಚಮಚದ
ಹಗ್ಗದ ಎಳಿತಕ್ಕೆ ಸಿಕ್ಕಿ, ಒದ್ದಾಡುತ್ತ ಮೇಲಕ್ಕೆ ಹಾರಿ ಹಿಂಗಣ್ಣ
ಹೋಡಿದ ಧೀರನಂತೆ ಹಾರಿ ನೇಲದ ಮೇಲೆ ಬಿದ್ದಿದೆ. ಅದು ಒದ್ದಾಡಿ
ಕೊಂಡು ಮೇಲಕ್ಕೆ ಏಳುವುದರೋಳಗಾಗಿ ಕುದುರೆಯ ಮೇಲಿನ
ಸವಾರ ಹಿಂತಿರುಗಿ ಬಂದು ತಾನು ಹಿಡಿದಿದ್ದ ಹಗ್ಗ ಅದರ ಮೇಲೆ
ಎಸೆದು ಮುಂದಕ್ಕೊಡಿದಾಗ್ನೆ. ಹಂದಿಯು ಯದ್ವಾತದ್ವಾರೇಗಿ
ಕುದುರೆಯ ಕಡೆ ಓಡುತ್ತಿದೆ. ಒಂದು ಸೂರು ಗಜ ಅದೂ ಕುದುರೆ
ಯನ್ನು ಓಡಿಸಿಕೊಂಡು ಬಂದಿದೆ. ಆಗ ಕುದುರೆ ಮೇಲಕ್ಕೆ ನೆಗೆಯಿತು.
ಹಂದಿ ಮುಂದಾಯಿತು. ಕುದುರೆ ಕೆಳಕ್ಕಿಳಿದು ಹಂದಿಯನ್ನು ಅಟ್ಟಿಸಿ
ಕೊಂಡು ಓಡಿತು. ಕುದುರೆಯು ಮೇಲಿದ್ದ ಆಳು ಬಗ್ಗಿದನು.
ಕುದುರೆಯೂ ನೇಲವನ್ನು ಮುಟ್ಟಿವಂತೆ ಬೆನ್ನು ಬಗ್ಗಿಸಿತು. ಅದು
ಯಾವ ಮಾಯೆಯಲ್ಲೋ ನಾಯಕನ ಸಡೆವಿನಲ್ಲಿದ್ದ ಪಟ್ಟುಕತ್ತಿ

ಆಚೆಗೆ ಬಂದಿತ್ತು : ಆಕೈ ಅದನ್ನು ಯಾವ ಮಾರ್ಯಯಲ್ಲಿ ಸೇಳಿದಿತ್ತೋ ಅದೇ ಮಾರ್ಯಯಲ್ಲಿ ರುಳಷಿಸಿ, ಅದೇ ಮಾರ್ಯಯಲ್ಲಿ ಹಂಡಿಯನ್ನು ಹೊಡಿಯಿತು. ರೆಪ್ಪೆ ಮುಚ್ಚುವುದರೊಳಗಾಗಿ ಹಂಡಿ ಎರಡು ಪಾಲಾಗಿತ್ತು. ಮುಂದಿನ ಪಾಲು ಕುದುರೆಯಾಡನೇ ಓಡಲು ಹಾರಿತು : ಹಿಂದಿನ ಪಾಲು ಧೋಪ್ಯನೇ ಬಿತ್ತು.

ಅಟ್ಟಿದಮೇಲೆ ಕುಳಿತಿದ್ದ ರಾಜಕುಮಾರನು ‘ಹೈ ಹೈ ! ಎಕ್ಕೆಲೆಂಟ್ ಎಂದು ಕೂಗಿಯೇ ಬಿಟ್ಟಿನು. ಮಹಾರಾಜರು ಎಲ್ಲಿ ಎದ್ದುಬಿಡುವನೋ ಎಂದು ಅವನನ್ನು ತಡೆದು, ‘ಇನ್ನೂ ಒಂದು ಇದೆ’ ಎಂದರು. ಆತನೂ ‘ಹೌದು ! ಹೌದು !’ ಎಂದು ಕುಳಿತನು.

ಆ ವೇಗೆಗೆ ನಾಯಕನು ಕುದುರೆಯಿಂದ ಇಳಿದಿದ್ದನು. ಅವನ ಜೊತೆಯಲ್ಲಿಯೇ ಹಲಗೆಕತ್ತಿ ಗುರಾಣಿಯೂ ಕುದುರೆಯಿಂದ ಇಳಿದಿದ್ದುವು. ಮೂರನೆಯ ಹಂಡಿಯನ್ನು ವ್ಯತ್ಸ್ಯನೇ ಕರೆತಂದಿತು ಎಂಬಂತೆ ಆಗಿ, ಅದು ಗಡ್ಡಲವೇನು ನೋಡುವುದಕ್ಕೊಂದು ಬಂದು, ಇಬ್ಬರು ಸಜಾತೀಯರ ಮರಣದಿಂದ ರೇಗಿ, ಅವರ ಸೇಡು ಶೀರಿಸಿ ಕೊಳ್ಳುವುದಕ್ಕೆ ಬರುತ್ತಿರುವಂತೆ ರೋಷಾವೇಶದಿಂದ ನುಗ್ಗಿತು. ನಾಯಕನು ವಿಚಿತ್ರವಾಗಿ ಭಯಂಕರವಾಗಿ ಅಬ್ಬಿರಿಸುತ್ತಾ ಅದಕ್ಕೆದುರುನುಗ್ಗಿದನು. ಆಗ ಅವನನ್ನು ನೋಡಿದರೆ, ಭಯಂಕರನಾದ ರಾಕ್ಷಸನೋ ಎಂಬಂತಿತ್ತು. ಆ ಕಾಗು, ಆ ಆಕಾರ, ಎರಡೂ ಅಮಾನುಷ ! ಅವನು ಕಾಲಿಟ್ಟಿಕಡೆ ಭಾವಿ ಜಗ್ಗನೆಂತಿದೆ. ನೋಡುತ್ತಿದ್ದವರಿಗೆ ಭಯವಾಗುತ್ತಿದೆ.

ಹಂಡಿಯು ಘುರ್ಬಾಘುರ್ಬಾ ಎಂದು ಮೊರೆಯುತ್ತಾ ಮುನ್ನಗ್ಗಿತು. ಮನುಷ್ಯನಲ್ಲ, ಒಂದು ಆನೆ ಎದುರಿಗೆ ಇದ್ದರೂ ರೋಷಭೀಷಣವಾದ ಆ ಹಂಡಿಯ ನುಗ್ಗಾಟ ಕಂಡು ಕಿರಿಚಿಕೊಳ್ಳಬೇಕು. ಹಾಗಿರುವಾಗ ಮನುಷ್ಯನು ವೀರಭದ್ರನ ಹೆಜ್ಜೆಹಾಕಿಕೊಂಡು ಹಲಗೆ ಕತ್ತಿಯನ್ನೂ, ಗುರಾಣಿಯನ್ನೂ ರುಳಷಿಸುತ್ತಾ ಸಿಂಹನಾದವಾಡುತ್ತ ಮುಂದರಿಯು ತ್ತಿದಾನೆ. ಹಂಡಿಯ ಸದ್ದು ಮನುಷ್ಯನ ಆಭರಣದಲ್ಲಿ ಮುಚ್ಚಿಹೊಗಿದೆ. ಎದುರುಗಡಿಯ ಬೆಟ್ಟಿನೂ ಸಿಂಹನಾದ ಮಾಡುತ್ತಿದೆಯೋ

ಎಂಬಂತೆ ಮಾರ್ಡನಿ ವೊಳಗುತ್ತಿದೆ. ಹಂದಿಯು ಬಂತು. ಮಾನವ ಅದನ್ನು ಎದುರಿಸಿದ. ಅದರಂತೆಯೇ ಬಗ್ಗೆ ಅದರ ಮುಸಡಿಯ ಕೆಳಗೆ ಗುರಾಣಿಯನ್ನು ಚುಚ್ಚಿ ಮೇಲಕ್ಕೆತ್ತಿದೆ. ಅದರ ಮುಸಡಿ ಇರಲಿ, ಹಂದಿಯೇ ಮೇಲೆದ್ದ ಹಿಂಗಾಲಿನಮೇಲೆ ನಿಂತಿತು. ಮನುಷ್ಯ ಅತಿ ಮಾನವನಾಗಿ, ದೂರದಲ್ಲಿರುವವರ ಎದೆಯೂ ನಡುಗುವಂತೆ ಭಯಂಕರ ವಾಗಿ ಜಯಶಂಕರ್ ಎಂದು ಕೂಗುತ್ತಾ ಹಂದಿಯನ್ನು ತಳ್ಳುಕೊಂಡು ಹೊರಟ್. ಹಂದಿ ವೊದಲೇ ಓಡುತ್ತಿದ್ದುದು ಈಗ ಭೀಮಬಲದಿಂದ ತಳ್ಳಿಸಿಕೊಳ್ಳುತ್ತಾ ಏನು ನಿಂತಿತು? ಹಿಂದಕ್ಕೆ ಬಿತ್ತು.

ಮನುಷ್ಯನು ತನ್ನ ಮನುಷ್ಯತ್ವವನ್ನು ಬಿಟ್ಟು ಮೃಗಕ್ಕಾಗಿ ಮಿರಿದ ಅತಿಮೃಗವಾದನೋ ಎಂಬಂತೆ, ಹಾರಿ ಜಯಶಂಕರ್ ಎಂದು ಅದರ ಹೊಟ್ಟಿಯನ್ನು ಮೇಟ್ಟಿ ಮುಂದಕ್ಕೆ ಹಾರಿ ಹೊರಟಿಯೋದ. ಹಂದಿಯು ಪದಾಘಾತವನ್ನು ತಡೆಯಲಾರದೆ ಮಿಲಮಿಲನೆ ಒಂದು ಗಳಿಗೆ ಒದ್ದಾಡಿ ಮೇಲಕ್ಕೆ ಏಳುವುದಕ್ಕೆ ಹೋಯಿತು. ಮತ್ತೆ ಮಾನವಮೃಗವು ಒಂದು ಅದರ ಪಕ್ಕೆಯಲ್ಲಿ ಒದೆಯಿತು. ಅದು ಮತ್ತೆ ಬಿತ್ತು. ಮತ್ತೆ ಅದೇ ರಾಕ್ಷಸ ಪದಾಘಾತ. ಮತ್ತೆ ಅದನ್ನು ತಡೆಯಲಾರದ ಮೃಗದ ಒದ್ದಾಟ. ಮತ್ತೆ ಅದು ಸಾಹಸಮಾಡಿ ಎದ್ದಿದೆ. ನೋವಿನಿಂದ ಅಳ್ಳಿಗಳು ತಿದಿಗಳಂತೆ ಆಡುತ್ತಿವೆ. ಆದರೂ ಅದರ ಹಟ್. ಎದ್ದು ಮತ್ತೆ ಎದುರಾಳಿಯಮೇಲೆ ಸುಗ್ಗತ್ತದೆ. ಆ ಎದುರಾಳಿ ಈ ಸಲಿ ಇನ್ನೂ ಭಯಂಕರವಾಗಿ ಕೂಗುತ್ತಾ, ಘುರಾಯಿಸಿಕೊಂಡು ಬರುತ್ತಿರುವ ಆ ಭಾರಿಯ ಹಂದಿಯನ್ನು ಗುರಾಣಿಯಿಂದ ಮುಸಡಿಗೆ ತಿನಿದಿದ್ದಾನೆ. ಅದು ಅತ್ಯುಕ್ಕಡಿ ಆ ತಿನಿತದಿಂದ ತಿರುಗಿದೆ. ಹಲಗೆ ಕತ್ತಿಯಾ ಜಯಶಂಕರ್ ಕೂಗಿನೋಡನೆ ಕೆಳಕ್ಕೆ ಇಳಿಯಿತು. ಹಂದಿಯ ಕತ್ತು ಹಾರಿಹೋಯಿತು, ಮುಂಡವು ಬಿಸಿರಕ್ತವು ಚಿಲ್ಲನೆ ಹಾರುತ್ತಿರಲು ಅಷ್ಟು ದೂರ ಹೋಗಿ ಉರುಳಿತು...

ಮರಗಳಲ್ಲಿದ್ದವರು ತಾವು ಎಲ್ಲಿರುವೆವು ಏನು ಎಂಬ ಯೋಚನೆಯೇ ಇಲ್ಲದೆ ಕೈಚಪ್ಪಾಳಿಯಿಕ್ಕೆ ಕೂಗಿಬಿಟ್ಟರು. ನಾಯಕನು ಹೋಗಿ ಮೂರು ಹಂದಿಗಳಿಗೂ ಪ್ರತಿಯೋಧ್ಯಾರಿಗೆ ಮಾಡುವಂತೆ ಸಲಾಂ ಮಾಡಿ,

ಅವುಗಳ ರಕ್ತದೊಳಕ್ಕೆ ಬೆರಳದ್ದಿ ರುಚಿನೋಡುವಂತೆ, ನಾಲಗೆಯ ಮೇಲಿಟ್ಟು, ಮುಂದೆ ಬಂದನು.

ರಾಕ್ಷಸನು ವಾಸವನಾಗಿದ್ದನು. ಉಗ್ರತೀಯು ಮಾಯವಾಗಿ ಶಾಂತತೀಯು ಮುಖದಲ್ಲಿ ಮೂಡಿ, ನಗುವು ತಾಂಡವವಾಡುತ್ತಿತ್ತು. ತನ್ನ ಕಸೆಯಿಂದ ಒಂದು ಪಸ್ತೆವನ್ನು ತೆಗೆದು ಮೊಕವನ್ನೊಂದು ಏನೂ ಆಗದಿರುವಾಗ ಸುಖವಾಗಿ ನಡೆಯುವಂತೆ, ನಡೆದುಕೊಂಡು ಕುದುರೆಯ ಬಳಿಗೆ ಬಂದನು. ಅವನನ್ನು ಕಂಡು ಕುದುರೆಯು ಪ್ರೀತಿಯಿಂದ ಕೆನ್ನೆಯುತ್ತಾ ಅವನ ಬಳಿಗೆ ತಾನೇ ಬಂದು ಮೂತ್ತಿಯನ್ನು ಅವನ ಮೂತ್ತಿಯಲ್ಲಿಟ್ಟು ಮೊಕಕ್ಕೆ ಮೊಕವನ್ನು ಒರೆಸಿತು.

ರಾಜಕುಮಾರನು ಅದನ್ನು ಕಂಡು, ‘ಆಬಾ ! ಕುದುರೆಗೆ ಮನುಷ್ಯನಮೇಲೆ ಇಷ್ಟ ಪ್ರೀತಿ ಸಾಧ್ಯವೇ !’ ಎಂದನು. ಹಿಂತಿರುಗಿ ಹೆಂಡತಿಯಕಡೆ ನೋಡಿ, ‘ಮನುಷ್ಯರು ಇಷ್ಟ ಪ್ರೀತಿಸಬ್ಲೂರೆ ?’ ಎಂದನು. ಅದು ಕೇಳಿಸಲಿಲ್ಲ. ಆಕೆಯೂ ಅದೇ ಭಾವನೆಯಿಂದ ಹಾಗೇ ಹೇಳಿಕೊಳ್ಳುತ್ತ ಕಣ್ಣಲ್ಲಿ ಒಂದ ನೀರನ್ನು ಒರೆಸಿಕೊಳ್ಳುವುದ ರಲ್ಲಿದ್ದಳು.

ಮಹಾರಾಜರಿಗೆ ಒಂದು ಗಳಿಗೆ ಅಭಿನಾನದಿಂದ ಭಾವ ಸಮಾಧಿಯು ಬಂದಿತ್ತು. ರಾಜಕುಮಾರನು ರೆಸಿಡೆಂಟನನ್ನು ಕರೆದು “ಆತನಿಗೊಂದು ಟ್ರೈಟಲ್ ಕೊಡುತ್ತಿರಿ ತಾನೇ ?” ಎಂದನು. ಆನಂದದಿಂದ ಮೈವಾರೆತು ಇನ್ನೂ ಪೂರ್ಣವಾಗಿ ಪ್ರಚ್ಚೆಯಿಲ್ಲದ ರೆಸಿಡೆಂಟನು ‘ಅಪ್ರಣೆ’ ಎಂದನು.

ಬೇಟೆ ಮುಗಿದಮೇಲೆ ನಾಯಕನು ತಾನಾಗಿ ಮಾತನಾಡುವ ವರೆಗೂ ಯಾರೂ ಮಾತನಾಡಿಸಕೂಡದೆಂದು ಮೊದಲೇ ಗೊತ್ತಾಗಿತ್ತು. ಅದರಿಂದ ದೂರದಿಂದಲೇ ಎಲ್ಲರೂ ತನ್ನ ಸಂತೋಷವನನ್ನು ಸೂಚಿಸಿ ಹೊರಟುಹೊಡರು.

ನಾಯಕನು ಸಿದ್ದೀಯಂದ ಏಳುವ ನೇಳಿಗೆ ಸುಮಾರು ಐದು ಗಂಟೆಯಾಗಿತ್ತು. ಆ ನೇಳಿಗೆ ಅಮಲ್ಲಾರನು ಏರಡು ಮಾರು ಸಲಬಂದು ಹೊಗಿದ್ದನು.

ನಾಯಕನು ಎದ್ದು ಕೈಕಾಲು ತೊಳೆದುಕೊಂಡು ಬರುವ ನೇಳಿಗೆ ಅಲ್ಪಾಹಾರವಾಗಿ ವಾಂಸಭೋಜನವು ಬಂದಿತ್ತು. ಆ ನೇಳಿಗೆ ಅಮಲ್ಲಾರನು ಬಂದನು. ಇಬ್ಬರೂ ಅಲ್ಪಾಹಾರವನ್ನು ತೆಗೆದುಕೊಳ್ಳುತ್ತೇಕೆಳತ್ತರು.

“ ಏನು ನಾಯಕರಿಗೆ ಈ ದಿನ ವೀರಾವೇರಬಂದಿತ್ತುಂತಿ ? ”

“ಅದೇನು ಮಹಾ ! ಬುದ್ಧಿ ! ಆಗಾಗ ನಡೀತಾ ಇರೋದೇ ಇದು ? ”

“ ಪ್ರೀರ್ಣ ಇಂತಹ ಬೇಟೆ ಎಷ್ಟು ನೋಡಿರಬಹುದು ! ಅಂಥವರೂ ಕೂಡ ಅಶ್ವರ್ಯಪಟ್ಟಿ ಹೊಗಿದ್ದಾರೆ. ಇನ್ನೇನು ಸಿಮ್ಮನ್ನು ಕರೆಯಿಸಿಕೊಳ್ಳಲೂ ಬಧುದು. ”

“ ಇನ್ನೊತ್ತು ನಾನು ಅವರನ್ನು ನೋಡುಪುದಿಲ್ಲ. ತಪ್ಪಿಸಿಬಿಡಿ. ”

“ ಅದೇನು ? ”

“ ಇನ್ನೊತ್ತು ನನಗೆ ಮನಸ್ಸು ನಯವಾಗಿರೋದಿಲ್ಲ. ಹಿಡಿದೇನು ! ಕಡಿದೇನು ! ಎಂಬಂತೆ ಇದ್ದು, ಮನಸ್ಸು ಘುಕಾರ್ಯಸ್ಥಾಳಿರುತ್ತದೆ. ಇಂಥಾ ದಿನ ನಾನು ಮನೇಗೆ ಕೂಡ ಹೋಗೋಲ್ಲ. ”

“ ಮತ್ತೆ ? ”

“ ಅದಕ್ಕೇನು ಬುದ್ಧಿ ! ಇರೋಡಿಲ್ಪಾ ? ಯಾವುದಾದರೂ ಮನೆ ನುಗ್ಗಿದಾ ! ತಿಂದಾ ! ಕುಡಿದಾ ! ಮನಸ್ಸು ಹತೋಟಿಗೆ ಬಂದಮೇಲೆ ಮನೇಗೆಹೋದಾ ! ”

“ ಹಾಗಾದರೆ ಇನ್ನೊತ್ತು ಬೇಟೆ ಉಂಟು ? ”

“ ಕೇಳಲೇಬೇಕಾಗಿಲ್ಲ. ಲೇ ಯಾರೋ ! ನಂಜಪ್ಪನ ಕರೇ ! ”

ನಂಜಪ್ಪ ಬಂದು ತೆರಿಯನ್ನು ಕೊಂಚತೆಗೆದು ನೊಕತೋರಿಸಿದ :

“ ಏನ್ನೀ ಎಷ್ಟುಹೊತ್ತಿಗೆ ಗಾಡಿ ಕಟ್ಟಿಂದು ? ”

“ ಸಾರೋಟು ಎಂಟು ಗಂಟಿಗೆ ಬರುತ್ತದೆ ಬುದ್ದಿ . ”

“ ನೋಡಿದಿರಾ ! ನೀವೂ ಬರುತ್ತಿರಾ ಬುದ್ದಿ ! ”

“ ಇವೊತ್ತು ನಿಮ್ಮ ಕ್ಕೆಲಿ ಹಾತನಾಡೋಕೆ ದಿಗಿಲಾಗುತ್ತದೆ. ನೀವು ಅನೆ, ನಾವು ಆಡು ಎನ್ನುವಹಾಗಿದೆ.”

ನಾಯಕನು ಪರ್ಯಾಯ ಎಂದು ಬಾಯಿಬಿಟ್ಟು, ನಗುತ್ತಾ “ಇವೊತ್ತು ಇಂಥಾ ಆವೇಶ ಇಲ್ಲದಿದ್ದರೆ ಆ ರಾಕ್ಷಸ ಹಂದಿಮೇಲೆ ಬೀಳೋಕಾದಿತಾ! ಈ ಹಂದಿಬೇಟಿ ದಿನ ನಾನೂ ರಾಕ್ಷಸನೇ ! -ನಂಜಪ್ಪಾ ! ಇವೊತ್ತು ಬೇಟಿ ಆಡಿರೋ ದಿನ. ನೇನೆಪದೆಯೋ ಅಂತಿನಿ ” ಎಂದನು. ನುಡಿ ಹೆಚ್ಚು ಕಡಿಮೆ ಹುಲಿಯ ಸಣ್ಣ ಫೆರ್ಜನೆಯಂತಿತ್ತು.

“ ನೇನೆಪದೆ ಬುದ್ದಿ ”

ಅಮಲ್ಲಾರನಿಗೆ ಆಫ್ರವಾಗಲಿಲ್ಲ : “ ಹಾಗೆಂದರೆ ” ಎಂದನು.

“ ಇವೊತ್ತು ನಾನು ರಾಕ್ಷಸ ಅನ್ನ ಲಿಲ್ಲವಾ ಬುದ್ದಿ, ಅದೇ ಮಾತು! ಯಾವೋಳಾದರೂ ಹಾಸಿ ಪರದೇತಿ ಇವೊತ್ತು ಬಂದರೆ ಉಳಿದಾಳಾ ! ಅದಕ್ಕೆ ಯಾವುದಾದರೂ ಕಗಲಿತುಂಡು ನೋಡಪ್ಪಾ ! ಅಂದೇ. ಆಯಿತು ಇವೊತ್ತು ನೀವೇನಾದರೂ ನಮ್ಮ ಜೊತೆಲಿ ಬಂದಿರೋ ? ”

ಅಮಲ್ಲಾರನಿಗೆ ಆಸೆ : ಆದರೆ ಕ್ಷಾಂಪು ? ಯಾರಾದರೂ ಧಟ್ಟನೆ ಹೇಳ ಕಳುಹಿಸಿದರೆ ? ಎಂಮ ದಿಗಿಲು.

ನಾಯಕನು ನಕ್ಕು “ ನೋಡಿ ! ಎಷ್ಟಾಗಲೀ ನೀವು ತಾವೇ ದಾರ್ತಿ ಅನ್ನೊಂದು ಇದೇ ! ಸುಮ್ಮನೆ ನನ್ನ ಜೊತೆಲಿ ಬಂದುಬಿಡಿ. ಹನ್ನೊಂದು ಗಂಟಿಗೆ ಬಂದು ಚಿಡೋರಂತೆ.”

“ ಅದಕ್ಕೆಂತ ಹನ್ನೊಂದು ಗಂಟಿಗೆ ಹೋಗಿ ಮೂರು ಗಂಟಿಗೆ ಬಂದುಬಿಡೋದೆ ಚಿನ್ನಾ ! ”

“ ಇದು ಗಂಟಿಗೆ ಬರೋವಾ ಬನ್ನಿ. ನಂಜಪ್ಪ ! ಹನ್ನೊಂದು ಗಂಟಿಗೆ ಸಾರೋಟಿಸಲ್ಲಿ ನಮ್ಮ ಬುದ್ದಿ ಯವರು ಬರಲಿ. ನಮಗೆ ಎಂಟು ಗಂಟಿಗೆ ಎತ್ತಿನ ಗಾಡಿ ಚರ್ಚಿಸಿ.”

“ ನಿಮಗೆ ಹೋತ್ತಾದರೆ ? ”

“ ಇಲಾ ! ನಮ್ಮ ಎತ್ತೂ ಕುದುರೆ ಹಂಗೇ ಹೋಗ್ತದೆ ? ”

ಅವರು ಉಪಾಹಾರ ಮುಗಿಸಿಕೊಂಡು ಬರುವ ವೇಳಿಗೆ ಡೆಪ್ಪಿಟೆಕ್ ಮುಖನರ ಕಡೆಯಿಂದ ಆಳು ಬಂದಿದ್ದು. ಅವನು ತಂದಿದ್ದ ಶಾಗದವನ್ನು ತೆಗೆದುಕೊಂಡು ಅಮಲಾರನೇ ಓದಿ ಹೇಳಿದನು. “ ರಾಜಕುಮಾರರು ತಮ್ಮ ಬೇಟಿಯ ಪರಾಕ್ರಮ, ಶಾತುರ್ಯ, ಮೊದಲಾದವನ್ನು ಸೋಡಿ ಬಹು ಸಂಶೋಧ ಪಟ್ಟದಾರೆ. ಅವರಿಗೆ ತಮ್ಮನ್ನು ಮುಖತ : ಸೋಡಿ ಮಾತನಾಡಿ ತಮ್ಮ ಸಂಶೋಧ ವನ್ನು ತಾವೇ ತಿಳಿಸಬೇಕೆಂದು ಆನೆ. ಆದರೆ, ಬೇಟಿಯ ದಿನ ತಾವು ಇನ್ನು ಯಾವ ಕೆಲಸವನ್ನೂ ಮಾಡುವುದಿಲ್ಲ : ತಾವಾಗಿ ಮಾತನಾಡುವವರಿಗೂ ಯಾರೂ ಮಾತನಾಡಿಸಕೂಡು ಎಂದು ಗೊತ್ತಾಗಿರುವುದರಿಂದ, ಈ ಶಾಗದ ಬರಿಯ ಬೇಕಾಗಿ ಬಂದಿದೆ. ತಾವಾಗಿ ಬರುವುದಾದರೆ ರಾಜಕುಮಾರರು ಸಂಶೋಧದಿಂದ ಬರಮಾಡಿ ಕೊಳ್ಳುತ್ತಾರೆ. ಅಧವಾ ಆಯಾಸದಿಂದ ಇಪ್ಪೊತ್ತು ಬರುವುದು ಸಾಧ್ಯವಿಲ್ಲವಾದರೆ, ನಾಳೆಯ ದಿನ ಭಾರಿಯ ಬೇಟಿಗೆ ಹೋಗುವಾಗ, ತಪ್ಪದೇ ತಾವೂ ಬಂದೇ ಬರಬೇಕೆಂದು ರಾಜಕುಮಾರರು ಕೋರುತ್ತಾರೆ, ಎಂದು ಹುಜೂರಿನಲ್ಲಿ ಅಪ್ಪಣೆಯಾಗಿದೆ. ಹುಜೂರು ಸವಾರಿಯು ಕೂಡ ತಮ್ಮ ಬೇಟಿಯನ್ನು ಕಂಡು ಆಶ್ಚರ್ಯ ಮಗ್ಗಾಗಿ ಸಂಶೋಧ ಪಟ್ಟು ತವ್ಯಿಂದ ನಮ್ಮ ದೇಶಕ್ಕೆ ಕೀರ್ತಿಯೆಂದು ಹೆಮ್ಮೆಗೊಂಡಿದ್ದಾರೆ.”

ಅಮಲಾರನು ಎದ್ದು ನಾಯಕನ ಕೈ ಹಿಡಿದುಕೊಂಡನು. ಅವರ ಸಂಶೋಧವು ಆಶ್ಚರ್ಯವಾಯಿತು. “ ಏನಿದು ? ನಾಯಕರೆ ? ಕೈಯೋ ಕಬಿಣದ ತುಂಡೋ ? ” ಎಂದನು.

“ ಈಗೇನು ಸೋಡುತ್ತೀರಿ ಬುದ್ಧಿ ? ಆಗ ಹಂದಿ ಹೊಡಿಯೋ ವಾಗ ಸೋಡಬೇಕಿತ್ತು. ಮೈಯೆಲ್ಲಾ ಹೀಗೇ ಇರುತ್ತದೆ. ”

“ ಮತ್ತೆ ಮೊದಲಿನ ಹಾಗಿ ಆಗೇದು ? ”

“ ಒಂದಿಬ್ಬರು ಬಲವಾದ ಹಂಗಸರು ಮೇನ್ತಿಗಾದಾಗ. ಅದಿರಲಿ. ಈಗ ಏನು ನಾವೇ ಹೋಗಬೇಕಾ ಈ ರಾಜಕುಮಾರರನ್ನು

ನೋಡೋಕೆ ? ”

ಅನುಲ್ಲಾರನು ಕೈ ಹಿಡಿದು ಕೊಂಡು ಹೇಳಿದನು : “ ಹೊಗಿ ಬನ್ನಿ. ತಮ್ಮ ಪ್ರತಾಪನನ್ನು ಕಣ್ಣಿ ನೋಡಿ ಸಂತೋಷ ಪಟ್ಟದೆ. ಆ ಸಂತೋಷನನ್ನು ಬಾಯಿ ಹೇಳಿ ಸಂತೋಷ ಪಡಲಿ. ಯಂತೆ ರೋಪಿಯರು ಸಂತೋಷವಾದಾಗ ಕೈ ಕುಲುಕದೇ ಇರುವುದಿಲ್ಲ. ಹಾಗೆ ಕೈಕುಲುಕೆ, ಈ ಗಡ್‌ರ್ ಮೂರ್ತಿ ನೋಡಿ ಸಂತೋಷ ಪಡಲಿ. ಈ ನಾಡಿನಲ್ಲಿ ಎಂಥಾ ವೀರ ಪುರುಷರಿದ್ದಾರೆ ಅನೋಽಽಂತ ಆಗಿರಲಿ.”

“ ಏನುಮಾಡಲಿ, ಈ ಮೈ ಬಿಂಗಿರುವಾಗ ಮನಸ್ಸು ಬೋ ಬಿಗಿ. ಅದಕ್ಕಾಗಿ ಒಂತೆಗೆದೆ. ಆಗಲಿ. ನೀವೂ ಹೇಳ್ತಿರ. ನಡೆರಿ.”

ಆಳನ್ನು ಕರೆದು ಅನುಲ್ಲಾರನು “ಸಾಹೇಬರಿಗೆ ಹೇಳಯಾ. ನಾಯಕರು ಬರುತ್ತಿದ್ದಾರೆ ಅಂತ.” ಎಂದು ತಾನೇ ಹೇಳಿ ಕಳುಹಿಸಿದನು.

ಇನೋಂದು ಗಳಿಗೆಯೂ ಗಾಗಿ ಅನುಲ್ಲಾರರನ್ನು ಜೊತೆಯಲ್ಲಿ ಕೂರಿಸಿಕೊಂಡು ನಾಯಕನು ಭಾರಿಯ ಸಾರೋಟಿನಲ್ಲಿ ಕ್ಷಾಂಪಿನ ಕಡೆಗೆ ಹೊರಟಿನು. ಆತನ ಇಚ್ಛೆಯಂತೆ, ದಾರಿಯಲ್ಲಿ ಎಲ್ಲರೂ ಸಾರೋಟಿನ್ನು ನೋಡುವನರೇ !

೧೧

ರಾಜಕುಮಾರನು ನಾಯಕನು ಬಹುವನೆಂದು ಕೇಳಿ ಬಹು ಸಂಭ್ರಮಪಟ್ಟಿ ಬಂದನು. ರಾಜಕುಮಾರಿಯೂ ಬಂದು ಜೊತೆಗೆ ಸೇರಿದಳು. ರೆಸಿಡೆಂಟ್‌ರು, ಮಹಾರಾಜರು ಅಲ್ಲಿಯೇ ಇದ್ದರು. ಮಹಾ ರಾಜರನ್ನು ಕಂಡರೆ ನಾಯಕನಿಗೆ ಬಹು ಭಕ್ತಿ. ಅವರ ಕಾಲು ಮುಟ್ಟಿ ನಮಸ್ಕಾರ ಮಾಡಬೇಕೆಂದು ಅವನಿಗೆ ಅಸೇ. ಅದರೆ ಅವರೇ ಡೆಪ್ಯುಟಿ ಕಮೀಷನರೀಷನೆ ಹೇಳಿಕಳುಹಿಸಿದ್ದರು ಅದೆಲ್ಲಾ ಈ ಕ್ಷಾಂಪಿನಲ್ಲಿ

ಕೊಡದು ಎಂದು. ಅದರಿಂದ ತನ್ನ ಭಕ್ತಿಯನ್ನು ಏನಿದ್ದರೂ ಮನಸ್ಸಿನಿಂದಲೇ ಸಮರ್ಪಿಸಬೇಕಾಗಿತ್ತು. ನಾಯಕನ ಕಣ್ಣಲ್ಲಿ ಮಹಾರಾಜರು ದೇವರು. ರಾಜಕುಮಾರ ಮಹಾರಾಣಿಯ ವೋನ್ನುಗ, ಚಕ್ರವರ್ತಿಗಳ ಮಗ ಆದರೂ ಮಹಾರಾಜರನ್ನು ದೊಡ್ಡವನ್ನಲ್ಲ. ಆದರೂ ಆಸ್ಥಾನದ ಮರ್ಯಾದೆ ಏರಲಾರದೆ ಆತನಿಗೆ ಗೌರವ ತೋರಿಸುತ್ತಿದ್ದರೂ, ಆವನುಕೈಮುಗಿದು ಮೊದಲು ಮಹಾರಾಜರಿಗೆ: ಆಮೇಲೆ ರಾಜಕುಮಾರರಿಗೆ. ಆ ಮರ್ಯಾದಾಲೋಪವನ್ನು ಗಳಿಸುವವನ್ನು ನಿರಭಿಮಾನ ಅಪ್ಯಂತ್ತು ಯೋರಿಗೂ ಇರಲೀಲ್ಲ.

ರಾಜಕುಮಾರನು ತಾನೇ ಎದ್ದು ಬಂದು ನಾಯಕನು ಮುಗಿದಿದ್ದ ಕೈಗಳನ್ನು ಹಿಡಿದು ಕೊಂಡನು. ಕೈಬಿಡಿಸಿ, ಕೈಹಿಡಿದು ಕುಲಕಿದನು. ಆತನಿಗೆ ಆಶ್ಚರ್ಯವಾಯಿತು. “ಇದೇನು ಹೀಗೂ ಉಂಟೆ” ಎಂಬ ಭಾವದಿಂದ ಮಹಾರಾಜರ ಮುಖವನ್ನು ಸೋಡಿದನು. ಅವರು, ಎದ್ದು ಬಂದು ಆ ಕೈಹಿಡಿದು ಸೋಡಿ ತಮ್ಮ ಸಂತೋಷವನ್ನು ಪ್ರಕಟಿಸಾಗಿ ಸೂಚಿಸುತ್ತು, “ರಾಜಕುಮಾರ, ನಾವು ಕೇಳಿದ್ದೇವೇ: ಬೇಕೆಂದಾಗ ಮೈ ಕಲ್ಲಿನಂತಾಗುವುದು ಎಂದು. ಆದರೆ ಯಾವಾಗಲೂ ಕಗಲಿನಂತಿರುವ ಮೈ ನಾವು ಸೋಡಿರಲಿಲ್ಲ. ನಮ್ಮ ಪೂರ್ವಿಕರು ಕಂತಿರವ ನರಸರಾಜರಿಂಬುವರು, ಸುವಾರು ನೂರ್ಯವತ್ತು ವರುಷಗಳ ಕೆಳಗೆ ಇದ್ದರು. ಅವರು ಮರದ ಮಂಚದ ಮೇಲೆ ಮಲಗಿದರೆ ಅದು ಮುರಿದು ಹೋಗುತ್ತಿತ್ತಂತೆ. ಆದಕ್ಕಾಗಿ ಕಲ್ಲಿನ ಮಂಚದ ಮೇಲೆ ಮಲಗುತ್ತಿದ್ದರಂತೆ” ಎಂದರು.

ರಾಜಕುಮಾರನು ಹೇಳಿದನು “ಈತನು ಆಶ್ಚರ್ಯಪುರುಷ ! ಇಂದಿನ ಬೆಳಿಗೆ ಈತನು ಮಾಡಿದ ಸಿಂಹನಾಡ ಇನ್ನೂ ನಮ್ಮ ಕಿವಿಯಲ್ಲಿ ಮೋರಿಯುತ್ತಿದೆ. ನಾವು ಉತ್ತರ ಸಮುದ್ರದಲ್ಲಿ ತಿಮಿಂಗಿಲ ಗಳನ್ನು ಹೊಡಿಯಾಗ ಭಲ್ಲೆಯ ಉಪಯೋಗಿಸುವುದು ಸೋಡಿದ್ದೇವೇ. ಅವರೂ ಈತನವ್ಯು ಶಕ್ತರಲ್ಲ. ಈತನೇನಾದರೂ ತಿಮಿಂಗಿಲಗಳನ್ನು ಭಲ್ಲೆಯಿದಿಂದ ಹೊಡಿದರೆ ಅವೂ ಅಲ್ಲೇ ಸಾಯುವುವೋ ಏನೋ ? ನಾವು ‘ಮೆಡೋಸ’ ಟೀಯಲರ್” ಬರೆದಿರುವ ಟಿಪ್ಪುಸುಲ್ತಾನ್ ಎಂಬ

ಗ್ರಂಥದಲ್ಲಿ ಆ ಸುಲ್ತಾನನು ಆನೆಯ ಮರಿಯನ್ನು ಒಂದೇ ಏಟಿಗೆ ಕತ್ತರಿಸುತ್ತಿದ್ದನು ಎಂದು ಓದಿ, ಬರಿಯ ಮಾತು ಎಂದು ಕೊಂಡಿದ್ದೀವು - ಇಂದು ಈತನ ಅದ್ಭುತಕಾರ್ಯವನ್ನು ನೋಡಿ ಅದನ್ನೂ ನಂಬಬೇಕಾಗಿಯತ್ತು. ಮಹಾರಾಜರು ದಯವಾಡಿ ಈತನನ್ನು ನಮ್ಮೆ ಜೊತೆಯಲ್ಲಿ ಕಳುಹಿಸಿದರೆ ನಾವು ಲಂಘನ್ನುನ್ನಲ್ಲಿರುವ ನಮ್ಮೆ ಸ್ನೇಹಿತರಿಗೆ ಈತನ ಪರಿಚಯವಾಡಿ ಕೊಡುವೆನ್ನೇವು. ನಮ್ಮೆ ತಂದೆಯವರಂತೂ ಇಂಥವರನ್ನು ನೋಡಿದರೆ ಬಹಳ ಸಂತೋಷ ಪಡುವರು.”

ಮಹಾರಾಜರೇ ಸ್ವಯಂ ನಾಯಕನಿಗೆ ರಾಜಕುಮಾರನ ಅಭಿಪ್ರಾಯವನ್ನು ತಿಳಿಸಿದರು. ನಾಯಕನಿಗೆ ಅಲ್ಲಿಗೆ ಹೋದರೆ ತನ್ನ ಜಾತಿಯು ಕಡುವುದೆಂದು ಅದು ಸಮ್ಮತವಾಗಲಿಲ್ಲ. ಆ ಅಭಿಪ್ರಾಯ ವನ್ನು ತಿಳಿದು, ರಾಜಕುಮಾರನು ನಕ್ಷೆ ಹೇಳಿದನು : “ನಮ್ಮೆ ಮ್ಯಾರ್ಕ್ ಮುಲ್ಲರ್ ಅವರು ಇಂಡಿಯಾದಲ್ಲಿ ಇರುವವರೆಲ್ಲಾ ವೇದಾಂತಿಗಳು ಎನ್ನುತ್ತಾರೆ. ಅವರು ಇಂಥವರನ್ನು ಕಂಡರೆ, ಇಂಡಿಯನ್ನರೆಲ್ಲಾ ಸ್ಯಾಂಡೋಗಳು ಎನ್ನುತ್ತಿದ್ದರು. ಹೀಗೆ ಬಂದಿಶಕ್ತಿ, ದೇಹಶಕ್ತಿ, ಎರಡರಲ್ಲಾ ಅದ್ಭುತ ವಿಜಯ ಸಂಪಾದಿಸಿರುವ ಇಂಡಿಯನ್ ನಮ್ಮೆ ಚಕ್ರಾಧಿಪತ್ಯದಲ್ಲಿರುವುದು ನವ್ಯಾ ಅದ್ವಷ್ಟ ! ಕಾಶಿಯಲ್ಲಿ ಒಬ್ಬ ಬ್ರಾಹ್ಮಣ ವಿದ್ವಾಂಸರನ್ನು ಭೇಟಿ ಮಾಡಿಸಿದರು. ಅಕ್ಕರಾಭ್ಯಾಸದಿಂದ ಕಲಿತ ಸರ್ವವೂ ಅವರಿಗೆ ನೆನೆಸಿರುವುದಂತೆ ! ಅದೆಲ್ಲಾ ಈಚೇಚಿಗೆ ಪ್ರೀಂಟಾಗಿದೆಯಂತೆ ! ಎಲ್ಲವೂ ಸೇರಿ ಸುಮಾರು ಹತ್ತು ಸಾವಿರ - ಮಹಾರಾಜರೆ - ಹತ್ತು ಸಾವಿರ ಪುಟ ಆಗುವುದಂತೆ ! ನಾವು ಮಕಾಲೀಯವರ ಸ್ತುರಣ ಶಕ್ತಿಯನ್ನು ಕಂಡು ಅಶ್ವರ್ಯಪಡುತ್ತೀರೆ. ಆ ವಿದ್ವಾಂಸರ ಸ್ತುರಣಶಕ್ತಿ ಹೇಗಿರಬೇಕು. ಅಂತೂ ಇಂಡಿಯ ಪ್ರಪಂಚಕ್ಕೆ ತಿಳಿಯದ ಇನ್ನೂ ಏನೇನು ಅದ್ಭುತಗಳನ್ನು ಪಡೆದಿರುವುದೋ ಯಾರು ಬಲ್ಲರು ? ”

ಮಹಾರಾಜರು ನಗುತ್ತಾ ಹೇಳಿದರು : “ ತಮಗೆ ಆ ತರುಣಸನ್ಯಾಸ ವಿವೇಕಾನಂದರ ವಿಚಾರ ಗೊತ್ತೀ ಇರಬೇಕು. ಅವರ ಗುರುಗಳು ನಿರ್ಬೂರಕುಕ್ಕಿಗಳು. ಜಗತ್ತಿನ ಪ್ರಸಿದ್ಧ ವಿದ್ವಾಂಸರೆಲ್ಲರೂ

ಆತನ ಪಾಂಡಿತ್ಯ ಪ್ರತಿಭೆಗೆ ಮುಗ್ದಿ ರಾಗಿ ಹೋದರು.”

“ಹೋದು, ಹೋದು, ತಮ್ಮ ಸ್ವಾಜ್ಯ ತಂದೆಯವರು ಅವರಿಗೆ ಸಹಾಯ ಮಾಡಿದರಂತೆ. ತಾವು ಹಾಗೆಯೇ ಅದ್ವಿತಾದ ಪಾಂಡಿತ್ಯ ವಶಿರನ್ನು ಪ್ರೌತ್ಸಾಹ ಕೊಟ್ಟು ಮುಂದಕ್ಕೆ ತರಬೇಕು. ಮರೆತಿದ್ದೆ. ನಾಯಕರ ಆಶ್ರಯದಲ್ಲಿರುವ ಆ ಹುಡುಗಿ ಅವಳಿಗೆ ಅದ್ವಿತಾದ ದೇವರ ವರದಿನೆ. ಆ ಮನುವಿಗೆ ಸಾಹಿತ್ಯ ಸಂಗೀತಗಳಲ್ಲಿ ತಕ್ಕು ಶಿಕ್ಷಣ ಕೊಡಿಸಿ ಬೆಳೆಸಿ. ತಮಗೆ ಸಾಧ್ಯವಾಗದಿದ್ದರೆ, ಬಿಷಪ್ಪರು ಬಂದಿದಾಗ್ನಿ. ಅವರ ಕಾಣವೆಂಟಿಗೆ ಕಳುಹಿಸಿಕೊಡಿ. ಆಕೆಗೆ ಯೋಗ್ಯತೆಯಿದೆ. ವಿಶೇಷ ತರಬೇತು ಬೇಕು.”

“ಆಗಬಹುದು. ಆ ಮನುವಿಗೆ ವಿದ್ಯಾರ್ಥಿನೇತನವನ್ನು ಕೊಟ್ಟು ಅವಳು ವಿದ್ಯಾವಶಿಯಾಗುವಂತೆ ನೋಡಿಕೊಳ್ಳುತ್ತೇನೆ.”

“ನಮಗೆ ರಾಜಕೀಯದಲ್ಲಿ ಕೈಯಾಕುವುದು ಸಮೃತವಿಲ್ಲ. ಆದರೂ ಮಾತ್ರ ಬಂತಿಂದು ಹೇಳುತ್ತೇನೆ. ತಾವು ಸಾಧ್ಯವಾದರೆ ಮಾಡಬಹುದು. ಇಲ್ಲವಾದರೆ ಇಲ್ಲ. ತಮ್ಮ ಪ್ರೌತ್ಸಾಹವು ಕ್ರಿಷ್ಣ ಯರಿಗೂ ಲಭಿಸಲಿ. ಅವರು ಸಣ್ಣ ಹೋಮಿನವರು; ಅವರಿಗೆ ತಮ್ಮ ಪ್ರೌತ್ಸಾಹದ ಅವಶ್ಯಕತೆಯು ಬೇಕಾದಷ್ಟುದೆ.”

“ಆಗಬಹುದು. ಆ ವಿಷಯವನ್ನು ನೇನೆಡಿನಲ್ಲಿಟ್ಟುಕೊಂಡು ನಡೆಯುತ್ತೇನೆ.”

“ನಾಯಕರು ನಾಳಿಯ ದಿನ ನಮ್ಮ ಜೊತೆಯಲ್ಲಿ ಬರುವರು ತಾನೇ? ” ಮಹಾರಾಜರು ಆ ಮಾತನ್ನು ನಾಯಕರಿಗೆ ಹೇಳಿದರು. ನಾಯಕನು, “ಮಹಾಪಾದದ ಅಪ್ಯಂತ ಆದ ಹಂಗೆ ನಡೆಯುವವನು ಬುದ್ಧಿ” ಎಂದು ಕೈಮುಗಿದನು.

ರಾಜಕುಮಾರನು ಆ ವಿನಯವನ್ನು ನೋಡಿ ಬಹು ಸಂತೋಷ ಪಟ್ಟು ಹೇಳಿದನು, “ಮಹಾರಾಜರೆ, ತಾವು ಬಹಳ ಅದ್ವಷ್ಟಶಾಲಿಗಳು. ತಮ್ಮ ಪ್ರಜೆಗಳ ರಾಜಭಕ್ತಿ ವಿಶ್ವಾಸಗಳನ್ನು ನೋಡಿ, ನಮಗೆ ನಮ್ಮ ಬಿಂಬಿಷರ ನೇನೆವಾಗುತ್ತದೆ. ಮಿಕ್ಕ ಕಡೆಗಳಲ್ಲಾ ನಾವು ರಾಜಭಕ್ತಿಯನ್ನು ಕಂಡಿದ್ದೇನೆ. ಆದರೆ ಮೈಸೂರಿನ ಪ್ರಜೆಗಳ ರಾಜಭಕ್ತಿ

ವಿಶ್ವಾಸಗಳು ಅಕ್ಷತ್ತಿಮನವಾದವು. ಇವು ಹಿಗೆಯೇ ಬಹಳ ಕಾಲವಿರ ಲೆಂದು ಪರಮೇಶ್ವರನಲ್ಲಿ ಹರಜೆ ಹೊರುತ್ತೀವೆ. ನಾಯಕರಿಗೆ ಹೇಳಿ, ಈದಿನ ನಮ್ಮ ಎದುರಿನಲ್ಲಿ ನಡೆದ ಸಾವನ ನಾವೆಲ್ಲಿಯೂ ನೋಡಿರಲಿಲ್ಲ. ನಮ್ಮ ಪ್ರಖ್ಯಾತರಾದ ಬೇಟಿಗಾರರು ಮತ್ತೊಮ್ಮೆ ಅವರ ಪ್ರತಾಪ ನೋಡಬೇಕು ಎನ್ನುತ್ತಾರೆ. ನಾವೂ ಇನ್ನೆರಡು ದಿನ ಹೆಚ್ಚಾಗಿ ನಿಲ್ಲಬೇಕೆಂದುಕೊಂಡು, ಇಂದು ವೈಸ್‌ರಾಯರಿಗೆ ಬರೆದಿದ್ದೀವೆ. ನಾವು ಇರುವವರಿಗೂ ಇವರೂ ಇಲ್ಲಿಯೇ ಇರಬೇಕು. ಆ ಶಿಶು ವೇದಾಂತಿಯ ಹಾಡುಗಳನ್ನೂ ಕೇಳಿಸಬೇಕು ಎಂದು ಹೇಳಿ.”

ಆ ಮಾತುಗಳನ್ನು ಕೇಳಿ ಮಹಾರಾಜರಿಗೂ ಆನಂದವಾಯಿತು. ಹಾಗೆ ಆನಂದದಿಂದ ಹರಿವಾಣಿದಗಲವಾಗಿದ್ದ ಮುಖವನ್ನು ನೋಡಿ ನಾಯಕನಿಗೂ ಸಂತೋಷವಾಯಿತು.

ಆ ವೇಳೆಗೆ ಸಂಧಾರ್ಯ ಸೂಚಕವಾದ ತುತ್ತಾರಿಗಳು ಕೇಳಿಸಿದುವು. ರಾಜಕುಮಾರನೆಂದ್ದು ಬಂದು ನಾಯಕನ ಕೈಗಿಡಿದುಕೊಂಡನು. ಮತ್ತೆ ಆಶ್ಚರ್ಯವಾಯಿತು: “ಮಹಾರಾಜರೆ, ಇದೇನ್ನ? ನಾಯಕರ ಕೈ ಮುಟ್ಟಿನೋಡಿ. ಆಗ ರಾಯಲ್ ಓಕ್ ಮರದ ತುಂಡಿನಂತೆ, ಉಕ್ಕಿನ ತುಂಡಿನಂತೆ ಇದ್ದ ಕೈ ಈಗ ರೇತಿನೆಯ ಮೆತ್ತೆಯಾಗಿದೆ.” ಎಂದು ನಾಯಕನ ಕೈಯನ್ನು ಹಿಡಿದು ಮಹಾರಾಜರ ಕೈಯಲ್ಲಿಟ್ಟನು.

ಅವರು “ಇದೇ ಸರಿಯಾದ ಸ್ಥಿತಿ” ಎಂದು ಪಕ್ಕದಲ್ಲಿದ್ದ ಪ್ರೀಸ್ ಗೋಪಾಲರಾಜೇ ಅರಸಿನವರನ್ನು ನೋಡಿದರು. ಅವರು ಕೂಡಲೇ ಬಂ ಮ ಕೈನಿಡಿದರು. ರಾಜಕುಮಾರನು ಅವರ ಕೈತೊಳ್ಳಬಂತಿಗಳನ್ನು ಮುಟ್ಟಿ ನೋಡಿದನು. ಮೆತ್ತುಗೆ ವೃದುವಾಗಿದ್ದ ಮಾಂಸವಿಂಡಗಳನ್ನು ನೋಡಿ, “ಹೆಂಗಸಿನ ಮೈಗಿಂತ ವೃದುವಾಗಿದೆ” ಎಂದನು

“ಪರಿಕ್ಷೇಯಾಗಬೇಕು” ಎಂದು ಹೇಳಿ ಮಹಾರಾಜರು ರಾಜಕುಮಾರನ ಜೊತೆಯಲ್ಲಿ ಬಂದಿದ್ದ ಬಾಕ್ಸರ್ ನನ್ನು ಕರೆದು “ಇವರ ಕೈಹಿಡಿದುಕೊ” ಎಂದರು.

ಬಾಕ್ಸರ್ ನು ರಾಜಕುಮಾರನ ಸೂಚನೆಯಂತೆ ಮುಂದೆ ಬಂದು ಅರಸಿನವರ ಕೈಹಿಡಿದನು. ಅರಸಿನವರು ಒಂದು ಸಲ ಒದರಿದರು.

బాక్సోన పుషితవు హారి హోయితు. అరసినవరు బాక్సోన క్షేపుడిదరు. అవను బిడిసికోళ్ళ చేసెందు ఒదరిదను; ఎళ్ళెదను : తివిదను. ఆగలిల్ల. ముఖువు కెంపాయితు. రేగితు. శైడు కచ్చి, ముష్టి పుడిదు, నేలక్కు బగ్గి, థప్పునే మేలక్కెద్దను. అరసినవర దేహనెల్ల మేలక్కెద్దితు. పుడిత తప్పులిల్ల.

రాజకుమారను ముందే బందు అరసినవర భుజ తట్టిదను. దేహవు వజ్రప్రతిమేశనాగిద్దుదు నోఇడి ఆళ్ళర్చి చకితనాగి “ ఎలా, నీవు ఇండియారు ఒచ్చొబ్బరూ ఆళ్ళర్చిపురువరు. ఇన్ను బిడి ” ఎందను. అరసినవరు చ్చేపిట్టరు. బాక్సోన క్షేచప్పుటియాగి హోగితు.

ఎల్లరన్నూ బిఁళోళ్ళట్టు రాజకుమారను ఒళక్కు హోగుత్తు. “ రేసిడెంట్, ఇవరు ఇష్టు అధ్యత శక్తియన్న హేగే సంపాదిసుత్తారే ? ” ఎందు కేళిదను.

“ ఇవరల్లి గరడిగళనే : ఆ గరడిగళల్లి సామునూడి ఇవరు వజ్రశరీరిగింగాగుత్తారే, రాజకుమార.”

“ మత్తి ఇవరన్న హేగే ఆళుత్తీరి ? ”

“ ఇవరు న్యాయసరరు. నావు న్యాయవాగిద్దేవేందు అవరు బగ్గి ద్వారి.”

“ ఆదరూ ఇష్టు శక్తి ! అబ్బా ! ”

“ హోదు. ననగే అధ్యవాయితు. అదచ్చేనాదరూ మాడోణ.”

రేసిడెంటును రాజకుమార దంపతిగళన్న ఒళక్కు బిట్టు బరువవరెగూ ఎల్లరూ అల్లియే ఇద్దరు. అవను బంద మేలి మహారాజరూ సపరివారరాగి హోరటిరు.

నాయకును ఎల్లరన్నూ బిఁళోళండు పీంతిరుగిదను. ఆవనిగే తన్న మ్యాయల్లిద్ద బిగువూ మనస్సినల్లిద్ద రాక్షసావేతపూ కేళద, హోగిరువుదు కండు ఆళ్ళర్చివాయితు. “ ఇదేను ?

ಮಹಾರಾಜರಂಥವರ ದಿವ್ಯ ಸನ್ನಿಧಾನದ ಫಲವೋ ? ” ಎನ್ನಿಸಿತು.

ಆದರೆ ನಾಯಕನು ತನಗಾಗಿರುವ ವ್ಯತ್ಯಾಸವನ್ನು ಅರಿಯ ಬಲ್ಲವನಾಗಿದ್ದನೇ ಹೊರತು, ಅದು ಏತಕ್ಕೆ ಆಗಿದೆಯಿಂಬುದನ್ನು ಹೇಳಲು ಸಮರ್ಥನಾಗಿರಲಿಲ್ಲ.

೨೭

ಗುರುವಾರ ಎಂಟು ಗಂಟಿಗೆ ಬೇಟೆಗಾರರ ಗುಂಪು ಹೊರಟಿತು. ಆನೆಗಳ ಮೇಲೆ ಕೆಲವರು : ಕೆಲವರು ಕುದುರೆಗಳ ಮೇಲೆ. ಕ್ಷಾಂಪಿ ನಿಂದ ಸುಮಾರು ಏಳಿಂಟು ನೈಲಿಯ ದೂರದಲ್ಲಿರುವ ಕಾಡಿನಲ್ಲಿ ಕಾಡು ಕೊಣಿ, ಆನೆ, ಇವುಗಳನ್ನು ಬೆಟೆಯಾಡಿ ಬರಬೇಕೆಂದು ರಾಜ ಕುಮಾರನ ಇವೆ.

ಸುಮಾರು ಒಂದು ಗಂಟೆಯ ಹೊತ್ತು ಹಾದಿ ನಡೆದು ಷಿಕಾರಿ ದಾರರು ಕಾಡಿನ ಬಳಿ ಬಂದರು. ರಾಜಕುಮಾರನು ಆನೆಯಿಂದ ಇಳಿದು ಕಾಲು ನಡೆಯಲ್ಲಿ ಹೋಗಬೇಕೆಂದು ಹಟ್ಟಿಡಿದನು. ಇತರರು ಯತ್ನವಿಲ್ಲದೆ ಒಪ್ಪಬೇಕಾಯಿತು. ಆತನ ಹಿಂದೆ ಆಪ್ಸಿಕಾ ಖಂಡ ದಲ್ಲಿ ಲ್ಲಾ ಬೇಟೆಯಾಡಿ ಪ್ರಸಿದ್ಧರಾಗಿದ್ದ ಬೇಟೆಗಾರರ ತಂಡಕ್ಕೆ ತಂಡನೇ ಹೊರಟಿತು. ಮಹಾರಾಜರೂ, ಅವರ ಪರಿವಾರದವರೂ, ನಾಯಕನೂ ಆವರ ಹಿಂದೆಯೇ ಹೊರಟಿರು.

ನಡುವಿನುದ್ದ ಎದೆಯುದ್ದ ಬೆಳೆದಿದ್ದ ಹುಲ್ಲಿನಲ್ಲಿ ಎಲ್ಲರೂ ಇಬ್ಬ ಬ್ರಾಗಿ ಹೋಗುತ್ತಿದ್ದಾರೆ. ನೈಯೆಲ್ಲ ಕಣ್ಣಾಗಿದೆ : ನೈಯೆಲ್ಲ ಕೀವಿಯಾಗಿದೆ. ಆ ನಿಶ್ಚಯದ್ವಾದ ಕಾಡಿನಲ್ಲಿ ಗಾಳಿಯೋನೈ ಬೀಸಿದರೆ, ಸುಯ್ಯಾ ಎಂದು ಹುಲ್ಲು ಸದ್ದು ಮಾಡಿದರೆ, ದೂರದ ಬಿದಿರು ಮೇಳಿಗಳು ಒಂದಕೊಂಡು ಬಡಿದು, ಉಟ್ಟಿಲಟ್ಟ ಎಂದು ಸದ್ದುಗುತ್ತದೆ. ಸುಯ್ಯಾ ಎಂಬ ಶ್ರುತಿಯೂ ಉಟ್ಟಿಲಟ್ಟದ ತಾಳವೂ ಸೇರಿ, ನನದೇವಿಯು

ತನ್ನ ಮನಿಗೆ ಬಂದ ಮಾನವನನ್ನು ಸಾಗತಿಸುವುದಕ್ಕಾಗಿ ಹಾಡುವ ಗೀತೆಯೋ ಎನ್ನುವಂತಿದೆ. ಗಾಳಿಗೊಮ್ಮೆ ತಲೆವಾಗಿ ಮೇಲಕ್ಕೆ ಏಳುವ ಹುಲ್ಲಿನ ಕಾವಲು, ಯಾವುದೋ ಸಮುದ್ರ ನಿಶ್ಚಯವಾಗಿ ಹರಿದು ಬಂದು ವನಭಾವಿಯ ಮೂಲೆಯೊಂದರಲ್ಲಿ ನಿಂತಿದೆಯೆಂಬಂತಿದೆ. ಆ ವಿಸ್ತಾರವಾದ ಕಾವಲು, ಹಣ್ಣಾಗಿ ಒಣಗುವುದರಲ್ಲಿರುವ ಹುಲ್ಲು ಚಿನ್ನದ ಬಣ್ಣವನ್ನು ತಳೆದಿದೆ. ಅಲ್ಲಲ್ಲಿ ಇರುವ ಮರದ ಗುತ್ತಿಗಳು ಹೊಸ ಚಿಗುರು ಮುಡಿದು ಮೆರೆಯುತ್ತೆ ನಿಂತಿವೆ. ಒಂದೊಂದು ಗಿಡ ಎಲ್ಲೋ ಒಂದೊಂದು ಹಂಪು ಬಿಟ್ಟು, ಅಂದ ಜೆಂಡಗಳರಿಯದ ಹಳ್ಳಿಯ ಹುಡುಗಿಯರ. ನಡುವಿನ ಪ್ರೌಢೆಯಂತಿದೆ. ಅಂತೂ ಎಲ್ಲ ರೀತಿಯಲ್ಲೂ ಮನೋಗ್ರಹಿಯಾದ ಸೋಣಿ. ಎಂಥವರಿಗಾದರೂ ಕೊಂಚ ರಾಮಾಸ ಕುಡಿದಂತಾಗಬೇಕು ಅಂತಹ ದೃಶ್ಯ ಸೌಂದರ್ಯ.

ಆದರೂ ಯಾರೂ ಸೌಂದರ್ಯದ ಕಡೆ ಮನಸ್ಸು ಕೊಟ್ಟಿಲ್ಲ. ಎಲ್ಲಿರೂ ಯಾವ ಮೃಗ ಎತ್ತ ಕಡೆಯಿಂದ ನುಗ್ಗುವುದೋ ಎಂದು ನಿರೀಕ್ಷೆ. ಅಲ್ಲಲ್ಲಿ ಮರಗಳ ಮೇಲೆ ಜನ ಹತ್ತಿ ಸುತ್ತುಮುತ್ತು ಸೋಡು ತ್ತಿದ್ದಾರೆ. ಬೈನಾಕ್ಯಲರ್ನ ಹುಡಿದಿದ್ದವನೋಬ್ಬನು ಸುಮಾರು ಒಂದು ಮೈಲಿ ದೂರದಲ್ಲಿ ಒಂದು ಗುಂಪು ಕಾಡೆಮೈಗಳು ಹೋಗುತ್ತಿರುವುದನ್ನು ಗುರುತಿಸಿದನು. ಎಲ್ಲರೂ ಅತ್ತ ಕಡೆಗೆ ತಿರುಗಿದ್ದಾರೆ. ರಾಜಕುಮಾರ, ಅವನ ಮಗ್ಗಲಲ್ಲಿ ಮಹಾರಾಜರು. ಅವರ ಹಿಂದೆ ಇನ್ನಿಬ್ಬರು ಯಾರೋಪಿಯರ್ ಷಿಕಾರಿದಾರರು. ಅವರ ಹಿಂದೆ ನಾಲ್ಕು ಹೆಚ್ಚೆ ದೂರದಲ್ಲಿ ಇನ್ನು ನಾಲ್ಕುರು – ಅವರಲ್ಲಿ ನಾಯಕನೂ ಒಬ್ಬ – ಉಳಿದೆ ವರು ಇನ್ನು ಸುಮಾರು ಹತ್ತಿಪ್ಪತ್ತು ಗಜ ದೂರದಲ್ಲಿ ಬರುತ್ತಿದ್ದಾರೆ.

ಅಲ್ಲಿ ಒಂದು ಹೆಚ್ಚು! ಅಲ್ಲಿಳು ಮೇಲಕ್ಕೆ ಹತ್ತಿದರೆ ಒಂದು ದಿಕ್ಕಿ ಸುಮಾರು ನೂರು ಚದರ ಗಜ ಇರಬಹುದು. ಅಲ್ಲಿಗೆ ಹೋಗಿ ಅಲ್ಲಿರುವ ಇನ್ನೊಂದು ದಿಕ್ಕಿಯನ್ನು ಬಳಸಿಕೊಂಡು ಹೋದರೆ, ಅಲ್ಲಿ ಕಾಡಮೈಗಳ ಗುಂಪು.

ಹಿಂದಿನವರಿಗೆ ಸನ್ನೆಗಳಾಯಿತು. ಅವರು ಹಾಗೇ ದಿಕ್ಕಿಯನ್ನು ಬಳಸಿಕೊಂಡು ಹೋರಟಿರು. ಇಲ್ಲಿ ಈ ಎಂಟು ಜನ ಮಾತ್ರ ಹೆಚ್ಚು

ವಿಳಿದು ದಿಕ್ಕೆ ಹತ್ತಿ ಹೋಗುವುದು ಎಂದು ಹೊರಟರು. ಎಲ್ಲರೆ ಮನಸ್ಸು ಮುಂದಿನ ದಿಕ್ಕೆಯನ್ನು ಬಳಸಿ ಹೋಗುವುದರಲ್ಲಿದೆ.

ಪುಹಾರಾಜರು, ರಾಜಕುಮಾರ, ಅವರ ಹಿಂದಿನ ಇಬ್ಬರು ಸರದಾರರು ದಿಕ್ಕೆ ಹತ್ತುತ್ತಿದ್ದಾಗ ಬಲಗಡಿಗೆ ಸುಮಾರು ಫಲಾಂಗ್ ದೂರದಲ್ಲಿ ಏನೋ ಮರ ಮುರಿದ ಸದ್ದಾಯಿತು. ಏನೆಂದು ತಿರುಗಿ ನೋಡುವುದರೊಳಗಾಗಿ ವೋನೆಯಾಗಿ ತಿನಿಯುವಂತಹ ಭೂತೆಂಕರ ವಾದ ತೀವ್ರವಾದ ಗುಡುಗಿನಂತಹ ದಸಿಯೋಂದು ದಿಕ್ಕುದಿಕ್ಕುಗಳನ್ನೆಲ್ಲಾ ತುಂಬಿ ಭೇದಿಸಿಕೊಂಡು ಬಂತು. ಆ ತೀವ್ರ ಧ್ವನಿಯನ್ನು ಕೇಳಿದರೆ ಎಂತಹ ನುರಿತ ಪಳಗಿದ ಷಿಕಾರಿದಾರನಿಗೂ ಎದೆಯೋಡೆಯಬೇಕು. ಆ ಧ್ವನಿಯ ಹಿಂಡೆಯೇ ಹಾಗೆಯೇ ಮತ್ತೆ ಫ್ರೇಳಿಡುತ್ತೆ ಬಂದು ಪರ್ವತದಂತಹ ಆನೆಯು ನುಗ್ಗಿ ಬಂತು.

ನಾಲ್ವರು ದಿಕ್ಕೆಯ ಮೇಲೆ ನಿಂತಿರುವುದು ಆದಕ್ಕೆ ಚೆನ್ನಾಗಿ ಕಾಣುತ್ತದೆ. ಅದು ಆಭರಣಿಸಿಕೊಂಡು ಅತ್ಯ ಬರುತ್ತಿರುವುದೂ ಎಲ್ಲರಿಗೂ ಕಾಣಿಸುತ್ತದೆ. ಸುತ್ತಮುತ್ತಿನಲ್ಲಿ ಆಸರೆಯಾಗುವಂತಹ ಮರವಿಲ್ಲ : ಬಂಡೆಯಿಲ್ಲ. ಓಡಿ ತಲೆಮರೆಸಿಕೊಳ್ಳುವಂತೆಲ್ಲ. ಮೃತ್ಯು ಬರುತ್ತಿದೆ. ಮಾನವನೋ ಮೃಗವೋ ಅಂತೂ ಬಲಿಯಾಗಬೇಕು. ಸನ್ನಿಹಿತನ್ನು ನೋಡಿದರೆ, ಮಾನವನೇ ಮೃಗಕ್ಕೆ ಬಲಿಯಾಗಬೇಕು.

ಹಿಂದಿನ ಪರಿವಾರ ನೂರು ಗಜಕ್ಕೆ ಮೀರಿದ ದೂರದಲ್ಲಿದೆ. ಅವರೂ ಆನೆಯನ್ನು ನೋಡಿದ್ದಾರೆ. ಆದರೆನು? ಅಲ್ಲಿಂದ ಹೊಡಿಯು ವಂತಿಲ್ಲ. ಓಡಿಬರುವುದು ಸಾಧ್ಯವಿಲ್ಲ. ಹಾಗೂ ಕೆಲವರು ರಾಜಕುಮಾರನ ರಕ್ಷಣೆಗೆ ಓಡಿಬರುತ್ತಿದ್ದಾರೆ.

ಹಳ್ಳಿದಲ್ಲಿದ್ದ ನಾಲ್ವರು ಆ ವೇಳೆಗೆ ದಿಕ್ಕೆಯಮೇಲಕ್ಕೆ ಬಂದರು. ಆನೆಯು ಹೆಚ್ಚಿಗೊನ್ನೆ ಆಭರಣಿಸುತ್ತಾ ಸೋಂಡಿಲೆತ್ತಿಕೊಂಡು ಓಡಿ ಬರುತ್ತಿದೆ. ಒಮ್ಮೆ ಫ್ರೇಂಕರಿಸಿದರೆ ಮರಗಳೂ, ಬಂಡಿಗಳೂ ಬಿರಿಯ ಬೇಕು. ಭೂಮಿಯು ಬಾಯಿಡಬೇಕು ಹಾಗೆ ಆಭರಣಿಸಿಕೊಂಡು ಸರ್ನೆ ಹಳ್ಳಕ್ಕೆ ಹರಿಯುವ ಹುಷ್ಟ ಹೊಳೆಯ ಪ್ರವಾಹದಂತೆ ನುಗ್ಗಿ

బరుత్తిదే.

దిక్కిగే ఇన్నో నూరు గజదల్లిదే, భారియ ఆనే. కష్టగే టార్ చేన్నాగి బళేద బండెయంతే ఆ హత్తు గంటియ బిసిలినల్లి మేరియుత్తిరువ ఆ ఆనే. అబ్బా! ఆ కొంబు ముందే శాచి కొండిద్దరే, ఆదు మృత్యువిన భద్రాశనదంతిదే. బరుత్తిదే. బరుత్తిదే. ముందే ముందే బరుత్తిదే. పక్కదిందల్ల : ఎదురింద. నాల్పురూ దైఫల్గళన్ను నత్తిదారే. ఎల్లపూ జోఎడినల్లియవు. ఆయికట్టిన స్థాదల్లి పటుబిట్టరే ఆ ఆనేయెంబ బెట్టిపూ అల్లియే బిద్దు ప్రాణబిడలేబీకు. నిజ ! ఆదరే, ఆదరే, గురితప్పిదరే? రాజకుమార, బ్రిప్పిష జక్కార్ధిపత్యేద ముందిన జక్కువతీ! సూర్యసు ముఖుగద సావుర్జ్యద యువరాజు సావఁభామ! ఏనాదరూ ఆదరే!

ఇన్న ఐవ్వతీ గజ ! గంటిగే అరవత్తు మ్యూలి హోగువ ఎక్కుప్పేసోన వేగవాదరూ కదివే! ఆ మున్నుగృత్తిరువ మహా మృగద వేగ ! అబ్బా! హేజే హేజేగే ఒంధోందు మారు కడివేయాగుత్తిదే. ఆదష్టు బేగ ఓడుత్తిదే ఆ హాళు ఆనే! మించు ! మించు ! ఆదరే ఇదు మించల్ల. మించిన బళ్లియన్న కొంబుగళంతే శాచికొండు మించిన వేగదింద హక్కేయంతే హారిబరుత్తిదే: ఏరి బరుత్తిదే. ఆదు ఇరలి. అదర శాగు అదర ఆభంట అదక్కే యాది బిడిసుత్తిదే. ఆభంట ఆభంటపూ గురియిట్టు హోడిద ఫీరంగి గుండుగళంతే బందు రాజకుమార నన్ను రెఱాడిసుత్తివే. ఇబ్బరూ ఓడుకచ్చి బరువ మృత్యువన్నేదురి శలు సిద్ధవాగిద్దారే. మహారాజరు రాజకుమారనన్న థట్టునే ఎళ్లెదు తమ్ము బెస్సిగే యాకికొండు దైఫలన్న ఆనేయకడి తిరుగిసి ద్వారే. ఆనే ఇన్న బందు నూరకి దూరదల్లిరించుదు. హాగి ఓడోఎ బరుత్తిరువ ఆనేగి ఆ దూర బందు దూరవే?

ఆష్టరల్లి ఒట్టును ముందే సుగ్గింద : మిక్కవరు ఆనేగిన్నో

ಗುರಿಯಿಡುವುದರಲ್ಲಿದ್ದಾರೆ. ಅಂತೂ ಎಲ್ಲರೂ ರಾಜರ ಬಳಗೆ ಬಂದಿ ದ್ವಾರೆ. ಎಲ್ಲರೂ ರೈಫಲ್‌ಗಳನ್ನು ಆಸೇಯಕಡೆ ತಿರುಗಿಸಿದ್ದಾರೆ.

ಮುಂದೆ ನುಗ್ಗಿ ದವನು ಮಿಂಚಿನ ವೇಗದಿಂದ ಸೆಲಕ್ಕೆ ಬಗ್ಗಿ ಮಂಡಿಯಾರಿ ಸೊಂಡಿಲನ್ನೆತ್ತಿಕೊಂಡು ಬರುತ್ತಿರುವ ಆಸೇಗೆ ಗುರಿಯಿಟ್ಟು. ಧ್ವ ಎಂತು. ಆಭರಣಿಸುತ್ತಿದ್ದ ಆಸೇಯ ಆಭರಣ ಅಧರದಲ್ಲಿ ನಿಂತಿತು. ಮರುಕ್ಕೆಣ, ಆ ಮೊದಲಿನ ಧ್ವ ಧ್ವನಿಯ ಕೊನೆಯ ಮೊಳಗು ಮುಗಿಯುನ್ನುದರೊಳಗಾಗಿ ಇನ್ನೊಂದು ಧ್ವ ಕೇಳಿಸಿತು. ಆಸೇಯ ಆಭರಣದ ಧ್ವನಿ ಮುಗಿಯುನ್ನುದರೊಳಗಾಗಿ ಹಾಗೆಯೇ ಧೊಪ್ಪನೆ ಕೆಳಬಿತ್ತು. ಬಂಡಿಯು ಉರುಳಿದಂತಾಯಿತು. ನುಗ್ಗಿ ಬರುತ್ತಿದ್ದ ಮೊರೆಯುತ್ತಿದ್ದ ಪ್ರವಾಹ ಅಲ್ಲಿಯೇ ರೆಪ್ಪೆ ಹೊಯ್ಯಿವಷ್ಟರಲ್ಲಿ ಶೀತದಿಂದ ಹೆಪ್ಪುಗಟ್ಟ ಕೊಂಡು ಶೀಲೆಯಾಗಿ ನಿಶ್ಚಯಿಸಿತು. ಮತ್ತೆ ನಾಶ್ವೀಯದು ಧ್ವಗಳು ಕೇಳಿಸಿದವು. ಆದರೆ ಆ ಗುಂಡುಗಳು ಮಾತ್ರ ಆಸೇಯ ನೇರಿನ ಚರ್ಚನ್ನು ಸವರಿಕೊಂಡು ಹೋದುವು.

ಆಸೇಯು ಕೆಳಕ್ಕೆ ಉರುಳಿದುದನ್ನು ನೋಡಿ, ಮನಸ್ಸಿಗೆ ಧ್ವರ್ಯವಾದ ನೇಲಿ ಮಹಾರಾಜರು ರಾಜಕುಮಾರನನ್ನು ನೋಡಿದರು. ಆತನು ಮುಸಿ ನಗುತ್ತಾ ಮುಂದಿದ್ದ ನನನ್ನು ತೋರಿಸಿದನು. “ಅವನು ಆಸೇಯನ್ನು ಹೊಡಿದು ನಮ್ಮನ್ನು ಬಚಾಯಿಸಿದನು.” ಎಂದು ಹೇಳಿ, ನೇರವಾಗಿ ಹೊಗಿ, ಅವನನ್ನು ಹಿಡಿದು ಕುಲುಕಿ, “ನಾಯಕ”, ನಮ್ಮ ದುಡುಕು ನಮ್ಮನ್ನು ತಿನ್ನುವುದರಲ್ಲಿತ್ತು. ನೀನು ಬಚಾಯಿಸಿದೆ.” ಎಂದು ತಬ್ಬಿಕೊಂಡನು.

ಮಹಾರಾಜರು ಗಂಭೀರವಾಗಿ ನಗುತ್ತಾ “ಹೌದು, ನಮ್ಮದು ಎರಡನೆಯ ಏಟು. ಮೊದಲನೆಯ ಏಟು ನಿಮ್ಮದು. ದೇವರು ದೊಡ್ಡನನು. ನಿಮ್ಮ ರೂಪವಾಗಿ ಬಂದು ಕಾದ” ಎಂದು ನಾಯಕನ ಭುಜ ತಟ್ಟಿದರು.

ನಾಯಕನು ಸಹಜವಾದ ವಿನಯದಿಂದ ರೈಫಲನ್ನು ತಗ್ಗಿಸಿ ಹಿಡಿದುಕೊಂಡು “ಮಹಾವಾದದ ದಯೆ!” ಎಂದು ಕ್ಷೇಮುಗಿದ್ದ.

ರಾಜಕುಮಾರನು ಹೊರಟ್ಟು ಹೊಗಿ ಇನ್ನೂ ಹೆದಿಸ್ತೇದು ದಿನ ವಾಗಿಲ್ಲ. ನಾಯಕನು ಉಟ್ಟಿ ಮುಗಿಸಿಕೊಂಡು ದಿವಾನಬಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹಚ್ಚಿದ ಗೋಡಂಬಿ, ಎರಡೂ ತಟ್ಟಿಯಲ್ಲಿ ಎದುರಿಗೆ. ಪೋಸ್ಟ್ ಬಂತು ಎಂದು ಮನೆವಾತೀರ್ ನಂಜಪ್ಪನು ಬಂದು ಉದ್ದ್ದದ ಕವರುಗಳನ್ನು ತಂದಿಟ್ಟು. ಒಂದರೆ ಮೇಲೆ ‘ಹಿಸ್ ಮೆಜ್ಸ್ಯೋಸ್ ಸರ್ವಿಸ್’ ಎಂದಿದೆ. ಇನ್ನೊಂದರೆ ಮೇಲೆ ‘ಆ ಮೈಸೂರ್ ಗವನ್ ಮೆಂಟ್ ಸರ್ವಿಸ್’ ಎಂದಿದೆ ಎರಡೂ ಕಾಣಿಸಿದೆಯಲ್ಲ ಎಂದು ಗುತ್ತಿ ಆಗಿಗೆ. ನಂಜಪ್ಪನು ನಾಯಕನ ಅಪ್ಪಣಿಯಿಂದ ಅವರೆಡನ್ನೂ ಒಡಿದನು. ಒಂದರಲ್ಲಿ “ವೈಸ್ ರಾಯರು ತಮಗೆ ರಾವ್ ಬಹದ್ದೂರು ಬಿರುದು ದಯವಾಲಿಸಿದ್ದಾರೆ” ಎಂದಿತ್ತು. ಮತ್ತೊಂದರಲ್ಲಿ “ಶ್ರೀಮನ್ಯಾಹಾರಾಜರು ತಮ್ಮನ್ನು ಈ ಸಲದ ವರ್ಧಂತಿಯ ದಬಾರಿಗೆ ಆಹ್ವಾನಿಸಬೇಕೆಂದು ವಿಶೇಷವಾದ ಅಪ್ಪಣಿಯನ್ನು ದಯವಾಲಿಸಿದ್ದಾರೆ. ದಬಾರ್ ಭಕ್ತಿ” ಎಂದಿತ್ತು.

ನಾಯಕನು ಆ ಕಾಗದಗಳನ್ನು ನೋಡುತ್ತಿರುವಾಗಲೇ ಮಲ್ಲಿಣಿನೂ ಓಡಿ ಬಂದ: “ಬುದ್ದಿ ತಮ್ಮ ಕರುಣ” ಎಂದು ಒಂದು ಕಾಗದವನ್ನು ತಂದು ಮುಂದಿಟ್ಟು ಅಡ್ಡಿ ಬಿಡ್ಡ.

ನಾಯಕನು “ಏನುದು? ಮಲ್ಲಿಣಿ” ಎಂದು ಕೇಳಿದ.

“ಬುದ್ದಿ, ಅರಮನೆಯಿಂದ ಸಿರಿಪ ಬಂದದೆ. ಮಲ್ಲಿಗೆ ತಿಂಗಳಿಗೆ ಹತ್ತು ರೂಪಾಯಿ ಇನ್ನು ಹತ್ತು ವರುಪ ಕೊಡುತ್ತೀರಿ ಅಂತ ಬರದದೆ ಪಾದ !”

“ ಯಾಕಂತೆ ? ”

“ ಓದಿಸೋಕಂತೆ ಪಾದ ! ”

ನಾಯಕನಿಗೆ ಆ ದಿನದಮಾತು ನೆನೆಪಾಯಿತು. “ ಸಂತೋಸ ಕಣಪ್ಪ ! ನಿಮ್ಮ ಮಲ್ಲಿ ಏನಂತಾಳಿ ? ”

“ ಮಲ್ಲಿ ಅಂತಾಳೆ. ಬುದ್ಧಿ ಯೋರು ನನ್ನ ತೊಡೀನೇಲೆ ಕೂರಿಸಿ ಕೊಂಡರು. ಅದಕ್ಕೆ ಇಚೆಲ್ಲಾ: ಬುದ್ಧಿಯೋರ ಮನೆಗೇ ಹೇಳಿಯ್ತೇನಿ ಅಂತಾಳೆ.”

“ ಹಂಗಾದರೂ ವೊಡು. ಚೋಗಲು.”

“ ಮಲ್ಲಿ ಏನಾದರೂ ಗಂಡುವೊಗವಾ? ಎಂದಾದರೂ ಯಾರ ಮನೆಗಾದರೂ ಕಳಸಲೇಬೇಕು. ಪಾದ!”

ಆ ಮಾತಿನಲ್ಲಿ ನಾಯಕ್ಕಿಗೆ ಏನೋಽ ಸಂತೋಷವಾಯಿತು. ಅದರೂ “ ಇನ್ನೇನು, ವಾಲ್ಲಾಣಿ ಕೋಗಿ ಮಲ್ಲಿಗೌಡನಾಡೆಯಲ್ಲಿಂದೋ! ಅರಮನೆಯಿಂದ ತಿಂಗಳಿಗೆ ಪತ್ತು ರೂಪಾಯಿ! ಯಾರಿಗುಂಟು ಯಾರಿಗಿಲ್ಲ! ಏನು ನಂಜವ್ವಾಗಿಯಾಗಿ ಉಳ್ಳೀಂದಿಬು !”

“ ಹೌದು ಬುದ್ಧಿ; ರೂಪಾಯಿಗಿಂತ ಅರಮನೆ ಮರ್ಹಾದೆ! ಅದು ನಿಜವಾಗಿಯೂ ಒಳ್ಳೀಂದಿಬು !”

“ ನಾವು ಆ ಅರಮನೆ ಶಾಖೋ! ನಾವು ಕಂಡಿರೋದು ಈ ಅರಮನೆ! ಮಲ್ಲಿ ಹಂತಬಿಪೆ ಜಿನಾಗಿದ್ದು, ಬುದ್ಧಿಯವರು ನಮ್ಮನ್ನು ಕಣ್ಣಿ ಬಿಟ್ಟು ನೋಡಿದರೆ, ಮಲ್ಲಿಗೆ ಈ ಹತ್ತು ರೂಪಾಯೇನಾ! ಬಂದು ಅರಮನೆ ಅಗೋಕೆಲ್ಲಾ ?”

ಆ ಮಾತು ಕೇಳಿ ನಾಯಕನಿಗೆ ಏನೋಽ ಒಳಗೆ ಗುಟ್ಟಾಗಿ ಬೆಕ್ಕುಕೆರೆದ ಹಾಗಾಯಿತು. “ ಯಾವಾಗ ಇವನು ನನ್ನ ಮನಸ್ಸಿನಲ್ಲಿರುವುದನ್ನು ಕಂಡು ಕೊಂಡನೋ! ” ಎಂದು ಕೊಂಡ ಗಾಬರಿಯಾಯಿತು. ಅದರೆ ಆ ಗಾಬರಿ ನಾಯಕನ ಮನಸ್ಸಿನ ಧೀರ ತನದಲ್ಲಿ ಗಂಗೆಯಲ್ಲಿ ತೇಲಿದ ಇಂಗಿನಂತಾಯಿತು.

ಜಗತ್ತು ಅದನ್ನು ತಿಳಿಯುವುದು ಅವನಿಗೆ ಬೇಡ. ತನ್ನಲ್ಲಿರುವ ಜೀವ ರತ್ನಗಳ ಗಂಟನ್ನು ಯಾರಿಗಾದರೂ ತೋರಿಸುವುದೂ ಉಂಟೇನು? ಹಾಗಿದೆ ನಾಯಕನು ಮನಸ್ಸಿತಿ.

ಅವನು ಲೋಕವನ್ನು ಕಾಣಿದವನಲ್ಲ. ಪ್ರೋಲೀ ಬಸವನಿಗಿಂತ ಹೆಚ್ಚಾಗಿ, ತೋರಿದ ಆಷಿ ಆಡಿ, ಶಾನಾಗಿ ಬಂದು ನೆಲಿಗೆ ನಿಂತವನು. ಅವನಿಗೇ ಆಶ್ಚರ್ಯ ತನ್ನ ದೈದರ್ಘ್ಯದ ಕಂಡಿಯನ್ನು ಒಂದು ಕಣ್ಣಿಂದ ಬಿಡಿದ ಕಂದನ್ನು ಬಾರಿಸುವಳು ಎಂದರೆ ಅವನು ನಂಬಲಾರ. ಯಾರಾ ದರೂ ಕವಿಶ್ವರರು ಹೋಗಿ ನಾನೊಂದು ಮಲ್ಲೀ ಪುರಾಣ ಬರೆದಿದ್ದೇನೇ ಎಂದರೆ ನಾಯಕನು ಒಂದುಲಕ್ಷ ಕೊಡುವುದಕ್ಕೆ ಸಿದ್ಧಿ.

ಉಂಟಾಗಿ ಯಾರಿಗೂ ಆ ನ ದೈದರ್ಘ್ಯದಲ್ಲಿ ಅಷ್ಟು ಆಳವಾಗಿ ಮಲ್ಲಿ ಮುಳುಗಿದ್ದಾಗೆ ಎಂಬುದು ತಿಳಿಯಿದ್ದರೂ ಆತನ ಅಭಿಮಾನದ ಹೋಳಿ ಆ ಕಡೆಗೆ ನುಗ್ಗತ್ತಿರುವುದು ಮಾತ್ರ ಎಲ್ಲಾರಿಗೂ ಗೊತ್ತು. ಆದರೆ ಅವರು ಹೇಳುವ ಕಾರಣ ಮಾತ್ರ ಬೇರೆ! “ಸಾಮಾರಜ್ಞಿಯ ಹೊಮ್ಮೆ ಗನ ಎದುರಿಗೆ ಹಾಡಿದವಳು, ಅರಮಾನೆಯಿಂದ ಹತ್ತುರಾಷಾಯಿ ಸಂಬಳ ಮಾಡಿಕೊಂಡವಳು, ಅದೇ ಇದ್ದಷ್ಟ ನಾಯಕನ ಅಭಿಮಾನ ವನ್ನು ಸಂಪಾದಿಸಿಕೊಟ್ಟಿದೆ” ಎಂದು ಎಲ್ಲರ ಭಾವನೆ. ಮುಂದಿನ ಘಲಕಾಗಿ ನೆಟ್ಟಿ ತೆಂಗಿನ ತೊಟ್ಟವನ್ನು ಇಂದು ಅಭಿಮಾನದಿಂದ ಸಾಕುವ ತೋಟಿಗನಂತೆ, ಕೆಟ್ಟಿ ಕಟ್ಟಿನ ನೊಟ್ಟಿವಿಂದ ನಾಯಕನು ಅವಳನ್ನು ನೊಡುತ್ತಿದ್ದಾನೆ ಎಂಬುದು ಯಾರಿಗೂ ತಿಳಿಯುದು.

ಆದರೂ ನಾಯಕನು .ನೊಲುತ್ತಿದ್ದರೂ ‘ವಚ್ಚ’ ಕೊಡದ ಜೂಜಾಗಾರನಂತೆ, ತನ್ನ ದೈದರ್ಘ್ಯ, ತನ್ನ ಮನು ಯಾರಿಗೂ ತಿಳಿಯಗೊಟ್ಟಿಲ್ಲ. ಎಂದಿನಂತೆ, ಬೆಳಗಿನ ಸ್ಥಾನ, ಶಿವಷೂಜಿ, ಕಚ್ಚಿರಿಯ ಕೆಲಸ, ಮಿಶ್ರಗೋಣಿ, ಎಲ್ಲಾನೂ ನಡೆಸುತ್ತ ಇದ್ದಾನೆ. ಆದರೆ, ಒಂದೇ ಒಂದು ಕಳ್ಳಿ ಏಟು. ಹೊದಲಿಗಿಂತ ಕುದುರೆಯ ಮೇಲೆ ತಿರುಗುವುದು ಹೆಚ್ಚಾಗಿದೆ. ಎಲ್ಲರೂ ನಾಯಕರು ಬಿರುದು ಪಡೆದಮೇಲೆ ಅವರಿಗೆ ಆಸ್ತಿಮೇಲಿನ ಗಮನ ಹೆಚ್ಚಾಗಿಯು ಎನ್ನುವರು. ಮಹಾರಾಜರ ವರ್ಧಂತಿ ಬಂತು. ನಾಯಕನಿಗೆ ಕರೆ ಬಂತು.

ಅರಮನೆಯ ಕರೆ. ಅದು ಮಾತಿಗೆ ಕರೆ : ಅದರೆ ನಿಜವಾಗಿ ಅದು ಸುಗ್ರೀವಾಜ್ಞೆ, ಹೋಗಲೇಬೇಕು. ನಾಯಕನಿಗೆ ಮನಸ್ಸಿಲ್ಲ. ಖಾಯಿಲೆ ಯೆಂದು ದುಪ್ಪಟಿಯನ್ನು ಹೊಡಿದುಕೊಂಡು ಮಲಗಿ ಬಿಡಲೇ ಎಂದು ಒಂದು ಮನಸ್ಸು. ಮಲ್ಲಿಯನ್ನು ಬಿಟ್ಟು ಹೋಗಲಾರ. ಕೊನೆಗೊಂದು ಗಳಿಗೆಯಲ್ಲಿ ಇತ್ಯಧ್ರ ಮಾಡಬಿಟ್ಟು : “ಅವಳನ್ನೂ ಕರೆದು ಕೊಂಡು ಹೋಗುವುದು” ಎಂದು. ಅವಳೊಬ್ಬಳ್ಳಸ್ಯೋ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ : ಅದಕ್ಕಾಗಿ ಸಂನ್ಯಾಸಿಯ ಸಂಸಾರದಂತೆ ನಾಯಕನು ವಧಂತಿಗೆ ಸಪರಿವಾರನಾಗಿ ಹೋದ. ಕಾರಾಪುರದ ಕ್ಷಾಂಸಿನಲ್ಲಿ ಅಷ್ಟ ಅಭಿಮಾನವಾಗಿ ತನ್ನನ್ನು ಗೌರವಿಸಿದ ಮಹಾಪ್ರಭುವಿನ ಕರೆ ಮೀರಲಾರದೆ, ಮೈಸೂರಿಗೆ ಬಂದ.

ಮಹಾರಾಜರು ನಾಯಕನನ್ನು ವಿಶ್ವಾಸವಾಗಿ ಬರಮಾಡಿ ಕೊಂಡರು. ಅವನ ಜೊತೆಯಲ್ಲಿ ಬಂದಿದ್ದವರಿಗೆಲ್ಲಾ ಅರಮನೆಯು ಜಿತಣವಾಯಿತು. ಅರಮನೆಯನ್ನು ನೇರಡಿಲು ಅಪ್ಪಣಿ ದೊರೆಯಿತು. ಎಲ್ಲರೂ ಮಹಾರಾಜರ ಅಭಿಮಾನದ ಹೊಳೆಯಲ್ಲಿ ಮಿಂದು ಮಡಿಯಾಗಿ ಸುಖಪಟ್ಟರು. ನಾಯಕನು ಸಪರಿವಾರನಾಗಿ ಒಂದು ವಾರ ರಾಜಾತಿಥಿಯಾಗಿದ್ದನು.

ಮಹಾರಾಜರು ನಾಯಕನನ್ನು ಒಮ್ಮೆ ವಸಂತ ಮಹಲಿಗೆ ಕರೆಯಿಸಿಕೊಂಡರು. ಆತನ ಆಸ್ತಿಪಾಸ್ತಿ ಸಾಲಸೇಳೆಲ ಎಲ್ಲವನ್ನೂ ವಿಚಾರಿಸಿದರು. ಆತನಿಗೆ ಅಪಾರವಾದ ಆಸ್ತಿಯಿರುವುದನ್ನೂ ಸಾಲ ವಿಲ್ಲದಿರುವುದನ್ನೂ ಕೇಳಿ ಅವರಿಗೆ ಬಹು ಸಂತೋಷವಾಯಿತು.

“ನಾಯಕರೆ, ತಾವು ಏನಾದರೂ ಓದುತ್ತಿರಾ ?”

ಪ್ರಶ್ನೆಯು ಸಹಜವಾಗಿ ಬಂತು. ಆದರೆ ನಾಯಕನು ಅದಕ್ಕೆ ಸಿದ್ಧವಾಗಿರಲಿಲ್ಲ. ತಬ್ಬಿಬ್ಬಾದನು. ಏನು ಹೇಳುವುದಕ್ಕೂ ತೋರೆಲಿಲ್ಲ. ಅವನು ಹಾಗೆ ಒದ್ದಾಡುತ್ತಿರುವುದನ್ನು ಗ್ರಹಿಸಿ ಅರಸರು ಮತ್ತಿಕೇಳಿದರು : “ತಮಗೆ ಹೋಕ್ಕು ಹೋಗುವುದಿಲ್ಲ ಎಂದಾಗಿ, ಜೈಮಿನಿ, ಭಾರತ, ರಾಮಾಯಣ ಓದುವುದಿಲ್ಲವೇ ?”

ನಾಯಕನಿಗೆ ಬದುಕಿದೆ ಎನ್ನಿಸಿತು. ಹುಡುಗನಾಗಿದ್ದಾಗಿ

ಅಯ್ಯಗಳು ತನಗೆ ಅವೆಲ್ಲ ಓದಿಸಿದ್ದರೂ, ತಾನು ರಾಗವಾಗಿ ಗತ್ತಾಗಿ ಓದುತ್ತಿದ್ದರೂ ನೇನೆಹಾಯಿತು. ಅಪ್ಪು ದೊಡ್ಡವರಲ್ಲಿ ಇಲ್ಲ ಎಂದು ಮಾನ ಕಳಿದುಕೊಳ್ಳಲಾರದೆ, ಕೊಂಚ ಸುಳಾದರೂ ಚಿಂತೆಯಿಲ್ಲವೆಂದು, ಕೈಮುಗಿದುಕೊಂಡು ಹೇಳಿದನು : “ಮಹಾಪಾದ, ನಮಗೆ ಅಯ್ಯನವರು ಕಲಿಸಿದ್ದೀ ಅದು. ನಮ್ಮ ಶಾಲದಲ್ಲಿ ಈಗಿನಂಗೆ ಸೂನ್ಯಲುಗೀಲು ಇರಲಿಲ್ಲ ಬುದ್ಧಿ.”

ದೊರೆಗಳು ನಗುತ್ತಾ ನುಡಿದರು : “ಬೆಟ್ಟಿದನ್ನು ಓದಿ ರೇಂಕಾರ ಮಾಡುವ ವಿಚಾರವಲ್ಲ ನಾವು ಹೇಳಿದುದು. ತಾವು ಶ್ರೀಮಂತರು. ತನುಗೆ ಲಕ್ಷ್ಮಿ ಒಲಿದಿರುವ ಹಾಗೆ ಸರಸ್ವತಿಯಕಡೆ ತಾವು ಒಲಿದರೆ, ಲೋಕಕ್ಕೆ ಕ್ಷೇತ್ರ ಕ್ಷೇತ್ರ. ಅದರಿಂದ ತಾವು ವಿದ್ಯಾಸ್ತ್ರಯರಾಗಬೇಕು ಎಂದು ನಮ್ಮ ಆಶೆ. ತಾವು ಗಣೇಶನ ಹಬ್ಬಮಾಡುತ್ತಿರಲ್ಲ : ಆಗ ದಬಾರು ಗಣೇಶನನ್ನು ಕೂರಿಸುವುದು ಉಂಟುತಾನೇ ?”

“ಉಂಟು ಮಹಾಪಾದ. ನಮ್ಮ ಅರಮನೆಯಲ್ಲಿ-ಅಲ್ಲ-ಮನೆಯಲ್ಲಿ.”

ದೊರೆಗಳು ನಗುತ್ತಾ ಹೇಳಿದರು. “ತಾವು ಅರಮನೆಯಲ್ಲಿ ಎಂದರೆ ನಮಗೆ ಕೋಪವಿಲ್ಲ. ನಮ್ಮ ಪ್ರಜೆ ಒಬ್ಬೊಬ್ಬರಿಗೂ ಅರಮನೆ ಕಟ್ಟುವ ಯೋಗ ಬಂದರೆ, ನಮಗೆ ಅದು ಕಿರಿಟಿ ಬಂದಂತೆ. ಮುಂದೆ ಹೇಳಿ. ತಮ್ಮ ಉರಿನಲ್ಲಿ, ತಮ್ಮ ಸರಹದಿನಲ್ಲಿ ಎಲ್ಲರಿಗೂ ಮನೆ ಬಾಗಿಲು ಉಂಟಷ್ಟೇ ?”

“ಈಗ ಮೂರುಮುಕ್ಕಾಲು ಪಾಲು ಜನಕ್ಕೆ ಅದೆ ಪಾದ. ಇಲ್ಲಿಂದ ಹೋದಮೇಲೆ ಮನೆಯಿಲ್ಲದಿದ್ದ ಪಾಣಿ ಪರದೇಸಿಗಳಿಗೆ ಜೋಡಿಸಿ ನಾದರೂ ಹಾಕಿಸಿಕೊಡುತ್ತಿನೀ.”

“ನಾವು ಹೋಗುವಾಗ ಈ ಏಶ್ವರ್ಯ ಇರಲಿ, ಒಂದು ಮರಳಿನ ಕಣವೂ ನಮ್ಮ ಜೋಡಿಯಲ್ಲಿ ಬರುವುದಿಲ್ಲ. ಅದರಿಂದ ದಾನಮಾಡಿ, ಕೊಡಿ. ಉಪನಿಷತ್ತು ಎಂದು ಕೇಳಿದ್ದೀರಾ ? ಅಲ್ಲಿ ಬೇವರ ಬಳಗೆ ಮಾನವರು ಹೋಗಿ ಉಪದೇಶ ಕೇಳಿದಕೆತೆ ಬಂದಿದೆ. ಆಗ ದೇವರು ದಂ ಎಂದರಂತೆ. ಮಾನವರು ಸರಿ ಎಂದರಂತೆ. “ದಂ ಎಂದರೆ ದತ್ತ

ಕೊಡಿ ಎಂದು ಹೇಳಿದಿರಿ. ನಾವು ಸಹಜವಾಗಿ ಲೋಭಿಗಳು—ಕೈಯು ಕೊಳ್ಳುವುದಕ್ಕೆ ಮುಂದೆ ಹೋಗುವವನ್ನು ಕೊಡುವುದಕ್ಕೆ ಹೋಗುವುದಿಲ್ಲ ” ಎಂದರಂತೆ. ಅದು ಹೆಸೆಪಿರಲಿ. ನಾಯಕರೆ, ತಮಗೆ ಕೊಟ್ಟಿ ದೇವರು, ಇಲ್ಲದವರಿಗೆ ಕೊಡು, ಅವರು ಸನ್ನಾನ್ನ ಕಾಣರು, ಕೊಡುವ ನಿನ್ನಲ್ಲಿ ನನ್ನನ್ನ ಕಾಣಲಿ ಎಂದೇ ಹೇಳುವುದು. ಅಲ್ಲವೇ? ನೋಡಿ. ಮೋಡ ನಮಗೆ ನೀರು ಕೂಡಿದ್ದರೆ ನಾವು ಬದುಕ ಲಾದಿತೆ? ಆ ನೀರು ನಾವೇ ತಡೆದುಕೊಂಡರೆ ಆದಿತೆ? ಅದು ತಡೆದಿಟ್ಟರೂ ವಿವರಣವಾಗಿ ಹಂಚಬೇಕು. ಅದು ದೇವರ ಇಷ್ಟ! ತಾವೂ ಹಾಗೇ ಮಾಡಿ. ಆಯಿತು, ಗಡೇಶನ ವಿಚಾರ ಕೇಳಿದೆನ್ನ ಅಲ್ಲ? ಹೇಳಿ. ತಮ್ಮ ಅರನುಸೆಯಲ್ಲಿ—ಮುಂದಕ್ಕೆ?”

ನಾಯಕನಿಗೆ ಅವರ ಮಾತು ನೀರಿನಲ್ಲಿ ಹಾಕಿದ ಸೀಕದ ಗುಂಡಿನ ಹಾಗೆ ಹೃದಯದ ಅಂತರಾಳದಲ್ಲಿ ಹೋಗಿ ನೆಲಸಿಕು. “ಇದಕ್ಕೇ ಏನೋಽ ಈ ಪುಣ್ಯವುರುಷ ದೊರೆಯಾಗಿರೋದು? ” ಎಂದು ಎದೆಯುಬ್ಬಿತು. “ಹೀಗೆ ಮಾಡಿ ಈ ದೇವರಿಂದ ಸ್ವೇಧಿಸಿ ಕೊಳ್ಳಬೇಕೇ ಬೇಕು” ಎಂದು ಮನಕ್ಕು ನಿರ್ಧರಿಸುತ್ತಿರುವಾಗ ಮತ್ತೆ ಗಡೇಶನ ವಿಚಾರ ಬಂತು. ನಾಯಕನು ಥಟ್ಟನೆ ಎಚ್ಚಿತ್ತು ಕೊಂಡು ಹೇಳಿದನು.

“ಸುಮಾರು ಮುನ್ಹೂರು ನಾನೂರು ವರ್ಷದ್ದು ಬೆಂಡಿನ ವಿನಾಯಕ ಆದೆ ಮಹಾಪಾದ! ಈ ಹೆಬ್ಬಿ ಬಂದರೆ ದಿನಕ್ಕೊಂದು ಪಲ್ಲಾ ಪಂಚಕಜ್ಞಾಯ, ನೂರೆಂಟು ಇತುಗಾಯಿ, ಒಂದು ಬೆಂಡು ಗೂಡೆ ಹುರಿಗಡುಬು, ನೇವೇದ್ಯ ಮಾಡಿ ಉರಗಿಲ್ಲ ಹೆಚ್ಚೊದು ಹಿಂದಿನಿಂದ ನಡೆದು ಬಂದದೆ ಬುದ್ಧಿ, ಆಗ ದೇಶ ದೇಶದ ವಿವ್ರಾಂಶರನ್ನು ಸಂಗೀತಗಾರರನ್ನು, ಕರೆಸಿ, ಅವರಿಗೆಲ್ಲ ಬಹುಮಾನ ಮಾಡುತ್ತಿದ್ದರಂತೆ. ಈಗ ಆ ಇಸ್ತುತ್ತೊಂದು ದಿನ ಭಾರತ ಓದಿಸ್ತೀರ್ಥಿ ಬುದ್ಧಿ, ತನ್ನ ಅಪ್ವಣಿ ಆಗದೆ: ಈ ಸಲ ವಿವ್ರಾಂಶರನ್ನು ಕರೆಸುತ್ತಿರುವ ಪಾದ.”

“ಬಡಕ ಬ್ರಹ್ಮಾಚರಿ. ನನ್ನ ದೇಶಕ್ಕೆ ಶಾರದೀಪನ್ನು ಕರೆತಂದ ವರು ಸನ್ಯಾಸಿಗಳು. ಆದರೆ ಆಕೆ ಇಲ್ಲಿಯೇ ಇರುವಂತೆ ಇರಿಸಿ

ಕೊಳ್ಳುವ ಕೆಲಸ ಶ್ರೀಮಂತರದು. ಅವರು ಅದಕ್ಕಾಗಿ ಅಪ್ಪು ಯೆತ್ತು ಮಾಡಿಸಿಲ್ಲ. ಆಗುತ್ತದೆ ಅನ್ನೋಣ. ತಾವು ಭಾರತ ಓದಿಸುತ್ತಿರಲ್ಲಃ ಅರ್ಥವನ್ನೂ ಹೇಳಿಸುತ್ತಿರೋ ? ”

“ ನಮ್ಮ ಶಾಸುಭೋಗರೂ ನಾನೂ ಒಟ್ಟಿಗೇ ಓದೋದು ಕಲಿತೋ. ಈಗ ಅವರೇ ಓದೋದು.”

“ ಅರ್ಥವನ್ನೂ ಹೇಳಿಸಿ. ಇಲ್ಲ ನಮ್ಮ ಅರಮನೆಗೆ ಈಶಾನ್ಯ ವಾಗಿ ತೃಣೆಶ್ವರನ ದೇವಸಾಧನವಿದೆ. ಅದರ ಮಗ್ಗಾಲಲ್ಲಿ ದಿನವೂ ಭಾರತ ಓದುತ್ತಾರೆ. ದೇವುಡು ಶಾಸ್ತ್ರಿಗಳು ಓದುತ್ತಾರೆ : ರಂಗಣ್ಣ ನವರು ಅರ್ಥ ಹೇಳುತ್ತಾರೆ. ಒಂದು ದಿನವಾದರೂ ಹೋಗಿ ಕೇಳಿ ಬಿಸ್ತಿ. ಹಾಗೆ ಉರು ಉರಿನಲ್ಲಿಲ್ಲ, ಕೇರಿ ಕೆರಿಯಲ್ಲಾ ಆದ ದಿನ ನಮ್ಮ ಸಂತೋಷಕ್ಕೆ ಪಾರವಿಲ್ಲ.”

“ ಅಪ್ಪಣಿ ಬುದ್ಧಿ.”

“ ನಾಯಕರೇ, ನೆನೆಸಿರಲ್, ಶ್ರೀಮಂತರಂಬ ಕೆರಿಗೆ ಕೋಡಿ ಬಿದ್ದರೆ ತಪ್ಪಿಲ್ಲ. ತೂಬಿನಲ್ಲಿ ನೀರು ಹರಿದು ಕೆರೆ ಬರಿದಾದರೂ ಅದಕ್ಕೆ ಅದು ಕೇತ್ತಿ. ಅದರೆ ಕಟ್ಟಿಯೊಡೆದರೆ ಕೆಡುವುದು ಕೆರಿ ಯೋಂದಲ್ಲ : ಉರಿಗೆಉರೆ ಕೆಡುವುದು. ಅದು ನೆನೆಸಿರಲಿ.”

ನಾಯಕನಿಗೆ ತಾನು ಇರುವುದು ರಾಜ್ಯವಾಳುವ ದೊರೆಯ ಬಳಯಲ್ಲಿ : ಲೋಕೋದ್ಭಾರ ಮಾಡುವ ಮಹಿಳೆಯ ಬಳಯಲ್ಲಿ ಎನ್ನಿಸಿತು. “ ಇದು ಉಪದೇಶ ಬುದ್ಧಿ ; ಈಜನ್ನ ಇರೋತನಕ ಇದು ಮರೆಯೋಕಿಲ್ಲ. ಸಾಕ್ಷಾತ್ ಶಿವನೆ ಅಪ್ಪಣಿ ಅಂತ ತಲೆ ಮೇಗಿ ಟ್ಯುಕೋಂಡು ನಡೀತೀನಿ ” ಎಂದು ಸಾಷ್ಟಾಂಗ ನಮಸ್ಕಾರ ಮಾಡಿ ಅಲ್ಲಿಂದ ಹೋರಟು ಬಂದನು.

ನಾಯಕನು ಒಂದು ಸುತ್ತು ತೆಗೆದಿದ್ದಾನೇ ನೋಡಿದವರು “ಅಷ್ಟಿಲ್ಲದೆ ಹೇಳುತ್ತಾರೆಯೇ ರಾಜದೃಷ್ಟಿ ಬೀಳಬಾರದು ಅಂತೆ” ಎಂದು ಕೊಳ್ಳುವರು. ಆದರೂ ನಾಯಕನು ಆ ನಗುವಿನಲ್ಲಿ ಎಲ್ಲವನ್ನೂ ತೀಲಿಸುವನು.

ನಾಯಕನಿಗೆ ಹೆಂಡತಿಯಲ್ಲಿ ಬಹೆಳ ಅಭಿವಾನ. ಅವಳಿಗೂ ಅಷ್ಟೇ ! ಗಂಡನು ಕೃಶನಾಗುತ್ತಿರುವನೆಂದು ಅವಳಿಗೆ ಬಹೆಳ ಚಿಂತೆ. “ಆಗ ಬೇಟಿಗೆ ಹೋಗಿ ಬಂದಲಾಗಾಯಿತು ಬುದ್ಧಿಯವರು ಇಲ್ಲಿದು ಹೋಗುತ್ತವರೆ. ರಾಜದೃಷ್ಟಿಯೇ ತಾಕಿತೋ ? ಆ ಶಾಂತಿನಲ್ಲಿ ಏನಾದರೂ ಮೇಟ್ಟೆಕೊಂಡಿತೋ ? ಏನಾದರೂ ಮಾಡಬೇಕು” ಎಂದು ಕೊಳ್ಳುವಳು. ಅಡಿಗೆಯ ಮಾಡನ್ನುನ್ನು ದಿನಕೊಂಡು ಶಲವಾದರೂ ಕರೆದು “ಅಮ್ಮೀ, ಅದಿನ ಬೇಟಿಗೆ ಹೋಗಿ ಬಂದ ಬುದ್ಧಿಯೋರಿಗೆ ಇಲ್ಲಿ ತೆಗೆದ್ದೂರೂ ?” ಎಂದು ಕೇಳುವಳು. ಇನ್ನು ಯಾರು ಅಂತಃಪುರದಲ್ಲಿರುವ ಅವಳಿಗೆ ಕುಳಿತು ಕತೆಯನ್ನು ಹೇಳುವವರು ? ಅವಳಿಗೆ ಬೇಸರವಾದರೆ, ಮಲ್ಲೀಗೆ ಬಂತು ಬುಲಾವಾ !

ಅರಮನಿಗೆ ಮಗಳನ್ನು ಕರೆದುಕೊಂಡು ಹೋಗುವಾಗ ಕೆಂಪಿಯು ಬಹು ಪ್ರಯತ್ನದಿಂದ ಮಲ್ಲೀಗೆ ಜಡೆಯನ್ನು ಹಾಕಿ ಮೋಕ ಒರೆಸಿ ಕುಂಕುಂದ ಬೊಟ್ಟು ಚಿನ್ನಾಗಿಟ್ಟು ಕರೆದುಕೊಂಡು ಹೋಗುವಳು. ಆದರೂ ನಾಯಕನ ರಾಣಿ “ಸುಂದರಬುದ್ಧಿಯವರಿಗೆ” ಆದು ಸೋಗಸದೆ. ಅವಳ ಜಡೆಯನ್ನು ಬಿಳಿಂಬಿಕು : ತಾನು ಮತ್ತೆ ಅದನ್ನು ಹೆಚ್ಚೆಯ ಬೇಕು. ಸೋಗಸಾಗಿ ಅಲಂಕಾರ ಮಾಡಿ, ಅವಳನ್ನು ಎತ್ತಿಕೊಂಡು ಹೋಗಿ ನಾಯಕರ ಮುಂದೆ ಅವಳನ್ನು ಬೊಂಬಿಯ ಹಾಗೆ ಹಿಡಿದು “ಬುದ್ಧಿ, ನೋಡಿದಿರಾ ಈ ಮಲ್ಲೀನ ?” ಎನ್ನಬೇಕು. ಅವರು ಅವಳನ್ನು ಎತ್ತಿಕೊಂಡು ಮಲ್ಲೀಗೆ ಒಂದು ಮುತ್ತು ಕೊಟ್ಟರೆ ಸುಂದರಬುದ್ಧಿಗೆ ಎಷ್ಟೋ ಸಂತೋಷ. ಅವಳೇ ಒಂದು ದಿನ

ಹೇಳಿದಳು: “ಲೇ ಮಲ್ಲಿ! ನಮ್ಮ ಬುದ್ಧಿಯೋರ್ವೇ ಮದುವೆಯಾಗಿ ಬುಡೇ! ನಮ್ಮ ಜೊತೆಯಲ್ಲಿಯೇ ಇದ್ದ ಬಿಡೋವಂತಿ” ಎಂದು. ಮಲ್ಲಿಯು “ಅನ್ನ! ಸುಂದರಬುದ್ಧಿಯವರು ಇಲ್ಲೇ ಇರು ಅಂತಾರೆ. ಇದ್ದ ಬಿಂಳಾ? ” ಎಂದು ಕೇಳುವಳು.

ಕೆಂಪಿಗೆ, ಒಳಗಿನ ಮನಸ್ಸು “ಸುಂದರಬುದ್ಧಿಯವರ ಬಾಯ ಹರಕೆ ನಿಜವಾದರೆ, ನಮ್ಮ ಅದ್ವಷ್ಟ! ” ಎನ್ನುವುದು.

ಸುಂದರಬುದ್ಧಿಯು ಒಂದೊಂದುದಿನ ಮಲ್ಲಿಯನ್ನು ಅಲ್ಲಿಯೇ ಇಟ್ಟುಕೊಳ್ಳುವಳು. ಆ ದಿನ ಆ ಗಂಡಹೆಂಡಿರ ಜೊತೆಯಲ್ಲಿ ಅವಳಿಗೂ ಆ ಶಯ್ಯೆಯಲ್ಲಿ ಎಡೆಯು ಸಿಗುವುದು.

ನಾಯಕನಿಗಂತೂ ಒಂದು ವಿಚಿತ್ರವಾಗಿತ್ತು. ಆ ದಿನ ರಾಜ ಕುಮಾರನ ಶಸ್ವಿಧಿಯಲ್ಲಿ ಬೇಟಿಗೆ ಹೋಗಿಬಂದು ಆಗಿದ್ದ ಆಯಾಸವೆಲ್ಲ ಪರಿಹಾರವಾಗಿ ವ್ಯೇಯ್ಯ ಹೆಗುರವಾದಂತೆ, ಮಲ್ಲಿಯನ್ನು ತಬ್ಬಿ ಕೊಂಡಾಗಲೆಲ್ಲ ಆಗುವುದು. ಈಚೆಗೆ ಎಷ್ಟೋ ಸಲ ಬೇಟಿಗೆ ಹೋಗಿ ಬಂದು, ತನಗೆ ಆಗುವ ಅನುಭವವು ನಿಜವೇ ಎಂದು ಪರೀಕ್ಷೆಸಿಕೊಂಡಿದ್ದನು. ನಿಜ ಎಂದು ಆತನಿಗೆ ನಂಬಿಕೆಯಾಗಿತ್ತು. ಅಂದಿನಿಂದ ಬೇಟಿಗೆಹೋಗಿ ಬಂದದಿನ ತಪ್ಪದೆ ಅರಮನೆಯಿಂದ ಮಲ್ಲಿಗೆ ಕರೆಬಂದು ಅವಳು ಅಲ್ಲಿಯೇ ನಿಲ್ಲುತ್ತಿದ್ದಳು.

ಒಂದು ದಿನ ನಾಯಕನು ತಡೆಯಲಾರದೆ ಹೊಡತಿಯನ್ನು ಏಕಾಂತದಲ್ಲಿ ಕೇಳಿದ. ಕೇಳಿದಾಗ ಅವನಿಗೆ ಏನೋ ಕೇಳಬಾರದ ಮಾತು ಕೇಳುವಂತೆ ಒಳದಿಗಲು. “ಅಲ್ಲಾ, ಈ ಹುಡುಗಿ ನೋಡಿ ದಿರಾ? ಇವಳ ಮಗ್ಗಲಲ್ಲಿ ಮಲಗಿದರೆ ಏನೋ ಸೋಂಪು ಅಳ್ವಾ? ”

ರಾಣಿಯು ನಕ್ಕು ಹೇಳಿದಳು: “ಆದೂ ನಾನು ಕಂಡಿವ್ಯಿ. ಅದಕ್ಕೇ ಇವಳ್ಳು ಬುದ್ಧಿಯೋರಿಗೆ ಏಸಲು ಮಾಡೋವಾ ಅಂತಲೂ ಅಂದುಕೊಂಡಿವ್ಯಿ. ಅಲ್ಲದೆ, ಇನ್ನೇನು ಆರುವರ್ಷ. ಇನ್ನು ಆರೇಳು ವರ್ಷದಲ್ಲಿ ಅವಳೂ ವ್ಯಾನರೀತಾಳಿ. ಆ ವೇళಿಗೆ ನಾವು ದೊಡ್ಡಮ್ಮೆ ನೋರಾಗಿ, ಚಿಕ್ಕಮ್ಮನೋರು ಇನ್ನೊಬ್ಬರಿದ್ದರೇನೆ ಸರಿ, ಅಂತ. ಅದರೆ ಈ ಮುಂಡೇದರ ರೂಪಗೀಪ, ಗುಣಿಣಿ, ಇರೋ ಅಂಗೇ

ಕುಲವೂ ಇದಿದ್ದರೆ, ಅನ್ನಿಸ್ತುದೇ. ಇನ್ನೊಂದುಸಲ, ಬುದ್ದಿಯೋರಿಗೇನಂತೆ ಕುಲವಿದ್ದರೆ ತಾಳಿ, ಇಲ್ಲದಿದ್ದರೆ ಬಂದಿ, ಅಂದುಕೋತೀನಿ.”

“ಅಂತೂ ಬುದ್ದಿಯೋರಿಗೆ ಮಾಲ್ಲೀ ಕಟ್ಟಬೇಕು ?”

“ನಾ ಕಟ್ಟಿದ್ದರೂ ಇದನ್ನು ಇನ್ನು ಯಾರಾದರೂ ಮುಟ್ಟಿಬದುಕಾರಾ ? ಆದರೂ ದೇವರು ಇಂತಹೆಣ್ಣು ಇನ್ನು ಹುಟ್ಟಿಸಾನೋ ಇಲ್ಲವೋ ? ಇದು ನನ್ನ ಹೊಟ್ಟೀಲಾದರೂ ಹುಟ್ಟಿದ್ದರೆ ? ಈ ಮುಕ್ಕಿನಿಗೆ ಏನೇನು ವಾಡಿಬಿಡುತ್ತಿದ್ದನೋ ? ಈಗಲಾದರೂ ಹೋಕೆಷ್ಟಳ್ಳಿ, ನಮ್ಮನೇಗಾದರೂ ಸೇರಿಕೊಂಡು ಬದುಕಲಿ.”

“ಅಲ್ಲಿ ಇಂತಾ ರೂಪಸಿ ಮನೆಗೆ ಬಂದರೆ ನಿಮ್ಮ ಗತಿ ?”

“ನಮ್ಮ ಗತಿಯೇನು ? ಬುದ್ದಿಯೋರು ಉಂಟಾರು ತಿರುಗೋಡಾದರೂ ನಿಲ್ಲಿತದೆ. ವಾರಾಯರು ಎತ್ತೋಡರೋ ಏನೋ ಅಂತನಿದ್ದೆಯಿಲ್ಲದೆ ರಾತ್ರಿಯೇಲ್ಲಾ ಒದ್ದಾಡೊಂದಾದರೂ ತಪ್ತದೋ ?”

“ಹಂಗಾದರೆ ನಮ್ಮೊಂದ ನಿಮಗೆ ಬೋ ಒದ್ದಾಟ ಅನ್ನಿ.”

“ಅಂಯ್ ! ಬುಡಿ ಅಂದೇ ! ಗಂಡಸರು ಅಂದರೆ, ಇನ್ನೇನು ಒಂದೇ ನಂಬೋಂದು ಕಣ್ಣು ಪಿಳೀ ಪಿಳೀ ಅಂತ, ನಾನೂ ನನ್ನ ಕಣ್ಣೊಂಬೆ ಅಂತ ಕುಂತಿರಬೇಕಾ ? ಹೆಣ್ಣು ಮನೇಲಿರಬೇಕು. ಗಂಡು ಹತ್ತುನುನೆ ಬಾಗಿಲಾದರೂ ಹತ್ತಿಳಿದಿದ್ದರೆ, ಆ ಮುಕ್ಕನ್ನು ಏನು ಹೇಳಲೋ ?”

“ಅಂಗಾದರೆ ನಾವು ವಾಡೊಂದು ಒಪ್ಪಿಕೆ ಅಂತ ಆಯಿತು.”

“ಹಂಸಾ ಆದರೆ ನಾನೇಲಿ ಕಟ್ಟಬೋದು. ಹುಲಿ, ಹಂದಿ, ಜಿಂಕೆ, ಕಾಟಿ, ಅವ್ವೆಲ್ಲ ಹಿತ್ತೆಲಲ್ಲಿಡೋಕಾದೀತಾ ಬುದ್ದಿ ! ಅವೆಲ್ಲಾ ಕಾಡಲ್ಲಿ ಇರಬೇಕು. ಬೇಕೂ ಅಂದಾಗ ಬ್ಯಾಟಿಗೆ ಹೋಗೋಕಿಲಾಪ್ಪ ! ಅಂಗೇ ! ಆದಕ್ಕೆ ನಾವು ಅಡ್ಡಿಬಂದರೆ, ಆದಿತಾ ! ಹೆಣ್ಣು ಹುಟ್ಟಿರೋದು ಮೇರಿಯೋಕೆ.”

“ಆಯಿತು. ಕೊನೆಗೆ ನುಲ್ಲೀದು ಏನು ವಾಡಿರೋ ?”

“ಒಡೇರು ಆಗಬೋದು ಅಂದರೆ ನಾಳೆಯೇ ಬಂದಿಮಾಡೋಕೆ

ಹಾಕೋದೇ.

“ಉರೋರು, ಈ ಸೂಳೀನುಗನ್ನು ನೋಡಷ್ಟು; ತನ್ನ ಹೊಟ್ಟೆಲಿ ಹೆಟ್ಟಿದ ವೋಗಿನಂಗೆ ಇರೋ ವೋಗಿಗೆ ಬಂದ ಹಾಕದ ಅನ್ನೆ ಬುಟ್ಟಾರ್ತಾ !”

“ಆ ! ಏನೇಳ್ಳಾ ಈ ಉರೋರ್ತು ! ಚಪ್ಪನ್ನಾರು ದೇಶದ ಮೇಲಿ ತಾನೇ ನಮ್ಮು ಬುದ್ದಿಯೋರು ಮಾಡಿದ್ದು ಒಪ್ಪಡೆ, ಅಂಯ್ಯಾ ಅಂದು ಬದುಕೋ ಗಂಡಾದರೂ ಉಂಟಾ ! ಬುದ್ದಿಯೋರ ಇಚಾರ ಉಸ್ ಅಂದೆ, ನಮ್ಮು ಹಿಂದುಗಳಾದರೂ ಒಂದುಸಲ ಹಿಂದುಮುಂದು ನೋಡಿ ಲೇ ಅಂದಾರು, ಅವ ಇದಾನ್ನಲ್ಲಿ ನಿಮ್ಮು ಹೆಚ್ಚಿಂ ಅವನು ಒಂದೇ ಏಟಿಗೆ ಹಾರಿಬುಟ್ಟಾನು : ಸೀಕಾಂತಿಯಿ ಬಿದ್ದಂಗ ಮೇಲಿ ಬಿದ್ದಿ ಸಿಗಿದು ಬಿಟ್ಟಾನು. ಅವನು ಬಾಯಲ್ಲಿ ಅಲ್ಲಾ ಅಲ್ಲಾ ಅಂದರೂ ಅವನಿಗೆ ನಿಮ್ಮು ಮೇಲಿ ಪಂಚವರ್ತಣ ಅಲ್ಲವಾ ?”

“ಅಂಗಾದರೆ ಈಗ ಮಲ್ಲೀ ನಿಮ್ಮು ಮಗ್ಗು ಲಲ್ಲಿ ದಿನಾ ಮಲಗೋಕೆ ಅವಳ ಕುಲ ಅಡ್ಡಿ ಅನ್ನಿ”

“ನೀವು ಸಾವಿರ ಏಳಿ. ಇಂತಾ ಜೆಣ್ಣ ಕುಲಹೀನರ ಮನೇಲಿ ಹೆಟ್ಟಿಷ್ಟೇಕಿಲ್ಲ. ಏನೋ ಅವಳ ಹೀನ ಅದ್ವಾಷ್ಟು. ಎಲ್ಲಿಂದಲೋ ಒಂದು, ವನವಾಸ ಬಂದ ಗೌರಮ್ಮನಂಗೆ ಇವರ ಮನೆ ಸೀರವಳಿ.”

“ಇರಲಿ ಬುಡಿ. ನಾಳೆನಾಳಿದ್ದರಲ್ಲಿ ಇಂಸ್ಪೆಕ್ಟರ್ ರಜಾಕ್ ಸಾಬರು ಬರುತಾರೆ. ಆಗ ಎಲ್ಲಾ ತಿಳಿತದೆ ! ಹೋಗಲಿ, ಕೆಂಪಿಗೂ ಮಲ್ಲಣ್ಣಿಸಿಗೂ ಹೇಳಿ ಇಲ್ಲೇ ಇಟ್ಟಿಷ್ಟುಂಡೇ ಬುಡಿ ಅಮ್ಮ ಆನೆಯಾದರೆ!”

“ತಮ್ಮ ಅರ್ಥಜಣ ಆಗಲಿ ಅಂತ ನಾನೂ ತಡದೇ ! ಇರಲಿ. ಸುಮ್ಮನಿರಿ. ಇದಕೂ ದಿನದಿನ ಆ ಅಲಂಕಾರ, ಈ ಅಲಂಕಾರ, ಅಂತ ಮಾಡಿ ನಾನೂ ಒಡವೆಗಿಡವೆ ಹೇರಿ ಪುಸಲಾಯಿಸಿತಿದ್ದೀನಿ. ಅಲ್ಲದೆ, ಆ ಬುದ್ದಿ ಅದೇನು ಬುದ್ದಿ ಅಂದಿರಿ, ಇನ್ನೂ ಆ ಮುಕ್ಕ ಆರು ವರ್ಷ ತುಂಬದೋ ಇಲ್ಲೋ ಆಗಲೇ ಪುಸ್ತಕ ಓದುತ್ತದಲ್ಲ ! ಅದ್ದೂ ಅರಮನೆ ಸಂಬಳ ಆಗದೆ; ಮೈಸೂರಲ್ಲಿ ಮನೆ ಮಾಡ್ಪಟ್ಟು ಇಟ್ಟು ಎಲ್ಲಿರಿಗಾದರೂ ಸ್ನೇ ಓದಿಸೇಬಿಟ್ಟಿರೋ ಅನ್ನಸ್ತದೆ.”

“ಅಲ್ಲ ಕಟ್ಟೇ, ಅವಳು ಓದಿದರೆ, ಓದುಬರಾ ಬರದಿದ್ದ ನಿಮ್ಮ ಕೈ ಹಿಡಿದು ಸುಖವಾಗಿದ್ದಾಳಾ ! ನಿಮ್ಮ ಮಾತು ಕೇಳಿ ಬಂದಿನೂ ಹಾಕಿಬುಡೋದು, ಓದಿಸಿಬುಡೋದು, ಆಮೇಲೆ ಎಲ್ಲಾದರೂ ನಿಮ್ಮ ಬುಡಕೇ ನೀರು ತಿದ್ದಿದರೇ ?”

“ಮಡಕೆ ಒಡಿದರೆ ಮೂರೇಕಾಸು. ಓದಿದ ಮೇಲೆ ಖಲುಬಂದು ದಾರಿ ದಾರಿ ಹಿಡಿತು ಅನ್ನಿ. ಆಗತಾನೆ ಏನು ನಿಮ್ಮ ಎಂಜಲು ತಿನೊ೦ ನಾಯಿಗಳು ಅನೊ೦ದು, ಆದರೆ, ಈ ಜಾತಿ ಹಂಗಾಗೋಕೆಲ್ಲ. ಇಲೊ೦ಡಿ, ಈ ಕೈರೇಕೆ ಇರೊರು ನಿಯತ್ತಾಗಿರ್ತಾರಂತೆ. ನಂಗಿ ನಿಮ್ಮಪ್ಪಾಜಿ ಹೇಳ್ತಿದ್ದರು. ಈ ರೇಕೆ ನಂಗಿಂತಲೂ ಮುದ್ದಾಗಿದೆ ಅದರ ಕೈಲಿ.”

“ಅಂಗಾದರೆ, ರೇಕೆಗೇಕೆ ಎಲ್ಲಾ ನೋಡಿದೀರಿ ಅನ್ನಿ.”

“ಅಂಯ್ ಬುಡಿಬುದ್ದಿ.”

ನಾಯಕನಿಗೆ ಹಂಡತಿಯ ಮಾತು ಸ್ತ್ರಿಯವೂ ಆಗತ್ತು. ವರ್ಧ್ಯವೂ ಆಗತ್ತು. ಆದರೂ, ಎಳೀ ಮಗು, ಕಂದಮ್ಮ ಹೋಗಲಿ, ಬೇಡ ಅಂದಾನೇ ? ಸಾಧ್ಯವಿಲ್ಲ. ಅಂತೂ ವೈದ್ಯ ಹೇಳಿದ್ದು ಹಾಲೂ ಅನ್ನ ರೋಗಿ ಬರುಸಿದ್ದುದೂ ಹಾಲೂ ಅನ್ನ ಎಂಬಂತೆ ಆಯಿತು. “ಆಗಲಿ, ಏನೇನಾಯ್ದೋ ನೋಡೋನ, ಮಾತು ಹಂಗಂದು ಕಟ್ಟಿಗೆ ನಿದ್ದೆ ಕೊಡಿಬನ್ನಿ” ರಾಣಿಯು ಇನ್ನೂ ಹತ್ತಿರಕ್ಕೆ ಬಂದು ತಬ್ಬಿಕೊಂಡು ನಂಬಿಸುತ್ತಾ ಹೇಳಿದಳು : “ಬುದ್ದಿ, ಮಣವಿದ್ದ ಈ ಮುಕ್ಕೆ ತನ್ನ ಕೈಹಿಡಿರೆ, ಮಲ್ಲಿಗೆ ಪಾದರಿ ಹೂವಿನ ಸರದಂಗೆ ಇರದಿದ್ದರೇ ನಾ ನಿಮ್ಮ ತಾಯಿ ಮಗಳಲ್ಲ ಅನ್ನಿ.”

ನಾಯಕನಿಗೆ ಆ ಸರಳತೆಯು ಕಟ್ಟಿನಲ್ಲಿ ನೀರು ತಂದಿತು. ಚೊಕ್ಕ ವಾಗಿ ಅವಳಿಗೊಂದು ಮುತ್ತುಕೊಟ್ಟು “ನಿನ್ನಂಥಾ ಚಿನ್ನ ಇದ್ದೂ ಈ ಹಾಳು ಮನಸ್ಸು ಕಾಗೇಬಂಗಾರದ ಬೆನ್ನೆ ಬಿಡೊಲ್ಲದಲ್ಲಾ ; ಹಾಳು ಹಣೀಬರಕ್ಕೇನು ಹೇಳಲಿ ?” ಎಂದು ಅವಳನ್ನು ಇನ್ನೂ ಗಾಢವಾಗಿ ತಕ್ಕಿಯಲ್ಲಿ ಹಿಡಿದನು.

ನಾಯಕನು ಬಿಸಿಲು ಮಹಡಿಯಲ್ಲಿ ಶತಪಥಮಾಡುತ್ತಾ ಇದ್ದಾನೆ. ಅವನಿಗೇ ನಗು : “ಆನೆ ಹೊಡೆದಿದ್ದೀನಿ, ಕಾಟ ಹೊಡೆದಿದ್ದೀನಿ. ಹುಲಿಭೂಜತಟಿಪ್ಪು ಎಬ್ಬಿಸಿ ಹೊಡೆದಿದ್ದೀನಿ. ಆಗ ಅಳುಕು ಅನ್ನೋದು ಸಾಸುವೆಗಾತ್ರ ಕಾಣಲಿಲ್ಲ. ಈಗ ಈ ಎಳೇ ಮೋಗಿನ ಮೇಲೆ ಗೀಳು ಹಿಡಿದು, ತನ್ನ ನೆರಳುಕಂಡು ಬೆಚ್ಚೋ ಕುದುರೆ ಆಗಿದ್ದೀ ನಲ್ಲ. ಮಲ್ಲಣ್ಣಿಗೆ ಸಾವಿರ ಅಲ್ಲದಿದ್ದರೆ, ಎಡಟು ಸಾವಿರ, ಕೊನೆಗೆ ಏದು ಸಾವಿರ ಕೊಟ್ಟಾದರೂ ಕೊಂಡುಕೊಂಡು ಜನಾನಾದಲ್ಲಿ ಕಾಪಾಡಕೋಬೋದಲ್ಲಾ ಈ ಹೆಣ್ಣಿ ! ಇದಕ್ಕಾಗಿ, ಹೀಗೆ ನವೆ ಯೋದು ಎಲ್ಲಿ ಹೆಚ್ಚೆಬರಹ ? ” ಎಂದು ಅವನಿಗೆ ತನ್ನ ಮೇಲೆ ಕೋಪ. ಮತ್ತೆ ತನ್ನನ್ನು ಕಂಡರೆ ತನಗೇ ನಗು.

ಅಳು ಮೆಟ್ಟಿಲಿನಮೇಲೆ ಯಾವಾನನ ಗಮನವು ತನ್ನ ಮೇಲೆ ಬಿದ್ದಿತೀನೋ ಎಂದು ಕಾಯ್ದುಕೊಂಡು ನಿಂತಿದ್ದಾನೆ. ಅವನು ಕೈಕಟಿಟ ಕೊಂಡು ನಿಂತು ನಿಂತು ಸಾಕಾಗಿ ಕೊನೆಗೆ ಸಣ್ಣಿಗೆ ಕೆವ್ವಿದನು. ಎದುರಿಗೆ ನಿಂತು ಆನೆಯು ಫೀಳಿಟ್ಟರೆ, ಹುಲಿಯು ಗರ್ಜಿಸಿದರೆ ಅಲುಗದ ನಾಯಕನು ಆ ಸಣ್ಣ ಕೆಮ್ಮು ಕೇಳಿ, ಹಾರಿಬಿಧ್ವನಂತೆ ನಡುಗಿ ಜಾಗ್ರತ್ತನಾಗಿ ತರುಗಿ ನೋಡಿದನು.

ಅಳು ಅವಚಾರವಾಯಿತ್ತಾಬಂತೆ ಹೆಡು ಕೈಮುಗಿಯುವ ನೆವದಲ್ಲಿ ವೊಕನನ್ನು ಮುಚ್ಚಿಕೊಂಡನು. ನಾಯಕನು ಯಾವುದೋ ಪ್ರಸಂಜ ದಲ್ಲಿದ್ದ ಬುದವನಂತೆ, ಎದುರಿಗೆ ಇರುವವನು ತನ್ನ ಅಳು ಎಂದು ಚೆನ್ನಾಗಿ ಕಾಣುತ್ತಿದ್ದರೂ ‘ಯಾರು?’ ಎಂದನು. ದಸಿಯು ಗದರಿಸುವ ಇಷ್ಟವಿಲ್ಲದಿದ್ದರೂ ಗದರಿಸಿದಂತೆಯೇ ಇತ್ತು.

ಅಳು ಮಿದುವಾಗಿ “ನಾನು ಬುದ್ಧಿ” ಎಂದನು.

“ ಏನು ? ”

“ ಪೋಲೀಸಿನವರು ಬಂದಿದ್ದಾರೆ.”

“ ಏನು ? ಇಂಸ್ಪೆಕ್ಟರ್ ರಜಾಕ್ ಸಾಬರೀನೋ ? ”

“ ಓದು ಬುದ್ಧಿ ”

“ ಮೊದಲೇ ಬಂದು ಯಾಕೆ ಹೇಳಲಿಲ್ಲ ? ”

“ ಬುದೆ ಬುದ್ಧಿ, ತಾವು ಇತ್ತೆ ತಿರುಗಲೇ ಇಲ್ಲ ಹಾದ. ”

“ ಸರಿ, ನಡಿ ”

ನಾಯಕನು ಮೆಟ್ಟೆ ಲಿಳಿದು ಆಳಿನ ಹಿಂದೆಯೇ ಬಂದನು. ಇಂಸ್ಪೆಕ್ಟರು ಮೊದಲಿನ ತೊಟ್ಟೆಯ ದಿವಾನಖಾನೆಯಲ್ಲಿ ಕುಳಿತಿದ್ದರು. ನಾಯಕನು ಬಂದು “ ಇಂಸ್ಪೆಕ್ಟರ್ ಸಾಹೇಬರು ಮಾಫಿ ಕೊಡಬೇಕು. ಏನೋ ಕೆಲಸದಲ್ಲಿದ್ದೆ ” ಎಂದನು.

ಇಂಸ್ಪೆಕ್ಟರ್ ನಾಯಕನು ಮೊಕನೋಡಿ “ ಬುದ್ಧಿ ಯೋರು ಬಹಳ ಕೆಲಸದಲ್ಲಿದ್ದು ದಳಿದಿರೋ ಹಂಗಡೆ ” ಎಂದನು.

ನಾಯಕನು ಏನು ಹೇಳಬೇಕು ? ಮುಲ್ಲಿಯ ಯೋಚನೆಯಲ್ಲಿ ಮುಳುಗಿದ್ದೆ ಎನ್ನು ಲಾದಿತೆ ? ಅದರಿಂದ ಲೋಕಾಭಿರಾವ.ವಾಗಿ, “ ಏನು ಮಾಡೋದು ? ತಾವು ಕಾಣದ್ದು ಏನದೆ ? ಇದ್ದೇ ಅದೆ. ಬೇಡ ಅಂದರೆ ಬಿಟ್ಟೀತಾ ? ವಡಕೊಂಡು ಬಂದದ್ದು ! ” ಎಂದನು.

ಇಂಸ್ಪೆಕ್ಟರು ಅದನ್ನು ಅಥವಾಡಿಕೊಂಡಂತೆ, “ ಮಾಡೇ ಗೊಡರದು ತಾನೇ ? ತಾವು ಅವು ಯೋಚಿಸಬೇಕಾಗಿಲ್ಲ. ನಾನು ಡಿ. ಎಸ್. ಪಿ. ಯವರಿಗೆ ಹೇಳಿದ್ದೀನಿ. ಅವರು ಡಿ. ಸಿ. ಅವರ ತಾವ ಹೇಳಿದ್ದಾರೆ. ಅಲ್ಲಂದ ಅವು ಲಾರಿಗೆ ಯಾದಿ ಬರುತ್ತದೆ. ಎಲ್ಲಾ ಸರಿಯೋಗುತ್ತದೆ. ಮಾಡೇ ಗೊಡರು ಮೊದಲಿನಂಗೆ ತಮ್ಮ ಮಾತು ಮೀರದೇನೆ ಇರೋ ಹಂಗೇ ಆಗುದೆ. ”

“ ಹಾಗಾದರೆ, ಡಿ. ಸಿ. ಸಾಹೇಬರವರಿಗೂ ಮುಟ್ಟೆ ತೋ ಅವರ ಸುದ್ದಿ ? ನೋಡಿ, ಎಲೊ ಬಿಡಿದೊಂದ್ದು ತಂದು ಹೆಣ್ಣು ಕೊಟ್ಟಿದ್ದ ಕ್ಯೇ ಅವನ ಪ್ರತಾಪ ನೋಡಿ. ಅವನಿಗೆ ಈಗ ಹತ್ತು ಎಕರೆ ತರಿ, ಇಪ್ಪತ್ತು ಎಕರೆ ಹೊಲ, ನಾಕು ಜೋತೆ ಎತ್ತು, ಆಳುಕಾಳು, ಮೊದಲುಗೊಂಡು ಎಲ್ಲಾ ಕೊಟ್ಟಿರು ನಮ್ಮ ತಂಡೆ. ಆ ಹೆಣ್ಣು ಹೋಯಿತು. ಈಗ ಮತ್ತೆ ನಮ್ಮ ತಂಡೆ ಹತ್ತು ಸಾವಿರ ಕೊಡುತ್ತೀರಿ ಅಂತಿದ್ದರು. ಅದು

ಕೊಡಿ ಅಂತ ತಗಾದೆ. ಹೋಗಲಿ, ನೇರವಾಗಿ ಆದರೂ ಇದ್ದಾನಾ? ಶುದ್ಧ ಜವ್ವಾಕೋರ. ಆ ಜಮಿನೆಲ್ಲಾ ಮಕ್ಕಳ ಹೆಸರಿನಲ್ಲಿ ಇದ್ದರೂ ಅದರಮೇಲೂ ಸಾಲಾಮಾಡಿದ್ದಾನೆ. ನಾವು ಕೊಟ್ಟರೂ ದಕ್ಕಿಸಿ ಕೊಂಡಿತಾ ಮುಕ್ಕೆ? ನಮ್ಮನ್ನ ದಾವಾ ಸೂರಾತುತ್ತೀನಿ ಅಂತ ಹೆದರಿ ಸಿದ. ನಮಗೆ ರಿಜಿಸ್ಟ್ರಿ ನೋಟೀಸ್ ಕೊಡಿಸಿದ. ಅಪ್ಪಾತ್ತು ಅವನ್ನು ಬಂದೂಕು ತಕೊಂಡು ಹೊಡಿದು ಬಿಡೊವಾ ಅನ್ನೊಣ್ಣು ಕೋವೆ ಬಂದುಬುಟ್ಟಿತ್ತು. ನಮ್ಮ ಜನಾನಾ ‘ಎಷ್ಟೇ ಆಗಲಿ, ಜೊತೇಲಿ ಬಂದೇ ತಣಗೇಲಿ ಕೃತ್ಯಾಳಿದೊರು ಬುದ್ದಿ’ ಅಂತ ಆಣಿಯಿಟ್ಟು ತಪ್ಪಿಸಿದರು. ಇಂಥಾ ತುಂಟುನಾಗನ್ನು ಲ್ಲಾ ಇವ!”

“ಹೋಗಲಿ, ಬುಡಿ, ನಾಯಕರೆ ಕೋಟ್ಟಿಗೆ ಹೋದರೆ, ಎನಿಡ್ರೆಸ್ ಬೆಂಡ್ರಾವ್! ಕೋಟ್ಟಿನೋರು ಬರಿ ಬಾಲಿಮಾತಿನಲ್ಲಿ ಕಿಕ್ಕಿ ಕೊಟ್ಟಾರಾ? ಕೇಸ್ ಡಿಸ್ಟ್ರಿಕ್ಟ್ ಆಗಿಹೋಗ್ತದೆ. ಅವರೇ ನಷ್ಟಾನೂ ಕೊಡಬೇಕಾಗ್ತದೆ.”

“ಅಲ್ಲೋ, ನಾಯಕರ ವಂಶದವನು ಕೋಟ್ಟಿನಲ್ಲಿ ಸಾದಾ ಜನದ ಹಂಗೆ ಹೋಗಿ ನಿಂತುಕೊಂಡರೆ ಏನಾಯಿತು ನಮ್ಮ ಘನತೆ? ಮನುಷ್ಯ ಬದುಕೊಂಡು ಮಾನಕ್ಕು. ಆಡಕೇಗೆ ಹೋದ ಮಾನ ಆನೆ ಕೊಟ್ಟಿರೂ ಬರೋಲ್ಲ ಅನ್ನೊಂದು ಕಾಣರಾ? ಅದ್ದು ಇನ್ನೂ ಬಲ್ಲ. ಅದಕ್ಕೆ ಅಂಜೋರಮೇಲೆ ಕವ್ವೆ ಇಟ್ಟಂಗೆ ನಮ್ಮನ್ನಂಜಿಸೋಂದು ಈಗ, ನಾವು ಭಂಡಬಿದ್ದು ನಡೀ ಕೋಟ್ಟಿಗೆ ಅಂದರೆ ಕೆಬ್ಬಾ: ಈಗ ಆ ಎರಡು ಎಕ್ಕೆ ತೊರ್ಟಕ್ಕೆ ನೋಡಿ ಎಕ್ಕು ಮಾಡಬೇ! ಬಿತ್ತೆ ನೋಡಿದರೆ, ಆ ಮುಕ್ಕೆನಿಗೇಷ್ಟರ ನಾವು ದಿ. ಸಿ. ಸಾಹೇಬರ ಕಚ್ಚೆರಿ ಹತ್ತಿಬೇಕಾ ಅನ್ನಿಸ್ತದೆ. ಆದರೆ, ಕಟ್ಟೀಲಿ ಹೋಳಿ ಕಂಡಂಗೆ ಆದೀತು ಅಂತ ಈಗಲೇ ಉಷಾರಿ ಮಾಡಿಹೋದು.”

“ಬಹೆಳ ಸರಿ. ತಾ ಮಾಡಿದ್ದು ಬಹೆಳ ಸರಿ. ನಮ್ಮ ಹತ್ತಿರ ಹೇಳಿಹೋದೂ ಒಂದೇ! ಅದ್ದೀಗೆ ಕ್ಕಿಕೋಳ ಹಾಕೋದೂಬಂದೆ!”

“ನೋಡಿ, ನಾವೇ ಮಾಡಿಕೊಂಡದ್ದು. ಸರಕಾರದವರು ರಾವ್ ಖಹದ್ದೂರ್ ಬಿರುದು ಕೊಟ್ಟರು: ಮಾರಾರಾಜರು ತುಂಬಿದ ಸಭೆ

ಯಲ್ಲಿ ‘ರಾಜಸೇವಾ ಪರಾಯಣ’ ಅಂತ ಬಿರುದುಕೊಟ್ಟು, ಜೋಡಿಶಾಲು ಹೊದಿಸಿದರು. ಇನ್ನು ಪಟೀಲಿ ಬಾರದು ಅಂತ ‘ಇರಲಿ, ನಮ್ಮೆನಲ್ಲಿ ಅಂತ ಇವನಿಗೆ ಪಟೀಲಿ ಮಾಡಿಸಿಕೊಟ್ಟರೆ’ ನಮ್ಮ ಬುಡ್ಡೇ ನೀರುತ್ತಿದ್ದೋಳೆ ಬರತಾನಲ್ಲ ! ”

“ನಾನೇ ಬಂದೋ ಬಸ್ತು ಮಾಡಬಹುದು. ಆದರೂ ಅಲ್ಲಿಂದ ಬರಲಿ ಅಂತ ನಾನೇ ಡಿ. ಎಸ್. ಪಿ ಅವರಿಗೆ ಹೇಳಿ ಅಲ್ಲಿಂದ ಡಿ. ಸಿ. ಯವರಿಗೆ ಹೇಳಿಸಿದ್ದೇನೆ. ಅದು ಬಿಡಿ. ಇನ್ನೊಂದು ಸಮಾಚಾರ ಇತ್ತಲ್ಲ ? ”

“ಏನು ಆ ವೋಗಿಂದು ? ಏನಾದರೂ ಪತ್ತೆ ಆಯಿತ್ತೋ ? ”

“ಆರರೇ, ನಾಯಕಸಾಬ್ ರು ಹೇಳಿದ ಮೇಲೆ ಅದೇ ಮಾತ್ರೋ ಮಣಿಗಿರಿಯೋ ? ನಾನು ಆಗಲೇ ತಲಾಷ್ ಮಾಡಿಸಿದೆ, ಈ ಮಧ್ಯ ಸರಕಾರದವರು ನಮ್ಮೆನ್ನು ಧಾರವಾಡಕ್ಕೆ ಹೋಗಿ ಬಾ ಅಂತ ಕಳುಹಿಸಬಿಟ್ಟರು. ಆದರಿಂದ, ಅಲ್ಲಿಂದ ಬರ್ಣಿದು ತಡ ಆಯಿತು. ಯಾಕೆ, ತಮಗೆ ಗೊತ್ತಲ್ಲ, ನಾವು ಮೂರು ತಿಂಗಳು ರಜಾದ ಮೇಲೆ ಇದ್ದಾದ್ದು ? ”

“ಹೌದು. ನಾವೂ ಹಕ್ಕಿನ ಕಳೆಸಿದ್ದೋ ! ಇವ ಬಂದು ಸಾಕೇಬರು ರಜಾ ಹೋಗವ್ಯೇ ! ಅವರಿರೋ ತಾವೇ ಗೊತ್ತಿಲ್ಲ ಅಂದ ! ”

“ಹೌದು. ನಾವು ತಲಾಷ್‌ಗೆ ಹೋಗುವಾಗ ಹಂಗೇ ಹೋಗೋದು. ಬೇದಿರಸ್ ನಲ್ಲಿ, ಫಕೀರ್ ಹಂಗೆ, ಭಿಕಾರಿ ಹಂಗೆ, ಪರದೇಸೀ ಹಂಗೆ ಹೋಗೋದು.”

“ಅದೇನು ? ”

“ಓ ! ಅದು ಬೋ ದೊಡ್ಡ ಕಡೆ ನಾಯಕಸಾಬ್ ! ನೋಡಿ, ಕೆಲ್ಪತ್ತ ಕೇಳಿದ್ದೀರಲ್ಲ. ಅದು ಇರೋದು ಬಂಗಾಳಾದಲ್ಲಿ. ಅಲ್ಲಿ ರಾಣೀ ಸರ್ಕಾರದವರು ಬಂಗಾಳಾ ಎರಡು ಹಾಲು ಮಾಡಿ, ಅದೇ ಬೇರೆ ಇದೇ ಬೇರೆ ಅಂತ ಮಾಡಿತ್ತು. ಆ ಬಂಗಾಳಿ ಜನ ಕೊಂಚ ಬೇಗ ರೇಗೋ ಜಾತಿ, ಅವರೆಲ್ಲ ಮಸಲತ್ತ ಮಾಡಿ ದಂಗೆ ಎದ್ದು

ಬಿಟ್ಟರು. ಅಲ್ಲಿ ಬಿಸ್ತಿ ಚೆಂದ್ರಪಾಲ್, ಅವರು ಇವರು ಯಾರು ಯಾರೋ ಗಲಾಟಿಯೋ ಗಲಾಟಿ ಮಾಡಿ ಬಿಟ್ಟು: ಅದಕ್ಕೆ ತಕ್ಷಂಗೆ ಪೂನಾದಿಂದ ಬಾಲಗಂಗಾಧರ್ ತಿಲಕ್ ರು ಗಲಾಟಿ ಮಾಡಿದರು. ಅಲ್ಲಿ ಪಂಚಾಬ್ ನಿಂದ ಲಾಲಾ ಲಜಿಸ್ಟ್ ರಾಯ್ ಗಲಾಟಿ ಮಾಡಿದರು. ಈ ಗಲಾಟಿನೆಲ್ಲ ನೋಡಿ ರಾಣಿ ಸರ್ಕಾರ ಕೂಡ ಹೇದರಿ ಬಿಟ್ಟು ಬಂಗಾಳ ಒಂದು ಮಾಡಿ ಬಿಡ್ಡು. ಆಮೇಲೆ ಅಲ್ಲಿ ಪರಮಹಂಸ ಅನೇನ್ನೋರು ಇದ್ದರಲ್ಲ, ಅವರ ಸಿಫ್ಟ್ ವಿನೇಕಾನಂದರು ಅಮೇರಿಕಾಕ್ಕೆ ಹೋಗಿ ಬಂದು ಈ ಕೆರಿಸ್ತಾನರ ಗುರುಗಳನ್ನೆಲ್ಲ ಹೇದರಿಸಿ ಬಿಟ್ಟರು. ಈಗ, ಅವರ ಕಡೆ ಸನ್ಯಾಸಿಗೋಳು ಈ ರಾಣಿ ಸರ್ಕಾರದ ಮೇಲೆ ಫಿತೂರಿ ಮಾಡೋಕೆ ಸುತ್ತುತಾ ಇದ್ದಾರೆ. ನೋಡೋಕೆ ಸನ್ಯಾಸಿ, ಕವನಿ ಹಾಕೊಂಡು. ಕೇಳಿದರೆ ರಾವೇಶ್ವರ್ ಜಾತಾಹುಂ, ಹರಿದ್ವಾರ್ ಜಾತಾಹುಂ ಅಂತ ತಿರುಗತಾ ದೇಶಾನ್ನೆಲ್ಲ ಹರಾಂ ಮಾಡುತ್ತಾ ಅವೇ ! ”

“ ಅಂಧ್ಯ ! ಬುಡಿ, ಇಸ್ಪೆಕ್ಟರೆ, ಸನ್ಯಾಸಿಗಳು ಪಾಪ, ದೇಶಾನೇನು ಹರಾಂ ಮಾಡಾರು ! ”

“ ಇಲ್ಲ, ನಾಯಕ್ ಸಾಬ್, ಅನ್ನೋನು ಮಾಡುತ್ತಾರೆ ಗೊತ್ತು ? ಈ ನೊಜವಾಗಳಿರುತ್ತಾರಲ್ಲ, ಅವರಿಗೆ ಹೇಳೋದು, ನೋಡಿ, ಇಂಗ್ಲೀಷಿನೋರು ನಮ್ಮನ್ನೆಲ್ಲ ತುಳಿದಿದ್ದಾರೆ. ನಮ್ಮ ದೇಶದಲ್ಲಿ ನಮ್ಮನ್ನೇ ಗುಲಾಮರನ್ನ ಮಾಡಿದ್ದಾರೆ, ನೋಡಲು ಇವರ್ನು ಓಡಿಸ ಬೇಕು ಅನ್ನೋದು. ಬೋಲೋ ವಂದೇಮಾತರಂ ಅನ್ನೋದು. ಅವರ ತಲೆ ಕೊಸ್ತೋದು.”

“ ವಂದೇಮಾತರಂ ಅಂದರೆ ? ”

“ ಅದೇ ಇಂಗ್ಲೀಷರ ವೈರಿಗಳು ಮಾಡಿ ಕೊಂಡಿರೊ ಮಂತ್ರ ! ತಾವು ಕಾಣಿರಿ. ನಾನು ಮೊನ್ನೆ ಹೋಗಿದ್ದುದು ಒಬ್ಬ ಸನ್ಯಾಸಿ ಹಿಂದೆ. ಅವನು ವಂದೇಮಾತರಂ, ಜಲ, ಘಲ, ಅಂತಾ ಏನೇನೋ ಜವನಾಡಿ ವಂದೇಮಾತರಂ ಅಂದರೆ, ಅವನ ಮಾತ್ರ ಕೇಳಿದರೆ, ಅವನು ಹೇಳೋದೆಲ್ಲ ನಿಜ, ಈ ಯೂನಿಫಾರಂ ಕಿತ್ತು ಎಸೆದು,

ಅವನ ಜೊತೆಗೆ ಹೊರಟು ಬಿಡ್ಡೋಣ ಅನ್ನಿ ಸೋದು. ಆ ವಂದೇ ಮಾತರಂ ಅದೆಯಲ್ಲಿ ಬಂಗಾಳಿ ಹಾಡು. ಅನಂದನು ಅಂತ ಬಂದು ಕಢಿ. ಸನ್ಯಾಸಿ ದಾಗೆ ಆದಾಗ ಹುಟ್ಟಿದ್ದು. ಅದು ಈಗ ಮತ್ತೆ ಶಾಲ್ತೀಗೆ ಬಂದಿದೆ. ಅಂತೂ ದಿನದಿನ ಬೆಳ್ಳಿತದೆ. ಇವರೂ ದಬಾಯುತ್ತಾ ಇದ್ದಾರೆ. ನೋಡಬೇಕು ಏನಾಯ್ದೋ? ”

“ನೀವು ಸಾವಿರ ಪೇಶಿ ಸನ್ನೋರ್ಯಿಗೆ ಬುದ್ಧಿಯಿಲ್ಲ. ಕೆಳ್ಳಿಕಾಕರ ಸ್ನೇಹಿ ತಪ್ಪಿಸಿ, ಧರ್ಮದಿಂದ ರಾಜ್ಯವಾళುತ್ತಿದ್ದಾರೆ. ಅವರ ಮೇಲೆ ಕೈಮಾಡೋದು? ಪೂರಿದರೆ, ಬೊಡಿ ಎಮಕ್ಕೆ ಇಸ್ನೇಲ್ಲಾ ಗುಂಡು ರಾಕಿ ಸುಟ್ಟು ಬಿಟ್ಟರೆ? ನಾವು ಮೊಡದಾಡಬೇಕು ಅಂದರೆ, ಸಮೃದ್ಧಿನು ಮದ್ದ ಇದ್ದಿತಾ? ಬಂದೂಕ ಅದೆಯಾ? ಹಿಂದಿನ ಕಾಲದಂಗೆ ಗಂಡಾಳು ಅವೆಯಾ? ಏನೋ, ಸಾವಿರ ಪೇಶಿ, ಅವರ ಧರ್ಮ ಅದೆ. ನನ್ನೋರು ಆ ಇಂಗ್ಲೀಷ್‌ನೋರೆ ರೋಮು ಕನಿಡ ಅಲ್ಲಿ ಡಿನ ಲಾರರು.”

“ಈಗ ಅದೇ ಈ ಕೆಂಪು ಒಟ್ಟಿ ಜನಾಹೇಳೋದು ಯಾರಾದರೂ ಇಂಗ್ಲೀಷರು ಭಲೆ ಅಂದರೆ, ನೋಡಿ, ಸೋಡಿ, ಇವರೆಲ್ಲ ಗುಲಾಂಗುರು ಅಂತಾರೆ. ಈಗ ಬೊಂಬಾಯಿ, ಶ್ರೀನಾ, ಲಾಹೋರು, ಕಾಂಪುರ್, ಅಲ್ಲಿ ಲ್ಲಾ ಬೀದಿಲ್ಲಾ ಇವರ ಗಲಾಟಿಯೇ ಗಲಾಟಿ. ತಮ್ಮಂಥಾದೊಡ್ಡೊರು ಈಚೆ ಬರೋಡೆಂಗಿಲ್ಲ.”

“ಕೊನೆಗೆ ಏನಾಯ್ದೋ? ಹಿಂಗಾದರೆ?”

“ನೋಡಬೇಕು. ಸರ್ಕಾರಕ್ಕೆ ಕೋಪ ಬಂದದೆ. ಇವರು ಧ್ರುವ ಅಂತ ಗುಂಡು ಯಾಕಿ ಕೊಲ್ಲಾರೆ. ಈ ಜನ, ಸಮೃಜನ ತಿಫಾಣ ಬಂದಾಗ ಅಲೆಬರೋ ದಂಗೆ ಮೇಲೆಹೇಳಿ ಬಂತಾರೆ ಅನೆ. ಅಭಾವ! ಆ ಕಲ್ಪತ್ರದಲ್ಲಿ ನೋಡಬೇಕು. ಅದನ್ನೆಲ್ಲಾ!”

ನಾಯಕನಿಗೆ ಅವೊಂದೂ ಬೇಕಾಗಿಲ್ಲ. ಇಂಗ್ಲೀಷ್‌ನಿಗೆ ಯಾರಿಗೂ ತಿಳಿಯದ ಅಂತ ತನಗೆ ತಿಳಿದಿದೆಯೆಂದು ಹೇಳಿಕೊಳ್ಳಲು ಆಶಿ. ಆಲ್ ಇಂಡಿಯಾದಲ್ಲಿ ಆರಂಭವಾಗಿರುವ ನ್ಯಾಷನಲ್ ಮೂವ್ ಮೆಂಟ್ ವಿಷಾರ ಹೇಳಬೇಕು ಎಂದು ಹಂಬಲ. ಏಷಿಯಂಟ್

ಮಾರ್ಯಾರಿನ್‌ನಹಾಗೆ ಕೇಳುವವರಿಗೆ ಬೇಕಾಗಲೀ, ಬೇಡವಾಗಲೀ ತಾನು ಹೇಳಬೇಕು ಎಂದಿರುವುದ್ದನ್ನು ಹೇಳಿ ತೀರುವ ಚಟು ಆತನಿಗೆ. ನಾಯಕ ನಿಗೆ ಮರ್ಯಾದೆ. ಅವನಿಂದ ತನಗೆ ಒಂದು ಕೆಲಸ ಆಗಬೇಕಾಗಿರುವ ಲೋಭ. “ನನಗೆ ಬೇಕಾದ್ದನ್ನು ಹೇಳಿ ಹೊಗಯ್ಯ. ನಿನ್ನ ಕಣಿಯಾರಿಗೆ ಬೇಕು ?” ಎನ್ನಲಾರ. ಏನೋ ದಾಕ್ಷಿಣ್ಯ.

ಇಂಸ್ಪೆಕ್ಟರನು “ಎಲ್ಲಿ ಹೋದರೂ ಲಾಲ್ ಬಾಲ್ ಪಾಲ್.” ಎಂದು ಮುಂದೆ ಹೊರಟಿನು.

“ಹಾಗಂದರೆ ?”

“ಲಾಲ್ ಎಂದರೆ ಲಾಲಾ ಲಜಪತ್‌ರಾಯ್. ಬಾಲ್ ಎಂದರೆ ಬಾಲಗಂಗಾಧರ್ ತೀಲಕ್, ಪಾಲ್ ಎಂದರೆ ಬಿಂದ್ ಚಂದ್ರಪಾಲ್. ಒಬ್ಬರು ಲಾಹೋರಿನವರು. ಇನ್ನೊಂದು ರು ಫ್ರಾನ್ಸಾವವರು, ಮತ್ತೊಂದು ರು ಕಲ್ಲುತ್ತಾದವರು. ಈಗೇನಂತೀರಿ ? ಸ್ವಾಲು ದುಡುಗರೆಲ್ಲಾ ಮೂರು ಕಾಸು ಕೊಡೋದು, ಒಂದು ಮೂರು ಬೆರಳು ಆಗಲದ ಕಾಗದದಲ್ಲಿ ಅವರ ಮೂರು ಜನರ ಸ್ನೇಚೋ ಸ್ತ್ರಿಂಟ್ ಮಾಡಿರುತ್ತಾರೆ. ಅದನ್ನು ಎಸೆಮೇಲೆ ಹಿ ರಾಕಿಕೊಂಡು ಲಾಲ್, ಬಾಲ್, ಪಾಲ್ ಕೇ ಜ್ಯೇ ಅನ್ನೊಂದು, ತಿರುಗೋಂದು.”

ಟೀಗೇ ಸುಮಾರು ಒಂದು ಗಂಟೆಯ ಹೊತ್ತು ತನ್ನ ಪ್ರತಾಪನೆಲ್ಲ ಕೊಚಿ ಕೊಂಡ ವೇಲೆ, ಇಂಸ್ಪೆಕ್ಟರನು ನಾಯಕನಿಗೆ ಬೇಕಾದ ನಿಷಯ ವನ್ನೆಟ್ಟಿದನು. ಅದುವರಿಗೆ ಆಕಳಿಕೆ ಬಂದರೂ ಕ್ರೀ ವ್ಯಾಚ್ಯಾಚ್ ಕೊಂಡು ಆಕಳಿಸುತ್ತ ಕುಳಿತ್ತಿದ್ದ ಸಾಯಕನು, ಸೇಂಫಾದಲ್ಲಿ ಸರಿಯಾಗಿ ಕುಳಿತು ಕೊಂಡನು. ಇಂಸ್ಪೆಕ್ಟರನು ಕೂಟ್ಟು ನೃವನ್ನು ಏರಿಸಿ ಹೈಯೆಲ್ಲಾ ಕಿವಿಯಾಗಿ ಕುಳಿತನು. ಇಂಸ್ಪೆಕ್ಟರನು ಹೇಳಿದನು :

“ನೋಡಿ. ನೀವು ಹೇಳಿ ಸುಮಾರು ದಿನ ಆಯಿತು. ನಾನು ಏನು ಮಾಡಿದೆ ? ಮಲ್ಲಣಿನ ಹೆಂಡತಿ ನೋಗ ತಂದದಿವಸದ ಸುಮಾರಿನಲ್ಲಿ ಈ ವ್ಯಾರಿಗೆ ಒಂದ ದೊಂಬರ ಗುಂಪುಗಳನ್ನು ಲಾಲ್ ಪ್ರೇಲೀಸ್ ಡ್ರೈನಲ್ಲಿ ನೋಡಿ ಗುತ್ತು ದಚ್ಚಿಕೊಂಡೆ. ಅಮೇಲೆ ಅವರ್ನು ತಲಾಪ್ ಮಾಡೋಕೆ ಹುರು. ಆ ಗುಂಪು ಎಲ್ಲಿ ಬ್ರೆಂಡ್ ಶಲೆ

ಕೊಂಡು ಹೋಗಿ, ಎಲೊಲ್ಲೀ ಕಳ್ಳತನ ವಾಡಿ, ಜ್ಯೇಶೇರಿಬುಡ್ಟು. ಅದನ್ನೆಲ್ಲ ನೋಡಿಕೊಂಡು, ಅವರು ಯಾವ ಜ್ಯೇಶೀಲನಲ್ಲಿದಾರಿ ಅದನ್ನು ತಿಳಿಕೊಂಡು ಬರೋಕೇ ನಾನು ಮೊದಲು ರಜಾ ತಕ್ಕೊಂಡದ್ದು. ತಾವು ಹೇಳಿದ್ದರಲ್ಲಾ, ಗುಟ್ಟಾಗಿರಬೇಕು ಅಂತ ಅದರಿಂದ ನಾನೇ ಹೋದಿ. ಕೊನೆಗೆ ಅವರು ಹೇಳಿದರು. ಶಾವೇರೀ ನದಿಗೆ ಕೊಂಡೊರದಲ್ಲಿ ಕೊಳ್ಳೇಗಾಲದ ಆಚಿ ಬಂದು ಮರ್ತ. ಅಲ್ಲಿ ಒಬ್ಬ ಅರ್ಥ. ಅವನು ಇವರನ್ನು ಕರೆದು “ಈ ಮೊಗಾ ತಕ್ಕೊಂಡು ಹೋಗಿ ಯಾರಿಗಾದರೂ ಉತ್ತಮಂಗೆ ಕೊಟ್ಟಬಿಡರೋ!” ಅಂತ ಇವರಿಗೆ ಬಂದುನೂರು ರೂಪಾಯಿ, ಆ ಮೊಗಾನೂ ಕೊಟ್ಟಿ. ಅದು ಆಗ ಐದಾರು ದಿನದ ಬೋಮ್ಮಟೆ. ಆ ಮೊಗದ ಅಮ್ಮೆ ಕೂಡ, ಬಂದು ಬಂದು ಸೀರೆ ರವಿಕೆ ಕೊಟ್ಟಿ, ಚೆನ್ನಾಗಿ ಶಾಪಾಡೋರಿಗೆ ಕೊಡಿ ಅಂತ ಕಣ್ಣಲ್ಲಿ ನೀರಿಟ್ಟುಕೊಂಡರು. ದೊಂಬರು ಬಂದು ತಿಂಗಳವರೆಗೂ ಆ ಮೊಗ ಸಾಕಿ ಕೊನೆಗೆ ಮಲ್ಲಣ್ಣನ ಹೆಂಡತಿಗೆ ಕೊಟ್ಟಿರು. ಮತ್ತೆ ಹೋಗಿ ಮರದ ಅರ್ಥನಿಗೆ ಹೇಳಿ ಬಂದರು. ಆ ಮರ ಕೂಡ ಹೋಗಿ ನೋಡಿಕೊಂಡ್ದು ಬಂದೆ. ಆ ಅರ್ಥ ನಾನು ಹೋಗಿದ್ದಾಗ ಶಾರೀ ಯಾತ್ರೆ ಹೋಗೆತ್ತು.”

ನಾಯಕನಿಗೆ ಬಂದು ಸಂತೋಷವಾಯಿತು. ಮಲ್ಲಿ ತಾನೆಂದು ಕೊಂಡಿದ್ದಂತೆ ಉತ್ತಮರ ಕುಲದಲ್ಲಿ ಹುಟ್ಟಿದವರು. ತಿರುಪದವರ ಮನೆಯಲ್ಲಿ ಹುಟ್ಟಿದವರಲ್ಲ.

ಇಂಸ್ಪೆಕ್ಟರನು ಹೇಳಿದನು :

“ಆ ಅರ್ಥನೆ ಹೇಸರು ಶಿವರಾಮಯ್ಯ. ಆ ಮರವಿರುವುದು ದೇವರ ಹೆಣ್ಣಯಲ್ಲಿ. ಆ ಅರ್ಥನು ಬಹು ಚೆನ್ನಾಗಿ ಭಾರತ ರಾಮಾಯಣ ಓದುತ್ತಾನೆ. ಹತ್ತು ಜನಕ್ಕೆ ಬೇಕಾದವನು. ಬಂದು ಆಶ್ರಮ ವಾಡಿಕೊಂಡು ಬಂದವರಿಗೆ ರೋಗರುಜಿನಕ್ಕೆ ಏನಾದರೂ ಮದ್ದ, ಮಂತ್ರ ವಾಡುತ್ತ ದಿನ ತಳ್ಳುವನು. ಅವನ ಆಶ್ರಮದಲ್ಲಿ ಗಂಡುಸರೂ ಹೊಗಸರೂ ಅನಾಧರೂ ಬಂದು ಅಪ್ಪಿದಿನ ಇದ್ದು ಹೋಗುತ್ತಾರೆ.”

“ಹಾಗಾದರೆ ನೀವು ಅಲ್ಲಿಗೆ ಹೋಗಿ ಎಷ್ಟು ದಿನವಾಯಿತು. ?”

“ನಾನು ವೊನ್ನೆ ವೊನ್ನೆ ಹೋಗಿದ್ದೆ. ಈ ತಲಾಷೆಯೇಲ್ಲ ಮುಗಿ ಸಿಕೊಂಡು ಬಂದು ಭಾಜುಂ ತಕೊಂಡೆ. ಭಾಜುಂ ತಕೊಂಡು ಹತ್ತು ದಿನ ಅಯಿತು.”

“ಹಂಗಾದರೆ ನಮಗೊಂಸ್ತರ ಚೋ ಕವ್ಯ ಬಿದ್ದಿರ !”

“ಅದೇನು ಕವ್ಯ ಅಂದರೆ ಕವ್ಯ ! ಆದರೆ, ತಾವು ದೊಡ್ಡೊರು ತಮ್ಮ ವಾತಿಗೆ ಮಹಾರಾಜಾ ಸಾಹೇಬ್ ಕೂಡ ಬೆಲೆ ಕೊಡುತ್ತಾರೆ. ಅಂತಾದ್ದರಲ್ಲಿ, ನಾವು ಬೆಲೆ ಕೊಡದಿದ್ದರಿ ?”

“ಉಂಟಾ ಸ್ತಾನಿ, ತಾವು ಎಷ್ಟೇ ಆಗಲಿ ಸರಕಾರದ ಆಫೀಸರು. ಪೋಲೀಸ್ ಇಸ್ಪೆಕ್ಟರ್ ಅಂದರೆ, ಅಮಲ್ಲಾರ್ಡ್ ಬಿಟ್ಟರೆ ನೀವೇ ತಾಲ್ಲೂಕು ದಣಿ. ಆಯಿತು. ಈಗ ನೀವು ನಮಗಾಗಿ ಪಟ್ಟ ಕವ್ಯಕ್ಕೆ ಏನಾದರೂ ಅವೇಳ್ಳೇ ಇಮೈಲ್ ಕೊಟ್ಟರೆ, ನಾಯಕನ ಜಂಬಾ ನೋಡು, ನಮಗೆ ಲಂಚ ಕೊಟ್ಟು ಅಂದುಬುಡ್ಡಿರೋ ಏನೋ ? ನಿಮ್ಮನ್ನು ಕಂಡರೇನೇ ನಮಗೆ ದಿಗಲು.”

“ನೋಡಿ, ನಾಯಕ್ ಸಾಬ್, ನಾವಾಗಿ ಕೊಡಿ, ಇಲ್ಲದಿದ್ದರಿ ನಿಮ್ಮ ಕೆಲಸಾನೇ ವಾಡೋಳಿಲ್ಲ, ಅಂತ ಷರತ್ ಹಾಕಿ ತಕೊಂಡರೆ ಅದು ಲಂಚ. ನಿಮ್ಮ ಖುಸಿಯಿಂದ ನಾವು ವಾಡಿದ ಕೆಲಸಕ್ಕೆ ನಿಮ್ಮ ಖುಸಿಯಿಂದ ನೀವೇ ನಿಮಗೆ ತೋರಿದ್ದ ಕೊಟ್ಟರೆ ಅದು ಮರ್ಯಾದೆ. ಅದು ಲಂಚ ಇಲ್ಲ.”

“ಹಂಗಾದರೆ ನಾವು ಬದುಕಿದೋ ! ದಯವಿಟ್ಟು ಬಂದು ಗಳಿಗೆ ಕುಂತಿರಿ. ಬಂದೇ.”

ನಾಯಕನು ಒಳಕ್ಕೆ ಹೋಗುತ್ತಿರುವಾಗ ದೀಪದ ಬೆಳಕಿನಲ್ಲಿ ಆತನ ಕೈಯಲ್ಲಿದ್ದ ಉಂಗುರಗಳು ಹೊಳೆಯಿತು. ಇಸ್ಪೆಕ್ಟರನಿಗೆ “ಇಂಥಾದ್ದು ಬಂದು ವಜ್ರದ ಉಂಗುರ ಆದರೂ ಕೊಟ್ಟರೆ” ಎನ್ನಿಸಿತು. ಜೋಡಿಯಲ್ಲಿಯೇ, “ಆತನು ಕೊಟ್ಟರೂ ನಾನೇನು ಹಾಕೊಂಡು ತರುಗೋಕಾದಿತಾ ? ಬರಿಯು ಆಸೆ” ಎನ್ನಿಸಿ, “ಭೇ, ನಾನೇಕೆ ಏನೇನೋ ಆಸೆ ಪಡಲಿ ? ನಾಯಕನ ಕೈಯಿಂದ

ಕೊಡಿಸುವವನು ದೇವರು.” ಎಂದು ಸುಮೃನಾದನು.

ನಾಯಕನು ಎರಡು ತಟ್ಟಿಗಳನ್ನು ಆಳಿನ ಕೈಯಲ್ಲಿ ತೆಗೆಸಿಕೊಂಡು ಬಂದನು. ಒಂದರ ತುಂಬಾ ಸುಮಾರು ನೂರು ರಸಬಾಳೆಯದೊಣ್ಣು. ಗಿಡದ ಮೇಲೆಯೇ ಬಲಿತು ಹಣ್ಣಾಗಿ ಪುಟಪಿಕ್ಕಿದ ಚಿನ್ನದಿಂದ ವಾಡಿದಂತಿದೆ. ಇನ್ನೊಂದು ತಟ್ಟಿಯಲ್ಲಿ ಸುತ್ತು ವೀಳ್ಳೆ-ಅದರ ನಡುವೆ ಕೆಲವು ಡೆಸಿರು ನೋಟಿಗಳು.

ನಾಯಕನು ತಾನೇ ಆತನಿಗೆ ಫಲತಾಂಬಳಿ ಕೊಟ್ಟು “ಇನ್ನೊತ್ತು ರಾತ್ರಿ ಇಲ್ಲಿಯೇ ಇರಬೇಕು. ನಾಳೆಯೂ ಇದ್ದರೆ ಇನ್ನೂ ಸಂತೋಷ.” ಎಂದು ವಿಶಾ ಸದಿಂದ ಹೇಳಿದನು.

ರಚಂಕ ಸಾಹೇಬನೇ ಉಪಚಾರದ ಮಾತು ಹೇಳಿ ತನಗಾಗಿ ಗೊತ್ತಾಗಿದ್ದ ಎಡೆಗೆ ಹುಂದನು. ದಾರಿಯಲ್ಲಿಯೇ ಜೀಬಿನಲ್ಲಿಯೇ ಎಣಿಸಿದರೆ, ನೋಟಿ ಹತ್ತು ಇತ್ತು. ಅವನಿಗೆ ಮತ್ತೆ ಕೃಗೆ ತೆಗೆದು ಕೊಂಡು ಎಣಿಸಬೇಕು ಎಂದು ಬಲವಾದ ಆಸಿ. ಅದರಿಂದ ಬೇಗ ಬೇಗ ಹೊರಟಿ ಹೊಡನು.

೧೯

ಕೆಂಪಿಯೂ ಬಂದು ರಾಳೆಯವರನ್ನು ಕಾಣಿಸಿಕೊಂಡಳು.

ರಾಳೆಯೂ ಅವಳನ್ನು ವಿಶ್ವಾಸದಿಂದ ಕರೆದು ಕೂರಿಸಿಕೊಂಡು “ ಏನು ಕೆಂಪನ್ನಾಗ್ಯಾ, ಬಂದೆ? ” ಎಂದು ವಿಚಾರಿಸಿದಳು.

“ ಬುದ್ಧಿ, ತಮ್ಮ ಪಾದ, ತಿನೊಂದು ತಮ್ಮಾನ್ನು, ಇರೊಂದು ತಮ್ಮ ಮನೆ, ಉಡೊಂದು ತಮ್ಮ ಸೀರೆ ಹಿಂಗಿರೊವಾಗ ತಾವು ಕೆಂಪಿನ ಕೆಂಪಮ್ಮೆ ಅಂದರೆ ಬದುಕಬೋದಾ? ಏನಾಗಲಿ, ತಾವು ದಣಿಗಳು, ನಾವು ಪಾದದ ಗುಲಾಮರು. ನನ್ನ ಕೆಂಪೀ ಅಂತಲೇ ಕರೀಬೇಕು ತಮ್ಮ ಪಾದ.”

“ನೋಡು, ಮೊಳಕೆ ಬಂದು ಬೆರಳ ಗಾತ್ರ ಇದ್ದರೆ ನೋಸಿ ಅಂತೀವಿ; ಅದು ರಟ್ಟಿ ಗಾತ್ರ ಆದಾಗ ಗಿಡ ಅಂತೀವಿ. ತೊಡೆ ಗಾತ್ರ ಆದಾಗ ಮರ ಅಂತೀವಿ. ಹಂಗೆ ವುಲ್ಲಿ ಬರೋಕೆ ಮುಂಚೆ ಕೆಂಪಿ, ಈಗ ಕೆಂಪಮ್ಮೆ, ಮುಂದೆ ನಾವಂದುಕೊಂಡಂಗೇ ಬುದ್ಧಿಯೋರು ಮೆಚ್ಚಿಕೊಂಡು ಮಾಡಿಕೊಂಡರೆ, ನಮ್ಮಂಗೆ ನೀನೂ ಕೆಂಪಮ್ಮಣಿ. ಅದಕ್ಕೆನೂ ? ಇರಲಿ. ಅದೇನು ನೀನು ಬಂದದ್ದು ಹೇಳು.”

“ಇನ್ನೇನು ಬಡವರು ಬುದ್ಧಿ ಶಂತ ಬರೋದು ಇನ್ನಾಕೆ ? ಏನಾದರೂ ಕೇಳೋಕೆ ! ಏನಾದರೂ ಕೇಳೋಕೆ ? ತಮ್ಮ ಪಾದ, ಕೇಳಕೊ ಅಂದರೆ ಕೇಳಕೊತೀನಿ.”

“ಹೇಳು – ನಾವೂ ಕೇಳೋವ.”

“ಬುದ್ಧಿ, ಇನ್ನು ಎಂಟು ದಿನಕ್ಕೆ ಮಲ್ಲಿಗೆ ಹುಟ್ಟಿದಹಬ್ಬ. ಅಪ್ಪೊತ್ತು ಅಲ್ಲಿ ದೊರೆ ಮಗ ಬಂದಿದ್ದಾಗ, ತಾವೇ ಅವಳಿಗೆ ಒಡವೆ ವಸ್ತೂ ಪಾಕಿ ಸಿಂಗಾರ ಮಾಡಿದ್ದಿರಿ. ಇನ್ನೊಂದು ಸಲ ಹಂಗೇ ಸಿಂಗಾರ ಮಾಡಿ ನೋಡಬೇಕು ಅನ್ನಸ್ತದೆ. ಈ ಮುಕ್ಕೆ ಯಾವಾಗಲೋ ಏನೋ ? ಕಣ್ಣಿ ತಜ್ಜೊಕೆ ಮುಂಚೆ ನೋಡಬೇಕು ಬುದ್ಧಿ.”

“ಇದೇನು ಮಹಾ ! ಖಾಂವದರಿಗೆ ಹೇಳಿದರೆ ಆಗಲಿ, ಅಂತಾರೆ, ಆದರೆ, ಈಗ ಇವಳ ಅಳತೆಯೋನ್ನ ನಮ್ಮ ಅರಮನೇಲಿ ಇದ್ದಾರೋ ಇಲ್ಲಾರೋ ? ಇಲ್ಲದಿದ್ದರೆ ಮಾಡಿಸಿಯೇ ಬುಡೋದು. ಆಯ್ದು, ಎಷ್ಟು ತುಂಬ್ತುದೆ ಅವಳಿಗೆ ?

“ಇದು ಬಂಭತ್ತು ಬುದ್ಧಿ.”

“ನೋಡಿದೆಯಾ, ವಯ್ಸು ಹಂಗೆ ಬಂತು ? ಅದರೂ ನೀನು ನಿಜವಾಗಿ ಮೊಗಾನ ಚೆನ್ನಾಗಿ ಬೆಳಿಸಿದಿ. ನೋಡಿದರೆ, ಹನ್ನೇರಧು ವರ್ಷದವರಳಂಗೇ ಕಾಣ್ತಾಳೆ. ಹಾರುವರ ಮನೇಲಾಗಿದ್ದರೆ ಅವಳಿಗೆ ಆಗಲೇ ಗಂಡು ಹುಡುಕುತ್ತಿದ್ದರು.”

“ಅವರು ಉತ್ತಮರು. ನಾವು ಅವರಂಗೆ ಅದೇವಾ ಬುದ್ಧಿ. ಅದರೆ, ದೇವರು ನಮಗೆ ಆ ಕಷ್ಟ ತಪ್ಪಿಸವ್ವಲಾ ! ತಾವಿಯೋವಾಗ ನಮಗೇಕೆ ಆ ಸಂಕಟ ?”

“ನಮಗೆ ಬುಟ್ಟರೆ, ನಮಗೆ ಗೊತ್ತಿರೋದು ಒಂದೇ ದಾರಿ. ನಮಗೆ ಪಸಂದಾಡೀಲ್ಲ ನಮ್ಮ ಖಾವಂದೊರಿಗೆ ಮೀಸಲು. ನೀನೇನೂ ಷ್ಪೀಯೋ ? ”

“ಬುದ್ದಿಯೋರ ಮಾತಿಗೆ ಎದುರು ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ? ”

“ನಿಮ್ಮ ಮಲ್ಲಣ ಏನಂತಾನೋ ? ”

“ಅವರು ಬುಡಿ ಬುಡಿ, ದೇವರಂತಾವು. ನಿಂದು ಮೋಗ, ಸೀನೇನಾದರೂ ಮಾಡಿಕೋ ಅಂದರು.”

“ಏನಾದರೂ ಮಾಡಿಕೋ ಅನ್ನೋದು ತಪ್ಪಿಸಿಕೊಳ್ಳೋ ಮಾತು. ಬಂಧಿ ಬುಟ್ಟು ಆಗಲಿ ಅಂದರೆ ಮುಂದಿನ ಮಾತು.”

“ಅದೂ ಆಗಬೋಯ್ಯಿ.”

“ಹಂಗಾದರೆ ಹೋಗಿ ಕೇಳಿಕೊಂಡು ಬಾ.”

* * *

ಇಂದು ಮಲ್ಲಿಗೆ ಹುಟ್ಟಿದ ಹೆಚ್. ಮಲ್ಲಣನ ಮನೀಯ ಮುಂದೆ ಒಕ್ಕೇ ಚಪ್ಪರ ಹಾಕಿದೆ. ಅರಮನನೀಯವರೇ ಒಂದು ಆದನ್ನು ಝಿಂಗರಿಸಿ ಕಂದಿಲು, ಗುಳೋವು, ಕಟ್ಟಿದ್ದಾರೆ. ಮೇಲು ತೊರಣ, ಜಿತ್ರದ ಭತ್ತು, ಎಲ್ಲಾ ಮದನೆ ಮಂಟಪಕ್ಕೆ ಇದ್ದ ಹಾಗೆ ಇವೆ. ಒಂದು ಕಡೆ ಎತ್ತರವಾದ ಗಾದಿನಾಡಿ ಅಲ್ಲಿ ರಾಣಿಯವರು ಕುಳಿತು ಕೊಳ್ಳುವುದಕ್ಕೆ ಸೋಫಾ ತೆದು ಹಾಕಿದ್ದಾರೆ. ಎದುರಿಗೆ ಖಾವಂದರು ಬಂದು ಮುಹೂರ್ತ ಮಾಡಲು ಒಂದು ಸಣ್ಣ ಮಂಟಪ ಕಟ್ಟಿ ಆದನ್ನು ಪುನ್ಯಗಳಿಂದ ಅಲಂಕರಿಸಿದ್ದಾರೆ. ಮಗ್ಗಿ ಲಲ್ಲಿ ಗಂಥದಿಣ್ಣಿ ಬೆರೆಸಿರುವ ಶುಪ್ಪ ಹಾಕಿ ಐದು ಸೋಡರಿನ ಪಂಚಾತ್ಮಕ ದೀಪನನ್ನು ಹಿಡಿದಿರುವ ದೀಪದ ಮಲ್ಲಿಯನ್ನು ಇಟ್ಟಿದ್ದಾರೆ.

ಮಂಟಪದಲ್ಲಿ ಉಂಟಿನ ಮುತ್ತೆದೆಯರೆಲ್ಲಾ ಬಂದು ಕುಳಿತ್ತಿದ್ದಾರೆ. ಮಲ್ಲಿಗೆ ವೋಗಿನ ಜಡಿ ಹೇಣೆದು ಬಕಾವಲಿಯ ಅಲಂಕಾರ ಮಾಡಿ ಕುಳ್ಳಿರಿಸಿದ್ದಾರೆ. ಮಂಟಪದ ಒಂದು ಕೊನೆಯಲ್ಲಿ ಓಲಗದವರು ಕುಳಿತು ನಾಗಸ್ವರ ಬಾರಿಸುತ್ತಿದ್ದಾರೆ. ಗಂಡಸರೆಲ್ಲರೂ ಮಂಟಪದ

ಆಚೆ ನಿಂತು, ಕುಳಿತು ನೋಡುತ್ತಿದ್ದಾರೆ.

ಮಲ್ಲಣ್ಣನು, ನಾಯಕನೇ ಅಂದು ರಾಜಕುಮಾರನ ದರ್ಶನಕ್ಕೆ ಹೋದಾಗ ಹೊಲಿಸಿಕೊಟ್ಟಿದ್ದ ರೇತಿಮೆಯ ನಿಲುವಂಗಿ, ಪರಾಯಿ, ರುಮಾಲುಗಳನ್ನೂ, ವಲ್ಲಿಯನ್ನೂ ಧರಿಸಿ ಮದುವೆಗಂಡಿನ ಹಾಗೆ ಓಡಾಡುತ್ತಿದ್ದಾನೆ. ಬಂದವರನ್ನೇ ಲ್ಲಾ ಕೈಮುಗಿದು “ಬುದ್ಧಿಯವರು ದಯಮಾಡಬೇಕು” ಎಂದು ಚಾಪೆಯನ್ನು ತೋರಿಸುತ್ತಿದ್ದಾನೆ. ಆದರೂ ಅವರೆಲ್ಲ “ಬುಡೋ ಮಲ್ಲಣ್ಣ ! ನಾವೇನು ಕೂತುಕೊಂಡು ಹಾಡುಹಣಿ ಕೇಳಬೇಕಾ ? ಏನೋ ನಿನ್ನ ವೋಗಿನಲಂಕಾರ ನೋಡು ಕೊಂಡು ಹೋಗೋವಾ ಅಂತ ಬಂಡೋ” ಎನ್ನುತ್ತಾರೆ. “ಚೆನ್ನಾಯಿ ತು, ಬುದ್ಧಿಗೋಳು ತಾವೆಲ್ಲ ಚೆನ್ನಾಗಿರು ಅಂತ ಮೋಗಾನ ಹರಸೆ ದಿದ್ದರೆ ಆದಿತಾ ? ಏನೋ ನಾವು ಬಡಬೊಡ್ಡೀ ಮಕ್ಕಳು, ದಿನಾತಮ್ಮನ್ನೇ ಲ್ಲಾ ಕರೆಯೋಕೆ ಆದಿತಾ ? ” ಎಂದು ಉಪಚಾರ ಹೇಳಿ, ಎಲ್ಲರನ್ನೂ ಅಲ್ಲಿಲ್ಲಿ ಕೂರಿಸುತ್ತಿದ್ದಾನೆ. ಎಲ್ಲರೂ ನಾಯಕನನ್ನು ನಿರೀಕ್ಷಿಸುತ್ತಿದ್ದಾರೆ

ಕೊಂಬಿನ ಕೂಗು ಕೇಳಿಸಿತು. ಎಲ್ಲರೂ ಸಡಗರದಿಂದ ಸಿದ್ಧಾಗಿ ಅರಮನೆಯ ಹಾದಿಯನ್ನು ನೋಡಿದರು. ಬೆಸ್ತ್ರು ಮೇನಾಥ ಹೊತ್ತುತ್ತಂದರು. ಬಿಳಿಯ ಮೇಲು ಮುಖನ್ನು ಧರಿಸಿ ಜೊತೆಯಲ್ಲಿಯೇ ಬಂದಿದ್ದ ದಾಸಿಯು ಮೇನಾದ ಬಾಗಿಲನ್ನು ತೀರಿದಳು. ಒಳಗಿಂದ ರಾಣಿ ಸುಂದರಮೃಣಿಯು ಬೆಳಕಿನ ಬೊಂಬಿಯಂತೆ ತನ್ನ ರತ್ನಾಭರಣಗಳ ಕಾಂತಿಯನ್ನು ಚೆಲ್ಲುತ್ತಾ ಇಳಿದಳು. ಕೆಂಪಿಯು ಹೋಗಿ, ನೆಲದವರಿಗೂ ಬೋಗಿ, ಕಾಲುಮುಟ್ಟ ಕಣ್ಣಿಗೆ ಒತ್ತಿಕೊಂಡು ಕರೆದು ಕೊಂಡುಬಂದು ಆಕೆಗಾಗಿ ಸಿದ್ಧಮಾಡಿದ್ದ ಉನ್ನತಾಸನದಲ್ಲಿ ಕುಳಿರಿಸಿದಳು. ಮುತ್ತೆಪ್ಪದೆಯರ ತಂಡವೆಲ್ಲ ಎದ್ದು ಕೈಮುಗಿದು ಸಲ್ಲಿಸಿದ ಗಾರವನನ್ನು ಸ್ವೀಕರಿಸಿದಳು. ತಂಡದಲ್ಲಿ ಕುಳಿತಿದ್ದ ಆಹೆಂಗಸರಲ್ಲಿ ಒಬ್ಬೊಬ್ಬರನಾಗಿ ಕರೆದು ಯೋಗಕ್ಕೇಮಗಳನ್ನು ವಿಚಾರಿಸಿದಳು. ಪುರೋಹಿತರು, ಜೋಯಿಸರು, ಶಾಸುಭೋಗರ ಹೆಂಡರಿಗೆ ಅಗ್ರ ಗಾರವವು ದೊರಕಿತ್ತು. ಮುತ್ತೆಪ್ಪದೆಯರಲ್ಲಿ ಆಕೆಯನ್ನು

ನೋಡಿ, “ಇಂಥ ಮಹಾಲಕ್ಷ್ಮಿ ಮನೇಲಿರೋ ವೇಳಿಗೆ ತಾನೇ ನಾಯಕರಿಗೆ ಮಹಾರಾಜರೂ ಮರ್ಯಾದೆ ಮಾಡಿದ್ದು ! ಒಟ್ಟೇ ತಾಯಿಯ ಮಗಳು. ಒಟ್ಟೇ ತಾಯಿ ! ಎಲ್ಲಾದರೂ ಹತ್ತು ಕಾಲ ಸುಖವಾಗಿರಲಿ” ಎನ್ನ ವವರೀ.

ರಾಣಿಯು ಬಂದ ಸಡಗರವು ಅಡಗಿತು ಎನ್ನವುದರೊಳಗಾಗಿ ಕುದುರೆಗಳ ತಾಳದಂತಹ ಕಾಲಸದ್ದು ಕೇಳಿಸಿತು. ಕಾಲ ಕಡಗಗಳನ್ನು ಹಾಕಿರುವ ಕುದುರೆಗಳು ನರ್ತಕರಂತೆ ರ್ಭುಲ್ ರ್ಭುಲ್ ಎಂದು ಕಾಲ ಸ್ನಿಟ್ಟುಕೊಂಡು ಗಂಭೀರವಾಗಿ ಬರುತ್ತಿವೆ. ತಲೆಯಮೇಲಿನ ತುರಾಯಿ, ಕ್ಷತ್ರಿನಲ್ಲಿರುವ ಗೆಜ್ಜೆಗಳು, ಎದೆಯಾಬಳ ತೂಗಾಡುತ್ತಿರುವ ಬಿಳಿಯ ಚಾಮರ, ವೋಕದಿಂದ ಬಾಲದವರೆಗೂ ಹಾಕಿರುವ ಲೋಹದ ಸಾಮಾನು, ಎಲ್ಲದಕ್ಕಿಂತ ಹೆಚ್ಚುಗಿ ಆ ಕುದುರೆಗಳು ಆ ಕತ್ತನ್ನು ಘನವಾಗಿ, ಗಂಭೀರವಾಗಿ, ಗತ್ತಿನಿಂದ, ಹೆಮ್ಮೆಲಿಂದಲೋ ಎಂಬಂತೆ, ಎತ್ತಿ ತರುಗಿಸಿಕೊಂಡು ಬರುತ್ತಿದ್ದರೆ, ಕುಸ್ತಿಗೆದ್ದು ಬರುತ್ತಿರುವ ಪೈಲಾಪ್ಪ ನಿನ ರ್ಮೂಕು ಕಂಡು ನೋಡಿದವರಿಗೆ ಭಲೆ ಎನ್ನಿಸುವಂತಿದೆ.

ಸಾರೋಟು ಬಂದು ಹಾದಿಯಲ್ಲಿ ನಿಂತಿತು. ಕೋಚ್ ಮ್ಯಾನಿನ ಪಕ್ಕದಲ್ಲಿ ಕುಳಿತಿದ್ದ ಜಮಾದಾರನು ಕೆಲಗೆ ಇಳಿದುಬಂದು ಭಾಗಿಲನ್ನು ತೆಗೆದನು. ನಾಯಕನು ಇಳಿಯುತ್ತಿದ್ದ ಹಾಗೆಯೇ ಗಾಡಿಯ ಹಿಂದೆ ಚಾಮರಗಳನ್ನು ಧರಿಸಿನಿಂತಿದ್ದ ಇಬ್ಬರು ಇಳಿದು ಬಂದು ನಾಯಕನ ಹಿಂದೆ ನಿಂತರು. ಬೃಹತ್ತಾಯನಾದ ನಾಯಕನ ಕಿನಿಗಳಲ್ಲಿ ಅಕ್ಕ ಪಕ್ಕದಲ್ಲಿ ಕಟ್ಟಿರುವ ಸೆಣ್ಣ ಟಾಚ್‌ಎಗಳಂತೆ ವಜ್ರದ ಹತ್ತು ಕಡುಕು ಮೇರೆಯುತ್ತಿತ್ತು ; ಕ್ಯಾಮುಗಿಯುತ್ತಿರುವವರಿಗೆ ಕ್ಯಾಮುಗಿಯಲು ಎತ್ತಿದ ಆತನ ಕ್ಯಾಯ ಉಂಗುರಗಳು ಸುತ್ತೆಲೂ ನಡೆಯುತ್ತಿರುವ ದೀಪಟಿಗೆಯ ಸಲಾಂಗಳೆಂಬಂತಿತ್ತು ; ಆಡಂಬರವಿಲ್ಲದೆ ಗೌರವವಾಗಿ ಮಾನವತಿ ಯಾದ ಹೆಣ್ಣಿನಂತೆ ಮರೆಯಲ್ಲಿರುವ ಆತನ ಐಶ್ವರ್ಯದ ಗುರುತೆಂಬಂತೆ, ರತ್ನದ ಫೋಡಾ ಅಂಗಿಯ ತೋಳಿನಲ್ಲಿ ಮರೆಯಾಗಿರುವ ಪಟ್ಟನ ಕಫ್ಫಾ ಹಿಂದೆ ಧಳಧಳ ಎನ್ನತ್ತಿತ್ತು. ಮಹಾರಾಜ, ಚಕ್ರವರ್ತಿಗಳ ಅನ್ಯ ಗ್ರಹವು ಭಾರತೀ ದೇವಿಯ ಕ್ಷತ್ರಿಗೆ ಹಾಕಿರುವ ದಾಸ್ಯಕೃಂಕಲಿಗಳಂತೆ

ಮೆರೆಯುತ್ತಿದ್ದವು.

ಸೋಬೂ ಜನಾದಾರನು ಮರ್ಯಾದೆಯಾಗಿ ಜನಸಂದರ್ಭದಲ್ಲಿ ಯನ್ನು ಬಿಡಿಸಿಕೊಂಡು ಹೊರಟಿನು. ದಾರಿಯುದ್ದಕ್ಕೂ ಕೆಂಪು ಕಿಂಕಾಪು ಹಾಸಿತ್ತು. ಮುಲ್ಲಿನು ನಡುಕಟ್ಟಿಕೊಂಡು ಮುಂದಿಬಂದು ಅಡ್ಡಬಿದ್ದು, ತನ್ನ ಮನೆಗೆ ಬಂದ ದೇವರಂತೆ ನಾಯಕನಿಗೆ ಗೌರವನನ್ನು ಒಪ್ಪಿಸಿದನು. ಅದನ್ನು ನೋಡಿ ಜನ, ಆ ಕಾರ್ಯವನ್ನು ತಾವೇ ವಾಹುತ್ತಿರುವಕ್ಕು ಗೌರವವಿಂದ ಸಂಭ್ರಮದಿಂದ, ಸಂತೋಷದಿಂದ ಕರತಾಡನ ವಾಡಿದರು.

ನಾಯಕನು ಬಂದು ತನಗಾಗಿ ವಿರಚಿತವಾಗಿದ್ದ ಭದ್ರಾಸನದಂತಹ ಬೆಳ್ಳಿಯ ಕುಚಿರ್ಯಾಲ್ಲಿ ಕುಳಿತನು. ಗಂಭೀರ್ಯವೇ ಮೂಕಿರ್ಯಮತ್ತಾಗಿ ಬಂದಿರುವುತ್ತೆ ಎಲ್ಲರ ಕಣ್ಣಿಗೂ ಕಾಣುತ್ತಿದ್ದ ನಾಯಕನು ಎದುರಿಗೆ ಪುಷ್ಟಿಲಂಕೃತವಾದ ಮುಂಟಿವದಲ್ಲಿ ಪುಷ್ಟಿಲಂಕೃತಿಯಾಗಿ ಉಂಟಿಗೆ ಬಂದ ವನದೇವಿಯಂತಿರುವ ಮಲ್ಲಿಯನ್ನು ನೋಡಿ ಚಕಿತನಾದನು. ಎದೆಯು ಬೆದರಿತು. ಮನಸ್ಸು ಬೆಚ್ಚಿತು. ತಾನು ಉರವರೀಲ್ಲರ ನಡುವೆ ಇರುವನೆಂಬುದೂ ಬಂದು ಗಳಿಗೆ ಮೇಲೆ ಹೊರಿಯಿತು. ಹೊಗಿ ಅವಳನ್ನು ಅನಾಮತ್ತೆ ಎತ್ತಿಕೊಂಡು ಮುತ್ತಿನ ಸುರಿಮಳೆ ಸುರಿಸಬೇಕು ಎನ್ನಿಸಿತು. ಅದರೆ ಗೌರವ. ಅದರಿಂದ, ಏರಿಬಂದ ಹುಣ್ಣ ಹೊಳೆಯನ್ನಾಗಿ ಧೈರ್ಯವಾಗಿ ಗೌರವಮರ್ಯಾದೆಗಳ ಕಟ್ಟಿಯು ತಡೆಯಿತು.

ರಾಶೆಯು ಬಾದಾಗಿನಿಂದಲೂ ನಡೆಯುತ್ತಿದ್ದ ವಾಲಿಗವು ನಾಯಕನು ಬಂದು ಆಸನಷ್ಟಿನಾದ ಮೇಲೆ ನಿಂತಿತು. ಹೇಗಸರ ಹಾಡುಗಳು ಆರಂಭವಾಡುವು. ಹಾಡು ಆದಮೇಲೆ ಆರತಿಯಾಯಿತು.

ಮಲ್ಲಿಯು ಅಷ್ಟು ಹೊತ್ತೊತ್ತು ಗಂಭೀರವಾಗಿ ಕುಳಿತ್ತಿದ್ದಳು. ಎಲ್ಲಿ ಯಾವಾಗ ರೆಷ್ಟೆ ಬಡಿಯುವಳೋ! ಅಂತೂ ಅನಿಮಿಷಳಾಗಿಯೇ ಕುಳಿತ್ತಿದ್ದಂತೆ ಎಲ್ಲರಿಗೂ ತೋರುವುದು. ತನ್ನ ತಲೆಯಲ್ಲಿರುವ ಜಡೆಯ ಮಲ್ಲಿಗೆಯ ನೋಗಿಗೂ ಬೇಕೆಂದರೆ ಅಷ್ಟು ಶುಭ್ರತೆಯನ್ನು ಕೊಡುವ ಆನಿಮಲ ದೇಹಕಾಂತಿ, ಅವಳ ಸುತ್ತಮುತ್ತಲಿನ ಹೊಗಳಿಗಲ್ಲಾಗೌರವವನ್ನು ಕೊಟ್ಟಿತ್ತು. ಗುಲಾಭಿಯ ಬಣ್ಣದ ತೆಳುವಾದ ಸೀರೆ

ಉಡಿಸಿ ಅದರ ನೇರಿಯನ್ನು ಕಾಲಬಳಿ ಚೆಲ್ಲಿದ್ದರೆ, ಅವಳಿನ್ನೂ ಕೆನ್ನೆ, ಮೈನೇರಿಯುದ ಹೆಡುಗಿ, ಎನ್ನುವುದಕ್ಕೆ ಯಾರಿಗೂ ತೋರದು : ಒಳ್ಳೆಯ ಹೆದಿನಾರು ವರ್ಷದ ಹೊಸಜವ್ವನದ ಮೈಯುಬ್ಬಿನ ತರಂತಿಯಂತೆ ಕಾಣುತ್ತಿದ್ದಾಳೆ. ಭೋಗಲಪ್ಪೆಯ ಸೌಭಾಗ್ಯವನ್ನು ಎರಕ ಹೊಯ್ದಿ ಇಟ್ಟಂತೆ, ಅದು ರಸಾವೇಶದಿಂದ ಕರಗಿ ಕೆಳಗಿಳಿದು ಚೆಲ್ಲಿದಂತೆ ಆ ನೇರಿಯ ಹರಹೆ ಕಾಣಿಸುತ್ತಿದೆ. ಆ ದಂಡುತ್ತೋಳು ಆಗಲವಾದ ಎದೆಗೆ ಕಾನಲಿರುವ ಸಿಪಾಯಿಗಳಂತಿವೆ. ಕುಳಿತಿರುವ ರ್ಮುಳೋಕು, ಮಾಹಾರಾಣಿಗೆ ರೀವಿಯನ್ನು ಕಲಿಸುವಂತಿದೆ. ಎಲ್ಲರ ಬಾಯಲ್ಲೂ, ಒಂದೇನೂತು : “ಈ ಮಲ್ಲಣಿನ ಮನೆಗೆ ಎಲ್ಲೋ ಮಾಡೇವಿ ಬಂದವಳಿ ಕಣೋ ! ನಮ್ಮ ಶಾವಂದರನ್ನು ಬಿಟ್ಟು ಈ ಲೋಕದಲ್ಲೇ ಇನ್ನು ಯಾರೂ ಈ ಹೆಣ್ಣಿಗೆ ತಕ್ಕೊಂಬಿಲ್ಲ.”

ಅರಮನಸೆಯ ಶುರೋಹಿತರು ಅರಮನಸೆಯಿಂದ ಅಪ್ಪಣಿಯಾಗಿದ್ದ ಖಿಲ್ಲತ್ತನ್ನು ಮಂತ್ರ ಪೂರ್ವಕವಾಗಿ ಹರಸಿ ಮಲ್ಲಿಗೆ ಕೊಟ್ಟರು. ಅದನ್ನು ಸ್ವೀಕರಿಸುವಾಗಲೂ ಅವಳು ಅರಮನಸೆಗೇ ಅನುಗ್ರಹ ಮಾಡುವಳಂತೆ ಕಾಣಿಸುತ್ತಿದ್ದಾಳೆ. ಆ ಗತ್ತನ್ನು ಕಂಡು, ಆ ಗಾಂಭೀರ್ಯವನ್ನು ನೋಡಿ, ನಾಯಕನಿಗೂ, ನಾಯಕನ ರಾಣಿಗೂ ಬಹಳ ಸಂತೋಷ, ಇಬ್ಬರಿಗೂ ಆಶ್ಚರ್ಯ. “ಬಡವನ ಮನೆಯಲ್ಲಿ ಬೆಳದ ಈ ಮುಕ್ಕನಿಗೆ ಇವ್ವು ಗಾಂಭೀರ್ಯ ಎಲ್ಲಿಂದ ಬಂತು ?” ಎಂದು ಇಬ್ಬರೂ ಬೆರಗಾಗಿ ಹೋದರು. ಆ ಸಭೆಯಲ್ಲಿ ಮಲ್ಲಿಯ ಗಾಂಭೀರ್ಯ ನೋಡಿ ಸೋಲದವರು ಒಬ್ಬರೂ ಇರಲಿಲ್ಲ.

ಎಲ್ಲಿರಿಗೂ ಗಂಧ ಪುಷ್ಟ ತಾಂಬಾಲಗಳಾಯಿತು. ಇನ್ನು ಹನಸೆಯಿಂದ ಏಳುವ ಕಾಲ. ನಾಯಕನು ಆ ನ ಸ ರ ವಾಗಿ ಆಳನ್ನು ಕಣ್ಣಿ ಸನ್ನೆಯಿಂದ ಬರಮಾಡಿಕೊಂಡು, “ನಮಗೆ ದೂರದಿಂದಲೇ ಕ್ಯಾಮುಗಿಯಬೇಕು. ಆಗೋ ಮರ್ಮಾದೆ ಯೆಲ್ಲ ಅಲ್ಲೇ ಜನಾನಾಗೇ ಅಗಬೇಕು ಅಂತ ಮಲ್ಲಣಿಗೆ ಹೇಳಬಾ” ಎಂದನು. ನಾಯಕನ ಅಪ್ಪಣಿ ಮಲ್ಲಣಿನ ಮೋಕ ಪೆಚ್ಚಾಗುವಂತೆ ಮಾಡಿತು. ಅವನು ಕೆಂಪಿಗೂ ಹೇಳಿದನು. ಕೆಂಪಿಯು ಹೋಗಿ

ಮಂಗಳಿಗೆ ಹೇಳಿದೆಳು. ಮಲ್ಲಿಯ ಹಿನ್ನ ಶುಭ್ರವಾದ ಮುಖವು ಅಸ ಮಾಥಾನದ ಕೆಂಪಿನಿಂದ ದಂತದ ಬಣ್ಣ ವಾಯಿತು. ಕೂಡಲೇ ಅನಿರೀ ಶೈತವಾಗಿ ಧಟ್ಟನೆ ಎದ್ದು, ಶಾಂತವಾದ ಶರಧಿಯು ತನ್ನ ದ್ರವತ್ವ ಸ್ವಭಾವಾನುಗುಣವಾಗಿ ಚಲಿಸುವಾಗ ತೋರುವ ಸಣ್ಣ ತರಂಗಗಳಂತೆ ಮುಸಿಮುಸಿ ನಗುತ್ತಾ ನೇರವಾಗಿ ನಾಯಕರ ಬಳಗೆ ಹೊಗಿ ಆತನ ಪಾದಗಳಲ್ಲಿ ತಲೆಯಿಟ್ಟಳು.

ನಾಯಕನ ಅಪ್ರತಿಮನ್ನು ನಿರ್ಲಾಷ್ಟಿಸಿದ ಮಂಗಳ ದಿಟ್ಟ ತನವನ್ನು ಕಂಡು ತಾಯಿ ತಂದೆಗಳು ಅವಾಕ್ಷಾದರು. ಸುಗ್ರೀವಾಜ್ಞೆಯ ನಾಯಕನ ಕೋಪಕ್ಕೆ ತಾವು ಗುರಿಯಾದರೇನುಗತಿ ಎಂದು ನಡುಗಿ ದರು. ಆದರೂ ಅವಳಿಗೆ ಉಪನಿಧಿಯು ಮಹಾನಿಧಿಯನ್ನು ಸೇರುವಾಗ ಇರುವ ಸಹಜವಾದ ಸರಳಭಾವವಿತ್ತು. ಹೊರಗೆ ಹೊಗಿ ಚೆನ್ನಾಗಿ ಮೇಡು ಬಂದಿರುವ ಹಸುವು ತನ್ನ ಗೊತ್ತಿನಲ್ಲಿ ಹೊಗಿ ನಿಂತು ಕೊಳ್ಳುವವು ಸಹಜವಾಗಿ ಬಂದು ಪಾದಾಭಿನಂದನ ಮಾಡಿದ ಮಲ್ಲಿಯ ದಿಟ್ಟ ತನವು ನಾಯಕನಿಗೆ ಬೇಡವಾಗಲಿಲ್ಲ; ಅವಳು ತನ್ನ ಹತ್ತಿರ ಬರುತ್ತಿದ್ದರೆ, ಭೋಗ ಸಾಮಾಜ್ಯವೊಂದು ತನ್ನನ್ನು ಹುಮುಕಿಕೊಂಡು ಬರುತ್ತಿರುವಾತೆ ಅವನಿಗೆ ತೋರಿತಲ್ಲದೆ, ತನ್ನ ಅಪ್ರತಿಮನ್ನು ವಿರಿದ ಅವರಾಧಿಯಂತೆ ಕಾಣಿಸಲಿಲ್ಲ.

ಅವಳ ನಡತಿಯಂತೂ, ಅಬ್ಜ್ಞಾ! ಅಲ್ಲಿದ್ದವರು ಅದನ್ನು ನೋಡಿ “ಭರೀ ಪಟ್ಟದ ಹನಾಕಣೋ!” ಎಂದು ಅಂದೇ ಬಿಡಬೇಕು. ಆದರೆ ನಾಯಕನ ಸಾಸ್ನಾಧ್ಯಃ: ಅಲ್ಲಿ ಉಸಿರು ಕೂಡ ಗಟ್ಟಿಯಾಗಿ ಬಿಟ್ಟ ಅಭ್ಯಾಸವಿಲ್ಲ. ಆದರಿಂದ ಮನಸ್ಸು ಮನಸ್ಸಿನೋಡನೆ ಮಾತನಾಡಿಕೊಳ್ಳುವಂತೆ ಕಾಣಿಸಿತು. ಅವಳು ನಡಯುವಾಗ ಕಾಲಿನ ಕಡಗ, ಸರಪಟೆ, ಪಿಲ್ಲಿಗಳ ಗೆಜ್ಜೆ ಗಂಟಿಗಳು ಹಿತವಾಗಿ ಏತವಾಗಿ ನುಡಿಯುತ್ತೆ ಎಲ್ಲರ ಮನಸ್ಸಿನಲ್ಲಿ ಇದ್ದ “ಭರೀ, ಹೆಣ್ಣಿ, ನಿನ್ನಂತಾ ಚೆಲುವೆ ಇರಲಿಲ್ಲ, ಬರೋದಿಲ್ಲ” ಎಂಬ ಅಭಿನಂದನವಾಕ್ಯಗಳಂತೆ ತೋರಿಸುತ್ತಿದ್ದವು.

ಇಂತಹ ಗೌರವ ಹೊಸದಲ್ಲಿದ ನಾಯಕನಿಗೂ ಅವಳು ಬಂದು ಕಾಲುಮುಟ್ಟಿ ನಮಸ್ಕಾರ ಮಾಡಿದಾಗ ಏನು ಮಾಡಬೇಕೋ ತಿಳಿಯದೆ ಭಾವಪ್ರಯವಾಗಿ, ಅವಳೇ ಅನುಗ್ರಾಹಕಾಗಿ, ತಾನು ಅನುಗ್ರಹಿಸಿದ್ದರೆ ಹೇಗೋ ಹಾಗೆ ನಡೆದುಕೊಂಡನು. ಎದ್ದು ಅವಳನ್ನು ಎತ್ತಿ ಅರ್ಥಾರ್ಥಿಗಳಿಂದ ಗೌರವಿಸಿ, ಎಡಗೈಯ ಕಿರುಬೆರಳಲ್ಲಿದ್ದ ಉಂಗುರವನ್ನು ತೆಗೆದು ಅವಳ ಕೈಯಲ್ಲಿಟ್ಟು ಮನಃಪೂರ್ವಕವಾಗಿ ಹರಸಿ, ತಲೆ ಸವರಿ, ಬೀಳೊಷಟ್ಟನ್ನಾ. ನಾಯಕನು ಭದ್ರಾಸನದಿಂದ ಮೇಲಕ್ಕೆದ್ದುದನ್ನು ಕಂಡು ಎಲ್ಲಾರಿಗೂ ಆಶ್ಚರ್ಯವಾಯಿತು. ಪುರೀ ಹಿತರು ಜೋಯಿಸರು ಒಬ್ಬರ ಮುಖ ಇನ್ನೊಷಟ್ಟರು ನೋಡಿದರು.

ಮಲ್ಲಿಯು ನಾಯಕನ ಅನುಗ್ರಹವನ್ನು ಸ್ವೀಕರಿಸಿ ನೋರವಾಗಿ ಬಂದು ರಾಣಿಗೆ ನಮಸ್ಕಾರ ಮಾಡಿದಳು. ರಾಣಿಯು ತುಂಬಿ ಮನಸ್ಸಿನಿಂದ ಎದ್ದು ಅವಳನ್ನು ಆಲಿಂಗಿಸಿಕೊಂಡು ಮಗ್ಗಲಲ್ಲಿ ಕುಳ್ಳಿರಿಸಿ ಕೊಂಡಳು; ನಾಯಕನ ವರ್ತನೆಯಿಂದ ಅಧ್ಯ ಚಕ್ಕಿತವಾಗಿದ್ದ ಜನರಾಣಿಯ ವರ್ತನೆಯಿಂದ ಪೂರ್ಣವಾಗಿ ವಿಸ್ತೃಯಗೊಂಡಿತು. ಎಲ್ಲರ ಕಣ್ಣಗಳೂ ಕುತ್ತಾಹಲವಾಗಿ ತನ್ನನ್ನೇ ನೋಡುತ್ತಿರಲು ರಾಣಿಯು ಕೆಂಸಿಯನ್ನು ಕರೆದು ಅಲ್ಲಿ ಫಲ ಪೂರ್ಣವಾಗಿದ್ದ ತಟ್ಟಿಯೊಂದನ್ನೂ ವೀಳಿಯವನ್ನೂ ತರಿಸಿಕೊಂಡಳು. ಸಭೆಯ ಕುತ್ತಾಹಲವಿಮ್ಮೆಡಿಸಿತು. ಎಲ್ಲರೂ ಕಣ್ಣೊಂದರಲ್ಲೇ ತಮ್ಮ ಜೀವಿತವನ್ನೇ ಲಾಲ ಕೇಂದ್ರಿಕರಿಸಿರುವ ವರಂತಿ ನೋಡಿದರು.

ರಾಣಿಯು ಎದ್ದು ಮಲ್ಲಿಯನ್ನು ತನ್ನ ಆಸನದಲ್ಲಿ ಕುಳ್ಳಿರಿಸಿ ತನ್ನ ಕತ್ತಿನಲ್ಲಿದ್ದ ರತ್ನ ಖಚಿತವಾದ ಬಂದಿಯನ್ನು ತೆಗೆದುಕೊಂಡು ನಾಯಕನ ಮುಖವನ್ನು ಪರಮ ಸ್ತ್ರೀಯಿಂದ ಚುಂಬಿಸುವಳಿಂತೆ ನೋಡಿ, ಆತನ ಪಾದಗಳನ್ನು ಮುಟ್ಟಿ ಕಣ್ಣಾತ್ಮಕೊಂಡು ಅಪ್ರಜ್ಞಯನ್ನು ಕೇಳಿನ ವಿನಯದಿಂದ ಇನ್ನೂ ಒಮ್ಮೆ ನೋಡಿ, ಆ ಬಂದಿಯನ್ನು ಮಲ್ಲಿಯ ಕತ್ತಿಗೆ ಹಾಕಿದಳು. ತಾಂಬೂಲವನ್ನು ಕೊಟ್ಟಿ ಮಗ್ಗಲಲ್ಲಿ ಅವಳನ್ನು ಆಲಿಂಗಿಸಿಕೊಂಡು ಕುಳಿತಳು.

ಸಭೆಯು ಆಶ್ಚರ್ಯಮೂಕವಾಯಿತು.

ನಾಯಕನು ಅವೃತಪ್ರತ್ಯೇಹಯನ್ನು ಆಲಿಂಗಿಸಿದವನಂತೆ ಪುಳಿಕಿತನಾಗಿ, ಧರ್ಮದೇವತೆಗೆ ಪ್ರೇಮದಿಂದ ಭಕ್ತಿಯಿಂದ ಪೂಜೆಯ ನೊಂದುಪ್ರಾಣಿ ಪ್ರಸಾದಗ್ರಹಣ ಮಾಡುವ ಭಕ್ತನ ಮನೋಭಾವದಿಂದ ಪತ್ತಿಯನ್ನು ನೋಡಿ ವಿಸ್ತೃಯಾವಿಷ್ಟನಾದನು.

ಮಲ್ಲಿಣಿನು, ಕಣ್ಣ ಅಂಗೃಯಗಲವಾಗಿರಲು, ಬಾಯಿ ತೆರೆದು ಕೊಂಡು, ತಾನು ನೋಡಿದುದನ್ನೇ ಸಂಬಲಾರದವನಂತೆ, ಮೈಮೇಲೆ ಅರಿವಿಲ್ಲದೆ ಮರವಾದಂತೆ ನಿಂತಿದ್ದನು.

ಕೆಂಪಿಯು ಒಂದು ಕೈಯ್ಯ ನಡುವಿನಮೇಲೆ, ಇನ್ನೊಂದು ಕೈಯ್ಯ ಪರಮಾತ್ಮದ್ರ್ಯದ ಭಾವವನ್ನು ತಡೆಯಲಾರದೆ ಕೆಳಕೈ ಬಿದ್ದು ಹೊಗುವತಲೆಗೆ ಉರಿಕೊಟ್ಟಂತೆ ಗಲ್ಲಿವನ್ನು ಅಂಗೃಯಲ್ಲಿ ಹಿಡಿದಿರಲು, ನೆಟ್ಟಿಕಣ್ಣಿನ ನಿಡುನೋಟಿದಿಂದ ರಾಣಿಯೊಡನೆ ಇರುವ ಮಗಳನ್ನು ನೋಡುತ್ತಿದ್ದಾಳೆ.

ಸಭೆಯಲ್ಲಿರುವವರು ತಾವು ಗಂಡೋಹಣ್ಣೀ ಎಂಬುದು ಮರಿತು ಚಿತ್ರಾರ್ಥಿತ ಪ್ರತಿಮೆಗಳಾಗಿದ್ದಾರೆ. ಎಲ್ಲರೂ ಅವಾಕಾಶಾಗಿದ್ದಾರೆ.

ರಾಣಿಯು ನಿಲುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ನೋಡಿ ಕೊಳ್ಳುತ್ತ, ರೂಪ ಸೌಭಾಗ್ಯದರ್ಶನದಿಂದ ಸಂತುಷ್ಟಿಂಬಿಸಿದ್ದಾರೆ ಹಿಡಿತ ಸಂತುಷ್ಟಿಯಂತೆ ಸಂತುಷ್ಟಿಂಬಿಸಿದ್ದಾರೆ.

ಮಲ್ಲಿಯು, ಆ ಗಭರ ಶ್ರೀಮಂತರ ಮನೆಯಲ್ಲಿ ಹುಟ್ಟಿ ಅಖಂಡ ಶ್ರೀಮಂತನ ಕೈಹಿಡಿರುವ ಆ ಕುಲಸ್ತೀರಕ್ಷದ ಜೊತೆಯಲ್ಲಿ ಸಾಳೆ ಹಿಡಿದ ಪಟ್ಟಿವಜ್ಜ್ರಕೈ ವರ್ತಿಯಾಗುವ ಹಲಗಿವಜ್ಜ್ರದಂತೆ ಏನೂ ವಿಕಾರವಿಲ್ಲದೆ, ಗುಲಾಬಿಯು ಮುಳ್ಳಿನ ಹೊದೆಯಲ್ಲಿ ಆರಳಿದರೂ ಸಹಜ ವಾದ ಪರಿಮಳವನ್ನು ಸುತ್ತಿಮುತ್ತಿಗೆ ಕೈಗಾಣಿಕೊಟ್ಟು, ಸನ್ನಿಹಿತ ಮೊಪ್ಪಿಸಿದ ಮೆಚ್ಚಿನ ಪ್ರತಿಕಾಣಿಕೆಯನ್ನು ಅಂಗೀಕರಿಸಿ ಗರ್ವಗಂಧ ರಹಿತವಾಗಿ ಗಂಭೀರವಾಗಿ ಮೆರೆಯುವ ವಿಕೊಂಬರಿಯಾ ಗುಲಾಬಿಯಂತೆ ಮುದ್ದಾಗಿ ಕುಳಿತಿದ್ದಾರೆ.

ನಾತಿದೂರದಲ್ಲಿ ನಿಂತಿದ್ದ ಗಾಡಿಗೆ ಕಟ್ಟಿದ್ದ ಸುಲಾಟ, ರಾಣಿ, ಎರಡು ಕುದುರೆಗಳೂ ಈ ಕಾರ್ಯವನ್ನು ಸಂಪೂರ್ಣವಾಗಿ ಅನು

ಮೋದಿಸಿದ ಪ್ರಕೃತಿದೇವಿಯಂದ ಪ್ರಚೋದಿತವಾದಂತೆ ಏಕಕಾಲದಲ್ಲಿ ಕೆನೆದುವು. ಮಗ್ನಲಲ್ಲಿ ನಿಂತಿದ್ದ ಹಕೀಂನು, ಅದನ್ನು ಒಪ್ಪಿಕೊಂಡವ ನಂತೆ ಎರಡನ್ನೂ ಸ್ತೀತಿಯಂದ ಮುದ್ದಿಸುತ್ತಾ “ಚೋಹತ್” ಅಚ್ಚೇ ಕರೇ ಬೇಟ್ಟೋಂ ” ಎಂದು ಆವುಗಳ ಕೆನ್ನೆಯನ್ನು ಸವರಿದನು.

ಮೃಗಗಳ ಧ್ವನಿ, ಆದರೂಡನೆ ಬಂದ ಮನುಷ್ಯವಾಕ್ಯ ಸಭೆಯು ವರಸ್ನೆಲ್ಲಾ ಎಚ್ಚರಿಸಿತು. ನಾಯಕನ ಮುಖವು ಉತ್ತಮವಾದ ಮದ್ದೈ ರಾಜವನ್ನು ಪಾನಮಾಡಿದನನ ಮುಖದಂತೆ ಕೆಂಪಾಗಿತ್ತು. ಅದರೂ ಉದ್ದೇಗವೇನನ್ನೂ ತೋರಿಸದೆ, ಎಲ್ಲವೂ ಯಥಾಸ್ಥಿತವಾಗಿರುವಾಗ ಇರುವಂತೆ ಎದ್ದು, ಎಲ್ಲರಿಗೂ ಯಥೋಚಿತವಾಗಿ ಪ್ರಣಾಮಾದಿ ಗೌರವಗಳನ್ನು ಸಲ್ಲಿಸಿ ಹೋರಟುಹೋದನು.

ಸಭೆಯು ವಿಸರ್ವಿತವಾಯಿತು. ಎಲ್ಲರೂ ಒಪ್ಪಿಸಿದ ಮರ್ಯಾದೆಗೆ ಪ್ರತಿ ಮರ್ಯಾದೆಗಳನ್ನು ಒಪ್ಪಿಸಿ, ರಾಣಿಯೂ ಎದ್ದಿಳು. “ಕೆಂಪಮೃಣ್ಣಿ, ಇತ್ತೇ ಬಾ. ಮಲ್ಲಮೃಣ್ಣಿ ಇವೊತ್ತು ಅರಮನೆಯಲ್ಲಿದ್ದ ನಾಳೆ ಇಲ್ಲಿಗೆ ಬರುತ್ತಾಳೆ.” ಎಂದಾಗ ಅವಳಿಗೆ ಪೂರ್ಣ ಎಚ್ಚರ ವಾಯಿತು.

ಮಲ್ಲಿಯು ಮಲ್ಲಮೃಣ್ಣಿಯಾಗಿ ಸುಂದರಮೃಣ್ಣಿಯೊಡನೆ ಹೊರಟಿಳು. ಪುರೋಹಿತರೂ, ಜೋಯಿಸರೂ ಅವರ ಪತ್ನಿಯರೂ ಅವರೊಡನೆ ಮೇನಾದವರೆಗೂ ಬಂದರು. ಮಲ್ಲಣ್ಣಿ ಕೆಂಪಮೃಣ್ಣಿ ಇಬ್ಬರೂ ಮೂಕರಂತೆ ಅವರಹಿಂದಿ ಹೋಗಿ ಬೆಸ್ತರು ಮೇನಾ ಎತ್ತಿದಾಗ ರಾಣಿಗೆ ಕೈಮುಗಿದರು.

ಮಲ್ಲಿಯು ಮಲ್ಲಮೃಣ್ಣಿಯಾದಮೇಲೆ, ಮಲ್ಲಣ್ಣಿನೂ ಕೆಂಪಿಯೂ ಮಜ್ಜಿಗೆಯ ಹೆಳ್ಳಿಯನ್ನು ಬಿಟ್ಟು, ಮೈ ಶಾರಿಗೆ ಬಂದರು. ನಾಯಕನು ಈಡಿಗದಲ್ಲಿ ಹತ್ತು ಸಾವಿರ ಕೊಟ್ಟು ಮನೆಯನ್ನು ಕೊಂಡುಹೊಂಡನು.

ಕಟ್ಟಿಡಕ್ಕಿಂತ ಕಾಂಪೊಂಡು ಹೆಚ್ಚಾಗಿತ್ತು. ಅಲ್ಲಿ ಆ ದಂಪತ್ತಿಗಳಿಗೆ ವಾಸ. ಇನ್ನು ಇವುತ್ತು ಸಾವಿರ ಖಚುವುದಿ ಮಗ್ಗುಲಲ್ಲಿ ಒಂದು ನಡುವನೆ, ವಿಶಾಲವಾದ ಕೋಟಿಗಳಿರದು, ಒಂದು ಆಫೀಸ್ ರೂಪ್‌, ಒಂದು ವೆರಾಂಡಾ, ಒಂದು ಕುದುರೆಲಾಯ, ಒಂದು ದನದಕೊಬ್ಬಿಗೆ, ಇಷ್ಟನ್ನೂ ಕಟ್ಟಿಸಿದನು. ಆದು ಕಟ್ಟಿ ಮುಗಿದಮೇಲೆ, ಯಾರು ಬಂದರೂ, “ಭಜರಿ ಬಂಗಲೆಯಾಯಿತು. ಐವತ್ತು ಸಾವಿರಕ್ಕೆ ನೋಸವಿಲ್ಲ” ಎನ್ನುವರು.

ಮಲ್ಲಣ್ಣನು ಮನೆಯ ಯಜಮಾನನಾದನು. ಸುತ್ತಮುತ್ತಿ ನವರು ಏನೋ ಮಲ್ಲಣ್ಣ ಎನ್ನುತ್ತಿದ್ದುದು ತಪ್ಪಿ, ಏನು ಮಲ್ಲಣ್ಣನೋರೆ ಎನ್ನುವರು. ಕೆಂಪಿಯು ಕೆಂಪನ್ನುನವರು ಆಗಿದ್ದಾಗೆ. ತಿಂಗಳಿಗೆ ಐವತ್ತು ರೂಪಾಯಿ ಎರಡನೆಯ ತಾರಿಖು ಬಂದುಬಿಡುವುದು. ಗಂಡಹೆಂಡಿರು ಹೇಗೆಕೇಗೆ ಖಚುವುದಿದರೂ ತಿಂಗಳಿಗೆ ನಾಲ್ಕೆ ದುರೂಪಾಯಿ ಉಳಿಮುವುದು. ಈಗ ಗಂಡಹೆಂಡಿರಿಗೆ ನಿತ್ಯವೂ ತುಪ್ಪ, ಹೊಸರು ಇಲ್ಲದೆ ಉಟ್ಟಿನೇ ಇಲ್ಲ.

ಜೊತೆಗೆ ಬಾಗಿಲು ಗುಡಿಸಿ ರಂಗವಲ್ಲಿ ಇಡುವುದಕ್ಕೆ, ಕಸಮುಸರಿಗೆ ಒಬ್ಬಳ್ಳಿ ಇಳ್ಳು-ಅವಳಿಗೆ ಸಂಬಳ ತಿಂಗಳಿಗೆ ಎಂಟಾಕೆ. ಅವಳ ಗಂಡನೇ ಹೊಸ ಬಂಗಲೆಗೆ ಕಾವಲುಗಾರ. ಅವನೇ ತೋಟದ ಮಾಲಿ. ಅವನಿಗೆ ತಿಂಗಳಿಗೆ ಹತ್ತುರೂಪಾಯಿ. ಅವರಿಗೊಬ್ಬ ಮಗ, ಮಗಳು. ಮಾಲಿ ಹೆಸರು ತಿಮ್ಮಿ: ಅವನ ಹೆಂಡತಿಯ ಹೆಸರು ರಂಗಿ. ಮಗನ ಹೆಸರು ಸುಬ್ಬಿ: ಮಗಳ ಹೆಸರು ಮಾದಿ.

ಆರಮನೆಯಿಂದ ಬರುವ ಸಂಬಳವೂ ಮಲ್ಲಣ್ಣನ ಕೈಗೆ ಬರುವುದು. ನಾಯಕನು “ಅದನ್ನೂ ನೀವೇ ತಕೊಳ್ಳಿ. ಖಚುವುದಿ ಕೊಳ್ಳಿ. ಇಟ್ಟುಕೊಂಡಿರಿ. ಇದ್ದರೆ ಎಲ್ಲಿ ಹೊಯ್ದಿದೆ!” ಎಂದು ಅಪ್ಪತೆಯನ್ನು ಕೊಟ್ಟಿದ್ದನು. ಆದರೂ ಮಲ್ಲಣ್ಣನು “ಹೆಣ್ಣು ಮಗುವಿನ ಸೊತ್ತು” ಎಂದು ಅದನ್ನು ತಿಂಗಳೂ ಕಟ್ಟಿ ಹಾಕುವನು.

ಕೆಂಪಿಗೆ ಬೇಜಾರು. ಅಮ್ಮೆ ಅಮ್ಮೆ ಎಂದು ಕೊಂಡು ಕಾಲಿಗೆ ಸುತ್ತಿಕೊಂಡು ತಿರುಗುತ್ತಿದ್ದ ಮಗಳನ್ನು ಬಿಟ್ಟಿರುವುದು ಅವಳಿಗೆ

ಕರ್ಷವಾಯಿತು. ಮಲ್ಲಿನ್ನೊಡನೆ ತನ್ನ ಕರ್ಷವನ್ನು ಹೇಳಿಕೊಂಡಳು. ಬಂದು ಸಲ ಹೊಂ ಎಂದನು. ಎರಡನೆಯ ಸಲ ಕೊಂಚ ಯೋಚಿಸಿ, ನೋಡೋವ ಎಂದನು. ಮೂರನೆಯ ಸಲ ಅವಳು ಉಟ ಮಾಡಿ ಬಾಯಿ ತುಂಬ ತಾಂಬೂಲ ಹಾಕಿಕೊಂಡು ಹಾಸುಗೆಯ ಮೇಲೆ ಕುಳಿತುಕೊಂಡು “ಮೋಗಾನ ಕರಿತರೋಲ್ಲವಾ? ಯಾಕೋ ಮನ ಸ್ನೇಹಿ ಬಿನ್ಮಂತದೆ” ಎಂದು ಆರಂಭಿಸಿದಳು.

ಮಲ್ಲಿನ್ನು ಗಂಭೀರವಾಗಿ ಬಂದು ಗಳಿಗೆ ಅಡಕಲೆ ಆಗಿಯು ಪುದನ್ನೂ ನಿಲ್ಲಿಸಿ, ರಾಗೇ ಇದ್ದು “ನೋಡು ಹೆಣ್ಣಿ, ಅದೆಲ್ಲಿಂದಲೋ ಯಾರೋ ತಂದು ಕೊಟ್ಟರು: ಇವರು ಬಂದು ಅದನ್ನದ್ದು ಹಣ ಸುರಿದು ಕರಕೊಂಡು ಹೊದರು. ಜನ್ಮದಲ್ಲಿ ಮೈಸೂರಲ್ಲಿ ಮನೆ ಮಾಡಿ ಕೊಂಡು, ಎರಡು ಹೊತ್ತು ಹೊಟ್ಟೇ ತುಂಬಾ ಉಂಡುಕೊಂಡು, ಮೈ ತುಂಬಾ ಬಟ್ಟಿಯಾಕಿಕೊಂಡು ಇರುತ್ತಿವಿ ಅಂತಾ ನಾವಂದು ಕೊಂಡಿದ್ದೇವಾ? ಏನೋ ಆ ಮೋಗ ಎಲ್ಲಿ ಮಟ್ಟತೋ ನಮ್ಮ ಮನೆಗೆ ಮಹಾಲಕ್ಷ್ಮಿ ಅಂಗೆ ಬಂದು ನಮ್ಮನ್ನು ಉದಾಧಿರ ಮಾಡಿ, ತಾನೆಲ್ಲಿರ ಬೇಕೋ ಅಲ್ಲಿಗೆ ಹೊಯ್ಯು. ನಾನು ಹೋಗಿ ಯಾವ ವೋಕಾ ಇಟ್ಟು ಕೊಂಡು ಮೋಗಾನ ಕಳ್ಳಿಕೊಡಿ ಅನ್ನಲಿ! ಅಲ್ಲದೆ ನಿಜ ಹೇಳಬೇಕು ಅಂದರೆ, ನಾನು ಬುದ್ಧಿಯೋರ ಕೈಲಿ ಮಾತಾಡೋದು ಉಂಟು. ಅದರೂ ಗಾಬರಿಸೇ! ಶದರಿಂದ ಆ ಮಾತು ನನ್ನ ಕೈಲಾಗೋಕಿಲ್ಲ. ಈಗ ನೋಡು, ಕಾವೇರಪ್ಪ ಕೊಡಗಿನಿಂದ ಬಂದು ನಮ್ಮ ಮೈಸೂರಿಗೆ ಬೇಕಾದ್ದು ಮಾಡಿ ಕಣವೇ ಕೆಳಕ್ಕೆ ಹೋಗುವಾಗ ಧಢಂ ಅಂತ ಧುಮುಕಿ ಹೋರಬು ಹೋಗ್ತಾಳೆ. ಹಂಗಾಯ್ಯು ಮಲ್ಲಿದು - ಅಲ್ಲಿ ಸುವಿ ವಾಗಿರಲಿ ಬುಡು.”

ಕೆಂಪಿ ಆ ಮಾತು ಕೇಳಿ ಕಳ್ಳಿಲ್ಲ ನೀರಿಟ್ಟುಕೊಂಡಳು. ಆ ಕಣ್ಣೀರು ನೋಡಿ ಗಂಡನೇನೆಂದುಕೊಳ್ಳುವನೋ ಎಂದು ಅತ್ತು ಕಡೆ ತಿರುಗಿಕೊಂಡಳು. ಮಲ್ಲಿನ ಕಣ್ಣಿಗೆ ಅಪ್ಪರೋಳಗಾಗಿ ಅದು ಬಿತ್ತು; “ಫೇ! ಬುಡು. ಬುಡುತು ಅನ್ನು. ಮೋಗಿನ ಸುದ್ದಿ ಎತ್ತ ಕಣ್ಣೀರು ಬುಡುತಿಯಾ! ಹಂಗಿದ್ದರೂ ನಾವು ತಿರಸದೊರು.

ಮನೆ ಇದ್ದೋರಿಗೆ ಒಂದು ಮನೆಯಾದರೆ ಮನೆಯಿಳಿದಿದ್ದೋರಿಗೆ
ಉಂರೆಲ್ಲ ಮನೆಯಂತೆ. ಇಗೋರ್, ತಿಮ್ಮನ ಹೆಂಡತಿಗೆ ಹೇಳು.
ಆ ಮಕ್ಕಳ್ಳೇ ನಿನ್ನ ಮಕ್ಕಳು ಅನ್ನೊಂದು! ಏನು ಅವರಿಬ್ಬರ ಉಪಕ್ಕೆ
ದೇವರು ಕೊಟ್ಟಿಲ್ಲವಾ? ಒಂದು ಹೆಚ್ಚಿಗೆ ಬದಲು ಒಂದು ಹೆಚ್ಚಿ,
ಗಂಡು ಎರಡು ಒಂತು ಅನ್ನೊಂದು! ದಿನಾ ಅವರಿಗೆ ತುಪ್ಪಾನ್ನ ಇಟ್ಟು
ಮಲ್ಲಿ ಚೆನ್ನಾಗಿರಲಿ ದೇವೀ ಅನ್ನೊಂದು. ಹೇಂಗಿದ್ದರೂ ಅರಮನೆಯಿಂದ
ಮಲ್ಲೀಗೆ ಬರೋ ಹತ್ತು ರೂಪಾಯಿ ಇದ್ದೇ ಇದೆ! ಅವಳ ಹೆಸರ್ನಿ
ಒಂದು ಜತ್ತಾ ನಡೆದು ಹೋಗಲೇಬು."

ಕೆಂಪಿಯು ಯಶ್ವನಿಲ್ಲದೆ ಒಸ್ಟಿ ಕೊಂಡಳು. ಆಗ ಸುಮಾರು
ಇನ್ನೊಂದು ಎಂಬೀಂಟೊವಲೆಗಂಟಿ ಇರುತ್ತೇವೆ. ತಿಮ್ಮನೂ ಉಪಕ್ಕಿನಾಡಿ
ಮಲಗೋರ್ಕೆ ಮುಂಚಿ ಬಂಗಲು ಸಂತ್ತು ಒಂದು ಗಸ್ತು ಬಂದಿದ್ದವನು,
“ ಏನು ಬುದ್ಧಿ, ಇನ್ನೂ ಮಲಗಿಲ್ಲಾ ? ” ಅಂದ.

ಮಲ್ಲಣ್ಣನು ನೊಳಕ್ಕೆಲ್ಲ ಕೆಂಪಿಯನ್ನು ತಿಷಿದು “ ಕೇಳಿದಾ,
ಅವನೇನಂದಾ ! ” ಎಂದು, ನಕ್ಕಿದ ಚಿಟಕೆ ಮೂಗಿನ ಕಡೆಗೆ
ಹೊರಟಿದ್ದುದನ್ನು ಹಾಗೇ ತಡೆದು “ ಯಾರಂತ್ಯ ಅದು? ತಿಮ್ಮ
ಯ್ಯಾನಾ ? ” ಎಂದ.

“ ಹೌದು ಬುದ್ಧಿ ! ದೀಪಕಂಡೆ. ಅದಕ್ಕಾಗಿ ಕೇಳಿದೆ ಬುದ್ಧಿ ”

“ ಸಟೀಕೆ ಒಳಕ್ಕಾಗಿ ! ”

ಕೆಂಪಿಯು ಎದ್ದು ಬಾಗಿಲು ತೆಗೆದಳು. ಮಾಲಿ ತಿಮ್ಮಯ್ಯನು
ಒಳಕ್ಕೆ ಬಂದನು. ಕೆಂಪಿಯು ನಡು ಮನೆಯ ಕಂಭನನ್ನು ಒರಗಿ
ಕುಳಿತು.

ಮಲ್ಲಣ್ಣನು ತನ್ನ ಮುಂದಿದ್ದ ಅಡಕೆಲೆ ತಟ್ಟಿಯಿಂದ ಎಲೆ ಅಡಕೆ
ಎತ್ತಿ ಅವನ ಕೈಲಿ ಹಾಕಿ, “ ಕುಂತುಕೋರ್, ಮಾತಾಡಬೇಕು ”
ಎಂದನು.

ತಿಮ್ಮಯ್ಯನು ಬಾಗಿಲ ಹತ್ತಿರ, ಅಡಗಿಕೊಂಡು ಹೊದೆ
ದಿದ್ದ ಕಂಬಳಿಯನ್ನು ಎಳೆದುಕೊಂಡು ಕುಕ್ಕಿರಗಾಲಲ್ಲಿ ಕುಳಿತು
ಕೊಂಡನು. ಮಲ್ಲಣ್ಣನು ಒಂದು ದೊಡ್ಡ ಚೂರು ಹೊಗಿಸೊಪ್ಪು

ಅವನ ಕೈಲಿ ಹಾಕಿ, “ ಏನು ಸನೂಚಾರ ತಿಮ್ಮಯ್ಯ ? ” ಎಂದನು.

“ ಏನು ಹೇಳಲಿ ಬುದ್ಧಿ, ನೋಡಿ ತಾವು ಹೊಗೆಸೊಪ್ಪು ಕೊಟ್ಟು ರಲ್ಲಾ, ಇಲ್ಲೊಬ್ಬ ಅಯ್ಯನವರು ಹೈದರಾಬಾದಿನ ಕಡೆಯಿಂದ ಬಂದ ವರೆ ಬುದ್ಧಿ, ಅವರು ನಾವು ಮಾಡುತ್ತಿದೋ ಶೋಟನೋಡಿ, ಈ ದಿನ ಒಳಾಕೆಬಂದು ‘ ಏನಯ್ಯಾ ಗಿಡುಲ್ಲಾ ನೋಡಬೋದಾ ? ಯಾರದು ಬಂಗಲಿ ? ’ ಅಂತ ಎಲ್ಲಾ ಕೇಳಿದರು. ನಾನು ಖಾವಂದರ ಇಚಾರ ನಂಗೊತ್ತಿರೋಪ್ಪು ಹೇಳಿ, ಮಲ್ಲಣ್ಣ ಬುದ್ಧಿಯೋರು ಇಲ್ಲವರೆ. ಅವರ್ತು ಕೇಳಿ ಅಂದೆ. ‘ ಇನ್ನೊತ್ತು ಪುರಸ್ತಿತ್ತಿಲ್ಲ, ಇನ್ನೊಂದಿನ ಆಗಲಿ ’ ಅಂತ ಹೊರಟು ‘ ಗಿಡ ಬಹು ಜೆನ್ನಾಗಿದೆ ಕಣಯ್ಯ, ತಕೋರೀ, ನಿನ ಗೊಂದು ಅಪರೂಪದ ಒಸ್ತ್ರೆ ಕೊಡುತ್ತಿವಿ ’ ಅಂತ ಬಂದು ಡಬ್ಬೀ ತೆಗೆದು ಅನ್ನ ಹೊಗೆಸೊಪ್ಪು ಕೊಟ್ಟು ರು. ಬಂದು ಚೂರು ಬಾಯ್ಯ ಆಕ್ಷೋಂಡರೆ, ಅವ್ವಯ್ಯ, ಅದೇನಂತೀರಿ ? ಯಾರೋ ರಾಜರು ಮಾರಾಜರೂ ಆಕ್ಷೋಳ್ಳಾ ಹೊಗೆಸೊಪ್ಪು ಬುದ್ಧಿ. ಅಪ್ಪಣಿ ಆದರೆ ಒಂದಿಟು ಇನ್ನು ಅದೆ. ತಂದುಕೊಡುತ್ತಿನೀ.”

“ತತ್ತ್ವ, ನೋಡೋವ”

ತಿಮ್ಮನು ಹೋಗಿ ಒಂದು ಅನ್ನ ಸುವಾಸನೆಯ ಹೊಗೆಸೊಪ್ಪು ತಂದನು. ಮಲ್ಲಣ್ಣನು ಅದನ್ನು ಒಂದು ಕಾಸಿನಷ್ಟು ತಾನು ಬಾಯಲ್ಲಿ ಹಾಕಿಕೊಂಡು, ಇನ್ನೊಂದಿಷ್ಟು ಕೆಂಪಿಗೆ ಕೊಟ್ಟು, “ನೋಡಿದೆಯಾ ಕೆಂಪಿ, ಸೀಮಂತಿಕೆ ಅಂದರೆ ಹೆಂಗಡೆ ? ” ಎಂದು, ತಿಮ್ಮಯ್ಯನ ಕಡೆ ತಿರುಗಿ “ಇದು ಎಲ್ಲಿದಂತೆ ? ಇದಕೇನು ಹೇಸರಂತೆ ? ” ಎಂದು ಕೇಳಿದನು.

“ಇದು ಹೈದರಾಬಾದಂತೆ ಬುದ್ಧಿ. ಇದರ ಹೇಸರು ಜಲ್ಲಾ ಅಂತಲೋ ಬರಾ ಅಂತಲೋ ಏನೋ ಅಂದರು.”

“ಆ ಅಯ್ಯನವರು ಎಲ್ಲಿರೋದು ? ”

“ಇದೇ ಬೀದಿಲೀ ಬತ್ತಾ ಇತಾರೆ.”

“ನಾಳೋ ನೋಡಿಕೊಂಡಿದ್ದು ಅವರು ಬರತ್ತಲೂ ಕರೀ ! ”

“ಅಪ್ಪಣಿ ಬುದ್ಧಿ”

“ಆಯಿತು. ತಿಮ್ಮಯ್ಯ, ಈಗ ನಮ್ಮ ಹೆಂಗಸು ಒಂದು

మాతు కేళ్లూ ల్లె కేంగి ?”

“అప్పణి ఆగలి, బుద్ది”

“ఇన్ను మేలి నిమ్మరదు మక్కల్లు ఇల్లే దినా ఖాటి క్కలుసరో ఆందరే ఏనంతిరి ?”

“ఆంయా, తనాసి మాడ్చిరా బుద్ది”

“ఇల్ల తిమ్మయ్య, దిట్టవాగియూ. సోఁడు, నమ్మ మనేలి మల్లి అంత వోగా ఇత్తు. అదు ఖావందొరిగే కోట్టుబుట్టో. ఈగ నమగే ఆ వోగా మగ్గలల్లి ఇల్లదే గంటలల్లి తుత్తే ఇళియోఁకిల్లా ! ఇన్నావుదాదరూ మక్కలు తందిట్టు కోఁబేకు. కోరగిందు ఏకే, నిన్నోఁనే ఆగలి అంత.”

“ఆందరే నావు బుద్ది ?”

“నీవు ఇల్లే ఇరుతీరల్లో ఇల్లో ఇయ్యిరి ? దినా మక్కలు అల్లి నిమ్మనేలి ఆడికోండిరోఁడు ఇల్లే ఆడికోండిరలి అంతా !”

శేంపియు తిమ్మయ్యనేనేందానో ఆంత గాబరియాదళు. ఆనను ఆగువుదిల్లు ఎందరే ఏనుగతి ఎందు ఆవలగే ఎదె నడుగితు. మల్లణ్ణ నిగే అప్పు ఇల్లదిద్దరూ, నీరు నుంగువష్టాదరూ ఆయితు.

తిమ్మయ్యను ఒందుగలగే యోఁచిసి “నీవు ఏళదంగే ఆదరే నమ్మ తిమ్మప్ప ఒలిదా అంతలే ఆయ్యు బుద్ది ! నానేనో నిమ్మ పాదదల్లే బిద్దివ్వి. నన్నదేసిల్ల ? ఆదరే, ఎత్తొట్టే, కేళడ ఎంగేల్ల బుద్ది” ఎందను.

శేంపిగే ఆవసర. “కేళకోండే ఒందుబుట్టరే ? నిన్నోండ్రు ఎద్దిలాపై ?” ఎందళు.

తిమ్మయ్యను బాగిలల్లే నింతు “ఇత్తు బందియా అంతిని.” అందను.

“మక్కలు మనగిస్తే దినెల్లా ?” ఉత్తర బంతు.

“ఇన్ను ఎద్దవేయా ?”

“ಯಾಕೋ ಮಲಗಲೇ ಒಲ್ಲೊ !”

“ಒಳ್ಳೇ ದೇ ಅಯಿತು. ಅವರೂ ಕರಕೊಂಡು ಜಟ್ಟನೆ ಬಾ !”

ರಂಗಿಯು ಎರಡು ಮಕ್ಕಳೂ ಕರೆತಂದಳು.

ಕೆಂಪೀಗೆ ಆ ಮಕ್ಕಳ್ಳು ಯಾಗೆ ಬರಸೆಳೆದು ತಬ್ಬಿಕೊಳ್ಳಬೇಕು ಎನ್ನಿಸಿತು. ಆದರೆ ಇಷ್ಟು ದಿನನ್ನೂ ಇಲ್ಲದ ಸೈನು ಈಗೇಕೆ ? ಎಂದು ಸುಮ್ಮನಾದಳು. ಆಗಾಗ ಮಕ್ಕಳಿಗೇ ನೇರವಾಗಿ, ಇನ್ನೊಂದೊಂದು ಸಲ ತಾಯಿಯ ದ್ವೈ, ತಿಂಡಿ ಸಿಕ್ಕತ್ತಿತ್ತು. ಈಗಲೂ ಏನಾದರೂ ಕೊಡಬೇಕೆಂದು ಒಳಕ್ಕೆ ಹೇಗೆ ನೋಡಿದಳು: ಒಂದಷ್ಟು ಹುರಿಗಾಳು ಇತ್ತು. ಇನ್ನೇನೂ ಇಲ್ಲವಲ್ಲ ಎಂದು ನೋಂದುಕೊಂಡು ತಿರುಗಿದಳು. ಹೆಪ್ಪು ಇದ್ದ ಮಂತಕೆ ನೇಲುವಿನಮೇಲೆ ಶಾಣಿಸಿತು. ಒಂದು ರೀಪ್ಪೆ ದೊಯ್ಯಿನಪ್ಪ ಹೊತ್ತು ಯಾಕಿದ ಹೆಪ್ಪು ಒಡೆಯುವುದೇ ಎನ್ನಿಸಿತು. ಮಕ್ಕಳಿಗಿಲ್ಲದ್ದು ಮತ್ತಿಯಾರಿಗೆ ಎಂದುಕೊಂಡು, ಆ ಹೆಪ್ಪುಹಾಕಿದ್ದ ಹಾಲನ್ನೇ ಎರಡು ಬಟ್ಟಲಲ್ಲಿ ತೆಗೆದುಕೊಂಡು ಮಡಲಲ್ಲಿಹುರಿಗಾಳು ತುಂಬಿಕೊಂಡು ಬಂದಳು. ಅವರಿಬ್ಬಿಗೂ ಒಂದೊಂದುಹಿಡಿಕೊಟ್ಟು ವಿಕ್ಕುದನ್ನು ದಂಗಿಯ ಮಡಲಿಗೆ ಹಾಕಿ “ನಿನ್ನ ಗಂಡನನ್ನ ಕೊಡು” ಎಂದು, ಮಕ್ಕಳಿಗೆ ಎರಡು ಬಟ್ಟುಲು ಹಾಲುಕೊಟ್ಟಳ್ಳಿ. ಮಕ್ಕಳು ಹಾಲು ಕುಡಿದು ಹುರಿಗಾಳು ತಿನ್ನುತ್ತಾಕುಳಿತರು.

ತಿಮ್ಮಯ್ಯನು “ತಾವೇ ಕೇಳಿ ಬುದ್ದಿ” ಎಂದನು.

“ಹಾ ! ಉಂಟಾ ! ನೀನು ಕೇಳಿ ಅವಳು ಹೇಳಿ”

“ನೋಡಮಿತ್ತೇ ಬುದ್ದಿಯೋರ ಮಾತ ಕೇಳಿತ್ತಾ”

“ಹನು ?”

“ಇನ್ನುಮೇಲೆ ದಿನಾ ಈ ಮಕ್ಕಳು ಇಲ್ಲೇ ಉಣಿಕ್ಕೊಂಡಿ ಬರಲಿ ಅಂತಾರೆ”

“ನಮ್ಮಗತಿ ?”

“ನೀವು ನಿಮ್ಮನೇಲೆ ಉಂದುಕೊಳ್ಳಿ”

“ಮಕ್ಕಳು ಬಟ್ಟು ನಾವು ದೃಂಜಿಗಳಂಗೆ ಉಂಡೊಷ್ಟೊಡಾ ?”

“ಅಲ್ಲಕಣವ್ಯಾ ನಿಂಗೆ ಅಷ್ಟಕವ್ಯಾ ಅದರೆ, ನಿನೂ ಉಣಿಣ್ಣೀ ವಾಗ ಒಂದೊಂದು ತುತ್ತಿದು.”

“ಅದೇನು ನೀವಿಹೋದು? ನಂಗೆ ತಿಳಿಯೋಕೇ ಇಲ್ಲವಲ್ಲ? ನಮ್ಮಕ್ಕೆ ಇವರ್ತಾಕೆ ಉಣಿಣ್ಣೀಕಿಡೊದು? .”

“ನ ನೊಂಕುನೊಂಕಾಗಿ ವಾತಾಡಬೇಡ. ಬುದ್ದಿ ಯೋರು ನಿನ್ನ ಮಕ್ಕಳು ಮಾರು ಅನ್ನಿಲ್ಲ. ಅವರಿಗೆ ಮಕ್ಕಳು ಕಂಡರಾಸೆ, ಅದಕೆ ಇಲ್ಲಿಗೆ ಉಟಿಕ್ಕೆ ಬರಲಿ ಅಂದರು.”

“ನೊದಲೇ ಏಳ ಬೇಡವಾ ಬುದ್ದಿ - ಇಂಗೇ ಇವರು ಇಲ್ಲದ ತೀಟಿ ಮಾಡೊದು. ಈಗದಕೇನು? ನಿವೇ ಆಗಬೋದು ಅಂದಿದ್ದೇ ಆಗುತ್ತಿರಲ್ಪು. ನನ್ನಾಕ್ಕೆ ಕರೀಬೀಕಿತ್ತು?”

“ಸರೇ ಬುದ್ದಿ. ನಾವು ಉತ್ತರೋದೂ ನಿಮ್ಮ ಅನ್ನಾನೇ! ನಮ್ಮಕ್ಕಳು ಉತ್ತರೋದೂ ನಿಮ್ಮ ಅನ್ನಾನೇ, ಅಲ್ಲಿ ಉಣಿಣ್ಣೀಬದಲು, ಇಲ್ಲೇ ಉಂಡೊಣ್ಣಿಲ್ಲ, ನಾ ಏಳದ್ದು ಸರಿಯಾ ಎಣ್ಣೇ?”

“ಮಲಗೋದು ಮಾತ್ರ ಅಲ್ಲೇ!”

“ಆಗಲೇಳು.”

ಮರು ದಿನದಿಂದ ಕೆಂಸಿಯು ಆ ಇಬ್ಬರು ಮಕ್ಕಳಿಗೆ ಸ್ವಾನ್ಯ ಮಾಡಿಸುವಳು. ತಲೆ ಬಾಚುವಳು. ಉಟಿಕ್ಕೆ ಬಡಿಸುವಳು. ಅಂತೂ ಒಂದು ಮಗುವಿಗೆ ಬದಲಾಗಿ ಎರಡು ಮಕ್ಕಳಿಗೆ ಸೇನೆ ಮಾಡುವುದಕ್ಕೆ ಆರಂಭಿಸಿದಳು.

ಅದೇ ಮನುಷ್ಯ ಸ್ವಭಾವವಿರಬೇಕು. ತನಗೆ ಬೇಕಾದ ಒಂದು ಇಲ್ಲಿದ್ದರೆ, ಅದನ್ನು ಪಡೆಯುವುದು ಅಸಾಧ್ಯವೇನ್ನಿಸಿದರೆ, ಅದಕ್ಕೆ ಪ್ರತಿಯಾಗಿ ಮತ್ತೊಂದನ್ನು ಇಟ್ಟುಕೊಂಡು, ಅದೇ ಇದು ಎಂದು ಕೊಳ್ಳುವುದು.

ನದಿಯಲ್ಲಿ ಹೆಂದು ಮುಂದೆ ಹೋದ ನೀರಿನ ಎಡೆಯನ್ನು ಹಿಂದಿನಿಂದ ಬಂದ ನೀರು ಹಿಡಿಯುತ್ತದೆ. ಮೇಲಿನಿಂದ ಸೋಡು ವರಂಗೆ, ನದಿಯಲ್ಲಿಳಿದರುವರಂಗೆ, ಎಲ್ಲರಿಗೂ ಹೊಸ ನೀರು ಬರುತ್ತಿರುವುದು ಕಾಣಿಸುತ್ತದೆ: ಗೊತ್ತಿದೆ. ಆದರೂ ಅದನ್ನು ಹಳೆಯ

ದೆಂದೇ, ಹೆಚ್ಚೆಯದೂ ಹೊಸದೂ, ಒಂದೇ ಎಂದೇ ಭಾವಿಸುವುದೇ ಅಭ್ಯಾಸ.

ಕೆಂಪಿಗೂ ಹಾಗೆಯೇ ಆಯಿತು. ಮಲ್ಲಿಗೆ ಬದಲಾಗಿ ಮಲ್ಲಿ ಬೇಕಾಗಿ, ಒಂದಕ್ಕೆರಡು ಒಂದಾಗ ಮನಸ್ಸಿಗೆ ಏನೋ ಒಂದಿಷ್ಟು ಆಪ್ಯಾಯನವಾಯಿತು ನಿಜ. ಮಾಡಿಯನ್ನು ಚಿಕ್ಕಮಲ್ಲಿ ಎಂದು ಕರೆದಾಗ ಅವಳಿಗೆ ಇನ್ನೂ ಆಪ್ಯಾಯನವಾಯಿತು. ಅದೂ ನಿಜ. ಆದರೂ, ಚಿಕ್ಕಮಲ್ಲಿಯನ್ನು ಕರೆಯುವಾಗಲೇಲ್ಲ ಎಲ್ಲೋ ದೂರದಲ್ಲಿರುವ ಮಲ್ಲಿಯ ನೇನೆವು ಮಾತ್ರ ಬರದೆ ಇರುತ್ತಿರಲಿಲ್ಲ.

ಮಲ್ಲಣ್ಣ ಹೆಂಡತಿಯ ಮನಸ್ಸನ್ನು ಬಲ್ಲಿ: ಗಾಯವಿರುವುದು ಗೊತ್ತು. ತನ್ನ ಮನಸ್ಸಿನಲ್ಲಿರುವ ನೋವೂ ಕಳೆದು ಕೊಳ್ಳಲಾರ. ಆದರೂ ತೇನೆ ಹಾಕುವುದಕ್ಕೆ ಬಲು ಬಲು ಯತ್ನ ಮಾಡುತ್ತಿದ್ದು.

೧೬

ಶಂಭುರಾಮುಯ್ಯನು ರಸಿಕ. ಅವನಿಗೆ ಜದಾರ್ ಎಂದರೆ ಪ್ರಾಣ. ಅಡಕೆಲೆ ಇಲ್ಲದಿದ್ದರೂ ಬಾಯಲ್ಲಿ ಒಂದು ಚೂರು ಜದಾರ್ ಇರಬೇಕು. ಅದೇ ಜದಾರ್ನೇ ಅವನಿಗೆ ಮಲ್ಲಣ್ಣನ ಸ್ವೀಕೇವನ್ನು ಸಂಪಾದಿಸಿ ಕೊಟ್ಟಿದ್ದು. ತಿಮ್ಮಯ್ಯನು ಹೊಸ ಬುದ್ಧಿಗಳನ್ನು ತೋರಿಸಿದ. ಮಲ್ಲಣ್ಣನಿಗೆ ಕೊಳ್ಳೇಗಾಲದ ಆಚೆ ಕಾವೇರಿ ನದಿಯ ಹತ್ತಿರ ಮತ್ತೆ ದಲ್ಲಿದ್ದ ಸ್ವಾಮಿ ಶಿವರಾಮುಯ್ಯ ಇನನೇ ಇರಬಹುದೆ? ಎಂದು ಅನುಮಾನವಾಯಿತು. ಆದರೂ ಕೇಳಲಿಲ್ಲ.

ಶಂಭುರಾಮುಯ್ಯನ ಹೆಂಡತಿ ಅನಂದಮ್ಮನು ಮದರಾಸಿನವಳು. ಅವಳು ಧಿಯೋಸಫಿಯ ಪ್ರಭಾವಕ್ಕೆ ಒಳಗಾಗಿ ಬೊಲ್ಯು ವಿವಾಹವನ್ನು ನಿರೋಧಿಸಿದ್ದಳು. ಆಕೆಗೆ ದಿನವೂ ಧ್ಯಾನ ಜಪ ಮೊದಲಾದವುಗಳನ್ನು ಮಾಡುವುದರಲ್ಲಿ ಆಸಕ್ತಿ. ಜೊತೆಗೆ ಏನಾದರೂ ಲೋಕೋಪಕಾರ

ಮಾಡಬೇಕೆಂದು ಆಸಿ.

ಶಂಭುರಾಮಯ್ಯನು ಅವಳಿಗೆ ಗಂಟು ಬಿಡ್ಡುದು ವಿಚಿತ್ರವಾದ ಸಂದರ್ಭದಲ್ಲಿ ಸುಮಾರು ಹದಿಸ್ತೇದು-ಇವುತ್ತುವರ್ವದ ಕೆಳಗೆ ಅವನು ಮದರಾಸಿಗೆ ಹೋಗಿದ್ದು. ನ್ಯೂಶಾರಿನಲ್ಲಿ ಪ್ರಸಿದ್ಧಳಾದ ಒಬ್ಬಳು ಸಂಗೀತಗಾರಳು ಮದರಾಸಿಗೆ ಬಂದಿದ್ದಾಗ ಅವಳ ಸಂಗೀತ ಕೇಳಿ ಆನಂದಮ್ಮನು ಅವಳ ಸೈರಿತೆಯಾಗಿದ್ದಳು. ಶಂಭುರಾಮಯ್ಯನಿಗೂ ಸಂಗೀತಗಾರಳಿಗೂ ಏನೋಽಂ ಸಂಬಂಧವಿತ್ತಿಂದು ವದುತ್ತಿ. ಸಂಗೀತ ಗಾರಳ ಮನಿಗೆ ಶಂಭುರಾಮಯ್ಯ ಹೋಗಿ ಇಳಿದುಕೊಂಡ. ಅಲ್ಲಿ ಸಂಗೀತಗಾರಳ ಬುದ್ಧಿ ವಂತಿಕೆಯೋ ಆನಂದಮ್ಮನ ಅವನೇಕವೋ, ಅವನ ಆಸೆಯೋ ಅಂತೂಜಂತೂ ಚೆಟ್ಟಿದ ಸೇಲಿಕಾಯಿಗೂ, ಘಟ್ಟಿದ ಉಪ್ಪಿಗೂ ಸಂಬಂಧ ಬಿಡ್ಡಂತಿ ಇಬ್ಬರಿಗೂ ತೆಕ್ಕೆಬಿತ್ತು.

ತೆಕ್ಕೆ ಬಿಷ್ಟೆ ಬೇಕೆಂದು ಇಬ್ಬರೂ ಒದಾಡಿದರೂ ಆಗಲಿಲ್ಲ. ಒಂದು ಮಗುವಾದಹಾಗೆ, ಆ ಮಗುವನ್ನು ಇಟ್ಟಕೊಳ್ಳಲಾರದೆ ಯಾರಿಗೋ ಕೊಟ್ಟಬಿಟ್ಟಹಾಗೆ, ಅದೇ ಕಾರಣವಾಗ ಇಬ್ಬರಿಗೂ ವಿಯೋಗ ವಾಗಿದ್ದ ಮತ್ತೆ ಗಂಟುಬಿಡ್ಡಹಾಗೆ, ಅವರ ಮಾತಿನಲ್ಲಿ ಆಗಾಗ ತೇಲು ತೀತ್ತು. ಎರಡನೆಯ ಸಲ ಸೇರಿದಾಗ, ವೆಂದಲಿನ ಕಹಿ ಅಷ್ಟ ಕಡಿಮೆಯಾಗ ಕೊನೆಗಿಬ್ಬರೂ ಒಂದು ಮತಕಟ್ಟಿಕೊಂಡು ನ್ಯೂಶಾರಿನಲ್ಲಿ ನಿಂತಿದ್ದರು. ಅವಳಿಗೆ ಒಂದಮ್ಮೆ ಗೆಪ್ಪೆಯಿತ್ತು. ಅದು ಕರಗದಹಾಗೆ, “ರೊಟ್ಟೆ ತೊಳೆದುಕೊಂಡು ನೀರು ಕುಡಿಯುತ್ತೆ” ಇಬ್ಬರೂ ಸಂಸಾರ ವನ್ನು ಸಾಗಿಸಿದ್ದರು.

ಆನಂದಮ್ಮನು ದಿನವೂ ಸಂಜೆ ಪುರಾಣವನ್ನು ಹೇಳುವಳು. ಮಥ್ಯಾಹ್ನು ನಾಲ್ಕು ಗಂಟೆಯಿಂದ ಆರು ಗಂಟೆಯವರಿಗೆ ಪುರಾಣವಾಗುವುದು. ಏನೋಽಂತಾಲಕ್ಕೇವರೆಂದು ಅವರೂ ಇವರೂ ಬರುವರು. ಬಂದವರು ಬರಿಯ ಕೈಯಲ್ಲಿ ಬರುತ್ತಿರಲಿಲ್ಲ. ಹಾಗೂ ಹೀಗೂ ಅವರ ಮತದಲ್ಲಿ ತಿಂಗಳಿಗೂನ್ನೇಯಾದರೂ ಸಮಾರಾಧನೆಯಾಗುವುದು. ಆಗ ಎಲ್ಲರೂ ಸೇರುವರು.

ಶಂಭುರಾಮಯ್ಯನ ಹರಟಿಯೇ ಹರಟಿ. ಅವನು ಉತ್ತರ

ದೇಶದಲ್ಲಿ ಎಂದು ಹುರು ಮಾಡಿದರೆ ಮುಗಿಯುವುದಕ್ಕೆ ಒಂದು ಗಂಟೀ ಆಗಬೇಕು. “ನೋಡಿ, ಕಾತಿಗಿಂತ ಇನ್ನು ಇಲ್ಲವಲ್ಲ. ಅಲ್ಲಿಯೂ ಅಷ್ಟೇ! ವಿದ್ಯಾಂಸರು, ಎಂತಹ ವಿದ್ಯಾಂಸರು ಅಂತೇರಿ, ಘನ ವಿದ್ಯಾಂಸರು. ನಮ್ಮ ದೇಶದವರು ಆಡಾಡರೆ, ಅವರು ಆನೆ. ಅಪ್ಪಿ ಭಾರಿ ವಿದ್ಯಾಂಸರೂ ಗಾಂಜಾ, ಅಫ್ರಿನ್ಯು, ರಾಮರಸ ಹೊಡಿದು ಬಿಡುತ್ತಾರೆ ಅಂದರೆ! ಅದೇವ್ಯಾಗಲಿ, ಜಾನ ಭಾವಿ. ಇದೇವ್ಯಾಗಲಿ ಕರ್ಮಭೂಮಿ – ನಿಮ್ಮ ಜಾತಿ ಜಾತಿಗಳ ಹೋರಾಟವೆಲ್ಲ ಈ ದಕ್ಷಿಣ ದಲ್ಲೀ! ಕನಕದಾಸರು ಅಷ್ಟಿಲ್ಲದೇ ಹೇಳಿದರೆ! ‘ಕುಲ ಕುಲವೆನ್ನುತ್ತಿ ಹರಯ್ಯಾ! ಕುಲವಾವುದು ನಮ್ಮ ಶ್ರೀ ಹರಿಭಕ್ತರಿಗೆ’ ಎನ್ನುವನು. ಅವನ ವಾಚಾಳತ್ವನೋಡಿ ಅನೇಕರು “ನೀವೇಕರಿ ಹರಿಕಥೆ ಮಾಡಬಾರದೂ.” ಎನ್ನುವರು. “ಇರಲಿ, ಕಾಲ ಬರುತ್ತೆ” ಎನ್ನುವನು. ಅವನಿಗೂ ಎಷ್ಟೋವೇಳೆ ಅನ್ನಿಸಿತ್ತು. ಆದರೆ ಆಗಲಿ ಏನವಸರೆ ಎನ್ನುವ ಸ್ವಭಾವ.

ಅಂತೂ ಅವನು ದಿನಪೂ ಪತ್ರಿಕೆ ಓದುವನು. ಮೈಸೂರಿನ ಸಾಧಿಪ್ಪ, ವೃತ್ತಾಂತ ಪತ್ರಿಕೆಗಳಿರಲಿ, ಪೂನಾದ ಕೇಸರಿ, ಅಲಹಾಬಾದಿನ ಆಜ್ಞಾ, ಕೆಡ ತರಿಸುವನು: ಓದುವನು: ತಾನು ಓದಿದ್ದು ಎಲ್ಲರಿಗೂ ಹೇಳಬೇಕು ಎಂದು ಅವನಿಗೂ ಆಸೆ. ಆ ಆಸೆ ಒಂದೊಂದು ಸಲ ಫಲಿಸುತ್ತಿತ್ತು.

ಒಂದು ದಿನ ಅವನು ತಿಲಕರ ವೃತ್ತಾಂತ ಹೇಳುವುದಕ್ಕೆ ಆರಂಭಿಸಿದ್ದಾನೆ. ಅವರು ಗೀತೆಯನ್ನು ಎಲ್ಲರೂ ಓದಬೇಕು ಎನ್ನುತ್ತಾರೆ. “ಗೀತೆ ಓದಿದರೆ ಮರಣದಭಯ ತಪ್ಪಿತ್ತದೆ. ಮನುಷ್ಯನು ಧೀರನಾಗುತ್ತಾನೆ” ಎಂದು ಹೇಳುತ್ತಿದ್ದಾನೆ. ಒಬ್ಬನು ಎದ್ದು “ಏನು ಸ್ವಾಮಿಗಳೇ! ಗೀತೆ ಯಾವಾಗಲೂ ಮಡಿಯಲ್ಲಿ ಓದಬೇಕು. ಆದಕ್ಕೆ ಉಪದೇಶವಾಗಬೇಕು, ಅಂತಾರಲ್ಲ? ” ಎಂದು ಕೇಳಿದ. ಆದಕ್ಕೆ ಸರಿಯಾಗ ಏನು ಹೇಳಬೇಕೋ ತಿಳಿಯಲ್ಲ. ಆದರೂ ಅಲ್ಲಿಗೇ ಬಿಟ್ಟರೆ ತನಗೆ ಅವನಾನ ಎಂದು, ಏನೋ ಒಂದು ಭಿಕಾರ ಹೊಡಿದ: “ನೋಡಿ. ಗೀತಾ ಅನ್ನೋದು ರುದ್ರಾಷ್ಟಿ ಹಾಗೆ. ಅಥವ ವೀರ

ಶೈವರ ಲಿಂಗದ ಹಾಗೆ. ಅವರು ಹೇಳುವಂತೆ ಲಿಂಗ ಯಾವಾಗಲೂ ಅಂಗದಲ್ಲಿ ಇದೇ ಇರಬೇಕು ಎನ್ನುವಂತೆ ಗೀತಾ ಯಾವಾಗಲೂ ನಿಮ್ಮ ಹೃದಯದಲ್ಲಿ ಇರಲೇಬೇಕು” ಎಂದ.

ಪ್ರಶ್ನೆ ಕೇಳಿದವನಿಗೂ ಅಮು ಶರಿಯೋ ತಪ್ಪೇ ಗೊತ್ತಿಲ್ಲ. ಇನ್ನು ನುಂಡಿ ಕೇಳಿದರೆ ತನ್ನ ಅಜ್ಞಾನ ಎಲ್ಲಿ ಪ್ರಕಟವಾಗುತ್ತೋ ಅಂತ “ಅದೂ ! ಎಂಥಾ ಮಾತು ! ಎಂಥಾ ಮಾತು ! ತಾವು ಹೇಳಿದ್ದು ಬಹಳ ಸರಿ ಬಹಳ ಸರಿ,” ಎಂದು ಶರಣ ನಾಡಿ ಕೂತು ಬಿಟ್ಟು.

ಅಂದಿನಿಂದ ಶಂಭುರಾಮಯ್ಯನ ಕೇತೀರ್ಥ ಹೆಚ್ಚಿತು. ಸಂಜೀ ಆರು ಗಂಟೆಯಿಂದ ಎಂಟು ಗೂಟಿಯವರೆಗೂ ಸುತ್ತುಮುತ್ತಿನವರೆಲ್ಲರೂ ಅಲ್ಲಿಗೆ ಬಂದು ದರಟಿ ಹೊಡಿಯುವರು. ಆದರೆ ಶಂಭುರಾಮಯ್ಯನ ದರಟಿ ಪೇವರುಗಳಿಗೆ ರೆಚ್ಚು ಸಂಬಂಧ ಪಟ್ಟುದು. ಅಲ್ಲಿ ಹೀಗಂತೆ, ಇಲ್ಲಿ ಹೀಗಂತೆ, ಎನ್ನುವುದೇ ಹೆಚ್ಚು.

ಮಲ್ಲಣಿನು ಅಲ್ಲಿಗೆ ಹೋಗುವುದಕ್ಕೆ ಆರಂಭಿಸಿದ. ವೋದ ವೋದಲು ಸುಮ್ಮನಿರ್ತಿದ್ವಿವನು ಬಹುಬರುತ್ತಾ ಹೋಸ ಸೆಲದಲ್ಲಿ ಹಾಕಿದ ಗಡೆತ್ತಿ ವೆಲ್ಲಿರೇ ಚಿಗುತ್ತಿಕೊಂಡ. ಇನನ ಹರಟಿಗೂ ಅಲ್ಲಿ ಬಂದು ಸ್ಥಾನ ಸಿಕ್ಕಿತು. ಶಂಭುರಾಮಯ್ಯನ ಪೇಸರ್ ಹರಟಿ ಜೊತಿಗೆ ಮಲ್ಲಣಿನ ತತ್ತ್ವದ ಹರಟಿಯೂ ಆರಂಭವಾಯಿತು. ಯಾವಾಗಲೂ ಸಿಜಗುಣರು, ಚಿಂದಾನಂದರು, ಸಪ್ತಣಿನವರು, ಇವರುಗಳ ಯಾವುದಾದರೂ ಬಂದು ತತ್ತ್ವಹಾಗಿನ್ನುವನು. ಸೇರಿದ್ದ ಜನ ಅಧ್ಯವಾಗಲ, ಅಧ್ಯವಾಗದಿರಲಿ, ಭೀಷ್ಣ ಭೀಷ್ಣ ಎಂದು ತಲೆದೂಗುವರು.

ಬರುಬರುತ್ತ ಮಲ್ಲಣಿನೂ ಶಂಭುರಾಮಯ್ಯನೂ ಬಹಳ ಸ್ವೀಕೀ ತರಾದರು. ಇಬ್ಬರ ಸ್ವೀಕರಣೆ ಬಲಿತು ಕೆಂಪನ್ನು ಆನಂದಮ್ಮೆ ಇಬ್ಬರೂ ಇವರ ಮನಿಗೆ ಅವರು ಅವರ ಮನಿಗೆ ಇವರು ಬಂದು ಹೋಗುವಂತೂ ಆಯಿತು.

ಒಂದು ದಿನ ಅವರು ಸಂಜೀ ಪುರಾಣ ಮುಗಿಸಿದ ಹೇಳಿ “ಬಸ್ತಿ ನಮ್ಮ ಮನಿಗೆ ಹೋಗೋವ” ಎಂದು ಕೆಂಪಿಯು ಆನಂದಮ್ಮನನ್ನು

ಕರೆದಳು.

“ ಎಲ್ಲವೂ ? ರಾತ್ರಿ ಅಡುಗೆ ಆಗ ಬೇಡನೆ ? ”

“ ಆಯ್ದುದೆ. ತಪ್ಪಿದ್ದು ಯಾವೋತ್ತು ? ಬನ್ನಿ. ಅಡಕೆಲೆ ತಕೊಂಡು ಬರೋರಂತೆ ! ”

ದಾರಿಯಲ್ಲಿ ಹೋಗುತ್ತೆ ಕೆಂಪಿಯು ಕೇಳಿದಳು. “ ಏನವ್ವು ನಿಮಗೆ ಮಕ್ಕಳಾಗಲಿಲ್ಲವಾ ? ”

ಅನಂದಮೃನಿಗೆ ಆ ಪ್ರಶ್ನೆಗೆ ಉತ್ತರ ಫಟ್ಟನೇ ಹೇಳಲಾಗಲಿಲ್ಲ. ಒಂದು ಗಳಿಗೆ ತಡೆದು ಹೇಳಿದಳು: “ ಅದೆಲ್ಲ ಯಾಕೆ ಕೇಳುತ್ತಿರಿ ಕೆಂಪಮ್ಮೆ ! ಇದ್ದಿದ್ದರೆ ನನಗೂ ಒಂದು ಹೆಣ್ಣು ಮಗು ಸುಮಾರು ಹತ್ತು ವರುವದ್ದು ಇರಬೇಕಾಗಿತ್ತು. ಏನೋ ಹಣೆಯಲ್ಲಿ ಬರೆಯಲಿಲ್ಲ ! ಏನು ಮಾಡೋದು ? ”

“ ಅಂದರೆ ಹೋಗಿ ಬುಡುತ್ತಾ ? ”

“ ಅಯ್ಯೋ ಹಾವ ! ಎಲ್ಲಾ ದರೂ ಚೆನ್ನಾಗಿರಲಿ. ಆಗ ಹೆಂಗೇಲಿ ಕಷ್ಟವಾಯಿತು. ನನಗೆ ಹುಷಾರಾಗೋಳಕೆ ಎರಡು ಮೂರು ತಿಂಗಳಾಯಿತು. ಅದುವರೆಗೂ ಯಾರ ಹತ್ತಿರಲೋ ನೋಡಿಕೊಳ್ಳೋಳಕೆ ಅಂತ ಮಗು ಬಿಟ್ಟದ್ದೆ. ಆವರು ರಾಮೇಶ್ವರದ ಯಾತ್ರೆ ಹೋಗಿ ಬರುತ್ತಿರುವಂತಹ ಹೋಗುವಾಗ ಮಗೂನೂ ಕರೆದುಕೊಂಡು ಹೋದರು. ಅದನ್ನು ಮತ್ತೆ ನಮಗೆ ಕೊಡಲೇ ಇಲ್ಲ. ನಾವೂ ಯತ್ನವಿಲ್ಲದೆ ಉತ್ತರ ದೇಶಕ್ಕೆ ಹೋಗಬೇಕಾಗಿ ಬಂತು. ಏನೇನೊ ಆಯಿತು. ನಮಗೆ ಮತ್ತೆ ಮಗು ಕೈಗೆ ಸಿಕ್ಕಲೇ ಇಲ್ಲ.”

ಕೆಂಪಮ್ಮೆ ಸಹಜವಾಗಿ ಕೇಳಿದಳು: “ ಹಿಂಗೂ ಉಂಟಾ ? ” ಅನಂದಮೃನಿಗೆ ತನ್ನ ಮಾತಿನ ಸುಳ್ಳ ಅವಳಿಗೂ ಗೊತ್ತಾಯಿತೋ ಏನೋ ಆನ್ನಿಸಿ ಹೇಳಿದಳು: “ ನಾವೂ ಪೋಲಿಸಿಗೆ ಹೇಳೋಣ ಅಂದು ಕೊಂಡಿವು. ಅದರೆ, ಅವರು ನಮಗೆ ಮಾಡಿದ ಉಪಕಾರಕ್ಕೆ ನಾವು ಅವರನ್ನು ಕೋಟಿಗೆಳಿಯುವುದು ಬೇಡ. ಒಂದು ಕೊಟ್ಟಿದೇವರು ಇನ್ನೊಂದು ಕೊಡಲಾರನೇ ಎನ್ನಿಸಿತು. ಸುಮ್ಮನಾದಿವು.”

“ ನಮ್ಮದೂ ಅಂಗೇ ಆಯಿತು ಕಣವ್ವ ! ಏನೋ ಹೊಟ್ಟೇ

ಲಂತೂ ಇಲ್ಲ. ಓಗಲಿ ಅಂತೆ ಒಂದು ನೋಗಾ ತಕೊಂಡು ಸಾಕೆದೋ. ಆ ನೋಗಾನಾದರೂ ನೋಗವಲ್ಲ ಕಣವ್ವ, ಅದರ ಮಾತೋ? ಬುದಿಯೋ? ರಾಪಾಮ್ಮೋ? ಒಂದೊಂದಾ? ಅದೇಳ ಬೇಕೊಂದ್ದೆ ಒಂದೊ ದಿನವೆಲ್ಲಾ ಬೇಕು. ಏನೋ ದೇವರು ಹೂವಿಲ್ಲ ಅಂದೊಂದರೆ ಮಲ್ಲಿಗೇ ಹೂನೇ ಕೊಟ್ಟಂಗೆ ಆಯಿತು. ಆದರೇನು? ಕೊಟ್ಟ ದೇವರು ಅವಳ....”

ಕೆಂಪಿಯ ಬಾಯಲ್ಲಿ ಮಾತು ಹೊರಡದೇ ಹೋಯಿತು - ಆನಂದಮೃನು “ಏನಾಯಿತಮ್ಮು? ಮಗುವಿಗೆ ಏನಾದರೂ ಕೆಟ್ಟ ದಾಯತೇ?” ಎಂದು ಮರುಕದಿಂದ ಕೇಳಿದಳು.

“ನೋಗಾ ಏನೋ ಚೆನ್ನಾಗದೇ: ಆದರೆ ನಮಗಿಲ್ಲದೇ ಹೋಯಿತು. ನಮ್ಮ ಖಾವಂದರ ಕಣ್ಣಿಗೆ ಬಿತ್ತು. ಅದ್ದು ಅವರೇ ಮಾಡಿಕೊಂಡೇ ಬುಟ್ಟಿರು.”

“ಅಂದರೆ, ಅವರು ಬಲವಂತ ಮಾಡಿ ಕಿತ್ತುಕೊಂಡು ಬಿಟ್ಟರಿ?”

“ಇಲ್ಲ ಕಣವ್ವ, ಮದುವೇನೇ ಮಾಡಿಕೊಂಡು ಬುಟ್ಟಿರು. ಮೋ ಹಂಗದೇ ಅಂತೀರಿ. ಚಂದಮಾನು ಅನ್ನಿ. ಮಲ್ಲಿ ಅಂತ ಹೆಸರಿಟ್ಟಿದ್ದೋ? ಮಲ್ಲಿಗೆ ನೋಗೋ ನಮ್ಮ ಮಲ್ಲಿನೋ? ಒಂದೊಂದು ದಿನ ಹಿತ್ತಲಲ್ಲಿ ಹುಲ್ಲುಮೇಡೇಲಿ ಕೂತುಕೊಂಡು ಒಂದು ಹುಲ್ಲುಕಡ್ಡಿ ಕಚ್ಚಿಕೊಂಡು ನನ್ನ ನೋಗ ತತ್ತ್ವ ಹೇಳುತ್ತಾ ಒರಗಿ ಕೊಂಡಿದ್ದರೆ, ಎಲ್ಲ ನನ್ನ ನೋಗಕ್ಕೆ ಕಣ್ಣ ಸರಾದಿತೋ ಅನ್ನೋದು ಕಣವ್ವ; ಈಗ ಹದಿನ್ಯೇದು ದಿನದಲ್ಲಿ ಬಂದಿವ್ವು. ಈಸಲ ಬರುತ್ತಲೂ ನಿಮ್ಮ ತೋಸ್ತೀರ್ಣಿ. ಈಸಲ, ಇಲ್ಲಿ ಕನ್ನಂಬಾಡಿ ಕಟ್ಟಿತವರಲ್ಲ; ನೋಡೋಕೆ ನಮ್ಮ ಖಾವಂದಿರು, ರಾಣಿಯೋರು, ನಮ್ಮನೋಗಾ, ಎಲ್ಲರೂ ಬರುತ್ತಾರೆ. ನಾವೂ ಹೋಯಿತ್ತೀವಿ. ನೀವು ಬನ್ನಿ. ಜೊತೇನೂ ಇದ್ದಂಗಾಯ್ತು; ಕೆಂಪಿವಾತು ನಿಜವೋ ಸುಳ್ಳಾ ನೀವೇ ಏಳೋರಂತೆ?”

ಮನೆಗಿ ಕರೆದುಕೊಂಡು ಒಂದು ಒಂದು ಗಳಿಗೆ ಕುಳ್ಳಿರಿಸಿ ಕೊಂಡಿದ್ದ ಕೆಂಪಿಯು ಒಂದುಚೆಪ್ಪು ರಸಬಾಳೆಹಣ್ಣು, ಒಂದುಕುಚ್ಚು

ಹೊವ್ವು, ಸೋಗಸಾದ ಎತ್ತಿ ಅಡಿಕೆ, ಎಲ್ಲವನ್ನೂ ಕೊಟ್ಟು ಆನಂದಮ್ಮು, ನನ್ನ ಕೆಳುಹಿಸಿಕೊಟ್ಟುಳು.

ಆನಂದಮ್ಮನು ರಸಬಾಳೆಹೆಣ್ಣು ನೋಡಿ “ ಏನು ಕೆಂಪಮ್ಮು? ಈ ಹೆಣ್ಣು ಎಲ್ಲಿಂದ ತರಿಸಿದಿರಿ ? ” ಎಂದಳು.

“ ಅಂಯು ; ನಾವು ತರಿಸೋದೂ ಉಂಟಾ ಅವ್ಯು ; ನಮ್ಮ ಮಗಳ ಉಂಟಿ ಖಾವಂದರು ಕೆಳುಹಿಸಿಕೊಟ್ಟಿದ್ದು.”

ಆನಂದಮ್ಮನಿಗೆ ಮಲ್ಲಿ, ಖಾವಂದರು, ರಾಣಿ ಎಂಬ ಹೆಸರುಗಳು ಗೊತ್ತಾದರೂ ಅವರವರ ಸಂಬಂಧ, ಅವರು ಯಾರು ಎನ್ನುವುದು ಯಾವುದೂ ಗೊತ್ತಾಗಲಿಲ್ಲ. ಕೇಳಬೇಕು ತಿಳಿದುಕೊಳ್ಳಬೇಕು ಎನ್ನುವ ಆಸೆ. ಆದರೂ ಏನೂ ಇಲ್ಲದಂತೆ ಸವಾರಾನದಿಂದ “ಹಾಗಾ ದರೆ ಕಷ್ಟಂಬಾಡಿಗೆ ಯಾವಾಗ ಯೋಗುತ್ತಿರ ? ” ಎಂದು ಕೇಳಿದಳು.

“ ನಮ್ಮ ಖಾವಂದಾರು ದಿವಾನರಿಗೆ ಬೋ ಬೇಕಾದವರು ಕಣ್ವ ; ಅವರು ನೀವು ಖಂಡಿತ ಬರಬೇಕು ಅಂತ ಏಳವ್ಯಂತಿ. ಅವರು ಬಂದಾಗ ನಾನೇ ಕರೆಯೋಕೆ ಬತ್ತಿಂದಿ. ತಾವೂ ಬಸ್ಸಿ. ಅಯ್ಯನೋರಿಗೂ ಏಳಿರಿ. ಎಲ್ಲರೂ ಓಗೋವನ್.”

“ ಹಾಗಂದರೆ ನಿಮ್ಮ ಖಾವಂದಾರು ಯಾರು ? ” ಆನಂದಮ್ಮನು ತಡೆಯದೆ ಕೇಳಿಯೆಬಿಟ್ಟುಳು.

“ ಮಜ್ಜಿಗೇಹಕ್ಕಿ ನಾಯಕರು ಅಂತ ನೀವು ಕೇಳಿಲ್ಲವಾ ? ”

ಉತ್ತರವಾಗಿ ಬಂದ ಪ್ರಶ್ನೆ ಆನಂದಮ್ಮನಿಗೆ ಏನೋ ನೇನೆಂದಿಗೆ ತಂತು. ಆ ನೇನೆವನ್ನು ಮುಚ್ಚಿ ಕೊಳ್ಳುವಳಂತೆ “ಹೊಂ. ಅದು ಯಾರೋ ಶ್ರೀಮಂತರು ಆ ಹೆಸರಿನವರು ಇದ್ದಾರಂತೆ, ಕೇಳಿದ್ದಿನಿ.”

“ ನೀಮಂತರು ? ಚೆನ್ನಾಗಿ ಏಳವ್ತಿ ? ಅವರ ಮನೋಲಿ ಕೊಳಗ ದಲ್ಲಿ ಅಳೆಯೋಮ್ಮೆ ಹಣ ಅದೆ ಕಣವ್ವ ; ನಮ್ಮ ಮಲ್ಲಿಗೆ ಎರಡು ಮೂರು ತೊಡವೆ ಒಡವೆ ಇಟ್ಟವೆನ್ನೇ ? ”

“ ಹಾಗಾದರೆ ಮದುನೆ ಮಾಡಿಕೊಂಡರು ಅನ್ನಿ.”

ಕೆಂಪಿಗೆ ತನ್ನ ಮಗಳಿಗೆ ಬಂದಿಹಾಕಿದರು ಎನ್ನುವುದು ಇಷ್ಟವಿಲ್ಲ. ಅದರಿಂದ “ಹೊಂ.” ಎಂದಳು. ನಂಬಿಕೆ ಬರಲೆಂದೋ ಏನೋ ನಕ್ಕಿಳು.

“ ಹಾಗಾದರೆ ಆ ಮೋಗಿನಿಗೆ ಎಷ್ಟು ವರ್ಷ ಇವು ? ”

“ ಹತ್ತು ತುಂಬುದೆ ಅನ್ನಿ . ”

ಅನಂದಮ್ಮನು ಆ ಮಾತು ಕೇಳಿ ಉರಿಲಂಯಾಗಚೀಕಾಗಿತ್ತು. ಮಜ್ಜಿಗೆದ್ಲಿ, ಹತ್ತು ನರುಪ, ತಕೊಂಡನುಗು, ಎಂಬ ಆ ಮಾತುಗೆ ಶೀಲಾಳ ಏನೇನೋ ಯೋಚನೆಗಳನ್ನು ತಲೆಗೆ ತುಂಬಿದಂತಾಗಿ, “ ಇನ್ನು ಹೊತ್ತಾಯಿತು. ಇನ್ನೊಂದು ದಿವಸ ಮಾತಿಗೆ ಕುಳಿತುಕೊಳ್ಳೋಣ ” ಎಂದು ಆವಸರ ಅವಸರವಾಗಿ ಹೊರಟು ಹೋದಳು.

ಯಾವನಾದರೂ ಮನ್ಯಾಸ್ತಾಜ್ಞಾನಿದ್ದಿದ್ದರೆ, ಆಕೆಯ ಅವಸರದಲ್ಲಿ ಏನೇನು ಕಂಡು ಹೇಳುತ್ತಿದ್ದನೋ ?

ಅನಂದಮ್ಮನು ಹೋದ ಅನ್ನು ಹೊತ್ತಿಗೆ, ಮನವಾತ್ಮೆ ನಂಜಪ್ಪನು ಉಗಾಳಿದ ಗಾಡಿಯನ್ನು ಹೊಡಿಯಿಸಿಕೊಂಡು ಬಂದನು. “ ಬೆಳಗಾಗ ಖಾವಂದರೂ ಜನಾನಾ ಬರುತ್ತಾರೆ. ನಧ್ಯಾತ್ಮ ಉಟ್ಟ ಮಾಡಿಕೊಂಡು ಮೂರುಗಂಟಿಹೊತ್ತಿಗೆ ಕನ್ನಂಬಾಡಿ ನೋಡುವುದಕ್ಕೆ ಹೋಗುವುದು ಎಂದು ಗೊತ್ತಾಗಿದೆ ” ಎಂದು ಹೇಳಿದನು.

ಕೆಂಪಿಗೆ ಮಂಗಳು ಬರುವಳು ಎಂಬ ಸಂಕೇತಿ ಹಿಡಿಸಲಾರದ ಪ್ರಯೋಜನದಲ್ಲಿ ಹೆಚ್ಚು ಆಸಕ್ತಿ.

೨೦

ನಂಜಪ್ಪನು ಬಂಗಲೆಯಲ್ಲಿ ಖಾವಂದರ ಆಗಮನಕ್ಕೆ ಏನೇನು ಬೇಕೋ ಎಲ್ಲವನ್ನೂ ಸಿದ್ಧ ಮಾಡಿದನು. ಹತ್ತು ಗಂಟಿಗೆ ಅಡುಗೆಯೆಲ್ಲ ಆಗ ಬಡಿಸುವುದಕ್ಕೆ ಸಿದ್ಧವಾಗಿತ್ತು.

ಸುಮಾರು ಹತ್ತು ವರೀಯಿರಬಹುದು. ಖಾವಂದರ ಸವಾರಿ ಸಾರೋಟಿನಲ್ಲಿ ದಯಮಾಡಿಸಿತು. ಅತ್ತು ಕಡೆ ಸುಂದರಮೃಷ್ಟಿ. ಇತ್ತು

ಕಡೆ ಮಲ್ಲಮೃಷ್ಟಿ, ನಡುವೆ ನಾಯಕ. ಕರೀ ಕುದುರೆಗಳನ್ನು ಗಾಡಿಗೆ ಕಟ್ಟಿದೆ. ಹಂದೆ ಹಕ್ಕೀ, ಅವನ ಆಳು, ಸುಲ್ತಾನ್ ರಾಣಿಯರನ್ನು ಏರಿಕೊಂಡು ಬಂದಿದ್ದಾರೆ.

ಮಲ್ಲಣ್ಣನು ಬಂದು ಕಾಣಿಸಿಕೊಂಡು “ಪಾದಕ್ಕೆ ಅಡ್ಡಬಿದ್ದೆ” ಎಂದನು. ನಾಯಕನು ನಗುತ್ತಾ “ವರಸೇಲಿ ನೀವು ದೊಡ್ಡವರಾದರಿ?” ಎಂದನು. ಮಲ್ಲಣ್ಣ “ಉಂಟಾ ನಿಮ್ಮ ಪಾದ, ಆಡು ಬೆಳೆದರೆ ಆನೆ ಆದಿತಾ? ಎಂದಿದ್ದರೂ ತಾವು ದಣಿಗೊಳು, ನಾವು ತಾಚೇದಾರ್ಪಿ” ಎಂದನು. ನಾಯಕನು ಬಲಕ್ಕೆ ತಿರುಗಿ ದಿವಾಂಶಾನೀಗೆ ಹೋಗಿ ಕುಳಿತುಕೊಂಡು, ವೇಟಾ ತೆಗೆದು ಬೆವರು ಒರಿಸಿಕೊಳ್ಳುತ್ತಾ “ಏನು ವಿಶೇಷ, ಮಲ್ಲಣ್ಣಾ?” ಎಂದನು.

“ಏನು ಹೇಳಲಿ, ಬುದ್ದಿ. ರಾಜ್ಯ ಆಳೋ ಮಹಾರಾಜರು, ದಿವಾನರು, ಲಳಿರಿಗೂ ಬೇಕಾದವರು ತಾವು. ಆದರೂ ಏನೋ ಬಂತು ಬುದ್ದಿ. ಲಕ್ಷ್ಯಂತರ ಎಕರೆಗೆ ನೀರು. ಕೊಡೋ ಭಾರಿಕೆರೆ ಕಟ್ಟಿತಾ ಅವರೆ; ಆದರೂ ಬುದ್ದಿ, ರೂಪಾಯಿಗೆ ಎಂಟು ಬಂಭತ್ತು ಸೇರು ಅಕ್ಕೆ ಆಗೋಧ್ಯ. ರಾಗಿ ಪಲ್ಲ ನಾಕುವರೆ ಏದು ಆಯ್ದು. ಇನ್ನು ಬಡವರು ಬದುಕೋಡೂ ಉಂಟಾ? ಅಂತ ದಿಗಿಲಾಯ್ದಿ ಬುದ್ದಿ.”

“ಅಂದರೆ, ನಿನಗಿನ್ನೂ ಬಂದು ಹತ್ತು ರೂಪಾಯಿ ಬೇಕೊಂತೆ ಲೇನಪ್ಪಾ ಈ ಅವಟಾ ಎಲ್ಲಾಗ್ಗೆ?”

“ನನ್ನಾಣಿಗೂ ಇಲ್ಲ, ನಿಮ್ಮ ಪಾದ. ಲೋಕಕ್ಕೆ ಲೋಕವೇ ಕನ್ನಂಬಾಡಿ ಕಟ್ಟಿಷ್ಟುಕೇ ಎಲ್ಲೆಲ್ಲಿಂದಲೋ ಜನ ಬಂದುಬಿಟ್ಟನರೆ, ಧಾರಣೆ ಎಚ್ಚೋಯಿತು ಅಂತ ಗುಸುಗುವಲು, ಏನೋ ದೊಡ್ಡವರಿಗೆ ಹೇಳ್ತೇ ರೇನೋ ಅಂದೆ.”

“ಅಲ್ಲೋ ನಿಮ್ಮಗಳ ಸುದ್ದೀಕೇಳ್ಳಿಲ್ಲ. ನಮ್ಮ ಸುಖಸಮಾಜಾರ ಕೇಳ್ಳಿಲ್ಲ; ಮಳಿಬೆಳಿ ಕೇಳ್ಳಿಲ್ಲ. ಎಲ್ಲಾ ಬುಟ್ಟು ಧಾರಣೆವಾಸಿ ಹೇಳುತ್ತಿದ್ದೀಯಲ್ಲ. ಇದೇನು ಸೋಜಿಗ್ಗಾ?”

“ಬುದ್ದಿ, ಇಲ್ಲಿ ಒಬ್ಬರು ಆಯ್ದ್ಯನೋರು ಬಂದವೇ. ನಮಗೂ

ಅವರೂ ಬಾಳ ನೇಸ್ತೂ ಬೆಳೆದಿದೆ. ಖಾವಂದೂ ಅವರ್ತು ನೋಡು ಬೇಕು. ಅವರು ಪೇಪರು ಗೀಪರು ಓದುತ್ತಾ, ಇದನ್ನೆಲ್ಲ ಹೇಳಾರೆ. ನಿನ್ನ ಸಂಚೆ ಧಾರಕೇದೇನೋ ವಿಾಟಿಂಗಾಯ್ತು ಅಂತ ಓದಿದರು. ನಿನ್ನ ಯಿಂದ ಅದೇ ಗುಂಗು ಇತ್ತು. ಖಾವಂದೂ ಹೇಳಾದು ಅಂದುಕೊಂಡೆ. ಬಾಯಲ್ಲಿ ಬಂದು ಬುದುತ್ತು. ಅಷ್ಟೇ ಬುದ್ದಿ”.

“ಇರಲಿ. ವಿಚಾರಿಸೋವಾ! ನೀನೂ ನಿನ್ನ ಹೆಂಡತಿ ಎಲ್ಲಾ ಚೆನ್ನಾಗಿದ್ದೀರೋ?”

“ಏನೋ ನಿಮ್ಮ ಪಾದ! ತಮ್ಮ ಹೆಸ್ತ ಹೇಳಿಕೊಂಡು ದೀನ ಹಚ್ಚಿಕೊಂಡು, ತಾವು ಕೊಟ್ಟ ಅನ್ನ ಉಂಡುಕೊಂಡು, ತಾವು ಕೊಟ್ಟ ಬಟ್ಟೆ ಉಟ್ಟಿಕೊಂಡು, ಸುಖವಾಗಿದ್ದೀನಿ.”

“ಅದೇನೋ ಮಕ್ಕಳು ಮಾಡಿಕೊಂಡಿದ್ದೀರಂತೆ. ಹೋದ ಸಲ ಬಂದಾಗ ನಂಜಪ್ಪ ಏನೋ ಹೇಳಿದ ಪುರಸೋತ್ತು ಇರಲಿಲ್ಲ. ಪೂರ್ತಿ ಕೇಳಲಿಲ್ಲ.”

“ಅಂಯ್ಯ! ಅದೇನು ಬುಡೀ ತಮ್ಮ ಪಾದ. ಹೊಟ್ಟಿಗಿಲ್ಲದ ಸಂಕಟಕ್ಕೆ ಕ್ಯಾರೇಹಾಪು ಆಡಿಸದ್ದು ಅಂದ ಹಾಗೆ. ಆ ನಮ್ಮ ಮುಕ್ಕೆ ಅವಳಿಲ್ಲ, ಅವಳು ಆ ಎಣ್ಣ ವೋಗಿಗೆ ಚಿಕ್ಕಮಲ್ಲಿ ಅಂತ ಹೆಸರಿಟ್ಟುಕೊಂಡು ಏನೋ ಬೊಂಬಿಗೊಂದು ಗಂಬೆ ಅಂದಹಂಗಿ ಹೊತ್ತು ಕೆಳೀತವಳೆ. ಅಷ್ಟೇ ಬುದ್ದಿ.”

“ನಿಮ್ಮ ಆಯ್ಯನೋರು ಯಾರು?”

“ಹತ್ತು ವರುಷದ ಹಿಂದೆ ಅತ್ತೆ ಕೊಳ್ಳೀಗಾಲದ ಸುತ್ತೆ ಒಬ್ಬ ಅಯ್ಯ ಇದ್ದ ಬುದ್ದಿ ಏನೋ ಆಷ್ಟು ಬೈಸ್ಟಿಗ್ವಾಸ್ಟಿ ಮಾಡಿಕೊಂಡು. ನೋಡೋಕೇನೋ ಹಂಗೇ ಅವೈ. ಆ ಆಯ್ಯನಿಗೆ ಮಾತು ಅವು ಇರಲಿಲ್ಲ. ಇನ ಪೂರಾಮಾತು. ಮಾತಿನಭರದಲ್ಲಿ ‘ಏನ್, ನಿಮ್ಮ ಮೈಸೂರು, ಬಂದು ದೊಡ್ಡಹೆಳ್ಳಿ ಅಷ್ಟೇಕಣ್ಣಿ, ಅಂತ ಷಹರ್ ಕೆಟ್ಟು ಹೋಯಿತೋ?’ ಅಂದುಬಿಟ್ಟು. ಮಾತಾಡಿದರೆ, ಮದರಾಸ್ ಚೊಂಬಾಯಿ, ಪೂನಾ, ಕಲ್ಪತ್ರ ಅಂತಾನೆ. ಅಂತೂ ಪೂರಾಸುತ್ತನ್ನೇ.”

“ಹೊಂ ಹಂಗಾ! ಇರಲಿ. ಕರೆಸಿ, ನೋಡೋವಾ.”

“ ಖಾವಂದೊರು ಬರುತ್ತಲೂ ಕರೀರೀನಿ ಅಂದಿನ್ನಿ. ಇವೊತ್ತು ಹಾದ ಆಗಬೋದು ಅಂದರೆ, ಕನ್ನಂಬಾಡಿಗೆ ಅವರೂ ಬರುತಾರೆ.”

“ ಬರಲೇಳ ಅದಕೇನು? ಆದರೆ, ಎಲ್ಲರಿಗೂ ಸಂರೋಣಿನಲ್ಲಿ ಅಗೋಕೆಲ್ಲಾ. ಜಟಿಕಾ ಮಾಡಿಕೊಂಡು ಸಿಂಪೂ ಅವರೂ ಬಸಿನ್ನಿ. ಕೆಂಪನ್ನು ಜನಾನಾ ಜೋತೀಲಿ ಬರಲಿ. ನಾನು ಮಲ್ಲಿ ಕುದುರೆ ಮೇಲಿ ಬರುತ್ತೀನಿ.”

“ ಅವರ ಅಮೃಸೋರು ಬಂದಾರೇಸೋ? ಕೆಂಪಿ ಕರೆಕೊಂಡು ಹೊಯ್ಯಿನಿ ಅಂದಿದ್ದ ಇಂ.”

“ ಆಗತೇಳಿ-ಅಕೋ ನಿನ್ನ ಮಲ್ಲಿ ಬಂದಳು. ಏನ್ನೀ ಆರೋ ಗಣಿಗೆ ಏಕೋಣೇನ್ನಿ?”

“ ನಾನು ನಮ್ಮಪ್ಪಾಜಿ ಸೋಡಿಕೋಕೆಬೀಡವಾ? ಆಪ್ಪಾಜಿ ಕಂಡು, ಆಮೇಲೆ ತಮ್ಮ ಪಾದಕ್ಕೆ ನೀರುಂಚೂಕ ತರುತ್ತೀನಿ.”

“ ಸೋಡಿ, ಸೋಡಿ, ಮಾತ್ತಿಲ್ಲ ಮುಗೀಲಿ. ಆಮೇಲೆ ಸಮ್ಮ ಕಡೆ ತಿರುಗೋರಂತೆ.”

ಮಲ್ಲಿಯು ನಾಯಕನ ಹೊಕನೋಡಿ ಸಕ್ಕು “ ಪನಪ್ಪಾಜಿ, ಜೆನ್ನಾಗಿದ್ದಿರಾ? ” ಎಂದು ಮಗ್ಗು ಅಲ್ಲಿ ಬಂದುಸಿಂತು ಕಾಲುಸುಷ್ಟಿ ಕಣ್ಣಿಗೊತ್ತಿಕೊಂಡಳು. ಮಲ್ಲಣಿನು ಯಾರೋ ದೂಡೈ ಪರನ್ನು ಕಂಡು ಸಂಭ್ರಮ ಪದುವಂತೆ ಸಂಭ್ರಮಪಡುತ್ತಾ “ ಸೋಡವಾತ್ತ ಏನೋ ಹಿಂಗನ್ನಿ ” ಎಂದು ಅವಳನ್ನು ತಬ್ಬಿಕೊಂಡು ಸಂಭ್ರಮ ಪಟ್ಟಿನು.

ಮಲ್ಲಣಿ ಕೆಂಪಿಯಿಗೂ ಲಿನ್ ಬಿಡುಂಬಲ್ಲಿ ಅವರ ಜೀವಿತೆ ಯಲ್ಲಿಯೇ ಉಂಟಿವಾಯಿತು.

ನಾಯಕನು ವಿಳಾರಂತಿಗೆಂದು ಒಳಕ್ಕೆ ಹೊದಾಗ ಸುಲ್ಲಣಿನು ಹೊಗಿ ತಂಭುರಾಮ್ಯನನ್ನು ಶರೀತಂದನು: ಕೆಂಪಿಯು ಆನಂದಮ್ಮನ್ನು ಕರೆದುಕೊಂಡು ಹೊಗಿ ರಾಣಿಯವರ ದರ್ಶನಮಾಡಿಸಿದಳು. ಮಲ್ಲಿಯು ಸೋಡುತ್ತ ನಿಂತಿದ್ದಳು. ಆನಂದಮ್ಮನವರ ಪುರಾಣಾದಿಗಳ ಕಥೆಯನ್ನು ಕೇಳಿದ ಸುಂದರಮ್ಮಣಿ ಯು “ ಮಲ್ಲಮ್ಮಣಿ, ಅಮ್ಮ

నోరిగి నవుశ్శార మాడి." ఎందళు.

మల్లియు నవుశ్శార మాడిదళు. ఆనందమ్మను అవళన్ను కుడిదేత్తి మగ్గులల్లి కొరిసికొండాగ చోట్టియుల్లి ఎడియుల్లి హేగేహేగో ఆయితు. ఖందిసెన కెంపియాడిద్ద మాతుగళు ఏనేనో రితియల్లి జెసెదుకొండు, ఏనేనో సంబంధవన్ను కల్పిసికొండు డత్తువాఁడ సేరేపన్ను ఎళ్తందు జుజీదంతే ఆయితు. ఆదరూ అవళు ఆచొందమ్మన్ను గనునిసదే, మల్లిగి ఆశీవాఁడ వాడిదళు.

కెంపిగి తిళయిద్ద బందంత సుందరమ్మణ్ణి కణ్ణిగి బిత్తు. బాయి, కేస్తే, కణ్ణు, దుబ్బు, డణీ, ఎల్లిపూ ఆశందమ్మనే తద్వాపు మల్లిగి. రాణిగి ఆక్రోషించాయితు. ఆదరూ ఒబ్బరంతే ఒబ్బరు ఇరువుదిల్లపే ఎందు ఆక్షసుమ్మనాదళు.

మధ్యాహ్న మంచు గంటిగి కన్నంబాదిగి ఎల్లిచూ హోరటిరు. మల్లియు కుదురె సవారన పోణాకు థరిసినాళై. పోగద మేలి గండు శళియు కురేదాడుత్తిదే. నాయుకసూ ఆదే జాతియ పోణాకు ధరిసిద్దాస్తి. ఇబ్బరూ క్షాట్ట తాకికొండి ద్వారే. ఉఱిగి బందరు. కెంపి, మల్లణ్ణ, మగళు యాగి గండుదిరసు రాకికొండిద్దన్ను పోణిరల్లి. ఇబ్బరిగూ ఆశ్చర్యాయితు.

కెంపియు ముంకొలాగి రాజేయ నోక సోదిదళు : " యోదు, ఊగ అవమ యాగి; ఇబ్బరూ హేగే కుదురేయ మేలి తిరుగిద్దే తిరుగిద్దు. జోగజేళు, కెంపమ్మణ్ణి, సమగే ఆ భాగ్య ఇల్ల, అవళగాదరూ ఆచేయల్ల. ఇన్నోందు బల్లియా? సిన్నమగళు, అబ్బా, జ్ఞో చూలోకిన హణ్ణు. బందూకు హిడిదు గుండు హోడిదు ఒందు జింకే జోడిదుబిట్టిలు. ఇన్ను కత్తి వరసికొడ బిద్ది యోరి కలుషతారంతే. ఏనో ఈ గండుబిరి ఆటానే ఏనో అందరి, నన్ను హత్తిరవే విణే కలితా అవళి.

ಇನ್ನೊಂದು ವರ್ಷ ಆದರೆ, ಆಯಿತು. ನಾನೂ ಕಲಿತು ಕಲಿಸಬೇಕು. ಅಂತೂ ಸಾವಿರ ಹೇಳು. ನಿನ್ನ ಪುಣ್ಯ ಅವ್ಯಾಲಿ; ಇವ್ಯಾಲಿ.”

ಕೆಂಪಿಗೆ ಆಮಾತು ಕೇಳಿ ಎಲ್ಲಾ ಹಿಡಿಸಲಾರದವ್ಯು ಆನಂದವಾಗಿ ಹೋಯಿತು. ಮನು ಲಲ್ಲಿದ್ದ ಆನಂದಮೃನಿಗೂ ಅದುಕೇಳಿ ಆನಂದವೇ ಆಯಿತು. ಆದರೂ ಏನೋಽಂದರದ ನೋವು. ಏನೋಽಂದನ್ನು ದೇನೋಽಂದನ್ನು ಹೋದಂತೆ ಒಂದು ಸಣ್ಣ ಸಂಕಟಿ.

“ಆದರೆ ಇವ್ಯೇಲ್ಲಾ ಆಯಿತಲ್ಲಾ! ಒಂದು ಮಾತ್ರ ವಿಚಿತ್ರ. ದಿನಾಂಕ ಒಂದು ಸಲಹೋಗೋದು, ಹುಲ್ಲಿನ ಪೆದೆಹತ್ತರ ಕುಂತು ನಮ್ಮೆನ್ನು ನಿಗೆ ನಾಖಿಂಗಿ ಕುಂತುಕೊಂಡರೆ ಬೋಽಂಚಿನ್ನು ಅಂದು ಒಂದು ಕಡ್ಡಿ ಕಡಿಯೋಪ್ಪು ಹೋತ್ತು ಅಲ್ಲಿದ್ದು ಬರೋದು. ಒಂದುದಿನ ತಪ್ಪಿಸೋಡಿಲ್ಲ ವಲ್ಲ. ಅವರಪ್ಪನ್ನಾದರೂ ಮರೆತಾಳು. ಅವ್ಯಾನ್ನ ಮರೆಯೋಡೇ ಇಲ್ಲ.”

ಕೆಂಪಿಗೆ ಆನಂದದಲ್ಲಿ ಹೈಮರೆತು ಹೋಗಿತ್ತು. ಅಧ್ಯಾತ್ಮಾನದಲ್ಲಿದ್ದಂತೆ ಆ ಮಾತು ಕೇಳಿದಳು. ಆ ವೇಳಿಗೆ ಮಲ್ಲಿಯು ಒಳಗೆ ಒಂದಳು. ಕೈಯಲ್ಲಿದ್ದ ವಿಪ್ರ ತಿರುಗಿಸುತ್ತಾ “ಅವ್ಯಾ! ನಾ ಹೆಂಗಿದೀನಿ!” ಎಂದಳು.

“ಅಂಯ್! ನನ್ನ ಚಿನ್ನಾ! ” ಎಂದು ತಬ್ಬಿ ಮುತ್ತಿ ಟ್ರುಕೊಂಡಳು. ಕೆಂಪಿಯ ತುಟಿಯಲ್ಲಿದ್ದ ತಾಂಬಾಲದ ಕೆಂಪು ಮಲ್ಲಿಯ ಕೆನ್ನೆಯನ್ನು ಅಲಂಕರಿಸಿತು. ಮಲ್ಲಿಯು ಎದುರಿನ ಸಿಲುಗನ್ನಡಿಯಲ್ಲಿ ಅದನ್ನು ತೋರಿಸುತ್ತಾ “ನಮ್ಮವ್ಯಾ ಕೊಟ್ಟಿ ವರ! ಆದರೆ ಅವ್ಯಾ, ಖಾವಂದರ ಜೊತೆಯಲ್ಲಿ ಕಾದುರೆ ಡತ್ತೆ ಚೀಕರ್ಲ್ಲಾ! ” ಎಂದಳು.

ಕೆಂಪಿಯು ಏನೋಽಂದರಾಧನಾಡಿದವಳಂತೆ ಬೆಚ್ಚಿದಳು. ಆನಂದಮೃನು ಥಟ್ಟಿನೆ ಒಂದು ಕೆನ್ನೆಯನ್ನೆಲ್ಲಿದ್ದ ಕೆಂಪನ್ನು ನಾಜೋಽಂದಿಗೆ ಸೆರಿಗಿಸಿದ ವರಿಸಿ, ಆದೂ ಒಂದು ಸೋಗಸಾಗುವಂತೆ ಮಾಡಿದಳು.

ರಾಣಿಗೆ ಆನಂದಮೃನ ಚಾತುರ್ಯ ನಾಜೋಽಂದನ ಬಲು ಸೋಗಿತು. ಆಕೆಯ ಕಣ್ಣ ತುಕೆಯ ಕಣ್ಣನ್ನು ಸಂಧಿಸಿದಾಗ ಭಲೇ ಎಂದು

ಮೇಚು ಗಾಣಿಕೆಯನ್ನು ಒಪ್ಪಿಸಿದ್ದವು.

ಇತ್ತೀ ನಾಯಕನು ದಿವಾಂಬಾನೆಗೆ ಬಂದು ಶಂಭುರಾಮಯ್ಯನನ್ನು ಕಂಡನು. ನಾಯಕನ ಸೂಕ್ತದೃಷ್ಟಿ ಅವನು ಇಂಥವನೇ ಎಂಬುದನ್ನು ಥಳ್ಳುನೇ ಕಂಡುಕೊಂಡಿತು. ಇಂಷ್ಟೇಚರ್ ರಜಾಕ್ ಹೇಳಿದ್ದ ಮನುಷ್ಯ ಈತನೇ ಇರಬಹುದೋ ಎನ್ನಿಸಿತು. ಆದರೂ ‘ವಚ್ಚು’ ಕೊಡದೆ ಪೂತನಾಡಿದನು. ಆದರೂ ಏನೂ ತಿಳಿಯದವನಂತೆ, “ನಮ್ಮ ಹಿಡಿಯರು ತಮ್ಮನ್ನು ಬಹಳ ಕೊಂಡಾಡುತ್ತಿದ್ದಾರೆ. ಬಂದುಸಲ ನಮ್ಮೂರಿಗೂ ಬನ್ನಿ.” ಎಂದನು.

ಶಂಭುರಾಮಯ್ಯನು ತನೆನ್ನೊಳಗೆ ಆದ ಗಡಿಬಿಡುನ್ನೆಲ್ಲ ಒಳಗೇ ಇಟ್ಟುಕೊಂಡು, “ತಮ್ಮಂತ ಲಕ್ಷ್ಮೀಪುತ್ರರ ಪರಿಚಯವು ಉಭಿಸಿದುದು ನಮ್ಮ ಅದ್ವಿತೀಯ ! ಆಗಲಿ. ಬರುತ್ತೇನೇ” ಎಂದನು.

ನಿಯತಕಾಲದಲ್ಲಿ ಹೊರಟು ಎಲ್ಲರೂ ಕನ್ನಂಬಾಡಿಯನ್ನು ಸೇರಿದರು. ದಿವಾನರು ಬಂದಿದ್ದಾರೆ. ನಾಯಕನನ್ನು ಕಂಡು ಅವರಿಗೆ ಬಹು ಸಂತೋಷವಾಯಿತು: “ವೆರಿಗುಡ್, ರಾವ್ ಬಹದೂರ್. ಬನ್ನಿ. ಈತ ಯಾರು ?” ಎಂದು ಮಲ್ಲಿಯನ್ನು ತೋರಿಸಿ ಕೇಳಿದರು.

ನಾಯಕನು ಏನು ಹೇಳಬೇಕೆಂದು ಯೋಚಿಸುತ್ತಿರುವಾಗ, ಅವರೇ, “ಪರ್ ಹ್ಯಾಪ್ ಯುವರ್ ಸ್ವ, ಏನು ಓದುತ್ತಾನೆ? ಇಂಗ್ಲೀಷ್ ಷಿದಿಸಬೇಕು.” ಎಂದು ಹೇಳ್ ಹ್ಯಾಂಡಿಗೆ ಕೃಸಿಡಿದರು.

ಮಲ್ಲಿಯು ನಾಚಿ ನಾಯಕನ ಪೋಕನನ್ನು ನೋಡಿದಳು.

ದಿವಾನರು “ಓ ! ಷ್ಟೇ ? ಡಸೆಂಟ್ ಮಾಟರ್. ಎ ಗಲ್ರ್ ! ಐಸ್, ವೆರಿಗುಡ್,” ಎಂದು ಕಟ್ಟಿಯಕಡೆ ತಿರುಗಿದರು.

ಅಷ್ಟು ಹೊತ್ತು ಕಟ್ಟಿಡದವೇ ಲೆಲ್ಲಾ ತಿರುಗಿದರು. ಅವರ ಜೊತೆಯಲ್ಲಿ ನಾಯಕನೂ ಹೊದನು. ನಾಯಕನ ಜೊತೆಯಲ್ಲಿ ಮಲ್ಲಿಯೂ ಹೊದಳು.

ಎಲ್ಲವನ್ನೂ ಸುತ್ತಿಕೊಂಡು ಹಿಂತಿರುಗುವಾಗ ದಿವಾನರು, “ಏನು ರಾವ್ ಬಹದೂರರೆ, ಹೇಗಿದೆ ?” ಎಂದರು.

“ಏನು ಮಹಾಸ್ವಾಮಿ, ಈ ನೀರು ನಮ್ಮವರಿಗೆ ಬಂದರೆ, ಚಿನ್ನ

ಹಾಕಿ ಚಿನ್ನ ಬೆಳೆದೇವು.”

“ ಬರುತ್ತದೆ, ಬರುತ್ತನೆ, ಕಾವೇರಮ್ಮೆ ಮೈಸೂರನ್ನು ಸಂದನ ವನ ಮಾಡುತ್ತಾಡೆ. ಮೈಸೂರಲ್ಲಿ ತಂಜಾವೂರಿನಹಾಗೆ ಭತ್ತದ ಖಣಿಜ ಆಗುತ್ತದೆ.”

“ ಬುದ್ದಿ, ಕಾವೇರಮ್ಮೆ ಸಮ್ಮಕಡಿ ಯಾವಾಗ ಬಂದಾಳೋ? ಎಂತೋ? ತಾನನಕ ಬರಬೋದಲ್ಲಿ?”

ದಿವಾನರು ಹಾಗೇ ಸಿಂತು, “ ಮಿ || ಸೆಕ್ಕಿಟ್ಟಿರಿ, ಸೆರ್ಪೊಳಿಟ್ಟೊ. ವಿ ಆರ್ ಗೋಯಿಂಗ್ ಟ್ರಿ ರಾವ್ ಬಹೆದೂರ್ ನೆಕ್ಕೊಬ್ಬೆ ಏಕ್ ” ಎಂದರು. ನಾಯಕನು ಸಮ್ಮಾನಿಸಿ ಕೈಮುಗಿದನು.

೨೮

ಕನ್ನಂಬಾಡಿಯು ಇನ್ನೂ ಕೃಷ್ಣರಾಜಸಾಗರವಾಗಿರಲಿಲ್ಲ. ಆದರೂ ಅಲ್ಲಿ ಆ ಹೇಳಿಗೆ ಆದ ಕಟ್ಟಿಯ ಹಡುಪಿನ ಹಿಂದೆ ಸಿಂತ ಸೀರೇ ನೋಡು ವರರಿಗೆ ಅಶ್ಚ ರ್ಯಾವಾಗುವುದು. ಅಲ್ಲದೆ ಕಾವೇರಿಯ ತಿಳಿಸೀರು ಅಷ್ಟ ಅಗಲ ಒದೆದುಕೊಂಡು ಸಿಂತಿದ್ದರೆ, ಏನೋ ಗಾಂಭೀರ್ಯ. ಏನೋ ಸೌಂದರ್ಯ. ಮುಂದೆ ಮಹಾಲಕ್ಷ್ಮಿಯಾಗುವ ಮಡವಿಯನ್ನು ಮನೆ ತುಂಬಿಸಿಕೊಂಡವನ ಮನಸ್ಸಿನ ತುಂಬು.

ಒಂದು ಕಡೆ ಡೈನಮೆಂಟ್ ಗಳು ಸಿಡಿದು ಇದ್ದ ಆಡಿಗಳನ್ನು ಸಿವಾರಿಸುತ್ತಿವೆ. ಇನ್ನೂಂದು ಕಡೆ ಗಾರೆಯಂತ್ರಗಳು ಕಿವಿಯು ಕಿವು ಡಾಗುವಂತೆ ಮೊರೆಯುತ್ತೆ ಸುತ್ತುತ್ತಿವೆ. ಸಣ್ಣ ಕಂಬಿಗಳ ಮೇಲೆ ಟ್ರಾಲಿಗಳಲ್ಲಿ ದಪ್ಪದಪ್ಪ ಕಲ್ಲಿಗಳು ಭಾರಿಯ ಮನುಷ್ಯರಹಾಗೆ ಕುಳಿತು ಬರುತ್ತಿವೆ. ಎಲ್ಲಿ ನೋಡಿದರೂ ದುಡಿವೆ. ಯಾರೂ ಸುಮ್ಮನೆ ಕುಳಿತಂತಿಲ್ಲ. ದಣಿದವನ್ನು ಅಡಕೆಲೆ ಹಾಕಿಕೊಳ್ಳಬೇಕಾದರೂ ಕೆಲಸ ಮಾಡುತ್ತ ಅಡಕೆಲೆ ಹಾಕಿಕೊಳ್ಳುತ್ತಾನೆ. ಬೀಡೀ ಸೇಡುವವನೂ

ಕೆಲಸಮಾಡದಿದ್ದರೆ, ಕೆಲಸದ ವಿಚಾರವನ್ನು ಚಿಂತಿಸುತ್ತೇ ಬೀಡಿ ಸೇದುಳ್ಳಾನೆ. ಅಂತೊ ದುಡಿ, ದುಡಿ, ದುಡಿ, ಮುಡಿಯುವವರಿಗೂ ದುಡಿ ಎಂದು ಆ ವಾತಾವರಣ ಎಲ್ಲರನ್ನೂ ಕತ್ತಿನಮೇಲೆ ಕೈ ಹಾಕಿ ದುಡಿಸುತ್ತಿದೆ ಎನ್ನುವಂತಿದೆ.

ಪಾಟೆರು ಮೈಸೂರಿಗೆ ಹಿಂತಿರುಗಿಬರುವ ವೇಳೆಗೆ ಸುಮಾರು ಏಳುಗಂಟೆಯಾಗಿತ್ತು. ಎಲ್ಲರಿಗೂ ಏನೋಽಖತ್ವಾಹೆವಿದೆ. ಏನೋಽಹೊಸತನ ಬಂದಂತಿದೆ. ಚೀಸಗೆಯಲ್ಲಿ ಒಮ್ಮೆ ಮಳೆ ಬಂದರೆ, ಮನೆಯಲ್ಲಿದ್ದ ಬಂದು ದನಿ ಮಳೆಯ ನ್ನು ಮೈಸೇಲೆ ಬಿಳಿದಿದ್ದರೂ ಏನೋಽಮೈತೊಳೆದುಕೊಂಡಂತೆ ಆಗುವುದಿಲ್ಲವೇ? ಹಾಗೆ ಎಲ್ಲರಿಗೂ ಹೊಸತನ. ಎಲ್ಲರಿಗಂತ ಹೆಚ್ಚಾಗಿ ಇಬ್ಬರಿಗೆ ಆಶ್ಚರ್ಯ.

ನಾಯಕನು ಮಲ್ಲಿಯು ಆಪ್ಯಾದಾರ ಕರುಡಾರ ಸಮಾಜವಲು ಎಂದುಕೊಂಡಿರಲಿಲ್ಲ. ಎನ್ನೇ ಆಗಲಿ ಸಣ್ಣವರ್ಯಾಸ್ಸು: ಆಯಾಸ ವಾದಿತ್ತು ಎಂದು ಕೊಂಡಿದ್ದನು. ತಾನು ಕಟ್ಟಿಯನ್ನು ಹತ್ತಿ ಇಳಿದಾಗಲೆಲ್ಲ ಜೀತೆಯಲ್ಲಿ ಹತ್ತಿ ಇಳಿದಾಡಳೆ. ಸುತ್ತಿದ ಕಡೆಯೆಲ್ಲ ಸುತ್ತಿದಾಡಳೆ. ಕುದುರೆಯ ಮೇರೆ ಬಂದಿದಾಡಳೆ. ಆದರೂ ಮುಖಿದಲ್ಲಿ ಉತ್ಸಾಹವಿದೆ: ಸಂಭ್ರಮವಿದೆ. ಅವನಿಗೆ ಆದು ಆಶ್ಚರ್ಯ!

ಹಾಗೆಯೇ ಆಶ್ಚರ್ಯಪಟ್ಟವರು ಇನ್ನೊಬ್ಬರು ಎಂದರೆ ಆನಂದಮ್ಮು. ಅವರ ಮನಸ್ಸು ಮಲ್ಲಿಯನ್ನು ಅದೇದಿನ ಸೋಡಿದ್ದು. ಆದರೂ ಅವರಿಗೆ ಆ ಮನು ಎನ್ನುಸುತ್ತಿದೆ: ಬಂದೇಸಲ ಮಾಟ್ಟಿರುವುದು. ಆದರೂ ಹೊಟ್ಟಿಯ ತುಂಬಿ ಇದ್ದು ಈಜಿಗೆ ಬಂದು ಮುಡಿಲುತುಂಬಾ ಆಗಿ, ಮನೆಯತುಂಬ, ಮನಸ್ಸಿನತುಂಬ ಆಗಿ ಬೆಳೆದ ಮಗಳನ್ನು ಸೋಡಿದಂತಾಗಿದೆ. ಆಕಿಗೆ ಆದಿನ ಪುರಾಣ ಇಲ್ಲದ್ದು ಆಧ್ಯಾತ್ಮ. ಇದ್ದಿದ್ದರೆ ಪುರಾಣವೆಲ್ಲ ಮಲ್ಲಿಪುರಾಣವೇ ಆಗಿ ಹೊಗುತ್ತಿತ್ತೋ ಏನೋಽ?

ಆನಂದಮ್ಮು ಓದಿದವಳು: ತನ್ನ ಮನಸ್ಸನ್ನು ಶಿಸ್ತಿನಲ್ಲಿಟ್ಟು ಕೊಂಡು ನಡೆಯುವವಲು. ಆದರೂ ಅವಳಿಗೆ ಪನೋಽಭಾವಾಂಶರ ವಾದಂತಿದೆ. ಯಾವಾಗಲೂ ಕಳೆದುಕೊಂಡ ಪದಾಧ್ಯ, ತನಿಗೆ ಬೇಡವೆಂದು ಎಸಿದ ವಸ್ತು ಎದುರಿಗೆ ಬಂದು ನಿಂತುಕೊಂಡು “ನಾನು

ಬೇಡನೇ ನಿಜಹೇಳು. ಎದೆ ಮುಟ್ಟೆಕೊಂಡು ಹೇಳು. ಮನಸ್ಸಿನಲ್ಲಿ ಹುಡುಕಿ ನೋಡಿ ಹೇಳು.” ಎಂದು ಕೇಳಿದಂತಾಗಿದೆ. ಆಕೆ ಕನ್ನಂಬಾಡಿ ಯಲ್ಲಿ ನೋಡಿದ ಕಲ್ಲು, ಮಂಟ್ಪ, ಮಂದಿ, ಎಲ್ಲದರವೇಲೂ ಮಲ್ಲಿಯ ಚಿತ್ರ ಮಂದಾಗಿ ಚಿತ್ರಿತವಾಗಿತ್ತು. ಏನೋ ಹಂಬಲ, ಆಕೆ ಅಸುಖಿ ಯಲ್ಲ. ಕೆಟ್ಟೆ ಅಡುಗೆಯನ್ನು ಅಟ್ಟು ಸ್ವೇ ಎನ್ನಿಸಿಕೊಳ್ಳುವ ಜಾನೆ. ಆದರೂ ಏನೋ ಸುಖಿಸುಖಸಂಮಿಶ್ರಣಪೂರ್ಣ ಹಂಬಲ, ಹಣ್ಣಾಗಿ ಹುಳಿ ಯನ್ನು ಸೀ ಮಾಡಿಕೊಳ್ಳುತ್ತಿರುವ ದಾಳಂಬೆಯ ಬೀಜ ಬಾಯಿಗೆ ಬಿಧಂತಿ ಆಗಿ, ಮನಸ್ಸನ್ನು ಹಂಬಲಕ್ಕೆಡುಮಾಡುತ್ತಿದೆ.

ಮನೋಹರವಾದ ಶಬ್ದಗಳನ್ನು ರಮ್ಯವಾದ ದೃಶ್ಯಗಳನ್ನು ಕಂಡಾಗ ಸುಖಿಯಾದ ಜಂತುವೂ ಏನೋ ಅಸುಖವನ್ನು ಅಸುಭವಿಸಿ ಚಂಚಲತೆಗೆ ಎಡಿಗೊಡುವುದಾದರೆ, ಅದು ಜನಾಂತರದ ಸಂಗತಿಗಳನ್ನು ಅರಿತ ಮನಸ್ಸು ಹೂಡುವ ಆಟ ಎನ್ನು ಎಂದನಂತೆ ಕವಿಸಾರ್ಥಭೌವು. ಈಗ ಹಾಗಾಗಿದೆ ಅವಳಿಗೆ.

ಮಲ್ಲಿಯು ನಾಯಕನೋಡನೇ ಒಳಕ್ಕೆಬಂದು ಸೋಫಾದಲ್ಲಿ ಕುಳಿತಳು. “ ಏನು ಬುದ್ಧಿ, ಇವೊತ್ತು ನಾನು ಸವಾರಿಮಾಡಿದ್ದ ಸರಿಯಾಗಿತ್ತಾ ? ” ಎಂದಳು.

ನಾಯಕನು ಮೆಚ್ಚಿಕೊಂಡು, ತಬ್ಬಿಕೊಂಡು, ಮುತ್ತಿಟ್ಟು, “ ಹತ್ತುವರುವ ಕುದುರೆ ಬೆನ್ನು ಮೇಲೆ ಇದ್ದವನಂಗೆ ಸವಾರಿ ಮಾಡಿದೆ ” ಎಂದು ಮುಚ್ಚಿ ಟಿಪ್ಪಾಡಿದನು.

ಮಲ್ಲಿಯು ಬಹು ಸಂತುಷ್ಟಿಗಾಗ “ ನಾನು ಮಾಡೋಕೆಲಸದ ಲೀಲ್ಲಾ ಹಿಂಗೇ ತಮ್ಮ ಕೈಲಿ ಸ್ವೇ ಅನ್ನಿಸಿಕೊಂತಿನೀ ನೋಡಿ ಬುದ್ಧಿ ” ಎಂದು ಪ್ರಾರ್ಥಿಯಂತೆ ನುಡಿದು ಮೇಲಕ್ಕೆದ್ದಳು. ಆಲ್ಲಿಂದ ಹೋಗಿ ಸುಂದರಮೃಷಣ್ಯಿಯನ್ನು ಕಂಡು “ ಬುದ್ಧಿ, ಈದಿನ ಸನ್ನ ಸವಾರಿ ಹೆಂಗಿತ್ತು ? ನೋಡಿದಿರಾ ? ” ಎಂದು ಕೇಳಿದಳು.

ಅವಳು ಅವಳನ್ನು ಬರಸೆಳಿದು ತಬ್ಬಿಕೊಂಡು “ ನೀವು ಬುದ್ಧಿ ಅನ್ನಬಾದದು : ಅಕ್ಕಯ್ಯಾ ಅನ್ನಬೇಕು ಮಲ್ಲಮೃಷಣ್ಯಿ ” ಎಂದಳು.

“ ಉಂಟಾ ! ತಾವು ಬುದ್ಧಿಯೇ, ನಾನು ಮಲ್ಲಿಯೇ ! ಅದಿರಲಿ

ಬುದ್ಧಿ ನಾನು ಕುದುರೇವೇಲೆ ಕುಂತಿದ್ದುದು ತಮಗೆ ಒಪ್ಪಿತಾ ? ಚೈನಾ೦ಗಿತ್ತಿ ಅದು ಹೇಳಿ ವೊದಲು.”

“ ಏನು ಹೇಳಲವ್ವಾ ! ಬುದ್ಧಿಯೋರಿಗೆ ನಂಗಿಂತ ಸೀನೇ ಸರಿ ಅನ್ನಿಸತ್ತತ್ತು. ಇಬ್ಬರೂ ಸಬಗಸ್ತನಲ್ಲಿ ಬರುತ್ತಿರೋ ಅಂಗಿತ್ತು.”

ಮಲ್ಲಿಗೆ ಬಹು ಸಂತೋಷವಾಗಿ, ನಾಚಿಕೆಯಾಗಿ, ಪರವಶ ವಾದಂತಾಯಿತು. ಹಾಗೆಯೇ ಸುಂದರಮೃತ್ವೀಯ ತೆಕ್ಕೆಯಲ್ಲಿ ಅವಳ ಎದೆಯ ಮೇಲೆ ಹಾಗೇ ಒಂದು ಗಳಿಗೆ ಒರಗಿದ್ದಳು.

“ ಏಳಿ. ಬಟ್ಟಿಬಿಚ್ಚಿ, ಒಂದು ಸೀರೆ ಉಟ್ಟಿಟ್ಟಕೊಂಡು ಹೆಣ್ಣಾಗಬನ್ನಿ. ಯಾರಾದರೂ ಒಂದು ಇದೇನು ಯಾವ ಗಂಡ್ವೋ ತಬ್ಬಿ ಕೊಂಡನ್ನೇ ಅಂದುಕೊಂಡಾರು.”

ಕೆಂಪಿ ಬಾಗಿಲು ಕೊನೆ ಓರೆಮಾಡಿ ಬಗ್ಗೆ ಸೋಡಿದಳು. “ ಯಾರು ? ಕೆಂಪಮೃತ್ವೀನೇ ? ಬನ್ನಿ ಒಳಗೆ. ಸಿಮ್ಮು ಮಗಳು ಮಗನಾಗನ್ನೇ. ಸೋಡಿ ಈ ಬೃದ್ಧಾವಾನ್.”

ಕೆಂಪಿ ಒಳಕ್ಕೆ ಬರುತ್ತಲೂ ಮಲ್ಲಿಯು ಓಡಿ ಹೊಗಿ ಅವಳನ್ನು ತಬ್ಬಿಕೊಂಡಳು: “ ಅವ್ವಾ ! ನಾನು ಕುದುರೆ ಮೇಲೆ ಕುಂತಿದ್ದುದು ಸೋಡಿದೆಯಾ ? ಹೆಗಿತ್ತವ್ವಾ ? ” ಎಂದು ಬೆಸಗೊಂಡಳು.

ಕೆಂಪಿ ಕಣ್ಣಿನಲ್ಲಿ ಕಾವೇರಮ್ಮೆ ತುಂಬಿದ್ದಳು: ಮಗಳ ತಲೆಯನ್ನು ಸೀವರಿಸುತ್ತಾ ನುಡಿದಳು: “ ಅವ್ವಾ ! ಮಾಡೇವಿ ವನವಾಸ ಓದಂಗೆ ಏನೋ ನಮ್ಮನೇಗೆ ಬಂದು ಎರಡು ದಿವಸ ಇದ್ದೆ. ಈಗ ತುರುಬಿನಲ್ಲಿರೋ ಹೂನಂಗಿದ್ದೀಯೆ. ಸೀನು ಕುದುರೆಮೇಲೆ ಕುಂತಿದ್ದರೆ, ಸಿಮ್ಮು ಹೆಕ್ಕಿಂಗಿಂತ ಚೈನಾ೦ಗಿತ್ತು : ಮುದ್ದಾಗಿತ್ತು : ಗಂಭೀರವಾಗಿತ್ತು.” ಎಂದು ಏನೇನೋ ಹೇಳಿದಳು. ಮಗಳು ಸ್ವಸಂತೋಷದಿಂದ ತಾಯಿಯ ತಲೆಯನ್ನು ಹಿಡಿದು ತನ್ನ ಕಡೆಗೆ ಎಳೆದುಕೊಂಡು ಅವಳ ಎರಡು ಕೆನ್ನೆಗೂ ಮುತ್ತುಕೊಟ್ಟು “ ಸಿನ್ನ ಮಲ್ಲಿ ಸಿನಗಿ ಚೈನಾ೦ಗಿಲ್ಲದ್ದು ಯಾವಾಗ ? ” ಎಂದು ಹೊರಟಳು.

ಕೆಂಪಿ ಅವಳನ್ನು ಕೃಹಿಡಿದು ಸಿಲ್ಲಿಸಿಕೊಂಡು ರಾಣೆಯ ಕಡೆಗೆ ತಿರುಗಿ “ ಬುದ್ಧಿ, ಅನಂದಮೃನವರು ಶಾದವರೆ.” ಎಂದು ಏನೋ

ಸಂಕೋಚದಿಂದ ಹೇಳಿದಳು. ರಾಣಿಯು “ಮಲ್ಲಿಮೃಣಿ ನೋಡಿ ದಿರಾ ನಾವು ಮಾಡಿದ ಕೆಲಸ? ಅವರು ಕಾದವರಂತೆ? ಅಯ್ಯಾ ಪಾವ! ಬನ್ನಿ, ಹೋಗಿ ಕಳಿಸಿರೋವ” ಎಂದು ಹೊರಟಳು. ಅವಳ ಅಪ್ಪಣಿಯು ತೆರಳಿದೆಂದು ತರಲು ಹೋದಳು.

ರಾಣಿಯೂ ಮಲ್ಲಿಯೂ ಈಚೆ ಬಂದರು. ಆನಂದಮೃನ ಕಣ್ಣಿ ರಾಣಿಯನ್ನು ಕಂಡರೂ ಮಲ್ಲಿಯನೇಲೆ ಸಂತಿತು. ಏಕೋ ಅವಳನ್ನು ಕಂಡು ತಬ್ಬಿಕೊಳ್ಳಬೇಕು ಎನ್ನಿಸಿತು. ಆದರೆ, ಹೇಗೆ? ಆ ಭಾವವನನ್ನು ಸಂವರಣ ಮಾಡಿಕೊಂಡು, “ಇನ್ನು ನಮಗೆ ಅಪ್ಪಣಿಯಾಗಬಹುದ್ದಲ್ಲ? ತಾವು ಆಯಾಸ ಪಟ್ಟಿದ್ದೀರಿ” ಎಂದಳು.

ರಾಣಿಯು ಹೇಳಿದಳು: “ನಿಜ ತಾಯಿ, ನನಗೇನೋ ಹೋಗಿ ಬಂದುದು ಆಯಾಸ ಆಗಿತ್ತು. ಆದರೆ ನಮ್ಮ ಮಲ್ಲಿಮೃಣಿ ನೋಡಿ, ಗಂಡಿಗಿಂತ ಗಂಡಾಗಿರೋದಾ? ಇವರನ್ನು ಕಂಡು ನಮ್ಮ ಆಯಾಸ ವೆಲ್ಲ ಮಾಯವಾಗಿ ಹೋಯಿತು. ನಮ್ಮ ಮಲ್ಲಿಮೃಣಿ ಸವಾರಿ ಹೆಂಗೆ ಮಾಡ್ತಾರೆ ನೋಡಿದಿರಾ?”

“ಮೊದಲಿಂದ ಆಭ್ಯಾಸವಾಗಿದೆಯೇನೋ?”

“ಎಲ್ಲಿ ಬಾತು ತಾಯಿ. ಇನ್ನೂ ಅವರು ಕುದುರೆ ಹತ್ತಿ ಸರಿಯಾಗಿ ಒಂದು ವರ್ಷಕೂಡಾ ಇಲ್ಲ.”

ಮಲ್ಲಿಯು ಪ್ರತಿಭಟಿಸಿದಳು: “ಯಾಕೆ ಬುದ್ದಿ, ಆ ಸಣ್ಣ ಕುದುರೆ ಮೇಲಿ ಸವಾರಿ ಮಾಡುತ್ತಿರಲಿಲ್ಲವಾ?”

“ಅಂಯ್ಯಾ! ಅದುಬುಡಿ. ನಿಷ್ವ ಕೂತುಕೊಂಡರೂ ಕಾಲು ನೆಲದಮೇಲೆ ಎಳಿಯೋದು. ಅದಕ್ಕೂ ನಮ್ಮ ರಾಣಿಗೂ ಎಲ್ಲಿಂಡೆಲ್ಲಿಗೆ? ಅದು ತುಂಬೇಗಿಡ; ಇದು ತಿಂಗಿನಮರ. ಅದಿರಲಿ, ತಾಯಿ, ನಮ್ಮ ಮಲ್ಲಿಮೃಣಿ ವೀಕ್ಷಣೆ ಬಾರಿಸುತ್ತಾರೆ, ನಿಷ್ವ ಕೇಳಬೇಕು. ನಾಳಿ ನಾವು ಇದ್ದರೆ ಹೇಳಿಕಳಿಸುತ್ತೀರಿ. ತಪ್ಪದೆ ಬನ್ನಿ, ತಾಯಿ.”

ಆನಂದಮೃನಿಗೆ ಮಲ್ಲಿಯನ್ನು ಮುಟ್ಟಬೇಕು ಎನ್ನಿವಾಸೆ ತಡೆಯ ಲಾರದನ್ನು ಆಯಿತು: ಬಾಯಿಬಿಟ್ಟು ಕೇಳಿಯೂ ಹೇಳಿದಳು:

“ನಾನು ಇವರನ್ನು ಮುಟ್ಟಬಹುದೆ?”

ರಾಣಿಯು ಬೇಡನೆಂದಿದ್ದರೆ ಆನಂದಮೃಸು ಏನಾಗಿ ಹೋಗುತ್ತದ್ದೆಂಬೇ ?

ರಾಣಿಯು “ಅದಕ್ಕೇನು ತಾಯಿ ? ತಾನು ಮುಟ್ಟಿಬೇಕು. ತಲೆ ಸವರಬೇಕು : ಅರ್ಥಿನ ಕುಂಕುಮ ಇಟ್ಟಿಕೊಂಡು ಮುತ್ತೆಪ್ಪದೀಯಾಗಿ ಬಾಳು ಅಂತ ಹರಸಬೇಕು.” ಎಂದಳು. ಮಾತು ಮನಸ್ಸು ತುಂಬಿ ಬಂದಂತೆ ಗಾಂಭೀರ್ಯ ಪೂರ್ಣವಾಗಿತ್ತು.

ಮಲ್ಲಿಯು ಹೋಗಿ ಆನಂದಮೃಸಬಳಿ ನಿಂತಳು. ಪಾದ ಮುಟ್ಟಿಬೇಕು ಎನ್ನಿಸಿತು. ಮುಟ್ಟಿಲಿಲ್ಲ. ತಲೆ ಬಗ್ಗ ವಿನಯವಾಗಿ ನಿಂತಳು.

ಆನಂದಮೃಸು ಏನೋ ವಿಶೇಷ ಸಂಭರಮಂದ ಮನುಸ್ಸುಗ್ಗತ್ತು ಆಶೀಯನ್ನು ಹಾಗೆಯೇ ಹಿಡಿದುಕೊಂಡಂತೆ, ತಡೆದಂತೆ, ಮಾಡಿಕೊಂಡು, ಆ ಮಲ್ಲಿಯ ಎರಡು ಕೈಗಳನ್ನೂ ಹಿಡಿದುಕೊಂಡು, “ಸಾವಿರ ವರ್ಷ ಚೆನಾಗಿ ಬಾಳು ಮಗಳೇ ! ಓದಿ ವಿದ್ಯಾಪತಿಯಾಗಿ ವಿವೇಕವಾಗಿ, ಸುಖವಾಗಿ, ಮುತ್ತೆಪ್ಪದೇಯಾಗಿ ಬಾಳು.” ಎಂದು ತಲೆಯಮೇಲೆ ಕೈಯಟ್ಟಿ ಬೆಸ್ಸು ಸವರಿ ಸುಗ್ಗಲಲ್ಲಿ ಕುಳ್ಳಿರಿಸಿಕೊಂಡಳು.

ಮಲ್ಲಿಗೂ ಆಕೆಯ ಮಗ್ಗಲು ತಾಯಿಮಾಡಿಲಂತೆ ಹಿತವಾಗಿತ್ತು. ಆನಂದಮೃನ ಪರಕಿಯ ಪಾತ್ರ ಮೈಗೊಂಡು ಮಲ್ಲಿಯ ಮೈಮೇಲೆ ಆಡಿದಂತಾಗಿ ಅವಳಿಗೆ ಮೈ ಜಂಮೈಂದಿತು.

ಆನಂದಮೃನಿಗಂತೂ ಅವುತಾಭಿಕೇಕವಾದ ಹಾಗೆ ಆಗಿ ಒಂದು ಗಳಿಗೆ ಮೈ ಪರವಶವಾಗಿ ಹೋಗಿತ್ತು.

ಕೆಂಪಿಯು ಘಲತಾಂಬಳಿಲವನ್ನು ತೆಂದಳು. ರಾಣಿಯು ಆನಂದಮೃನಿಗೆ ಕುಂಕುಮವಿಟ್ಟಿ ತಾಂಬಳಿಲಕೊಟ್ಟಿ ಬೀಳೊಟ್ಟಿಳು.

ಮಧ್ಯಾಹ್ನದ್ವೆ ಘುರುಗಂಟೆ. ಮಲ್ಲಿಣಿನು ನಾಯಕನ ಅಪ್ಪಣಿಯಂತೆ ಶಂಭುರಾಮಯ್ಯನನ್ನು ಕರೆತಂದನು. ನಾಯಕನು ಅವನ ವೊಕದಮೇಲಿದ್ದ ಸಂತೋಷವನ್ನು ಕಂಡು ಸಂತುಷ್ಟನಾಗಿ “ಅಯ್ಯನವರು ಏನೋ ಬಹಳ ಸಂತೋಷವಾಗಿರೋ ಹಂಗದೆ” ಆಂದನು.

ಶಂಭುರಾಮಯ್ಯನು ಕೈಮಂಗಿದು, “ಹೌದು, ನಾಯಕರು

ಹೇಳಿದ್ದು ಬಹೆ ಸರಿ. ಈದಿನ ಶುಭ ಸಮಾಚಾರ ಬಂದಿದೆ. ಬ್ರಿಟಿಷ್ ಸರ್ಕಾರದವರು ಬಾಲಗಂಗಾಧರ ತಿಲಕರನ್ನು ಸೀರೆಯಿಂದ ಬಿಟ್ಟಿದ್ದಾರೆ” ಎಂದನು.

೨೨

ದಿವಾರು ಬರುವರೆಂಬ ಸುದ್ದಿ ವುಜ್ಜೀಹೆಲ್ಲಿಗೆ ಹೊಸಡಿವೆ ತಂದಿದೆ. ಸುತ್ತು ಮುತ್ತಿನವರೆಲ್ಲ ರೇಶಿಮೆ ಕಸುಬಿನವರು. ಅವಶೇಲ್ಲ ಉತ್ತಮವಾದ ರೇಶಿಮೆ ಮಾಡುವುದರಿಂದ ಹಿಡಿದು ರೇಶಿಮೆ ತೆಗೆದು ತೋಡಿ ಲಡಿ ಮಾಡುವವರೆಗೂ ಎಲ್ಲ ಕೆಲಸಗಳನ್ನೂ ಅವರಿಗೆ ತೋರಿ ಸಲು ಸಿದ್ದರಾಗಿದ್ದಾರೆ. ಅವರಿಗೆ ತೋರಿಸಬೇಕೆಂದಿರುವ ತೋಟತುಡಿಕೆ ಗಳೆಲ್ಲ ರುಳಿ ರುಳಿ ಇರಬೇಕೆಂದು ಆಗಿದೆ. ಆ ಉರಿನಲ್ಲಿ ಕುಲಿಮೆಯ ಸುಬ್ಬಾಚಾರಿ ಕೂಡ ಶುಭ್ರಾಚಾರಿ ಆಗಿ ತಿದಿಗೆ ಎಣ್ಣೆ ಸವರಿ, ಕೋಲಿಗೆ ಬಣ್ಣಿ ಬೊಳಿದು, ಕುಲಿಮೆಯ ಬೂದಿ ತೆಗೆದು ನಿಖಳತಿಕಟ್ಟಿ ಗಂಥ ಹಾಕಿಕೊಂಡು ಬರುತ್ತಿದ್ದಾನೆ. ಮರಗೆಲಸದ ಮೂಗೂರವ್ವ ಒಂದು ಸೋಗಸಾದ ಮಂದಾಸನ, ಒಂದು ಮಂಣಿ ಮಾಡಿದ್ದಾನೆ. ಅವನಾಶಿ “ಅವೆರಡೂ ದಿವಾನರಿಗೆ ಒಪ್ಪಿಸಿದರೆ, ಅವರಿಗೆ ದಿನಾ ದೇವರಪೂಜೆ ಮಾಡಬೇಕು ಅನ್ನಿಸಬೇಕು” ಎಂದು.

ಅವೇ ಅಲ್ಲ. ಹೊಲಗೇರಿ ಕೂಡ ಉತ್ತಮರ ಕೇರಿಯ ಹಾಗಿದೆ. ತುರುಕರ ಕೇರಿಯಿಂದ ಹತ್ತುಭಂಡಿ ಗೊಬ್ಬರ ಹೋಗಿ ಗೊಬ್ಬರದ ಗುಂಡಿಗೆ ಬಿದ್ದಿದೆ.

ತೋಟಿಗಳಿಗೆ ದಿನದಿನ ವೈಬೆವರು ಸುರಿಯುತ್ತಿದೆ. ಅಂತೂ ಉರು ಹೋಸ ಉಡಿ ಉಡಬೇಕೆಂದು ಎಣ್ಣೆ ಮಜ್ಜನಮಾಡಿದ ಹಣ್ಣೆ ನಂತಾಗಿದೆ.

ಉರಿನಲ್ಲಿ ಎಲ್ಲರಿಗೂ ಉತ್ಸಾಹ. ಎಲ್ಲರಿಗೂ ಸಂಭ್ರಮ.

ಆದಿನಕ್ಕೆಂದು ಚೊಸಬಟ್ಟೆಯಿಲ್ಲದವರು ಇದ್ದವೇ ಒಂದು ಜೊತೆ ಬಟ್ಟಿ, ಉಡೋಕೆ ತೊಡೋಕೆ, ಚೆನ್ನಾಗಿ ಗರಿನುರಿ ಮಾಡಿಟ್ಟಿದ್ದಾರೆ. ಅಗಸರ್ ವೀರಣ್ಣನಿಗೆ ರಟ್ಟಿನೋವು: ಅವನ ಕತ್ತಿಗೆ ಬೆನ್ನುನೋವು.

ನಾಯಕ ಇದೇ ಸನುಯ ನಡೆದುಹೋಗಲು ಎಂದು ಒಂದು ಸಾವಿರರೂಪಾಯಿ ಖಚುವಾಡಿ, ಉರಂಡುವಿನ ರಾಜಮಾರ್ಗಗಳಿಗಲ್ಲ ಮತ್ತೆ ಜಲ್ಲಿ ಕಾಮಗಾರಿ ಮಾಡಿಸಿ, ಮಗ್ನಿಲಿನ ಚೆರಂಡಿ ತೆಗೆಸಿ, ಸೋಗನು ಮಾಡಿಟ್ಟಿದ್ದಾನೆ.

ಹೆಣ್ಣು ಗಂಡಾದಿಯಾಗಿ ಉಂಟಿಗೆ ಉರೇ ಸಂಭ್ರಮ ಪಡುತ್ತಿದೆ. ಆದರೆ ಒಬ್ಬನಿಗೆ ಮಾತ್ರ ಮಹಾಸಂಕಟ. ಉದರವ್ಯಾಧಿ ಮೂಲವ್ಯಾಧಿ ಯೆನರು ಬೇಸೆಪಟ್ಟಂತೆ ಮುಲಕುತ್ತಾ ಇದ್ದಾನೆ. ಅವನು ಪಟೀಲ ವಾದೇಗಾಡ.

ಮಾದೇಗಾಡನು ನಾಯಕನಿಗೆ ಬಾದರಾಯಣ ಸಂಬಂಧದಲ್ಲಿ ಇದ್ದವನು. ಹಿರಿಯನಾಯಕನ ದಯೆಯಿಂದ ಹತ್ತಿರದ ಒಂಧು ವಾಗಿದ್ದು. ಈ ನಾಯಕನ ಸೋಧರತ್ತೆ ಒಂದು ಹೆಣ್ಣು ಮಗು ಹೆತ್ತುತ್ತಿರಿಕೊಂಡಿದ್ದಳು. ಆಮಗು ನಾಯಕನ ಮನೆಯಲ್ಲಿಯೇ ಬೆಳೆಯಿತು. ಅದನ್ನು ಹಿರಿಯನಾಯಕರು ಮಾದೇಗಾಡನಿಗೆ ಕೊಡಬೇಕೆಂದರು. ಈ ನಾಯಕನಿಗೆ ಅದು ಇತ್ತುವಿಲ್ಲ. “ಮಾದೇಗಾಡನ ಬುದ್ಧಿ ಕಳ್ಳನ ಕಡ್ಡಿಯಹಾಗೆ ವರಿಯೋ ನೀರಿಗ ಎದುರು ಹೋಗೋ ಜಾತಿ ಮನಗೆ ಸೇರಿಸಿಕೊಂಡು ಒದ್ದಾಡೋಕಿಂತ ದೂರಿಟ್ಟು ಸುಖವಾಗಿರೋದು ಒಳ್ಳೇದು” ಎಂದಿದ್ದು. ಆದರೆ ಹಿರಿಯನಾಯಕನ ಮನಸ್ಸು ತನ್ನ ಓದಾರ್ಥದಲ್ಲಿ ಬಡವ ಬಡುಕಲಿ ಎಂಬ ಭಾವನೆಯಿಂದ ಮಗನ ಮಾತನ್ನು ಗಮನಿಸದೆ ಮುಂದೆ ಹೋಗಿತ್ತು.

ನಾಯಕನು ರಾವ್ ಬಹದ್ರೂರು ಆದನೇಲೆ ಡಿ. ಸಿ. ಯವರು “ನೀರ್ವೀ, ನೀರ್ವೋ ಪಟೀಲರಾಗಿರೋದೇನೀರ್ವೀ? ಒಬ್ಬ ಶೀಕದಾರೆ, ತಾಲ್ಲೋಕು ಗುಮಾಸೈ, ಕೊನೆಗೆ ಅಮಲ್ವಾರ್ತ ಆಳು, ಇನ್ನೂ ಕೊನೆಗೆ ಹೋದರೆ ಅಮಲ್ವಾರ್ತ ಕುದುರೆಕೂಡ” ನಿಮ್ಮನ್ನು ಕಂಡು ಹುಲ್ಲಿ: ಹುರುಳಿ ಬಂತೋ ಅಂತ ಹು ಹು ಹು ಅನ್ನೋತರಾದಲ್ಲಿ

ರೋದೆ? ದೇವರು ಕೊಟ್ಟಿದ್ದಾನೆ. ಸಾಕು. ಅದನ್ನು ಯಾರಿಗಾಡರೂ ಕೊಟ್ಟುಬಿಡಿ” ಎಂದರು. ಪಟ್ಟೀಲಿ ವಂಶಪಾರಂಪರ್ಯವಾಗಿ ಬಂದಿರುವ ಹಕ್ಕು. ಅದನ್ನು ಬಿಡುವುದೇ ಎಂದು ನಾಯಕ ಯೋಚಿಸಿ, ಇರಲಿ, ಎಂದು, ಇಸ್ತ್ರೈಲ್‌ದು ವರುಷ ಮಾಡೇಗೂಡರು ನೋಡಿಕೊಳ್ಳಲಿ ಎಂದು ಡಿ. ಸಿ. ಯವರ ಇಸ್ಪಣ ಪಡೆದು ಅವನಿಗೆ ವಹಿಸಿಕೊಟ್ಟಿದ್ದ. ಅವನಿಗೂ ಒಂದು ಒಳಿತ್ತನ್ನು ಇತ್ತು; ಅದರಿಂದ ಮಾಡೇಗೂಡ ತೃಪ್ತಿ ನಾಗಿ ತನ್ನ ಮೇಲಿನ ದೈತ್ಯನನ್ನು ಬಿಟ್ಟು, ಹಿತನಾದಾನೇನೇಲೇ ಎಂದು. ಆದರೆ ಮುಳ್ಳು ಮುಳ್ಳೇ, ಹೂವು ಹೂವೇ ಎಂಬಂತಿತ್ತು ಗೂಡನ ಮನಸ್ಸು.

ಅವನು ಯೋಚಿಸಿ ನೋಡಿದೆ: “ ಎರಡು ಎಕರೆ ತೋಟ ಈಗ ಹೊಡಿದು ಬಿಡಬೇಕು. ಇದೇಸನುಯ ” ಎನ್ನಿತು. ಆವನೂ ತನಗೆ ಬೇಕಾದ ಒಂದು ಪಟಾಲಂ ಕಟ್ಟಿದ್ದ. ನಾಯಕನಿಗಿಂತ ತಾನು ಹತ್ತು ವರುಷ ಚಿಕ್ಕವ. ಎಂದಿದ್ದರೂ ನಾಯಕ ಸಾಯಬೇಕು. ಅವನಿಗೆ ಮಕ್ಕಳಲ್ಲ. ತನ್ನ ಮಕ್ಕಳಲ್ಲಿ ಒಬ್ಬನನ್ನು ದತ್ತಮಾಡಿಕೊಳ್ಳಲೇಬೇಕು. ಆಗ ಅವನ ಶಸ್ತ್ರಯೆಲ್ಲ ತನಗೇ ಬರಬೇಕು. ಎಷ್ಟೇ ಆಗಲಿ ಹೆಣ್ಣಿ ಸಂತತಿ ಎಂದು ಏನೇನೇಲೇ ಕನಸು ಕಾಣುತ್ತಿದ್ದವನಿಗೆ ಮಲ್ಲಿ ಒಂದಿ ಹಾಕಿಸಿಕೊಂಡು ಜನಾನಾ ಸೇರಿದಾಗ ಹೊಟ್ಟೆಯಲ್ಲಿ ಸುಣಿ ಸುರಿದಂತಾಗಿತ್ತು. ಅಂದಿನಿಂದ ನಾಯಕನ ಮೇಲೆ ಅವನಿಗೆ ಉರಿಯಲ್ಲ: ವಿನ ಶಾರುವಂತಾಗಿತ್ತು. “ ಯಾಗೆ ಸಣ್ಣ ಮುಡುಗಿ ಬೇಕಾಗಿದ್ದರೆ ನನ್ನ ಮಗಳು ಮಾಡಿನೆ ಕೊಡುವೆ ” ಎಂದು ತನ್ನ ಪಟಾಲಂನಲ್ಲಿ ಆಗಾಗ ಸುಡಿಮೊಜದ್ದ. ಅಂತೂ ಇರಲಿ ಎಂದು ಮೀನೆ ಹುರಿಮಾಡುತ್ತಿದ್ದವನಿಗೆ ದಿವಾನರು ಬರುವ ಸಂದರ್ಭ ನಾಯಕನಿಗೆ ಅವಮಾನ ಮಾಡುವ ಅವಕಾಶವನ್ನು ಕೊಟ್ಟಿದೆ ಎಂಬ ದುಭಾವವನೆಯನ್ನು ತಂದಿತ್ತು.

ಕೆಂಪಿ ಮಲ್ಲಣಿ ಇಬ್ಬರೂ ಮೈಸೂರಿನಿಂದ ಬಂದಿದ್ದರು. ಅವರ ಜೊತೆಯಲ್ಲಿ ಅವರ ಬಲವನಂತಹಿಂದ ಆನಂದಮ್ಮೆ ಶಂಖುರಾಮಯ್ಯನೂ ಬಂದಿದ್ದರು. ಸುತ್ತಮುತ್ತಲಿಂದ ಜನ ಜಾತ್ರೆಗೆ ಬಂದ ಹಾಗೆ ಬಂದಿದ್ದಾರೆ.

ನಾಯಕನು ವೈಸೋರಿನಿಂದ ದಿವಾನರನ್ನು ಕರೆತಂದಿದ್ದಾನೆ. ಉರಬಾಗಿಲಲ್ಲಿ ಬಾಜಾಬಜಂತ್ರಿ ಪ್ರಾಣಕಲಶ ಎಲ್ಲ ಮರ್ಯಾದೆಗ ಇನ್ನೂ ತೆಗೆದುಕೊಂಡು ಒಂದು ಉರಿನವರೆಲ್ಲ ಕಾಣಿಸಿಕೊಂಡರು. ಸಾಯಕನು ಅಲ್ಲಿ ಇದು ಅರಮನೆಯ ಮರ್ಯಾದೆಯೆಂದು ಒಂದು ದಿಂಡಿನ ಹಾರಹಾಕಿ, ಪಟೀಲರಿಂದ ಒಂದು, ಶಾಸುಭೋಗರಿಂದ ಒಂದು, ಉರಿನ ಒಗ್ಗಟ್ಟಪರವಾಗಿ ಪುರೋಹಿತರಿಂದ ಒಂದು, ಮಿಕ್ಕ ನರ ಪರವಾಗಿ ಹಕ್ಕೀನಾಬಿಯಿಂದ ಒಂದು, ಹಾರಗಳನ್ನು ಹಾಕಿಸಿದನು. ದಿವಾನರ ಸವಾರಿಯು ಸಾರೋಟಿನಲ್ಲಿ ಕುಳಿತು ಉರ ಮೇರವಣಿಗೆ ಮಾಡಿಕೊಂಡು ಅರಮನೆಗೆ ಚಿತ್ತೀಸಿತು. ನಾಯಕನು ಸಾರೋಟಿನ ಮಗ್ಗುಲಲ್ಲಿ ಕುದುರೆಯಮೇಲೆ ಕುಳಿತು ಬಂದನು.

ಅರಮನೆಯ ಬಾಗಿಲಲ್ಲಿ ಒಂದು ಸೋಗಸಾದ ಹೆಸಿರುವಾಣಿ ಮಂಟಪ. ಆ ವೈಭವ ಸೋಡುನೃದಕ್ಕೆ ಎರಡು ಕಣ್ಣು ಸಾಲಾದು. ವೈಸೋರಾಯರು ಒಂದಾಗ ಮಾರ್ಕೆಟ್‌ನ ಮುಂದೆ ರಾಕುತ್ತಿದ್ದಂತಹ ಸೋಗಸಾದ ಮಂಟಪ. ದಿವಾನರಿಗೆ ಮತ್ತೆ ಹಾರಾ ತುರಾಯಿ ಅತ್ತರು ವನ್ನಿ೦ರು ಘಲತಾಂಬಾಲ ನಜರಾಟೆ ಎಲ್ಲನನ್ನೂ ಒಪ್ಪಿಸಿದೆ. ನಜರಾಟೆ ಸೋಗಸಾದ ರೇತಿಮೇವಲ್ಲಿ: ರೇತಿಮೇಯ ಬಾಟೂ ಮಗ್ಗಟಿ: ಎಂಟಿಂಟು ಗಜದ ಮೂರು ಗುಲಾಬಿ, ನೀಲಿ, ಬಳಿಯ ಬಣ್ಣದ ರೇತಿಮೇ ಧಾರಿಗಳು: ಒಂದು ಉತ್ತಮವಾದ ದಷ್ಟ ಆವರೆಕಾಳಿನ ಗಾತ್ರದ ಪಷ್ಟುದ ಅಂತರಾಳದ ಕಟ್ಟಡದ ಉಂಗುರ.

ದಿವಾನರು ಪರಮಸಂತುಪ್ತರಾಗಿ ನಾಯಕರ ಕೈಹಿಡಿದು ಕುಲುಕಿ ತಮ್ಮ ಸಂತೋಷವನ್ನು ಸೂಚಿಸಿದರು. ಅಲ್ಲಿ ಸೇರೆದಿದ್ದ ಜನ ಅದನ್ನು ಕಂಡು ಸಂತೋಷದಲ್ಲಿ ಬೆರೆತು ಹೋಯಿತು: “ಬುಡೋ! ನಮ್ಮ ನಾಯಕನ ಭಾಗ್ಯ ಆದರೆ ಇದಲ್ಲವಾ? ದೇಶಾನಾಳೋ ದಿವಾನರೇ ಇವನ ಮನೆ ಬಾಗಿಲಿಗೆ ಒಂದು ಕೈ ಹಿಡಿದು ಕುಲುಕಿಬಿಟ್ಟರು ಅಂದೇ ಇನ್ನು ಏನೇಕೋದು! ಆ ಅಪ್ಪನ ಪುಣ್ಯ ಇಂಥಾ ಮೆಗ ಹಂಟಿದ. ಸಾರ್ಥಕ ಆಯಿತು” ಎಂದು ಮುಕ್ಕೆಕಂಠರಾಗಿ ಹೋಗಳಿದರು.

ಮಾದೇಗೌಡನಿಗೆ ಮಾತ್ರ “ ಬೇಕಾದ್ದಾಗಲಿ : ಇವನಿಗೆ ಒಂದು ಕರೀಗರೆ ಎಳೀಲೇಬೇಕು ” ಎನ್ನಿಸಿತು.

ದಿವಾನರು ಪಾದರನ್. ಒಂದು ಇನ್ನೊ ಅಥ ಗಂಟೆಯಿಲ್ಲ. “ ನಾಯಕರೆ, ತಮ್ಮ ಅರಮನೆ ಇಂಗ್ಲೆಂಡಿನ ಕ್ರಾಸಲ್‌ಗಳಂತೆ ಇದೆ. ಅಯಿತು. ತಮ್ಮ ಉರು ಹೇಗೆದೆ ? ಏನೇನು ನೋಡಬೇಕು ? ತೋರಿಸಿ, ನೋಡೋಣ ನಡೆಯಿರಿ ” ಎಂದರು : ತಮ್ಮ ರುನೂಲು ತೆಗೆದು ಹ್ಯಾಟ್ ಹಾಕಿಕೊಂಡು ಉರುಗೋಲು ಹಿಡಿದು ಹೊರಟೀಬಿಟ್ಟೆ ರು. ನಾಯಕನು ತೆಗೆದುಕೊಂಡಿದ್ದ ಕೊಡಿಯನ್ನು ಬೇಡವೆಂದು “ ತಾವೂ ಹ್ಯಾಟ್ ಹಾಕಿಕೊಂಡುಬಿಡಿ ” ಎಂದರು. ನಾಯಕನೂ ಹ್ಯಾಟ್ ಹಾಕಿಕೊಂಡು ಹೊರಟಿನ್ನು.

ದಾರಿಯಲ್ಲಿ ಸಣ್ಣಗೆ ಹ್ಯಾಟಿನ್ನೇಲೆ ಒಂದು ಉಪನ್ಯಾಸ ಮಾಡಿದರು. “ ನವ್ಯ ದೇಶದಲ್ಲಿ ಬಿಸಿಲು ಬಹಳ. ಈ ಬಿಸಿಲಿನಲ್ಲಿ ಒಣಗ ಬೇಕಾಗಿಲ್ಲ. ಅಷ್ಟಿರೂ, ಅಮೇರಿಕಾ, ಮೊದಲಾದ ಕಡೆಗಳಲ್ಲಿ ಈ ಹ್ಯಾಟ್ ಬಹಳ. ನಮ್ಮ ರೈತರೆಲ್ಲ ಉಚ್ಚಾರಣೆಗ ಹ್ಯಾಟ್ ರಾಕ್ಕೊಂಡರೆ ಬಹಳ ಬಳ್ಳಿಯಿದು. ನಮ್ಮ ಶ್ರೀರಂಗಪಟ್ಟಣದ ಸಿದ್ಧಲಿಂಗದೇನರು ನೋಡಿದ್ದೀರಾ ? ಅವರು ಒಂದು ನಿಕ್ಕರ್, ಒಂದು ಬಸಿಯ್, ಒಂದು ಹ್ಯಾಟ್ ಹಾಕೊಂಡು ನೆಲ ಉಳುತ್ತಾರೆ. ತೋಟಿದಲ್ಲಿ ಗೊಬ್ಬರ ಹೊತ್ತು, ಕಳೆಕಿತ್ತು, ತಾವೇ ಆಳಿಗಂತ ಚನ್ನಾಗಿ ದುಡಿಯುತ್ತಾರೆ. ನಮ್ಮ ರೈತಾಸಿಯೆಲ್ಲಾ ಆವರ ಹಾಗೆ ಆಗಬೇಕು. ಅಸೆಂಬ್ಲಿಯಲ್ಲಿ ಅವರ ಮಾತು ಕೇಳಿದ್ದೀರೇನು ? ಕಣ್ಣ ಮುಚ್ಚಿಕೊಂಡು ಹೇಳಿಕೊಂಡೆ ಮರುಮಾಡಿದರೆ, ಒಂದು ಗಂಟೆ ಆಗಲಿ, ಜಗ್ಗೊಂದಿಲ್ಲ. ಹಾಗೆ, ರೈತ ನಮ್ಮ ದೇಶದ ಬೆನ್ನುಮೂళಿ. ಅವನು ಗಟ್ಟಿಯಾಗಬೇಕು. ಅವನಿಗೆ ಈಗ ಮಾತು ಬರೋಲ್ಲ. ಅವನು ಮಾತು ಕಲಿಯಬೇಕು. ಜವಾನಿನಿಂದ ಹಿಡಿದು ಆಸ್ಟ್ರೇಲಿಯ, ಕ್ರಾಲಿಫ್ರೋನಿಯವರಿಗೆ ಎಲ್ಲೆಲ್ಲಿ ಏನೇನು ಸುಧಾರಣೆ ಆಗಿದೆ ಅದೆಲ್ಲ ಕಲಿಯಬೇಕು. ಮನೆ ಮನೆಯಲ್ಲೂ ನಮ್ಮ ನಾಯಕರ ಮನೆಯಲ್ಲಿರುವ ಹಾಗೆ ಸಂತೋಷ ಸೌಭಾಗ್ಯ ತುಂಬಬೇಕು.” ಎಂದು ಸಂಭ್ರಮದಿಂದ

ಮುಂದೆ ಬರಬೇಕಾದ ಭವ್ಯಭವಿಷ್ಯತ್ತಿನ ವೈಭವಸಂಖನ್ನಾಚಿತ್ರವನನ್ನು
ವರ್ಣಿಸುತ್ತು ನಡೆದರು.

೨೩

ದಾರಿಯಲ್ಲಿ ಕುಲಿಮೇ ಸಿಕ್ಕಿತು. ಸುಬ್ರಾಚಾರಿ ಬಂದು ಅಡ್ಡಿ
ಬಿದ್ದು ಒಂದು ಹಾರಾ ತುರಾಯಿ ಒಪ್ಪಿಸಿದನು. ದಿವಾನರ ಸವಾರಿಯು
ಅಲ್ಲಿ ನಿಂತಿತು. “ ಏನು ಆಚಾರೀ, ದಿನಕ್ಕೆ ಎಪ್ಪು ಕಬ್ಜಿ ತಟ್ಟು
ತ್ತೀರಿ ? ನಿಮಗೆ ಎನ್ನು ಸಿಕ್ಕುತ್ತೇ ? ತಿದಿಯನ್ನಿಗೆ ಎನ್ನ ಕೊಡು
ತ್ತೀರಿ ? ಇಜ್ಜಲು ಎಲ್ಲಿಂದ ತರುತ್ತೀರಿ ? ನಿಮಗೆ ಕಬ್ಜಿ ಎಲ್ಲಿಂದ
ಸಪ್ಪೆ ಆಗುತ್ತೇ ? ಒಂದು ಗುಳ ಮಾಡೋಕೆ ಎಪ್ಪು ಹೊತ್ತು ಶಾಯಿಸ
ಬೇಕು ? ಎಂದು ಪ್ರಶ್ನೆಗಳ ಸುರಿನಂಜೆ ಹಾಕಿಬಿಟ್ಟರು. ಸುಬ್ರಾಚಾರಿಗೆ
ಬಾಯಿ ತೊದಲು ಬಂದುಬಿಟ್ಟಿತು. “ ಮಹಾಸ್ವಾಮಿ ! ಈ ತಿದಿ
ನಮ್ಮ ತಾತ ಮಾಡಿಸಿದ್ದ ಬುದ್ಧಿ. ಆ ಚನ್ಮಟಿಗೆ ನಮ್ಮ ಆಪ್ತ ತಾನೇ
ಮಾಡಿದ್ದ ಪಾದ.” ಎಂದು ಏನೇನೋ ಹೇಳುವುದಕ್ಕೆ ಮರುಮಾಡಿದ.
ನಾಯಿಕನು “ ಅಲ್ಲ ಕಣೋ, ಬುದ್ಧಿ ಯವರು ಕೇಳಿದ್ದಕ್ಕೆ ಹೇಳೋ ! ”
ಎನ್ನಲು, ಅವನಿಗೆ ಇನ್ನೂ ಗಾಬರಿಯಾಗಿ ಹೋಗಿ “ ಅದೆಲ್ಲ ನಮ್ಮ
ಬುದ್ಧಿಯೋರು ಎಂಗೆ ಹೇಳಿದರಿ ಹಂಗೆ ! ತಮ್ಮ ಪಾದ ” ಎಂದುಬಿಟ್ಟು.
ದಿವಾನರು “ ನೋಡಿ ನಮ್ಮವರಿಗೆ ಇದೊಂದೂ ಗೊತ್ತಿಲ್ಲ. ಇದೆಲ್ಲಾ
ಚಾರ್ಫ ಹಾಕಬೇಕು. ದಿನದಿನವೂ ರಿಕಾರ್ಡ್ ಬ್ರೇಕ್ ಮಾಡೋಕೆ
ಪ್ರಯತ್ನ ಮಾಡಬೇಕು. ಇರಲಿ. ಏನಯ್ಯಾ ಆಚಾರೀ ! ನೀನು
ಕಬ್ಜಿ ಉಕ್ಕು ಮಾಡಿತ್ತೀರೋ ! ” ಎಂದರು.

“ ಮಾಡುತ್ತೀನಿ ಮಹಾಪಾದ ! ”

“ ಎನ್ನ ಮಾಡುತ್ತೀರಿ ! ”

“ ಆದನ್ನು ಮಹಾಪಾದ.”

ನಾಯಕನು, ಆ ಉತ್ತರದಿಂದ ದಿವಾನರಿಗೆ ನಗು ಬಂದುದನ್ನು ನೋಡಿ, “ಮಹಾಸ್ವಾಮಿ, ಅವನು ಗಾಬರಿಯಾಗಿದ್ದಾನೆ. ಇವರ ಮನೀತನ ಕತ್ತಿ ಮಾಡುವುದರಲ್ಲಿ ಬಹು ಪ್ರಸಿದ್ಧವಾದುನು. ಆದರೆ, ಈಗ ಸಕಾರದ ರೂಲ್ಸು: ಮಾಡೋ ಪಾಗಲ್ಲ. ಈಗಲೂ ಹೆಚ್ಚೇ ಕಾಲದ ಎರಡು ಕತ್ತಿ ಇವರ ಮನ್ಯೇಯಲ್ಲಿ ಇದ್ದಾನೆ. ತಂದು ತೋರಿ ಸಯ್ಯಾ?”

ಸುಭಾಜಾರಿಯು ಜೆದರಿ ಜೊತೆಯಲ್ಲಿದ್ದ ಪ್ರೋಲಿಸ್ ಸೂಪ್ ರಿಂಟಿಂಡೆಂಟರ ಮೋಶ ನೋಡಿದನು. ದಿವಾನರು ನಕ್ಕು ಅವರ ಮೋಕ ನೋಡಿ, “ಹಿ ಈಸ್ ಅಪ್ರೈಡ್ ಆಫ್ ಯು ಐಸ್, ಪರ್ಮಿಟ್ ಹಿಂ” ಎಂದರು. ಅವರ ಅಪ್ರಣೀಯಾಯಿತು. ಸುಭಾಜಾರಿಯು ಒಳಕ್ಕೆ ಹೋಗಿ ಹಿಂದಿನ ಕಾಲದ ಎರಡು ಕತ್ತಿಗಳನ್ನು ತಂದನು. ಅವುಗಳ ಪರೀಕ್ಷೆಯೂ ನಡೆಯಿತು. ಮೂರು ನಾಲ್ಕು ಅಂಗುಲ ಬೆಳೆದ ಪೆಲ್ಲು ಚಕ್ಕನೆ ಹಾರಿ ಹೋಯಿತು. ಅದನ್ನು ಕತ್ತರಿಸುವಾಗ ನೀಗೆದು ಕೂತು ಕತ್ತಿ ಬೀಸಿದ ಚಾತುರ್ಯ ದಿವಾನರ ಮನಸ್ಸಿಗೆ ಹುಡಿಯಿತು.

ದಿವಾನರು ಕತ್ತಿಗಳನ್ನು ಪರಿಶೀಲಿಸಿದರು: “ಇದು ಡಮಾಸ್ಪ್ಸ್ ಸ್ಟೀಲ್. ನಾಯಕರೆ ಬಲ್ಲಿರಾ? ನಮ್ಮ ದೇಶದಿಂದ ಇಂಗ್ಲೆಂಡಿಗೆ ಉಕ್ಕು ಹೋಗುತ್ತಿತ್ತು. ಈಗ ಕಬ್ಜಿಣದ ಮೋಳಿ, ಕೊನೆಗೆ ಸೂಜಿ ಕೂಡೆ ನಮಗೆ ಹೋರ ದೇಶದಿಂದ ಬರಬೇಕು. ಇದು ತಪ್ಪಬೇಕು. ನಮ್ಮ ಜನದಲ್ಲಿ ಸ್ವದೇಶಿ ಅವಶಾರಬೇಕು. ಈಗ ಬಂಗಾಳದಲ್ಲಿ ಅಷ್ಟಿದೆ. ಮಹರಾಷ್ಟ್ರದಲ್ಲಿ ಹುಟ್ಟಿತ್ತಿದೆ. ನಮ್ಮಲ್ಲಿ ಇನ್ನೂ ಆ ಕೂಗು ಅಲ್ಲಲ್ಲಿ ಕೆಳ್ಳಿತ್ತಿದೆ: ಅಪ್ಪೆ. ನೋಡಿ, ನಾನು ಪೂನಾದಲ್ಲಿ ಒಬ್ಬ ಪುಣ್ಯಾಶ್ವನ್ನು ಕಂಡಿದೆ. ಆತ ಸ್ವಂತ ದಾರ ತೆಗೆದು ಅದರಿಂದ ಬಟ್ಟೆ ಮಾಡಿಸಿ ಉಟ್ಟಿಕೊಳ್ಳುತ್ತಿದೆ. ಆದು ಸ್ವದೇಶಿ ಭಾವನೆ! ಜೊತೆಗೆ ಸ್ವದೇಶಿ ಪರದೇಶಿಯ ದೈವವಾಗದೆ, ಸ್ವದೇಶಿಯ ಪ್ರೇಮವಾಗಬೇಕು. ಇರಲಿ, ಈಗ ಈ ಉಕ್ಕು ಮಾಡುವ ತರ ಇವರಿಗೆ ಗೊತ್ತೋ?”

“ಇಲ್ಲ ಸ್ವಾಮಿ, ಇಷ್ಟ ಸೋಗಸಾದ ಉಕ್ಕು ಇವರ ಅಪ್ಪನ ಕಾಲಕ್ಕೇ ಹೋಯಿತು. ಇವನು ಕೊಡೋಹಂಗೆ ಹದ ಯಾರೂ

ಕೊಡೋದಿಲ್ಲ. ಆದರೂ ಆನೀರು ಕುಡಿಸೋದು ಇವರ ಅಪ್ಪನಿಗೇ ಆಗಿ ಹೋಯಿತು.”

“ನೋಡಿ, ಇಲ್ಲಿದೆ ನಮ್ಮ ಅವನೆ, ನಾಯಕರೆ, ಎಲ್ಲಾ ಕಸ್ತೂರಿ ಕಟ್ಟಿದ ಬಟ್ಟೆಯಾಗದೆ. ಕಸ್ತೂರಿ ಹೋಗಿದೆ. ನಾವು ಕಸ್ತೂರಿ ತರಬೇಕು. ಆಗ ದೇಶೀದಾಢ್ಯಾರ. ಬದುವಿಂದ ಎಲ್ಲಾ ನಾವು ಪರದೀಶದವರಿಂದಲೇ ಕಲಿಯಬೇಕೋ ಏನೇ? ಅದಕ್ಕೇ ನಾನು ಇಂಗ್ಲಿಷ್ ಕಲಿಯಿರಿ; ಇಂಗ್ಲಿಷ್ ಕಲಿಯಿರಿ ಎನ್ನುತ್ತಿರುವುದು. ಇಂಗ್ಲಿಷ್ ಕಲಿ ತವರಿಗೆ ಇರುವ ದೇಶಾಭಿಮಾನ ಇಂಗ್ಲಿಷ್ ಕಲಿಯದವರಿಗಿಲ್ಲ. ಆಯಿತು. ಕಬ್ಬಿಣ, ಎಲ್ಲಿಂದ ತರುತ್ತಾರೆ?”

“ಯಾವುದಾದರೂ ಹೆಚ್ಚು ಕಬ್ಬಿಣ ಅಥವಾ ಮಹಿಳೆ ಕಡೆಯವರು ಆಗಾಗ ಒಂದಿಪ್ಪು ಕಬ್ಬಿಣ ತಂದು ಹಾರುತ್ತಾರೆ. ಆದರೆ ಅಪ್ಪು ಬರುವುದಿಲ್ಲ. ಅಲ್ಲಿಂದ ಒಳ್ಳೆಯ ನಾಡುಕಬ್ಬಿಣ.”

“ನಮ್ಮಲ್ಲಿ, ಅದರಲ್ಲೂ ಬಾಬಾ ಬುಡುದಲ್ಲಿ, ಒಳ್ಳೆಯ ಕಬ್ಬಿಣದ ಅದುರು ಇದೆ. ಆದರೆ ನಾಶ್ಚಿತ್ಯ ಒಂದು ಮಣಿ, ಎರಡು ಮಣಿ, ಮಾಡಿಸಾಕು ಅನ್ನುವಕಾಲ ಹೋಯಿತು. ಅಮೇರಿಕದಲ್ಲಿ ಕಾನಿರಿ ಹುಟ್ಟಿಕಬ್ಬಿಣ, ಕಬ್ಬಿಣ, ಎಂದು ಕೂಗಿಬಿಟ್ಟಿ. ಲೋಕವೆಲ್ಲ ಕಬ್ಬಿಣ ಆಗಿ ಹೋಗುತ್ತಿದೆ. ನಾವು ಒಂದು ಕಬ್ಬಿಣದ ಕಾಶಾಫನೆ ಮಾಡಬೇಕು. ಆದರೆ ಅದಕ್ಕೆ ಬ್ರಿಟಿಷ್ ಸರಕಾರ ಒಪ್ಪಬೇಕು. ಇರಲಿ.”

“ಯಾಕೆ ಬುದ್ಧಿ, ಬ್ರಿಟಿಷ್ ಸರಕಾರ ಅಪ್ಪಣಿ ಕೊಡೋಕಿಲ್ಲಾ? ನಾಯಕನು ಕೇಳಿದನು. ದಿವಾನರು ನಕ್ಕು ಹೇಳಿದರು:

“ಉರಿಗೊಬ್ಬಿ ರಾವ್ ಬಹದೂರ್ ಮಾಡಾರು. ಕಾಶಾಫನೆ ಮಾಡಗೊಡುವುದಿಲ್ಲ. ನಾಯಕರೇ! ಬ್ರಿಟಿಷರ ದೃಢಮುಷ್ಟಿ ನಮ್ಮ ಜನಕ್ಕೆ ಇನ್ನೂ ಗೊತ್ತಿಲ್ಲ. ಚಾಕುಬೇಕು ರಾಢ್ಯಸ್, ಕೌರದರಕತ್ತಿಬೇಕು ಹಾಲೋನೇಸ್, ಗಡ್ರಾಬೇಕು ಮಾಂಜಿಸ್ತ್ರ್, ಉಡೋಕಿಬಟ್ಟಿಬೇಕು ಗಂಬಿ-ನಾವು ಬದುಕುವರೇ? ಬ್ರಿಟಿಷ್ ಇಂಡಿಯಾನ್ನು ಹಿಡಿದಿರೋದು ಪಗೋಡಮರ ಎಂದು. ಏನು ಮಾಡೋದು? ಇದೆಲ್ಲಿ ಇರೋದು ಇಂಗ್ಲಿಷ್ನಿನಲ್ಲಿ. ನಿಮಗೆ ಅನೇಕರಿಗೆ ಇಂಗ್ಲಿಷ್ ತಿಳಿದು.

ಇಂಗ್ಲಿಂ ಓದಿದೋರೂ ಹೇಳ್ಣಿಪಿಯರ್, ವಿಲ್ಟ್, ಹೆಲ್ಲಿ, ಟೀನ್ಸಿಸ್, ಎಂದು ಕೂರುವರೇ ಹೊರತು, ಈ ಎಕನಾಮಿಕ್ಸ್, ಅಂದರೆ ಹಣಕಾಸು ಈ ವಿಚಾರವೇ ಸೋಡೋಲ್ಲ. ಹಣ, ಹಣ, ಹಣ, ದೇಶದಲ್ಲಿ ಪ್ರತಿ ಯೋಬ್ಬರೂ ಹಣವಂತರಾಗಬೇಕು. ಸರಕಾರಬೇಕು ಅಂದಾಗ ಹತ್ತು ಕೋಟಿ ಸಾಲ ದೇಶದಲ್ಲಿ ಹುಟ್ಟೋ ಹಾಗೆ ಆಗಬೇಕು. ಹಾಗೆ ಆಗಲು ಜನ ವಿದ್ಯಾವಂತರಾಗಬೇಕು. ಅದಕ್ಕೇ ನಾನು ಯಾನಿವಸಿರ್ಪಿ ಬೇಕು ಅನ್ನುವುದು. ನಾನು ದಿವಾಣಿರಿ ಬಿಡುವುದರೊಳಗೆ ಒಂದು ಕನ್ನಂಬಾಡಿ, ಒಂದು ಯಾನಿವಸಿರ್ಪಿ, ಒಂದು ಕಬ್ಬಿಣದ ಕಾಖಾನೆ ಇನ್ನುಮಾಡಿ ತೀರುತ್ತೇನೇ ಎಂದು ಪಟ ಕಟ್ಟಿದ್ದೇನೆ. ಮಾಡಿತೀರುತ್ತೇನೆ. ಇರಲಿ. ಮುಂದೆ ಹೋಗೋಣ, ಧ್ವಾಂಕ್ಸ್ ಆಚಾರೆ. ನೋಡಿ, ಉಕ್ಕು, ಉಕ್ಕು, ನಿಮ್ಮಪ್ಪನ ಹಾಗೆ ನೀವೂ ಉಕ್ಕುಮಾಡಿ.”

ದಿವಾನರು ಮುಂದೆ ಹೊರಟಿರು. ದಾರಿಯಲ್ಲಿ ಒಂದು ಭಾರಿಯ ಅಲದ ಮರ ಸಿಕ್ಕಿತು. ದಿವಾನರು ಅದನ್ನು ನೋಡಿದರು. ನಾಯಕನು ಮುಂದೆಬಂದು ಅದರ ವಿಚಾರ ಹೇಳಿದನು : “ಬುದ್ಧಿ ಈಗ ಇದು ಸುಮಾರು ನೂರುವರ್ಷದ ಮರ. ನಮ್ಮ ಹಿರಿಯರು ನೆಟ್ಟಿದ್ದು. ನಮ್ಮತಂದೆ ನೋಡೋ ವಾಯ್ಕೆಕ್ಕೆ ಇದು ಚೆನ್ನಾಗಿ ಬಿಳಲು ಬಿಟ್ಟಿತ್ತುಂತೆ, ನೋಡಿ. ಅದರ ನೆತ್ತಿವೇಲೆ ಯಾವಾಗಲೂ ಹೆಚ್ಚೆನು ಹತ್ತು ಹನ್ನೆ ರಡು ಗೂಡು ಕಟ್ಟೋ ಇರುತ್ತಿನೆ.”

“ನೋಡಿ, ನಾಯಕರೆ, ಈ ಜೀನುಗೂಡು ತಾನಾಗಿ ಹುಳು ಕಟ್ಟಿದ್ದು. ಆ ದೇಶಗಳಲ್ಲಿ ಈ ಹುಳು ಸಾಕುತ್ತಾರೆ; ದೊಡ್ಡ ದೊಡ್ಡ ಪೆಟ್ಟಿಗೆಗಳಲ್ಲಿ ಅದನ್ನು ಕಾಡಿಟ್ಟು ಆಗಾಗ ಗೂಡಿಸಿಂದ ಜೀನು ತೆಗಿಯುತ್ತಾರೆ. ಬ್ರೆಡ್‌ಜೋತೀಲಿ, ಹಣ್ಣಿ ಜೋತೀಲಿ, ಹಾಲು ಜೋತೀಲಿ, ಜೀನುತ್ತಪ್ಪ ತಿನ್ನುತ್ತಾರೆ. ನಮಗೆ ಸಕ್ಕರೆ ಬೆಲ್ಲ ಸಾಕಾದಪ್ಪ ಇಲ್ಲ: ಇನ್ನು ಜೀನು ಎಲ್ಲಿಂದ ಬರಬೇಕು? ಇಂಥಾದ್ದಿಂದು ಮರ ಉಂಟಾಗುತ್ತಿದ್ದರೆ ಅಲ್ಲಿ ಅದಕ್ಕೊಂದು ಕಟ್ಟಿ ಕಟ್ಟಿ ಅದರ ಕೆಳಗೆ ಹುಡುಗರು ಅಡುವ ವ್ಯಾದಾನ ಮಾಡುತ್ತಾರೆ.”

“ನಮ್ಮಲ್ಲಿ ತಪ್ಪದೆ ಅಲ್ಲಿ ಏರಡ ಮಾಡುತ್ತಾರೆ?” ಯಾರೋ

ಗುಂಪಿನಿಂದ ಹೇಳಬಿಟ್ಟರು ದಿವಾನರೂ ನಕ್ಕು “ಅದನ್ನು ಸರಿಯಾಗಿ ಉಪಯೋಗಿಸಿದರೆ ಅದೂ ಒಳ್ಳೆ ಗೊಬ್ಬರ” ಎಂದು ಮುಂದೆ ಹೊರಟಿರು.

ದೊಡ್ಡ ಅಲಜ ಮರದಿಂದ ಸುವಾರು ಒಂದು ಘಲಾಂಗು ದೂರದಲ್ಲಿ ರೇಶಿಮೆವಾಳ್ಯ. ಅಲ್ಲೆಲ್ಲಾ ತುರುಕರು. ದಾರಿಯುದ್ದ ಕ್ಷೋಹಿಪ್ಪನೇರಿತೀರೋಟಿ. ಹಕ್ಕೀ ಆ ಪಾಳ್ಯದ ಯಜಮಾನ. ಅರಮನೆ ಯಲ್ಲಿ ತಬೀಲಿ ಮೊಕ್ತೇಸರ್ : ಮನೇಲಿ ರೇಶಿಮೆಗಾರ. ದಿವಾನರು ಪಾಳೆಯಕ್ಕೆ ಬರುತ್ತಿದ್ದ ಹಾಗೆಯೇ ಹಕ್ಕೀ ಮುಂದೆಬಂದ : ಆವನ ಜ್ಞಾತೆಯಲ್ಲಿ ಹೆತ್ತು ಹವಿಸ್ಯೇದು ಜನರು. ಹಕ್ಕೀ ದೊಡ್ಡ ಹಾರತೆಂದು ದಿವಾನರ ಕೊರಳಿಗೆ ಹಾಕಿದನು. ನಾಯಕನ ಕೊರಳಿಗೂ ಒಂದು ದಿಂಡು ಹಾರಬಿತ್ತು. ಸೂಪರಿಂಟಿಂಡೆಂಟಿಗೆ ಒಂದು, ಪಟೀಲ್ ಶಾಸುಭೋಗಿಗೆ ಒಂದೊಂದು ಹಾರಗಳು ಹಾಕಿದನೇಲೆ ಹಕ್ಕೀನು ಪಾಳೆಯವನ್ನು ತೋರಿಸಿದನು. ಸುತ್ತುಲೂ ಮನೆಗಳು. ಆದರ ನಡುವೆ ಸುವಾರು ಒಂದು ಎಕರೆಯಸ್ತು ವಿಸ್ತಾರವಾದ ಒಂದು ಬಯಲು. ಅಲ್ಲಿ ಚಂದ್ರುಂಕಿಗಳು ಅಲ್ಲಲ್ಲಿ ತಡಕೆಗಳು. ಬಿಸಿಲು ಗಾಳಿ ಹೆಚ್ಚಾದಾಗ ಆಷ್ಟಗಳ ಉಪಯೋಗ. ಅಲ್ಲಿ ಎತ್ತರವಾದ ಗಿಡಗಳು. ಬಯಲಿನಷ್ಟತ್ತು ತಂತಿಬೇಲಿ.

ದಿವಾನರು ಒಂದೊಂದಾಗಿ ಸೋಡಿಕೊಂಡು ಒಂದರು. ಅಲ್ಲಿಯೂ ಅವರ ಪ್ರಶ್ನೆಗಳ ಸುರಿನಮಳೆ ಆರಂಭವಾಯಿತು : “ನೀವು ರೇಶಿಮೆ ಎವು ತಯಾರಿಸುತ್ತಿರಿ ?”

“ಸುವಾರು ಒಂದೊಂದು ಸಲಕ್ಕೆ ಎಂಟು ಹೆತ್ತುಮಣ ಆಗ ಚೋಡು ಖಾವಂದ್”

“ಅದೆಲ್ಲಿಗೆ ಕಳುಹಿಸುತ್ತಿರಿ ?”

“ನಮಗೆ ಅದೆಲ್ಲಾ ಗೊತ್ತಿಲ್ಲ ಖಾವಂದ್ ! ನಾವು ತಕೊಂಡು ಹೋಗಿ ವ್ಯೇಸೂರು ಬೆಂಗಳೂರು ವರ್ತಕರಿಗೆ ಮಾರಿಬಿಡುತ್ತೀನೆ. ಅವರು ಅಡೆನ್ನು ತೋಡಿ, ಬಣ್ಣಹಾಕಿಸಿ, ಬೆಣ್ಣಬಾಯಿ ಕಡೆ ಕಳುಹಿಸು ತಾರಂತಿ, ಖಾವಂದ್”

“ ಪರದೇಶಕ್ಕೆ ಹೋಗುತ್ತದೆ. ಅಲ್ಲಿ ಅವರಿಗೆ ದಾರ ಎಷ್ಟು ದಪ್ಪ ಇರಬೇಕು? ಎಷ್ಟುದ್ದು ಇರವೇಕು? ಯಾವಬಣ್ಣ ಬೇಕು? ಅದೆಲ್ಲ ತಿಳಿದಿದ್ದೀರು?”

“ ಅದೇನೋ ನಮ್ಮದುರ ದಪ್ಪ ಅಂತಾರೆ ಖಾವಂದ್, ಬಣ್ಣ ದಫೂತಿ ಅದೆಲ್ಲಾ ನವಂಗೆ ಗೊತ್ತಿಲ್ಲ.”

“ ಈ ದಾರಕ್ಕಿಂತ ಸಣ ದಾಗಿ ತೆಗೆಯುವುದಕ್ಕೆ ಅಗುವುದಿಲ್ಲವೋ?”

“ ನನ್ನ ದಾದಾ ಇವ್ವರೆ ಖಾವಂದ್, ತಾವು ನೋಡುತ್ತಿಕೊಂದರೆ ತಮ್ಮ ಎದುರಿಗೇ ದಾರ ತೀರ್ತಾರೆ. ಅವರು ಎಡಗ್ಗೆಯಲ್ಲಿ ಒಂದು ಉಗುರು ಬಿಳಿಸಿಕೊಂಡಿದ್ದಾರೆ. ಅದರಲ್ಲಿ ಸಣ್ಣತ್ವಾತು ವರಾಡಿಕೊಂಡಿ ದ್ವಾರ್ಥಿ. ಅದರ ಕಣ್ಣಿಂದ ದಾರ ತೀರ್ತಾರೆ. ಆದು ಮರಿತುವಟದ ಎಳ್ಳಿಗಂತ ಸಣ್ಣಗೆ ಬರುತ್ತದೆ, ಖಾವಂದ್!”

“ ನೋಡೋಣ.”

ದಿವಾನರ ಮುಂದೆ ದಾದಾಸೀರ್ ಖಾನನು ಎಳೆ ತೆಗೆದನು. ಹೆಚ್ಚಿಂ ಹೇಳಿದಂತೆಯೇ ಆದು ಬಲು ನವಿರಾಗಿತ್ತು.

“ ಹೀಗೆ ಎಲ್ಲರೂ ತೆಗೆಯುವುದಕ್ಕಾಗುವುದಿಲ್ಲವೇ? ಖಾಸಾಹೇಬರೆ?”

“ ಖಾವಂದ್! ಒಬ್ಬರ ಕೈಯಲ್ಲಾದುದು ಇನ್ನೂ ಒಬ್ಬರ ಕೈಯಲ್ಲಾಗಬೇಕು. ಅದರೆ, ಅದೇನೋ ದುಸಿಯಾ ನಂಗೆ ಗೊತ್ತಿಲ್ಲ. ಇವರೆಲ್ಲ ಭೇಷ, ಭೇಷ ಅಂತಾರೆ. ಒಬ್ಬರೂ ಮಾಡೋದಿಲ್ಲ.”

“ ನಿಜ. ಈತ ಹೇಳಿದ್ದು ನಿಜ. ಬಾಯಲ್ಲಿ ಎಲ್ಲರೂ ಆದು ತಾತ್ತರೆ. ಕೈಯಲ್ಲಿ ಯಾರೂ ವಾಡುವುದಿಲ್ಲ. ಜಪಾನಲ್ಲಿ ಹೀಗೇ ತೆಗೆಯುತ್ತಾರೆ. ಅವರು ಅದಕ್ಕೆ ಯಂತ್ರವಾಡಿದ್ದಾರೆ. ಅದಕ್ಕೆ ಫಿಲೇಚಸ್ ಎಂದು ಹೆಸರು. ನಾನೂ ಆದನ್ನು ತರಿಸಬೇಕು. ಈಸಲ ಎಗ್ಗಿಬಿಷಟ್ ಬನ್ನಿ. ಅಲ್ಲಿ ನೋಡುವಿರಂತೆ. ನಾಯಕರೆ, ಈಸಲ ಈತನನ್ನು ಎಗ್ಗಿಬಿಷಟ್ ಕರಿದುಕೊಂಡು ಬನ್ನಿ. ಸೆಕ್ರೆಟರಿ, ಪ್ಲೀಸ್ ನೋಟ್ ಇಟ್. ಸೆಂಡ್ ಹಿಂ ಎ ಇಂವಿಟೆಷನ್!”

ಹೀಗೆ ನೋಡಿದುದನ್ನೆಲ್ಲ ಕೂಲಂಕಷವಾಗಿ ನಿಚಾರಮಾಡುತ್ತಾ

ಸಲಹೆಗಳನ್ನು ಕೊಡುತ್ತ ದಿವಾನರು ವಃಧಾಯ್ಯೈಕ್ಯ ಹೇಳಿ
ದಾರಿಯಲ್ಲಿ ತನ್ನ ತೋಟದಲ್ಲಿ ಎಳೆಸಿರುಕೊಟ್ಟು ಏನಾದರೂ ಹೇಳಿ
ಕೊಳ್ಳಬೇಕೆಂದಿದ್ದ ಮಾದೀಗೌಡ. ಎಕೆನೀರೂ ಕೆಡವಿಸಿ ಕೊಳ್ಳಿಸಿ
ಇಟ್ಟಿದ್ದ. ಏಕೊಂದಿಗಳಾಯಿತು. ಪಂನಕ್ಕು ಅಳುಕಿ ಒಂತೆಗೆಯಿತು.
ಅದೇ ಭಾವದಲ್ಲಿಯೇ ಎಲ್ಲರ ಜೊತೆಯಲ್ಲೂ ತಾನೂ ಸುಮ್ಮನೆ ಬಂದು
ಬಿಟ್ಟ.

೨೪

ಇತ್ತೊತ್ತೆ ದಿವಾನರಿಗೆ ನಾಯಕನ ಅರಮಣಿಯಲ್ಲಿ ಬೈತಣ.
ಒಳತೊಟ್ಟಿಯಲ್ಲಿ ಎಲೆಗಳನ್ನು ಹಾಕಿದೆ. ಉಂಟಾಗಿ ಪ್ರಮುಖರಲ್ಲಿ
ಬಂದಿದ್ದಾರೆ. ದಿವಾನರಿಗೆ ಚಿನ್ನದ ದರಿವಾಣಿ : ಅದರ ಸುತ್ತಲೂ
ಅಂಗ್ರೇಯಗಲದ ಬೆಳ್ಳಿಯ ಆಲದೆಲೆಗಳು. ಅದರಸುತ್ತ ಹನ್ನೆರಡು
ಬೆಳ್ಳಿಯ ಬಟ್ಟೆಲು. ಕುಳಿತುಕೊಳ್ಳುವುದಕ್ಕೆ ವ್ಯಾದುವಾಡ ಕೃಷ್ಣಾಜಿನ
ದಿಂದ ಮಾಡಿರುವ ಮೆತ್ತಿ : ಒರಗಿಕೊಳ್ಳುವುದಕ್ಕೂ ಅಂತಹುದೇ
ಮೆತ್ತಿ. ದೂರದಲ್ಲಿರುವ ಪದ್ಧತಿಗಳನ್ನು ತೆಗೆದುಕೊಳ್ಳಲು ಒಂದು
ಬೆಳ್ಳಿಯ ಸೌಟ್. ನಾಯಕನಿಗೂ ಹಾಗೆಯೇ ಎಡಿ.

ಹನ್ನೆರಡೂವರಿಗೆ ಸರಿಯಾಗಿ ಉಟಿವು ಆರಂಭವಾಯಿತು.
ಮುಲ್ಲಣಿ ಶಂಭುರಾಮಯ್ಯ ಇಬ್ಬರೂ ನಾಯಕನ ವಡಗಡೆ ಕುಳಿತಿ
ದ್ದರು. ರಜಾಕ್ ಸಾಹೇಬರು ಶಂಭುರಾಮಯ್ಯನನ್ನು ಗುತ್ತಂಹಿಡಿದು,
ಇವನೇ ಎಂದಮೇಲೆ, ನಾಯಕನಿಗೆ ಅವರ ವಿಚಾರದಲ್ಲಿ ಗೌರವ ಆಗಾ
ರವಗಳಿರಡೂ ತಲೆದೊರಿದ್ದುವು. ಅದರೆ ಮೊದಲನೆಯದಕ್ಕೆ ಪಾರಧಾನ್ಯ
ಕೊಟ್ಟು ಎರಡನೆಯದನ್ನು ತುಳಿಯುವುದು ಆತನ ಸ್ವಭಾವ.

ಆ ಉಂಟಾಗಿ ನಾಯಕನ ಎದುರಿಗೇ ಮಾತನಾಡುವವರಲ್ಲಿ :
ಇನ್ನು ದಿವಾನರು ಬಂದಿರುವಾಗ ಕೇಳಬೇಕೆ ? ಇನ್ನು ಮಾತನಾಡುವ

ವರು ಯಾರು? ಸಹಜವಾಗಿ ಶುಂಭುರಾಮಯ್ಯನೇ ಮಾತನಾಡ ಬೇಕಾಗಿಬಂತು: ಆಮಾತು ಈಮಾತು ಆಡುತ್ತು ವಿವೇಕಾನಂದರು, ಆನ್ನಿಬೆಸೆಂಟರು, ತಿಲಕರು, ಗೋಬಿಲ್ ಮೊದಲಾದವರ ಮಾತುಬಂತು.

“ನೀವು ವಿವೇಕಾನಂದರ ಮಾತು ಹೇಳುತ್ತಿರಿ, ಅವರು ಅಮೇರಿಕಕ್ಕೆ ಹೋಗದೆ ಇದ್ದರೆ, ಅವರಮಾತು ಕೇಳುವವರು ಯಾರು ಇರುತ್ತಿದ್ದರು? ಆನ್ನಿಬೆಸೆಂಟರು ಯೂರೋಪಿಯನ್‌ರು ಎಂದು ನನ್ನವರು ಅವರ ಮಾತಿಗೆ ಅಪ್ಪು ಗೌರವ ಕೊಡುವುದು: ತಿಲಕರು ಮಹಾ ವಿದ್ವಾಂಸರು. ದೇಶದೇಶದಲ್ಲಿಲ್ಲ ಪ್ರಸಿದ್ಧರಾದವರು. ಎಲ್ಲಾ ಸರಿ. ಆದರೂ ಮುಷ್ಟಿಕಟ್ಟಿ ಮೇಲೆಚೀಳುವುದಕ್ಕೆ ಸಿದ್ದಿರಾದವರು. ಗೋಬಿಲ್‌ಯವರು ಅವರ ಪರಮವಿತ್ರಾಗಿದ್ದವರು. ಅವರೇ ತಿಲಕರ ಮಾತಿಗೆ ಒಪ್ಪದೆ ಸರ್ವೇಂಟ್‌ ಆಥ್ ಇಂಡಿಯ ಸೊಸೈಟಿ ಮಾಡಿಕೊಂಡು ಮುಂದೆ ಬರುವ ಯುದ್ಧಕ್ಕೆ ಸಿಹಾಯಿಗಳನ್ನು ಸಿದ್ದಿಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನಲ್ಲಿ ನಾಲ್ಕು ಜನರಿದ್ದ ಕಡೆ ಹತ್ತು ಅಭಿಪ್ರಾಯ. ಯಾರಿಗೂ ಇದೇ ಸರಿ ಎನ್ನುವ ಖಚಿತವಾದ ಅಭಿಪ್ರಾಯ ವಿಲ್ಲ. ಬ್ರಿಟಿಷರನ್ನು ನೂಕಿಬಿಡೋಣ. ಅವರ ಬದಲು ಜರ್ಮನಿ ಬಂದರೆ? ಅವರನ್ನು ತಡೆದೇನೆ? ನನ್ನ ಕೈಲಾಗುವುದೇ? ಅಲ್ಲದೆ, ಯೂರೋಪಿನ ರಾಷ್ಟ್ರಗಳಲ್ಲಿಲ್ಲ ಬುದ್ಧಿ ನಂತರೂ ಧರ್ಮವ್ಯಾಪ್ತಿ ಇವರೇ! ಇನ್ನು ಯಾರು ಇಂಡಿಯ ಹಿಡಿದುಕೊಂಡರೂ ಇಂಡಿಯ ಇದಕ್ಕಿಂತಲೂ ಕಡೆಯಾಗುತ್ತಿತ್ತು. ಅಲ್ಲದೆ, ಇಂಡಿಯದಲ್ಲಿ ಆಯುಧಗಳಲ್ಲಿ: ಇರುವ ಆಯುಧಗಳನ್ನೂ ಉಪಯೋಗಿಸಬಲ್ಲವರಿಲ್ಲ: ಆದ ರಿಂದ ಇಂಡಿಯ ಬಂಧುಮತ್ತಾಗುವುದು ಸಧ್ಯದಲ್ಲಿ ಸಾಧ್ಯವಿಲ್ಲ. ಇನ್ನು ಏನೋ ಒಂದು ಹೊಸ ಉಪಾಯ, ಹೊಸ ಸನ್ನಿಹಿತ, ಬಂದರೆ ಏನಾಗುವುದೋ ಅದು ಹೇಳಲಾಗುವುದಿಲ್ಲ.

“ತುಗ ಏನೋ ಯೂರೋಪಿನಲ್ಲಿ ಯುದ್ಧವಾಗುವ ಸೂಚನೆ ಗಳವೇ: ಜರ್ಮನಿಗೆ ರಾಷ್ಟ್ರದಾಹ ಹೆಚ್ಚಿದೆ: ಬ್ರಿಟಿಷನ್ ಮೇಲೆ ಆಸೂಯೆ ಹೆಚ್ಚಿದೆ. ಹಾಗೆ ಯುದ್ಧ ಬಂದರೆ, ಆಗ ಬ್ರಿಟ್ ತಪ್ಪದೆ

ಸಾಮಾಜ್ಯದ ಸೇನೆಯನ್ನು ಉಪಯೋಗಿಸುವುದು. ಆಗ ಇಷ್ಟವಿರಲಿ, ಇಲ್ಲದಿರಲಿ, ಇಂಡಿಯದ ಸೇನೆಯನ್ನು ಉಪಯೋಗಿಸಬೇಕು. ಆಗ ಈ ಮಜಲ್ ಲೋಡರ್‌ಸ್ ಕೊಟ್ಟು ಯುದ್ಧಕ್ಕೆ ಕಳುಹಿಸುವುದು ಆಗದ ಪೂತು. ಅಂಥಾ ಸಂದರ್ಭ ಬಂದರೆ ಇಂಡಿಯ್ ಸ್ಟೇನ್‌ದಲ್ಲಿ ಹೆಚ್ಚು ಅಧಿಕಾರಗಳೂ ಇಂಡಿಯರಿಗೆ ಹಿಕ್ಕಬಹುದು: ಸೈನಿಕರಿಗೆ ಆಯುಧಗಳನ್ನು ಉಪಯೋಗಿಸುವುದನ್ನು ಕಲಿಸಬಹುದು. ಆದರೆ ಅದೆಲ್ಲ ವಿಶೇಷ ಸಂದರ್ಭ. ಅಲ್ಲದೆ ನೂರಕ್ಕೆ ಸುಮಾರು ೪-೫ ಮಾತ್ರ ಓದು ಬಲ್ಲವರು. ಇವರಲ್ಲಿ ಐಕಮತ್ತೆ ಬಂದು, ಇವರು ಸೇರಿ, ನೋಡಿಕೊಳ್ಳೋಣ.”

ಉಂಟಕ್ಕೆ ಒಂದು ಗಂಟೆ ಎಂದು ನಿಗದಿಯಾಗಿತ್ತು. ಆಗಂಟಿ ಹೊಡಿಯುತ್ತಲೂ ದಿವಾನರು ಎದ್ದುಬಿಟ್ಟರು. ಆವರು ಏಳುವ ವೇಳೆಗೆ ಅಲ್ಲಿಯೇ ಸುಖೋಷ್ಟವಾದ ಸೀರು ಸಿದ್ಧವಾಗಿತ್ತು.

ದಿವಾನರು ಸಂತೋಷದಿಂದ “ಎನು ನಾಯಕರೆ, ಅರಮನೆ ಅನ್ನೋ ಹೆಸರಿಗೆ ತಕ್ಕಂತೆ ಖಾಸ ಆರೋಗಣ ಮಾಡಿಸಿಬಿಟ್ಟಿರಿ?”

“ಎಲ್ಲಾ ಹಿರೀಕರ ಪುಣ್ಯ ಬುದ್ಧಿ”

“ನೀವು ಹೇಳಿದ್ದು ಬಹಳಸರಿ. ಇಂಡಿಯ ಬದುಕಿರೋಡು ಹಿಂದಿನ ಹಿರೀಕರ ಪುಣ್ಯದಿಂದ. ಅದನ್ನು ಉಳಿಸಿ ರೂಢಿಸಿಕೊಳ್ಳಲು ನಾವು ಪ್ರಯತ್ನಪಡಬೇಕು. ಅಲ್ಲವೇ?”

“ಸತ್ಯ ಬುದ್ಧಿ, ತಾವು ಹೇಳೋದು ಬಹಳ ಸರಿ.”

ದಿವಾನರು ವಿಶ್ವಾಸಿಗೆ ತೆರಳಿದರು. ಬಂದಿದ್ದವರೆಲ್ಲರೂ ತಾಂಬಳಳಗಳನ್ನು ತೆಗೆದುಕೊಂಡು ಹೊರಟಿರು. ದಿವಾನರ ಸೆಕ್ರೆಟರಿಗಳು ಬಂದು, “ಮೂರೂವರೆಗೆ ಹೈಕ್ರಿಗ್ರಾಂ, ಸೆನಪಿರಲಿ. ಈಗ ಬಂದೂಪರೆ” ಎಂದರು. ನಾಯಕನು ‘ಸರ’ ಎಂದನು.

ನಾಯಕನು ಅಡಕೆಲೆ ಹಾಕಿಕೊಂಡು ಒಚ್ಚ ಮಗ್ಗುಲಾಗಿ ಕಣ್ಣಿಕ್ಕುವುದರೊಳಗಾಗಿ ಮೂರುಗಂಟೆ ಹೊಡಿಯಿತು. ಎದ್ದು ಕ್ಯಾಕಾಲು ತೊಳೆದುಕೊಂಡು ದಿರಸು ಹಾಕಿಕೊಂಡು ಬರುವ ವೇಳೆಗೆ ಮೂರೂ ಇಪ್ಪತ್ತೆಂದು. ಆ ವೇಳೆಗಾಗಲೇ ದಿವಾನರ ಕೋಣಯಲ್ಲಿ

ಸದ್ಗುಸ್ತಿದೆ. ಅವರು ಸಿದ್ಧವಾಗಿದ್ದಾರೆ.

ನೋದಲೇ ಗೊತ್ತಿದ್ದಂತೆ ಹರಿಜನರ ಪಾಳ್ಯಕ್ಕೆ ಹೋದರು. ದಿವಾನರು ಹೊಗುವಾಗ ಡಾರಿಯಲ್ಲಿಯೇ ಕೇಳಿದರು : “ನಾಯಕರೇ, ತಾವು ಇವರಿಗೆ ಏನೇನು ಮಾಡಿದ್ದಿರಿ ?”

“ಇತರರು ಇಮರಾಪಾಯಿ ಸಂಬಳ ಕೊಡುವ ಕಡೆ, ನಾನು ಎಂಟುರಾಪಾಯಿ ಕೊಡುತ್ತೇನೆ. ಅವರಿಗೆಲ್ಲ ಮನೆಗಳು ಕೊಟ್ಟಿದ್ದೇವೆ. ಹಬ್ಬ ಹುಟ್ಟಿ ಮೆ ಅಂದರೆ ಅದಕ್ಕಾಗಿ ಬೇರೆ ತಸ್ಸಿಕು ಕೊಡುತ್ತೇವೆ. ಅವರಿಗೆ ಮಾನ್ಯಗಳು ಇವೆ.”

“ಅಯಿತು, ಅವರಿಗೆ ವಿದ್ಯೆಕಲಿಸುವ ಏಪಾರದು ಮಾಡಿದ್ದಿರಾ ?”

“ಅದೇನೂ ಜೀಕಿದ್ದಂತೆ ತೋರೆಲಿಲ್ಲ ಬುದ್ಧಿ. ಅವರೂ ಕೇಳಲಿಲ್ಲ. ನಮಗೂ ಹೊಳೀಲಿಲ್ಲ.”

“ಅವರಿಗೆ ಏನಾದರೂ ವಿದ್ಯೆಗೆ ಒಂದು ದಾರಿಮಾಡಿ.”

“ನೋಡಿಂಣ, ಬುದ್ಧಿ. ಉತ್ತಮರು, ಅವರು ಬಂದರೆ ಸ್ವಾಲಿಗೆ ಬರುವುದಿಲ್ಲ. ಇನ್ನು ಅವರು ಬೇರೇ ಸ್ವಾಲು ಮಾಡಬೇಕು.”

“ಆವರಿಗೆ ಕುಡಿಯೋ ಸೀರಿನ ಭಾವಿ ಇದೆಯೋ ?”

“ಒಂದು ಕೊಟ್ಟಿದೆ ಬುದ್ಧಿ.”

ಪಾಳೆಯ ಬಂತು : ದಿವಾನರು ಕುದುರೆಯ ಮೇಲೆ ಎಲ್ಲವನ್ನೂ ಸುತ್ತಿಕೊಂಡು ಬಂದರು. ಅಲ್ಲಿ ಮತ್ತೆ ಪ್ರಶ್ನಿಗಳ ಸುರಿಮಳೆ.

“ಏನಷ್ಟೂ, ನಿಮಗೇನೇನಾಗಬೇಕೆಯ್ಯಾ ?”

“ಅಂಗಂದ್ರೆ ಏನ್ನೊವಾ ಪಾದ. ಈ ತನಕ ಏನೋ ಖಾವಂದ ರು ನಮ್ಮ ಕಾಪಾಡಿಕೊಂಡು ಬಂದವೇ.”

“ನಿಮಗೆ ಓದುಗೀದು ಬೇಡವೇನಯ್ಯಾ ?”

“ನಮಗ್ಯಾಕಾ ಬುದ್ಧಿ. ನಾವೇನು ಸರಕಾರದ ಚಾಕರಿಮಾಡಬೇಕಾ ? ಈಗಿರೋಽಂಗೆ ನಾವು ಸುಖವಾಗಿದ್ದರೆ ಸಾಕು.”

“ಮೈಸೂರಿನಲ್ಲಿ ವೀಕ್ಷಿದೆಲೆ ತೋಟದವರು ಇರೋ ಹಾಗೆ ನೀವು ಕುಚಿಯಾಗಿರಬಾರದೇನಯ್ಯಾ ? ಅವರ ಹಾಗೆ ನೀವೂ ಮಹಡೀ

మనే కట్టికొందు జిన్నాగి బట్టిబరె హాకోందు ఇరబాజ దేనయ్య?"

"బుద్ది, అవరు పహరినోరు. పుణ్యమాడవే. నిజ వాగి సుధిచేఖండ్రీ, బుద్ది, సుక్తముత్తులూ ఇచోరల్లి నానే పుణ్యవంకెకుళ బుద్ది. మిక్కారుగళల్లి కుడియోకే సీరిల్ల : ఇచోకే మనే తల్లి. తినోల్కేసో బిడి, సిమ్మపాద, గౌడ గళ మనేలిరోరు ఒద్దుడోకెల్లి. తమ్మిపాడిగె తావు ఇచోరిగె మాత్ర, బుద్ది, సుఖిశల్ల."

"ఏఁ?"

"ఇచో భావియెల్ల గౌడగళ కైలడి బుద్ది. నిను గింత నువ్వేను కమ్మి, అంత సేపితుకోండరె, అవరేనాదరూ ఇనర మనే బాగిలిగె బందు బాస్పు అన్నచేకా?"

"హాగాదరే భావి కోట్టిరే సాకో?"

"నిమ్మిపాద, భావిచోట్టిరే సాకా బుద్ది. ఉళాకే ఎత్తు నేగిలు చేఇడవా? ఇరాకే మనే బాగిలు చేఇడవా? బిత్తిద కాళిన చెళ్లి బరోతంకా కోట్టిగే చేఇడవా? ఇదెల్ల కేళిదరె, ఈ హోలెసాళేనుక్కళు ఉడిదార లంగోపి వోదలు ఎల్లా కేళారల్ల అంత తావు నోందరే నావు బదు కేవా బుద్ది?"

"ఆయితయ్య, నీవు కుడియోదు బిడతిరేనయ్య?"

"బుద్ది, తావు ఉత్తమరు, నీవు నిమ్మి జోడినంగి ఏళు అంప్రే నిజవాగి ఏళిబుడ్లిని బుద్ది."

"హేళు ధైర్యవాగి హేళు."

"నోఇ బుద్ది, హగలేలు ఈ దోడ్డ దోడ్డో రైల్లి నోఇ, ఇనర పుణ్య నమగిల్లవల్లా అంత మరిగితిడె, బుద్ది, మనసు. సంజీ ఆగుత్తులూ కుడిదుబిట్టిరె, వ్యుమేలే గ్యాన తస్మై య్యుడె. ఎనో ఒళ్లేదో కెట్టో కూగికోళ్తు అమ్మోత్తు"

ಒದ್ದಾಡುತ್ತಿದ್ದು ಬಿಮ್ಮೆಂತಿರೀವಿ, ಇದು ತಪ್ಪಿಸುಬುಟ್ಟೇ ಈ ಚಿಂತಿಗಿಗೂ ನಮಗೂ ಏನಾ ಎತ್ತಾನ ಬುದ್ದಿ.”

“ಚಿಂತಿಗರು ಅಂದರೆ ಯಾರರ್ಯಾ?”

“ಪನೋ ಬಾಯಲ್ಲಿ ಬಂದುಬುಡುತು. ತಪ್ಪಾಯಿತು, ಆಮಾತು ಬುಡಬೇಕು ವಾದ.”

“ಇರಲಿ, ಹೇಳು, ಚಿಂತಿಯಿಲ್ಲ.”

“ಅಂಗಾದರೆ, ಏಲ್ಲೇನಿ ವಾದ, ಕಾಪಾಡಬೇಕು. ಚಿಂತಿಗರು ಅಂದರೆ ಉತ್ತಮರು, ಬುದ್ದಿ, ಬಾಯಲ್ಲಿ ಏದಾಂತ ಏಳ್ಳಾರೆ. ದೇವರು ಅಂತಾರೆ, ದೇವರಪೂಜೆ ಅಂತಾರೆ. ಸಂಜೆ ಆದರೆ ಬಾಗಿಲು ಜಡಾಯಿಸಿ ಅಗಣಿ ಆಕ್ಷಾರೆ ನಿವೃಪ್ಪಾದ. ಅದ್ಯಾಕಾ ಅಂದರೆ, ಅವರಿಗೆ ದಿಗಿಲು, ಏನು ಬತ್ತದೊೇ ಏನು ನಾತ್ತದೊೇ, ಯಾರು ಬಂದಾರೋ, ಏನು ಒತ್ತೆಷ್ಟಂಡು ಓದಾರೋ ಅಂತ. ನಾವು ಪೂಜೇನೂ ಕಾಣೋ ಏನೂ ಕಾಣೋ, ಸಂಜೆಯಾದರೆ, ಶಿವಾಂದ, ಶಿವಕೊಟ್ಟುದ್ದು ಉಂಡಾ, ಉರುಳಿದ ಅಂದರೆ ಚಿಂತೆ ಅನೋನ್ನೇದೇ ಇಲ್ಲಿ ಬೆಳಗಾಗೋತಂಕ ತೊಲೆ ತುಂಡೇ? ಅದಕೇ ನಾವು ಉತ್ತಮರ ಚಿಂತಿಗರು ಅನೋನ್ನೇದು ಬುದ್ದಿ”

“ಕುಡಿತ ತಪ್ಪಿಸಿದರೆ ನಿಮಗೊಳ್ಳಿಯದಲ್ಲವೇನಯ್ಯಾ?”

“ಕುಡಿಯೋಕೆ ಎಂಡ ಸಿಕ್ಕದಿದ್ದರೆ ಕುಡಿಯೋ ಬುದ್ದಿ ಹೊದಿತಾ ಬುದ್ದಿ. ಕುಡಿಯೋಕೆ ನೀವು ಕೊಡೋಕೆಲ್ಲ ಅಂದರೆ ನಿಮಗೆ ಬರೋ ದುಡ್ಡು ಓಯ್ತು. ಕುಡಿಯೋನು ಬುಡೋಕೆಲ್ಲ ಬುದ್ದಿ. ಅಲ್ಲದೆ ನೋಡಿ, ನಿಮ್ಮ ವಾದ, ನಮ್ಮ ಗುರುಗೋಳು ಬಿಂದಿದ್ದರು. ಅವರು ‘ಎಲಾ! ನಮ್ಮವಾದ ಮುಟ್ಟಿ ಆಣಿವಾಡಿ. ನೀವೆಲ್ಲ ಉತ್ತಮ ರಾಗೋಕಾಲ ಬಂದಿದೆ. ಕುಡಿಯೋದು, ಮುಡ್ಡಿ ವಾಂಸ ತಿನೋನ್ನೇದು ಬಿಡಬೇಕು’ ಅಂದರು. ನಾವು ಶವರ ನಾತು ಅಂತ ಬುಟ್ಟಿಬುಟ್ಟೊ. ಬಂದು ತಿಂಗಳ ತನಕ ಈ ಪಾಳಿಯದಲ್ಲಿ ಯಾರೂ ಕಡೀಲಿಲ್ಲ; ಕುಡೀ ಲಿಲ್ಲ. ಏನಾಯ್ತು ಗೊತ್ತಾ ಬುದ್ದಿ, ಎಂಗಸರು ನೀರು ಎಳ್ಳಿನಾರ್ಪು! ಗಂಡುಸು ಗುದ್ದಲಿ ಹೊಡಿದರೆ ಹಿಡಿಮಣ್ಣ. ಆಗ ಓಗಿ ಗುರುಗಳ

ಪಾದ ಮುಟ್ಟು, ಶಿವಪಾದಸ್ತು, ನಮ್ಮಗತಿ ಇಂಗಾಗದೆ ಅಂತ ಅತ್ಯಂತಂಡೋ. ಆಗ ಅವರು, ಅದೇ ಕಸುಬು ಮಾಡಕೋಣೆಬೇಕಿ. ಕಂಡಂಗೆ ಕಾಣದಂಗೆ ಮಾಡಿಕೋಣ್ಣ ಅಂದರು.”

“ ಈಗ ”

“ ಈಗ ಶನಿವಾರ, ಸೋಮಾರ, ಗುರುವಾರ, ಆ ತಂಟಿ ಇಲ್ಲಾಬುದ್ದಿ ! ಏಕ್ಕುದಿನ ಇದ್ದರೆ ಏನೋ ನಿಮ್ಮಪಾದ. ತಾವು ದೇಶಾನ್ನೆಲ್ಲ ಆಳೋರು. ಏನೋ ನಾ ಬೋ ಮಾತಾಡಬುಟ್ಟೆ. ಕಾಪಾಡಬೇಕು. ನಿಮ್ಮಪಾದ.”

“ ಆಯಿತು ಕೊನೆಯದಾಗಿ ಇನ್ನೊಂದು ಮಾತು ಹೇಳಿಯ್ಯ. ನಿಮ್ಮಲ್ಲಿ ಯಾರನ್ನಾದರೂ ಓದಿಸಿ ಅವರಿಗೆ ಇಧಿಕಾರ ಕೊಟ್ಟಿ ನಿಮಗೆ ಅನುಕೂಲವನೇನಯಾಷಾ ?”

“ ನೋಡಿ ಬುದ್ದಿ ಕೆಟ್ಟುದ್ದು ಬಂದರೆ ಕುಲಕೇ ಬರ್ತದೆ. ಒಳ್ಳೇದು ಬಂದರೆ, ಬಂದವ್ಯಗೇ ಒತ್ತು ಇನ್ನಾರಿಗೂ ಇಲ್ಲ, ಬುದ್ದಿ. ಈಗ ವೈಶಾರಲಲ್ಲಿ ಹೊಲಗೇರಿಯೋರು ಜೆನ್ನಾಗಿ ಬದುಕತವೇ. ಬಾಳತವೇ. ನಾವು ನೆಂಟರೂ ಅಂತ ಓದರೆ ಏನೋ ನೋಡ್ತಾರೆ. ಆದರೂ ಒಳಾಳಳಿಗೆ ಎಂಗಡಿ ಬುದ್ದಿ. ಅವರೇನೋ ಉತ್ತಮರಂಗೇ ಆಡ್ತಾರೆ. ನಿಮ್ಮಪಾದ.”

“ ಹಾಗಾದರೆ ಏನು ಮಾಡಬೇಕು ?”

“ ಮಾಡೋದೇನು ನಿಮ್ಮಪಾದ, ತಲೆ ಕಡಿದು ಕಾಲುಮಾಡಿ, ಕಾಲುಕಡಿದು ತಲೆ ಮಾಡೋನು ಇನ್ನೂ ಉಟ್ಟಿಲ್ಲ. ಮುಂದೇನೋ ನಾವು ಕಾಣೋ. ಆದರೂ ನಮ್ಮ ಗುರುಗೋಳ ಮಾತು ಸುಳ್ಳಾಗೋ ಕೆಲ್ಲ. ನಮಗೂ ಒಳ್ಳೇದಿಸಿ ಬಂದಾತಂತೆ; ಎಂಗೆ ಬತ್ತದೋ ಆದು ಮಾತು ಕಾಣದು.”

ದಿವಾನರು ಖಿನ್ನಮನಸ್ಸುರಾಗಿ ಹಿಂತಿರುಗಿದರು. “ ಆಪ್ತಿಕಾದಲ್ಲಿ ಇಂಡಿಯರನ್ನು ಕಂಡರೆ ಬೀದಿನಾಯಿಗಂತ ಕಡೆ. ಅವೇರಿಕಾದಲ್ಲಿ ನೀಗ್ಲೋಗಳು. ಯೂರೋಪಿನಲ್ಲಿ ಏಷಿಯಾಟಿಕ್. ಇಂಡಿಯಾದಲ್ಲಿ ಹೊಲೆಯರು. ಎಲ್ಲೋ ಏನೋತಪ್ಪಿದೆ, ಆದು ಸರಿಯಾಗಬೇಕು.

ಇವರಿಗಿನ್ನೂ ತಮ್ಮನ್ನು ಕಡೆಗಾಣತ್ತಿದ್ದಾರೆಂಬ ಭಾವನೆ ಬಂದಿಲ್ಲ. ಅದು ಬರುವುದರೊಳಗಾಗಿ ಇವರಿಗೆ ಈ ದುಃಖಿತಿ ತಪ್ಪಬೇಕು. ಇಲ್ಲಿ ವಾದರೆ, ಅಪಾಯ, ಅಪಾಯ,” ಎಂದುಕೊಂಡು ಹೊರಟು ಬಂದರು.

ಎಲ್ಲಿರೂ ಅವರ ಇಳಿಮೊಕ ಕಾಣಿಸಿತು ಅವರ ಮಾತು ಕೇಳಿದರೂ ಅರ್ಥವಾಗಲಿಲ್ಲ, ಆ ಬಳಗದಿಂದ ಭಾರತಕ್ಕೆ ಅನರ್ಥ ವಾದಿತು ಎಂಬ ಯೋಚನೆಯೇ ಯಾರ ಮನಸ್ಸಿಗೂ ಬರಲಿಲ್ಲ. ಅರ್ಥಕ್ಕಾಗಿ ಪೂರ್ವಾ, ಶಾಮಕ್ಕಾಗಿ ಅಪ್ಯಷ್ಟ ತಾವು ಉಪಯೋಗಿಸಿ ಕೊಳ್ಳುವ ಈಗುಂಬು ಧರ್ಮದ ಜೆಸರಿನಲ್ಲಿ ಏಕ ಕ್ಷಿಣಿವಾಗಿ ಗಭ್ರ ದಾಸರಂತೆ ಇರಬೇಕು ಎಂಬುದನ್ನು ಯಾರೂ ಯೋಚಿಸಲಿಲ್ಲ.

ಅಲ್ಲಲ್ಲಿ ಬಂದೊಂದು ಕಲ್ಯಾಣಗುಣಕ್ಕಾಗಿ ಒಬ್ಬೊಬ್ಬನಿಗೆ, ವಿಶೇಷ ಮಯಾರ್ಥದೆಯು ಸಲ್ಲಿತಿತ್ತು ನಿಜ. ಆದರದು ವೈಯಕ್ತಿಕ ವಾಗಿ ಸಿಲ್ಲಿತಿತ್ತು. ಅದು ಕುಲಕ್ಕೆಲ್ಲ ವ್ಯಾಪಿಸಿ ಎಲ್ಲರನ್ನೂ ಮೇಲಕ್ಕೆ ತುತ್ತಿರಲಿಲ್ಲ.

ಕೀಳು ಕುಲದವನೇ ಮತಾಂತರವಾಗಿ ಬಂದರೆ, ಮಾದನು ಮಾಡ್ರ, ಮಾಧ್ರ, ಆಗಿ ಬಂದರೆ ಎಗ್ರಿಲ್ಲದೆ ಪರ್ತಿಸುವ ಜನ, ಮುಂದ ರೂಪದಲ್ಲಿ ಯಾಕೋ ಗೌರವಿಸುತ್ತಿರಲಿಲ್ಲ. ಬಹುಶಃ ಈ ಪ್ರಶ್ನೆ ಜಾಪಾಳದಂತೋ? ಶುದ್ಧವಾದ ಜಾಪಾಳವು ರೋಗಹಾರಿಯಾಗಿ ಉಪಕಾರಿಯಾದರೆ, ಅಶುದ್ಧವಾದ ಜಾಪಾಳವು ಪ್ರಾಣಾಪಹಾರಿಯಾಗಿ ಆಪಕಾರಿಯಾಗುವುದಂತೆ. ಇದೂ ಹಾಗೇನೇನು? ಹಾಗಾದರೆ ಶುದ್ಧಿ ಬೇಕು ಎನ್ನುವುದು ಯಾರಿಗೆ? ದೇಹಕ್ಕೊಂಡು ಮನಸ್ಸಿಗೊಂಡು ಬುದ್ಧಿಗೊಂಡು ಅರ್ಥವಾ ಮೂರಕ್ಕೂನೋ? ಅಲ್ಲದೆ ಶುದ್ಧಿಯಾಯಿತು ಇಲ್ಲ ಎಂದು ಹೀಳಬಲ್ಲವರಾರು? ಆ ಶುದ್ಧಿಯಾದರೂ ಎಂಥದು?

ಈ ತಲೆನೇನೀವಿನ ವಿಚಾರಕ್ಕೆ ಯಾರೂ ಕೈ ಹಾಕಿರಲಿಲ್ಲ. ಆದರೂ ಕೆಲವರು ಮಹಿಳೆಯರು ಈ ವಿಚಾರವನ್ನು ಮನಸ್ಸಿಗೆ ತಂದುಕೊಂಡು ಪರಿಹಾರವೆಂದು ತಮಗೆ ತೋರಿದುದನ್ನು ಮಾಡುವುದಕ್ಕೆ ಆರಂಭಿಸಿದ್ದರು. ಜನ ಮಾತ್ರ ಆಗ ಅವರನ್ನು ಜಾತಿಭ್ರಷ್ಟ ರೆಂದೇ ಕರೆಯಿತು, ಬಯ್ಯಿತು, ಬಹಿಷ್ಕರಿಸಿತು.

ಸುವಾರು ಏಳೊವರೆಯಾಗಿರಬಹುದು. ಶಂಭುರಾಮುಖ್ಯ ಬಂದು ಮಲ್ಲಣ್ಣನನ್ನು ಕೂಗಿದ : “ ಏನರೀ, ಅಣ್ಣಾವರೆ, ಇನ್ನೂ ಶಿವ ಪೂಜೆ ಮುಗ್ಗೆಲ್ಲಿಲ್ಲವೇನು ? ಎಂಟು ಗಂಟಿಗೆ ರಾಯರ ಮನೆಯಲ್ಲಿ ಇರಬೇಕು. ಮರಿತು ಬಿಟ್ಟ ರೀನು ?”

“ ನೀವು ಗುಂಡು ಹಾರುತ್ತಲೂ ಏಳೋರು ? ನಾವು ಕೋಳೀ ಕೂಗೋ ವೇಳಿಗೆ ಏಳೋರು ? ಯಾರು ನೊದಲೋ ನೀವೇ ನೋಡಿ ಕೊಳ್ಳಿ.”

“ ಕೋಳೀ ಉರಲ್ಲಿ ಬಿಟ್ಟು ಬಂದಿದೀರಿ. ಗುಂಡು ಕೆರೆ ಹತ್ತಿರ ಬೆಟ್ಟದ ಕಡಿಗೆ ಹೊಡಿತಾರೆ. ಅದರಿಂದ ನಿನುಗೆ ಎಚ್ಚರವಾಯಿತೋ ಇಲ್ಲವೋ ಅಂತಿದ್ದೆ.”

“ ನೋಡಿ ಅಯ್ಯನವರೆ, ನಾ ಹಂಟ್ಯುದಲಾಗಾಯ್ತು ಕಾಫಿ ಕುಡಿದಿದ್ದೋನೇ ಅಲ್ಲ. ಈಗ ನಿನುಗಂತ ಜೋರಾಗಿ ಹೋಗದೆ. ಕಾಫಿ ಇಲ್ಲದಿದ್ದರೆ ತಲೆನೋವು ಬರತದಲ್ಲಿ !”

“ ಹಾಂ, ಬಂದರೋ ದಾರಿಗೆ. ಆಗ ನಮ್ಮನರು ಆ ಮಾತ್ರ ಅಂದರೆ, ಏನು ಹೇಳಲೋ ಅಂತಿದ್ದಿರಿ, ಕೇಳಿದಿರಾ ಕೆಂಪನ್ನು ? ನಿಮ್ಮ ಯಜಮಾನರ ಮಾತಾ ?”

“ ಅದು ಅವರ ಸ್ವಂತಮಾತ್ಲಲ್ಲ.”

“ ಇನ್ನಾರದು ?”

“ ಸೋಮಿಯವರದೇ ?”

“ ನಂದೇನೇ ?”

“ ಹೌದು. ಗುರುಕಾಣಿಕೆ.”

“ ಯಾಕೋ ಇಬ್ಬರೂ ಮಾತನಾಡಿಕೊಂಡ ಹಂಗಡಿ ಕಣವು. ಇನ್ನು ನಾನು ಬದುಕೋ ಹಾಗಿಲ್ಲ.”

ಮಲ್ಲಣ್ಣನು ಒಂದು ಲೋಟಾದಲ್ಲಿ ಕಾಫಿ ತರುತ್ತಾ “ ಏನು

ಕಾಫಿ ಇಲ್ಲದೇನೇ ?” ಎಂದ.

ಶಂಭುರಾವುಯ್ಯನು ಕಾಫಿ ಈಸಿಕೊಂಡು ಕುಡಿಯುತ್ತಾ ಹೇಳಿದ “ ಇನ್ನು ನಾವೋಂದು ಎನ್ನೆ ಇಡಬೇಕವ್ವು ! ಈ ಕಾಫಿ ಇವ್ವು ರುಚಿಯಾಗಿರಬೇಕಾದರೆ, ಬೇರೆ ದಾರಿನೇ ಇಲ್ಲ.”

“ ಅಥವಾ ಎನ್ನೆ ಇರೋರ ಮನಿಗೆ ಹೂತ್ತಾರೆ ಬರಬೇಕವ್ವು !”

“ ಒಬ್ಬನೇ ಆಗಿದ್ದಿರೆ ಹಂಗೇ ಮಾಡಿದ್ದೇ.”

“ಒಬ್ಬರೇ ಅಂದುಕೊಂಡು ಇಬ್ಬರೂ ಒಟ್ಟಿಗೇ ಬಂದರಾಯಿತು.”

ಒಳಗಿನಿಂದ ಇನ್ನೊಬ್ಬರು ಮಾತು ಸೇರಿಸಿದರು : “ ಇಲ್ಲದಿದ್ದರೆ ನಮ್ಮನೇ ಕರೆದರೂ ಆಯಿತು.”

“ ಎನ್ನೆ ಸಮೇತ ಬರೋದಾದರೆ ನಾವೇಕೆ ಬೇಡ ಅಂದೇವು ? ನೋಡಿರಿ, ಎಂಟುಗಂಟೆ ಆಗುತ್ತಾ ಬಂತು ಜೀಗ ಹೋಗದಿದ್ದರೆ ತಿಂಡಿಗೆ ಚಕ್ಕರ್, ನೋಡಿ.”

“ ನಮಗೆ ತಿಂಡಿಗೇನು ದೇವರು ಕಡಿನೆ ಪಾಡಿಲ್ಲ. ಆದರೆ, ಆ ಮಾತು ನಮಗೆ ಬಹಳ ಮುಖ್ಯ. ಅದು ತಾನೇ ನಮಗೆ ಬೇಕಾದ್ದು.”

“ ನಿಜ. ಆದರೆ ನೋಡಿ, ವೊನ್ನೆ ಆದ ಹಾಗೆ ಆದರೆ, ನಂಗೆ ಸ್ವೇಸೋಲ್ಲಷ್ಟು. ಆನಿಬಸೆಂಟರು ಎಷ್ಟು ಕೆಲಸ ಮಾಡಿದ್ದಾರೆ. ಹಿಂದೂ ಯೂನಿವರ್ಸಿಟಿ ಕಟ್ಟಿದವರು. ಅವರನ್ನು ಇವರು ಯಾರ್ಕೀ ಬಯ್ಯೋಇಕೆ ?”

“ ಅಯ್ಯನೋರೆ, ಪೆಚ್ಚು ತಿಂದಿರಿ, ಅವರಿಗೂ ಮಹಡೇವಶಾಸ್ತ್ರ ಗಳ ಪಾಟೆಗೂ ಆಗೋಡಿಲ್ಲ. ಇವರು ಸೆರಿಯೋಕೆ ಮುಂಚೆ ಮದುವೆ ಯೋರು, ಅವರು ಸೆರಿದಮೇಲೆ ಮದುವೆಯೋರು. ಇಬ್ಬರಿಗೂ ನಡುವೆ ಇಟ್ಟು ಬೆಂಕಿ ಆರೋಕೆಲ್ಲ. ಆದಕ್ಕಾಗಿ ಶಾಸ್ತ್ರಿಗಳು ಆನಿಬಸೆಂಟರ ಪಾಟೆ ಅಂತ ಅವರು ಬೃಯ್ಯಾರೆ.”

“ ನಿಮ್ಮ ಸಮಾಧಾನ ನಮಗಿಲ್ಲ. ವಿವೇಕಾನಂದರ್ಸ್, ಅನಿ ಬಿಸೆಂಟಿನ್, ತಿಲಕರ್, ದಯಾನಂದರ್ಸ್ ಬಯ್ದು ನನಗೆ ಸ್ವೇಸೋಲ್ಲ.”

“ ಅಲ್ಲರೀ, ಹತ್ತು ಜನ ಸೇರಿದ ಕಡೆ ತೆಗೆ ತಟ್ಟಾಗಿ ಮಾತು

ಬಂದೇ ಬರ್ತದೆ. ನಾವು ಅಡಕೆಲ್ಲಾ ತಲೆ ಕೆಡಿಸಿಕೊಳ್ಳೋದೇ ?”

“ನನಗೆ ಇನ್ನೊಂದು ಯೋಚನೆ ಬರ್ತದೆ ಅಣ್ಣವರೆ ? ಹೆಂಗಿ ದ್ವರೂ ನಿಮ್ಮ ಬಂಗಲಿ ಖಾಲೀ ಆಗಿರ್ತದೆ. ಹಜಾರದಲ್ಲಿ ನಾವೇ ಯಾಕೆ ಒಂದು ಸಂಘ ಮಾಡಬಾರದು ? ನೀವು ನಿಮ್ಮ ಖಾವಂದಾರಿಗೆ ಬರೀತೀರಾ ?”

“ಈಗ ನಿಮ್ಮ ಖಾವಂದಾರಿಗೆ ನಿಮ್ಮ ಮೇಲೆ ಬಹಳ ಮೋಹನ. ಕಾಗದ ಬರೆದಾಗೆಲ್ಲಾ ನಿಮ್ಮ ಮಾತು ಇಲ್ಲದೆಇಲ್ಲ. ನೀವು ಬರೀರಿ, ಜೋತೀಲೇ ಹುಂ ಅಂತಾರೆ”

“ಆಗಲಿ. ಏಳಿಮತ್ತೆ ?”

“ವನಂತೆ, ಗಾಡಿ ಅದೆ, ಕೋಟಿಗೆ ಹತ್ತು ನಿಮಿಷದಲ್ಲಿ ಹೋಗ ಬಹುದು.”

“ಸಿಜ, ಹಾಗಂತ ಹೊತ್ತಾಗೇ ಹೊರಡಬೇಕಾ ?”

“ಸರಿ !”

ಇಬ್ಬರೂ ಹೊರಟಿರು.

“ನಿಮ್ಮ ಕುದುರೆ ಬಹಳ ಚಿನ್ನಾಗಿ ಹೊಗ್ಗೆದಲ್ಲಾ !”

“ಇದರ ಮೇಲೆ ನಿಮ್ಮ ಮಲ್ಲಿನ್ನು ಇಲ್ಲಿಗೆ ಬಹಳ ಖಾಯಿಸುವೇನೀ. ಇದು ಮೊನ್ನೆ ಅವಳೇ ತಾಯಿಗೆ ಕೊಟ್ಟಿದ್ದು. ಈಗಾಡಿ ನಮೇತ್ತ.”

“ಕೊಟ್ಟಿದ್ದು ತಾಯಿಗೆ. ಉಪಯೋಗಿಸೋರು ನೀವು,”

“ಲೋಕನೇ ಹಿಂಗೆ.”

“ಆಯಿತು. ಇನ್ನೊತ್ತು ಮಾತು ಯಾವ ಕಡೆಗೆ ಹೊಗ್ಗೆದೋ ?”

“ನೀವು ಭದ್ರವಾಗಿದ್ದಬುಡಿ-ನನ್ನ ಮಾತು ಕೇಳಿ. ನಾವು ಅಲ್ಲಿ ಕಾಸುಕೊಟ್ಟು ಎಲ್ಲರ ಜಟಿಪ್ಪು ಇಡಿಕೊಳ್ಳೋ ಹಂಗಿಲ್ಲ. ನಾವು ಹೋಗೋದು ಇನ್ನೊಬ್ಬರ ಮನೇಗೆ. ಇನ್ನೊತ್ತು ಸುಮ್ಮನಿದ್ದು ಬಿಡಿ. ನೀವು ಹೇಳೋದು ಸರಿ. ನಾವೇ ಒಂದು ಸಂಗ ಮಾಡಿಕೊಳ್ಳೋವಾ.”

“ಅದೇ ಸರಿ. ಹಾಗೇ ಮಾಡಬೇಕು.”

ಇಬ್ಬರೂ ಕೋಟಿಗೆ ಬಂದರು. ಅಲ್ಲಿ ಪುಟ್ಟರಾಜೇ ಅರಸಿನವರೆ

ಮಹಡिय ಮೇಲೆ ಸಭೆ ಸೇರಿದೆ. ಅರಸಿನವರು ಶ್ರೀಮಂತರು. ಅವರಿಗೆ ಸುಮಾರು ಏವತ್ತುಕ್ಕೆ ಮೀರಿದ ನಯನ್ನು. ಅವರಿಗೆ ಯೋಗ, ವೇದಾಂತ, ಸಾಹಿತ್ಯ, ಇವುಗಳ ಮೇಲೆ ಬಹಳ ಮನುತ್ತಿ. ಆರಮಣೆಯ ವಿದ್ವಾಂಸರನ್ನೆಲ್ಲಾ ಅಲ್ಲಿಗೆ ಕರೆಸಿಕೊಳ್ಳುವರು. ಹಿಂದೆ ಅಳಿಯ ಲಿಂಗ ರಾಜೇ ಅರಸಿನವರ ಮನೆಯಲ್ಲಿ ನಡೆಯುತ್ತಿದ್ದಂತೆ ಗೋಷ್ಠಿ ನಡೆಸಬೇಕು ಎಂದು ಅವರ ಇಷ್ಟ. ಅದರೆ, ಅದು ಆನೆ, ಇದು ಆದು ಎನ್ನುವ ಮಣಿಗೇ ಇತ್ತು ಎರಡನ್ನೂ ನೋಡಿದವರ ಇಷ್ಟ. ಅಂತೂ ಶಾಸ್ತ್ರಗಳ ವಿಷಯಗಳ ಜೊತೆಗೆ ಲೋಕಾಚಾರವೆಲ್ಲ ವಿನುಳಿಗೆ ಬರುವ ಪಾಲಿ ಮೆಂಟ್ ಆಗಿತ್ತು ಆ ಸಭೆ. ಆ ದಿನ ಅರಸರ ಸಮಕ್ಕಮದಲ್ಲಿ ಮಹಡಿನಶಾಸ್ತ್ರಗಳೂ ವೆಂಕಟಕೃಷ್ಣ ಯ್ಯಾನವರೂ ವಿದ್ವಾಂಸರನ್ನು ಎದುರಿಸಿದರು. ಬಾಲ್ಯ ವಿವಾಹವೇ? ಖರುಮತಿ ವಿವಾಹವೇ? ಎಂದು ವಾದವು ನಡೆಯಿತು. ಧರ್ಮಶಾಸ್ತ್ರಗಳನ್ನು ವಿದ್ವಾಂಸರು ಎತ್ತಿತೋರಿಸಿದರು. ಮಹಡಿನಶಾಸ್ತ್ರಗಳು ಸಾಮಾನ್ಯರೆ? ಓರಿಯಾಟಿಲ್ ಲೈಬ್ರರಿಯಲ್ಲಿ ಕ್ಷಾರೇಟರ್ ಆಗಿದ್ದವರು. ಸ್ವತಃ ವಿದ್ವಾಂಸರು. ಅವರು ನಗುನಗುತ್ತಾತ್ಮಕ ಕೇಳಿತರು: “ಧರ್ಮ ಎನ್ನುವುದು ಅಲ್ಲಿಷ್ಟು ಇಲ್ಲಿಷ್ಟು ಆಚರಿಸುವ ವಿಷಯವೋ? ಆಥವಾ ಸಾಕಲ್ಯವಾಗಿ ಎಂದರೆ ಈ ಕೊನೆಯಿಂದ ಈ ಕೊನೆಯವರಿಗೂ ಆಚರಿಸಬೇಕಾದುದೋ?” ಸ್ವೀಹದಿಂದ ಕೇಳಿದ ಪ್ರಶ್ನೆಗೆ ವಿದ್ವಾಂಸರೂ ಸರಸವಾಗಿಯೇ ಉತ್ತರ ಕೊಡುತ್ತೆ “ನಿಜ ತಾವು ಹೇಳುವುದು. ಧರ್ಮ ಎನ್ನುವುದು ಸಾಕಲ್ಯ ವಾಗಿ ಆಚರಿಸಬೇಕಾದ ವಿಚಾರ ಆನ್ನಿ” ಎಂದರು.

ಶಾಸ್ತ್ರಗಳು ಕೈಮುಗಿದಕೊಂತು ಹೇಳಿದರು: “ತಾವೆಲ್ಲ ಮಹಿಳೆಯರು. ಬ್ರಹ್ಮಯವರು ಎಷ್ಟೇ ಆಗಲಿ ರಾಜಪಂಥದವರು. ನಾವೆಲ್ಲ ಲೋಕ ಕ್ಷೇಮಕ್ಕಾಗಿ ಮಾತನಾಡೋಣ. ಆಗ್ನಿ, ಗಾಯತ್ರಿ, ಏರಡೂ ಮೂರು ವೇಳಿ ತಪ್ಸಿದರೆ ಹೋಯಿತು ಎಂದು ಶಾಸ್ತ್ರಗಳೇ ಹೇಳುತ್ತಿವೆ. ಎರಡನ್ನೂ ತತ್ತ್ವಿತಲಾಂತರದಿಂದ ಬಿಟ್ಟವರ ವಿಷಯ ವನ್ನು ಹೇಳುತ್ತಿರಿ? ಆವೇ ಸನಾತನಧರ್ಮದ ಮೂಲಸ್ತಂಭಗಳು. ಅವಿಲ್ಲದ ಮೇಲೆ ನಾವು ಮಾಡುವುದೇನು? ಅದಕ್ಕಾಗಿಯೇ ದಯಾ

ನಂದರು, ಆರ್ಥಸಮಾಜ ಮಾಡಿ ಎಲ್ಲರಿಗೂ ವೇದಾಧಿಕಾರ ಎಂದರು. ಈಗ ತಾವು ಬ್ರಾಹ್ಮಣರಿಗೆ ವಿನಾ ಇನ್ನುಯಾರಿಗೂ ಇಲ್ಲ ಎನ್ನುತ್ತಿರಿ. ನಾಳೆ ನಾವು ಬ್ರಾಹ್ಮಣರು ಹೇಗೆ ಬೇಕಾದರೂ ಮಾಡಿಕೊಳ್ಳಲಿ. ಬ್ರಾಹ್ಮಣೇತರಿಗೆಲ್ಲ ಖುತ್ತಂತುತ್ತಿರಿ ವಿವಾಹವೇ ಅಗಬೇಕು ಎಂದು ಲಾ ಮಾಡಿದರೆ, ಆಗೇನು ಮಾಡುತ್ತಿರಿ. ನೀವು ಬ್ರಾಹ್ಮಣರು ಇರುವುದು ಶೇ. ಉರಷ್ಪು. ಖಳಿದ ಈ ಕ್ಷೇಮಾಡುವ ಲಾ ನೀವು ಅನುಸರಿಸುವುದೇ ತಾವೇ ಹೇಳಿ.”

“ನೋಡಿ ಶಾಸ್ತ್ರಿಗಳೇ, ಧರ್ಮ ಸಂಖ್ಯಾಬಲದಿಂದ ಗೊತ್ತು ಮಾಡುವುದಲ್ಲ. ಬ್ರಾಹ್ಮಣಿವಾಹ ಬೇಕು ಎನ್ನುವವರು ‘ಪ್ರಾಗೃತೋಃ ಕನ್ಯಾದಾತವಾಃ’ ಎಂಬ ಆಯೋರ್ಥಕ್ತಿಯಂತೇ ಸದೆಯಬೇಕು. ಇದು ನಮ್ಮ ತ್ತಪ್ತಿಗಾಗಿ ನಾವು ಮಾಡಿದ್ದ ಲಾವಳಿ !”

“ಸ್ವಾಮಿ, ತಾವು ಹೇಳಿದ ವಚನ ಗೌತಮಧರ್ಮ ಸೂತ್ರದ್ವೈ. ತಾವು ಕೋಪಮಾಡಿಕೊಳ್ಳಬೇಕಿ. ಹೇಳುವ ಮಂತ್ರದ ಅರ್ಥ ಪುರೋಹಿತರಿಗೂ ತಿಳಿಯದ ಕಾಲವಾಗಿದೆ. ಕೊಬಟೆಬಿಟ್ಟು ಚಿಷ್ಟು ಹಿಡಿದ ಹಾಗೆ ಅರ್ಥ ಬಿಟ್ಟು ಶಬ್ದ ಹಿಡಿದರೆ ಫಲವೇನು ?”

“ಸ್ವಾಮಿ, ನಮ್ಮ ಶಾಸ್ತ್ರ ಶ್ರದ್ಧಾವಂತರಿಗೆ ಮಾತ್ರ ಅರ್ಥವಾಗುವುದು. ಮಾಡಿ ಸೋಡಬೇಕಾದ ವಿಚಾರ ಆದಿ ಮುಗಿಸುವುದು ಹೇಗೆ ?”

ವೆಂಕಟಿಕೃಷ್ಣ ಯ್ಯಾನವರು ಶಾಸ್ತ್ರಿಗಳನ್ನು ತಡೆದು ಒಂದು ಮಾತುಕೇಳಿದರು: “ದೇವರು, ನಾವು ಭ್ರಂಷಾರು. ನಮ್ಮನ್ನು ಬಿಡಿ. ನಾವು ಬ್ರಾಹ್ಮಣಿವಾಹದ ದಂಪತಿಗಳಲ್ಲಿ ಹುಟ್ಟಿದೆವೋ? ಗಂಧರ್ವ ವಿವಾಹದ ವಾದವರಲ್ಲೇ ಹುಟ್ಟಿದೆವೋ? ಈಗ ತಾವು ಹೇಳಿ. ಬ್ರಾಹ್ಮಣಿವಾಹದ ಧರ್ಮಸಂತಾನ ತಾನೇ ತಾವು. ತಮ್ಮ ಶ್ರದ್ಧೆಯ ವಿಚಾರದಲ್ಲಿ ನಮಗೂ ಸಂದೇಹವಿಲ್ಲ: ತಮಗೂ ಇಲ್ಲ. ತಾವು ಏನು ಅರ್ಥಮಾಡಿಕೊಂಡಿದ್ದಿರಿ. ಹೇಳಿ. ‘ವಣಾಂ ಬ್ರಾಹ್ಮಣೋ ಗುರುಃ’ ಎನ್ನುತ್ತಿರಿ. ಇದೋ ನಾವೂ ಹೇಳುತ್ತೇನೆ. ಅಜುನನನ ಮಾತೇನು

ಶಾಸ್ತ್ರಿಗಳೇ ?”

“ ಶಿಷ್ಯಸ್ತೇರೆಯೆಂ ಶಾಧಿವಾಂ ಪ್ರಪನ್ನಂ ”

“ ಇಗೋರೆ ನಾವು ಎದ್ದು ನಿಮಗೆ ಸಾಷ್ಟಾಂಗ ಹಾಕುತ್ತೀರೆ. ತಮ್ಮ ಅವುಗಳಿನಾದರೆ ನಃಡಿಯಲ್ಲಿ ದಭ್ರ ಕೆಲರ್ ಹಿಡಿದುಕೊಂಡು ತಾವು ಹೇಳಿದ ಹೊತ್ತಿಗೆ ತಮ್ಮ ಮನಸಿಗೆ ಬರುತ್ತೀರೆ. ನಮಗೆ ಬಾಹ್ಯ ವಿವಾಹ ಏಕೆಬೇಕು? ಗಾಂಧಿರ್ವ ವಿವಾಹ ಏಕೆ ಬೇಡ? ಹೇಳಿಕೊಡು ಶ್ರೀರಾ? ಈಗ ನೋಡಿ ಗಾಂಧಿರ್ವ ವಿವಾಹ ಒಪ್ಪಿಕೊಂಡು ಅದರಂತೆ ನಡೆಯುವ ಯೂರೋಪಿಯರು ಬೂದ್ದುಕಾಲನ್ನು ನಮ್ಮ ತಲೆಯ ಮೇಲೆ ಇಟ್ಟು ತುಳಿದು ಆಳುತ್ತಿದ್ದಾರೆ. ಬ್ರಾಹ್ಮ ವಿವಾಹದ ಧರ್ಮ ಸಂತಾನಗಳು ಯೂರೋಪಿಯರಿಗೆ ನಾವು ದಾಸರು ಅನ್ನವುದು ತಿಳಿದೇ ಇದೇ ಸ್ವರ್ಗ, ಬ್ರಿಟಿಷರು ಧರ್ಮದೇವತೆಯ ಅಪರಾವತಾರ ಎನ್ನುತ್ತೀರೆ. ಈಗ ಹೇಳಿ, ಯಾವುದು ಸರಿ ?”

ವಿದ್ವಾಂಸರು ಅಪ್ರತಿಭರಾದರು.

ಅರಣಿನವರು ನಂಡುವೆ ಬಾಯಿ ಹಾಕದಿದ್ದರೆ ಜಿನ್ನಿಲ್ಲ ಎಂದು ಮಾತನಾಡಿದರು: “ ವೆಂಕಟಕೃಷ್ಣ ಯ್ಯಾನವರೆ, ನಿಮ್ಮ ಬಾಯಿಗೆ ಮೊಧವರಾಯರಂತಹ ಸಿಂಹ ಅಂಜಿಬಿಟ್ಟಿತು. ಇನ್ನು ನಮ್ಮ ವಿದ್ವಾಂ ಸರ ಮಾತೇನು? ಹಾಗಾದರೆ ತಮ್ಮ ಮಾತೇನು ?”

“ ನಮ್ಮ ಮಾತು ಏನೂ ಇಲ್ಲ ಬುದ್ದಿ. ಇದು ಹೀಗೆ ಬಿಟ್ಟರೆ, ಇಂಡಿಯ ಧ್ಯಾಂಸವಾಗಿ ಹೋಗುತ್ತೀ. ಇದೇ ನಮ್ಮ ವಿದ್ವಾಂಸರನ್ನೆಲ್ಲಾ ‘ಆ ಕ್ರಿಷ್ಣ ಯ್ಯಾರು ನಿಮ್ಮ ಶಾಸ್ತ್ರಿಗಳಿಗಲ್ಲ ಕಾಮನಹಬ್ಬ ಮಾಡುತ್ತಿದ್ದಾರೆ. ಅವರನ್ನು ಎದುರಿಸಿ ಎರಡು ಮಾತನಾಡುವವರಿಲ್ಲ ಬಿನ್ನಿರಯ್ಯಾ’ ಎಂದರೆ ಒಬ್ಬರೂ ಮುಂದೆ ಬರುವೆದಿಲ್ಲ. ಅವರನ್ನು ಎದುರಿಸಿ ನಾವು ಸಾಧಿಸುತ್ತೀ ಬರದದ್ದೇ ಬರದದ್ದು. ಆ ಕ್ರಿಷ್ಣ ಯ್ಯಾರು ನೋಡಿ, ಅವರ ಶ್ರದ್ಧೆ ನೋಡಿ, ನನ್ನನರ ಬಾಯಿ ಬಡುಕತನ ನೋಡಿ. ಒಬ್ಬ ಕ್ರಿಷ್ಣ ಯ್ಯಾ ತಾನು ಕ್ರಿಸ್ತನ ಸಂದೇಶವನ್ನು ತಂದು ಲೋಕೋದಾರ ಮಾಡುವ ದೇವದೂತನೆಂದುಕೊಳ್ಳುತ್ತಾನೆ. ಮಹಮ್ಮದಿಯ ಖೋರಾ ಓದಿರಲಿ, ಬಿಡಲಿ, ಕಾಫರನನ್ನು ತುಳಿದರೆ ಜಿನ್ನತ್ತು ಬರುತ್ತೀ

ಎಂದುಕೊಳ್ಳುತ್ತಾನೆ. ಒಬ್ಬರ ರಾಜ್ಯವಾಯಿತು : ಇನ್ನೊಬ್ಬರ ರಾಜ್ಯ ಒಡೆಯುತ್ತಿದೆ. ನಮ್ಮ ಸಂಸ್ಕೃತದಲ್ಲಿ ಮನುಗಳಲ್ಲಿ ಅಷ್ಟೇನು, ವೇದಗಳಲ್ಲಿ ಇನ್ನೊಬ್ಬರಿಗೆ ಅಧಿಕಾರ ಇಲ್ಲ ಎಂದೇವು. ಗೋವಾಂಸ ಭಕ್ತಿಕನಾಗಿ ಮದ್ಯಪಾನ ಧೂರಂಧರನಾದ ಮಾರ್ಕಾಮುಲ್ಲರ್, ತಪಸ್ಸ ಮಾಡಿ, ನಮ್ಮ ನೂರು ಜನರ ಕೈಲಿ ಆಗದ ಕೆಲಸವನ್ನು ಅವನು ಸಾಧಿಸಿ ವೇದಗಳನ್ನು ಸ್ತೀಂಟ್ ಮಾಡಿಸಿದ. ನಮ್ಮ ನರೀಲ್ಲರೂ ಅವನು ವೋಕ್ಕೆ ಮೂಲರ ಭಟ್ಟಾಚಾರ್ಯ ಎಂದು ತಮ್ಮ ಪಾಂಡಿತ್ಯ ಮರೆದರು. ಅರಸಿನವರೇ, ಯಾವ ದೇಶದಲ್ಲಿ ವಿದ್ವಾಂಸರು ಆತ್ಮಗಾರವ, ಆತ್ಮಶ್ರದ್ಧಿಗಳನ್ನು ಬಿಟ್ಟು ಗ್ರಾಮೋಷಣೆ ಆಗುತ್ತಾರೆಯೋ ಅಲ್ಲಿ ಶಾರದಿಗೆ ಸದೆಯವುದು ಪೂಜೆಯಲ್ಲ : ಅವಮಾನ. ಆದು ಅಭಿವೃದ್ಧಿಯ ಗುರುತಲ್ಲ : ಸಮಾಧಿಗೆ ಹೋಗುತ್ತಿರುವ ಸದೆಗೆ. ನಮ್ಮ ವರಿಗೆ ಇದು ಎಂದಿಗೆ ಅರ್ಥವಾಗುವುದೋ ಅಷ್ಟುತ್ತು ಮುಕ್ತಿ. ಬಿಡಿ.”

ಅರಸಿನವರಿಗೆ ವೆಂಕಟಕೃಷ್ಣ ಯ್ಯಾನವರ ಉತ್ಸಾಹ ನೋಡಿ, ಅಭಿಮಾನನೋಡಿ, ಅವರು ವರ್ಣಿಸಿದ ವರ್ತನದ ಕಡೆ ನೋಡಿ, ಮನಸ್ಸು ಭಕ್ತಿ ಹೊಸರು ಕಲಿಸಿದಂತಾಯಿತು. ವಿದ್ವಾಂಸರು ಚಿತ್ತಾರ್ಕನಂತಾಗಿದ್ದರು. ಶಂಭುರಾಮಯ್ಯ ಮಲ್ಲಣಿ ಇಬ್ಬರೂ ಅದನ್ನು ಕೇಳಿ ಪರವರಾಗಿ ಹೋಗಿದ್ದರು.

“ಇದಕ್ಕೇನು ಬೈಷಣಿ ಯಜಮಾನರೇ ?”

“ನೋಡಿ ದೇವರು, ರಾಮಕೃಷ್ಣ ಪರಮಹಂಸರು ಹುಟ್ಟಿದರು. ಆ ಮನುಷ್ಯ ನಿರಕ್ಷೇರಕ್ಕಿ, ‘ಆ’ ಎಡಗಡೆಯಿಂದ ಬರೆಯಬೇಕೋ ಬಲಗಡೆಯಿಂದ ಬರೆಯಬೇಕೋ ತಿಳಿಯದವನು. ಆದರೆ ಅದೇನೋ ಕಾಳೀಮಾಯಿಯಿಂದರೆ ಸಾಕು ಮೈಮರೆತು ಹೋಗುತ್ತಿತ್ತು. ಆ ಪುಣ್ಯತ್ವ ಏನೋ ತಪಸ್ಸ, ಏನೋನಿಷ್ಠೆ, ಏನೋ ಮಣಿಮಾಡಿ ಸತ್ತು ಸುಣಿವಾಗಿ ನರೀಂದ್ರನಮೇಲೆ ಪ್ರಭಾವ ಬೀರಿದ. ಕಲಕತ್ತಾ ಯೂನಿವರ್ಸಿಟಿಯಲ್ಲಿ ವೋದಲನೆಯವನಾಗಿ ಬಂದ ತೇಜಸ್ಸು ಬಾಲಕ, ಮಹಿಳೆ ದೇವಂದ್ರಸಾಧ ಟಾಗೋರರವರನ್ನು ದೇವರನ್ನು ಕಂಡಿದ್ದೀರ್ಯಾ ಎಂದು ಕೇಳಿದ ಧೀರ ತರುಣ, ಪರಮಹಂಸರ ಮಾತಿಗೆ

ಮುಗ್ಗಿರಿಸಿದ. ಅವರ ಶಿಷ್ಯನಾದ. ದೇಶದೇಶಾಂತರಗಳಲ್ಲಿ ಅವರ ಕೀರ್ತಿಯನ್ನಲ್ಲಿ : ನಮ್ಮ ವರ್ದಾಂತದ ಪ್ರತಿಷ್ಠೆ ಗೌರವಗಳನ್ನು ಕಾಪಾಡಿದ. ಇದೆಲ್ಲ ಗಂಗಾತೀರದ ಕೊನೆಯಲ್ಲಿ. ಇತ್ತು ಗಂಗಾ ಸಿಂಧೂ ಗಳ ನಡುವೆ ಇನ್ನೊಬ್ಬ ಪುಣ್ಯತ್ವದುಬ್ಬಿದ. ಅವನು ಹೇಳುವುದು ನಿಜವೋ ಸುಳ್ಳಾ ಅಂತೂ ಈ ಒಗತ್ತಿಗೆ ಸವಾಲ್ ಹಾಕಿದ : ನೇದ ಗಳಲ್ಲಿ ಇಲ್ಲದ್ದು ಇನ್ನೊಳ್ಳಾಇಲ್ಲ ಎಂದ. ಖುರಾನ್ ಬ್ಯೇಬಲ್ ಗಳನ್ನು ವಿಮರ್ಶಿಸಿ ಪ್ರಾವಾಪಕ ವಿರೋಧಗಳನ್ನು ತೋರಿಸಿ ಶುದ್ಧಲಘುಗ್ರಂಥಗಳು ಎಂದುಬಿಟ್ಟು. ಆ ಪುಣ್ಯತ್ವ, ಆ ಮಹಾಪುರುಷ ಆದಯಾನಂದ, ಖುರಾನ್ ಹುಟ್ಟದಲಾಗಾಯಿತು ನಡೆಯದಿದ್ದ ಭಾರೀ ಕೆಲಸಮಾಡಿಬಿಟ್ಟು. ಆತನದಾಗೆ ಎಲ್ಲವನ್ನೂ ತರ್ಕದ ಕೊಡಲಿ ವೆಟ್ಟು ಹಾಕಿ ಸೀಳ ಎಸೆಯುವ ಕೆಲಸವೂ ಬೇಕು. ವಿವೇಕಾನಂದನವಾಗೆ ನಮ್ಮ ಶಾಸ್ತ್ರ ಸಿದ್ಧಾಂತಗಳನ್ನು ಬುಡುವಿಂದ ಸೈತ್ಯಿಯವರಿಗೆ ಸರಿ ಎನ್ನಿಸುವ ಶ್ರದ್ಧಾಮಾರ್ಗವಾದರೂ ಬೇಕು. ಎರಡೂ ಇಲ್ಲದೆ, ತೆಲುಗರು ಹೇಳುವ ಹಾಗೆ ‘ಪೆಟ್ಟಾಕಾದು ಪೋತೂಕಾದು’ ಅನ್ನವ ಶಾಲು ಜೋಡಿ ವಿದ್ವಾಂಸರಿಂದ ನಮಗೆ ಆಗಬೇಕಾದುದೇನು? ಆಗುವುದೇನು? ಇಲ್ಲ ಅನ್ನದೆ ಗಣೀಶನ ಹಬ್ಬದಲ್ಲಿ ಇವರು ವಾಕ್ಯಾರ್ಥ ಮಾಡಿದರೆ ಕೆವಿಯಾರೆ ಕೇಳಬಹುದು—ಸಂಸ್ಕೃತದಲ್ಲಿ ಅವರು ಹೇಳುವುದು ನಮಗೆ ಅರ್ಥವಾಗುವುದಿಲ್ಲಿ : ನಮ್ಮ ಅಜಾನ ನ ಬಿಟ್ಟು ಕೊಡಲಾರದೆ, ನಾವು ಆಹಾ ಆಹಾ ಎನ್ನುವುದು. ಇದೆಲ್ಲ, ನಮ್ಮ ಗ್ರಂತು ಗ್ರಂತು ಮನದ ಪ್ರದರ್ಶನ ಅನ್ನವುದನ್ನು ಮರಿತು, ಕಾಮುಕರ ಸಂತೆ ಮಾಡಿದ್ದೇವಲ್ಲ ಹಾಗೆ. ಹೀಗಾದರೆ ಉಳಿಯುವುದು ಹೇಗೆ?”

ನಡುವೆ ಒಬ್ಬರು ಬಾಯಿಹಾಕಿದರು : “ಅಲ್ಲಾ ಸ್ತಾಮಿ, ವಿದ್ವಾಂಸರಿಗೆ ಈಗ ಗೌರವ ಎಲ್ಲಿದೆ? ಅವರ ಮಾತು ಕೇಳುವವರು ಯಾರು?”

ವೆಂಕಟೇಶ್ವರ ಯ್ಯಾನವರು ಅಂಗಾರವಾಗಿ ಹೋದರು : “ತೆಂಗಿನ ಮರ ಹುಟ್ಟಿವಾಗಲೇ ದಶಿ ಬಂದಹಾಗೆ ಬರುತ್ತದೆ. ಬಳ್ಳ ಹುಟ್ಟು

ವಾಗಲೇ ನೆಲದ ಮೇಲೆ ಬಿಡ್ಡಿರುತ್ತದೆ. ನಿಮಗೆ ಗಾರವ ಕೊಡ ಬೇಕೋ? ನೀವು ತಲೇಮೇಲೆ ಹೊಡಿದು ತಕೋಬೇಕೋ? ಅನೇ ಬೀರೀಲಿ ಹೋಗುವಾಗ ನೀವಾಗಿ ದಾರಿಬಿಟ್ಟು ಅತ್ತುಕಡೆ ಸರಿಯೋ ಹಾಗೆ ಆಗಬೇಕು. ಆಗತ್ತೆ ಆಗತ್ತೆ! ನಾನೆಲ್ಲ ಅಳುತ್ತಿರುವ ಅಳು ನ್ಯಾಫ್ರವಾಗುವುದಿಲ್ಲ. ಒಬ್ಬ ವಿವೇಕಾನಂದ ಬಂದು ನಮ್ಮ ವೇದಾಂತದ ಗಾರವ ಪ್ರತಿಷ್ಠಿತ ಕಾಪಾಡಿದ ಹಾಗೆ, ಮತ್ತೊಬ್ಬ ಮಹಾತ್ಮ ಬರುತ್ತಾನೆ, ಭಾರತಲಕ್ಷ್ಮಿಯ ಹೊಟ್ಟಿ ಬಂಜೆಯಾಗಿಲ್ಲ.”

ಅವರ ಗದರುವಿಕೆಯನ್ನು ಆಭರಿಟಿವನ್ನು ಕೇಳಿ ಎಲ್ಲರೂ ಹೆದರಿ ಬಿಟ್ಟಿದ್ದರು. ಆಷೋತ್ಸು ಮಲ್ಲಣ್ಣಿಗೆ ಇವರ ಹಿಂದೆ ತಿರುಗಿಕೊಂಡಿದ್ದರೆ ಅನ್ನಿಸಿತು. ಶಂಭುರಾಮಯ್ಯನು “ಇವರು ಈ ಕೊಂಡೆ, ಹಳ್ಳಿಗೆ ಹಳ್ಳಿಯಲ್ಲ: ದಿಳ್ಳಿಗೆ ದಿಳ್ಳಿಯಲ್ಲ. ಈ ದೊಡ್ಡ ಹಳ್ಳಿಯಲ್ಲಿ ಒದಾಡ್ದೊಂದು ಬದಲು ಮದರಾಸು ಬೋಂಬಾಯಿಗಳಲ್ಲಿ ಇದ್ದಿದ್ದರೆ.” ಎಂದು ನೊಂದು ಕೊಂಡನು.

ಸಭೆಗೆ ಸಭೆಯೇ ಕೊಂಚ ಹೊಕ್ಕು ಮೌನವಾಗಿತ್ತು. ಎಲ್ಲರೂ ಭರತವಿಂದದ ದುರದೃಷ್ಟಿ ಭಾರದಿಂದ ನೇಡಂದು ಕಂದಿದವರಂತೆ, ಮೂಕರಾಗಿ ಕೂತುಕೊಂಡಿದ್ದರು. ಮಂಡಿರ ಶಾಸ್ತ್ರಿಗಳು ಪದ್ಮಾಸನ ದಲ್ಲಿ ತೊಡೆಯಮೇಲೆ ಉರಿದ್ದ ಕೈಯಲ್ಲಿ ತಲೆಯನ್ನು ಇಟ್ಟಿಕೊಂಡು ಗಂಭೀರವಾಗಿ ಕುಳಿತ್ತಿದ್ದರು.

ವೆಂಕಟರ್ಪ್ಪಯ್ಯನವರು ಗೋಡೆಯನ್ನು ಒರಗಿಕೊಂಡಿದ್ದರು. ಒಂದು ಮಂಡಿ ನಿಂತಿತ್ತು. ಅದರ ಮೇಲೆ ಕೈಬಾಚಿಕೊಂಡು ಅವರ ಹೃದಯದಲ್ಲಿದ್ದ ಸಂಕಟದ ಮೂರಿಯನ್ನು ಹೊರಸಾಗಿಸುವ ಭಾಟಾ ಮಾರ್ಗದಂತೆ ನಿಂತಿದೆ. ಕಣ್ಣ ಮುಚ್ಚಿದ್ದರೂ ನೀರು ತೊಟ್ಟು ಶೋಟ್ಟಾಗಿ, ಮಳಿಯಲ್ಲಿ ಇಳಿಯುವ ಸೂರು ನೀರಿನಂತೆ, ಇಳಿಯು ತ್ತಿದೆ.

ಅದನ್ನು ನೋಡಿ ಎಲ್ಲರೂ, ಪೆಚ್ಚಾಗಿದ್ದಾರೆ. ಒಬ್ಬರೊಬ್ಬರೂ ಅದನ್ನು ನೋಡುತ್ತಿದ್ದಾರೆ. ಒಬ್ಬರ ಮೊಕ ಒಬ್ಬರು ನೋಡುತ್ತಿದ್ದಾರೆ. ಅಷ್ಟರಲ್ಲಿ ಯಾರೋ ಸರಸರ ಅಂತ ಹತ್ತಿ ಬಂದರು-ಮಹಡಿ

ಯ ಮೆಟ್ಟೆಲಿನ ಮೇಲೆ ಆದ ಸದ್ಗು ನೋಡಿ ಎಲ್ಲರ ದೃಷ್ಟಿಯೂ ಅತ್ಯು ಶಿರುಗಿತು.

೨೬

ಬಂದವನು ನರಸಿಂಹಯ್ಯ—ತಾತಯ್ಯನವರನ್ನು ಕಂಡಕೂಡಲೇ ನೇರವಾಗಿ ಹೋಗಿ ಅವರಕಾಲಿಗೆ ನಮಸ್ಕಾರ ಮಾಡಿದನು. ಕಣ್ಣಿಂಜಿ ಕೂತಿದ್ದ ಅವರು ಕಣ್ಣಿಂಜಿ ನೋಡಿ “ಯಾರು ನರಸಿಂಹಯ್ಯನೇ ?” ಎಂದರು. ಆ ಕಣ್ಣಿನಲ್ಲಿಯೇ ಅವರ ಅಭಿಮಾನ ಕನ್ನಡಿಸಿದಂತೆ ಕಾಣುತ್ತಿತ್ತು. ಮುಖದ ಮೇಲೆ ವಿಶ್ವಾಸದ ಅರಳು ಅರಳಿ ಗಂಭೀರ ತೀಯ ಮಾಯವಾಗಿ ಪ್ರಸನ್ನತೆಯು ಮಾಡಿ, ಮುದಿನೋಕವು ಭಾವ ಸುಂದರವಾಯಿತು.

“ಏನೋ ತುಂಟಿ ? ನೀನೇನೋ ವಿವೇಕಾನಂದರ ಪುಸ್ತಕ ಓದಿ ಬಹು ಸ್ವಾರಸ್ಯವಾಗಿ ಕನ್ನಡಕ್ಕೆ ಹೇಳುತ್ತಿಯಂತೆ. ಕೇಳೋಣ ಅಂತ ಮಹಡೀವ ಶಾಸ್ತ್ರಗಳನ್ನೂ ಕರೆಕೊಂಡು ಬಂದರೆ, ನೀನೇ ಚಕ್ಕರ್. ನರಸಿಂಹಯ್ಯನು ತಲೆ ತಗ್ಗಿ ಸಿಕೊಂಡಿದ್ದನು. ತಾತಯ್ಯನವರು ಮುಂದು ವರಿಸಿದರು :

“ನೋಡು, ನೀನು ಲೇಟ್ ಆಗಿ ಬಂದದ್ದು ಎಷ್ಟು ರಂಪ ವಾಯಿತುಗೊತ್ತು. ಈ ಮಹಾವಿದ್ವಾಂಸರಿಗೂ ನನಗೂ ಹಣಾಹಣಿ ಯಾಗಿಹೋಯಿತು ಬಲ್ಲಿಯೋ ? ಇವರಿಗೆಲ್ಲಾ ಈ ಮುದುಕನಿಗೆ ಕರಾಳಕ್ಕೆ ಹಾಕಿ ಹಲ್ಲು ಉದುರಿಸಿ ಬಿಡಬೇಕು ಅನ್ನಾರ್ಥ್ಯ ಕೋಪ ಬಂದಿದೆ.”

“ಅದಕ್ಕೊ೜್ಜ್ಞಸ್ವರಲೇ ಏನೋ ಹಲ್ಲೀ ಇಲ್ಲಾ !”

“ಹೀಗೆ ತಲೆ ಹೆರಟಿ ಮಾಡಿದಾಗ ಯಾರೋ ಉದುರಿಸಿ ಬಿಟ್ಟರು. ಇನ್ನೊಂದು ಕೋಪ ಬಂದರೆ ಉದುರಿಸೋಕೆ ಇರಲಿ ಅಂತ ಕಳ್ಳು

ಹಲ್ಲು ಕಟ್ಟಿಸಿಕೊಂಡಿದ್ದೇನವ್ಯಾ !”

“ನೋಡಿ, ಅರಸಿನೋರಿ, ಇಂಥವರನ್ನು ತೈನಾತಿ ಕೊಟ್ಟು ಘಕೀರ ನಾಬರ ಗರಡಿ ವಷ್ಟಾದರ ಹಾಗೆ ಮಾಡಿ ಅಖಾಡಕ್ಕೆ ಬಿಡು ಬೇಕು. ನಾನು ಹೇಳಿದೆನಲ್ಲ ವಿವೇಕಾನಂದರು ದಯಾನಂದರು ಇವರ ಮಾರ್ಗ ಹಿಡಿದಲ್ಲದೆ ಇಂಡಿಯಾ ಬದುಕೋಂಡಿಲ್ಲ ಅಂತ. ಅವರಿಬ್ಬ ರನ್ನೂ ಒಂದಚ್ಚಿಗೆ ಹಾಕಿ ತೆಗೆದ ಹಾಗೆ ಇರೊನು ನಮ್ಮ ನರಸಿಂಹಯ್ಯಾ? ತಮ್ಮ ಕೈಲಾದರೆ ಮಹಾರಾಜರಿಗೆ ಹೇಳಿ. ಇವನಿಗೆ ನಮ್ಮದು ಈಚಿನದು ಎರಡೂ ವೇದಾಂತ ಪ್ರಾಣವಾಗಿ ಓದಿಸಿ ಅಂತ ಹೇಳಿ. ಶ್ರೀಗೇರಿಯವರ ಹತ್ತಿರ ಉಪದೇಶ ಕೊಡಿಸಲಿ. ಆಗ ನೋಡೋ ರಂತೆ, ಇನನು ತಿಲಕ್, ಗೋಬಿಲೆ ಅನಿಚೆಸಿಂಟರಿಗಂತ ಭಾರಿಯಾಗ ದಿದ್ದರೆ ಕೇಳಿ. ಆದರೆ,—”

“ಹೇಳಿಬಿಡಿ, ಅದನ್ನೂ ಕೇಳೋಣ.”

“ಆಗಲಿ. ಹೇಳೋದು ಹೇಳಿಬಿಡೋಣ, ಎಕ್ಕದ ಬೀಜ ಗಾಳಿ ಯಲ್ಲಿ ಹಾರಿ ಹೋಗಿ ಎಲ್ಲಿಯೋ ಬಿದ್ದು ಗಿಡವಾಗುವ ಹಾಗೆ ನಮ್ಮ ಭಾವನೆಗಳೂ ಎಲ್ಲಿಯಾದರೂ ಹೋಗಿ ನೇಲಿಸಿ ಫಲವನ್ನು ಕಾಯಲಿ.”

“ಇಂಡಿಯ್ ಪಾಲಿಟಿಕ್ಸ್‌ನಲ್ಲಿ ಇನ್ನೊಂದು ಆನಂದಮಂತದ ಫಟ್ಟ ಬಂದಿದೆ. ಮನೆ ಬಾಗಿಲು ಹೆಂಡಲಿ ಮಕ್ಕಳು ಯಾವುದೂ ಇಲ್ಲದೆ, ದೇಶ ದೇಶ ಎಂದು ಬಡಿದುಕೊಳ್ಳುವ ಯೋಗೀಶ್ವರ ಬರಬೇಕು. ಆಗ ನಮಗೆ ಮುಕ್ತಿ.”

“ಆಯಿತು, ಯಜಮಾನರೆ, ನಾವು ಆಡುವ ಉಸಿರು ಕೂಡ ಅಳೆದು ಪರೀಕ್ಷೆ ಮಾಡಿಕೊಡುತ್ತಿರುವ ಈ ಬ್ರಿಟಿಷರ ಕಸಿಮುಷ್ಟಿಯಿಂದ ನಮಗೆ ವೋಕ್ಸ್‌ನೂ ಉಂಟಿ?”

“ಉಂಟಯ್ಯಾ, ನರಸಿಂಹಯ್ಯಾ ಉಂಟು. ವೇದಾಂತದಲ್ಲಿ ಮಿಕ್ಕದ್ದು ಯಾವುದೂ ನನಗೆ ತಿಳಿಯದು. ಆದರೂ ಹುಟ್ಟಿದ್ದೆಲ್ಲಾ ಸಾಯಚೇಕು ಅನ್ನುವ ತತ್ವ ಮಾತ್ರ ಮಾನ್ಯ - ಅದರಿಂದ, ರೋಮ್ ಎಂಪ್ರೇರ್ ಹೋಯಿತು, ಭಾರತಮೆಯ್ ಎಂಪ್ರೇರ್ ಹೋಯಿತು. ಮೋಗಲ್ ಎಂಪ್ರೇರ್ ಹೋಯಿತು. ಹಾಗೆಯೇ ಬ್ರಿಟಿಷ್ ಎಂಪ್ರೇರ್

ಕೂಡ ಹೋಗಬೇಕು: ಹೋಗುತ್ತೆ. ಆದರೆ, ಬ್ರಿಟಿಷ್ ಎಂಪ್ರೈ ಕೋಗಿ ಇಂಡಿಯ ಸ್ವತಂತ್ರವಾಗುತ್ತದೆಯೋ, ಇಂಡಿಯಾ ಹೋಗಿ ಬ್ರಿಟಿಷ್ ಎಂಪ್ರೈ ಹೋಗುತ್ತದೆಯೋ ಅದನ್ನು ಮಾತ್ರ ಹೇಳಲಾರೆ. ಹುಂ. ಇರಲಿ, ನಮ್ಮ ಹರಬೆ. ಇನ್ನೂ ಹತ್ತೊಂದರೆಗಂಟಿ. ಒಂದು ಅರ್ಥ ಗಂಟಿ ತಮ್ಮ ಉಪನ್ಯಾಸವಾಗಲಿ ಕೇಳಿಽಣ.”

ಆರಸಿನವರ ಕಡೆ ನರಸಿಂಹಯ್ಯ ಸೋಡಿದನು: ಅವರು ಎಲ್ಲರ ಕಡೆಯೂ ಸೋಡಿದರು. ಎಲ್ಲರೂ ಆಗಬಹುದೆಂದು ತಲೆಯನ್ನು ತೂಗಿದರು. ನರಸಿಂಹಯ್ಯನು ಪ್ರವಚನವನ್ನು ಆರಂಭಿಸಿದನು. ವಿನೇಕಾನಂದರ ಉಪನ್ಯಾಸಗಳಲ್ಲಿ ಒಂದನ್ನು ತೆಗೆದೂಕೊಂಡು ಅವನು ಅದನ್ನು ಕನ್ನಡದಲ್ಲಿ ಹೇಳಿದನು. ತಾತಯ್ಯನವರೂ ಶಾಸ್ತ್ರಿಗಳೂ ಅವನ ವಾಚೀನ್ಯವಿರಿಯನ್ನು ಕೆಂಡು ಆನಂದಪಟ್ಟಿರು. ಇಗ್ಗೀಷಿ ನಲ್ಲಿ ಒಮ್ಮೆ ಓದುತ್ತಾನೆ. ಆ ವಾಕ್ಯದಲ್ಲಿರುವ ಅರ್ಥವನ್ನೇಲ್ಲ ಹ್ಯಾದಯ ದಲ್ಲಿ ತುಂಬಿಟ್ಟುಕೊಂಡು ಆ ಭಾವವನ್ನೇ ಸೂಚಿಸುವ ಸರಳ ವಾಕ್ಯಗಳಿಂದ ಅದನ್ನು ತಾನು ಅನುಭವಿಸಿ ಸಭಿಕರ ಹ್ಯಾದಯಕ್ಕೆ ತಗುಲುವಂತೆ ವಿವರಿಸುತ್ತಾನೆ. ಅವರು ಹೌದು ಹೌದು ಎಂದು ಹಲಾಘ ತಿಂದು ರಕ್ಷಣನ್ನು ಅನುಭವಿಸಿದರಂತೆ ತಲೆತೂಗುತ್ತಾರೆ.

ನರಸಿಂಹಯ್ಯನ ಪ್ರವಚನ ಸುಮಾರು ಒಂದು ಗಂಟೆ ನಡೆಯಿತು. ಎಲ್ಲರೂ ಸಂಶೋಧ ಪಟ್ಟರು. ಎಲ್ಲರ ಸಂತೋಷವೂ ಒಂದು ತೂಕ. ತಾತಯ್ಯನವರದೇ ಒಂದು ತೂಕ ಎನ್ನಿಸಿತು. ಶಾಸ್ತ್ರಿಗಳು “ನಿಜ ವೆಕಟಕೃಷ್ಣಯ್ಯನವರೇ, ನಿಂವ ಹೇಳಿದಾಗ ನಾನೂ ಹೀಗೂ ಉಂಟಿ ಎಂದುಕೊಂಡೆ. ಆದರೆ ಈಗ ನಿಂವ ಹೇಳಿದ್ದೆಲ್ಲ ಅಕ್ಷರಶಃ ನಿಜ ಎನ್ನಿಸುತ್ತೇ. ಪಂಡಿತರನ್ನೂ ಕರೆದುಕೊಂಡು ಒಂದು ತೋರಿಸಿ. ಈಗಲೇ ಚೀಕಾದರೂ ಈತನನ್ನು ನಮ್ಮ ಲೈಬ್ರರಿಯಲ್ಲಿ ಪಂಡಿತನನ್ನಾಗಿ ತೆಗೆದುಕೊಳ್ಳಬಹುದು. ಏನಯ್ಯ, ನಿನ್ನ ವಯಸ್ಸಿಮ್ಮು?”

“ನನಗೆ ಹದಿನಾರು ತುಂಬಿತು.”

“ನಿಮ್ಮಪ್ಪನಿಗೆ ನಿನ್ನ ಒಬ್ಬನೇ ಮಗ ಅಲ್ಲವೇ ನರಸಿಂಹಯ್ಯ?”

“ಹೌದು ಸಾರ್.”

“ ನೋಡಿ, ಇವರಪ್ಪನಿಗೆ ಇನ್ನೊಬ್ಬ ಮಗ ಇದ್ದಿದ್ದರೆ, ನೀನು ಸಂನ್ಯಾಸಿಯಾಗಿ ಹೋಗೋ ಎನ್ನುತ್ತಿದ್ದೆ. ಇವನು ಸಂನ್ಯಾಸಿಯಾಗಿ ಬೇಕು. ಒಂದು ಕಡೆ ಅನುಷ್ಠಾನದಿಂದ, ದೃಢವಿಶ್ವಾಸದಿಂದ ಹಿಂದೂ ಆಗಿ, ಇನ್ನೊಂದು ಕಡೆ ಬಿಟ್ಟಿಷ್ಟು ಸಂಪದ ಕೇಣಗ ಕೇಳುವ ಧೀರನಾಗಿ ಬೇಕು. ಏನು ಪಾಡಲಿ. ನನಗೆ ವರುಸ್ವಾಗಿ ಹೋಯಿತು, ನೋಡಿ. ಅರಸಿನವರೆ, ಇವನು ಸಂನ್ಯಾಸಿಯಾದರೆ, ವಿವೇಕಾನಂದ : ಗೃಹಶ್ಫೂನಾ ದರೆ ತಿಲಕ್ ”

ಅರಸಿನವರು ತಲೆದೂಗುತ್ತಾ ಹೇಳಿದರು :

“ ಆಗಲೇ ನೀವು ಹೇಳಿದಿರಿ : ಮಾಹಾರಾಜರಿಗೆ ಹೇಳಿ ಅಂತ, ಈ ನರಸಿಂಹಯ್ಯ ಅರಣ್ಯದ ಸಿಂಹವಾಗುವ ಜಾತಿ : ಸರ್ಕಾಸ್ವಿನ ಸಿಂಹ ವಲ್ಲ.”

ನರಸಿಂಹಯ್ಯ ನಕ್ಕು ಹೇಳಿದ : “ ಸಾರ್, ವರ್ಷ ವರ್ಷ ನೂರಾರುಜನ ಸನ್ನಿಂತಹ ಹುಡುಗರು ತಮ್ಮ ಚೈಕೆಳಿಗೆ ತಯಾರಾಗಿ ಹೋಗುತ್ತಾರೆ. ಆದ್ದರಿಂದ ಸನ್ನ ಹೃದಯದಲ್ಲಿ ಇರುವುದನ್ನು ಹೆಡರಿ ತಮ್ಮ ಮುಂದೆ ಹೇಳುತ್ತೇನೆ. ನಾನು ಸಂನ್ಯಾಸಿಯಾಗಿ ಬೇಕೆಂದೇ ಇದ್ದೇನೆ, ತಾವು ಹೇಳಿದಂತೆ ತಿಲಕರು, ವಿವೇಕಾನಂದರೇ ನನ್ನ ಜೀವನದ ಗುರಿ. ಈಗ ಮೆಟ್ಟಿಕ್ಕುಲೇಣ್ಟ್ ಅಗುತ್ತಲೂ ಸಂಸ್ಕೃತದಲ್ಲಿ ವಿದ್ಯತ್ವೇರಿಕ್ಕೆ ಮಾಡಿಕೊಂಡು ಆಮೇಲೆ ಪೂನಾ, ಕಲ್ಪತ್ರಾಗಳಿಗೆ ಹೋಗಬೇಕು ಎಂದಿದ್ದೇನೆ. ಅಲ್ಲದೆ, ಸಮ್ಮ ತಂದೆಯ ಆಸ್ತಿಯನ್ನು ತಂಗಿಯಂಗೆ ಬಿಟ್ಟು, ಸ್ವಂತ ಪರಿಶ್ರಮದಿಂದ ಬದುಕಬೇಕಿಂದು ನನ್ನ ಆಸಿ.”

ತಾತಯ್ಯನವರು ನಕ್ಕು ಹೇಳಿದರು :

“ ನರಸಿಂಹಯ್ಯ, ಜೀವನ ಎಂದರೆ ಏನು ಎಂದುಕೊಂಡಿದ್ದೀರೆ ? ಇಂದೂ ಈ ಲೆಖ್ಚಿಂತ್ರ ವಿಶ್ವ ಸರ್ವಪ್ರೇಸ್ ಅಂದೂ ಎವೇರಿ ಸ್ವಿಷ್ಟ್. ಇದೊಂದು ಚಕ್ರಭ್ರಂಜನಕೊಂಡಿ. ಹೆಚ್ಚೆ ಹೆಚ್ಚೆಗೂ ವಿಸ್ತೃಯ. ಅದರಿಂದ, ಗುರಿಯೊಂದು ಭದ್ರವಾಗಿಟ್ಟುಕೊ. ತೃಪ್ತಿತಪ್ಪದಿರಲಿ, ಬಂದಿದ್ದಲ್ಲಾ ಬರಲಿ, ಗೋವಿಂದನ ದಯೆಯಿರಲಿ ಎಂದು ಹೊರಡು. ಗೆಲುವು

ನಿನ್ನನ್ನ ಹುಡುಕಿಕೊಂಡು ಬರುತ್ತೇ. ನೋಡಿ, ಅರಸಿನವರೆ, ನಿಮ್ಮ ಮಾತಿನಲ್ಲಿ ಅರಣ್ಯದ ಸಿಂಹವಾಗುವ ನರಸಿಂಹಯ್ಯನಿಗೆ, ಮಜ್ಜಗೇಹಳ್ಳಿ ರಾವ್ ಬಹದ್ದೂ ರನಂಥ ದಾನಶಾರನ ಒತ್ತಾನೆ ಸಿಕ್ಕಿದರೆ ಏನಾದಿತು ಗೊತ್ತೇ ?”

“ಅನೇಕ ಸಮಯ ಇಂಗ್ಲಿಷಿನ ಗಾದೆ ಹೇಳುವ ಹಾಗೆ, ‘ಒಂದು ಮೋಳಿಯಿಲ್ಲದೆ ಲಾಳ ಬಿತ್ತು. ಲಾಳವಿಲ್ಲದೆ ಕಾಲು ಕುಂಟಿತು, ಕಾಲು ಕುಂಟಿ ಕುದುರೆ ಕೆಟ್ಟಿತು.’ ಅನ್ನನ ಹಾಗೆ ಆಗುವುದು ತಪ್ಪಿತ್ತೇ. ಅಂಥಾವರ ಶ್ರೀಯ ಬೇಕಾಗಿಲ್ಲ. ಈ ಜಾತಿ ಶ್ರೀಯಿಸುವುದೂ ಇಲ್ಲ : ಸ್ನೇಹ ಇದ್ದರೆ, ದೀಪಕ್ಕೆ ಸ್ನೇಹ ಇದ್ದ ಹಾಗೆ ಆಗುತ್ತೇ : ಉರಿದು ದೀಪಕ್ಕೆ ಆಗಬೇಕಾದ್ದೇನೂ ಇಲ್ಲ : ಆದರೆ ದೀಪ ಉರಿದಿದ್ದರೆ ಇದ್ದವರಿಗೆಲ್ಲಾ ಕತ್ತಲೇ.”

ಶಂಭುರಾಮಯ್ಯನು “ತಾವು ಹೇಳಿದೋರ ಹತ್ತಿರ ಸಂಬಂಧಿಗಳು ಇಲ್ಲೇ ಇದ್ದಾರೆ ಬಾಧಿ ಬಿಟ್ಟು.

ತಾತಯ್ಯನವರು ಮಲ್ಲಣಿನ ಪೂರ್ವೋತ್ತರ ವಿಚಾರಿಸಿ, “ಇಂಥಾವರ ಸ್ನೇಹ ಸಂಪಾದಿಸಿಕೊಳ್ಳಿ. ನಿಮಗೊಂದು ಚಿನ್ನದಗಳಿ ಸಿಕ್ಕಿದ ಹಾಗಾಗುತ್ತೇ ಎಂದು ನಾನು ಹೇಳಿದೇ ಅಂತ ಹೇಳಿ. ಅವರು ಈಸಲ ಬಂದಾಗ ನನ್ನ ಅವರೇ ಬಂದು ನೋಡಿದರೂ ಸರ. ಬಾ ಅಂದರೆ ನಾನೇ ಬರುತ್ತೇನೇ ಅಂತಲೂ ಹೇಳಿ.” ಎಂದರು.

ಮಲ್ಲಣಿನಿಗೆ ತಾತಯ್ಯನವರಂತಹ ಮಹಾಪುರುಷರು ತನ್ನೊಂದನೆ ಮಾತನಾಡಿದರಲ್ಲ ಎಂದು ಪರಮ ಸಂತೋಷವಾಗಿ ಹೊರಿಯಿತು.

ಮಲ್ಲಣಿನು ಮನೆಗೆ ಹೊಗುವ ವೇಳಿಗೆ ಹನ್ನೆರಡು ಗಂಟಿಯಾಗ ಹೊಗಿತ್ತು. ಮಜ್ಜಗೇಹಳ್ಳಿಯಿಂದ ಸುದ್ದಿ ಬಂದಿತ್ತು: “ಮಲ್ಲಮೃಷ್ಟಿ ಮೈನೆರೆದಿದ್ದಾರೆ. ಈ ಕೂಡಲೇ ಇಬ್ಬರೂ ಬರಬೇಕು. ಆನಂದಮುನವರು ಶಂಭುರಾಮಯ್ಯನವರನ್ನೂ ಕರೆದು ತರಬೇಕು” ಎಂದು ರಾಣಿ ಸುಂದರಮೃಷ್ಟಿ ಯವರು ಕೆಂಪಮೃಷ್ಟಿ ಯವರಿಗೆ ಬರೆದಿದ್ದರು.

ಮಲ್ಲಣಿನು ಸುದ್ದಿಯನ್ನು ಕೇಳಿ “ಮತ್ತಿ ಇನ್ನೂ ಗಂಟೇ ಕಟ್ಟಿಲವಲ್ಲ ಕೆಂಪಮೃಷ್ಟಿ ಯವರು ?” ಎಂದನು. ಮಾತಿನಲ್ಲಿ ಕೊಂಕು

ತಾನೇ ತಾನಾಗಿತ್ತು.

ಕೆಂಪಿಯೂ ಅದೇ ಕೊಂಕು ಸೇರಿಸಿ ಹೇಳಿದಳು : “ ಮಲ್ಲ
ಬುದ್ದಿಯವರ ಸವಾರಿ ಬರಲಿ ಅಂತ ಕಾದಿದ್ದರು.”

“ ಹಂಗಂದರೆ ಉಬ್ಬಾನೂ ಅಲ್ಲೋನೋ ? ”

“ ಮುಜೂರ್ ಅಪ್ಪಣಿ ಆದಂಗೆ.”

“ ನಾವು ಬರೋಕೆಲ್ಲ. ನಮಗೆ ಬಹಳ ಕೆಲಸಾ ಅದೆ.”

“ ಅಬ್ಬಾ ! ಅದೇನೋ ನಾಕಾಣದ ಕೆಲಸ.”

“ ಬಲು ಭಾರಿ ಕೆಲಸ.”

“ ಅದೇನೂ ಅಂತಲಾದರೂ ಹೇಳಬಾರದಾ ಮೂಡೇವಿ ! ”

“ ಹಂಗೆ ಬಾ ದಾರಿಗೆ. ಅಲ್ಲಾ ಕಣ್ಣೋ ! ಕೇಳಿಲ್ಲವಾ ? ಮಾಡೇ
ವನೇ ಮಾಯೆ ಕ್ಯಾಹಿಡಿದು ಮೂಡೇವಿಯಾದ ಮೇಲೆ, ಸಿನ್ನೆಂತಾ
ಹೆಣ್ಣು ದೈಯ ಹಿಡಿದಿರೋ ನಾನು ಮೂಡೇವಿಯಲ್ಲದೆ ಇನ್ನೇನಾ
ದೇನು ? ”

“ ಏ ! ನನ್ನೋ ದೈಯ ಮಾಡಬುಟ್ಟರಲ್ಲಾ, ಸೋಡಿದಿರಾ ?
ಅದೇನಾ ಕೆಲಸ ಏಳಿ ಅಂದೇ.”

ಹೊಟ್ಟಿಪ್ಪಾಜಿಯ ಮಾಡಬೇಕವಿನ್ನೀ || ಅವಿನ್ನೀ||
ತಟ್ಟಿ ಮುಂದೆ ಕೂತುಕೊಂಡು,
ರೆಳಟ್ಟಿ ಎದುರು ಇಟ್ಟಿಕೊಂಡು,
ಚೆಟ್ಟಿ ತೆಪ್ಪ ಹಾಕಿಕೊಂಡು,
ಪಟ್ಟಾಗಿ ಹೊಡಿಯುತ್ತಾ ||

“ ಅಂಯ್ ! ನಿನ್ನ ಸರಸ ಏನೇಳೇನೋ ! ನಾನು ನಿಜವಾಗಿ
ವನೋ ಕೆಲಸ ಕಟ್ಟಿಕೊಂಡು ಬಂದವೇ ಅಂತವಿ. ಆಗ ಕಾಲಲ್ಲಿ
ತಿರುಗತಾ ಇದ್ದಾಗ ನೋಕಾ ಕಂದೀ ಹಸಿವು ಗೊತ್ತಾಯಿತ್ತು. ಈಗ
ಗಾಡೀಲಿ ತಿರುಗೋವಾಗ ತಿಳಿನಿಲ್ಲ. ಏಳಿ. ಅಮೇಲೆ ಪೂತಾಗಲಿ.
ಅಯ್ಯನೋರಿಗೆ ಯಾವಾಗ ಹೇಳುತ್ತಿರಿ ? ”

ಹೊಟ್ಟಿಯನ್ನು ತೋರಿಸಿ ಅದನ್ನು ತಟ್ಟಿತ್ತಾ “ ಮೊದಲು
ಇದು. ಆ ಮೇಲೆ ಆದು ” ಎಂದನು.

“ಅಂಗೇ ಆಗಲೇಳಿ. ಏಳಿ ಮತ್ತೆ ?”

ನೀರು ಸಿದ್ದವಾಗಿತ್ತು.

“ಅಲ್ಲ ಕಣ್ಣಿ, ಅಮೃತ್ಯಿಯವನೇ, ಮೈ ಬೆವರು ಆರಬೀಕೋಾ ಬೇಡವೋ ? ಬೆವರಿನೊವಾಗ ಗಾಳಿಗೆ ಮೈ ಬಿಟ್ಟರೆ, ಸೀತಾ ಗೀತಾ ಆದರೋ ?”

“ಸೀತಾ ಆದರೆ ರಾಮನ್ನ ಕರೀತರೋದು.”

“ಹೌದು ಹೌದು, ಸೀತೀನ ರಾಮನ್ನ ಕೂಡಿಸೋಕೆ ತಾವು ಹೊರಟಿರೋದು.”

“ಅಂಯ ! ಮೂದೇವಿ ಎಲ್ಲಿಂದೆಲ್ಲಿಗೋ ಹಾರುತದೆ. ಏಳು ಉಟಕ್ಕೆ !”

“ಬರೋ ವರ್ಷ ನೊಮ್ಮೆಗನ್ನ ಎತ್ತುಕೊಂಡು, ಎರಡು ಸಲ ಮೂದೇವಿ ಮೂದೇವಿ ಅನ್ನ ಅವನು ನನ್ನ ಮೂದೇವಿ ಅಂತಲೇ ಕರೀಲಿ. ಆಯಿತು. ಯಾವಾಗ ಮೈಸಿರಿದದ್ದು ? ಎಲ್ಲಾ ಚೆನಾನ್ನ ಗದಾ ? ಹೆಂಗೆ ಅಂತಿನಿ.”

“ಕಾಗದಾನೇ ಕೊಟ್ಟನಲ್ಲಾ !”

“ಓದೋ ಕಷ್ಟಯಾಕೇ ? ಬಾಯಲ್ಲಿ ವೇಳೋರಿರುವಾಗ ?”

“ನಾನೂ ಕೆಳ್ಳಿ. ಎಲ್ಲಾ ಚೆನಾನ್ನ ಗದೆಯಂತೆ.”

“ಪ್ರಯಾಣ ಯಾವಾಗ ?”

“ಸಂಜಿಗೆ.”

ಹೀಗೇ ವಿನೋದವಾಗಿ ಮಾತನಾಡಿಕೊಂಡು ಉಟವೂಡುತ್ತಿರು ವಾಗಲೇ ಆಯ್ಯನವರು ಬಂದರು. “ಅಣ್ಣಾವರೆ ! ಅಣ್ಣಾವರೆ ! ಯುದ್ಧ ಶುರುವಾಯ್ತಂತೆ.”

* “ಮಲ್ಲಿಣ್ಣಿ ಗಾಬರಿಯಾಗಿ “ಅಂದ್ರೆ ?” ಅಂದ.

“ಅಂದ್ರೆ ಏನು ? ಇಂಗ್ಲಿಷ್ ನವರಿಗೂ ಜರ್ಮನರಿಗೂ ಯುದ್ಧ ಆಯ್ತದೆ ಇನ್ನು ಅಂತ !”

“ಹಂಗಾದರೆ ಸುದ್ದಿ ನಿಜವಾಯಿತು. ಅದಿರಲಿ ಬುಡಿ. ನಮಗೇನು ? ನಿಮಗೊಂದು ಪಯಣ ಬಂದದೆ !”

“ అందై ? ”

“ హేళ్ళేని కుంతు కోళ్ళి.”

౨౬

ఊజిగె నాయకన జోతిగె ముట్టియూ సహారి హోరడువుడు వాడికేయాగిత్తు. ఆవళు కుదురేయ మేలే గండసినంతి ఎరడు రికాపుగళ్ళూ కాలు హాకిచేండు కుళుతుకోళ్ళువళు. ఆవళిగే సహారి మీనిగే ఊజు బరువంతి సుఖవాగి సులభవాగి బందిత్తు. ఆవళు బంద మేలే, నాయకసు ఎరడు మూరు దినశ్శోమేష్ హోళిగే హోగువను. అల్లి వుల్లిగే ఊజు కలిసియూ ఆయితు. ఇబ్బరూ ఆనందవాగి ఊజువరు.

మల్లిగే యౌవనపు బరుత్తిది : అంగాంగగళు స్ఫుటవాగు త్తివే. ఆవళు, సనువస్త్రగళ్ళన్ను థరిసి నీరిగిలిదరే కంజిన ప్రతివే యోందు నీరిగిఇదంతాగి సోఇఁవవర కణ్ణు చోర్చేసుత్తిది. ఎళ్ళయ మోగు హణ్ణు మోగా గఃవాగ, ఎళ్ళయ కాయియు రచ పూర్వవాగి హణ్ణుగుత్తిరువాగ ఆగున బదలావణేగళీల్ల ఆగు త్తివే. నాయకనెంతూ పైలపైనన రాగి ఉబ్బి బరుత్తిరున ఎది గళన్నూ, ఎరక హోయిట్టుంతే ఆగుత్తిరున నితెంబగళన్నూ తొడి గళన్నూ నోఇడలార. ఆగాగ ఆవేళవన్ను తడియలారది ఒడ్డియ మైయల్లే ఆవళన్ను తచ్చికోళ్ళువను. ఆవళూ తాను ఇన్నూ కుడుగియాదరూ అవన ప్రౌఢ గాధాలింగనవన్ను, హళీయ సవారన ఆఘోతవన్ను సహిసువ హోస కుదురేయంతి, సహిస వళు. ఆ దృఢాలింగనదింద ఆవళ మైయు సోయుత్తిరలిల్ల. సణ్ణ చేసైగళన్ను మాడి, అల్ప తైస్తి పట్టుకోండు, హేవు

ಒಡೆಯುವುದಕ್ಕೆ ಇಷ್ಟವಿಲ್ಲದೆ ಮಡಕೆಯನ್ನು ಮುಚ್ಚಿ ಇಡುವ ಗೃಹಿಣಿಯಂತೆ, ಅವನು ಸುಮೃದ್ಧಾಗುವನು. ಅವಳೂ ಅದನ್ನು ಒಪ್ಪಿಕೊಂಡು, ಇನ್ನನ್ನು ಸಹಿಸಬಲ್ಲವಳಂತೆ ತನ್ನಾಸೆಯನ್ನು ತೋರಿಸಿಯೂ ಸುಮೃದ್ಧಾಗುವಳು. ಕಾಮಚೇಷ್ಟೆಗಳಲ್ಲಿ, ಅಥವಾ ಆಶಾಸ್ತ್ರದವರ ಮಾತಿನಲ್ಲಿ ಬಾಪ್ಯರತಿಯಿಂದ ಮನಸ್ಸು ಸುಖಪಡುವುದು ನಿಜ ಎಂದು ಬಲ್ಲ ರಸಿಕರು, ನಾಯಕನ ಈ ಬಂದು ವರ್ಷದ ಸೌಖ್ಯವನ್ನು ಅಳತೆ ಮಾಡಿ, ‘ಹೌದು, ಅವನು, ಸೂಳೆಮಗ, ಅದ್ವಷ್ಟಾಲಿ,’ ಎಂದು ಒಪ್ಪಿಕೊಳ್ಳುವರು: ಅದು ತಮಗಿಲ್ಲವೆಂದು ಅಸೂಯೆ ತಾನಾಗಿ ಬಂದು, ಅವರ ಎದೆಯಲ್ಲಿ ಇದ್ದ ಉಸಿರನ್ನು, ಸರಳು ಹಾಕಿ ಹುತ್ತದಲ್ಲಿದ್ದ ಹಾನನ್ನು ಈಚೆಗೆ ಎಳೆಯುವಂತೆ ಎಳೆಯುವುದು.

ನೀವು ಯಾವಾಗಲಾದರೂ ಮಾನಿನ ತೋಟಕ್ಕೆ ಹೋಗಿದ್ದೀರೇನು? ಸಂಜೀಯ ಬಿಸಿಲು ಎಲ್ಲೆಲ್ಲೂ ತನ್ನ ಹೊಂಬಣ್ಣವನ್ನು ಬೊಳೆದು ಕಣ್ಣಿಗೆ ಕಂಡುದೆಲ್ಲವೂ ರಮ್ಯವಾಗುವಂತೆ ಮಾಡಿರುವಾಗ, ಅಂಬರದಲ್ಲಿ ತೂಗುವ ಚಿನ್ನದ ಚೊಂಬಿನಂತೆ ಇರುವ ಮಾನಿನಕಾಯನ್ನು ಹಿಡಿದು ಕೊಂಡು, ಅದನ್ನು ಕೊಂಚ ಬಲವಾಗಿ ಎಳೆದರೆ ಕಿತ್ತುಹೋಗುವುದೆಂದು ಗೊತ್ತಾಗಿರುವುದರಿಂದ, ಇದನ್ನು ಹಗುರವಾಗಿ, ಹಿಡಿದುಕೊಳ್ಳುವೆ ಹಿಡಿಯದ ಕೈಯಲ್ಲಿ ಅದನ್ನು ತೂಗುವವರಂತೆ ಇಟ್ಟುಕೊಂಡು ಆಟವಾಡಿದ್ದಿರೇನು? ಆ ಬಣ್ಣ ಕಣ್ಣನ್ನು ಸೆಳೆಯುತ್ತದೆ: ಅದರ ಮಾಗಿದ ಹುಳಿಯವಾಸನೆ ಗಮ್ಯೆಂದು ಬಂದು ಮೂಗನ್ನು ಹಿಡಿದು, ಜೊತೆಗೆ ಮನಸ್ಸಿನಲ್ಲಿ ಮನೆಮಾಡಿರುವ ಜನಾಂತರಗಳಿಂದ ಬಲಿತು ಬಂದ ಚಾಪಲ್ಯವನ್ನೀಲಿ, ತಿದಿಹಾಕಿ ಬೆಂಕಿಯನ್ನು ರೇಗಿಸುವ ಕಮ್ಮಾರನಂತೆ, ರೇಗಿಸಿ, ‘ತಕೊಂಡರೆ ತಪ್ಪಿಲ್ಲ: ಬಿಟ್ಟರೆ ತಪ್ಪಿನನ್ನದಲ್ಲ’ ಎನ್ನಾಗ, ಇರಲಿ ಇನ್ನೆರಡು ದಿನ ಇರುವೆಡೆ ಇದ್ದ ತಾನಾಗಿ ಮಾಗಲಿ, ಎಂದು ಬಿಟ್ಟು ಬಂದಿದ್ದಿರೇನು? ನಾಯಕನು ಮಲ್ಲಿಯ ವಿಚಾರದಲ್ಲಿ ಹಾಗಿದ್ದು.

ಮಾನಿನ ಹಣ್ಣಿನ ಗಡಂಗಿಗೆ ಹೋಗಿ, ಕಣ್ಣಿಗೆ ತಕೊಯುವಷ್ಟು ಜಾತಿಯ ಹಣ್ಣಿಗಳನ್ನು ಸೋಡಿ, ಭುಮೆಬಿದ್ದು ಬಂದೋ ಎರಡೊ ಶಿಂದು, ಬಂದು ಬುಟ್ಟ ಪಣ್ಣಿತರುವ ಮನೋಭಾವ ಬೇರೆ?

“ హణ్ణు జేన్నాగిదే : ఇన్నొందు సల బరుత్తేసి ” ఎందు నానా కారణగళింద మనస్సిన చూపల్సినన్న జప్పరిసుత్తా హిందిరుగువ వునోభావ బేరీ. “ మావిన హణ్ణు బక్కల జేలే : జన సామాన్యశేక్ష ఇదన్న తిన్నవ యోగ్యతెయిల్లవాడ్ రింద ననగూ బేడ ” ఎందు కేలసక్కే బరద శుష్టవేదాంతవన్న హేళికోండు హోరటు బరువ మనోభావ బేరీ, “ హణ్ణు గళల్లి మావినహణ్ణు రాజ.” ఎంబ భావనేయే ఇల్లదే, ఏనోఇ అదూ ఒందు తిన్నవ పదాధ్య ఎందు తిన్నవ భావనేయే బేరీ. “ హసిదు హలసు : ఉండు మావు ” ఎంబ విచ్ఛైణర అనుభవద మూటియ మనోభావనే బేరీ.

నాయకనిగే మోదలనేయ మనోభావద జీవన తుంబు జీవన ఎంబ భూర్భుంతి బక్కల దిన పిడిత్తు. సువారు తన్న హదినారనేయ వస్తాదింద కాలు శతమాన, ఇప్పత్తేందు వస్తాగళు అదే భావనేయల్లిద్ద. ఆ భావనేయు పక్కవాగి పదాధ్యజ్ఞాన వివేకగళు పక్కవాగి, విచ్ఛైణవాగి, గాదేయ మనోభావనేగే ఒందు, “ ఉండు మావు ” ఎంబ ఫోటోక్కే బందిత్తు.

కాళిదాసన దుష్టంత “ బమువల్లభ ” నాగిద్దరూ, “ సిండ ఖిజూరవన్న మేద్ద మేద్ద కాడు హణ్ణేయ హణ్ణు బేకేందవ సంతే ” ఆగి, ఉలిన చెలువేయరన్న, అంతఃపురద ఆసూర్యం పశ్చియరన్న మధులోలుపనాద దుంబియు పద్మాది పుష్ప గళన్న సేవిసువ స్వేచ్ఛిరియింద, బేకేందు ఇల్లపెంబ కాపణ్ణై విల్లదే, భోగిసి భోగిసి, భోగ స్వరూపవన్న నఖతి ఖాంతవాగి బల్లవను, శక్కంతళేయన్న కండు ఒలిదు, తన్న నమ్మసచివన్నోడనే “ మిత్ర, ఆదు అనాఘ్రాతంపుష్పం, కిసె లయ మంచినం కరరుహ్యి : , యారూ మూసద ముఖ్య, ఉగురు సోశద జిగురు ” ఎందు ఏనేనోఇ వణ్ణసిద అంధవనూ నాయకన సౌభాగ్యవన్న సోఇద్దరీ, భలే బడ్డిమగనే ఎన్న

ತ್ತಿದ್ದನೇನೋ? ಪುಲಾಲ್ಲಿರವಿಂದಗಳು ಮಧುಸ್ತುವಿಗಳಾಗಿ ಉದ್ದಾಖನದಲ್ಲಿ ತುಂಬಿತ್ತು. ದುಂಬಿ ಅವುಗಳನ್ನು ನಿರಾಕರಿಸಲಿಲ್ಲ. ಆದರೂ ರಸಿಕ ರಾಜನ ಚಾತುರ್ಯವನ್ನು ಹೇರೆದು, ದಣ್ಣ ಮೋಗೀಯನ್ನು ಹೆಡುಕಿ ಕೊಂಡು ಹೊಗಿ ಚುಂಬಿಸಿ, “ನಾಳೆ ಬರ.ತ್ತೀನೇ.” ಎಂದು ಸೂರ್ಯಾಂಶುಭಿಂಬನ್ನು ಮಿವಾರವಿಂದಂ, ಎಂಬಂತಿರುವ, ಏರಿಬರುತ್ತಿರುವ ಜೀಲು ವಿನ ಖಸಿಯನ್ನು ಬಿಟ್ಟು ಬಂದಂತೆ ಇದ್ದ ನಾಯಕನ ಸೌಭಾಗ್ಯವನ್ನು ಆವನು ಹೇಚ್ಚಿದೇ ಇರುತ್ತಿದ್ದನೇ?

ಕುಮಾರ ಸಂಭವದ ಜೀಲುವ್ಯಾಗಾತಿ ಉಪಾದೇವಿ ಇನಾಸ ವಾಶ್ಯಂ ಕರಣಂ ಹಾದ್ದು ಆಗುತ್ತಿರುವುದನ್ನು ನೋಡುವವರಿಲ್ಲದೆ, ಇದು ನನ್ನದು: ನನ್ನ ಉಪಭೋಗಕ್ಕೆ ಆದೆದು ಎಂಬ ಆಸೆಯಿಂದ ನೋಡುವವರಿಲ್ಲದೆ, ನನ್ನ ಕೊಂಜೀಯಲ್ಲಿ ಬೆಳೆಯುತ್ತಿರುವ ಜಿಗುರು ಎಂಬ ಅಭಿಮಾನದಿಂದ ಸೋಡಿಕೆಳಬ್ಬವ ವಕ್ಕೆ ಲೆಯರಾದ ಮಾತಾ ಪಿತೃಗಳ ಅಂಕೆಯಲ್ಲಿ ಬೆಳೆದ್ದು ಮತ್ತೊಂದು ತದ್ವಿರುಧವಾಗಿ ರಾಣಿಯ ಪೋಷಣಿಯಲ್ಲಿ ಬೆಳೆದಳು. ರಾಣಿಯು ಪಲಸಿಯ ಸುಬ್ರಹ್ಮಣ್ಯನ ಸನ್ನಿಧಾನಕ್ಕೆ ಒಪ್ಪಿಸುವ ಕಾವಜಿಯನ್ನು ಗೌರವದಿಂದ ಮೀಸಲಾಗಿಟ್ಟು ಕಾಪಾಡುವ ಭಕ್ತನಂತೆ ಮಲ್ಲಿಯನ್ನು, ಮಲ್ಲಮೃಣಿಯನ್ನು ಕಾಪಾಡಿದಳು. ಅವಳಿಗೆ ತಾನೇ ಜಡಿ ಹೆಸೆಯುವಳು: ತಾನೇ ನೀರೆಡಿಯು ವಳು. ಮತ್ತೊಂದೆಯನ್ನು ಮಾಡುವ ಕೈಪ್ಪಿಯು ಮಣ್ಣ ಒಣಗದಂತೆ ತಂಪಿಸಲ್ಪಿಟ್ಟಿದ್ದು, ರೆಚ್ಚ ಕಡಿಮೆಗಳನ್ನು ತಿದ್ದಿ, ತನ್ನ ಮನ ಸ್ವಿನಿಲ್ಲರುವ ಸೂಂದರ್ಯವನ್ನು ಆಕ್ರಿ ಆಷಾಗಿ ಹೊಯ್ದು, ಮೇತ್ತಿ, ಕೆತ್ತಿ, ದಿವ್ಯ ಸುಂದರವಾದ ವಿಗ್ರಹವನ್ನು ಮಾಡುವ, ಶಿಲ್ಪಿಯು ಆಗಾಗ, ಅಭಿಮಾನದಿಂದ, ತನ್ನ ಕೃತಿರತ್ನವನ್ನು ನೋಡುವಂತೆ, ಮಲ್ಲಿಗೆ ಅಲಂಕಾರಮಾಡಿ ನೋಡುವಳು. ನಿರಾಲಂಕಾರದಲ್ಲಿ ನೋಡುವಳು. ವಸ್ತುವನ್ನುಡಿಸಿ ನೋಡುವಳು. ವಸ್ತುವಿಲ್ಲದಾಗ ನೋಡುವಳು. ತಾನೇ ನಾಯಕನಾಗಿ ಅನುಭವಿಸುವುದಾದರೆ ಎವ್ವ ಸಕಾಮವಾಗಿ ನೋಡಿಕೊಂಡಾಗಿ ನೋಡುವಳು. ಮೀಸಲಿಟ್ಟು ಪದಾರ್ಥವನ್ನು ಮೂಸಿದರೆ ಕೆಟ್ಟಿತು ಎಂಬ ಕಟ್ಟುಸ್ವಿಟ್ಟಿನ ವೈರಾಗ್ಯದ ಭಕ್ತನ

ಮನೋಭಾವದಿಂದ ಅವಳನ್ನು ನೋಡಿ ನಲಿಯುವಳು. ರಾಣಿಯು ಪೋಷಿಸಿ, ವರ್ಧಿಸುತ್ತಿದ್ದುದು ಬರಿಯ ಮಾತಿನ ಹಂಚರದ ಲೀಲಾ ಶುಕವನ್ನಲ್ಲಿ : ಕಾಮದೇವನ ಶೃಂಗಾರ ರಥವನ್ನು ಎಳೆಯುವುದಕ್ಕೆ ಬೇಕಾದ ಲೀಲಾವಾಹನವಾದ ಶುಕ ತುರಂಗಮನನ್ನು.

ಮಲ್ಲಿಯು ಹೆಚ್ಚೆ ಹೆಚ್ಚಿಗಲ್ಲ : ಗಂಟೆ ಗಂಟಿಗಲ್ಲ : ಕ್ಷಣ ಕ್ಷಣಕೊಂಬಿಳಿಯುವ ಲತೆಯಂತೆ ಬೆಳೆದಳು. ಅವಳ ಮನಸ್ಸು ತಾನು ನಾಯಕನ ಸ್ವತ್ತು ಎಂಬುದನ್ನು ಕ್ಷಣ ಕ್ಷಣಪೂ ಅನುಭವಿಸುತ್ತಿತ್ತು. ವೇದಾಂತದಲ್ಲಿ ಖಂಜಕೀಟ ನಾಯಿವನ್ನು ಹೇಳುತ್ತಾರೆ. ಅಲ್ಲಿ ಕೀಟವು ನೋವಿ ಸಿಂದ ಖಂಜವನ್ನು ಧ್ವನಿಸಿ ಧ್ವನಿಸಿ ಆದರಂತೆ ಆಗುವುದಂತೆ. ಇಲ್ಲಿ ಮಲ್ಲಿಯು ತದ್ವಿರುದ್ಧಾಗಿ ಬೆಳೆದಳು. ಅನಂದಕ್ಕೆ, ಸುಖಕ್ಕೆ, ಸಂತೋಷಕ್ಕೆ ಮನಸ್ಸನ್ನು ಬೆಳೆಸಿ ಪಡ್ಡ ಹಾಡುವ ಕಕ್ಷೀಯಿರುವುದು ಸಿಂಬಾದರೆ, ನಾವು ಆ ಮಾರ್ಗದರರಿ, ಆದು ಮಲ್ಲಿಯ ಮನಸ್ಸನ್ನು ಬೆಳೆಸುವುದರ ಜೊತೆಯಲ್ಲಿಯೇ ಆದರ ಗಮ್ಯಸಾಧನವನ್ನು ಅದಕ್ಕೆ ತೋರಿಸಿತ್ತು. ನೇರಳಲ್ಲಿ ಬೆಳೆಯುವ ಲತೆಯು ಎಮ್ಮು ಹೊರವಾಗಿ ಬೆಳೆದರೂ ಕೊನೆಯಲ್ಲಿ ಹೊಗ್ಗೆಯನ್ನು ಇಟ್ಟುಕೊಂಡು ಹೊರಡುವಂತೆ, ಮಲ್ಲಿಯ ಮನಸ್ಸು ತಾನು ನಾಯಕನ ಸ್ವತ್ತು ಎಂದು ಅಂಗಿಕರಿಸಿ ಬೆಳೆಯಿತು. ಅಜ್ಞಾ ತವಾಗಿ ಅವಳ ಮನಸ್ಸು ಮರವನ್ನು ಅಶಯಿಸಿದ ಲತೆಯಂತೆ, ನಾಯಕನನ್ನು ಪೂರ್ಣವಾಗಿ ಅವಲಂಬಿಸಿತ್ತು.

ರಾಣಿಯು ಮನಃಕ್ಷಾರಕವಾಗಿ ಆ ಭಾವವನ್ನು ಬೆಳೆಯಿಸಿದ್ದಳು. ನಾಯಕನಿಗೆ ಮಧ್ಯಾದ್ವಾದ ತಿಂಡಿಗೆ ಸಾಮಾನು ಹಾಡುವಾಗ ಮಲ್ಲಿಯನ್ನು ಜೊತೆಯಲ್ಲಿಟ್ಟುಕೊಂಡು, ಓರಗಿಯವಳನ್ನು ಹಿರಿಯ ಶನ್ನು ಕೇಳುವಂತೆ, ಇದಕ್ಕೆಮ್ಮೆ ಉಪ್ಪು ಸಾಕಾ? ಅದಕ್ಕೆಮ್ಮೆ ಸಣ್ಣರೆ ಸಾಕಾ? ಎಂದು ಕೇಳುವಳು. ರಾಮನ ಶಬರಿಯಂತೆ, “ಇದಮ್ಮೆ ತಿಂದು ನೋಡಿ. ರುಚಿಯಾಗಿದೆಯಾ?” ಎಂದು ರುಚಿಯನ್ನು ಕಲಿಸುವಳು. ಆದರೆ ಅಲ್ಲಿ ರಾಮಾಯಣದಲ್ಲಿ ಶಬರಿ ತಾನು ಶುಚಿಯಿಂದು ಕೊಂಡುಢಿನ್ನು ರಾಮನಿಗೆ ಕೊಟ್ಟಿಳು. ರಾಣಿಯು ಈ ಶಬರಿಗೆ ಸಿನ್ನ ರಾಮನಿಗೆ ಬೇಕಾದುದು ಈ ರುಚಿ, ಅದು ಇದರಲ್ಲಿ ಇದೆಯೇ ಇಲ್ಲವೇ

ನೋಡು ಎಂದು ನಾಯಕನ ರುಚಿಯನ್ನು ಮಲ್ಲಿಯ ನಾಲಿಗೆಗೆ ಕಲಿಸಿ ಕೊಟ್ಟಳು.

“ಹಾಸುಗೆಯನ್ನು ಹಾಸಿ ಬರುವಿರಾ ?” ಎಂದು ಮಲ್ಲಿಯನ್ನು ಕಳುಹಿಸಿ, ಹಿಂದೆಯೇ ತಾನೂ ಬಂದು, ಹಾಸುಗೆಯನ್ನು ಸಿದ್ಧಮಾಡುವ ಕೌಶಲ್ಯವನ್ನು ಕಲಿಸುವಳು. ಅಲ್ಲಿರುವ ಪಟಗಳಿಗೆ ಹೂವು ಮುಡಿಸುವಾಗ ದಷ್ಟ ಹೂವು ಎಲ್ಲಿರಬೇಕು ? ಸಣ್ಣ ಹೂವು ಎಲ್ಲಿರಬೇಕು ? ಎಂಬುದನ್ನು ತೋರಿಸುವಳು. ಪುಷ್ಟಗಳನ್ನು ಗಂಥಾನುಗುಣವಾಗಿ, ಏಕವಾಗಿ ಅನೇಕವಾಗಿ, ದೂರದಲ್ಲಿ ಸಮೀಪದಲ್ಲಿ ಜೋಡಿಸುವ ವಿಧಾನವನ್ನು ವಿರಿಸುವಳು. ಹಾಸುಗೆಯ ಮೇಲೆ ಹರಿದು ಹಾಕುವ ಹೂವು ಯಾವುದು ? ಚೆಲ್ಲಿವ ಹೂವು ಯಾವುದು ? ದಿಂಬಿನ ಮೇಲೆ ಇಡುವ ಹೂವು ಯಾವುದು ? ದಿಂಬಿನ ಕೆಳಗೆ ಇಡುವ ಹೂವು ಯಾವುದು ಎಂದು ಇಟ್ಟಟ್ಟು ಪ್ರದರ್ಶಿಸುವಳು. ಹಾಗೆಯೇ ದೀಪಗಳನ್ನು ಇಡುವ, ದುಷ್ಪಟಿ ಕೆಂಬಳಿಗಳನ್ನು ಜೋಡಿಸುವ, ದಿಂಬಿಗಳನ್ನು ಸುಖವಾಗುವಂತೆ ವಿನಿಯೋಗಿಸುವ, ಕುಶಲ ವಿದ್ಯೆಯನ್ನು ಕಲಿಸಿದಳು.

ವೀಣಾವಾದನವನ್ನು ಕಲಿಸುವಾಗಲೂ ರಾಣಿಯು ಕಲಿದುದು ಸಂಗೀತ ಎನ್ನು ಪುದ ಕೈ ಒಂತ ನಾಯಕನ ಮನಸ್ಸನ್ನು ಗ್ರಹಿಸುವುದಕ್ಕೆ ಬೇಕಾದ ಸಾಧನವನ್ನು ಎನ್ನುವುದೇ ಸರ. “ಮೋಹನದಲ್ಲಿ ನೋಡಿ, ನಮ್ಮ ಬುದ್ಧಿಯವರಿಗೆ ಈ ಮೂರ್ಚನೆ ಬಹಳ ಹಿತ” ಎಂದು ಹೇಳಿ, ಬೇರೆ ಮೂರ್ಚಿಗಳಿಗೂ ಅದಕ್ಕೂ ಇರುವ ವೃತ್ತಾಸವನ್ನು ತೋರಿಸಿ, ಅದನ್ನು ಹಿಡಿಯುವ ಸೋಗಸನ್ನು ವಿಶದವಡಿಸಿ ಕಲಿಸುವಳು. ತಾಳಗಳನ್ನು ಉಗ್ಗಡಿಸುವಾಗ, ಸ್ತ್ರೀಯನ್ನು ಹೊರಿಸುವಾಗ ಸವ್ಯಾಪ ಸವ್ಯ ಮಾರ್ಗಗಳಿಂದಲೂ ಏಕಗತಿಯನ್ನೇ ಆರಾಧಿಸುವಾಗ, ಬಾಯಲ್ಲಿ ಹೇಳಿದೆ, ವಾಚ ವಿಸ್ತರಿಸದೆ, ಕ್ರಿಯಾದಿಗಳಿಂದಲೇ, “ಸ್ವಂತದಲ್ಲಿ ನಿಡ್ದೆಗೆ ವ ಕಂತುವನುದೊಽಧಿಸುವಳು.”

ವಸ್ತುಗಳನ್ನು ಉಡುವುದರಲ್ಲಿಯೂ ರಾಣಿಯು ಮಲ್ಲಿಯನ್ನು ಕಲಾವತಿಯನ್ನು ಮಾಡಿದಳು. ಒಮ್ಮೊಮ್ಮೆ ಸರಗು ಹೊದೆದು ಕೊಂಡುದು ಸರಷಾಗಿಲ್ಲವೆಂದು ಆವಳಿಗೆ ತೋರಿದಾಗ, ಎದ್ದುಬಂದು

ಅವಳನ್ನು ಕೈ ಹಿಡಿದುಕೊಂಡು ಕರೆದುಕೊಂಡು ಹೇಗೆ, ನಿಲುಗನ್ನಡಿಯ ಮುಂದೆ ನಿಲ್ಲಿಸಿ “ಕೂರಚರ ಹಾಗೆ ಸೀರೆ ಉಡೋದಾ? ನೋಡಿ. ನಾಳೆ, ಇಲ್ಲಿ ಇಪ್ಪು ಇಪ್ಪುಗಾತ್ರ ಬಂದಾಗ ಸೆರಗು ಬೀಸಾಗಿರಬೇಕು ಇಲ್ಲದಿದ್ದರೆ ಮುಚ್ಚೊಳ್ಳೆಲ್ಲ ಅಂತೆ ಇಪ್ಪೇತ್ತೇ ಹೀಗುಟ್ಟರೆ ಆದೀತಾ? ” ಎನ್ನುವಳು.

ಎಷ್ಟೆಂದು ವಿವರಿಸೋಣ? ಬ್ರಹ್ಮನು ಕಾಮಚೇವನನ್ನು ಸೃಷ್ಟಿಸಿ, ಅವನಿಗೆಂದು ಸೃಷ್ಟಿಸಿದ ವೈದಲನೇಯ ಮೂರ್ತಿಯ ಕಿಂಚಿನ್ನೂಜ್ಞನ ವಾಗಿರಲು, ಇನ್ನಾಂದನ್ನು ಸೃಷ್ಟಿಸಿ, “ಇದನ್ನು ನಿನ್ನ ನಾಯಕನಿಗೆ ತಕ್ಕಂತೆ ತಿದಿಕೊ ” ಎಂದು ಆದನ್ನು ಮೊಲನೇಯವಳಿಗೆ ಒಪ್ಪಿಸಿದ್ದಂತೆ ರಾಣಿಯು ಮಲ್ಲಿಯನ್ನು ತನ್ನ ನಾಯಕನಿಗಾಗಿ ತಿದಿದ್ದಳು. ತಿದಿಸಿ ಕೊಂಡವಳಿಗೆ ತಾನು ತಿದಿಸಿಕೊಂಡುದೂ ತಿಳಿಯದ್ದೇ ವಿಷೆ ಕಲಿತಂತೆ ಹಿತವಾಗಿತ್ತು. ಕೈಯ ಬೆರಳು ಕತ್ತರಿಸಿ ಹೋಗಿದ್ದರೂ ಆತುವ್ರ ಸವರಂ ಕೊಂಡು ಬೆರಳು ಜದ್ದುಕಟ್ಟಲಿ ಎಂದು ಬಾರಿಸುವಾಗ ಇರುವ ಸುಖ ಪೂರ್ವವಾದರೂ ತನ್ನಜಾತಿಯನ್ನು ಬಿಡದ ಬೆರಳುಗಳ ನೋನಿನಂತೆ, ಅವಳಿಗೆ ಕಲಿಕೆಯು ನಡೆಯಿತು. ಗಿಡವು ಬೆಳೆಯಾತ್ಮಾ ಹೆಳೆಯ ಎಲ್ಲಿಗಳನ್ನು ಉದುರಿಸಿ ಹೊಸ ಎಲೆಗಳನ್ನು ಬಿಟ್ಟು ಶೋಭಾಸ್ಪದವಾಗುವಂತೆ ದರಿದ್ರರ ಮನೆಯಲ್ಲಿ ಬೆಳೆದು ಕಲಿತಿದ್ದ ದರಿದ್ರ ಜೀಷ್ಟೆಗಳನ್ನು ಬಿಟ್ಟು ಶ್ರೀಮಂತಿಕೆಯ ಎಂಜಲು ಸೌಭಾಗ್ಯ ಚಿನ್ನೆಗಳನ್ನು ಕಲತಳು. ಅಷ್ಟೇನು? ಯಾವುದೋ ಓಟಿಯಲ್ಲಿ ದುಟ್ಟಿದ ಮಾನಿನಿಗಿಡಕ್ಕೆ ಸಿಹಿ ಮಾನಿನಿಕೊಂಬಿ ಕಟ್ಟಿ ಸಸಿಮಾಡಿದರೆ ಬೆಳೆಯುವ ಗಿಡವು ಸಿಹಿಮಾನೇ ಆಗುವಂತೆ, ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಮಲ್ಲಿಯು ರಾಣಿಯ ಕೈಗೆ ಸಿಕ್ಕು, ರಾಣಿಯನ್ನು ಏರಿಸಬಲ್ಲ ರಾಣಿಯಾದಳು.

ಮಲ್ಲಿಯು ಹೈನೆರೆಡ ವಿನಯು ಉರ್ಬೆ ಲ್ಲಾ ತಿಳಿಯಿತು. ಅವಳ ಪ್ರಸ್ತುದ ದಿನ ಬಡಬಗ್ಗರಗೆ ಉಟ ಚೇಕಾದ ಹಾಗೆ ಬೀಳುವುದೆಂದು ಯಾವ ಜೋತಿಷ್ಯರೂ, ಜೋಯಿ.ಸ ಹೇಳಿದ್ದರೂ ಸುತ್ತುವುತ್ತಿನ ಬಡವರೆಲ್ಲ ಸೇರಿದರು. ಅವರ ಆಸೆ ವಿಫಲವಾಗಲಿಲ್ಲ. ಒಬ್ಬಟ್ಟು ಪಾಯಸದೂಟ ಬಡವರ ಹೆಚ್ಚಿಯೂ ತುಂಬುವನ್ನು ಮಂಟಪೀಗೆ ಆಯಿತು. ಮಲ್ಲಣ್ಣನು ಬಂದು ಕಡೆ ತಂಭುರಾಮಯ್ಯನು ಇನ್ನೊಂದು ಕಡೆ ಸಿಂತು ಎರಡು ಕಡೆಯು ಉಟಿನ್ನೂ ಎಲ್ಲಂಗೂ ತೃಪ್ತಿಯಾಗುವಂತೆ, ಹೊಲಾಗದಂತೆ ನೋಡಿಕೊಂಡರು. ಎಂದಿನಂತೆ, ಬಡವರು ತಿಂದು ತ್ವಪ್ರರಾಗಿ ನಾಳಿಗಷ್ಟು ಎಂದು ಕೊಂಡು ಹೋದರು.

ಉಟದಲ್ಲಿ ಏನೂ ವಿಶೇಷ ಇಲ್ಲಿದ್ದರೂ ಉಟವಾದಮೇಲೆ ಬಂದು ವಿಶೇಷವಾಯಿತು. ಸಂಮಾರು ಅಡವತ್ತುವರ್ವದ ಮುದುಕ ನೊಬ್ಬನು ಬಂದು ಮಲ್ಲಣ್ಣನನ್ನು ಕಾಟಿಸಿಕೊಂಡನು ಮಲ್ಲಣ್ಣನು ಇನ್ನೊತ್ತು ಕಲಾಬತ್ತಿನ ಪ೦ ಚೆಯನ್ನು ಉಟ್ಟಿ ವಲಿಯನ್ನು ಹೊದಿದ್ದಾನೆ. ಎಣ್ಣೆಮಾಜ್ಜನಮಾಡಿ ತೆಲೆಯ ತೆಂಬಾ ಇರುವ ಜುಟ್ಟನ್ನು ಎಣ್ಣೆಗಂಟು ರಾಕಿದ್ದಾನೆ. ಪ್ರಸಾದದ ಮೊನೊಂದು ಮುಡಿದಿದ್ದಾನೆ ಕ್ರೀಗೊಂದು ನಳಿಗೆ ಕಪ್ಪ ಹಾಕಿಕೊಂಡಿದ್ದಾನೆ. ಬೆರಳ್ಲಿ ಬಂದು ಹರಳಿನ ಉಂಗುರ ಥಳಪಳ ಎನ್ನುತ್ತಿದೆ.

ಮುದುಕನು ಕೈಮುಗಿದು ಕಟವಾಯಿಯಲ್ಲಿ ಸೊರುತ್ತಿರುವ ತಾಂಬಾಲ ರಸವನ್ನು ಒರಸಿಕೊಳ್ಳುತ್ತಾ “ಅಡ್ಡ ಬಿದ್ದೆ, ಬುದ್ದಿ” ಎಂದು ಕೈಯೆತ್ತಿ ಮುಗಿದನು. ಮಲ್ಲಣ್ಣನೂ ವಿನಯದಿಂದ, ತನಗೆ ಅವನು ಯಾರು ಎನ್ನುವುದು ಗೊತ್ತಿಲ್ಲದಿದ್ದರೂ ಏನೋ ಬಹೆಳಿನದಿಂದ ದಿನವೂ ನೋಡಿರುವವನಿಗಂತ ಹೆಚ್ಚಾಗಿ ವಿಚಾರಿಸಿದನು: “ ಎನಯಾಗ್ಯ ಎಲ್ಲಿದ್ದೀರೆ? ಜೆನಾಗಿದ್ದೀರೋ?”

ಆ ಮುದುಕನಿಗೆ ಅನ್ನು ಅವಕಾಶ ಸಿಕ್ಕಿದ್ದೇ ಸಾಕಾಯಿತು :

“ನಮ್ಮ ನೇನೆಪದೆಯಾ ಬುದ್ದಿ ? ” ಎಂದನು.

ಮಲ್ಲಣ್ಣಿಗೆ ಪೇಚಾಟಕ್ಕಿಟ್ಟುಕೊಂಡಿತು : “ ಬೋರಿನ ಆಯಿತ್ತೆ ಲ್ಲವಾ ? ನಿನ್ನ ಹೆಸರು ಮರೆತು ಹೋಗಿದೆಯಲ್ಲಾ ” ಎಂದನು.

“ನೆವ್ವು ತಪ್ಪಿಹೂಡರೆ ಏನು ಮಹಾ ! ನೋಡಿ ಹದಿನಾಕು ವಸರ ಆಯಿತು ತಮ್ಮ ನೆವ್ವು ನನಗೆ ಚಿನ್ನಾಗದೆ ಬಂದಿ.”

ಮಲ್ಲಣ್ಣಿನು ತಲೆಕೆರೆದುಕೊಳ್ಳುತ್ತಾ ನಿಜವಾಗಿ ಪ್ರಯತ್ನಪಟ್ಟನು. ನೇನೆಪಾಗಲಿಲ್ಲ : “ನೀನೇ ಹೇಳಿಬುಪ್ಪ ” ಎಂದನು.

ಮುದುಕನು “ಇತ್ತೆಕಡಿ ಕೊಂಡ ಬಸ್ಸಿ ” ಎಂದು ಕರೆದನು. “ನನ್ನ ಹೆಂಡತೀಗೆ ಸೀರೆ ಕೂಟಿದ್ದು ಮರೆತುಬುಟ್ಟರಾ ? ” ಎಂದು ಕೇಳಿದನು.

ಅಲ್ಲಿಗೂ ಮಲ್ಲಣ್ಣಿಗೆ ನೇನೆಪಾಗಲಿಲ್ಲ.

ಮುದುಕನು ಮತ್ತೆ ಹೇಳಿದನ್ನಾಗಿ : “ನೆನೆವು ನಾಡಿಕೊಳ್ಳಿ, ಅಣ್ಣಾವರೆ, ನೀವು ನನುಗೆ ಪಾಯಸದ ಉಟ ಮಾಡಿ ಹಾಕಿಸಿದಿರಿ. ನಮ್ಮ ಮನ್ನಾ ಚೊಸೇಲಿ ಇನ್ನುಷ್ಟು ಪಾಯಸಬೇಕೂ ಅಂತೆ. ನೀವು ಎರಡಚ್ಚು ಬೆಲ್ಲ, ಒಂದು ಸೇರು ಈಕ್ಕೆ, ಒಂದು ರೂಪಾಯಿ ಕೊಟ್ಟು, ನಾಳೆ ಚೆನ್ನಾಗಿ ಪಾಯಸ ಮಾಡಿ ದಾಕೋ ಹೊಟ್ಟಿತುಂಬಾ ಈ ಮಕ್ಕಳಿಗೆ ಅಂದಿರಿ. ನೇನೆಪಾಯಿತಾ ? ”

ಮಲ್ಲಣ್ಣಿಗೆ ನೇನೆಪಾಯಿತು. ಅಂದು ಹೆಂಡತಿಯ ಜೊತೆಯಲ್ಲಿ ಹೋಗಿ ಮಗುವನ್ನು ತಂದಿದ್ದು ದಿನದ ಮಾತ್ರ. ಇವನೇನು ಮಗು ನಂದು ಅನ್ನೋರೆ ಬಂದಿದ್ದಾನೋ ಅನ್ನಿಸಿತು. ದಿಗಿಲಾಯಿತು. ಆದರೂ ಒಂದು ಚಿಟ್ಟಿಕೆ ನರ್ಗಿಹಾಕೊಂಡು “ನೀನು ದೊಂಬರ—”

“ ಚಿನ್ನು ”

“ ನೇನೆಪಾಯಿತು. ಚೆನ್ನಾಗಿದ್ದೀಯಾ ? ನಿನ್ನ ಹೆಂಡತಿಮಕ್ಕೆಳ್ಳಿ ಎಲ್ಲಿ ? ಈಗ ಏನು ಮಾಡುತ್ತಿದ್ದೀ ? ಎಲ್ಲಿದ್ದೀ ? ”

“ ನಾನು ಮುದುಕ ಆಗೋಡಿ ಅಪ್ಪಾವೇ ! ಮಕ್ಕಳು ಒಬ್ಬ ಮೊನ್ನೆ ತಾನೇ ಮಿಲಿಟರಿಗೆ ಹೋದಾ ! ಇನ್ನೊಬ್ಬ ದೇಶಾಂತರ ಹೋದ. ಉಳಿದೋವು ಎರಡು ಮಕ್ಕಳು ನಾನು ಅವಳು. ಭಂಡಾಟ್ಟ

ಮಾಡಿ ಹೊಟ್ಟಿ ತುಂಬಿಕೊಂತಾ ಇದಿನಿ. ಇನ್ನೊತ್ತು ಇಲ್ಲಿ ಉಟ್ಟಿ ಅಂದರು. ನಾನು ಬಂದೆ.”

“ಎಲ್ಲರೂ ಬಂದಿದ್ದಿರಿ ? ”

“ಒಟ್ಟು ಉಟ್ಟಿಮಾಡಿ ಬಾಳಿದನೆ ಅಗೋಗಿತ್ತು. ಎಲ್ಲರೂ ಬಂದಿದ್ದಿರಿ.”

“ಸಂತೋಷ. ಇನ್ನೊತ್ತು ರಾತ್ರಿ, ನಾಳೆ, ನಾಡಿದ್ದು ಇದ್ದು ಉಟ್ಟಿಮಾಡಿಕೊಂಡು ಹೋಗಿ.”

“ಬುದ್ಧಿ, ಕೋಪಮಾಡಕೂಡದು. ತಮಗೆ ದೇವರು ಒಟ್ಟೀದ ಮಾಡಿದ. ನೆನುಗೂ ಏನಾದರೂ ಮಾಡಿಸಿಕೊಡಬೇಕು.”

“ಏನು ಹೇಳು ! ಸರಿಯಾಗಿ ಹೇಳು ! ”

“ಬುದ್ಧಿ, ನಿನ್ನ ಪಾದದಾಣ ನಿಜಾ ಹೇಳ್ತುನೀ. ಆ ವೊಗೀನ ಅಪ್ಪಾ ಅಮಾತ್ಯ ಇಲ್ಲಿ ಬಂದಿದ್ದಾರೆ.”

ಮಲ್ಲಣ್ಣನಿಗೆ ಏನೋ ಗಾಬರಿ ಆಯಿತು. “ಏನೆಂದೆ ? ”

“ಹೊದು ಬುದ್ಧಿ. ಸುಳ್ಳಳಿ. ಇಲ್ಲಿ ಅದಾರೆ. ಅಕೋ, ಅಲ್ಲಿ ಬಂದರು ನೋಡಿ. ಆ ಈಬಾತಿ ಮೇಲೆ ನೀರು ಗಂದ ಹಚ್ಚಿ ಕೊಂಡು ? ”

“ಏನು ಆ ಕೆಂಪು ಮೊಗಟ್ಟಿ ಉಟ್ಟಿರೋರೆ ? ”

“ಹೊದು ಬುದ್ಧಿ”

ಮಲ್ಲಣ್ಣನು ಗಂಟಲಿಗೆ ಅಡರಿದ್ದ ಶೀಷ್ಯವನ್ನು ನುಂಗುತ್ತಾ ಅವಸರದಲ್ಲಿ ಕೇಳಿದನು: “ಅವರೆನು ? ”

“ಅವರೇ ಆ ವೊಗೀನ ಅಪ್ಪ ! ”

“ನಿಜವಾಗಿ ? ”

“ಸುಳ್ಳಿ ಯಾಕೆ ಹೇಳಲಿ ? ಬುದ್ಧಿ ? ತಾವು ಆಗಬೋದು ಅಂದರೆ, ಅವರನ್ನೂ ಕರೆದು ಮಾತನಾಡುತ್ತೇನಿ ನೋಡಿ ಬುದ್ಧಿ.”

“ನನುಗೆ ಕೊಟ್ಟಿದ್ದು ಅಂತ ಅವರಿಗೆ ಹೇಳಿದೀಯಾ ? ”

“ತಾವು ಹೊಂ ಅಂದರೆ ಹೇಳ್ತುನೀ.”

ಮಲ್ಲಣ್ಣನು ಯೋಜನೆಮಾಡಿದನು: “ಅವರಿಗೆ ಮಲ್ಲಿಯ ಮೇಲೆ ಅಭಿಮಾನ ಇದೆ. ಇದು ತಮ್ಮ ಮಗು ಎಂದು ತಿಳಿದರೆ,

ಅವರಭಿಮಾನ ಇನ್ನೂ ಬಲಿಯುವುದು. ತಪ್ಪೇನೂ ಇಲ್ಲ. ಆದರೆ ನಮಗೆ ತಿಳಿದಿದೆ ಎಂದರೆ ನೊಂದುಕೊಂಡಾರು, ಎಂದುಕೊಂಡು, ಅವರ ಕೈಲಿ ಮಾತಾಡು: ಹೇಳು. “ಆದರೆ ನಮಗೆ ಕೊಟ್ಟಿ ಅನ್ನ ಬೇಡ ”ಎಂದನು.

“ಆ ಮೋಗಾ ಏನಾಗದೆ? ಬುದ್ದಿ”

“ಆ ಮೋಗ ಈಗ ನಾಯಕರ ಹೆಂಡಿತ್ತಿ: ಇವೊತ್ತು ಪ್ರಸ್ತು. ಅದಕ್ಕೇ ಈ ಉರಾಟಿ.”

“ಹಂಗಾ!”

ಮಲ್ಲಣ್ಣನಿಗೆ ದೊಂಬನ “ಹಂಗಾ!” ಅಥವಾಯಿತು. “ಸಂಜೀವದು ಗಂಟಿಗೆ ಬಂದು ನೋಡು.”

“ಬುದ್ದಿ, ನನ್ನ ಮಾತು ಕೇಳಬೇಕು. ತಾವು ಹಂ ಅಂದರೆ ತಮಗೆ ಕೊಟ್ಟಿ ಅಂತ ನುಡಿದೇ ಬುಡ್ಡೀನೇ.”

ಮಲ್ಲಣ್ಣನು ಯೋಚಿಸಿ ನೋಡಿದನು: “ಅವರು ಕೇಳಿದರೆ ಹೇಳು. ಇಲ್ಲದಿದ್ದೆ ಯಾಕೆ?”

“ಬುದ್ದಿ, ಅವರೂ ತಮ್ಮಂಗೆ ಇಲ್ಲಿ ಯಜಮಾನರಾಗಿರೋ ಹಂಗದೆ. ತಾವು ಅವರೂ ಸೇರಿ ಖಾವಂದರವರಿಗೆ ಹೇಳಿದರೆ, ಬಡವ ನನ್ನ ಹೊಟ್ಟಿ ತುಂಬುತ್ತದೆ. ಸಾಯೋ ಕಾಲದಲ್ಲಿ ನಾನೂ ಸುಖವಾಗಿ ಸಾಯ್ಯಿಸ್ತಿ.”

“ಕೊಟ್ಟದ್ದೆಲ್ಲ ಕುಡಿದು ಬುಂಡೇ ಎಸಿತೀಯೇನೋ?

“ಬುದ್ದಿ, ತಾವು ಕಾಣದ್ದೇನು? ಮಳೆ ಬಂದಾಗಲೂ ನೇಲ ನೀರು ಕುಡಿಬೇಡವಾ?”

“ಆಯಿತು. ನಿನಗೇನಾಗಬೇಕು ಹೇಳು?”

“ನೋಡಿ ಬುದ್ದಿ, ನಿಮ್ಮ ಪಾದದಾಣ ಸತ್ಯವಾಗಿ ಏತ್ತೀನಿ. ನನ್ನ ಸಂಸಾರಕ್ಕೆ ಹತ್ತುರೂಪಾಯಿ. ನನಗೆ ನನ್ನ ಸೊಂತ ಖಚಿತಗೆ ದಿನಕ್ಕೆ ಏರಡಾಣ. ಅಷ್ಟಾದರೆ ಸಾಕು, ಮಹಾಪಾದ.”

“ಅಲ್ಲವೋ, ಮನೆ ಬೇಡವಾ, ಮಕ್ಕಳು ಮರ ಹೆಂಡತಿ, ಎಲ್ಲರಿಗೂ ಬಟ್ಟಿ ಬೇಡವಾ?”

“ ಬುದ್ದಿ ಅದೆಲ್ಲ ಕೇಳಿದರೆ ಕೊಟ್ಟಾರಾ ಬುದ್ದಿ ”

“ ಹೊಲೇರ ಪಾಳ್ಯದಲ್ಲಿ ಇರುತ್ತಿಯೇನು ? ”

“ ನಾವು ದೊಂಬರಲ್ಲವಾ ಬುದ್ದಿ, ತಿವಸಿಗೆ ಹೆಣ್ಣು ಕೊಟ್ಟೋರು ನಾವು ಖತ್ತಮರಲ್ಲವಾ ? ”

ಮಲ್ಲಣ್ಣನಿಗೆ ತಾನಿದ್ದ ಮನೆ ಭಾವಣೆ ಹೊಗಿದ್ದರೂ ಗೋಡೆ ಗಳು ನಿಂತಿರುವುದು ನೇನೆವಂತಿಯಿತು. “ ಜೊಎವಡಿ ಆದರೂ ಪರವಾ ಯಿಲ್ಲಪೋ ? ” ಕೇಳಿದನು.

“ ನಮಗೆ ಶದು ಆರಮನೆ, ನಿಮ್ಮ ವಾದ ! ”

“ ಆಯಿತು. ನಾವಿದ್ದವಲ್ಲ, ಆ ಮನೆ ಕೊಡಿಸ್ತಿನಿ, ದೀವಳಿಗೆ ಖಾದಿಗಿ ಬಟ್ಟೆ ಬರೆ ಕೊಡಿಸ್ತಿನಿ. ಒಂದು ಕಡೆ ನೆಲೆಯಾಗಿ ನಿಂತಿಯಾ ? ”

“ ಬುದ್ದಿ. ನಾವು ತಿರುಗೋ ಮುಕ್ಕೆಗಳು. ಆಗಾಗ ಒಂದು ವೇರಿ ಹೊಡಿದು ಬಂದು ಬುಡ್ತಿನಿ.”

“ ಸರಿ ನಿನ್ನಿಷ್ಟು. ನಾನು ಖಾವಂದರ ಹತ್ತಿರ ಮಾತಾಡುತ್ತಿನಿ. ಆದರೆ ಇವೊತ್ತಿಗೆ ಅದೆಲ್ಲ ಮರಿತು ಬಿಡಬೇಕು – ಮೊಗೇನ ವಿಚಾರ ಎಲ್ಲಾ ಎತ್ತೆ ಕೂಡದು.”

“ ಅಪ್ಪಣಿ ಬುದ್ದಿ ! ಅವರ ಹತ್ತಿರ ಮಾತಾಡಲಾ ? ”

“ ಮಾತಾಡು.”

“ ಅವರೇನಾದರೂ ಕೊಡುತ್ತಿನಿ ಅಂದರೆ ? ”

“ ತಕೋ.”

“ ಅಪ್ಪಣಿ.”

ಮಲ್ಲಣ್ಣನು ತನ್ನ ಕೆಲವಕ್ಕೆ ಹೊಡಿದನು. ದೊಂಬರ ಚಿನ್ನನು ಅವನು ಹೋಗುತ್ತಿದ್ದುದನ್ನು ನೋಡಿ “ ಇವೊತ್ತು ನಂಗೂ ಅದ್ದುಷ್ಟ ಖಾಲಾಯಿಸಿದೆ.” ಎಂದು ತಲೆ ಸವರಿಕೊಳ್ಳುತ್ತಾ ಶಂಭುರಾಮಯ್ಯನನ್ನು ಹುಡುಕಿಕೊಂಡು ಹೊಡಿದನು.

ಆನಂದಮೃತ್ಯ ಕೆಂಪಮೃತ್ಯಾಂಶಿ ಇಬ್ಬರಿಗೂ ಎಲ್ಲಾ ಕೆಲಸ ತಾವೇ ಮಾಡಬೇಕು ಎಂದು ಉತ್ತಾಹ. ಕೆಂಪಿ ಆನಂದದಿಂದ ಖರ್ಚಕಾಯಿ ಉದಿದ ಹಾಗೆ ಉದಿದಾದ್ದಾಳಿ. ಅವಳಿಗೆ ರವಿಕೆ ತೋಳಳಿ ಸಿಟ್ಟಿನ್ನುವುದಿರಲಿ, ವರ್ಷ್ಯ ಎನ್ನದಿರುವುದು ಆಕ್ಷರ್ಯ. ಆನಂದಮೃತ್ಯಾಂದು ನಿಜವಾಗಿ ಆನಂದಮೃತಾಗಿದ್ದಾಳಿ. ಆದರೆ ಅದೇನೋ ಅವಳೇ ಹೇಳಲಾರಳು. ಅಂತೂ ಅದು ಕೆಂಪಿಯ ಆನಂದದಂತೆ ತಾನೇ ತಾನಾಗಿ ಉಕ್ಕಾತ್ಮಿಲ್ಲ. ಉಷ್ಣದ ಸಂಕರ್ಗದಿಂದ ನೀರು ಕೂಗುತ್ತಿದೆ : ಕುದಿಯುತ್ತಿಲ್ಲ. ಕೆಂಪಿ ಗಂತೂ ಮಗಳೂ ಶಳಿಯ ಪಸೆಯು ಮೇಲೆ ಕುಳಿತದ್ದಾರೆ ಎಂದು ಆನಂದ. ಆನಂದಮೃತ್ಯಾಂಶಿಗೆ ಪಕ್ಕೋ ಏನೋ ಗೊತ್ತಿಲ್ಲ. ಅದು ಉತ್ಸವ ದರ್ಶನದಿಂದ ಆದ ಸಂಭ್ರಮವಲ್ಲ. ಅದಕ್ಕೆಂತ ಆಚೆ ಹೋಗಿದೆ. ನಾಯಕನು ತನಗೆ ಏನೋ ಆತ್ಮೀಯನಾದಂತೆ, ಆ ಆತ್ಮೀಯತೆ ಮಲ್ಲಿಯ ಕಡೆಯಿಂದ ಬಂದ ಹಾಗೆ ಇದೆ. ಅಂತೂ ಅವಳು ಸಂತೋಷ ಪಡುತ್ತಿದ್ದಾಳಿ. ಆ ಸಂತೋಷಕ್ಕೆ ಆ ಆನಂದಕ್ಕೆ ಅವಳು ಕಾರಣವನ್ನು ಹೇಳಲಾರಳು.

ಸಂಜೀ ಆರತಕ್ಕೆತ್ತಿಯಾಯಿತು. ಮುದುವಣಿಗರು ಬೇರೆ ಮನಿಗೆ ಹೋದರು. ಏವರು ಮುತ್ತೈದೆಯರಿಗೆ ಫಲತಾಂಬಾಲಗಳನ್ನು ಕೊಟ್ಟಿದೂ ಆಯಿತು. ರಾಣಿಯು ಕೆಂಪಮೃತ್ಯಾಂಶಿಯನ್ನೂ ಆನಂದಮೃತ್ಯಾಂಶಿನನ್ನೂ ವಾತ್ತಿ ಕರೆದು ಇಬ್ಬರಿಗೂ ಒಂದೊಂದು ಕಲಾಪತ್ತಿನ ಸೀರೆ ಅದಕ್ಕೆ ತಕ್ಕ ರವಿಕೆಗಳನ್ನು ಫಲತಾಂಬಾಲ ದ್ವಾರಿಕೆಗಳನ್ನೂ ಕೊಡಿಸಿದಳು. ಎಲ್ಲರನ್ನೂ ಕಳುಹಿಸಿ, ರಾಣಿಯು ಬಾಗಿಲು ಮುಚ್ಚಿ ಮಂಜದ ಹತ್ತಿರ ಬಂದಳು. ನೂತನ ದಂಸತಿಗಳು ಎದ್ದು ಬಂದು ಅವಳ ಮುಂದಿ ನಿಂತರು.

ನಾಯಕನು ರಾಣಿಯನ್ನು ಆಲಂಗಿಸಿ, ಆಕೆಗೆ ಸಂತೋಷವಾಗುವಂತೆ ಮುತ್ತಿಟ್ಟುಕೊಂಡು, “ ಏನು ಪುಣ್ಯತ್ವಗಿತ್ತಿ, ಎಡೆ ಬಡಿ

ಸಿದ್ದಿಯೇ. ಉಟ ಮಾಡಲಾ ? ” ಎಂದು ವಿಶ್ವಾಸದಿಂದ ಕೇಳಿದನು.

“ನನ್ನೊಂದಿಯೆ, ಚಿನ್ನ, ನನ್ನ ಸುಖ ಪಡಿಸಿದಂತೆ ಇವಳ್ಳು ಸುಖ ಪಡಿಸಿ ನಿನ್ನ ಸೋತ್ತು ಮಾಡಿಕೊ.” ಎಂದು ಅರ್ಥಾಲೀಗನದಲ್ಲಿ ಗಲ್ಲವನ್ನು ಹಿಡಿದು ಹೇಳಿದಳು.

ಮಲ್ಲಿಯು ಅಂಥಾ ದೃಶ್ಯವು ತನಗೆ ಹೊಸದಲ್ಲಿದ್ದರೂ ಅಂದು ನಾಚಿ ರಾಣಿಗೆ ನನುಸ್ತಾರ ಮಾಡಿದಳು. ರಾಣಿಯು ಅವಳನ್ನು ಎತ್ತಿ ಗಂಡಸಿಗಂತ ಹೆಚ್ಚಾಗಿ ಆಲಿಂಗಿಸಿ ಮುತ್ತುಕೊಟ್ಟು, “ನೋಡವ್ವು, ಈ ಬಷವನ್ನು ನಾನು ಆಳಲಾರದೆ ಹೊಡೆ. ನೀನಾದರೂ ಆಳ, ಜೋಡಿ ಹಗೆ ಕ್ಕೆ ಸಿಕ್ಕಿದ ಗೂಳಿಯಂತೆ ಅಂಕೆಗೆ ಸಿಕ್ಕಲಿ ನನ್ನೊಂದಿಯರು. ನಾನು ಪಟ್ಟಿ ಸುಖದ ಜೊತಿಗೆ ನಾನು ಪಡದಿರುವ ಸುಖವೂ ನಿನ್ನ ದಾಗಲಿ.” ಎಂದು ಹುರಸಿದಳು.

ನಾಯಕನು ಏನೋ ಬಿಂಕದಿಂದ “ನೀನು ಪಟ್ಟಿ ಸುಖವಂತೂ ಸರಿ. ಪಡದಿದ್ದ ಸುಖ ಯಾವುದೋ ? ” ಎಂದು ಕೇಳಿದನು.

ಮಹಡಿಯು ನೋಹದಿಂದ ನೋಖವನ್ನು ಹಿಡಿದು ಎಳೆದುಕೊಂಡು ಸಂಪೂರ್ಣ ವಿಶ್ವಾಸದಿಂದ ಚುಂಬಿಸಿ, ಸೋರೆ ತಿವಿದು, “ಗಂಡಂತೆ ಗಂಡು. ನನ್ನ ಹೊಟ್ಟಿಯಂತೂ ತುಂಬಲಿಲ್ಲ. ಅವಳ ಹೊಟ್ಟಿ ಯಾದರೂ ತುಂಬಿಸು.” ಎಂದು ಹೇಳಿ ಹೊರಟಳು.

ಒಳ ಬಾಗಿಲನ್ನು ತೆಗೆದು ಮಗ್ಗಲ ಕೋಣಿಗೆ ಹೊರಟಿದ್ದ ವಳು ಹಿಂತಿರುಗಿ ಹಾಗೆಯೆ ಬಾಗಿಲನ್ನು ಹಿಡಿದು ನಿಂತು ಸಣ್ಣ ದನಿಯಲ್ಲಿ “ಮಂಚ ಹತ್ತೀರೋ, ಸೋಳ್ಳಿಸರದೆ ಬಿಟ್ಟು ಹೋಗೋವಾ” ಎಂದಳು.

ದಂಪತ್ತಿಗಳು ಮಂಚವನ್ನು ಹತ್ತಿದರು.

ರಾಣಿಯು ಹಿಂತಿರುಗಿ ಬಂದು ಅಲ್ಲಿದ್ದ ಬಾದಾಮಿಯ ಹೆಲ್ವ ವನ್ನು ಇಬ್ಬರ ಬಾಯಿಗೂ ಅಷ್ಟಮ್ಮೆ ಇಟ್ಟು, ಕೆಂಪಗೆ ಕಾಯಿಸಿಟ್ಟಿದ್ದ ಬಾದಾಮಿಯ ಹಾಲನ್ನು ಬಟ್ಟಿಲಿಗೆ ಬೋಗಿಸಿ ಇಬ್ಬರಿಗೂ ಕೊಟ್ಟು ತಾನೂ ಕುಡಿದು, ಕುಟ್ಟಿಟ್ಟಿದ್ದ ಕಸೂರ ವೀಕೆಯವನ್ನು ಅವರಿಗೂ ಕೊಟ್ಟು ತಾನೂ ಬಾಯಲ್ಲ ಹಾಕಿಕೊಂಡು, “ಇನ್ನು ಬರಲಾ ? ”

ಎಂದು ಎದ್ದೆಳು.

ನಾಯೆಕನು ಹೋಗುತ್ತಿದ್ದವರು ಸೀರಗು ಹಿಡಿದು. ನಿಲ್ಲಿಸಿಕೊಂಡು ಬರಸೆಳೆದು ಹೊಕದಲ್ಲಿ ಹೊಕಪಿಟ್ಟು ಬಾಯಲ್ಲಿದ್ದ ತಂಬುಲದಲ್ಲಿ ಅರ್ಥವನ್ನು ಅವರು ಬಾಯಿಗೆ ನೂಕಿ, ಅವರು ಬಾಯಲ್ಲಿದ್ದ ತಂಬುಲವನ್ನು ತಾನೂ ಕಸಿದುಕೊಂಡು. ಕೆನ್ನೆಗೆ ಕೆನ್ನೆಕೊಟ್ಟು, “ತಾವು ಯಾವಾಗ ಮಗ್ನಿಲಿಗೆ ಬರುವುದು ! ” ಎಂದನು.

ಅವರೂ ಅದೇ ವಿಶ್ವಾಸದಿಂದ ಅವನ ಬೆನ್ನು ಸವರುತ್ತಾ ಬ್ಬಿರೂ ಕರೆದಾಗ.” ಎಂದು ನಕ್ಕು, ನಗಿಸಿ, ಹೊರಟಿಳು. ಸೋಳ್ಳಿಪರ ದೆಯು ಆ ನವದಂಪತ್ತಿಗಳನ್ನು ಮುಚ್ಚಿತು. ಎರಡು ಹೆಚ್ಚೆ ಇಟ್ಟದ್ದೆ ವರ್ಷ ಮತ್ತೆ ಹಿಂತಿರುಗಿ ಅವರಿಬ್ಬಿರನ್ನು ಕಣ್ಣು ತುಂಬಾ ನೋಡಿ, ಏನೋ ಪರಮಾರ್ಥವನ್ನು ಸಾಧಿಸಿದವರಳಂತೆ ತನ್ನ ಮಲಗುವ ಮನೆಗಿ ಹೋದಳು. ಯಾಕೋ ದಾರಿಪುಲ್ಲಿ ಅವರು ಮೈಮುರಿದಳು.

ಬಾಗಿಲು ಅವರು ಅರಿವಿಲ್ಲದೆ ಕೊಂಡೆ ಸದ್ಗು ಮಾಡಿತು. ರಾಣಿಯು ಹಾಕಿದ ಬಾಗಿಲು ಸದ್ಗಾದುದನ್ನು ಅರಿಯದ ನಾಯಕನು ಹಿಂತಿರುಗಿ ನೋಡಿದನು. ಆ ವೇಳೆಗೆ ರಾಣಿಯು ನುರೆಯಾಗಿದ್ದೆಳು. ಅವರು ಕಣ್ಣನ ಕೋನೆಯಲ್ಲಿದ್ದ ಸಣ್ಣ ಹಸಿಯನ್ನು ಅವನು ಕಾಣಲಿಲ್ಲ. ಅದು ಸಂತೋಷಕೊಂಡು ಸಂಕಟಕೊಂಡು ಅದು ಅವರಿಗೂ ತಿಳಿಯಲಿಲ್ಲ.

ಆನಂದವುನು ರಾಣಿಯು ತನಗೇಕೇ ಸೀರೆ ರವಿಕೆಗಳನ್ನು ಕೊಡಿಸಿ ದಳು ಎಂದು ಆಶ್ಚರ್ಯಪಟ್ಟುಕೊಂಡಳು. ಕೆಂಪಿಯನ್ನು ಬಿಟ್ಟು ತನ್ನ ಕೋಣೆಗೆ ಹೋದಾಗ ಅಲ್ಲಿ ಶಂಭುರಾಮಯ್ಯನು ಇನ್ನೂ ಎಚ್ಚರವಾಗಿ, ಏನೋ ಹೊಂಕು ಹಿಡಿದವನಂತೆ ಕುಳಿತಿದ್ದನು. ಬಾಯಲ್ಲಿ ತಂಬುಲ ವಿದೆ: ಅಗಿಯುತ್ತಿಲ್ಲ. ಕೈಯಲ್ಲಿ ಹೊಗೆಸೋಪಿದೆ: ಅದನ್ನು ಬಾಯಿಗೆ ಹಾಕಿಕೊಳ್ಳುವ ಯತ್ನವಿಲ್ಲ. ಯಾಗೆಯೇ ಕುಳಿತಿದ್ದಾನೆ.

ಆನಂದವುನು ಬಂದಳು. ಬಾಗಿಲನ್ನು ಹಾಗೆಯೇ ಸೇರಿಸಿ ಮಡಲನ್ನು ಹಾಗೆಯೇ ಹಿಡಿದುಕೊಂಡು ಬಂದು, ದೀಪವನ್ನು ಎತ್ತಿ, ಆ ಪೂಣಿ ಪ್ರಕಾಶದಲ್ಲಿ “ನೋಡಿದಿರಾ ಈ ವಿಚಿತ್ರ ? ಕೆಂಪವುನ್ನ ಜೊತೆಯಲ್ಲಿ ನನಗೂ ಮರ್ಯಾದಿ ?” ಎಂದು ಸೀರೆ ರವಿಕೆಗಳನ್ನು

ತೀರಿಸಿದಳು. ಫಲತಾಂಬಾಲದಲ್ಲಿ ದಕ್ಷಿಣೆಯಾಗಿ ಒಂದು ಹೆಸರು ನೋಟಿತ್ತು.

ಗಂಡನು ತಲೆಯಲ್ಲಾಡಿಸುತ್ತಾ “ ಕಾರಣವಿದೆ ” ಎಂದನು.

“ ಏನು ? ”

“ ಏನೇನು ? ನೀನು ಮರ್ಯಾದದಿಗೆ ಕೆಂಪಮ್ಮೆನಿಗಿಂತ ಅಹರಳು ಎಂದು.”

“ ಹಾಗೆಂದರೆ ? ”

“ ನಾವು ಆಗ ಮಗುವನ್ನು ಕೊಟ್ಟಬಿಟ್ಟಿನಲ್ಲ ? ”

“ ಹೂಂ ! ”

“ ಆ ಮಗುವೇ ಮಲ್ಲಿ ! ”

“ ಸಿಜವಾಗಿ ? ”

“ ಖಂಡಿತವಾಗಿ.”

ಅನಂದಮ್ಮನು ತಾಂಬಾಲಾದಿಗಳನ್ನೆಲ್ಲ ಅತ್ಯಿಂಟ್ಟು ಒಂದು ಗಂಡನ ಮಗ್ಗಳಲ್ಲಿ ಕುಳಿತು ಆತುರದಿಂದ, ಅವನ ಉತ್ತರದ ಮೇಲೆ ಪ್ರಾಣವು ನಿಂತಿರುವುದೋ ಎಂಬಂತೆ, ಯಾರಾದರೂ ಕೇಳಿಯಾರು ಎಂಬ ದಿಗಿಲಿ ನಿಂದಲೋ ಎಂಬಂತೆ ಸಣ್ಣಗೆ “ ಯಾರು ಹೇಳಿದರು ? ” ಎಂದು ಕೇಳಿದಳು.

“ ಯಾರು ಹೇಳಿಬೇಕೋ ಅವನೇ ಹೇಳಿದ. ಅವೊತ್ತು ಮಗು ತೆಗೆದುಕೊಂಡು ಹೋದ ದೊಂಬರವನು ಇವೊತ್ತು ದೊಂಬಿಯಲ್ಲಿ ಸಿಕ್ಕಿದ. ಅವನು ಆ ಮಗುವನ್ನು ಕೆಂಪಿಗೆ ಒಂದು ಸೀರೆಗೆ ಮಾರಿದ ನಂತೆ.”

ಅನಂದಮ್ಮನು ಒಂದು ಗಳಿಗೆ ಹಾಗೇ ಕುಳಿತುಬಿಟ್ಟಳು. ಗಂಡನು ಅವಳನ್ನು ಮೆಲ್ಲಿಗೆ ಹತ್ತಿರಕ್ಕೆ ಎಳಿದು ಕೂರಿಸಿಕೊಂಡನು. ಅವಳು ಅವನ ಎದೆಯ ಮೇಲೆ ತಲೆಯನ್ನು ಇಟ್ಟುಕೊಂಡು ನೀರವಾಗಿ ರೋದಿಸಿದಳು.

ಗಂಡನೂ ಕಣ್ಣಲ್ಲಿ ಉದುರುತ್ತಿರುವ ಹೈಗಳನ್ನು ಬರೆಸಿ ಕೊಳ್ಳುತ್ತ, ಅವಳ ತಲೆಯನ್ನು ಸವರುತ್ತಾ “ ಇರಲಿ ಎಂದರೆ ನನ್ನ

ಮಾತು ಕೇಳದೆ ಹೋಡೆ” ಎಂದು ಸಣ್ಣಗೆ ಹೇಳಿದನು.

ಒಂದು ಗಳಿಗೆಯಾದ ಮೇಲೆ ಹೆಂಡತಿಯು “ಹೋಗಲಿ ಬಿಡಿ, ನಮ್ಮಲ್ಲಿ ಇದ್ದಿದ್ದರೆ ಯಾವ ಬಡಮುಂಡೇದರ ಪಾಲಾಗುತ್ತಿತ್ತೊ ? ಚೇನ್ನಾಗಿ ಬದುಕಲಿ” ಎಂದಳು.

ಮತ್ತೆ ಒಂದು ಕ್ವಾ ಆದನೇಲೆ, “ಈ ಸುದ್ದಿ ಅವರಿಗೂ ತಿಳಿದಿರ ಬಹುದೇ ?” ಎಂದು ಕೇಳಿದಳು.

“ಅವರಿಗೆ ಎಂದರೆ ?”

“ಕೆಂಪಮ್ಮೆ ಮಲ್ಲಣ್ಣನವರಿಗೆ, ನಾಯಕರಿಗೆ ?”

“ಅವನು ಹೇಳಿದ್ದರಲ್ಲಿ ಮಲ್ಲಣ್ಣನಿಗೆ ಗೊತ್ತಾದಂತೆ ಇದೆ. ನಾಯಕನಿಗೂ ಗೊತ್ತಿರಬೇಕು. ಇಲ್ಲದಿದ್ದರೆ, ಇದಕ್ಕೆಲಾ ಕಾರಣ ?”

“ಇರಬಹುದು. ಅಯ್ಯೋ ! ಗತಿ ?”

“ಗತಿ ಏನು ? ನಾಯಕನ ಸಮಿಪ ಬಂಧುಗಳಾದರೂ ಯಾರೋ ದೂರದವರಂತೆ ಇರುವುದು.”

“ಅಯ್ಯೋ ಅದಿರಲಿ, ಅವರಿಗೆಲ್ಲಾ ಮೋಕ ತೋರಿಸುವುದು ಹೇಗೆ ಅಂದರೆ ?”

ಗಂಡನು “ಹೀಗೆ !” ಎಂದು ಅವಳನ್ನು ಧಟ್ಟಿನೆ ತಬ್ಬಿಕೊಂಡನು.

“ದೀಪ ಅಂದರೆ ! ಬಾಗಿಲು ತೆಗೆದಿದೆ ಅಂದರೆ !” ಎಂದು ಆನಂದನ್ನನು ಅಷ್ಟನ್ನುಡಿದಳು.

ತಾತಯ್ಯನವರ ಕಚೇರಿಗೆ ನರಸಿಂಹಯ್ಯನು ಶಂಭುರಾಮಯ್ಯ, ಮಲ್ಲಣ್ಣನವರ ಜೋತೆಯಲ್ಲಿ ಬಂದಿದ್ದಾನೆ. ಈಡಿಗದಲ್ಲಿ ಒಂದು ವಿವೇಕಾನಂದ ಪಂಥವನ್ನು ಸಾಫ್ ಸಿಸ್ತ್ರೆನೆ. ಆ ಸಂದರ್ಭದಲ್ಲಿ ಆರಂಭ ಭಾವಣವಾಗಬೇಕೆಂದು ಪ್ರಾರ್ಥನೆ.

ಶಂಭುರಾಮಯ್ಯನು “ರಾವ್ ಬಹುದ್ವಾರ್ ರಾಜಸೇವಾ ಪರಾಯಣ ಪುಟ್ಟಿಸಿದ್ದ ಯ್ಯಾ ನಾಯಕರು ತಮ್ಮ ಮನೆಯಲ್ಲಿ ಸದ್ಯಕ್ಕೆ ಸಂಘವಿರುವುದನ್ನು ಒಪ್ಪಿದ್ದಾರೆ. ಅಗಲೇ ತಿಂಗಳಿಗೆ ಎಂಟು ಆಣೆ ಕೊಡುವ ಇಂಜನ ಸದಸ್ಯರಾಗಿದ್ದಾರೆ.” ಎಂದು ಅರಿಕೆಮಾಡಿದ್ದಾನೆ.

ತಾತಯ್ಯನವರು ವಿವರಗಳನ್ನು ಒಂದೊಂದಾಗಿ ಕೇಳಿದರು.

“ನಿನೋ ನಿವೇದನು ಮಾಡುತ್ತೀರಿ ?”

“ವಿವೇಕಾನಂದರ ಗ್ರಂಥಗಳನ್ನು ಓದಿಸಿಕೇಳುತ್ತೀನೆ.”

“ಯಾರು ಓದುವವರು ?”

“ನರಸಿಂಹಯ್ಯನೋರು.”

“ಅವರಿಗೇನಾದರೂ ಕೊಡುತ್ತೀರೋ ?”

“ಈನ್ನೂ ಏನೋ ಗೂತ್ತಾಗಿಲ್ಲ.”

“ಅಲ್ಲಿರೇ, ಯಾವನ್ನಾಯ ? ಹೆಚಾವನಿಗೆ ಕೊಡುತ್ತೀರಿ, ಧೋಬಿಗೆ ಕೊಡುತ್ತೀರಿ, ಬಾಡಿಗೆ ಕೊಡುತ್ತೀರಿ, ದೀಪಕ್ಕೆ ಎಣ್ಣೆಗೆ ಕೊಡುತ್ತೀರಿ ನಿನುಗೋಸ್ಯರ ಆ ಹುಡುಗ ದಿನವೂ ಬಂದು ಹೋಗಬೇಕಾದರೆ ಬಿಟ್ಟಿಬಂದು ಹೋಗಬೇಕೆ ?”

“ಇಲ್ಲ, ರಾಯರೇ, ದಿನ ಗಾಡಿ ಕಳುಹಿಸುತ್ತೀವಿ”

“ಆ ಹುಡುಗ ಇರುವುದು ಹೆಚೀಯ ಅಗ್ರಹಾರ, ನಿಮ್ಮ ಹತ್ತಿರ ಬಂದು ಹೋಗುವುದರ ಜೊತಿಗೆ ಕಾಲೇಜ್‌ಗೆ ಬೇರೆ ಹೋಗಬೇಕು. ಏನು ನರಸಿಂಹಯ್ಯ, ಕೊನೆಗೆ ಏನುಮಾಡಿದೆ ? ಸಂಸ್ಕೃತ ಕಾಲೇಜಿಗೆ ಸೇರಿದೆಯೋ ? ಎಟ್ಟೀಎಸ್‌ಗೆ ಸೇರಿದೆಯೋ.”

“ತಮ್ಮ ಆಷಷ್ಟಿಯಂತೆ ಎಟ್ಟೀಎಸ್‌ಗೆ ಸೇರಿದೆ, ಸಾರ್ !”

“ಒಳ್ಳೆಯ ಕೆಲಸಮಾಡಿದೆ. ನಮ್ಮ ವೈರಿಕ ವಿದ್ಯೆಗೆ ತೇಜಸ್ಸು ಕಡಿಮೆಯಾಗುತ್ತಿದೆ. ಇನ್ನು ಮುಂದಕ್ಕೆ ಬರುಬರುತ್ತಾ ಪುರೋಹಿತರು ಆಜಮ್ಮೆ ಎನ್ನು ಬೇಕಾದರೆ Drink water and proceed, ಎನ್ನುವಷಟ್ಟಿರೂ ಬರುವುದೇನೋ ? ದಿನ ದಿನವೂ ತೇಜಸ್ಸಿನಾ ಅವಧಿತ ಮನ್ಮ ಅನ್ನತ್ತಲೇ ಇದ್ದರೂ ತೇಜಸ್ಸು ಮಾತ್ರ ಕುಂದುತ್ತಿದೆ. ಈ ತೇಜಸ್ಸು ಮತ್ತೆ ಇಂಗಿಷ್ ಅಧ್ಯಯನದಿಂದ ಬರಬೇಕಾಗಿದೆ, ಬಹುತ:

ಇದು ಪರಮಹಂಸರ ಯುಗ. ಅನ್ವಯರಸ್ಥನಾದರೂ ತಪಸ್ವಿಯಾದ ಗುರು; ಅಕ್ಕರಸ್ಥನಾಗಿ ವಿದ್ವತ್ ಶ್ರೀನೃಸಾದ ನರೇಂದ್ರ ಶಿಷ್ಯ: ಇಬ್ಬರ ಯೋಗ ವಿವೇಕಾನಂದನನ್ನು ಕೊಟ್ಟು ಭಾರತಿಯ ಗೌರವವನ್ನು ಉಳಿಸಿತು. ಹಾಗೆ ನಮ್ಮಲ್ಲಿ ತಪಸ್ವಿಗಳೂ ವಿದ್ವಾಂಸರೂ ಇಬ್ಬರೂ ಬೆಳೆಯಬೇಕು. ಬಹುಶಃ ಹೊಸಯುಗ ಬರುತ್ತಿದೆ, ಎಲ್ಲವೂ ಹೊಸ ದಾಗುತ್ತಿದೆ, ಎಲ್ಲವೂ ಹೊಸದಾಗಿ ಹೆಚ್ಚೆಯ ಯುಗದ ಗುರುತಾದ ಈ ದಾಸ್ಯ ನೀಗಬೇಕು. ಈ ಹಾಳು ಇಂಸೀರಿಯುಲಿಸಂ ಎಂದು ಹೋಗುತ್ತದೆಯೋ? ಇಂಡಿಯಕ್ಕೆ ಎಂದು ಸ್ವಾತಂತ್ರ್ಯ ಬರುತ್ತದೋ?”

“ ಈ ವಾರ್ ನಲ್ಲಿ ಬ್ರಿಟಿಷರು ಗೆದ್ದರೆ ಸಮಗೆ ಸ್ವಾತಂತ್ರ್ಯ ಕೊಡು ತ್ತೀವಿ ಅಂದಿದ್ದಾರಲ್ಲ ಸಾರ್ ?”

“ ಈ ಬ್ರಿಟಿಷರು ಶುದ್ಧಕಳ್ಳರು, ಇವರಿಗೆ ಡಿ.ಡಿ. ಎಂದು ಹೆಸರು. ಗೊತ್ತೋ? ಡಿ.ಡಿ. ಎಂದರೆ ಡಿಸೀಟ್ ಪ್ರೆಲ್ ಡಿಪ್ಲೊಮೇಸಿ ಎಂದು ಒಂದು, ಡೇಂಜರಸ್ ಡಿಪ್ಲೊಮೇಸಿ ಎಂದು ಇನ್ನೊಂದರ್ಥ. ಈಗ ಸೋಲುತ್ತಿದ್ದರೂ ಕೊನೆಯ ಸೈಜಿನಲ್ಲಿ ಲೀಗ್ ಮಾರ್ಚ್ ಆದ ಹಾಗೆ ಆಗುತ್ತದೆ ನೋಡಿಕೊಂಡಿರು, ಆಟ ಆಡೋರೆ ಬೇರೆ ಕ್ರೊ ತೆಗೆದು ಕೊಳ್ಳಬೇರೆ ಬೇರೆ, ಇವರೇ ಗೆಲ್ಲುತಾರೆ. ಅದು ಷ್ಟ್ರೋ! ಅದರೆ ಇವರು ಮಾತು ಉಳಿಸಿಕೊಳ್ಳುವ ನಂಬಿಕೆ ಇಲ್ಲ.”

“ ಆಗ ತಿಲಕರು ಸುಮೃದ್ಧಿರುತ್ತಾರೆಯೇ ಸಾರ್ ; ಇತ್ತು ಕಡೆ ಆನ್ನಿಬಿಸೆಂಟರು ಸುಮೃದ್ಧಿರುತ್ತಾರೆಯೇ ಸಾರ್ ? ಇವರಿಬ್ಬರು ಸಾಕ ಲ್ಲಿವೆ ?”

“ ಇಲ್ಲ ನರಸಿಂಹಯ್ಯ, ತಿಲಕರು ಎಷ್ಟೇ ಆಗಲಿ ಬಾಹ್ಯಣ. ಅದರಿಂದೂ ದ್ವೋಣಿನಂತಹ ಬ್ರಾಹ್ಮಣ, ಹೋರಾಡುವುದಕ್ಕೆ ಎಕ್ಸ್ ಲೆಂಟ್ - ಅವರು ತಮ್ಮ ಯೋಗ್ಯತೆಬಲಿರು ನೋಡು. ‘ಸ್ವರಾಜ್ಯ ಬಂದರೆ ಏನು ವಾಡುತ್ತಿರು ಅಂದರೆ, I retire as a professor of mathematics.’ ಎನ್ನತ್ತಾರೆ ನೋಡು. ಅದರಿಂದ ಅವರು ಎದುರು ಬೀಳುತ್ತಾರೆ : ಸೆಿಮನೆಗೆ ಹೋಗುತ್ತಾರೆ : ಆನ್ನಿಬಿಸೆಂಟರು, International person. ಅವರನ್ನು ಹಿಡಿದಾಗ ಪ್ರಪಂಚ

ದಲ್ಲಿಲ್ಲ ಗಲಭಿಯಾಗುತ್ತದೆ : ಮಾನ ಹೋಗುತ್ತದೆ. ಅದಕ್ಕೆ ಹೆಡರಬೇಕು. ಅದರೆ ಬಿಟ್ಟಿವರಿಗೆ ಇಂಡಿಯ ಲೈಫ್ ಲೈಂಟ್, ಇದನ್ನು ಬಿಟ್ಟಾರೆ? ಇದು ಬಿಡಬೇಕಾದರೆ ಇನ್ನೂ ಹತ್ತು ಎಂಡ್ ಮುಟ್ಟು ಇವರೆನೊಕಾಬಲ ಮುರಿಯಬೇಕು? ಇವರು born sea-men. ಅಲ್ಲಿ ಇವರ ಪ್ರಾಣ ಇರುವುದು. ಅದನ್ನು ಭೇದಿಸಿದರೆ ಆಗ ಇವರು ಸಾಯುವುದು.”

“ಹಾಗಾದರೆ ಗತಿಯೇನು ? ಸಾರ್ ?”

“ಗತಿಯಿಲ್ಲದೆ. ಇಲ್ಲ : ಆದರೆ ನನುಗೆ ಇನ್ನೂ ಗೊತ್ತಿಲ್ಲ. ಈಗೀಗ ಕಾಂಗ್ರೆಸ್ ಪರಿಷತ್ ಸೈಜ್ ನಿಂದ ಥ್ರಿಟಿನಿಂಗ್ ಸೈಜಿಗೆ ಬರುತ್ತದೆ. ಈ ಬನಿಯಾಗಳ ಗುಟ್ಟುಬಲ್ಲ ಇನ್ನೊಬ್ಬ ಬನಿಯಾನೇ ಬರಬೇಕು—ಗೋಧುಲೆಯಿಂದ ಏನಾದರೂ ಆಗುತ್ತದೆಯೋ ಅಂದರೆ ಅವನೊಬ್ಬ ನವಾಬ ! ಆ ಸರೆಂಟ್ ಆಫ್ ಇಂಡಿಯ ಸೊಸೈಟಿಯಲ್ಲಿ ಕುಳಿತು ‘ತಾಯಿಗನ್ನೇರಾಗ್ಯ ಬರಬೇಕು. Public life must be spiritualised’ ಅಂತಾನೆ. ಹಾಗೆಂದರೇನೋ ಅವನಿಗೇ ತಿಳಿದು— ಎಲ್ಲದಕ್ಕೂಂತ ಹೆಚ್ಚಾಗಿ ಕಾಂಗ್ರೆಸ್ ಇನ್ನೂ ಅರ್ಬನ್ ಏರಿಯಾಬಿಟ್ಟು ಹೆಳ್ಳಿಗಳಕಡೆಗೇ ಹೋಗಿಲ್ಲ. ಇನ್ನು ಮುಂದಿನ ಸೈಜ್ ಮಾಸ ಸೈಜ್. ಪರಿಶುದ್ಧವಾಗಿ, ರಾನು ರಾಮ ಅನೊನ್ನೀ, ಬನಿಯ ಆಫ್ ಬನಿಯಾನ್ ಬರಬೇಕು—ಭಾರತಿದೇವಿ ಬಂಜಿಯಲ್ಲ ! ಆದರೆ ನನ್ನ ಶಾಲದಲ್ಲಿ ಸ್ವಾತಂತ್ರ್ಯ ಬರುತ್ತೋ ಇಲ್ಲನೋ ಆದೆ ಅನುಮಾನ ? ”

“ಬಂದರೆ ಆ ಸ್ವಾತಂತ್ರ್ಯ ಹೇಗೆರಬೇಕು ? ಹೇಗೆರುತ್ತೇಸಾರ್ ?”

“ಎನೋ, ತುಂಟೆ, ಚೆಳಗೆದ್ದ ನನ್ನ ಕೆಲಸ ಎಲ್ಲಾ ಹಾಜರಾ ದುತ್ತಿದ್ದೀರೆ ! ಭಾರತದ ಪುರುಷಾನ್ವಗದ ಹಾಗೆ ನನ್ನ ಬುದ್ಧಿ ! ಲಿಂಗ ಕಂಡರೆ ಅದು ಪೂಜಿಗೆ ಕುಳಿತುಕೊಳ್ಳುತ್ತೇತ್ತಂತೆ. ನನ್ನ ಬುದ್ಧಿ ಇಂಡಿಯ ಸ್ವಾತಂತ್ರ್ಯ ಅಂದರೆ ಕುಳಿತುಬಿಡುತ್ತದೆ. ಆಗಲೇ ಒಂಭತ್ತು ಗಂಟಿಯಾಗುತ್ತಾ ಬಂತು. ನಾನು ಒಂಭತ್ತುವರಿಗೆ ಇಲ್ಲಿಂದ ಹೋರಿಡಬೇಕು. ಯಾರೋ ಅಲ್ಲಿ ಗಾಡಿ ಬಂದಿದೆಯೇನೋ ? ”

“ನನ್ನ ಕುದುರೆಗಾಡಿಯಿದೆ.”

“ಇದೆಯೋ, ನಮ್ಮ ಗಾಡಿ ಕಟ್ಟಬೇಡ ಅನ್ನೊ೯! ನಮ್ಮ ಬಸವೇಶ್ವರ ಹೋಗಿ ಬರಬೇಕಾದರೆ, ಕೈಲಾಸಯಾತ್ರಿ ಮಾಡಬೇಕಾಗೇನೇಷ್ಟು ಹೊತ್ತು ಬೇಕು. ಇರಲಿ. ಏನಂದೆ? ಸ್ವಾತಂತ್ರ್ಯಹೇಗಿರಬೇಕು? ಹೇಗಿರುತ್ತೇ? ಏನು ಧೀಸೀನ್ ಬರೆಯುತ್ತೀಯೇನು? ನೋಡು, ಮಗು, ಈ ಇಂಪಿರಿಯಲಿಸಂ ಬೇಟಿ ಹೊಡಿದು ಅದರ ಮೇಲೆ ಕಾಲಿಟ್ಟನಿಂತಿರುವ ಸಿಂಹ. ಇದನ್ನು ಯಾವುದೋ ನೋಲ ಪಲ್ಲಿ ಹೊಡಿಸಿ ಬಾವಿಗೆ ಕೆಡವುತ್ತೆ. ಆಗ ಜಗತ್ತಿನಲ್ಲಿ ದೇವಾಕೃಷಿಂಭರುತ್ತೆ. ಮೇಜಾರಂಟಿ ರೂಲ್ ಬರುತ್ತೆ. ಕಾನುಂ ವಾಯ್ ಬಿಕಮ್ಮುದಿ ಪಿನ್ಚ್. ಪ್ರಜೆಗಳ ರಾಜ್ಯ, ಪ್ರಜಾಪ್ರತಿನಿಧಿಗಳು ಪ್ರಜೆಗಳ ಸೌಖ್ಯಕ್ಕಾಗಿ ಆಳುತ್ತಾರೆ. ಮೇಲು ಕೆಳಗು ಎಲ್ಲಾ ಕೊಚ್ಚಿಹೋಗುತ್ತೆ. ಮಾರ್ಕ್, ಲೆಸ್, ಹೇಳುವಂತೆಯೇ ಅದರೂ ಆಗಬಹುದು.”

“ಆಗ ನಮ್ಮ ವಣ ಆಶ್ರಮ ಧರ್ಮ ಏನಾಗುತ್ತಿಸಾರ್?”

ತಾತಯ್ಯನವರು ನಕ್ಕುಬಿಟ್ಟರು. “ಹುಚ್ಚಿ ಪ್ರಲಯವಾಗೋವಾಗ ನಮ್ಮ ಗುಡಿಸಲು ಇರುತ್ತದೆಯಲ್ಲವೇ ಸಾರ್ ಎಂದ ಹಾಗೆ ಮಾತನಾಡುತ್ತೀಯಿಲ್ಲ. ಬ್ರಾಹ್ಮಣ, ಬೌದ್ಧ, ಶ್ರೀಸ್ತ, ಮುಸಲ್ಮಾನಾಲ್ಲೂ ಜಾತಿ ಈಗ ಲೋಕದಲ್ಲಿರುವುದು. ಈ ನಾಲ್ಕು ಇಂಪಿರಿಯಲಿಸ್ ಆಗಿಯೇ ಇವೆ. ಮಿಕ್ಕಮಾವರು ಎಲ್ಲರೂ ಒಂದೇ ಸನು ಎಂದು ಬಾಯಲ್ಲಾದರೂ ಹೇಳುತ್ತಾನೆ. ಬ್ರಾಹ್ಮಣಮಾತ್ರ ಮಿಕ್ಕವರೆಲ್ಲರೂ ನನ್ನ ಶಿಷ್ಯರು: ಎಲ್ಲರೂ ನನ್ನ ಪಾದಫೂಜಿ ಮಾಡಿ ಎನ್ನುತ್ತಾನೆ. ಈ ಸ್ವಿರಿಟ್ ಈಗ ಬರುತ್ತಿರುವ ಡಿಮೋಕ್ರಾಟಿಕ್ ಸ್ವಿರಿಟ್‌ಗೆ ವಿರುದ್ಧ. ವಿಷಿಫ್ರೋಮೆಂಟ್ ಅಂಡ ಮೆರಿಟ್ ಈಸ್ ಮೈ ಮನಾಪಲಿ ಅನ್ನೊ೯ ಬ್ರಾಹ್ಮಣನಿಗೆ ಇನ್ನು ಸಾಫಿನಿಲ್ಲ. ದಶಾನಾಮೇಕಾದಶ ಆಗಬೇಕು. ಪಸಿನಲ್ ಮೆರಿಟ್‌ಗೆ ಕೂಡ ಕೆಲವುದಿನ ಸಾಫಿನಿಲ್ಲದೆ ಹೋಗಬಹುದು. ಗೆದ್ದಾಗ ಎರಡು ಮೂರುದಿನ ಶ್ರೀರಂಗಪಟ್ಟಣನನ್ನು ಬ್ರಿಟಿಷರು ಲಾಟಿನಾಡಿದರಂತೆ. ತಾಳಿಕೋಟಿಯ ಯುದ್ಧವಾದ ಮೇಲೆ ಆದು ತಿಂಗಳು ತುರುಕರು ವಿಜಯನಗರ ಲಾಟಿನಾಡಿದರಂತೆ. ಹಾಗೆ, ಕೊನೆಯ ಘಟ್ಟದಲ್ಲಿ ಗೆದ್ದವರು-ಮೂರೂ ಮುಕ್ಕಾಲುಪಾಲು

ಕಾಂಗ್ರೆಸ್‌ ಗೆಲ್ಲುವುದು, ಈ ಲಿಬರಲ್‌ ಮಾಡರೇಟ್‌, ಇವರೆಲ್ಲ ಒಂದಲ್ಲಿ ಒಂದು ರೀತಿಯಲ್ಲಿ ಬ್ರಿಟಿಷ್ ಭಕ್ತರು—ಕಾಂಗ್ರೆಸ್ ಉಗ್ರವಾಗಿ ಕಷ್ಟನಷ್ಟಗಳನ್ನು ಬಹುವಾಗಿ ಅನುಭವಿಸಿ ಕೊನೆಗೆ ಗೆಲ್ಲಬಹುದು. ಆಗ ಸಿಕ್ಕಾಪಟ್ಟಿ ಆಗುತ್ತದೆ. ಅನಾರ್ಕಿ ಒಂದೇಬರಬೇಕು. ಲೂಟಿಯೋ ಲೂಟಿ ಆಗಬೇಕು. ಅದು ಶ್ರೀರಂಗಪಟ್ಟಣದ ಲೂಟಿಯಾದರೆ ದೇಶದ ಅದ್ವಷ್ಟ! ಹಾಗಿಲ್ಲದೆ ವಿಜಯನಗರದ ಲೂಟಿಯಾದರೆ ದುರದ್ವಷ್ಟ. ಅದಿರಲಿ. ನಿನ್ನ ಮಾತಿಗೆ ಉತ್ತರಬೇಕಲ್ಲ. ಬ್ರಾಹ್ಮಣ ಅಂತರ್ಮಂಬಿಯಾಗಿ ಖಾಷಿಯಾದರೆ ಜಗತ್ತು ಆವನಿಗೆ ಒಂದು ಸಾಫ್ ನವನ್ನು ಕೊಟ್ಟು ಪೂಜಿಸುತ್ತದೆ. ಆದರೇನು? ನಾವು ವಿನಾಯಕನ ಪೂಜೆ ಮಾಡಿದ ಹಾಗೆ ಅದು. ಯಾಕೆ ಅಂತೀಯೇನೋ? ಇನ್ನು ಮುಂದೆ ಲಕ್ಷ್ಮೀಪತಿಯ ಯುಗವಲ್ಲ: ಲಕ್ಷ್ಮಿಯಯುಗ. ಇನ್ನೂ ಮುಂದೆ ಆರಾಧ್ಯದೈವ ಹೆಣ್ಣು, ಹೊನ್ನು, ಮಣ್ಣು. ಆಗ ಬ್ರಾಹ್ಮಣನಿಗೆ ಸಾಫ್ ನವಲ್ಲ. ವಿಜ್ಞಾನ, ತಾತ್ಯಗ, ವೈರಂಗ್ಯ, ಅಹಿಂಸೆ, ಸತ್ಯ, ಎಂಬ ಪಂಚಾಂಗ, ಈಗ ನನ್ನ ಪಂಚಾಂಗ ಇರುವಂತೆ ರೈಫರೆನ್ಸ್‌ಗೆ ಎಲ್ಲರ ಬಾಯಲ್ಲಾ ಇರುತ್ತದೆ. ಈ ಉಪ್ಪಿಯಯುಗ ಬೇಳೆದು ಅದು ರಾಷ್ಟ್ರಸರ್ವಯುಗ ಲೂಟಿಯಯುಗ ಆಗುತ್ತದೆ. ಆದರ ಕೊನೆಗೆ ಮತ್ತೆ ಯಾವನೋ ಹುಟ್ಟಿ ಈ ಪಂಚಾಂಗ ಪುರುಷರು ಬದನೆಯ ಕಾಯಲ್ಲ: ಜೀವನವನ್ನು ನಿರೂಪಿಸಿರುವ ಗುರಿಗಳು ಎನ್ನುತ್ತಾನೆ ಆಗ ಕಾದಾಡಿ, ದಣಿದು, ಸೋಪ್ಪಾಗಿ, ಸತ್ಯಂತಿರುವ ಲೋಕ ಅವನ ಮಾತು ಕೇಳುತ್ತದೆ. ಆಗ ಬ್ರಾಹ್ಮಣ ಎಂಬ ಹೆಣರಿಲ್ಲದ ಬ್ರಾಹ್ಮಣ, ವಣಾರ್ಥಮದ ಹೆಸರಿಲ್ಲದ ವಣಾರ್ಥಮನನ್ನು ಒಪ್ಪಿಕೊಂಡ ಸನ್ವಾಜ ಬರುತ್ತದೆ ಆಗ ಈಗನ ಆಲ್ ಆರ್ ಈಕ್ಕಲ್ ಘಾರ್ ಆಲ್ ಪರ್ಪಸ್‌ ಎಂಬುದು ಗುರಿಯಾಗಿ ನಿಂತು ಮಾಡ್‌. ಈನ್ ಈಕ್ಕಲ್ ಟು ಮಾಡ್ ಇ ಸ್ಟಿರಿಟ್ ಓಲಿ ಎಂಬ ಅದ್ವೈತತತ್ವ ಜಗತ್ತಿನ ಮುಂದೆ ನಿಲ್ಲಿತ್ತದೆ. Fundamentally equal and functionally different ಎಂಬ ತತ್ವದ ಮೇಲೆ ಭೇದ-ಅಭೇದವನ್ನು ಒಪ್ಪಿಕೊಂಡು ಸನ್ವಾಜ ಪುನರ್ಜನೆಯಾಗುತ್ತದೆ. ಆದರೆ ಅದೆಲ್ಲಾ ವೀರವಸಂತರಾಯ

ಬಂದಾಗ. ಬೆಳಗಿನ ಹೊತ್ತು ಮಾತಿನಲ್ಲಿ ಬಿದ್ದರೆ ದಿನದ ಕೆಲಸವೆಲ್ಲ ಕೇಡು. ಅದರಿಂದ ಇನ್ನುಮುಂದೆ ಆನಾತು ಬೇಡ, ಸದ್ಯದ್ದು ಹೇಳು.”

ಎಲ್ಲರೂ ತಾತಯ್ಯನವರ ಭವಿಷ್ಯವಾಣಿ ಕೇಳಿ ಆಶ್ಚರ್ಯಪರವರೆ ವಾಗಿದ್ದರು. ನರಸಿಂಹಯ್ಯನೇ ಮೊದಲು ಮಾತನಾಡಿದ :

“ ಅದೇ ಸಾರ್ ವಿನೇಕಂನಂದ ಸಂಘದ ಆರಂಭ ಭಾಷಣ ”

“ ಇವರೇನೋ ಕೇಳೋಕೆ ಬಂದಿರೋರು. ನಿಮ್ಮ ಹೆಸರು ಶಂಭುರಾಮಯ್ಯನವರಲ್ಲವೇ ? ಕೇಳಿ, ದೇವರು. ನಿಮ್ಮ ನಮ್ಮ ನರಸಿಂಹಯ್ಯನಿಗೆ ಒಂದು ಬೈಸ್ಟುಲ್ ತೀಗೆದುಕೊಡಬೇಕು. ಅವನಿಗೆ ಈ ವರ್ಷದ ಫೀಸೆಲ್ಲಾ ಕೊಟ್ಟಬಿಡುಕೇಕು. ಇನ್ನುಕ್ಕೆ ಒಮ್ಮಿದರೆ ನಾನು ಬರುತ್ತಿನೀ. ಒಬ್ಬರನೊಬ್ಬರು ಎಕ್ಸ್‌ಪ್ರಾಯಿಂಬ್ರ್ ಮಾಡೋಕೆ, ಬಿಟ್ಟು ಹುಡಿದು ದುಡಿಸೋಕೆ ಒಂದು ಸಂಘ ಕಟ್ಟಿದರೆ ನಾನು ಬರೋ ದಿಲ್ಲಿ.”

“ ಅಗಬಹುದು ಸ್ವಾಮಿ.”

ಮಲ್ಲಣ್ಣ ಶಂಭುರಾಮಯ್ಯ ಇಬ್ಬರೂ ಮೋಕ ಮೋಕ ನೋಡಿ ಕೊಂಡು ಒಮ್ಮಿಕೊಂಡರು.

“ ನಮ್ಮ ಖಾವಂದ್ರ್ ರು ಬಂದಾಗ ತಾವೊಂದು ಸಲ ಬರಬೇಕು ಬುದ್ಧಿ.”

“ ನಿಮ್ಮ ಖಾವಂದ್ರ್ ರು ಯಾರು ರಾವ್ ಬಹದ್ದೂರ್ ರೋ ?”

“ ಹೌದು ಬುದ್ಧಿ.”

“ ತಮ್ಮ ಹೆಸರೇನು ದೇವರು ?”

“ ಮಲ್ಲಣ್ಣ ”

“ ಇವರು ತತ್ತ್ವ ಬಹಳ ಚೆನ್ನಾಗಿ ಹೇಳುತ್ತಾರೆ ಸಾರ್.”

“ ಹೂಂ. ಒಂದು ದಿನಸ ಕೇಳೋಣ. ನೋಡಿ ದೇವರು, ಕೋವ ಮಾಡಿಕೊಳ್ಳಬೇಡಿ. ರಸ್ತೆಯ ಮಗ್ಗುಲಲ್ಲಿ ಒಂದು ನಾಯಿ ಸತ್ತು ಬಿಡಿದ್ದರೆ ಹೇಳಿ. ಅದನ್ನು ಸರಿಯಾಗಿ ದಫ್ತಮಾಡಿಸೋಕೆ ನಮಗೆ ಪುರಸೋತ್ತಿದೆ. ಈ ಲಕ್ಷ್ಮಾಧೀಶ್ವರ ದರ್ಶನಕ್ಕೆ ನಮಗೆ ಪುರಸೋತ್ತಿಲ್ಲ. ಬೇಕಾದ್ದಿ ಇವರು ದಿವಾನರ ದರ್ಶನಕ್ಕೆ ಹೋಗೋಳಿಲ್ಲವೇ ?

ಮಹಾರಾಜರ ದರ್ಶನಕ್ಕೆ ಕಾದಿರೋಲ್ಲವೇ ? ಅವರಿಗಂತೆ ನಾನು ಕಡಿಮೆಯಲ್ಲ. ರಾವ್ ಬಹದ್ರೂರ್ ಇಲ್ಲಿಗೆ ಬಂದು ನೋಡಿಕೊಂಡು ದರ್ಶನಕೊಟ್ಟು ಹೋದರೆ, ನಮಗೆ ಗಾರವ, ಸಂತೋಷ. ಅದಿಲ್ಲದೆ ನಾವು ಬಂದರೆ ‘ಸರಿ, ತಾತೆಯ್ಯನಿಗೆ ಅರಿವು ವರುಳಾಯಿತು : ಹೋರಟಿ ಲಕ್ಷ್ಮೀಪೂಜಿಗೆ,’ ಎನ್ನುತ್ತಾರೆ. ಕೊನೆಯ ಕಾಲದಲ್ಲಿ ಆ ಕೀರ್ತಿ ನಮಗೆ ಬೇಕಾಗಿಲ್ಲ. ಏನಂತಿಯೋ ನರಸಿಂಹಯ್ಯ !”

ನರಸಿಂಹಯ್ಯನಿಗೆ ಆ ಮಾತ್ರ ಈಳಿ ಕಣ್ಣಲ್ಲಿ ನೀರು ಬಂದಿತ್ತು.

“ ಈ ಮಾತ್ರ ಬಂದು ಸಾಕು ಸಾರ್. ತಮ್ಮನ್ನು ಅಜರಾಮ ರರಿನ್ನು ನೂಡಿರೋಕೆ.”

“ ಇದಕ್ಕೇ ನಿನ್ನ ಹುಚ್ಚು ಮುಂಡೆ ಅನ್ನೊಂದು. ಟೆನ್ನಿಸ್ ಏನು ಹೇಳಿದ ಮರಿತೆಯಾ ? ಅಜರನ್ತಿ ಅನುರನ್ತಿ ! ಹುಟ್ಟಿದ ಎಲೆ ಯೆಲ್ಲಾ ಹಣ್ಣಾಗಬೇಕು: ಉದುರಬೇಕು ಇದು ಪ್ರಕೃತಿಯ ನಿಯಮ. ಅಜರ ಎಂದೆ. ಆಗಲೇ ಹೆಲ್ಲು ಉದುರಿದೆ: ಮೊಕ ಸುಕ್ಕು ಬಿದ್ದಿದೆ: ತಲೆ ಯಲ್ಲಿ ಕಾದಲೂ ಉದುರಿ ಹೋಗಿದೆ. ಇನ್ನು ಅವರ ! ಯಾವತ್ತೊಂದು ಒಂದು ಸಲ ಈ ಓವರ್‌ವರ್ಕ್‌ನಿಂದ ಹಾಟ್‌ ಅಥೇಕ್ ಆಗಿ ಈ ಜೀವ ಗೊಟ್ಟು ಎನ್ನುತ್ತದೆ. ಪೇರುಗಳಲ್ಲಿ ಒಂದಿನ್ನು ಬರಿತಾರೆ : ಯಾರೋ ಒಬ್ಬಿಬ್ಬರು ವಿಾಟಿಂಗ್ ಮಾಡ್ತಾರೆ : ಇನ್ನೊಂದಿಬ್ಬರು ನನ್ನ ದೊಂದು ಶೋಟೋ ಹಾಕಿಕೊಂಡು ಅಯ್ಯೋ ಎನ್ನುತ್ತಾರೆ. ಎಲ್ಲಾ ಮುಗಿಯು ತ್ತದೆ. ಅಕೋ, ಒಂಭತ್ತೂವರೆ ಆಯಿತು. ಇನ್ನು ಏಕೋಣೋ ?”

“ ಯಾವೋತ್ತು, ಸಾರ್ ?”

“ ಇದಕ್ಕೇ ನಿನ್ನ ಘೂಲ್ ಅನ್ನೊಂದು. ಯಾವೋತ್ತೊಂದು ನಿಮಗೆ ಬೇಕಾದದಿನ ಬಂದು ಕರೆದುಕೊಂಡುಹೋದ. ಅದಕ್ಕೇನು ಹನುಮಂತ ರಾಯನ ಗುಡಿಗೆ ಹೋಗಿ ಪ್ರತ್ಯೇ ಕೇಳಬರಬೇಕೇ ! ಶಂಭುರಾಮಯ್ಯ ನವರೀ, ನರಸಿಂಹಯ್ಯ ನಮ್ಮ ಹುಡುಗ, ಅದಕ್ಕೇ ಅಭಿಮಾನವಾಗಿ ನಾನು ಹುಚ್ಚು ಮುಂಡೆ, ಘೂಲ್, ಎಂದರೆ, ಅವನು ಅಯೋಗ್ಯ ಎಂದು ಕೊಂಡಿರಿ. ಅವನು ದೇವರಂಧನನು ? ನೀವು ಅವನನ್ನು ಹಾಗೆ ಭಾವಿಸಿಯೇ ಕರೆಯಬೇಕು. ತಿಳಿತೋ ?”

“ అష్టణి సార్ !”

“ ఏను మల్లినవరి, నన్నమాతు నిమ్మ అభిమానక్కె కొడలపేట్టు ఆయితేనోఎ? మోక పేచ్చు మాడికొండు కూతిద్దీరి? ఆగలి, నిమగూ సంతోషవాగలి. బరుత్తేనే, నిమ్మ రావా బహదూర్ రు నమగే గొత్తిల్లదవరల్ల. అవరన్న కౌసిల్లిగే నామనేట్ మాడిద్దారి. అల్లి నావిబ్బరూ సేరు త్తేవే. అవరూ నావూ కౌరవ పాండవర హాగే అష్టణ్! ఆగలి. యావాగలాదరూ బందు కరెదుకొండు హోగి, బరుత్తేనే. ఇన్న ఏళోణవోఎ?”

“ తావు హోగి గాడికళుపిసికొడి సార్, నావు హోగు త్తేవే.”

“ సేసస్సిటి సోస్ సోలా : సమగే ఆవసర, దాగే ఆగలి.”

ఇర

నాయకునిగే ఇందు హోసతలేనోఎపు బందిదే. అవను ఇదువరిగే మాదేగౌడన కెత్తిర మోకచొట్టు మాతనాడిల్ల. ఇపోత్తు మాతనాడదిద్దరే యత్కువిల్ల, ఆవను సమాప బంధు ఆదరూ ఆవన మనిగే తాను హోగుపుదు ఇష్టవిల్ల. కరెదరి ఆవను బరువనోఇల్లవోఎ? ఈచెగే దివానర బళ డెప్పుటీషన్ హోగి బందిద్దానే. ఆ డెప్పుటీషన్నల్లి తన్నన్న సేరిసి కేళ్ళ లిల్ల ఎందు నాయకునిగే ఒళగే కోపవూ ఇదే: సాలడే, హోగి బందవను ఏనాయితు ఎందు హేళబీడవే? హాగే హేళదిద్దరి తన్న ఫోనతిగే కుండల్లవే? ఎందు అదు బందు సంకటి. ఈ

ಸಂಕಟಗಳನ್ನೆಲ್ಲ ಬದಿಗೆ ತಳ್ಳಿ, ಕೋಪವನ್ನೂ ತುಳಿದು ಹೇಳಿ ಕಳುಹಿಸಿ ದರೆ ಬರದೇ ಹೋದರೆ? ಏನುಗತಿ? ಬಂದರೆ, ಅವನನ್ನು ಎಲ್ಲಿ ಕುಳಿರಿಸಿ ಮಾತನಾಡಬೇಕು? ನೊದಲನೆ ತೊಟ್ಟಿಯಲ್ಲಿ ಮಾತನಾಡಿ ಸಿದರೆ ಅವನಿಗೆ ಅಪಮಾನ. ಎರಡನೆಯ ತೊಟ್ಟಿಗೆ ಕರೆಯುವುದಕ್ಕೆ ಇನ್ನುವಿಲ್ಲ. ಏನು ಮಾಡಬೇಕು?

ಒಂದುದಿನವೆಲ್ಲ ಯೋಚಿಸಿದ : ಮತ್ತೊಬ್ಬರ ಬಳಿ ಸಲಹೆ ಕೇಳುವಹಾಗಿಲ್ಲ. ಅದಿಲ್ಲದೆ, ನಾಯಕನ ಲೋಕಾನುಭವ ಒಂದು ಬುದ್ಧಿ ಕಲಿಸಿತ್ತು. ಶ್ರೀಮಂತರು ಯಾರನ್ನಾದರೂ ಸಲಹೆ ಕೇಳಿದರೆ, ಲೋಕದಲ್ಲಿ ಯಾರೇ ಆಗಲಿ, ಶ್ರೀಮಂತರ ಮನಸ್ಸಿಗೆ ಸರಿಯಾಗಿ ಹೇಳುವರಲ್ಲದೆ, ಕರ್ತವ್ಯವನ್ನು ಶುರಿತು ಹೇಳುವುದಿಲ್ಲ. ಅದೇ ಸೋಗಸು. ಶ್ರೀಮಂತನು ಬೇವಿನ ಮರದ ಮುಂದೆ ನಿಂತು, ಇದೇನು ತೆಂಗಿನಮರ ಕವಲು ಬಿಟ್ಟಿದೆ? ಎಂದರೆ, ಸುತ್ತಲೂ ಇದ್ದವರು, ಹಂಗೇ ಕಾಣುದೆ ಅನ್ನವರು ಕೆಲವರು : ಹೌದು. ಏನೋ ಆಗಿ, ತೆಂಗಿನಮರ ಕವಲು ಬಿಟ್ಟಿದೆ, ಎಂದು ಒಪ್ಪಿಕೊಂಡು, ನೋಡಿ, ಗರಿಗಳು ಕೊಂಬೆಗಳಾದಾಗ ಸಣ್ಣ ಗರಿಗಳು ಆದಕ್ಕೆ ತಕ್ಕುಂತಿ ಚಿಕ್ಕಬಿಕ್ಕುವಾಗಿವೆಯಲ್ಲ : ದೈವವಿಲಾಸ! ಯಾರು ಬಲ್ಲರು? ಯಾವ ಕಾಲಕ್ಕೇನೋ? ಎಂದು ಕಲಿಯದ, ಕೇಳದ, ತಿಳಿಯದ, ವೇದಾಂತವನ್ನೆಲ್ಲ ನುಡಿದು, ಅದು ಸತ್ಯ ಎನ್ನು ವುದಕ್ಕೆ, ಆ ಸತ್ಯವನ್ನು ತಾವು ಬಲ್ಲಿಸು ಎನ್ನುವುದಕ್ಕೆ ಎಷ್ಟುಬೇಕೋ ಅಷ್ಟು ಹೇಳುವವರೇ ಹೆಚ್ಚು; ಅದರಿಂದ, ನಾಯಕನು ಒಬ್ಬರನ್ನೂ ಸಲಹೆ ಕೇಳುತ್ತಿರಲಿಲ್ಲ. ಯಾವ ಕೆಲಸಮಾಡಬೇಕಾದರೂ ದೀರ್ಘವಾಗಿ ಯೋಚಿಸುವನು. ಪುರಾಣಗಳಲ್ಲಿ ಯಾವುದಾದರೂ ಫುಟ್ಟಿನನ್ನು ನೀನೆಡು ಕೊಳ್ಳುವನು : ಅಲ್ಲಿನ ಹಿರಿಯರು ಏನು ಮಾಡಿರುವರು ಎಂಬುದನ್ನು ಯೋಚಿಸಿ ಅದನ್ನು ಸಂದರ್ಭಕ್ಕೆ ಹೊಂದಿಸಿಕೊಂಡು ನಡೆಯುವನು : ಸಾಮಾನ್ಯವಾಗಿ ನೂರಕ್ಕೆ ತೊಂಬತ್ತುರಲ್ಲಿ ಗೆಲ್ಲುವನು. ಅದು ಅವನಿಗೆ ವಾಡಿಕೆಯಾಗಿತ್ತು. ಆತನ ದೃಷ್ಟಿಯಲ್ಲಿ ಶ್ರೀಮಂತಿಕೆ ಸೌಭಾಗ್ಯ ಮಾತ್ರ ವಲ್ಲ; ತೆಂಗಿನಮರ ಹತ್ತಿ ಕೂತನವ ಹಾಗಿ : ಬೇಕೆಂದರೂ ಮೇಲ್ಲಿಗೆ ಇಳಿಯಬೇಕೇ ಹೋರತು ಧುಮುಕುವಂತಿಲ್ಲ. ಮೇಲೆ ಕುಳಿತಿರುವಾಗ

ಭದ್ರವಾಗಿಯೇ ಇದ್ದರೂ ಮೈಮರೆಯುವಂತಿಲ್ಲ.

ಈಗಲೂ ಕುಳಿತು ಒಂದು ದಿನ ಯೋಚಿಸಿದನು : ಇದು ಕೈಪ್ಪಣಿ ಕೆಲಹೆನಾಡದ ಯಾಗೆ ಕರ್ಣನ ಕಿವಿ ಕಚ್ಚಿ ಕೌರವಕುಲವ ಕೊಂಡಂತೆ ಮಾಡಬೇಕು ಎಂದು ನಿಶ್ಚಯಿಸಿಕೊಂಡು, ತನಗೆ ಬೇಡವಾದನ್ನು ಎಂಬುದನ್ನೂ ಗಮನಿಸದೆ, ಅವನ ಮನೆಗೆ ಹೋಗಿ ತಾನೇ ಕರೆತ್ತು ಬೇಕು ಎಂದು ಗೊತ್ತುವಾಡಿಕೊಂಡು, ಆ ಸಿದ್ಧಾಂತವನ್ನು ಪುನರ್ವಿಷಿಂಧ ಮರ್ಶಿ ಮಾಡಿದನು. ದೆಲವು ತೆರದಿಂದ ಅದು ಸರಿಯಿಂದಾಯಿತು. ತಲೇನೋವು ಅಧಿಭಿಟ್ಟು.

ಮಾಡೇಗೌಡನು ಸುಮಾರು ಮೂವತ್ತು ಮೂವತ್ತೆಂದು ವಯಸ್ಸಿನ ಪ್ರಾಯದವನು. ದೇಹ ಅಪ್ಪು ದೊಡ್ಡದಲ್ಲ : ಎತ್ತರ ಇತ್ತು ಅನ್ನಬೇಕು : ಆದರೂ ಖದೊವರೆ ಅಡಿಗಿಂತ ದೊಡ್ಡದಲ್ಲ : ದಪ್ಪಿ ಬಹುಶಃ ಗಳಿಂಬಿಯಲ್ಲ, ಬಿದಿರಿನ ಚೊಂಬೆಯಲ್ಲ, ಬೆಯ್ಯೆನ್ನಿಸಿ ಕೊಳ್ಳುವನ್ನು : ತೂಕ ಸುಮಾರು ನೂರು - ಅಥವಾ ನೂರು ಹತ್ತು ಹೊಂಡು ಇರಬಹುದು. ಆರದಿ ಎತ್ತರದ ನೂರೆಂಭತ್ತು ಪೊಂಡಿನ ನಾಯಕನ ಮಗ್ಗಲಲ್ಲಿ ಅವನು ನಿಂತರೆ, ಅಂಗಡಿಗಳಲ್ಲಿ ಹಾಕಿರುವ I sold on credit : I sold on cash ಚೊಂಬೆಗಳಂತಿರುವುದು.

ಸುಮಾರು ಆರುಗಂಟೆ ಇರಬಹುದು : ನಾಯಕನ ಕುದುರೆ ಮಾಡೇಗೌಡನ ಮನೆಯ ಬಾಗಿಲಲ್ಲಿ ನಿಂತಿತು. ಬಾಗಿಲು ತೆಗೆದಿತ್ತು : ಆಳು ದನದ ಕೊಟ್ಟಿಗೆಯನ್ನು ಗುಡಿಸುತ್ತಿದ್ದಾನೆ. ನಾಯಕನು ಕುದುರೆಯ ನೇಲಿ ಕುಳಿತು, “ಇದಾರಾ ಅಯ್ಯಾ ನಿಮ್ಮ ಗೂಡರು ?” ಎಂದು ಕೇಳಿದನು. ಆಳಿಗೆ ನಂಬಿಕೆಯೇ ಇಲ್ಲ : ನೋಡಿದರೂ ತನ್ನ ಕೆಟ್ಟಿ ನಂಬಿ : ನಾಯಕರು ಬಂದಿರುವರು ಎಂದು ನಂಬುವುದಕ್ಕೆ ಅಷ್ಟು ಹೊತ್ತು ಹಿಡಿಯಿತು. ಆಳು “ಗಡ್ಡೀ ಕಡೇ ಓಗನ್ನೆ ಬುದ್ದಿ” ಎಂದು ಕೈಮುಗಿದನು. ನಾಯಕನಿಗೆನು ಉಂರವರಿಗೆಲ್ಲಾ ಗೊತ್ತು : ಮಾಡೇಗೌಡನು ಎಂಟು ಗಂಟೆಗೆ ಏಳುವುದು ಎಂದು. ಆದರೂ ಮನೆ ಮಂದಿಯೆಲ್ಲ ಅವನು ಏಳುವುದಕ್ಕೆ ಮುಂಚಿ ಯಾರಾಡರೂ ಬಂದರೆ

“ಗದ್ದೀಕಡೆ ಹೋಗವೇ ಬುದ್ದಿ” ಅನ್ನುವರು. ಮಜ್ಜಿಗೆ ಹೆಚ್ಚಿಯಲ್ಲಿ “ಗದ್ದೀಕಡೆ ಹೋಗವೇ” ಎಂದರೆ, ಇನ್ನೂ ಹಾಸುಗೆ ಬಿಟ್ಟು ಎದ್ದಿಲ್ಲ ಎನ್ನುವುದರ ಪರಾಯ ಎಂದಾಗಿತ್ತು.

ನಾಯಕನಿಗೆ ಬೇಕಾಗಿದ್ದುದೂ ಅಷ್ಟೇ! ತಾನು ಬಂದಿದ್ದೀ ಎಂದಾಗಬೇಕು: ಯತ್ತುವಿಲ್ಲದೆ ಅವನು ತಾನಾಗಿ ಬರುವಂತಾಗಬೇಕು ಎಂದೇ ನಾಯಕನು ಅಪ್ಪು ಹೋತ್ತಿಗೇ ಗೊಡನನ್ನು ಹುಡುಕಿಕೊಂಡು ಹೋದುದು. ನಾಯಕನಿಗೆ ಆಳನ ಮಾತನ್ನು ಕೇಳಿ ನಗು ಬಂತು: ಆದರೂ ನಗುವನ್ನು ತಡೆದುಕೊಂಡು “ನಾ ಬಂದಿದ್ದೆ ಅನ್ನಯಾರ್ ! ನಾಷ್ಟು ಆದಮೇಲೆ ಗೊಡರನ್ನು ಕಾಯೊಂಡಿರುತ್ತೇನಿ ಅಂತ ಹೇಳು. ಎಲ್ಲರೂ ಚನ್ನಾಗವ್ವಾ ಗೊಡರ ಮನೆಯಲ್ಲಿ ? ” ಎಂದು ಹೇಳಿ. ಕೇಳಿ, ವಿಚಾರಿಸಿಕೊಂಡು ಮುಂದೆ ಬಂದನು.

ಆಳು “ಇದೇನು ಬುದ್ದಿಯೋರು ಬಂದಿದ್ದು ಯಾವತ್ತೂ ಇಲ್ಲವಲ್ಲ !” ಎಂದು ಆಶ್ಚರ್ಯಮಗ್ನನಾಗಿ, ಹೋದನು.

ಸುಮಾರು ಎಂಟುಗಂಟಿಗೆ ಗೊಡನು ಎದ್ದನು. ಅವನು ಎದ್ದ ಕೂಡಲೇ ಗಂಟೆಯಾಗುವುದು. ಆಳು ಬಿಸಿ ಬಿಸಿ ಟೀ ತೆಗೆದುಕೊಂಡು ಹೋಗಿ ಹಾಸ.ಗೆಯ ಮೇಲೆ ಕೊಡಬೇಕು. ಗೊಡನು ಟೀ ಆದಮೇಲೆ ಎದ್ದು ಕಾಲುಗಂಟಿ ವೇಣಿಕ ತೋಳಿದುಕೊಂಡು ಬರುವನು. ಆಮೇಲೆ ನಾಷ್ಟು. ಅದಾದ ಮೇಲೆ ಒಂದು ಎರಡು ಮೂರು ಸಿಗರೀಟ್ : ಜೊತೆಗೆ ಏನೋ ಬೈವಡಿ. ಅದನ್ನು ಕುಡಿದರೆ ನೊಕ ಕೆಂಪಾಗುವುದು : ಕಣ್ಣ ಕೊಂಚ ಶಿರಿಗಣ್ಣ ಬೀಳುವುದು. ಆ ಸೊಂಪಿನ ಭಾವದಲ್ಲಿ ಎಳೆ ಬಿಸಿಲು ಬಲಿಯುತ್ತಿರುವಾಗ, ಇಷ್ಟವಿದ್ದರೆ, ಗೊಡನು ಹೋಗಿ ಹೊಲ ಗದ್ದೆ ನೋಡಿ ಬರುವನು.

ಈ ದಿನ ಎದ್ದು ನಾಷ್ಟು ಮಾಡುತ್ತಿದ್ದಾಗ ಗೊಡನಿಗೆ ನಾಯಕನು ತಾನಾಗಿ ಬಂದು ಬರಹೇಳಿ ಹೋದುದು ತಿಳಿಯಿತು. ಅವನಿಗೆ ಆಶ್ಚರ್ಯ: ಸಂತೋಷ. ನಾಯಕನಂಥವನೂ ತನ್ನ ಮನೆಯ ಬಾಗಿಲಿಗೆ ಆಲೆಯ ಬೇಕು ; ಹಾಗೆ ವಾಡಿಕೊಳ್ಳಬೇಕೆಂದಿದ್ದ ತನ್ನ ಆಶೆ ನೇರವೇರಿತೆಂಬ ಸಂತೋಷ - ನಾಯಕನು ತಾನೇ ಬಿಂದನೇ ! ಎಂದು ಆಶ್ಚರ್ಯ.

ಅಂತೊ ಹೋಗಬೇಕು – ನೋಡಿಕೊಂಡು ಬರಬೇಕು ಎನ್ನಿಸಿತು.

ಸುಮಾರು ಒಂಭತ್ತೂವರೆ ಗಂಟೆಯಿಂಬಹುದು. ಗೌಡನು ನಾಯಕನನ್ನು ಕಾಣಲು ಬಂದನು. ಮನೆವಾತ್ರೆ ನಂಜಪ್ಪನು ಗೌಡನನ್ನು ಕರೆದುಕೊಂಡು ಹೋಗಿ ಎರಡನೆಯ ತೊಟ್ಟಿಯ ದಿವಾನಾನೆಯಲ್ಲಿ ಕೂರಿಸಿದನು, ಗೌಡನಿಗೆ ಅಭಿಮಾನಕ್ಕೆ ತೃಪ್ತಿಯಾಯಿತು. “ಪರವಾಯಿಲ್ಲ. ನಾಯಕ ನಮ್ಮ ಅಂತಸ್ಸಿಗೆ ತಕ್ಕಂತೆ ನಡೆದವನೆ” ಎನ್ನಿಸಿತು. ನಿರಾಳವಾಗಿ ಕುಳಿತನು.

ನಾಯಕನು ಕೊಂಚ ಹೋತ್ತಿನಲ್ಲಿ ಬಂದನು: “ ಏನು ಪಟೀಲ ರಿಗೆ ನಾಷ್ಟಾ ಅಯಿತಾ ? ” ಎನ್ನುತ್ತೆಲೇ ಒಳಗೆ ಬಂದನು: ಅವನ ಹಿಂದೆಯೇ ಆಳು ಬಂದು ಮಾಂಸದ ತಿಂಡಿಯನ್ನು ತಂದು ಇಟ್ಟನು.

ಗೌಡನು ನಾಯಕನು ಬಂದರೆ ಕುಳಿತೇ ಮಾತಸಾಡಬೇಕೆಂದು ಇದ್ದನು: ಆದರೆ ಏಕೋ ಏನೋ ಅವನು ಬರುತ್ತಿದ್ದಘಾಗೆಯೇ ಎದ್ದು ಸಿಂತನು. ಅವನು ಕುಳಿತುಕೊಂಡವೇಲೆ ಕುಳಿತುಕೊಂಡನು. ಇಬ್ಬರೂ ತಿಂಡಿ ತಿಂದು, ಕುಡಿದು ಅಡಕೆಲೆಯನ್ನು ಹಾಕಿಕೊಳ್ಳುತ್ತಾ ಮಾತನಾಡಿದರು :

ನಾಯಕನೇ ಮೊದಲು ಕೇಳಿದನು :

“ ಅದೇನು ನೀವೆಲ್ಲ ದಿನಾನರ ಹತ್ತಿರಕ್ಕೆ ಹೋಗಿದ್ದ ರಂತಲ್ಲ ! ”

“ ಅದಾ ! ನಾನು ಮೊನ್ನೆಯೇ ಬಂದು ಎಲ್ಲಾ ತಮ್ಮ ಹತ್ತು ಹೇಳಬೇಕು ಅಂತಿದ್ದೆ. ಏನೋ ಆಗ್ನಾಲಿ. ಅದು ಇಷ್ಟೇ ! ಲೋಕ ಎಲ್ಲಾ ಬದಲಾಯಿತಾ ಅದೆ. ಅದರಲ್ಲಿ ತಮ್ಮ ಬಕ್ಕಲಮಕ್ಕಳು : ರಾಜ್ಯದಲ್ಲಿ ಇರೀಸಿಂದಿದಿದು ರಾಜ್ಯ ಆಳೋ ಮಹಾರಾಜರವರಿಗೆ ಎಲ್ಲಿರೂ ಶನ್ನ ಹಾಕೋರು : ಬೆವರು ಸುರಿದು ಬದುಕೋರು : ನಮಗೆ ಸರಕಾರದಲ್ಲಿ ಯಾಕೆ ದೊಡ್ಡ ದೊಡ್ಡ ಹುದ್ದೆ ಕೊಡೋಕೆಲ್ಲ ಅಂತ ಕೇಳೋಕೆ.”

“ ಅವರೇನಂದ್ರು ? ”

“ ನೀವೇಳೋ ಮಾತು ಸರಿಯಾಗಿದೆ. ಅದರೆ, ಈ ಗ ತಾ ನೇ ಯೂನಿವರ್ಸಿಟೆ ಮಾಡಿದ್ದೀರಿ, ಇಂದ್ರಾಂತರು ಬರಲಿ. ಅವರಿಗೆ

ತಪ್ಪದೆ ಚಾಕರಿ ಕೊಡಿಸಿತ್ತೀವಿ, ಅಂದರು.”

“ಅಲ್ಲಾ ಅದೇನು ಎಲ್ಲಾ ಬಿಟ್ಟು ಚಾಕರಿ ಕೇಳೋಕೆ ಹೋಗಿದ್ದಿ? ಏನೋ ಗತಿಯಿಲ್ಲ ಪುಸ್ತಕ ಇಡಿದೀರೋ ಈ ಹಾರುವರ ಹೈಕಳ್ಳಿ ಹೊಟ್ಟಿಗಿಲ್ಲ: ಅವರಿಗೆ ಚಾಕರಿ ಬೇಕಾ ಅನ್ನೊಂದು ಏನೋ ಸರಿ. ಅದೇಕೆ ನನ್ನು ಮಕ್ಕಳ್ಳಾ ಅದೇ ಗತಿ ಬಂತಾ !”

ಗೌಡನು ಒಂದು ಗಳಿಗೆ ಸುಮ್ಮನಿದ್ದನು. ಧೈಯರ್ ಮಾಡಿ ಹೇಳಿದನು : “ ಬುದ್ಧಿಯೋರ ತಾವು ಈ ಮಾತು ಹೊದೆವಣಾ ನೇ ಬರಬೇಕಾಗಿತ್ತು. ಇದು ಹೊಟ್ಟಿಗದೆ ಇಲ್ಲ ಅನ್ನೊಂದು ಮಾತಲ್ಲಿ : ಅಧಿಕಾರದ ಮಾತು. ವೊನ್ನೆ ನೀವು ಅಮಲಾರ್ಥ ಚೆನ್ನೋಗೌಡರು ಬಂದಾಗ ನಮ್ಮೋರು ಅಂತಲ್ಲೂ ಅಷ್ಟು ವಿವಾದದೆ ಮಾಡಿದ್ದೀ? ಅಂಗೇ ಅವರೇ ರೆವಿನ್ಯಾ ಕ್ರಿಫಿನ್ ರೋ ಕೌಸಿಲ್ಲರೋ ಆದರೆ? ನೋಡಿ ಕಿರಸ್ತಾನರು, ತುರುಕರು, ಅವರೆಲ್ಲ ಕೌಸಿಲ್ಲರಾದರು : ನಮ್ಮೋರು ಒಂದು ಇಬ್ಬರಾದರೂ ಆಗಲಿ. ಇದೇನು? ಮಿಕ್ಕೋರಿಗೆಲ್ಲ ತಲೆನೇತೆ ಕೊಂಬಿರೋದು? ನಮಗಿಲ್ಲದಿರೋದು? ಕೋಟಿ ರೂಪಾಯಿ ಕಂದಾಯ ಕಟ್ಟಿತ್ತೋ ಜನ ಅಲ್ಲಾ ನಾವು? ಏನೂ ಕಂದಾಯ ಕೊಳ್ಳ ಕೊಡದೇನಾರ್ಲ್ಲ ದೊಡ್ಡ ದೊಡ್ಡ ಹುಡ್ದೀಗೆ ಬರಬೋದು? ನಮ್ಮೋರು ಯಾಕ ಕೂಡದ್ದು? ಈಗ ತಾವು ವೇಲಿನ ಮನಿಗೆ ಮೊಬರಾದಿರಿ. ಸರಕಾರದೋರೆ ತವ್ಯನ್ನು ಆರಿಸಿಕೊಂಡರು. ಈಗ ತಾವು ಯಾರಿಗೇನು ಕಡೆಮೆಯಾಗಿರೋದು? ಈಗ ತಮಗೆ ನೀಂಬರುದಾರ್ತಿ ಆಗೋಕೆ ಮುಂಚೆ ಇಂಗ್ಲೀಷ್ ಬರುತ್ತಿತ್ತಾ? ಈಗ ಕಲಿತಿಲ್ಲವಾ? ಅಂಗೇ, ನಮಗೆ ಬರದಿದ್ದ ಕೆಲೀತೀವಿ.”

ನಾಯಕನು ನಕ್ಕುಬಿಟ್ಟನು. ಅವನ ನಗು ಕೇಳಿ ಗೌಡನಿಗೆ ತಬ್ಬಿಬಾಬುಯಿತು. ನಾಯಕನು ಹೇಳಿದನು : “ ಪಟ್ಟೀಲರೆ, ನಾನೂ ಏನು ಮಹಾ ಮೆಂಬರುತನ ಎಂದಿದ್ದೆ. ಹೊದನೊದಲು ಆ ರೂಲ್ಸ್, ಅದು ತಲೆನೋಯುತ್ತಿತ್ತು. ಈಗ ಅದೆಲ್ಲ ನೋಡಿಗೂಂಡಿವ್ವಿ. ಆದರೆ ಬಜೆಟ್ ನಲ್ಲಿ ನಾವು ಮಾತಾಡೋಕಾಯ್ದೆ ಅಂತೀರಾ? ಆ ದಾವಣಗೆರೆ ನಂಜಂಡಯ್ಯನವರು, ಕಾಫಿಪ್ಪಾಂಟರ್ ವಾಸುದೇವ

ರಾಯರು, ಆ ಜಡೆಯೋರು, ವೈಸೂರಿನ ತಾತೆಯ್ಯನವರು ಈ ಹುಲಿಗಳ ಮುಂದೆ, ನಾವೆಷ್ಟರವರು? ನಾವು ಈ ಇಲ್ಲದ ಸೀಕಲಾಟ ತಂದಿಟೊಂಬೊಂದು ನನ್ನ ಮನಸ್ಸಿಗೆ ಹಿಡಿಯೋಕಿಲ್ಲ. ನಮ್ಮ ಆಸ್ತಿಪಾಸ್ತಿ ರೂಧಿಸಿಕೊಳೊಂದು. ಈ ಚಾಕರಿ ನೌಕರಿ ಹೊಟ್ಟಿಗಿಲ್ಲ ದಿದೊಂದು ಮಾಡಿಕೊಳ್ಳಿ. ಏನೋಂದೊಡ್ಡೆ ಎಷ್ಟಿದ್ದಾವು? ಎಲ್ಲಾ ಚಾಕರಿಗಳೂ ಸಣ್ಣ ಪುಟೊಎಂಬು. ಸುಬೇದಾರಿ ತಾನೇ ಏನು ಮಹಾ! ಏನೋಂ ಅಲ್ಲಿ ಇಲ್ಲಿ ಕೆರಕೊಂಡು ಕಿತ್ತು ಕೊಂಡು ಬಾಳೊಂದು. ಅದೆಲ್ಲಾ ಬರೀ ಜಂಭ. ನಂಗೇನೋಂ ಬೇಡಾ ಅಂತದೆ?”

ಗೌಡ ಅದಕ್ಕೆ ಉತ್ತರ ಹೇಳಲಾರದೆ ರೇಗಿಕೊಂಡು ಮಾತನಾಡಿದ : “ ಬುದ್ದಿಯೋರು ಹಿಂದಲಕಾಲದೋರು. ಈಗಿನೋರು ಬುದ್ದಿನೇ ತನುಗೆ ತಿಳಿಂದು. ತನ್ನ ಕಾಲದೋರಿಗೆ ಬೇಕಾಗಿದ್ದುದು ಆಸ್ತಿ, ಪಾಸ್ತಿ : ಈಗಿನೋರಿಗೆ ಬೇಕಾದ್ದು ಅಧಿಕಾರ. ಬರೀ ಜಂಭ ಅಂತೀರಿ : ಪರವಾಯಿಲ್ಲ. ಆ ಜಂಭಾನೇ ಬೇಕಾದ್ದು. ಮೊನ್ನೆ ವೈಸೂರಲ್ಲಿ ನಾವೆಲ್ಲ ಮಾತಾಡಿಕೊಂಡಿದ್ದಿಲ್ಲಿ : ಮಾರಾಜರೂ ಕೂಡ, ನಮ್ಮ ಕೈಗೊಂಬೆ ಆಗಬೇಕು. ನಾವು ಹೇಳಿದಂಗೆ ಹೂಂ ಅನ್ನಬೇಕು. ಹಂಗೆ ಮಾಡೋತನಕ ನಾವು ಸುಮ್ಮಿಸಿರ್ಜೋಕಾಡಿತಾ ? ಬರೋ ಸಲ ತಾವು ಎಲೆಕ್ಸಾಫ್‌ಗೆ ನಿಲ್ಲಿ : ಆಗ ತಮಗೇ ತಿಳಿತದೆ. ನಾವೆಲ್ಲ ಮಾತಾಡಿಕೊಂಡಿಲಿ. ಇನ್ನು ವೇಲೆ ನಮ್ಮ ಓಟೀಲ್ಲಾ ನಮ್ಮೋಂಗಿ. ತಾವೂ ನಮ್ಮ ಕಡೆ ಸೇರಿ ನಮ್ಮಂಗೆ ಮಾತಾಡಬೇಕು ಅಂಗಿದ್ದರೇನೇ ತಮಗೆ ಓಟು.”

“ಹೆಂಗಾದರೆ, ನಮ್ಮ ಓಟೀಲ್ಲಾ ನೀವೇ ತಕೊಂಡುಬುಡುತ್ತಿರುತ್ತಿನ್ನಿಂದು.”

“ ವಿನು ಮಹಾ ಕಷ್ಟ ಬುದ್ಧಿ. ಒಕ್ಕುಲಿಗನ ನುಗನಾದರೆ ಒಕ್ಕುಲಿಗನಿಗೇ ಕೊಡು ಅಷ್ಟೊಂದು. ಮುಗಿತು.”

“ ಆಯ್ತು. ಅಲ್ಲಿಗೆ ನೀವೋಗಿ ಮಾಡೋದು?”

“ ಅದೇನು ಮಾಡೋದು ಅನ್ನೊಂದು ಇಲ್ಲಿಂದ ಯಾಕೆ? ಈಗ ತಾತೆಯ್ಯನವರು ಅವರೆಲ್ಲ ಏನು ಮಾಡುತ್ತವೆ? ಅವರು ಹತ್ತು ಜಘ

ಸೇರವೇ ? ಅವರು ಹೆಂಗೇಳಿದ್ದೆ ಅಂಗೆ ಕೇಳುದೆ ಸರಕಾರ. ಹೆಂಗೇ ನಮ್ಮ ಮಾತು ಕೇಳಲಿ !”

“ಆಗಲಪ್ಪ ! ಹೂಂ ಅನ್ನೊಂದು. ಸರಕಾರ ಕೇಳಿದ್ದು ಆಗೇನು ಮಾಡ್ಡಿರಿ ? ನಿಮ್ಮೋರಿಗೆಲ್ಲ ಚಾಕರಿ ಕೊಟ್ಟರು. ಆಗ ಏನು ಮಾಡ್ಡಿರಿ ?”

“ಮಿಕ್ಕ ಕೊ೯೦ನೊ೯ರ ಮೇಲೆಲ್ಲ ನಮ್ಮ ಅಧಿಕಾರ ಚಲಾಯಿ ಸ್ತೀನಿ.”

“ಮೈಸೂರಲ್ಲಿ ನಿಮ್ಮ ಕೊ೯೦ ಒಂದೇನೊ೯ ಇರೊದು ? ಮಿಕ್ಕೊ೯ರೂ ಅವೇಲ್ಲೋ ?”

“ಮಿಕ್ಕೊ೯ರೂ ಅಪ್ಪೇ !”

“ಅವರೂ ನಿಮ್ಮಂಗೇ ಮಾಡ್ಡಿರು ?”

ಗೌಡನಿಗೆ ಏನು ಹೇಳಬೇಕೋ ತಿಳಿಲಿಲ್ಲ. ಅದಕ್ಕೆ ಇನ್ನೂ ಅವು ಕೂಗಿ ಹೇಳಿದನು : “ಬುದ್ಧಿ, ನೀವು ಇಂಗ್ಲಿಷ್ ಕಲಿತು ಬೇರೆ ಭರಾ ಆಗೋದ್ದಿ. ನಮ್ಮನ್ನು ಪಲ್ಲೀ ಹೊಡಿಸಬೇಡಿ; ನಮ್ಮಂಗಾಗಿ.”

ಇದುನರೆಗೂ ಕಾದಿದ್ದ ನಾಯಕನು ಸಮಯ ನೊಂದಿ ಗುಂಡು ಹೊಡಿಯುವ ಬೀಳಿಗಾರನಂತೆ, ಸೆಟಿದುಕೊಂಡು ಕೇಳಿದನು :

“ಅದೇನು ಮೊನ್ನೆ ನಡಿದ ಹೊಳಟಲಿನ ಪರಂಗ ?”

“ಅಂ ! ಯಾವೊತ್ತು ?”

“ವೈಸೂರಲ್ಲಿ ಕಳಿಯ್ಯಾ ! ನೀವೆಲ್ಲ ಹೊಳಟಲೊಂನ್ನು ಮೇಲೆ ಬಿಳಾಕೆ ಹೊಗ್ಗಿದ್ದರುತ್ತು !”

ಗೌಡನು ನಾಯಕರಿಗೆ ಅದು ಗೊತ್ತುಗಿರಬಹುದು ಅಂದು ಕೊಂಡಿರಲಿಲ್ಲ. ಈನೊ೯ ಸಾರಿಸುವನಂತೆ, “ಅದೇನೊ೯ ! ಬುದ್ಧಿಯ ವರ ಗಂಟ ತಂದ-ಮಂಗ ಯಾರು ?” ಎಂದು ಬಿಟ್ಟ.

“— ಮಂಗ ಅಲ್ಲ ; ತಾತ್ಯಾನವರು ಖುದ್ದು ಬರಿಸವೇ ? ನಂಜಪ್ಪ, ಬಾರಯ್ಯಾಇಲ್ಲ. ಗೌಡರಿಗೆ ಸುಲಾವಣ ಮಾಡಿಸು.”

ನಂಜಪ್ಪ ಬಂದು ಓದಿದನು : “ರಾಜ್ಯಶ್ರೀ ನಾಯಕರ ಸನ್ನಿಧಿಗೆ. ಮಜ್ಜಿಗೆ ಹಳ್ಳಿ ಪಟೀಲ್ ಮಾಡೇಗೌಡರು, ಇಲ್ಲಿ ಬಂದು ಹೊಟೀಲಿನಲ್ಲಿ

ಇಲ್ಲಿದುಕೊಂಡು ಅವಿವೇಕ ಮಾಡಿದ್ದಾರೆ. ಹೊಟೀಲಿನವನನ್ನು ಅವನು ಮಾಡಬಾರದ ಕೆಲಸ ಮಾಡಬೇಕೆಂದು ಒತ್ತಾಯಮಾಡಿ, ಮಾಡ ದಿದ್ದರೆ ನಿನ್ನನ್ನೂ ಇಲ್ಲಿಂದ ಎಬ್ಬಿಸಿ ಬಿಡುತ್ತೇನೆಂದು ಹೆದರಿಸಿದ್ದಾರೆ. ಅವನು ಹೆದರಿಕೊಂಡು ಹೊಟೀಲು ಬಿಟ್ಟು ಓಡಿ ಬಂದಿದ್ದಾನೆ. ವಿವರಗಳೆಲ್ಲ ಚಿ | ನರಸಿಂಹಯ್ಯನ ಮೂಲಕ ಹೇಳಿಕಳುಹಿಸಿದ್ದೇನೆ. ಆತನು ತಮ್ಮ ಬಂಧುವೆಂದು ಗೂತ್ತಾಯಿತಾಗಿ ಎಲ್ಲವೂ ಹಾಗೆ ಹಾಗೇಇದೆ. ತಮಗೆ ಸಾಧ್ಯವಾದರೆ ಆತನನ್ನು ಅಂಕೆಯಲ್ಲಿರಿಸಿಕೊಳ್ಳಿ. ಇಲ್ಲದಿದ್ದರೆ, ಆಮೇಲೆಯಾದರೂ ನಮ್ಮ ತಮ್ಮ ಸ್ನೇಹವನ್ನು ಉಪಯೋಗಿಸಲು ಯತ್ತಿನಷಟೆಡಿ.”

ಪಟೀಲನು ಸೋಫಾದಲ್ಲಿ ಅಡಗಿಕೊಂಡನು. ಹದ್ದನ್ನು ಕಂಡ ಕೊಳ್ಳಿ ಪಿಠೀಯಂತಾದನು. “ಏನಯಾ ಮಾಡಿದೆ? ಮನೆಗೆ ಹೆಸರು ತರೋನೇನಯಾ ಸಿನು? ಸಿನು ಇಂಥ ಪಟೆಂಗ ಅಂತ ತಿಳಿದಿದ್ದರೆ, ನಿನ್ನ ಗುಂಡು ಹಾಕಿ ಸುಟ್ಟು ಬುಡುತ್ತಿದ್ದೆ. ನಮ್ಮನ್ನು ತಿದೊಽಕೆ ಬಂದ ತಿಮ್ಮಪ್ಪ ಇವನು; ಕೊಮನೆಲ್ಲ ಉದ್ದಾರ ಮಾಡೋನು, ಸಿನೇನೇಕೆ ಕೊಡಗದಂಗಾದೆ? ಇಕೋ ನಾಳಿ ಸಂಜೆ ಒಳಗಾಗಿ ನಮಗೆ ರಾಸ್ತೀ ಪತ್ರ ಬರಬೇಕು. ಆ ಹೊಟೆಲ್ ನೋನೇ ಏನೇನು ನಷ್ಟಾ ಆಗಿದೆ ಅದೆಲ್ಲ ಭಕ್ತಿಮಾಡಿ ಕೊಟ್ಟು ತಪ್ಪಾಯಿತು ಹೇಳಿಬರಬೇಕು. ತಿಳೀತಾ!”

“ಮೇಸ್ಟಿ!”

“ಸಾರ್” ನರಸಿಂಹಯ್ಯ ಬಂದನು. ಆತನನ್ನು ಕಂಡು ಗೌಡನು ಅಧ್ಯವಾಗಿ ಹೋದನು.

“ಇಕೋ, ಇವತ್ತೀ ಕರಕೊಂಡುಹೊಗಿ ಎಳ್ಳಾ ಸೆಟೆಲ್ ಮಾಡಿಸಿ, ತಾತಯ್ಯನೋರ ಪಾದಕ್ಕೆ ಬಿದ್ದು, ತಪ್ಪಾಯ್ತು ಅಂದು ಅವರಿಂದ ಕಾಗದ ತರಬೇಕು. ಇಲ್ಲದಿದ್ದರೆ, ಮಜ್ಜಿಗೆಹ್ಕಾಲಿ, ನಿಂಗೆ ನಿಲ್ಮಾಕ್ಕೆ ಅಂಗ್ರೇಯಗಲ ತಾವು ಇಲ್ಲದಂತೆ ಮೂಡಬೇಕಾದಿತು.”

ಆಗಜ್ಞನೆಗೆ ಗೌಡನು ನಡುಗಿ ಹೋದನ್ನು: “ಅಪ್ಪಣಿ, ಬುದ್ಧಿ” ಎಂದು ಎದ್ದು ನಿಂತು ಕೈಮುಗಿದನು.

“ಯಾವಾಗ ಹೋರಬುತ್ತೀ?”

“ಇವೊತ್ತು ಸಂಚೇಗೆ.”

“ಉಟ್ಟಿ ಮಾಡಿಕೊಂಡು ಹೊರಡು. ಸಾರೋಟಿನಲ್ಲೀ ಹೊಗಿ ಬಾ.”

“ಅಪ್ಪೆಣ್ಣ.”

ಗೌಡನು ಎದ್ದು ಹೋಗುತ್ತ ಏನೋ ಪಕ್ಕಕ್ಕೆ ತಿರುಗಿದನು. ಅಲ್ಲಿ ಮಲ್ಲಿಯು ನಿಂತಿದಾಳ್ಳಿ. ಅವಳ ಕಣ್ಣ ಕೆಂಪಗೆ ಅವನನ್ನು ಸುಡುವಂತಿದೆ. ಆ ಕಣ್ಣನ ನೋಟದ ಹಿಂದಿರುವ ಬಿಸಿ ಅವನನ್ನು ಮುಟ್ಟಿದೆತೆ, ಅವನಿಗೆ ಚುರ್ಹಾ ಎನ್ನಿಸಿತು. ಅಭಿಮಾನದಿಂದ ಕಣ್ಣಲ್ಲಿ ನೀರೂರಿತು. ಆ ನೀರು, ಆ ವಸಿ, ಕೆಳಗುರುಳುವವ್ಯಾರಲ್ಲಿ ಅವನು ಸರ್ನೆ ಬಾಗಿಲು ದಾಟಿ ಹೊರಟಿಹೊಡನು.

೩೨

ಅವನು ಅತ್ತ ಕಡೆ ಹೋಗುತ್ತಿದ್ದ ಹಾಗೆಯೇ ಮಲ್ಲಿಯು ಒಳಗೆ ಬಂದಳು. ಅವಳ ಹಿಂದೆಯೇ ರಾಣಿಯಾ ಬಂದಳು. ನರಸಿಂಹಯ್ಯನು ಅವರಿಬ್ಬರೂ ಬಂದುದು ನೋಡಿ ದೂರಕ್ಕೆ ಸರಿದ ಮನೆವಾತ್ರ ನಂಜಪ್ಪ ನೋಡನೆ ಹಿಂದಕ್ಕೆ ಸರಿದನು.

ನಾಯಕನಿಗೆ ನರಸಿಂಹಯ್ಯನ ಮೇಲೆ ತುಂಬಾ ಅಭಿಮಾನ. ಇಂಗ್ಲಿಷ್ ಮೇನ್ಸ್‌ನ್ನಿಯೆಂದು ಅವನಲ್ಲಿ ತುಂಬಾ ಸಲುಗೆ, ಅದರಿಂದ ಅವನನ್ನು ಹಾಸ್ಯಮಾಡುತ್ತಾ “ನಂಜಪ್ಪನಂತೂ ಶಿಬ್ಬಂದಿಯನನು. ಅವನು ಮನೇಗೇ ಸೇರಿದವನಾದರೂ ಮಯಾದೆ ಅಂತ ದೂರ ಹೊಡ. ನೀವೇಕೆ ಹೋಗಬೇಕು? ನೀವು ಮೇನ್ಪ್ಪ. ‘ವಣ ಮಾತ್ರಂ ಕಲಿಸಿದಾತಂ ಗುರು.’ ನೀವು ಗುರುಗಳು. ನವಾಗೆ ಇಂಗ್ಲಿಷ್ ಕಲಿಸಿದ್ದಿರಿ. ಇವರಿಬ್ಬರೂ ನಿಮ್ಮ ಕೈಲಿ ಸಂಸ್ಕೃತ ಕಲೀಬೇಕು ಅಂತಿದಾರೆ. ನೀವೇಕೆ ಸಂಕೋಚ ಪಡಬೇಕು?” ಎಂದ.

“ ಇಲ್ಲ, ಸಾರ್. ಸಂಕೋಚ ನನ್ನ ಸ್ವಭಾವ-ಯಾರೇ ಆಗಲಿ, ನನ್ನನ್ನ ಹತ್ತಿರಕ್ಕೆ ಕರೆಯೋವರೆಗೂ ಅವರೆ ಬಳಿಯೂ ಸುಳಿಯೋ ದಿಲ್ಲು.”

“ ಅಯ್ಯು, ಮೇಷ್ಟ್ರೀ, ನಾಳೆ ಮದುವೆ ಮಾಡಿಕೊಳ್ಳು ದಿಲ್ಲಾ ಸಂಸಾರ ಮಾಡೋವಾಗಲೂ ಹಿಂಗೇ ಇತ್ತೀರಾ ?”

“ ಇಲ್ಲ ಸಾರ್, ನಾನು ಮದುವೆಯೇ ಮಾಡಿಕೊಳ್ಳು ದಿಲ್ಲಾ !”

“ ಅದೇನ್ನೀರ್ ಹಂಗಂತೀರಿ !”

“ ಹೊದು ಸಾರ್, ನನಗೆ ನಮ್ಮ ತಾಯಿ ಕಂಡರೆ ಬಹೆಳ ಭಕ್ತಿ ಸಾರ್. ಅದರಿಂದ, ನನಗೆ ಯಾವ ಹಂಗಸು ಕಂಡರೂ ಅಲ್ಲಿ ನನಗೆ ನಮ್ಮ ತಾಯಿಯ ದರ್ಶನವೇ ಆಗುತ್ತೇದೆ ಸಾರ್ ! ಶಾಸ್ತ್ರವೂ ಹಾಗೇ ಹೇಳುತ್ತೇದೆ. ಹಾಗೇ, ಕೊನೆಯವರೆಗೂ, ಪ್ರತಿಯೊಬ್ಬ ಸ್ತೀಯನ್ನೂ ಮಾತೃಭಾವದಿಂದಲೇ ಕಾಣಬೇಕೆಂದಿರುವ ನನಗೆ ಮದುವೆಯಿಂದ ಆಗಬೇಕಾದುದೇನು ?”

“ ಹಾಗಾದರೆ ನಿಮಗೆ ಮಕ್ಕಳು ಮರಿ ಆಗಬೇಕು ಅಂತ ಆಸಿಯಲ್ಲವಾ ?”

“ ಸಾಧ್ಯವಾದರೆ, ನಾನೂ ಬಿ.ಎ. ಮಾಡಿಕೊಂಡು ದೇಶಸೇವೆಗೆ ಈ ದೇಹವನ್ನು ವೀರಸಲು ಮಾಡುತ್ತೀನೆ. ಬ್ರಿಟಿಷರ ರಾಜ್ಯ ತಪ್ಪಿ ಸ್ವರಾಜ್ಯ ಬರುವುದು ಅಮ್ಮ ಸುಲಭವಲ್ಲ. ಆ ದುಸ್ಸಾಧ್ಯವಾದ ಕಾರ್ಯ ಕ್ಷಾಗಿ ತಪಸ್ಸು ಮಾಡುವವರ ಗುಂಪಿಗೆ ಸೇರಿಕೊಂಡು ಜನ್ಮವನ್ನು ನೀಗುತ್ತೀನೆ. ಇಂಥಾ ನನಗೆ, ಸಂಸಾರ, ಮಕ್ಕಳು ಮರಿ, ಇವೆಲ್ಲ ಬೇಕಾಗಿಲ್ಲ.”

“ ಒಂದು ನೇಳಿ ನಿಮ್ಮತಲೇಗೇ ಸ್ವರಾಜ್ಯ ಬಂತಪ್ಪ !”

“ ಆಗ ಹಿಮಾಲಯಕ್ಕೆ ತಪಸ್ಸಿಗೆ ಹೋಗುತ್ತೀನೆ. ಇಲ್ಲದಿದ್ದರೆ, ಒಂದು ಶಾಲೆ ಕಟ್ಟಿಕೊಂಡು ಪಾರ ಹೇಳುತ್ತಾ ಕೂತುಕೊಳ್ಳುತ್ತೀನೆ.”

“ ಆ ಕೆಲಸ ಈಗಲೇ ಮಾಡಿ. ನಿಮಗೆ ಈಗ ಇಬ್ಬರು ಶಿಷ್ಯರು-ಇವರಿಬ್ಬರೂ ನಿಮಗೊಂದು ಶಾಲೆ ಕಟ್ಟಿಸಿಕೊಂಡುತ್ತಾರೆ. ಅದೂ ಅಲ್ಲದೆ, ಬ್ರಿಟಿಷರು ಈ ಯುದ್ಧದಲ್ಲಿ ಗೆದ್ದರೆ ನಿಮಗೆ ಸ್ವರಾಜ್ಯ ಸಿಕ್ಕೇ

ಸಿಕ್ತದಲ್ಲ ? ಇನ್ನು ತಪಸ್ಸೇಕೆ ? ಸುಖವಾಗಿರಿ.”

“ ಇಲ್ಲಾ ಸಾರ್, ಸುಖವಡಿಕೊಕೆ ಹುಟ್ಟಿರೋರು ಕೆಲವರು. ಕಷ್ಟವಡಿಕೊಕೆ ಹುಟ್ಟಿರೋರು ಕೆಲವರು. ಕಷ್ಟ ಕಷ್ಟ ಅಂತ ತಿಳಿದು ತಿಳಿದೂ ಅದನ್ನು ಒಸ್ಸಿಕೊಂಡು ಆ ಕಷ್ಟದ ಮಾರ್ಗ ಹಿಡಿಯೋದೆ ತಪಸ್ಸು. ಅದರಲ್ಲಿ ಇರೋ ಹಿತ ನನಗೆ ಇನ್ನು ಯಾವುದರಲ್ಲಾ ಇಲ್ಲ.”

“ ಅಲ್ಲಿ, ಸಿಮ್ಮೆ ತಪಸ್ಸು ಯಾಕೆ ? ಸ್ವರಾಜ್ಯಕ್ಕೆ ! ಈ ಯುದ್ಧದಲ್ಲಿ ಬ್ರಿಟಿಷರು ಗೆದ್ದೀಗೆಲ್ಲಾರೆ ಅಂತ ನಿನೇ ಹೇಳಿದ್ದೀರಿ. ಅವರು ನಾವು ಗೆದ್ದರೆ ಸ್ವರಾಜ್ಯ ಕೊಟ್ಟೀ ಕೊಡ್ಡಿನಿ ಅಂತ ಹೇಳಾಲೀ ಇದ್ದಾರೆ. ಇನ್ನು ನಿಮ್ಮ ತಪಸ್ಸೇಕೆ ?”

“ ನೋಡಿಸಾರ್, ತಾವು ಟ್ರೈಟಲ್ ಹೋಲ್ರೂ, ತಮಗೆ ಬ್ರಿಟಿಷರಲ್ಲಿ ವಿಶ್ವಾಸವಿದೆ. ಅದು ಸರಿ. ಆದರೆ, ಅವರು ಸ್ವರಾಜ್ಯ ಕೊಡೋ ನಿಚಾರದಲ್ಲಿ ನಮಗೆ ಅನ್ನ ಅವನಂಬಿಕೆ ಹುಟ್ಟಿಸಿರೋದು ತಾನೇ ಏಕೆ ಬಲ್ಲಿರಾ ? ಆ ಡೆಮಾಕ್ಸಿ ಬಂದರೆ, ಮೆಜಾರಿಟಿ ಸರಕಾರ. ಮೆಜಾರಿಟಿ ಕಮ್ಮೆನಿಟಿಗಳು ತಮಗೆ ಸ್ವರಾಜ್ಯ ಬರುತ್ತೆ ಅಂತ ಕೋ ಅಪರೀಟ್ ಮಾಡಲ ಅಂತ. ಈಗ ಒಂದು ಗಳಿಗೆ ಮುಂಚೆ ಪಟ್ಟೆಲರು ಹಾರಾಡಿದರಲ್ಲ : ಅದೂ ಆ ನಂಬಿಕೆಯ ಫಲ. ನಾಳೆ ಡೆಮಾಕ್ಸಿ ಬಂದರೆ, ಎಲ್ಲಾ ಹಾರುವರ ಹಾಲಾಗುತ್ತೆ ಅಂತ, ಇವೋತ್ತೀ ಅವರಿಗೆ ಬಾಯಿಗೆ ಬುಟ್ಟಿ ಕಟ್ಟಿತ್ತೀನಿ ಅಂತ ಹಾರಾಡುತ್ತಿರೋದು. ಬ್ರಿಟಿಷರ ಒಡೆದು ಆಳು ನೀತಿಯ ವಿಷಫಲಗಳಲ್ಲಿ ಮೊದಲನೆಯಿದಿದು. ಉತ್ತರದಲ್ಲಿ ಹಿಂದೂ ಮಹಿಮ್ಮದಿಯರೆಂಬ ಭೇದ ತಂದಿಟ್ಟಿದ್ದಾರೆ. ದಕ್ಷಿಣದಲ್ಲಿ ಬ್ರಾಹ್ಮಣ ಅಬ್ರಾಹ್ಮಣ ತಂದಿಟ್ಟಿದ್ದಾರೆ.”

“ ಹಂಗಾದರೆ ಗೌಡ ಬ್ರಿಟಿಷರ ಸರ್ಕಾರದ ಕಡೆ ಅಂತಿರಾ ?”

“ ಗೌಡರಿಗೂ ಬ್ರಿಟಿಷರಿಗೂ ನೇರವಾಗಿ ಸಂಬಂಧವಿಲ್ಲ. ಆದರೆ ಅವರು ಹಸಿದ ಹೋಟ್ಟಿ ನೋಡಿ ಹಿಡಿ ಕಾಳು ಚೆಲ್ಲುವ ವಿದ್ದೆ ಚೆನ್ನಾಗಿ ಬಿಳ್ಳರು. ಇರುವವರಿಗೂ ಉರಿನ್ನೆಲ್ಲ ಗೋಳು ಹುಯ್ಯಿ ಕೊಂಡು ಸತ್ತಮೇಲೂ ಉರು ಹಾಳಾಗಲಿ ಎಂದು ಏನೋ ಮಾಡಿದ ಶಾನು

ಭೋಗನಂಥವರು. ಈ ಬ್ರಿಟಿಷರು, ಹಾಗೆ ಬಿಟ್ಟು ಹೋಗುವ ಕಾಲ ಬಂದರೂ ಏನೋ ಅನಧಿಕಾರಿಯೇ ಹೋದಾರು.”

“ನಮಗೇನೋ ನಿಮಗೆ ಬಂದಂಗೆ ಸಂದೇಹ ಬಂದಿಲ್ಲ. ಬಂದು ವೇಳೆ ನಿಮ್ಮ ಮಾತೇ ಸಿಜ ಅನ್ನೊಣ. ಇರಲಿ. ನಮ್ಮ ಮಲ್ಲೀ ಅಂಥ ಹೆಣ್ಣು ತಂದು ಮದುವೆ ಮಾಡಿದರೆ ಆಗೇನು ಮಾಡ್ತಿರಿ?”

“ಮೊದಲನೆಯುದು, ಮದುವೆಯಾಗೋದಿಲ್ಲ: ಎರಡನೆಯುದು ಮಲ್ಲಮ್ಮಣಿ ಅಂಥಾ ಸ್ತ್ರೀಯರು ನನ್ನ ಮೇಲೆ ಅಭಿಮಾನ ಮಾಡಿದರೆ, ಪೂಜೆಗೆ ಚಿನ್ನದ ವಿಗ್ರಹ ಸಿಕ್ಕಿದ ಹಾಗೆ. ಹೇಗೆ ಹೇಗೂ ನಾನು ಬ್ರಹ್ಮಚಾರಿ. ಆ ತಾಯಿಗೇ ಅಡ್ಡ ಬಿದ್ದ ‘ನಾನು ಬ್ರಹ್ಮಚಾರಿಯಾಗಿ ರುವಂತೆ ಅನುಗ್ರಹಿಸು’ ಎಂದು ಪ್ರಾರ್ಥನೆ ಮಾಡಿದ. ಅಷ್ಟೇ! ರಾಮು ಕೃಷ್ಣರು ಮಾಡಲಿಲ್ಲವೇ ಹಾಗೆ?”

“ರಾಮಕೃಷ್ಣರಿಗೆ ಮದುವೆಯಾಗಿತ್ತು. ನೀವೂ ಹಾಗೇ ಮದುವೆ ಮಾಡಿಕೊಳ್ಳಿ.”

“ಮದುವೆಯಾಗದ ರಾಮಕೃಷ್ಣರು ಎಷ್ಟು ಜನ ಇಲ್ಲ?”

“ಏನೋಷ್ಟು. ನಾನಾಗಿದ್ದರೆ ನಿಮ್ಮಪ್ರಾಯ ಹಟ ಹಡೀತಿರಲಿಲ್ಲ. ಏನೀರು ನೀವೇನಂತಿರಿ? ದೊಡ್ಡ ನ್ನೊರು ಏನಂತಾರೆ? ಚಿಕ್ಕನ್ನೊರು ಏನಂತಾರೆ?”

ರಾಣಿಯು ನುಡಿದಳು: “ನಾವೂ ಮೇಷ್ಟನ್ನು ಬಂದು ವರ್ಷ ದಿಂದ ಸೋಡ್ತಾ ಇದ್ದೀವಿ. ಅದರಲ್ಲಿ ಆನ್ನಂದನ್ನು ದಿನ ದಿನಾ ಸೋಡ್ತಾರೆ ಅವರೂ ಅದೇ ಮಾತು ಹೇಳಿದರು. ಇವರು ಅವರಂಚಿ ಭಂಗಾರ. ಅದರಲ್ಲಿ ಏನೂ ಸುಳ್ಳಿಲ್ಲ. ಏನೋ ಅವರ ಗತಿ ಹೆಂಗಮೋ? ನಾವೇನು ಹೇಳೋದು?”

“ತಾವೇನಂತಿರಿ ಚಿಕ್ಕನ್ನೊರು?”

“ಏನನ್ನಲಿ ಬುದ್ಧಿ? ನನಗಂತೂ ಅವರ್ನು ಕಂಡಾಗಲೆಲ್ಲಾ ಪುರಾಣದಲ್ಲಿರೋ ಮಷಿಗಳನ್ನು ಕಂಡಹಂಗಾಗ್ತದೆ. ಈವರ ಮರ್ಮ ನಾವೇನು ಬಲ್ಲೋ?”

“ನಾ ಹೇಳಿದ ಮಾತೇ ಕೇಳಲಿಲ್ಲವಾ? ನಿನ್ನಂಥಾ ಹೆಣ್ಣಿಂದು

ಗಂಟುಬಿತ್ತು ಅನ್ನು : ಆಗ ಇವರೇನು ಮಾಡ್ತಾರೆ ಅಂತೀನಿ ?”

“ ನಾನು ನಿಮ್ಮಂಗೆ ತಿಳಿದೊಳ್ಳಲು. ಆದರೂ ಬುದ್ಧಿ, ನೀರು ಬಿದ್ದರೆ ಕರಿಗಿ ಹೋಗೋ ಮಣ್ಣ ಹೆಚ್ಚಿಯಲ್ಲ ಇದು. ನೀರಿಗೆ ಜಗ್ಗದ ಬಂಡೆ ಅನ್ನಿಸ್ತುದೇ.”

“ ಹಂಗಾದರೆ ಪರೀಕ್ಷೆ ಮಾಡಿದ್ದೀರು ?” ನಾಯಕನು ನಗುತ್ತಾ ಕೇಳಿದನು.

ರಾಣಿಯು, “ ಅಂಯ್ಯಾ, ಬುಡಿ, ಯಾವಾಗಲೂ ನಿಮ್ಮದು ಹಿಂಗೇ ಹಾಸ್ಯಮಾಡೋದು ” ಎಂದು ವಾವನಾಗಿ ನುಡಿದಳು.

ಮಲ್ಲಿಯ ಮೊಕ ಕೆಂಪಾಗಿದ್ದರೂ ನಗುತ್ತ ಹೇಳಿದಳು : “ ಇರಲಿ ಬುಡಿ, ಬುದ್ಧಿ. ಬುದ್ಧಿಯೋರು ನಮ್ಮನ್ನುಲ್ಲದೆ ಇನ್ನು ಯಾರನ್ನು ಹಾಸ್ಯ ಮಾಡಬೇಕು ? ಬುದ್ಧಿ, ಮಾತಿಗೆ ಮಾತು ಕೊಟ್ಟಳು ಅನ್ನದಿದ್ದರೆ, ಹೇಳ್ತೇನೆ.”

“ ಹೇಳು, ಹೇಳು, ಕೇಳೋವ.”

“ ಮಿನೆಲು ಹಾಲಿಗೇನು ಗೂತ್ತು ಕೊತ್ತಿ ಮುಸುಡಿ ಹೆಂಗಡೆ ಅಂತ ?”

ಸರಸಿಂಹಯ್ಯನೂ ಜೊತೆಲೇ ಹೇಳಿದನು : “ ಇದೂ ಕದ್ದು ಹಾಲು ಕುಡಿಯುವ ಕೊತ್ತಿಯೂ ಅಲ್ಲ.”

ನಾಯಕನು ಬಹು ಸಂತೋಷವಾಗಿ ನಕ್ಕಿನು : “ ಮಲ್ಲಿ, ನಿನ್ನ ಮಾತು ಒಪ್ಪೊ ಮಾತು ಒಪ್ಪಿಕೊಂಡೆ.”

ರಾಣಿಯು ಮಗ್ಗು ಲಲ್ಲಿದ್ದ ಮಲ್ಲಿಯನ್ನು ಬರಸಿಳಿದು ಅಪ್ಪಿಕೊಂಡು ಮೆಚ್ಚಿಕೆಯಿಂದ ಕ್ಯಾಹಿಸುಕಿದಳು.

ಮನೆವಾರ್ತೆ ನಂಜಪ್ಪನು ಮುಸಿ ಮುಸಿ ನಗುತ್ತಾ ಆತ್ಮಕಡೆ ತಿರುಗಿದನು.

ನಾಯಕನು ಅದನ್ನು ಕಂಡು, “ ನಂಜಪ್ಪಾ, ನೀನು ನಗುತ್ತಾ ಇದ್ದೀರು ? ಗೌಡ ಹೋರಿಗೆ ಹೋದಾಗ ನಿಮ್ಮ ಚಿಕ್ಕಮೃನೋರ ಮೊಕ ಕಣ್ಣ ಕಾಡಿಯೂ ? ಉತ್ತರಹಳ್ಳಿ ಅಮೃನಾಗಿ ಹೋಗಿಬಿಟ್ಟಿದ್ದರು. ಆ ರೂಪ್ಯ ಕಳೀಲಿ ಅಂತ ಕೊಂಚ ಹಿಂಗೆ ಆಟ ಹೂಡಿದೆ

కణప్పు !” ఎందను.

నంజప్పును “ సర ! బుద్ది ” అందను.

“ హా ! ఆదేను హేళబేచో హేళేబిడు. సిన్నుదూ ఆగలి.”

“ ఏనిల్ల. ఉటట ఆదమేలి వ్యుసూరిగే హొరడోదిత్తు : ఇన్నూ మేష్యురిగే ఉటట ఆగిల్ల, అన్నోవా అంతిద్ది.”

“ బిడో ! ఈ హారువర ఉటూ ఏను ? ఏలి ముండే కుంతు ఉణ్ణిదిద్దరే ఇల్ల : ఎరడు హణ్ణు ఒందు బట్టలు కాలు ఆదరి ముగితు. ఆగలి. పంగంతా, ఇవరలటక్కు నావేళి చెక్కురో హాకబేకు ? సిన్నే రాత్రి హగలు ఉటట చేన్నాగిత్తు మేష్యు ?”

“ అడిగి హేగిద్దరేను సారో ! ఆ తుప్ప, మోసరు ఆ ఎరడే ఒందు తూక. అవర మనేయల్లి అడుగే శ్రద్ధాభక్తియింద మాడిద్దరు. జోక్కటివాగిత్తు. ఇన్నేనుబేకు ?”

“ నమ్మ శానుభోగరన్న కళింబేడి. ఒళ్ళే బ్రాహ్మణ. శాస్త్రగీస్త్ర ఓదిల్ల నిమ్మ కంగె. ఆదరూ ఒందు దిన దేవర పూజె బిడోకేల్ల. బకళ నిష్టరు. ఈ గౌడ ఇష్ట కారాడిద నల్ల, ఇవనూ కూడ నమ్మ శానుభోగరన్న కండ్రె ఎద్ద క్షే ముగియోదే !”

“ యోగ్యతియిద్దరే గౌరవ ఇల్లదే హోగోదూ ఖంటి ? చెంకియన్న బరయ కంలల్లి తుళయంవుదశ్శు ఆదితే ?”

“ ఆయితు. నమ్మన్న గెల్లిసిదిరి. ఒందు వషాదోళగాగి ఇంగ్లీష్ కలిసికొట్టు, ఇతరరు ఆడువుదు అథవాగువ హంగి మాడిదిరి. నమ్మ అమ్మనోరిగూ హంగి సంస్కృత కలిసిచిడి.”

“ నావు బుద్ధియోర జోతేలి ఇంగ్లీష్ ఆడబేడవా బుద్ధి ”

“ సోడవ్వా, నాను ముదుకి ఆగోదే, ఏనిద్దరూ ఇన్ను

ರಾಜ್ಯ ಸಿನ್ನದು. ಅವರುಂಟು ನೀವುಂಟು.”

“ಅಪ್ಪತೆ ಆಗಲಿ ಬುದ್ಧಿ, ನಮಗೂ ಇಂಗ್ಲಿಷ್ ಕಲಿಸೋಹಂಗೆ”

“ಆಗಚೋದು: ಇನ್ನೇನು?”

“ನೋಡಿ ಬುದ್ಧಿ, ಬುದ್ಧಿಯೋರಿಗೆ ಇಂಗ್ಲಿಷ್ ಕಲಿಯೋಕೆ ಒಂದು ವರ್ಷ ಬೇಕಾಯ್ತು. ನಾನು ಆರೇತಿಂಗಳಲ್ಲಿ ಕಲೀದಿದ್ದರೆ, ಮಲ್ಲಿ ಅನ್ನಬೇಡಿ. ಇನ್ನೇನಾದರೂ ಅನ್ನಿ.”

“ನೀವು ಕಲಿಯೋ ಮಾತಾಡ್ತು ಇದ್ದೀರೆ ಹೊರತು, ಕಲಿಸೋರ ಗತಿಯೇನು ಅನ್ನೋ ಯೋಚನೆಯೇ ಇಲ್ಲವೋ?”

“ಕುದುರೆಗೆ ಹುರುಳಿ ಮೇಯೋದು ಗೊತ್ತು: ಇನ್ನೇನು ತಾನೇ ಅದಕ್ಕೆ ಯಾಕಬೇಕು?”

“ನಂಜಪ್ಪು, ಇಲ್ಲಿ ಬಾ, ಖಚುವಾಕಿ ಒಂದು ಎರಡು ಸಾವಿರ ತತ್ತ್ವಾ! ಸಾಕಾ!”

ರಾಣಿಯು “ತಮ್ಮ ಜಿತ್ತು” ಎಂದು ಸುಮ್ಮನಾದಳು.

ಮಲ್ಲಿಯು “ಬುದ್ಧಿಯೋರ ಪಾದದಲ್ಲಿ ನಾನು ಮಾತಾಡ ಚೋದಾ!” ಎಂದು ವಿನಯದಿಂದ ಕೇಳಿದಳು.

ಆ ವಿನಯಕ್ಕೆ ಮೆಚ್ಚಿ ನಾಯಕನು ತಾನು ಮಾಡಬೇಕಾದ ಶೃಂಗಾರೋಪಚಾರಗಳನ್ನೆಲ್ಲ ಕಣ್ಣಿಂದಲೇ ಮಾಡುತ್ತ “ಅಮ್ಮನೋರ ಅಪ್ಪತೆ ಆಗಚೋದು” ಎಂದನು.

“ಬುದ್ಧಿ, ತಾವು ತಾಫೆಯೋರು ಬಂದರೆ ಒಂದು ಸಾವಿರ ಕೊಡು ತೀರಿ. ಸಂಗಿತಗಾರರು ಬಂದರೆ ದಿನಕೆಳ್ಳಿಂದು ಸಾವಿರ ಕೊಡುತೀರಿ ನಮ್ಮ ಮೇಷ್ಪತ್ರ ಕೈಲಿ ಒಂದು ವರ್ಷ ದುಡಿಸಿಕೊಂಡು ಎರಡು ಸಾವಿರ ರೂಪಾಯೇನ ಕೊಡೋದು?”

“ಎಲಾ, ಹೆಣ್ಣೆ, ಕೊಟ್ಟಿಯಲ್ಲ ಚಕ್ಕರ್? ಎಷ್ಟು ಕೊಡಲಿ ಅದನ್ನಾದರೂ ಹೇಳು.”

“ಕೈತುಂಬಾ ಕೊಡಿ.”

ನಾಯಕನೂ ರಾಣಿಯೂ ಒಬ್ಬರನ್ನೊಬ್ಬರು ನೋಡಿದರು? ಇಬ್ಬರ ದೃಷ್ಟಿಯೂ ಮಾತನಾಡಿಕೊಂಡಂತೆ ಆಯಿತು: ನಾಯಕನು

ಸಂಕೋಣ ತಡೆಯಲಾರದೆ “ ಇದೆಲ್ಲೋ ದೊರೆಗಳ ಮನೇತೇಹುಟ್ಟೋ ಹೇಣ್ಣು ಕಣೋ ! ” ಎಂದನು.

ಮಲ್ಲಿಯ ಮೆಚ್ಚಿನ ಕಾಣಿಕೆಯನ್ನು ಒಪ್ಪಿಕೊಂಡ ಮಹಾರಾಣ ಯಂತೆ ಮೆಲ್ಲಿಗೆ ನಗುತ್ತಾ “ಅಲ್ಲ, ಅಲ್ಲ, ದೊರೆಗಳ ದೊರೆ ಕ್ರೈಸ್ತಿಕಿಯೋ ಭಾಗ್ಯ ಪಡೆದ ಹೇಣ್ಣು ! ” ಎಂದು ಕೈ ಮುಗಿದಳು.

ನಂಜಪ್ಪನಿಗೆ ಮತ್ತೆ ಅಪ್ಪತೆಯಾಯಿತು : “ಚಿಕ್ಕಮೃನ್ನೋರ ಲಿಕ್ಕು ಅಂತ ಐದುಸಾವಿರ ಬಿಂಚಂಪಾಕಿ ತತ್ತ್ವಪ್ರಾ ! ಇನ್ನಾದರೂ ಈಗ ಚಿಕ್ಕಮೃನ್ನೋರ ಮನಸ್ಸಿಗೆ ಒಪ್ಪಿತೋ ? ” ಮಲ್ಲಿಯು ತಲೀದೂ ಗಿದಳು ಪೂಜಿಗೆ ಒಲಿದು ಪ್ರಸನ್ನಳಾದ ದೇವಿಯಂತೆ.

ನರಸಿಂಹಯ್ಯನು ಕೈಮುಗಿದುಕೊಂಡು “ನಾಯಕರೇ, ನನಗೇ ಅಷ್ಟು ಹಣಬೀಕಿಲ್ಲ. ತಮ್ಮಲಿರಲಿ. ಬೇಕಾದಾಗ ತೆಗೆದುಕೊಳ್ಳುತ್ತೀನೇ.” ಎಂದು ಯಾಚಕನಂತೆ ಪ್ರಾರ್ಥಿಸಿದನು.

ನಾಯಕನು ರೇಗಿದವನಂತೆ ಮೋಕ ಸಿಂಡರಿಸಿಕೊಂಡು ಗದರಿಸಿಕೊಳ್ಳುವನಂತೆ ಹೇಳಿದನು : “ಎಲ್ಲಿ ಹಾರುವಯ್ಯ ಗಂಟುಬಿದ್ದು : ಮುದುನೆ ಅಂದರೆ ಬೇಡ. ಹಣ ತಕೋ ಅಂದರೆ ಬೇಡ. ನಾವಿನ್ನೇನು ಕೊಟ್ಟು ನಿನ್ನಖಣ ತೀರಿಸೋವಾ? ಸುಮೃನೆ ತಕೊಂಡಂತೆ ಮೋಗಿ ಸೇವಿಂಗ್ಸ್ ನಲ್ಲಿ ಹಾಕಿರಿ. ಇರಲಿ ಯಾವ ಕಾಲಕ್ಕೆ ಹೆಂಗೋ ? ಉಷ್ಣೀ ಬಂದರೆ ಬಿಡಬಾರದು.”

ನರಸಿಂಹಯ್ಯನಿಗೆ ಪ್ರತಿ ಹೇಳಬೇಕೆಂದು ಇಚ್ಛಿಯಿತ್ತು. ಆದರೆ ಪ್ರತಿಯಾಡಲಾಗಲಿಲ್ಲ.

ಕೋರದಿಂದ ಉರಿಯುತ್ತಿದ್ದರೂ ಕಂಡಿದ್ದರೂ ಅವನಿಗೆ ಅದು ಅಸಹ ಜವೇನ್ನಿಸಲಿಲ್ಲ. ಆಕೆ ರಾಣಿ. ಮನೆಗೆ ಯಜಮಾನಿ: ಆಕೆ ಅಪರಾಧ ವಾದರೆ ರೇಗುವುದು ಸಹಜ ನಾಯಕ ತಮ್ಮ ಕುಲದಲ್ಲಿಲ್ಲ ಎಲ್ಲಾದರಲ್ಲೂ ನಾಯಕ. ಅವನು ರೇಗುವುದೂ ಅವನಿಗೆ ಸರಿ ಎನ್ನಿಸಿತು. ಆದರೆ, ತಂದಾನವದದ ಮಲ್ಲನ ಮಗಳು ಮಲ್ಲಿ, ಇನ್ನೂ ಸರಿ ಯಾಗಿ ಹೇಳಬೇಕೆಂದರೆ, ಪಾದರದ ಹೆಯ್ಯಿನಲ್ಲಿ ಮಟ್ಟಿ, ಯಾರ ಮನೇಲೋ ಬೆಳೆದು, ಬಂದಿಹಾಕಿಸಿಕೊಂಡ ಸೂಳಿಯಾಗಿ ಅರಮನೆ ಸೇರಿದವಳು, ನಾಯಕನ ಹತ್ತಿರದ ನಂಟನಾದ ತನ್ನ ಹೇಳಿ ರೇಗುವುದು? ಇವಳು ಯಾವ ದೇವರ ಬಂಟಳು? ಎಂದು ಅವನಿಗೆ ಬಹಳ ಸಹಸ್ರವುದಕ್ಕಾಗಿ ಕೋರಬಂದಿತು, ಕೆಣಕಿದ ನಾಗರಹಾವು ರೇಗಿದ್ದರೂ ಯತ್ನವಿಲ್ಲದೆ ಹುಟ್ಟಿಸೇರಿ, ಮೊರೆಯುವಂತೆ, ಆ ಕೋರಹ್ಯದ ಯದಲ್ಲಿ ನಿಂತು ಕುಣಿಯುತ್ತಿತ್ತು.

ಸಾರೋಟು ಬಂತು: ಅದರಲ್ಲಿ ನರಸಿಂಹಯ್ಯ. ಇನ್ನೇನು ಹೊರ ದುಬೀಕೆನ್ನುವಾಗ ನಂಜಪ್ಪ ನಾಲ್ಕುನೂರು ಸವರ್ಡಗಳನ್ನು ತಂದು ಪಟ್ಟೀಲರ ಕೈಯಲ್ಲಿ ಕೊಟ್ಟು, ‘ಇದನ್ನು ನಾಳೆಯಿದ್ದ ನರಸಿಂಹಯ್ಯ ನೋರ ಹೆಸರಿನಲ್ಲಿ ಖಜಾನೇಲಿ ಇಟ್ಟ ರಸಿತಿ ತರಬೇಕು ಅಂತ ಅಪ್ಪಣಿಯಾಗಿದೆ’ ಎಂದನು. ಹಾಗೆಯೇ ಐದು ನೂರು ರೂಪಾಯಿನ ಒಂದು ಛೈಲಿ ಕೊಟ್ಟು ‘ಇದು ತಮ್ಮ ಖಚಿತಗಂತೆ’ ಎಂದನು.

ಮಾದೇಗೌಡನಿಗೆ ನಾಯಕನ ಜ್ಯೇಷಣ ತಿಂದು ಆಗಿದ್ದ ಗಾಯ ಕೂಡಲೇ ಮಾಯ್ಯ ‘ಎಷ್ಟೇ ಆಗಲಿ ಹಿರಿಯ. ನನ್ನ ಕವ್ಯ ಬಲ್ಲ.’ ಎನ್ನಿಸಿ ಹಿತವಾಯಿತು. ಏಕೋ ನರಸಿಂಹಯ್ಯನ ಹೇಳಿ ಕೋರಿದ ಬಂತು. ಮಲ್ಲಿಮೇಲೇ ಎಲ್ಲಾತಲ್ಲಿದ ಆಕೋಶಬಂತು. ಸಾಧ್ಯವಾಗಿದ್ದರೆ, ಅವನು ಆ ಕೂಡಲೇ ಹೋಗಿ ಅವಳನ್ನು ಏನೇನೋಮಾಡಿ ‘ಜಾತಿ ಕೆಡಿಸಿ ಬಿಡ್ಡಿದ್ದ’ ಆದರೆ ಯತ್ನವಿಲ್ಲ. ಸುಮ್ಮನಿದ್ದ.

ದಾದಿಯಲ್ಲಿ ಸಾರೋಟು ಹೋಗುವಾಗಲೂ ಒಬ್ಬರ ಮೈ ಒಬ್ಬ ರಿಗೆ ತಗಲದಂತೆ ಇಬ್ಬರೂ ಎರಡು ಮೂಲೆ ಹಿಡಿದು ಕೂತಿದ್ದಾರೆ. ಜೋಡಿ ಕುದುರೆಗಳು ಒಂದೇ ಶ್ರುತಿಯಲ್ಲಿ ಒಂದು ತಾಳದ ಗತಿ ಹಿಡಿದು ನುಡಿ

ಯುತ್ತಿರುವ ಮೃದಂಗದಂತೆ ಏಕಗತಿಯಲ್ಲಿ ಸಡಿಯುತ್ತಿವೆ. ನರಸಿಂಹಯ್ಯನಿಗೆ ರಥದ ಅಂದೋಲನದಿಂದ ಕೊಂಚ ತೂಕಡಿಕೆ ಬಂದು ಹಾಗೆಯೇ ಒರಗಿಕೊಂಡಿದ್ದಾನೆ.

ವರಾದೀಗೌಡ ಯೋಚಿಸುತ್ತಾ ಕುಳಿತಿದ್ದಾನೆ: “ಎನು ಮಾಡಿದರೆ ಮಲ್ಲಿ ಮೇಲೆ ತಾನು ಸೇಡು ತಿರಿಸಿಕೊಳ್ಳಬವೆ ದು ?” ಎಂದು ಅವನಿಗೆ ಒಂದೇ ಯೋಚನೆ. ಅವನೂ ಕಣ್ಣಿನುಚ್ಚಿದ್ದಾನೆ. ರೇಗಿ ಅಂಗಾರ ವಾಗಿರುವ ಎರಡು ಪದ್ಮಲೋಚನಗಳು ಅವನನ್ನು ದುರುಗುಟ್ಟಿಕೊಂಡು ನೈಂದುತ್ತಿವೆ. ಗಾಬರಿಯಾಗಿ ಕಿಟ್ಟಾರನೆ ಕಿರಜಿಕೊಳ್ಳಬೇಕು. ಆಪ್ಪು ಕೂರವಾಗಿವೆ. “ಪಾಪಿ ! ಆ ಬಡಹುಡುಗಿಯನ್ನು ಹಿಡಿದುಕೊಳ್ಳುವುದಕ್ಕೆ ಹೊದೆ ಹಾಗೆ ನನ್ನನ್ನು ಏನಾದರೂ ಕೊಕಬೇಕಾಗಿತ್ತು. ನಿನ್ನ ಆಯುಸ್ಸನ್ನು ಹಿಗೆ ತೊಡಿದು ಬಿಡುತ್ತಿದ್ದೆ : ನಿನ್ನನ್ನು ತಗಣೆಯನ್ನು ಹಿಸುಕಿಹಾಕುವಹಾಗೆ ಮಾಡಿಬಿಡುತ್ತಿದ್ದೆ.” ಎಂದು ಗದರಿಸುವ ಹಾಗೆ ಆಗುತ್ತಿದೆ. ಅವನು ಒದರಿಕೊಂಡು ಆ ಕನಷನ್ನು ಬಿಟ್ಟು ಏಳುತ್ತಾನೆ ಆ ಕನಿಸನ ಭೂತಂತಿಯಿನ್ನೂ ಬಿಡದೆ ಅಂಜಿಸುತ್ತಿದೆ : ಅಂಜಿಸುತ್ತಿದೆ.

ನರಸಿಂಹಯ್ಯನಿಗೂ ಒಂದು ಸಣ್ಣಿ ಕನಸು; ಅದರಲ್ಲಿಯೂ ಮಲ್ಲಿ. ಮಲ್ಲಿಯು ದೇವಕನ್ಯೇಯಂತೆ ಎದುರು ನಿಂತಿದ್ದಾಳೆ : ‘ಬೇಕೆಂದರೆ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾಳೆ. ಅವನು ‘ತಾಯಿ, ನೀನು ಜಗನ್ನಾತೀ, ನನ್ನನ್ನೇರೆ ಇಂತು ಚಂಡಿಸುವೆ ? ನಿನ್ನಲ್ಲಿ ಮಾತ್ರ ಭಾವವನ್ನು ಕಂಡು ಕೃತಾರ್ಥನಾಗುವಂತೆ ಅನುಗ್ರಹಿಸುವನ್ನುತ್ತಾನೆ.’ ‘ಹಾಗಾದರೆ ಹೋಗಲ್ಲಿ ತೆಗೆದುಕೊ’ ಎಂದು ಕೃನೀರುತ್ತಾಳೆ. ಸುವರ್ಣವೃಷ್ಟಿಯಾಗುತ್ತದೆ. ಅವನು ‘ತಾಯಿ, ಹಿಂದೆ ವಿದ್ಯಾರಣ್ಯಾರಿಗೆ ಸುವರ್ಣವೃಷ್ಟಿಯ ಅನುಗ್ರಹ ಮಾಡಿದೆಯಂತೆ : ಅವರು ಅದನ್ನು ಪ್ರಜೆಗಳಿಗೆ ಹಂಚಿ ವಿಜಯನಗರರಾಜ್ಯವನ್ನು ಕಟ್ಟಿದರಂತೆ. ನಾನೂ ಹಾಗೆಯೇ ಈ ಸುವರ್ಣ ವೃಷ್ಟಿಯನ್ನು ನೀನು ಇನ್ನೂ ಹತ್ತು ಸಲ ಕರೆ : ಅದವ್ಯನ್ನೂ ಈ ರಾಜ್ಯದಲ್ಲಿರುವವರಿಗೆಲ್ಲ ಹಂಚಿ ನಾನು ಸ್ವರಾಜ್ಯವನ್ನು ಕಟ್ಟುತ್ತೀನೆ, ಎನ್ನುತ್ತಾನೆ. ಆಕೆಯು ನಗುತ್ತಾ ‘ಸ್ವರಾಜ್ಯವನ್ನು ಕಟ್ಟುವುದಕ್ಕೆ ನೀನು ಅರ್ಥಯೋಗ್ಯನಾ

ಗಿಡ್ಡಿಯೆ' ಎನ್ನುತ್ತಾಳೆ. 'ನಾನು ಪೂರ್ಣಯೋಗ್ಯನಾಗುವದು ಯಾವಾಗ?' ಎಂದವನು ಕೇಳುತ್ತಾನೆ. 'ಅಗೋರೆ, ಸೋದು, ನಿನ್ನ ದೇಶಬಾಂಧವರನ್ನು ಬ್ರಿಟಿಷರು ಬಂಧಿಸಿರುವರು ಎಂದು ನೀನು ತಿಳಿದುಕೊಂಡಿದ್ದೀಯೆ. ನಿಮಗೆ ನೀವೇ ತೊಡಿಸಿಕೊಂಡಿರುವ ಈ ನಿಗಳಿಗಳನ್ನು ಕಳುತ್ತು. ಅವೇಲೆ ಅವರು ತೊಡಿಸಿರುವ ಸಂಕಲೆಯು ಬಿಡುವುದು' ಎನ್ನುತ್ತಾಳೆ. ಹಾಗಾದರೆ ಯಾವಾಗ? ಎಂದು ಮತ್ತೆ ಪ್ರಶ್ನೆ; 'ನಾನೂ ನಿನ್ನ ಜೊತೆಯಲ್ಲಿ ಮನೆಬಿಟ್ಟು ಬಂದಾಗ ಅದು ಉಗುವುದು' ಎಂದು ಉತ್ತರ. 'ಹಾಗಾದರೆ, ನೀನು ಮನೆಯನ್ನು ಬಿಟ್ಟು ಬರುವೆಯಾ?' ಎಂದು ಮತ್ತೆ ಪ್ರಶ್ನೆ. 'ಸೋದು ತೀರು' ಎಂದುತ್ತರ.

ಕನೆನು ಮುಗಿಯಿತು. ಎಚ್ಚರವಾಯಿತು. ಆದರಿನೂ ಭಾರ್ಯಾತಿ. ಮಲ್ಲಿಯ ಮಡುಲಲ್ಲಿ ತಾನು ಮಗುವಾಗಿ ಮಲಗಿರುವ ಹಾಗೆ! ಅವಳು ತನ್ನನ್ನು ತಟ್ಟುತ್ತಿರುವ ಹಾಗೆ ತೋರುತ್ತಿದೆ.

ಗೌಡನು ಕಣ್ಣಜ್ಞ ಕೊಂಡು ಎಷ್ಟನು. ಯಾರೋ ತನ್ನನ್ನು ಕಾಡುತ್ತಿದ್ದವರು ಕೆಳಕ್ಕೆಲಿದು ಹೋದಕಾಗಾಯಿತು. ನರಸಿಂಹಯ್ಯನು ಕಣ್ಣಜ್ಞ ಕೊಂಡು ಎದ್ದನು. ಯಾರೋ ದೇವತೆಯು ಒಳಕ್ಕೆ ಹತ್ತಿ ಬಂದಂತಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಕೇಳಿದರು. ಅದೂ ಏಕಕಾಲದಲ್ಲಿ.

"ಈಗ ಇಳಿದು ಹೋದವರು ಯಾರು?"

"ಈಗ ಹತ್ತಿಬಂದವರು ಯಾರು?"

ಮತ್ತೆ ಇಬ್ಬರೂ "ಹಾಗೆಂದರೇನು?"

ಗಾಡಿಯಲ್ಲಿ ಯಾರೂ ಇಲ್ಲಿ: ಇರುವವರು ತಾವಿಬ್ಬರೇ ಎಂದು ತಿಳಿದು ಒಬ್ಬನು ತನ್ನ ಪ್ರಶ್ನೆಯನ್ನು ಬಿಟ್ಟಿನು: ಇನ್ನೊಬ್ಬನು ಗಾಡಿಯಿಂದ ಬಗ್ಗಿ ರಸ್ತೆಯೆಲ್ಲಾ ನೋಡಿದನು: ಯಾರೂ ಇರಲಿಲ್ಲವಾಗಿ ಅವನೂ ಸುಮೃದ್ಧಾದನು.

ಪಟ್ಟೆಲನಿಗೆ ನರಸಿಂಹಯ್ಯನ ಹತ್ತಿರ ಏನೋರೆ ಮಾತನಾಡಬೇಕು ಎನ್ನುಸುತ್ತಿದೆ. ಆದರೆ ಏನೋರೆ ಸಂಕೂಚ: ಏನೋರೆ ದಿಗಿಲು.

ಗಾಡಿಯು ಮುಂದೆ ಮುಂದೆ ಓಡುತ್ತಿದೆ. ಇನ್ನು ಒಂದೆರಡು ಮೈಲಿ ವಾತ್ರ. ಮೈಸೂರು ಸಿಕ್ಕಿಹೋಗುತ್ತದೆ.

ಕೊನೆಗೆ ತಡೆಯಲಾರದೆ ಬಂತು : “ಸ್ವಾಮಿ, ಮೇಷ್ಟಿ, ಒಂದುಪಕಾರ ಮಾಡಿ. ಹಾದಿರಂಪು ಬೀರಿರಂಪು ಮಾಡಬೇಡಿ. ನನ್ನ ಮಾನ ಕಾಪಾಡಿ” ಎಂದು ಕೃಷಿಡಿದುಕೊಂಡನು. ನರಸಿಂಹಯ್ಯ ನಿಗೆ ಇವನು ನಾಯಕನೊಡನೆ ಅಡಿದ್ದ ಮಾತೆಲ್ಲ ನೆನೆಪಾಯಿತು. “ಅಲ್ಲಿಯ್ಯ, ನೀವು ನಿಮ್ಮ ಕೋಮಿನ ಉದ್ದಾರಕ್ಕೆ ಬದ್ಧ ಕಂಕಣರು : ಅದಕ್ಕಾಗಿ ಮತ್ತೊಂದು ಕೋಮನ್ನ ತುಳಿಯಲೂ ಸಿದ್ಧರು : ಇಂತಹ ಧೀರರಿಗೆ ಯಿಚ್ಚಿತನಾದ ನನ್ನೊಂದ ಉಪಕಾರವೇನು ? ಅಪಕಾರ ವೇನು ?” ಎಂದು ಕೇಳಿದನು.

ಗೊಡನು ಕೃಷಿಡಿದುಕೊಂಡು “ಇಲ್ಲ ತಪ್ಪಾಯಿತು. ಇನ್ನು ಮುಂದೆ ನಾಷು ಅನಾಥರ ಮೇಲೆ ಕೃಮಾಡುವುದಿಲ್ಲ” ಎಂದು ಅಂಗ ಲಾಚಿಕೊಂಡನು.

ನರಸಿಂಹಯ್ಯನಿಗೆ ಅದನ್ನು ಕಂಡು ಅಸರ್ಪೆವಾಯಿತು : “ಅಯ್ಯೋ ಬಡಾಯಿಗಾರ ! ಕೊನೆಗೂ ಇವೇನೇ ? ನೀನೊಬ್ಬ ಖಚಿಕಾಯಿ ! ಅಂಜಿದರೆ ಅಂಜಸುವುದು : ಅಂಜದಿದ್ದರೆ ಅಂಜವುದು. ನೀನೂ ಆ ಧೀರನ ಕುಲದಲ್ಲಿ ಹೆಚ್ಚಿದವನೇ ಏನು ?” ಎಂದು ಏನೋ ಯೋಚಿಸಿಕೊಂಡು “ಬನ್ನಿ. ಆ ಪುಣ್ಯಕ್ಷೇಸಿಗಾಗಿ ಎಲ್ಲವನ್ನೂ ಸಾರಿಸೋಣ” ಎಂದು ತಾತಯ್ಯನವರ ಬಳಗೆ ಕರೆದುಕೊಂಡು ಹೋದನು.

ಇಂ

ಮಲ್ಲಿಣ್ಣಿ ದಂಪತ್ತಿಗಳೂ ಶಂಭುರಾಮಯ್ಯ ದಂಪತ್ತಿಗಳೂ ಒಟ್ಟಿಗೇ ಇದ್ದಾರೆ. ಅವರಿಗೆ ಬೀರೆ ಕೆಲಸ ಏನೂ ಇಲ್ಲ. ಬೆಳಗೆದ್ದು ಸ್ವಾನ

ಮಾಡುತ್ತಾರೆ. ನಾಲ್ಕುರೂ ಭಗವದೀತಿ ಹಿಡಿದು ಕೂರುತ್ತಾರೆ. ಪಾರಾಯಣ ಎಂಟುಗಂಟಿವರೆಗೂ ಮಾಡಿ, ಒಂದನ್ನು ಹೊತ್ತು ಧ್ಯಾನ ದಲ್ಲಿದ್ದು ದೇವರ ಪೂಜೆ ಮಾಡಿ ಈಚಿಗೆ ಬರುತ್ತಾರೆ. ಅಡಿಗೆಯವರು ತಂದಿಟ್ಟ ಉಪಾಹಾರ ಅಷ್ಟು ಸೇವಿಸಿ ಬಂದು ವಿವೇಕಾನಂದ ಸಂಘದಲ್ಲಿ ಕುಳಿತು ಕೊಳ್ಳುತ್ತಾರೆ. ಅಲ್ಲಿ ದಿನವೂ ಪರಮಹಂಸರು, ರಾಮ ಶೀಥಿರು, ವಿನೇಕಾನಂದರು, ಸಿಜ ಗುಣರು, ಮೊದಲಾದ ಮಹನೀಯರ ಉಪದೇಶಗಳನ್ನು ಕುರಿತು ಅಷ್ಟು ಮಾತುಕಥೆಗಳಾಗುತ್ತವೆ. ಮಧ್ಯಾಹ್ನದ ಮಾರಿಂದ ಐರವರಿಗೆ ಭಾರತ ಭಾಗವತ ಪುರಾಣ. ಮತ್ತೆ ಸಂಚೇ ಪೂಜೆ ಮಂಗಳಾರತಿ-ದಿನವೂ ಹೀಗೆ ನಡೆಯುತ್ತಿದೆ.

ಈ ದಿನ ಏಕೋ ಕೆಂಪಮೈನಿಗೆ ಹಾಸುಗೆಯಿಂದ ಏಳುವ ವೇಳಿಗೇ ಏನೋ ಮುಜಗರ. ಆದರೂ ಎದ್ದು ಸ್ವಾನಮಾಡಿ ಕವ್ವ ಪಟ್ಟುಕೊಂಡು ಗೀತಾ ಪಾರಾಯಣ ಮುಗಿಸಿದಳು. ಮೈಕ್ಕೆಯೆಲ್ಲ ನೋವು-ಅನಂದಮೈನಿಗೆ ಹೇಳಿ ಮನೈಯಲ್ಲೇ ಮತ್ತೆ ಮಲಗಿ ಕೊಂಡಳು. ಮಧ್ಯಾಹ್ನದ ವೇಳಿಗೆ ಬಲವಾಗಿ ಜ್ಞಾರ ಬಂದಿದೆ.

ಮಲ್ಲಣ್ಣ ಮಗ್ಗಲಲ್ಲೇ ಕುಳಿತಿದ್ದಾನೆ : “ ಏನು ಕೆಂಪಿ ! ಯಾವುದಾದರೂ ಹೇಸ್ತಿ, ಕಷಾಯ ನಾಡಲಾ ? ” ಎಂದು ಕೇಳಿದ.

ಕೆಂಪಿಯು ಹೊದೆದಿದ್ದ ಮುಖಕು ತೆಗೆದು ಸುತ್ತುಲೂ ನೋಡಿ “ ಏನೂ ಬ್ಯಾಡಿ-ನೀವು ಬೇಕಾದ್ದಾಗಲಿ ನನ್ನ ಮಗ್ಗಲಲ್ಲಿದ್ದುಬಿಡಿ. ನಮ್ಮ ಮಲ್ಲಿನ ಕರಿಸಿ. ಈ ಸತೀ ನಾ ಬದುಕೆನೋ ಇಲ್ಲವೋ ಕಾಣಿ. ಎಲ್ಲಿ ? ಇತ್ತು ಬಸ್ಸಿ. ಮೈಮೇಲೆ ಗ್ಯಾನ ಇರೋವಾಗಲೇ ಅನಂದ ಪಟ್ಟಬುತ್ತಿನಿ. ” ಎಂದು ಗಂಡನನ್ನು ಬರಸೆದೆಂದ ಮೊಕವನ್ನು ಮುದ್ರಾಡಿಬಿಟ್ಟಳು. “ ಇನ್ನು ಸತ್ತರೂ ನನಗೆ ಚಿಂತಿಯಿಲ್ಲ ” ಎಂದು ದುಸ್ಪಟಿ ಎಳೆದುಕೊಂಡು ಮಲಗಿಬಿಟ್ಟಳು.

ಮಲ್ಲಣ್ಣ ಯೋಚಿಸಿದ ; “ ಇನ್ನಾಕೆ ಹಿಂಗೆ ಮಾತಾಡ್ತಾಳಿ ? ಒಂದು ವೇಳೆ ಇವರು ಹೇಳಿದಂಗೇ ಆಗ್ನೋದರೆ, ನಾನೇನು ಮಾಡ ಬೇಕಾ ? ಇವಳಿಂದ ನನಗೆ ಸಂಸಾರ ! ಈ ಮುಕ್ಕನೇ ಹೋದಮೇಲೆ ನಾನಿಲ್ಲಿದ್ದ ಮಾಡೋದಾದರೂ ಏನು ? ನಾನೇಕೆ ಮತ್ತೆ ನನ್ನ ಕೆನ್ನರಿ

తకోండు దేశద మేలై హోరటు హోగబారదు ? ఏనోఇ కాసి, రామేష్వర, అంక తిరుకొళ్లండు, ఎల్లందరల్లి ఇద్దు బుడోఇదు ? ఆదరీ నాయకరు ఇరోఇ అందరోఇ ? మల్లి హోగ కూడదు అందరోఇ ? ”

ఆష్టరల్లి ఆనందమ్మ శంభురావుయ్య పురాజ మాగిసికోండు బందరు. ఆనందమ్మ అవసర అవసరవాగి కేళిదళు, “హేగిదే కేంపమ్మనవరిగి ? ”

“జర కాయితా ఆడి.”

“ మజ్జిగె హళ్లేగి వక్కమాన కళసిదిరా ? ”

“ మధ్యాహ్నపే కళ్లేస్తు.”

“ ఈగ బైషధి ఏను చూడోఇదు ? ”

“ ఏనూ బేడ ఆంతాళే.”

“ అవరు యాగందరీ నావు సుమ్మసిరోకి ఆదితి ? కేంపమ్మ ! ఏన్ని ! యావ బైషధి తిగెదుకోఇతీర్పి ? ఆష్టత్రే బైషధి తిగెదుకోఇతీరా ? నేటినా బైషధి తిగెదుకోఇతీరా ? ”

కేంపమ్మ ముసుకు తిగెదళు : ఆనందమ్మిగె ఒలికత్తిర కుళితంతాయితు. “ తాయి, ననగె ఆక్షత్తి బైష్టి అసంయ్య ! యావ యావ జాతియోర సీరు నాన్నాకే కుడిల ? ననగె ఏనూ బేడ, స్వానుపాద సేరికోళ్లోవ. ఎల్లా జెన్నాగిరోఇ వాగలే కణ్ణముచ్చి కోళ్లోవ అన్నస్తూ అడి. ఏనోఇ నమ్మ మల్లి హోట్టేలి ఓందునోగ కండిద్దరే ఆగుత్తిత్తు. టిగలి. ఎల్లా నాకూ మూలే జెన్నాగది. సమ్మ బుద్ధియోర వసంది ఆరసిన కుంకుమ ఇటుకోండు హోఇదరే నానే పుణ్యవంతి : ”

ఆనందమ్మ అవళ మాతుగళన్న కేళిదళు-బ్బరద తాప. మాతు ధురాళవాగి బరది అల్లల్లి కచ్చి కచ్చి బందంతే బరుత్తెదే. ఆదరూ ఆ మాతిన భావ అవళ మనస్సిగే హిడియితు. ‘అవళు హేళువుదూ ఇ.జ.-ఎందిద్దరూ హోగబేకు. ఎల్లపూ నేరవాగి

ಇರುವಾಗಲೇ ಹೋಗಬಾರದೇಕೆ ?' ಎನ್ನಿಸಿತು. "ನನಗೇಕೆ ಹೀಗೆ ತೋರಿತು ?" ಎಂದು ಅವಳೇ ಆಶ್ಚರ್ಯಪಟ್ಟಳು. ಏಕೆ ಹೀಗೆನ್ನಿಸಿತೋ ಅವಳಿಗೇ ತಿಳಿಯದು. 'ಯಾರಾದರೂ ಬಲವಂತವಾಗಿ ತನ್ನ ಎಡೆ ಯಲ್ಲಿ ಆ ಮಾತುಗಳನ್ನು ಮೂಟಿ ಕಟ್ಟಿ ಹಾಕಿದರೋ ?' ಎಂದು ಕೂಡಾ ಅನ್ನಿಸಿತು.

ಆ ಮಾತುಗಳನ್ನು ಅತ್ತ ತೆಳ್ಳಿ ಆನಂದಮೃದು ಎದ್ದು ತಲೆಗೆ ಕಿಬ್ಬಿಟ್ಟಿಗೆ ಒದ್ದೆಬಟ್ಟಿ ಪೋಟ್ಟೀನ್ ಹಾಕಿದಳು. ಕೂಡಲೇ ಎಗ್ಗಾಗ್ಗಿ ಮಿಕ್ಕಚರ್ ತರಿಸಿ ಬಂದಿವ್ಯು ಕೊಟ್ಟು, ಡಾಕ್ಟರಿಗೆ ಹೇಳ ಕಳುಹಿಸಿದಳು. ಡಾಕ್ಟರ್ ಬಂದುನೋಡಿ ಇನ್ನೊಂದಿವ್ಯು ಮಿಕ್ಕಚರ್ ಕೊಟ್ಟು, ನಾಳೆಬಂದು ನೋಡುವುದಾಗಿ ಹೇಳಿಹೋದರು.

ರಾತ್ರಿಯೆಷ್ಟು ಜ್ವರಕಾಯಿತು: ಬೆಳಗನ ರೂಪವದಲ್ಲಿ ಕೆಂಪಿಯು ಕಿರಿಚಿಕೊಂಡು ಎದ್ದುಬಿಟ್ಟಳು: "ಯಾರೋ ನನ್ನ ಹಿಡಿದೆಳೀತವೇ ! ಎಳೀತವೇ !" ಎಂದು ಅರಚುತ್ತಿದ್ದಾರ್ಥಿ.

ಆನಂದಮೃದು ಶಂಭುರಾಮಯ್ಯ ಮಲ್ಲಣಿ ಮೂವರೂ ವಿಕ್ಸ್ಪತಿಯತ್ವಮಾಡಿ ಅವಳಿನ್ನು ಸಮಾಧಾನಮಾಡಿದರು.

ಸುಮಾರು ಬಂಭತ್ತು ಗಂಟೆ ಇರಬಹುದು—ಸಾರೋಟು ಬಂತು; ಮಲ್ಲಿ, ನಾಯಕರು, ಸುಂದರಪ್ಪಣಿ ಮೂವರೂ ಬಂದರು. ಮಲ್ಲಿಯು ಓಡಿಹೋಗಿ ತಾಯಿವಾಗ್ಗೆ ಲಲ್ಲಿ ಕುಳತುಕೊಂಡು "ಅವ್ವಾ ! ಅವ್ವಾ !" ಎಂದಳು. ಕೆಂಪಿಯು ಆ ಶಬ್ದವನ್ನು ಕೇಳುತ್ತಲೇ "ಬಂದೆಯಾ ಅವ್ವಾ !" ಎಂದು ಆನಂದದಿಂದ ಮಲ್ಲಿಯನ್ನು ತಬ್ಬಿಕೊಂಡಳು. ಅವಳಿಗೆ ಆ ಆನಂದದಲ್ಲಿ ಹೋಸದಾಗಿ ಚೈತನ್ಯ ಕೊಡುತ್ತು. ಅಬ್ಬು ಆ ವಾತ್ಸಲ್ಯದ ಪ್ರಭಾವ ಎಂಥಿದು ! ತಾಯಿಗೆ ಮಕ್ಕಳನ್ನು ಕಂಡರೆ ಯೋವನವು ಉಕ್ಕಷ್ಟದಂತೆ; ಆ ಮಗಳನ್ನು ಮುಟ್ಟಿ ಅವಳಿಗೆ ಗುಣವಾಯಿತೋ ಎನ್ನುವ ಮಟ್ಟಿಗೂ ಆಯಿತು. ಜ್ವರಪು ಕಡಿನೆಯಾದಂತಾಯಿತು.

ಆನಂದಮೃದು ಒದ್ದೆಬಟ್ಟಿಯಲ್ಲಿ ಮೈಯಲ್ಲಾ ಒರೆಸಿದಳು. ರಾಣಿಯೂ ವಿಶ್ವಾಸದಿಂದ ಉಪಚಾರದ ಮಾತುಗಳನ್ನಾಡಿ ಸಮಾಧಾನ-

ಮೂಡಿದಳು : ಕೆಂಪಿಯು ಕೈಮನಿಗಿರು ಆಕೆಯ ಪಾದಗಳನ್ನು ಮುಟ್ಟಿ
ಕಣ್ಣಿಗೊತ್ತಿಕೊಂಡು “ ಬುದ್ದಿ, ತಾವು ದೊಡ್ಡ ಮನಸ್ಸುಮಾಡಿ ನನ್ನ
ಮನಗೇನ ಕೈಹಿಡಿದು ಶಾಪಾಡಿದ್ದಿ. ನಾನು ನನ್ನ ಚಮರ್ ಕೊಯ್ದು
ನಿವೃತ್ತಿಪಾದಕ್ಕೆ ಜೋಡುವರೂಡಿ ತೊಡಿಸಿದರೂ ತಮ್ಮ ಖಂಡ ತೀರಿಸ
ಲಾರೆ. ಈ ಸಲ ನಾನು ಬದುಕೋ ಅಂಗಿಲ್ಲ. ಅಪ್ಪಣಿಕೊಡಿ.
ಓಗ್ಬಟ್ಟು ಬತ್ತಿರ್ವಿನಿ.” ಎಂದಳು.

ಸಹೇಜವಾಗಿ ಸರಳವಾಗಿ ಬಂದ ಮಾತುಗಳು ರಾಣಿಯ ಹೈದರ್ಯ
ವನ್ನು ಕಲಿಕೆದುವು. “ ಯಾಕೆ ಕಂಪಮ್ಮೆಣಿ ! ಇನ್ನೂ ಎಪ್ಪಿಕಾಲ
ಇರಬೇಕೋ ಏನೋ? ಮೊಸ್ತಗನ್ನು ಎತ್ತಿಕೊಂಬೇಡವಾ? ಸಮ್ಮನಿರ
ಹಂಗೆಲ್ಲ ಆಡಬಾರದು ” ಎಂದು ವ್ಯಾದುವಾಗಿ ನುಡಿದು ಧೈರ್ಯ
ಹೇಳಿದಳು.

ನಾಯಕನೂ ಒಂದುಗಳಿಗೆ ಅಲ್ಲಿದ್ದು ಎಲ್ಲವನ್ನೂ ವಿಚಾರಿಸಿ
ಕೊಂಡು ತನ್ನ ಕೋಣಿಗೆ ಬಂದನು.

ಇನ್ನೆಷ್ಟಿಂದು ಗಳಿಗೆ ಡಾಕ್ಟರು ಬಂದು ನೋಡಿದರು. “ ಇದೇಕೋ ಏ
ವಲ್ಲಾಫೇಲ್ ಆಗುತ್ತಿದೆ. ದೊಡ್ಡ ಡಾಕ್ಟರನ್ನು ಕರೆಹಿದರೆ ಒಳ್ಳೆಯದು.”
ಎಂದರು. ಲೇಡಿ ಡಾಕ್ಟರೂ ಬಂದರು. ಅವರೂ ಹೋಗಿ ಇನ್ನೊಬ್ಬ
ಭಾರಿಡಾಕ್ಟರನ್ನು ಕರೆತಂದರು. ಉಂಟಿದ ಹೊತ್ತಿಗೆ ಮೂವರು ಭಾರ
ಭಾರಿ ಡಾಕ್ಟರುಗಳು ಬಂದು ನೋಡಿದರು. ಏನೇನೋ ಓವಧಿಗಳನ್ನು
ಕೊಟ್ಟಿರು. ಆದರೆ ಅವರ ನಿರೀಕ್ಷೆಯಂತೆ ರೋಗವು ಇಳಿಯಲಿಲ್ಲ.
ಆಗ ಇನ್ನೂ ಇಂಜೆಕ್ಷನ್‌ಗಳು ಬಂದಿರಲಿಲ್ಲ : ಅಲೋಹಿತಿಯಾ ಪೌಡರ್
ಮಿಕ್ಸ್‌ಚರ್ಗಳಿಂದ್ಲೇ ಇದ್ದು ಕಾಲ.

ಸಂಜೀಯಾಗುತ್ತಾ ಕೆಂಪಿಗೆ ಸಂಕಟವು ಹೇಳುಗುತ್ತೆ ಬಂತು.
ಗಂಜಿಯಾಗ ದಕ್ಕಲಿಲ್ಲ. ಜ್ಞಾನಾಜ್ಞಾನವಾಗುತ್ತೆ ಬಂತು. ಜ್ಞಾನ
ವಾದಾಗ ಮಲ್ಲಿಯು ಮಗ್ಗಿಲಲ್ಲಿ ಕುಳಿತಿದ್ದು “ ಅವ್ಯಾ ! ಏನಾಗ
ಬೇಕು ? ” ಎಂದಳು. ಕೆಂಪಿಯು ಕಣ್ಣು ಅಗಲವಾಗಿ ತೀರಿದು
“ ಎರಡಾಸೆ ” ಎಂದಳು.

“ ಹೇಳವ್ಯಾ. ಮಾಡೋವ.”

“ ನೀನೂ ನಾಯಕರು ಜೊತೆಗೆ ನಿಂತುಕೊಳ್ಳ ಕಣ್ಣಾರ ನೋಡಬೇಕು. ಆ ಮಕ್ಕಳು ಅವರಿಗೇನಾದರೂ ಮಾಡು.”

ಮಲ್ಲಿಯು ಕಣ್ಣಂಬ ನೀರಿಟ್ಟುಕೊಂಡು ಹೋಗಿ ಗಂಡನನ್ನು ಕರೆದುಕೊಂಡು ಬಂದಳು. ಇಬ್ಬರೂ ಜೊತೆಯಲ್ಲಿ ನಿಂತರು. ಕೆಂಪೀಗೆ ಉಮಾ ಮಹೇಶ್ವರರ ದರ್ಶನವಾಗಿದ್ದರೂ ಅಪ್ಪ ಸಂತೋಷವಾಗುತ್ತಿರಲಿಲ್ಲ. ಆ ಅನಂದವು ಅವಳಿಗೆ ದೇಹಾಢ್ಯಂತವೂ ವಾಸಿಸಿತು. ಜ್ಯಾರವನ್ನು ಹಿಮ್ಮೆಟ್ಟಿಸಿತು. ಎದ್ದು ಗಂಡನನ್ನು ಬರಗಿಕೊಂಡು ಕುಳಿತಳು. ಇಬ್ಬಿಗೂ ಕೈ ಮುಗಿದಳು. “ಬಂದೆ! ಬಂದೆ!” ಎಂದು ಕೆಳಗುರುಳಿದಳು. ಬಂದೇಗಳಿಗೆಯೋಳಗಾಗಿ ವೈಯೆಲ್ಲ ತಣ್ಣಾಗಾಗಿ ಹೋಯಿತು.

ಇಂ

ಎಲ್ಲಿರಿಗೂ ಮಲ್ಲಿ ಖನ್ನು ಸಮಾಧಾನಪಡಿಸಿನ್ನದು ದುಸ್ವಾಧ್ಯವಾಯಿತು. ಅವಳು ಅಳುಷುದಿಲ್ಲ. ಮಾತೂ ಆಡುವುದಿಲ್ಲ. ಕತ್ತೆ ತ್ವವೇ ಇಲ್ಲದ ಅಚ್ಚೆತನ ಮೂರಿಯಂತೆ ಕುಳಿತಲ್ಲಿ ಕುಳಿತಿರುತ್ತಾಳೆ. ಕಣ್ಣಿ ಬಿಟ್ಟಿದೆ. ಏನನ್ನೂ ನೋಡತ್ತಿಲ್ಲ. ಬಾಯಿ ಮುಚ್ಚಿದೆ: ತುಟಿ ಪಿಟಕ್ಕೆನ್ನುವುದಿಲ್ಲ. ಮಾಬಿನ್ನು ಗಂಭೀರವಾಗಿದೆ. ಎಳ್ಳಿಷ್ಟು ಚಲನೆ ವಿಲ್ಲ. ಹೋಗಿ ಮಗ್ಗಳಲ್ಲಿ ಕುಳಿತುಕೊಂಡು ಮಾತನಾಡಿಸಿದರೆ, ಎರಡು ಸಲವೋ ಮೂರುಸಲವೋ ಕಾಗಿದರೆ. ‘ಆಂ’ ಎಂದು ಎಲ್ಲಿಯೋ ಪಾತಾಳ ಕುಹರದಿಂದ ಎದ್ದು ಬಂದವಳಂತೆ, ಉತ್ತರ ಕೊಡುತ್ತಾಳೆ. ಮತ್ತೆ ಪ್ರಬಲ ಪ್ರಯತ್ನದಿಂದ ನೀರಿನ ಮೇಲಕ್ಕೆ ತಲೆಯೆತ್ತಿದ್ದ ಏನನ್ನು ಯಾವುದೋ ಆಜ್ಞಾತಕ್ಷಯಿ ಎಳೆದುಕೊಂಡು ಹೋದರೆ ನೀರು ಮತ್ತೆ ನಿಶ್ಚಲವಾಗುವಂತೆ ತಣ್ಣಾಗಾಗುತ್ತಾಳೆ, ಆದರೆ ನೋಡಿದ ವರಿಗೆಲ್ಲಾ ಬಿರುಗಾಳಿಯಲ್ಲಿ ಅಲ್ಲೊಲ ಕಲೊಲೊಲವಾಗಿ ಮಹಾಕ್ಷೋಭದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಗರವನ್ನು ಕಂಡಂತೆ ಆಗಿ ಗಾಬರಿ

యాగుత్తదే. ఎల్లియో సణ్ణగే ఉసిరాడుత్తదే. కణ్ణట్టు నొఇదరే ఎదెయు ఉబ్బత్తిరువుదూ ఇళయుత్తిరువుదూ కాణే సుత్తదే. అదమ్మ బిట్టరే అల్లి సోఫాదమేలే కుళితిరు వుదు శిలామూతిఁయో, మనుష్య విగ్రహపోఇ అదన్న యారూ కేళువుదక్కే సాధ్యవిల్ల.

నాయక్సిగే ఒమోక్కనేట్ ‘ఆ మేష్ట్రుదరూ బందరి, ఇవళ సహజవాద నగు బందితేనోఇ?’ అనిశుత్తదే. అవనిగే ఏను మాడువుదక్కా తోరదు. అవన బలవంతక్కే ఏనోఇ ఉటిద శాస్త్ర మాడుతూళీ : హాసుగెయల్లి వులగిదరూ ముసుకు హాకి కొండు ఆళుతూళీ. మ్యేయిల్లా జ్ఞర బందహాగే సుడుత్తదే.

అవళ దుఃఖి ఆళనన్నా యారూ తిళయలారరూ: అదర పరిహారవంతూ గొత్తే ఇల్ల.

మల్లణ్ణ ఆగాగ తక్క హేళికొండు కణ్ణీరు ఒరిసికొళ్లు తూనే. ఆ దంపతిగళు తన్న ఆత్మియరు యారోఇ హోదరే ఆగువంతి ఆగిరున మనశ్శూస్యతేయన్న అనుభవిసుత్తిద్దారే.

శంసియు బందు విచిత్రవాద రితియల్లి ఎల్లర మనస్సి నల్లూ సింతు తాసిల్లదిరువికియన్న, తన్న అభావవన్న తోరిసు తీద్దాలీ.

మూరు దినవాయితు. నాయక్సిగే నరసింహయ్య బందిల్ల వల్ల ఎందు చెంతి. చెంగళారిగే హోగిరువుదు గొత్తు. అవన విళాస తిళిదిద్దరే పీలిగ్గాం ఆదరూ కథిసబహుదిత్త. అదూ గొత్తిల్ల. ఏనోఇ టాగారా బందిరువరుతి! అవరన్న సోఇఁ వుదక్కే హోగిద్దానే : ఎల్లి ఇళిదిద్దానోఇ గొత్తిల్ల.

ఆదిన మధ్యాహ్న శంఖురామయ్యను బందు “నాళి రవింద్రనాథ టాగారరు బరుత్తారంతే” ఎందు సుద్దియన్న హేళిదను. ఇన్నా ఆ మాతు ముగియుత్తిద్ద కాగేయే నరసింహయ్యను బందను. అవనిగూ నోక ఇళిదుమోగిత్త. అవన

ಜೊತೆಯಲ್ಲಿ ಅವನ ತಾಯಿಯೂ ಬಂದಿದ್ದರು.

ನಾಯಕನು ಅವನನ್ನು ಕಂಡ ಕೂಡಲೇ ಬಡವನು ನಿಧಿಯನ್ನು ಕಂಡಂತೆ ಹೈಸಿದನು. ಅವನಿಗೆ ಇನ್ನು ಮಲ್ಲಿಯು ಉಳಿದಳು ಎನ್ನಿಸಿತು. “ಬನ್ನಿ” ಎಂದು ಸೋಫಾದಲ್ಲಿ ಕೂರಿಸಿದನು.

ನರಸಿಂಹಯ್ಯನು “ಕೆಂಪಮ್ಮನವರು ಹೋಗಬಿಟ್ಟರಂತೆ ? ” ಎಂದು ವಿಚಾರಿಸಿದನು.

ನಾಯಕನು “ಕೆಂಪಮ್ಮನೋರು ಏನೋ ವಯಾಗಿತ್ತು. ಹೋದರು. ಯಾವೋತ್ತಿದ್ದರೂ ಹೋಗಬೇಕಾದ್ದು. ಅವರ ಮಗಳೂ ಏನಾದಾಳೋ ಆಂತ ದಿಗಲಾಗದೆ.” ಎಂದು ತನ್ನ ಸೋನನ್ನು ತಾನೇ ನುಂಗಿಕೊಂಡು ಹೇಳಿದನು.

ನರಸಿಂಹಯ್ಯನಿಗೆ ಆ ಸೋವು, ಆ ನುಡಿ, ಸೋಡಿ, ಕೇಳಿ ಎದೆ ಯಲ್ಲಿ ಚುರ್ಗ ಎಂದಿತು : “ಏನಂದಿರಿ, ಸಾರ್, ಹಾಗೆ ಇನ್ನೊಂದು ಘಟ ಹೋಗಬೇಕಾದರೆ, ಅದಕ್ಕೆ ಬಡಲಾಗಿ ಈ ಘಟ ಕೊಟ್ಟು, ಆ ಘಟ ಉಳಿಸೋದಭ್ರವೆ, ಸಾರ್ ! ಅಪ್ಪತೆಯಾಗಲಿ ದೊಡ್ಡಮ್ಮನೋರು ಎಲ್ಲಿ ? ಚಿಕ್ಕಮ್ಮನೋರು ಎಲ್ಲಿ ?”

“ಮಲ್ಲಿ !” ನಾಯಕನು ಕೂಗಿದನು.

ಮಲ್ಲಿಯು ಏನೋ ಬೆಟ್ಟ ಕೆತ್ತಿಟ್ಟು ಆಯಾಸಪಟ್ಟು ಉಸಿರು ಮೋಗಳಾರದೆ ಅಳುತ್ತಿರುವಳಂತೆ ಬಂದಳು. ಅವಳ ಕಣ್ಣಿನಲ್ಲಿ ಮೋದಲ ತೇಜಸ್ಸಿಲ್ಲ. ಮೋಕದಲ್ಲಿ ಕಾಂತಿಯಲ್ಲ. ನಡಗೆಯಲ್ಲಿ ಬೆಡಗಿಲ್ಲ. ದೇಹದಲ್ಲಿ ಯೋವನದ ಸೊಕ್ಕಿಲ್ಲ. ಬಂದಳು. ನರಸಿಂಹ ಯ್ಯನನ್ನು ಸೋಡುತ್ತಲೂ ಅವಳ ದುಃಖದ ಕೆರೆಯು ಕಟ್ಟಿ ಒಡೆಯಿಕು. ಮೂರು ದಿನಸಗಳಿಂದ ಬಂದು ಬಂದು ಬಡ್ಡಿ ಒಡಿ ಮಳೆ ಕರೆಯುವೆನೆಂದು ಹೆದರಿಸಿ ಹೆದರಿಸಿ ಸುಮ್ಮನೆ ಕವಿಚಿಕೊಂಡಿದ್ದ ಮೋಡ ಇಂದು ಹಾತಾಗಿ ಕುಂಭದೊಣವನ್ನು ಕರೆಯಲಾರಂಭಿಸಿತು. ಮಲ್ಲಿಯು “ನೇಷ್ಟೆ ! ನಮ್ಮ ಅಮ್ಮ ಹೋದಳು. ನಾನು ತಬ್ಲಿ ಯಾದೆನಲ್ಲಾ ! ಅಯ್ಯೋ ! ನನಗಿನಾಂ ರು ಗತಿ ?” ಎಂದು ಹೋ ಎಂದು ಅತ್ತಬಿಟ್ಟಳು.

ಅಳುವಿನ ಭರದಲ್ಲಿ ಅಯ್ಯೋ ಎಂದು ಬಿಡ್ಡಳು. ನಾಯಕನು ಇಟ್ಟನೇದ್ದು ಅವಳನ್ನು ಹಿಡಿದುಕೊಂಡು ಸೋಫಾದಮೇಲೆ ಇಟ್ಟನು. ಅವಳ ಅಳು ಅಸದ್ಯಶಾಗಿತ್ತು. ಮಾನವಾಯಾದ ಹೆಣ್ಣು ಎದೆಯ ಮೇಲೆ ಸೆರಗು ಹಾರಿಹೊಗುವುದರ ಅರಿವೂ ಇಲ್ಲದೆ, ಎದೆ ಎದೆ ಬಜಿದು ಕೊಂಡು ಅತ್ತೆಳು.

ಎಲ್ಲಿರಿಗೂ ಅದರಲ್ಲಿ ಶಂಖುರಾಮವ್ಯು, ನಾಯಕ ಇಬ್ಬಿರಿಗೂ ಆಚ್ಚರ್ಯ. ಮೂರು ದಿನದಿಂದ ಉಸಿರೆತ್ತಿ ಅಳದವಳು ಇವತ್ತು ಮೇಷ್ಪ್ರಿ ವೋಕ ಸೋಡಿ ಇಣ್ಣು ಅಳುತ್ತಿದ್ದಾ ಇಲ್ಲ ಎಂದು ವಿಸ್ತೃಂಗಾನಿವ್ವತರಾದರು. ಅಳುವಿಗೂ ಕಟ್ಟಿಯೋಡೆದು ಬರಬೇಕಾದರೆ ಸಮಾನಶೀಲ, ಸಮ ವಯಸ್ಸುಗಳು ಜೀಕೆನು? ನಾಯಕನಿಗೆ ತನ್ನ ಸರ್ವಸ್ವವನನ್ನು ಒಪ್ಪಿಸಿದ್ದರೂ ಅವನ ಮುಂದೆ ಅವಳು ಆಳಲ್ಲ. ತನ್ನನ್ನು ತನ್ನ ಪ್ರತಿಬಿಂಬ ವೆಂಬಂತೆ ಸೋಡಿಕೊಳ್ಳುತ್ತಿರುವ ರಾಣಿಯ ಬಳಿ ಅಳಲ್ಲ. ತನ್ನ ತಂಡಿಯೆಂದುಕೊಂಡಿರುವ ಮಲ್ಲಣ್ಣನ ಬಳಿ ಅಳಲ್ಲ. ತಂಡೆಯ, ಆಪ್ತ ಸ್ನೇಹಿತನಾಗಿರುವ ಶಂಖುರಾಮವ್ಯನ ಬಳಿ ಅಳಲ್ಲ. ತಾಯಿಗೆ ತಾಯಾಗಿ ಉಪಚರಿಸುವ ಆನಂದಮ್ಮನ ಹೆತ್ತಿರ ಅಳಲ್ಲ. ನರಗಿಂಹ ಯ್ಯಾನನ್ನು ಕಂಡೇಕೆ ಅಳಬೇಕು? ಅದೇ ಸ್ವಭಾವ. ಅದೇನೋ ಹೃದಯ ಕೆಲವರನ್ನು ತನ್ನವೇ ಎಂದುಕೊಳ್ಳುವುದು: ತನ್ನವರು ಎಂದುಕೊಳ್ಳುವುದಕ್ಕೆ ಏನು ಕಾರಣ ಎಂಬುದನ್ನು ಮಾತ್ರ ತನಗೂ ತಿಳಿಯದು, ಇತರರಿಗೂ ತಿಳಿಯದು.

ಮಲ್ಲಿಯು ಗಟ್ಟಿಯಾಗಿ ಅಳುವುದನ್ನು ಕೇಳಿ ರಾಣಿ, ಮಲ್ಲಿಣ್ಣಿ, ಎಲ್ಲರೂ ಬಂದರು. ರಾಣಿಯು ಮಲ್ಲಿಯ ಮಗು ಲಲ್ಲಿ ಕುಳಿತು ಸಮಾಧಾನ ಮಾಡಲು ಹೋದಳು. ನರಸಿಂಹಯ್ಯನು 'ಬೇಡಿ, ಸುಮ್ಮನೀರಿ', ಎಂದು ಸನ್ನೆ ಮಾಡಿದನು. ಎಲ್ಲರೂ ನೀರವಾಗಿ ಅವಳೊಡನೆ ಅತ್ತರು. ಆನಂದಮ್ಮನೂ ಒಂದು ಮೂಲೆಯಲ್ಲಿ ನಿಂತಿದ್ದಾಳೆ.

ನರಸಿಂಹಯ್ಯನಿಗೆ ಒಂದು ಗಳಿಗೆ ಏನು ಮಾಡಲೂ ಹೋರಲಿಲ್ಲ. ಕೂಡಲೇ "ಮಲ್ಲಮ್ಮಣ್ಣಿ!" ಎಂದು ಕೊಗಿದನು. ಧ್ವನಿಯು ಧ್ವಣಿವಾಗಿತ್ತು: ಕಂಚಿನಹಾಗಿತ್ತು: ಮೋಳಿಗಿತು.

ಮಲ್ಲಿಯು ತಲೆಯೆತ್ತಿ ಸೋಡಿದಳು.

“ ಏನಾಯಿತೆಂದು ಅಳುತ್ತಿದ್ದೀರಿ ! ನಿವೃತ್ತಿ ಬಿಟ್ಟು ನಿಮ್ಮ ತಾಯಿ ಇಲ್ಲಿಗೆ ಬಂದಾಗ ಆ ಎರಡು ಮಕ್ಕಳನ್ನು ಮಾಡಿಕೊಂಡು ತಮ್ಮ ದುಃಖವನ್ನು ಮರಸಿಕೊಂಡರು. ಹಾಗೇ ನೀವು ಒಬ್ಬ ತಾಯಿಗೆ ಬದಲು ಇಬ್ಬರು ತಾಯಿಯರನ್ನೂ ಒಬ್ಬ ಅಣ್ಣನನ್ನೂ ಮಾಡಿಕೊಂಡು ಆ ಹೋದ ತಾಯಿಯ ದುಃಖವನ್ನು ಮರಿಯಿರಿ. ಇದೋ, ಈ ಅನಂದವ್ಯೂ ಒಬ್ಬರು ತಾಯಿ, ನಮ್ಮ ತಾಯಿ ಒಬ್ಬರು ತಾಯಿ, ನಾನು ಒಬ್ಬ ಅಣ್ಣ, ಬಂದಕ್ಕೆ ಮೂರು ಸಿಕ್ಕಿತು. ಆ ತಾಯಿಯ ಅಭಿ ಮಾನವೋ ಎನ್ನವಿರೇನೋ ? ನೀವೇ ಎಷ್ಟು ಸಲ ಹೇಳಲ್ಲ : ಅನಂದವ್ಯೂನವರ ಅಭಿಮಾನ ನಮ್ಮಮ್ಮೆನ್ನ ಅಭಿಮಾನಕ್ಕಿಂತ ದೋಡ್ಡದು ಎಂದು ? ಜೊತೆಗೆ ಇದೋ ನಮ್ಮ ತಾಯಿ ನನ್ನನ್ನು ಬೇಕಾದರೆ ನಿಮಗೆ ಅಣ್ಣನಾಗಿ ಮಗನಾಗಿ ದತ್ತು ಕೊಡುವುದಕ್ಕೆ ಸಿದ್ಧರಾಗಿದ್ದಾರೆ. ಅಥವಾ ನೀವೇ ಅವರಿಗೆ ದತ್ತುವಾಗಿ ಹೆಣ್ಣುಮಗಳಾಗಿ ನಮ್ಮ ಕುಟುಂಬಕ್ಕೆ ಬನ್ನಿ. ಶಾಂತಿ ! ‘ದುಃಖ ದುಃಖಾಧಿಕಾರ ಪಶ್ಯೇತಾ, ಸೌಖ್ಯೇ ಸೌಖ್ಯಾಧಿಕಾರ ತಥಾ’

“ ನಮಗೆ ವಿನೇಕವಿರಾವುದು ಪ್ರತಿಯೋಂದನ್ನೂ ಯಥಾಸಾಧನವಾಗಿ ಸೋಡುವುದಕ್ಕೆ, ನೀವು ಮದುವೆಯಾಗಿ ಗಂಡನ ಮನೆಗೆ ಹೋದಾಗ ತಾಯಿಯ ಮನೆ ತುಂಬಿತೋ ಬರಿದಾಯಿತೋ ? ಮುಂದಿನ ಮಂಗಳವನ್ನು ನೇನೆಡು ತಾಯಿ ತಂದೆಯರು ಅಂದಿನ ವಿರಹವನ್ನು ಸೈರಸುನಂತೆ, ಕೆಂಪಮ್ಮನವರ ಆತ್ಮ ಈ ಗೂಡನ್ನು ಬಿಟ್ಟು ಆಕಾಶಕ್ಕೆ ಹಾರಿ ಸ್ವತಂತ್ರವಾಯಿತೆಂದು ದುಃಖವನ್ನೊತ್ತಿ, ಸಹಿಸಿ ಕೆಳಳಬೇಕಾದ ಶಾಲವಿದು. ನೀವು ಹೇಳುವ ತತ್ತ್ವಗಳೇನಾಯಿತು ? ಓದಿದ ಭಗವದ್ವಿತೀಯೇನಾಯಿತು ? ನೀವು ಒಬ್ಬರಿಗಾಗಿ ಅಳುತ್ತಿದ್ದೀರಿ. ನಿಮಗಾಗಿ ಇನ್ನು ಜನರು ಅಳುತ್ತಿದ್ದಾರೆ. ಇದು ವಿನೇಕವೇ ? ಬೇಡಿ. ಬಿಡಿನಮ್ಮಮ್ಮೆ. ‘ಸುತೋವಂ ಜನಯೇತಾ’ ಪ್ರಾಣಃ ತದೇವ ಈಶ್ವರ ಪ್ರಾಜನಂ’ ಎಂದು ನೀವೇ ಹೇಳುತ್ತ, ನಾನು ಇರುವವರೆಗೂ ಒಬ್ಬರಕಣಲ್ಲಿ ನನಗಾಗಿ ನೀರು ಬರದಂತೆ ಸೋಡಿಕೊಳ್ಳಬೇಕು ಎಂದು

కేళువుదిల్లవే ? అదన్న ఈగ అనుసరిసి. ఆపత్కాలదల్లి ఒదు
గద బుద్దియేకి ? ఆ బుద్దియన్న ఈగ ఉపయోగిసి.”

కీగేయే, కరుణాపరవాద హృదయదింద హోర హోమ్యిదే
ఆ విశ్వాస వాస్కగళల్లి ఆదేను అమృతవితీల్ ? ఆథవా
హోర హోమ్యి కట్టియన్నోడిదు బంద దుఃఖవు హరిదు హోగి
హృదయవు తన్న ప్రభావద శాంతస్తుతియన్న కైకొండితో ?
మల్లియు కశ్మేష రేసికొండశు. సేగన్న నడువిగే కట్టిదశు.
ఎద్దు బందు నెరసింహయ్యన బళి బోగి మండియిలి కుళితు
కాలు ముట్ట కణ్ణిగే ఒత్తికొండు హేళిదశు: “గురువే
నిన్న మాతినల్లి వివేకవినే: మాధుర్యవినే: అమృతవినే.
నిన్న మాతు కేళి నునగూ వివేక బంతు. భగవది తీయ ‘గతా
సాం ఆగతాసాంత్య నాను శోచంతి పండితా’ ఎంబుదన్న
అథవాడికొండు అదరంతి సడెయమవేను. నిమ్మ జరణ
కృసేయు ననగే శక్తియన్న కొడలి. గురుదేవ”

“తాయి, ఈ దాశను గురువాగలూ గురుదేవనాగలూ
అయినల్లి. భరతమండపెల్లవు గురుదేవనెందు గౌరివిసువ
కవింద్ర రవింద్రరు ఇల్లిగే దయమాడిసువరు. తావు నన్న
మేలి కృసేమాడి బస్సి. ఆల్లి ఆ మహాపురుషన సన్నిధియల్లి
తమ్మ వివేకవు దృఢవాగువుదు: తన్న దుఃఖవు దూరపాగు
వుదు. నానాగలే హేళిదుతే, ఇదో ఇబ్బరు తాయియరు
ఎల్లదక్కింత హెబ్బగి ఎల్లరిగు త్రాయి కొడున నాయకరు
నిమ్మ ఎదురిగే ఇరువాగ, నిమ్మన్న సమస్యవెందు తిళదు,
నిమ్మ సమస్యవాగిరువాగ, నీవు ఇరువుదేష్టు ఎంబుదన్న
గనునిసదే, హోదుదక్కాగి అళువుదే ? తాయి ఈ దుఃఖ ఇల్లిగే
నిముగే గురుదేవన దయీయింద నివారణవాగలి.” ఎందు తానూ
ఇద్దు, సరళవాగి సహజవాగి ఆశీసంద భావదల్లి, తన్న
బాయింద బంద భావనన్న కైయ్యిందకొట్టు ఆనుగ్రహిసువ

ನಂತೆ, ಮಲ್ಲಿಯ ತಲೆಯ ವೇಲೆ ಕೈಯನ್ನಿಟ್ಟನು.

ಮಲ್ಲಿಗೆ ಸರಸಿಂಹರ್ಯನ ಕೈಯ್ಯಂದ ಏನೋ ಅವೃತದ ಸೋನೇ ರೀಂದು ಇಳಿದು ತನ್ನ ದೇಹವನ್ನೆಲ್ಲ ವಾಪಿಸಿದಂತೆ ಆಯಿತು. ತಾಯಿಯನ್ನು ಕಳೆದುಕೊಂಡನೆಂಬ. ಭಾವದಿಂದ ದೇಹವೆಲ್ಲ ಬಂದಾಗಿದ್ದದನ್ನು, ತನ್ನ ದೇಹದಲ್ಲಿದ್ದ ಶಾಸ್ತ್ರತೆಯನ್ನು ಆ ಭಾವವು ತುಂಬಿದುತ್ತಾಯಿತು. ತನ್ನಲಿದ್ದ ಕಾಳಜ್ಞೆಲ್ಲ ಸುರಿದು ಬಿಟ್ಟ ವೇಲೆ ಸೊಪ್ಪಾಗಿ ಬಿದ್ದಿದ್ದ ಬಟ್ಟಿಯ ಜೀಲವು ಮತ್ತೀನಾನ್ನಾದರೂ ತುಂಬಿದರೆ, ಮತ್ತೀ ದಪ್ಪವಾಗಿ, ಬಿಗಂಂಗಾಗಿ ಕೂತುಕೊಳ್ಳುವಂತೆ ಆಯಿತು. ಆವಳಿಗೆ ಹೋದ ತಂರಿಯೊಂದನೆ ಏನೋ ಹೋಗಿತ್ತು ಎಂದು ಗೊತ್ತಿದ್ದರೂ ಹೋಗಿದ್ದದು ಏನು ಎಂಬಾದು ತಿಳಿಯಾದು: ಈಗ ಏನೋ ಬಂದು ಸೇರಿದೆ ಎಂಬಾದೂ ಗೊತ್ತು: ಆದರೆ ಬಂದು ಸೇರಿದುದು ಏನು ಎಂಬಾದು ತಿಳಿಯಾದು. ಅಂತೂ ಸ್ವ-ಸ್ಥಾದಳು. ಸಹಜ ಭಾವಾ ಪನ್ನಾಳಾದಳು.

ಕತ್ತಲೆಯ ಮನೆಯಲ್ಲಿ ತೂಬಿದ್ದ ಏನನೋ ಚದುರಿಸಿ, ಅದರ ಸ್ಥಾನವನ್ನು ದೀಪದ ಬೆಳಕು ಹಿಡಿದೆತ್ತಾಯಿತು. ಮೂರು ನಾಲ್ಕು ದಿನಗಳಂದ ನಗೆಯನ್ನು ಕಾಣವೆ ಮುಗಿಲ ಹಿಂದಿನ ತಿಂಗಳಂತೆ ಇಡ್ಡ ಮಲ್ಲಿಯ ವೋಗವು ಇವೊತ್ತು ನೋವನೋತ್ತಿ, ದುಃಖವನ್ನು ತುಳಿದು ಹೊರ ಬರುವ ನಗೆಯನ್ನು ಕಂಡಿತು.

ನಾಯಕನು ಬಿಸಿಲು ಮಳೆಯ ಹಗಲಿನಂತಾದನು. ರಂಭು ರಾಮಯ್ಯ ಆನಂದಮನ್ನು ಏನೋ ನಿಟ್ಟಿಸಿರು ಬಿಟ್ಟು ಸ್ವ-ಸ್ಥಾದರು. ಮಲ್ಲಳಿನು ಏನೋ ಆವೇಶ ಬಂದಂತೆ,

“ಬುದ್ಧಿಯವರ ಮಾತು ನಿಜ. ಏನು ಹಾಳು ಸಂಸಾರವೋ? ಈ ಸಂಸಾರವೆಂಬುದು ಲೊಳುತ್ತೊಟ್ಟಿ.”

ಯಾರಿಗೆ ಯಾರುಂಟು ಏರವಿನ ಸಂಸಾರ||

ಈರಗುಳ್ಳೀಯಂತೆ ತೋರುವ ಸಂಸಾರ||

ಎಂದು ತತ್ತವನ್ನು ಹಾಡಿಕೊಳ್ಳುತ್ತಾ, ಕಣ್ಣೀರು ಒರಸಿಕೊಂಡು

ಹೊರಟು ಹೋದನು.

ರಾಣಿಯು “ ಬಾನ್ನಿ : ವೋಕ ತೋಳಿದುಕೊಡುತ್ತಿನೀ ” ಎಂದಳು. ಮಲ್ಲಿಯು ಮಗುವಿನಂತೆ ಕೋಮಲಪಾದ ದ್ವಿಯಲ್ಲಿ ನಾಯಕನನ್ನೂ ಮೇಷ್ಪನ್ನೂ ಮಿಕ್ಕವರನ್ನೂ ಬೀಳಿಷ್ಟಿಂದು ಹೋದಳು.

ವೇದಲನೆಯ ಮಳೆಯಲ್ಲಿ ನೆಂದು ಬಿಸಿಲಿನ ಬೇಗಿಯನ್ನೂ ಬೇಸಿಗಿಯ ಧೂಳನ್ನೂ ತೋಳಿದುಕೊಂಡು ರಮ್ಯವಾದ ಪ್ರಕೃತಿಯಂತೆ ಮಲ್ಲಿಯು ಹೊಸಬಳಂತಾಗಿದ್ದಳು.

ಸರಸಿಂಹಯ್ಯನು ನಾಯಕನ್ನೆಂದನ್ನೇ ಇನ್ನೂ ಅವ್ಯಾಪ್ತ ಮಾತನಾಡುತ್ತಿದ್ದನು. “ ಈವೀಂದ್ರರು ದರ್ಶನ ಕೊಡಲು ಒಪ್ಪಿದ್ದಾರೆ. ನಾಳಿ ಮಧ್ಯಾಹ್ನದ್ವೆ ಮೂರು ಗಂಟೆಗೆ ಅವರ ದರ್ಶನ. ಸಂಚೆಗೆ ಕಾಲೇಜಿನಲ್ಲಿ ಭಾಷಣವಿದೆ. ನಾಡಿದ್ದು ವರದಾಂಶಾರ್ಥಿರ ನಾಟಕಕ್ಕೆ , ಬರುತ್ತಾರೆ. ನಾಳಿ ನಾಡಿದ್ದು ಸಾಧ್ಯವಾದಪ್ಪು ಸಲ ಅವರ ದರ್ಶನ ಮಾಡಿ ಕೃತಾರ್ಥರಾಗಬೇಕು.” ಎಂದನು. ನಾಯಕನೂ ಆಗಬಹುದು ಎಂದನು. ಅವನಿಗೆ ಸಂತೋಷ : ಆಶ್ಚರ್ಯ - ತಾಯಿವಿರಪೆಸಿಂದ ತಬ್ಬಲಿಯಾದ ಎಳಿ ಗುರುವಿನಂತೆ ಬದ್ದಾಡುತ್ತಿದ್ದ ಮಲ್ಲಿ ನರಸಿಂಹಯ್ಯನ ಮಾತನಿಂದ ಸ್ವಷ್ಟಿಖಾಡಳಲ್ಲ ಎಂದು ಅವನೆ ಸಂತೋಷಕ್ಕೆ ನೇರೆಯಿಲ್ಲ : ತಮ್ಮಕೃತಿಯಲ್ಲಾಗದ ಕಾರ್ಡಿವನ್ನೂ ಅವನು ಮಾಡಬಳ್ಳಿಸಿಂದು ಆಶ್ಚರ್ಯ. ಅವನು ನರಸಿಂಹಯ್ಯನನ್ನು ನಾನಾ ಭಾವ ಭಂಗಿಗಳಲ್ಲಿ ಸೋಡಿದ್ದ. ಆದರಿಂದು, ಈದಿನ, ಇದ್ದಪ್ಪು ಗಂಭೀರವಾಗಿ, ರೂಪೋತ್ತೂ ಸೋಡಿರಲಿಲ್ಲ.

ಇತಿ

ನರಸಿಂಹಯ್ಯನು ಸವರಿವಾರನಾದ ನಾಯಕನನ್ನು ಕರೆದುಕೊಂಡು ರವೀಂದ್ರರ ದರ್ಶನಕ್ಕೆ ಹೋದನು. ಆ ವೇಳೆಗೆ ಕಾಲೇಜನ ಹುಡುಗರೆಲ್ಲ ಬಂದು ಸೇರಿಕೊಂಡಿದ್ದಾರೆ. ರವೀಂದ್ರರು ಸಕಾಲದಲ್ಲಿ ಈಚೆಗೆ

ಬಂದರು. ಪರ್ವತ ಶಿಶುರದಲ್ಲಿ ಯಾನಗಾಳಿಗೂ ಸಿಕ್ಕದೆ ಸಿಕ್ಕಲವಾಗಿ, ಗಂಭೀರವಾಗಿ, ಸೌಮ್ಯವಾಗಿರುವ ಸರೋವರವು ಎದ್ದು ನಡೆದು ಬಂದಂತೆ ಬಂದರು. ಆ ವಿಶಾಲವಾದ ಮುಖದಲ್ಲಿ ಎದ್ದು ಕಾಣುವ ಮೂಗು, ಆ ವಿಶಾಲವಾದ ಪಣೆಯನ್ನು ಹೊತ್ತು ನಿಂತಿರುವಂತಿದೆ. ಪ್ರೇದೀಯಂತಿರುವ ಹುಬ್ಬಿಗಳ ಹಿಂದಿನಿಂದ ಏರಡು ದೀಪಗಳಂತೆ ಕಣ್ಣಿಗಳು ಹೊಳೆಯುತ್ತಿವೆ: ಆದರೆ ದೀಪದ ತೀವ್ರ ಕಾಂತಿಯಲ್ಲ : ಅಲ್ಲಿ ಸೌಮ್ಯವಾಗಿ ಅನುಗ್ರಹಕವಾಗಿರುವ ಕಾಂತಿಯನ್ನು ಹಿಡಿದು ತುಂಬಿ-ಟ್ಟಿರುವಂತಿದೆ. ಯಾರಾದರೂ ಹೌದೇ ಎಂದು ಸಂದೇಹ ಪಟ್ಟರೆ, ಹೌದು ಎಂದು ದೃಢಪಡಿಸುವುದಕ್ಕೆನ್ನೇ ಎಂಬಂತೆ, ಮುಖವನ್ನು ವ್ಯಾಸಿಸಿ ರುನ ಎಳೆನಗೆಯು ಸಾಕ್ಷಿಕೊಡಲು ಮುಂದೆ ನುಗ್ಗುತ್ತಿದೆ. ಪರಾಂತರ ಗಳಿಂದ, ಸುಮಾರು ಅರ್ಥರತನೂನಕಾಲ ಲೋಕಂತಾರ್ಥವಾಗಿ ಆಚರಿಸಿರುವ ದೀರ್ಘತಪಸ್ಸಿನಂತೆ ನೀರುವಾದ ಗಡವು ಮೇರಿಯುತ್ತೆ ಆ ಎತ್ತರವಾದ ದೇಹಕ್ಕೆ ಎಂಬಂತೆ, ಮುಖವುಂಡಲಕ್ಕೆ ಏನೋ ಅಪೂರ್ವ ವಾದ ರೀತಿಯಲ್ಲಿ ಶೋಭಾಕರವಾಗಿದೆ. ಉನ್ನತವಾದ ದೇಹ, ಧರಿಸಿರುವ ಆ ಕಪಿನಿಯಂತಹ ಅಂಜೂರವಣಿದ ನೀಲವಂಗಿ, ರೀವಿಯಿಂದ ನಡೆಯುವ ಭಂಗಿ, ಎಲ್ಲವೂ ಆ ಮಹಾಪುರಾಣನನ್ನು ನೋಡಿದವರಿಲ್ಲಾ ಭಕ್ತಿಯ ಕಾಣಿಕೆಯನ್ನು ಒಪ್ಪಿಸುವಂತೆ ಬಲಾತ್ಮರಿ. ಮನವಂತಿದೆ. ಎಲ್ಲರಿಗೂ ಆ ಶಾರದಾಭಕ್ತನ ದರ್ಶನದಿಂದ ಹೃದಯ ಮನಸ್ಸುಗಳು ಶುದ್ಧವಾಗಿ ಗಂಗಾಸ್ತಾನಮಾಡಿ ಪವಿತ್ರವಾದಂತೆ ಆಗಿದೆ. ವಿಶ್ವಭಾರತಿಯನ್ನು ಸಾಕ್ಷಿಸಿ ಭರತವಿಂಡದ ಪ್ರಾಚೀನ ಸಂಸ್ಕೃತಿಯ ದಿವ್ಯ ಪ್ರಭಾವವನ್ನು ಲೋಕದಲ್ಲಿ ಹರಡಿದ ಮಹನೀಯವನ್ನು ನೋಡಿ ಎಲ್ಲರ ಕಣ್ಣಿಗಳಲ್ಲಿಯೂ ಆನಂದಪೂರ್ಕಿ ಕಂಬನಿಯಾಗಿ ಸೂಚನ್ತಿದೆ. ಶಾಂತಿನಿಕೇತನದ ಶಾಂತಿದೂತನನ್ನು ನೋಡಿ, ಜಗತ್ತಿನ ದುಃಖಭಾರ ದಿಂದ ಚೊಗ್ಗಿರುವಂತೆ ನಿದಾನವಾಗಿ ನಡೆದು ಬರುವ ಆ ದೇವ ಪ್ರತಿಮುನನ್ನು ನೋಡಿ ಎಲ್ಲರ ಮನಸ್ಸಿನಲ್ಲಿಯೂ ಅಪೂರ್ವವಾದ ಶಾಂತಿಯು ನೇಲಿಸಿದೆ.

ನರಸಿಂಹಯ್ಯನು ಆ ಭವ್ಯರೂಪರಾಶಿಗೆ ‘ಯಸ್ವಿವರ್ಭೂತಾಂತ

ರಾತ್ಯಾಸನೋ ವಿಕ್ಷುಃ ಪ್ರಸೀದತು' ಎಂದು ಸಾಷ್ಟಾಂಗ ನಮಸ್ಕಾರ ಮಾಡಿದನು. ಅದನ್ನು ಕಂಡು ಶರ್ವರೂ ನನುಸ್ಕಾರ ಮಾಡಿದರು. ಟಾಗೋರರು ಎಲ್ಲರಿಗೂ ಆಶೀರ್ವಾದ ಮಾಡಿ, ಕೈಮುಗಿದು ತಮಗಾಗಿ ಸಿದ್ಧವಾಗಿದ್ದ ಆಸನದಲ್ಲಿ ಉಳಿತರು. ಎಲ್ಲರೂ ತಾವು ತಂದಿದ್ದ ಫಲಪುಷ್ಟ ಗಳನ್ನು ಒಪ್ಪಿಸಿದರು. ನಾಯಕನು ಹಾರವನೊಷ್ಟಿಸಿದನು—ರಾಣಿಯು ಒಂದು ತಟ್ಟಿಯ ತಾಂಚಾ ಸೋಗಸಾದ ಕಿತ್ತು ಲೀಯ ಹಣ್ಣು ಗಳನ್ನು ಒಪ್ಪಿಸಿದಳು. ಮಲ್ಲಿಯು ಸೋಗಸಾದ ಅಂಜೂರಗಳನ್ನು ವೇರಿಸಿದ್ದ ತಟ್ಟಿಯನ್ನು ಮುಂದಿಟ್ಟು ಆ ಮುಹಾಪುರುಷನ ಪಾದಗಳನ್ನು ಕಣ್ಣಿಗೆ ಒತ್ತಿಕೊಂಡಳು.

ಟಾಗೋರರು ನಗುತ್ತಾತ್ತು "ಈ ತರುಣ ತಂಡವನ್ನು ಆರಾಧಿಸಿ, ಅನಂತರ ನಿವೋಡನೆ ಮಾತನಾಡುವೆನು. ಆಗಬಹುದಷ್ಟೇ!" ಎಂದು ಆರಂಭಿಸಿದರು.

ತರುಣರು ಏನೋ ಜಗತ್ತಿತನ ಸಾನ್ವಿಧ್ಯದಲ್ಲಿ ಉಳಿತಿರುವಂತೆ ಸಂತೋಷಪಡುತ್ತಾತ್ತು ನಿರಾಳವಾಗಿ ಏನೂ ಸೋಕ್ಕು ಸೆಂಟ್ಟಿಗಳಲ್ಲದ ಪ್ರಾಣಶುದ್ಧವಿನ್ಸಿನಿಂದ ಮಾತನಾಡಿದರು :

"ತಾವು ಕವಿಗಳು—ಕವಿತೆ ತಮಗೆ ಹೇಗೆ ಬರುತ್ತದೆ?"

"ಕೋಗಿಲೆಗೆ ಹಾಡುವುದು ಗೊತ್ತು. ಹಾಡುವುದು ಹೇಗೆ ಎನ್ನುವುದು ಅದಕ್ಕೆನು ಗೊತ್ತು. ಹಾಗೆ ನನಗೂ ಕವಿತೆ ಕಟ್ಟುವುದು ಗೊತ್ತು: ಅದು ಹೇಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. ಕೋಗಿಲೆಯ ಕತ್ತಿನಲ್ಲಿ ಹಾಡುವ ಸಾಧನವನ್ನು ಇಟ್ಟಿನನು ಅದನ್ನು ವಿರಿಸಬಲ್ಲ."

"ನಾವು ಕವಿಗಳು ಆಗಬೇಕಾದರೆ ಏನು ಮಾಡಬೇಕು?"

"ಕವಿತೆಯನ್ನು ಅಥವಾದಿಕೋಳುವುದೇ ಕವ್ಯ! ಕವಿಯಾಗುವುದು ಆದಕ್ಕಿಂತ ಕವ್ಯ!"

"ರಾಧಾಕೃಷ್ಣ ಅವರು ತಮ್ಮ ಕವಿತೆಗಳನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಆಲ್ಲವೇ?"

"ಹೌದು ಆದರಲ್ಲಿ ನನ್ನ ವೇದಾಂತವನ್ನು ಕುರಿತು ಚರ್ಚಿಸಿದ್ದಾರೆ. ಆದರೆ ಅವರು ವೇದಾಂತಿಗಳು. ಅವರು ತಮ್ಮ ವೇದಾಂತವನ್ನು ನನ್ನಲ್ಲಿ ಕಂಡರು ಎಂದು ನನಗೆ ತೋರುತ್ತದೆ. ಕಬ್ಬಿನಲ್ಲಿ ಸಕ್ಕರೆ

ಎಷ್ಟಿದೆ? ಆ ಸಕ್ಕರೆ ಎಂಥದು? ಎಂಬುದನ್ನೇಲ್ಲ ಸೈನ್ಸ್ ಹೇಳಬಹುದು. ಅದರೆ ಸಕ್ಕರೆಯನ್ನು ತಂದ ಕಬಿಗೆ ಅದೆಲ್ಲ ಗೂತ್ತೇನು? ಹಾಗೆ ನನ್ನ ಪಾಡಿಗೆ ನಾನು ಹಾಡಿಕೊಳ್ಳುತ್ತೇನೆ. ಅದರಲ್ಲಿ ಅವರು ವೇದಾಂತ ಕಾಣುತ್ತಾರೆ. ನಾನು ಸಿಮ್ಮನ್ನು ಕೆಲವು ಪ್ರಶ್ನೆಗಳನ್ನು ಹೇಳಲಿ?

“ಆಗಬದುದು.”

“ನಿಮ್ಮ ದೇಶದಲ್ಲಿ ಪ್ರಸಿದ್ಧ ರಾದ ಶಾಂತಿಪರಿಕಾರರು ಯಾರು? ಕೆವಿಗಳು ಯಾರು?”

ಮೆಡುಗರು ಒಬ್ಬರ ವೇಂಕ ಒಬ್ಬರು ನೋಡಿಕೊಂಡರು: “ಇನ್ನೂ ನಾವು ಬಂಗಾಳೀ ಮರು ರಿಂ ತೆಲುಗು ನಾವೆಲ್ಲಾಗಳ ಕನ್ನಡರೂ ಪವನ್ನೇ ಓದುತ್ತಿದ್ದೇವೆ ನಮ್ಮಲ್ಲಿ ಕೆವಿತೆ ಬರೆಯುವುದಕ್ಕೆಂತ ಶಾರ್ವ ಓದುವ ಪದ್ಧತಿ ಬಣ್ಣಾಗಿ ಹೀಳಿದಿದೆ. ಅಭಿನವ ಕಾಲಿದಾಸರು ಇದ್ದರು.”

ಟೊಗೋರರು ಒಂದು ಗಳಿಗೆ ಎಡುರಿದ್ದ ಮರವನ್ನು ನೋಡುತ್ತಿದ್ದರು.

“ಹೌದ, ಶಾರ್ವ ಓದುವುದು ಶಾರ್ವ ಬರೆಯುವುದಕ್ಕೆಂತ ಒಳ್ಳೆಯದು. ಅದೇ, ಹಣ್ಣು ತಿನ್ನಷ್ಟು ಅನೇಕರು ಬಳ್ಳರು. ಹಾಗೆ ತಿಂದು ಸಂತೋಷವನ್ನುಪಡುವುದು ಒಂದು ಭಾಗ್ಯ. ಹಾಗೆಂದು ತಿನ್ನಷ್ಟು ದಕ್ಕೆ ಹಣ್ಣು ಹೀಳಿಯುವವರು ಬೇಡವೇ?”

“ಬೇಕು. ಆದರೆ ಕೆವಿಗಳಾಗುವುದು ಹೇಗೆ?”

“ನಾವು ಕೋರಿಲೆಯ ಜಿತ್ರ ಬರೆಯ ಬಹುದು. ಕೋರಿಲೆಯನ್ನು ಮುಟ್ಟಿಕುಪ್ಪಿದು ಕಷ್ಟ. ಅದನ್ನೂ ನಾನು ಒಪ್ಪುತ್ತೇನೆ. ನೀವೆಲ್ಲರೂ ಪ್ರಯತ್ನವಾಡಿ. ಕೋರಿಲೆಗೆ ಕೂಗಬೇಕು ಎನ್ನಿಸುತ್ತುದೆ. ನಿಮ್ಮಲ್ಲಿ ನಾಟಕ, ಸಂಗೀತ, ಎರಡರಲ್ಲಿಯೂ ವಿದ್ವಾಂಸರಿದ್ದ ಮೇಲೆ ನಾಟಕ ಬರೆಯುವವರೂ ಇರಬೇಕಿಲ್ಲವೇ?”

“ಇದ್ದಾರೆ. ಮೈಸೂರಿನಲ್ಲಿ ರಾಜಕುಮಾರ ತಿರುಮಲೆ ಶ್ರೀನಿವಾಸ ಯ್ಯಂಗಾರ್ಯರು, ಬೆಂಗಳೂರಿನಲ್ಲಿ ವಿದ್ವಾಂ ವೆಂಕಟಾಚಾರ್ಯರು ಇಬ್ಬರೂ ಸೋಗಸಾಗಿ ನಾಟಕ ಬರೆಯುತ್ತಾರೆ.”

“ಅವರು ಬರೆದಿರುವ ನಾಟಕಗಳು?”

“ ಶ್ರೀಸಿವಾಸಯಂಗಾರ್ಥರು ಬರೆದಿರುವ ಮನ್ಯಧಿಜಯ ವೆಂಕಟಾಚಾರ್ಯರ ಭೋಜಪ್ರಭಂಧ ಎರಡೂ ಒಳ್ಳೆಯ ನಾಟಕಗಳು.”

“ ಅದರ ನೇತೆ ಯಾರಾದರೂ ವಿಸ್ತಾರವಾಗಿ ವ್ಯಾಖ್ಯಾನ ಬರೆದಿರುವರೆ ? ”

“ಇಲ್ಲ ”

“ ನೀವು ಸಾಹಿತ್ಯ ಪ್ರಿಯರು ಆ ಕೆಲಸಮಾಡಿ. ಸಂಗೀತಗಾರನಿಗೆ ತನ್ನ ಸಂಗೀತ ಕೇಳಿ ತಲೆದೂಗುವವರು ಎದುರಿಗೆ ಇದ್ದಂತೆಲ್ಲ ಉತ್ಸಾಹವು ಬರುವ ಹಾಗೆ, ಸಾಹಿತಿಗೂ ಕವಿಗೂ ತನ್ನನ್ನು ಮೆಚ್ಚುವವರ ಬಳಗ ಇರಬೇಕು. ನಮ್ಮಲ್ಲಿ ಬದು ಬೇಗ ದೋಷವನ್ನು ತೋರಿಸುವ ಗುಣವಿದೆ. ಆದರೆ ದೋಷವನ್ನು ಹಿಂದಿಟ್ಟು, ಗುಣವನ್ನು ಮೆಚ್ಚುವ ಅಭ್ಯಾಸ ಇನ್ನೂ ಬೆಳೆದಿಲ್ಲ. ಅಪೂರ್ಣತೆ ಹೊಗುವುದು ಪ್ರಾಣವಾದಾಗ. ಪ್ರಾಣ ವಾಗುವವರೆಗೂ ಬೆಳೆಯಲಿ. ಸಂಗೀತದಲ್ಲಿ ಬರಿಯ ತಾಳ ಗಮನಿಸಿದರೆ ಸಾಕೆ ? ಹೀಗೆ ಇದೆ ಈಗ. ಇದು ತಪ್ಪಲಿ. ಅಗೇನೇ ಐದು ಗಂಟೆ ಯಾರಿತು. ಇನ್ನು ನನಗೆ ಆವಕಾಶವಿಲ್ಲ. ನಿಮ್ಮಲ್ಲಿ ಯೂನಿವರ್ಸಿಟಿ ಡೆಟ್ಟ ಹಾಕಿದ್ದೀರಿ. ಕುಲಕತ್ತಿಯ ಮುಖಜಿ, ಮಾದರಾಸಿನ ರಾಧಾಕೃಷ್ಣ, ಚೊಂಬಾಯಿನ ಷಾ, ಆಂಧ್ರಚಿ. ಆರ್. ರೆಡ್ಡಿ ಇವರನ್ನು ನಿಮ್ಮ ಮಹಾರಾಜರೂ ದಿವಾನರೂ ಆಸೆಯಿಂದ ತಂದಿದ್ದಾರೆ. ನಿಮ್ಮ ಎ. ಎಸ್. ಸುಬ್ರಾಯರು ವಿದ್ಯಾವಂತರು : ಕೇರಿತವಂತರು. ಈ ಮಹಿಳೆಯರು ಗಳಿಗೆ ನೀವೂ ವಿದ್ಯಾವಂತರಾಗಿ : ಕೇರಿತವಂತರಾಗಿ. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾವಂತರನ್ನೂ ಕೇರಿತವಂತರನ್ನೂ ಕಂಡು ಮೆಚ್ಚಿಕೊಳ್ಳುವ ಭಾವವನ್ನು ಬಳಸಿಕೊಳ್ಳಿ. ”

ವಿದ್ಯಾರ್ಥಿಗಳು ಕೇರಿಂದ್ರರ ಆಶೀರ್ವಾದವನ್ನು ಪಡೆದು ಹೊರಿಟರು. ಅವರು ಮರ್ಯಾದೆಯಾಗಿ ಬೀಳೊಂದ ಆ ಗುಂಪನ್ನು ನೋಡಿ, “ನಿಮ್ಮ ಹುಡುಗರು ತೇಜಸ್ಸಿಗಳಾಗಿದ್ದಾರೆ. ಮಂದಿನ ಭಾರತದಲ್ಲಿ ವ್ಯೇಸೂರಿಗೆ ಗಣ್ಯವಾದ ಸ್ಥಾನವಿದೆ. ” ಎಂದರು.

ನರಸಿಂಹಯ್ಯನಿಗೆ ಆದನ್ನು ಕೇಳಿ ಆನಂದವಾಯಿತು : ನಾಯಕ-

ನನ್ನ ಮಾತಾಡುವಂತೆ ಪ್ರೇರಿಸಿದನು : ಅವನೂ ಆವನ ಸಂತೋಷ ದಲ್ಲಿ ಭಾಗಿಯಾಗಿದ್ದ . “ಮುಂದಿನ ಭಾರತದಲ್ಲಿ ಮೈಸೂರಿಗೆ ಗಣ್ಯವಾದ ಸ್ಥಾನವಿದೆ ಎಂದಿರಿ. ಭಾರತದ ಮುಂದಿನ ಗತಿಯೇನು ? ” ಎಂದು ಕೇಳಿದನು.

ಕವೀಂದ್ರರು ನಕ್ಕರು : “ ನೀವೂ ನಮ್ಮಂತೆ : ನಾವೂ ನಿಮ್ಮಂತೆ. ಇಬ್ಬರೂ ಬಿರುದು ಪಡೆದವರು. ನಿಮ್ಮ ಕಢಿಯನ್ನು ನರಸಿಂಹಯ್ಯನವರು ಹೇಳಿದರು. ನೀವು ಬೇಟಿಯಲ್ಲಿ ನಿಸ್ಪೀಮರು : ನಾನು ಹಾಡುಕಟ್ಟಿವುದರಲ್ಲಿ. ಆಯಿತು. ಈಗ ಮೊದಲನೇಯದಾಗಿ ರಾಜಕೀಯವಾಗಿ ಹೇಳುವುದಾದರೆ, ಮುಂಖಿಂಡರು ಅನೇಕರಿಗೆ ಈ ಬ್ರಿಟಿಷ್ ಸಿಂಹವನ್ನು ಎದುರಿಸುವ ವಿಧಾನ ತಿಳಿಯದು. ಆ ದಕ್ಷಿಣ ಆಫ್ರಿಕದಿಂದ ಬಂದಿರುವ ಗಾಂಧಿ ಇರುವರಲ್ಲ. ಅವರು ಚಂಪಾರಣ್ಯದಲ್ಲಿ ಗೆದ್ದಿದ್ದಾರೆ. ಬಹುಶಃ ಆತನು ಮುಂದಿನ ಲೀಡರ್. ಮಿಕ್ಕವ ರೆಲ್ಲ ಮಾತು, ಮಾತು : ಆತ ಹಾಗಿಲು : ಕೆಲಸಕ್ಕೆ ನುಗ್ಗುತ್ತಾರೆ.”

“ ತಾವು ಏಕೆ ರಾಜಕೀಯಕ್ಕೆ ನುಗ್ಗುವುದಿಲ್ಲ ? ”

“ ನಾನು ಒಂದು ವಿಧವಾಗಿ ರಾಜಕೀಯದಲ್ಲಿಯೇ ಇದ್ದೇನೇ. ನಮ್ಮ ದೇಶದ ಕಡೆಗೆ ಪ್ರವಂಚದ ಕಣ್ಣ ತಿರುಗಿದರೆ ಅದೂ ಒಂದು ಗೆಲುವು. ಆದಕ್ಕೆ ನಾನು ಮಾಡಿದ ಪ್ರಯತ್ನ ಆಪ್ತ ಸಫಲವಾಗಿದೆ. ನಮ್ಮ ಶಾಂತಿನಿಕೆತನ, ವಿಶ್ವಭಾರತ, ಎಲ್ಲರಿಂದಲೂ ಮನ್ನಣಿ ಪಡೆಯಲಿ ಎಂದು ನಾನು ಮಾಡುತ್ತಿರುವ ಯತ್ನವೂ ಅದೇ ಗುರಿಯೇ ! ಈಗ ನಾನು ಇಂಡಿಯವನ್ನೆಲ್ಲ ಸುತ್ತಿ ಬರುತ್ತಿರುವುದೂ ಅದಕ್ಕಾಗಿಯೇ ! ಆಗಲಿ. ಇನ್ನು ಹೊತ್ತಾಯಿತಲ್ಲವೇ ? ”

ಕವೀಂದ್ರರು ಎಧರು. ಎಲ್ಲರೂ ಅವರನ್ನು ಬೀಳೊಂಡರು. ಮಲ್ಲಿಯು ಮತ್ತೆ ನಮಸ್ಕಾರ ಮಾಡಿದಳು. ಈಚಿಗೆ ಬರುತ್ತಾ, “ ಈಗ ಹೇಗಿದ್ದೀರಿ ಮಲ್ಲಮ್ಮಣಿ ? ” ಎಂದು ನರಸಿಂಹಯ್ಯನು ಕೇಳಿದನು. ಅವಳ ಅರಳಿದ ಮುಖದಲ್ಲಿ ಮಿನುಗಿದ ನಗೆ ಉತ್ತರಕೊಟ್ಟಿತು.

ಮಲ್ಲಿಯು ಇಂಗ್ಲೀಷ್ ಪತ್ರಿಕೆಯನ್ನು ಓದುತ್ತಿದ್ದಾಗೆ. ನಾಯಕನು ಕೇಳುತ್ತಿದ್ದಾನೆ: “ ಜನರಲ್ ಡೈಯರ್ ನು ನಿಷ್ಪತ್ತಿಯಿಂದ ಜನಗಳನ್ನು ವೊಲ ನರಿಗಳನ್ನು ಕೊಲ್ಲುವಂತೆ ಕೊಂಡಿದ್ದಾನೆ. ಏಟು ತಿಂದು ನರಭೂತಿದ್ದವರಿಗೆ ನೀರು ಕೊಡದೆ ಸಾಯಿಸಿದ್ದಾನೆ. ಇಂತಹ ರಾಕ್ಷಸ ಕೃತ್ಯ ಇದುವರಿಗೆ ನಡೆದಿರಲಿಲ್ಲ....”

ಇಬ್ಬರೂ ಯೋಚಿಸುತ್ತಿದ್ದಾರೆ: ನಾಯಕನಿಗೆ ಹೆಚ್ಚು ಯೋಚನೆ: “ಸರಕಾರ ಅವನನ್ನು ಬಿಡುವುದಿಲ್ಲ. ನೋಡುತ್ತಿರು ಮಲ್ಲಿ. ನಾಳೆ ನಾಡಿದ್ದಿನ ಹೇರರ್ ನಲ್ಲಿ ಅವನನ್ನು ಹಿಡಿದು ಗುಂಟಿನ ಬಾಯಿಗೆ ಕೊಟ್ಟರು ಎಂದು ವರ್ತಮಾನ ಬರದೇ ಇದ್ದರೆ ಕೇಳು? ” ಎಂದು ಹೇಳುತ್ತಿದ್ದಾನೆ.

“ನಮಗೆ ಇದೆಲ್ಲ ತಿಳಿಯುವುದಿಲ್ಲ. ಮೇಷ್ಟ್ ಬಂದರೆ, ಎಲ್ಲಾ ಕೇಳುತ್ತಾರೆ ” ಎಂದು ಮಲ್ಲಿಯೂ ಕಾತರಳಾಗಿ ನುಡಿದಳು.

ಆಳು ಬಂದು ಮೇಷ್ಟ್ ರು ಬಂದಿರುವುದನ್ನು ತಿಳಿಸಿದನು.

ಮಲ್ಲಿಯು ಸೆರಗು ಕೂಡಲು ಸರಿವೂಡಿಕೊಂಡು ದೂರ ಸರಿದು ಕೂತಳು.

ನರಸಿಂಹಯ್ಯನು ಬರುತ್ತಿರುವ ಹಾಗೆ ಕಣ್ಣೀರು ಸುರಿಸುತ್ತಿದ್ದಾನೆ. ಎಷ್ಟು ಒರೆಸಿಕೊಂಡರೂ ನಿಲ್ಲಿದು: ಮೂಗು ಕಣ್ಣ ಕೆಂಪಗೆ ಉರಿಯುವಂತೆ ಕಾಣಿಸುತ್ತಿವೆ.

ಮಲ್ಲಿಯು ಎದ್ದು ಸರ್ನೆ ಹೋಗಿ ಬಂದು ಚೆಂಬು ನೀರು ಚೌಕ ತಂದುಕೊಟ್ಟು “ಮೊದಲು ಮೊಕತೊಳೆದುಕೊಳ್ಳ. ಆಮೇಲೆ ಮಾತು” ಎಂದಳು.

“ಯಾರವ್ಯಾ? ಮೊದಲು ಟೀ ತತ್ತ್ವಾ! ” ಎಂದು ಹೇಳಿಬಂದಳು.

ನರಸಿಂಹಯ್ಯನು ಆಳುವುದನ್ನು ಅದುವರೆಗೂ ಯಾರೂ ನೋಡಿರಲಿಲ್ಲ. ನಾಯಕನಂತೂ ಆಶ್ಚರ್ಯದಿಂದ ಅವಾಕ್ಷಾಗಿದ್ದಾನೆ.

ನರಸಿಂಹಯ್ಯನು ವೋಕವನ್ನು ತೊಳೆದುಕೊಂಡು ಬಂದನು.
ಅ ವೇಳಿಗೆ ಟೀ ಬಂತು:

“ ಏನಾದರೂ ತಿಂಡಿ ಬೇಕೆ ? ”

“ ಏನೂ ಬೇಡಿ. ”

“ ಉಟವಾದ ಹಾಗಿಲ್ಲ. ”

“ ಇಲ್ಲ. ಇವೊತ್ತು ಉಟ ಸೇರಲಿಲ್ಲ. ಸಿನ್ನೆ ಸಾಯಂಕಾಲ ದಿಂದ ನನಗೆ ರೇಗಹೋಗಿದೆ. ನನಗೆ ರಿವಾಲ್ಪೂರ್ ಇದ್ದಿದ್ದರೆ ಇಬ್ಬರು ಮೂರು ಜನ ಬ್ರಿಟಿಷರನ್ನು ಕೊಂಡು ನಾನೂ ಸಾಯುತ್ತಿದ್ದೆ. ಅಯ್ಯೋ ! ನಮ್ಮ ದೇಶದಲ್ಲಿ ಕೇಳುವವರಿಲ್ಲದಂತಾಯಿತಲ್ಲ. ”

ಮತ್ತೆ ನರಸಿಂಹಯ್ಯ ಅಳುಪುದಕ್ಕೆ ಆರಂಭಿಸಿದ.

ಮಲ್ಲಿ ಬಂದು ಗಳಿಗೆ ಸೋಡಿದಳು : ಗಂಡನ ಮುಖವನ್ನು ಸೋಡಿದಳು. ಉತ್ತರ ಕ್ಷಣದಲ್ಲಿ “ ಮೇಷ್ಟೆ ! ಯಾವ ನಾಯಿ ? ನಮ್ಮಮ್ಮೆ ಸತ್ತಾಗ ನಾನು ಅತ್ತರೆ ನನಗೆ ವೇದಾಂತ ಹೇಳಿದಿರಿ. ಈಗ ನೀವೇ ಅಳುತ್ತಿರುವಿರಲ್ಲಾ ! ” ಎಂದಳು.

ನರಸಿಂಹಯ್ಯನು ಕಣ್ಣ ಮೂಗು ಒರಸಿಕೊಂಡು ಹೇಳಿದನು : “ ಮಲ್ಲಿನ್ನು ಹೊನ್ನೆಯನರೆ, ಇದು ಕುಪುಂಬದ ವಿಚಾರವಲ್ಲ. ದೇಶದ ವಿಚಾರ. ನಿನುಗೆ ಗೊತ್ತಿ ? ಮುನ್ನಾರು ಜನ ಸತ್ತಿದ್ದಾರೆ. ನೂರಾರು ಜನ ರಾತ್ರಿಯಲ್ಲ ಒದಾಡಿ ಸತ್ತಿದ್ದಾರೆ. ಇನ್ನು ಎಷ್ಟು ಜನ ನಾವತ್ತಿಯಾಗಿದ್ದಾರೋ ? ಎಷ್ಟು ಜನರನ್ನು ಪೂರ್ಲೀಸಿನವರು ಎಳೆದು ಕೊಂಡು ಹೊಗಿ ರಾಣಾಗಳಲ್ಲಿ ಹಾಕಿಕೊಂಡಿದ್ದಾರೋ ? ”

ಮಾತು ಮಾತಿಗೂ ಬೇಡವೆಂದು ಅಡ್ಡಿ ಬರುವಂತೆ ಗಂಟಲು ಕಟ್ಟಿತ್ತುದೆ : ಬಿಕ್ಕಿ ಬಿಕ್ಕಿ ಅಳುಬರುತ್ತದೆ : ಏನು ಮಾಡಿದರೂ ದಃಖ ನಿಲ್ಲಿದು.

ಮಲ್ಲಿಯು ಮಲ್ಲಿಗೆ ಮಾತನಾಡುತ್ತೆ “ ಮೇಷ್ಟೆ ! ನೀವು ಬಲ ವರು. ತಡೆದುಕೊಳ್ಳಿ. ಈ ಟೀ ಕುಡಿಯಿರಿ ” ಎಂದು ಸಮಾಧಾನ ಮಾಡಿದಳು. ಅವಳ ಮಾತು ಮೀರಲಾರವೆ ನರಸಿಂಹಯ್ಯನು ಟೀ ಕುಡಿದನು.

ಮಲ್ಲಿಯು ಕೇಳಿದೆಂಳು : “ ಕುಟುಂಬದ ಸಮಾಜಾರ, ನಿಜ ಅನ್ವೇತ್ತು ! ಇನ್ನೊತ್ತು ತಾವೂ ಇದನ್ನು ದೇಶದ ಸಮಾಜಾರವೆಂದು ಅತ್ಯಿಕ್ರಿ.

“ತಾವು ಅಂದು ಹೇಳಿದಂತೆ ಇಂದು ನಾನೂ ಗೀತೆಯನ್ನೇ, ಹೇಳುತ್ತೀನೇ. ‘ ಕುತಸ್ತಾಪ ಕಶ್ಚಲಮಿದಂ ವಿಷಮೇ ಸಮುಪಸ್ಥಿತಂ || ಕೈಖಿಳಿಖಿಂ ಮಾಸ್ತಗಮಃ ಪಾಧ್ ನೈತತ್ತಪಯ್ಯಪದ್ಯತೇ || ಕ್ಷುದ್ರಂ ಹೈದರ್ಯ ದೌಬಲ್ಯಂ ತ್ಯಕ್ತಪ್ರತಿಷ್ಠಾ ಪರಂತಪ.’ ಇದು ಅಳುವ ಸಮಯವೇ ದೇವ ! ಅಳುವುದು ಕೈಲಾಗದಾಗ. ಈಗ ಏನು ಮಾಡಬೇಕೋ ಯೋಚಿಸಿ, ನಿನ್ನ ಜೊತೆಗೆ ನಾವೂ ಬುದ್ಧಿ ಯವರೂ ಸಿದ್ಧವಾಗಿದೇವ. ಅಳುವುದು ಬೇಡವೆಂದ ನಿಂದೇ ಅಳುವುದಾದರೆ, ಕೆತ್ತಬಲ್ಲತ್ತಲೆಗೆ ತರಹಿ ಮುಂಗಾಣದಿರೆ ಪೋತ್ತುವೆಳಗಂ ತೋರ್ ರಾರ್ ಎಂಬಂತಾಗುಷದ್ದಲ್ಲವೇ ? ಅಥವಾ ಗುರುಗಳು ತಾವೇ ಅಳುತ್ತಿ ರುವಿರೆಂದು ನಾವೂ ಅಳುವನ್ನು ಆರಂಭಿಸೇಣವೇ ? ಅಪ್ಪಣಿಯಾಗಲಿ, ಗುರುವೇ ! ದೇಶದ ಸಮಾಜಾರವೆಂದಿರಿ. ದೇಶವೆಂದರೆ ನಾವೇ ತಾನೇ !”

ನರಸಿಂಹಯ್ಯನಿಗೆ ಏನೋ ಮೂಢ ಭಾವ. ಕೋರ್, ರೋಷ, ಕೊರ್ಡ್, ತಾನೆ ತಾನಾಗಿದೆ. ಹೊಡಿ, ಕಡೆ, ತಿವಿ, ಕೊಲ್ಲು, ಎನ್ನುವ ಭಾವ ಬಲಿಯುತ್ತಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಅವನು ಪ್ರಯತ್ನ ವಾಡುತ್ತಿಲ್ಲ, ಅದನ್ನು ಕಂಡು ಮಲ್ಲಿಯು ಸುಜಿದೆಂಳು :

“ ಗುರುವೇ, ನನ್ನ ಮಾತ್ರ ಭೂಮಿ ಇಂದು ನೋಂದಿದ್ದಾಳೆ. ಸ್ವಾತಂತ್ರ್ಯವು ಬರುವುದು ಎಂದು ನಿರೀಕ್ಷಿಸಿದ್ದಾಗ, ಸಭೆಯನ್ನೂ ಸೇರಿ ಸಲೂ ಸಿಮಗೆ ಸ್ವಾತಂತ್ರ್ಯವಿಲ್ಲ ಎಂದು ಸರಕಾರವು ಫೋಇಸಿ ದೇಶ ಭಕ್ತರ ಹೈದರ್ಯದಲ್ಲಿ ಚೂರಿಯನ್ನು ಸೆಟ್ಟಿದೆ. ಇಂದು ನನ್ನಲ್ಲಿ ಮದ್ದಿಲ್ಲ ಗುಂಡಿಲ್ಲ. ನಾವೇನು ಮಾಡಬೇಕು? ಅದರಿಂದ, ನಮಗಿರುವುದು ಒಂದೇ ಒಂದು ಜನಬಲ : ಅದನ್ನು ರೂಧಿಸಬೇಕು. ಯಮಾಂ ಕೋವುಗಳೆಲ್ಲ ಸರಕಾರವನ್ನು ಪ್ರತಿಭಟಿಸುವಂತೆ ಮಾಡಬೇಕು. ಅದರಿಂದ ಅದಕ್ಕಿರುವುದು ಒಂದೇ ಒಂದು ದಾರಿ. ಗುರುವೇ, ಒಂದೇ ದಾರಿ. ಅದು ಯುಧ್ಯಸ್ವವಿಗತಜ್ವರಃ.”

ನಾಯಕನು ವರ್ಣಯಾಂತರ ಮಾಡಿ ನರಸಿಂಹಯ್ಯನನ್ನು ಸಮಾಧಾನ ಪಡಿಸಲು ಪ್ರಶ್ನೆಯನ್ನು ಕೇಳಿದನು :

“ಅದೆಲ್ಲಿರುವುದು ಆ ಜಲಿಯು ವಾಲ್ ಬಾಗ್ ಎನ್ನುವುದು ?”

“ಅವ್ಯಾತಸರದ ಒಂದು ಉಪನಿಷತ್ ಅದು. ಸುತ್ತೆಲೂ ಗೋಡೆ. ಇರುವುದು ಒಂದು ಬಾಗಿಲು. ಅದರಲ್ಲಿ ಜನ ಸೇರಿದ್ದರು. ರಾಕ್ಷಸ ದೈಯರ್ ನು ಆ ಬಾಗಿಲಿನಲ್ಲಿ ಮೆಂಟ್‌ಎಗ್ ಇರಿಸಿ ಜನರನ್ನು ಕೊಲ್ಲಿಸಿದ. ಕಲ್ಪತ್ರಿಯ ಕತ್ತಲೆಯ ಕೊಳಣಿಯ ಸುಳ್ಳಾ ಸುದ್ದಿ ಹಬ್ಬಿಸಿ ಆಗ ಇಂಗ್ಲಿಷ್ ಜನಾಂಗವನ್ನು ರೀಗಿಸಿದ ಸಿರಾಜುದ್ದೀನನನ್ನು ಧ್ವಂಸಿಸಾಡಿ ಸಿತು ಆಗಿನ ಕುಂಪಣಿಸರಕಾರ. ಈಗ ನೂರಾರು ಜನರನ್ನು ನಿಷ್ಣ್ಣರುಣಿಯಿಂದ ಕೊಲ್ಲಿಸಿದ ಪಾಪಿ ಇನ್ನೂ ಬದುಕಿದ್ದಾನೆ.”

“ನಿಂದೆನು ಮಾಡಬೇಕೂಂತಿರಿ ? ”

“ಮಾಡುವುದೇನು ಸಾರ್ ! ಮಾತಿಗೆ ತಪ್ಪಿರುವ ಸರ್ಕಾರ, ಪ್ರಜಾದೇಶ್ ಐಯನ್ನು ಸಹಿಸುವ ಸರಕಾರ, ಇದಕ್ಕೆ ಧಿಕಾರ ಎಂದು ಕೂಗಿಕೊಂಡು ದೇಶವೆಲ್ಲಾ ತಿರುಗಬೇಕು. ಒಂಗಾಳದಲ್ಲಿ ಮಾಡುತ್ತಿರುವ ಹಾಗೆ ಹೆಂಗಸರು ಹುಟುಗರೂ ಸಹ ಬ್ರಿಟಿಷರ ತಲೆ ಕಂಡರೆ ಬಾಂಬು ಹಾಕಬೇಕು.”

“ನಿಂದು ಬಾಂಬು ಮಾಡುವುದು ಹೇಗೆ ಸಾರ್ ? ”

“ಹೇಗೆನು ? ಅರವಿಂದರ ವಿಚಾರಣೆ ಆದ ಮೇಲೆ ನಡೆದ ಇನ್ನೊಂದು ವಿಚಾರಣೆಯಲ್ಲಿ ಒಬ್ಬ ಅಪರಾಧಿ ಎನ್ನಿಸಿಕೊಂಡವನು ಬಾಂಬು ಮಾಡುವ ಕ್ರಮವನ್ನು ಹೇಳಿದ್ದಾನೆ. ಇಂಗ್ಲಿಷರೆಲ್ಲ ಇಲ್ಲಿರುವುದು ಸುಮಾರು ಮೂರು ಲಕ್ಷ ನಮ್ಮೆ ಜನ ಪ್ರಾಣ ಕೊಟ್ಟಿರೆ, ಒಂದೇ ಒಂದು ದಿನದಲ್ಲಿ ಇಂಡಿಯಾ ಸ್ವರಾಜ್ಯವನ್ನು ಸಾಫ್ತಿಸಬಹುದು.”

“ಅವರಲ್ಲಿ ಆಯುಧಗಳಿವೆ. ನಮ್ಮುಲ್ಲಿಲ್ಲ. ”

“ಆಗಲಿ, ಸಾರ್. ಒಬ್ಬಾಬ್ಬನು ಹತ್ತು ಜನರನ್ನು ಕೊಂಡಾನೇ ? ನೂರು ಜನರನ್ನು ಕೊಂಡಾನೇ ? ನೂರಂಜನ ಒಬ್ಬನಿಗೆ ಬಲ ಅಂದರೂ ಮೂರು ಕೊಟ್ಟಿ ಆಯಿತು. ಮೂರತ್ತು ಮೂರರಲ್ಲಿ ಮೂರು ಹೋದರೂ

ఇన్నో మూనట్టు కోటి ఇరువుదల్ ? ఈగేనాగిడె గొత్తి ? ఎల్లరిగూరేగిదే. ముసల్క్షనరు తన్న ఖిలాఫత్ కోఱయితు ఎందు రేగిద్దారే. రూలత్ ఆక్షందిద్దారే ఎందు హిందూ ముసల్క్ష్మ ఇబ్బరూ రేగిద్దారే. ఎల్లరూ హిందూ ముసల్క్ష్మ కీజ్యే, డోస విత్త బ్రిటిష్ రాజ్ ఎన్నుత్తిద్దారే. ఆ గాంధియ వరు మాత్ర ఎల్లరన్నో తడియుత్తిద్దారే.”

“ గాంధిగే ఎల్లరన్నో తడియువ శక్తి ఇదేయే ? ”

“ అదే ఆత్మచింఠి, తిలకరు ఏనూ ఇల్లదే రేగువనరు; అవరు సుమ్మనిద్దారే. బెసింటరు సున్మనిద్దారే. ఈతన మాతే మాతాగిదే.”

“ ఆతన్నల్లి అంధా శక్తి ఏనిదే ? ”

“ హిందిన కాలద సాధుగళ హాగె మాత్తిదరే ‘ననగి అంతవాటణి హేళితు’ ఎందు ఇతరర బాయి ముచ్చిసుత్తానే. ఒందు సల తిలకరు రేగి ‘ఏన్ని, సిమగే మాత్రవే ఏను అంత దాటణి ఇరువుదు ? ఇన్ను యారిగూ ఇల్లవే ఇల్లపోయింటి ! ఇన్నోందు విషయ గొత్తేను ? నమ్మ పూఫేషర్పు రాధాకృష్ణ అవరు యావాగలూ నగునగుత్త ఇరువనరు. అవరూ కూడ రేగిద్దారే. ఈ గాంధి సౌత్ ఆఫ్సికరదల్లి కూడిదంతి ఇల్లియూ సత్యాగ్రహ కూడబేచేందిద్దారే. క్రీస్తును హేళిద లపదేళదంతి ఒందు కేన్నెగి కూడిదరి ఇన్నోందు కేన్నెయన్న తొరిసువుదక్కే సిద్ధరాగి ద్దారే. అల్లి సోఎరువ బ్రిటిషరు ఇల్లి గెల్లబేచేందు ఎరదు కేన్నె కూడిదు తలేయన్న ఒడియువుదక్కు సిద్ధవాగిద్దారే. అల్లి జనవేల్ గాంధియ మాతు కేళలు సిద్ధవాగిత్తు : ఒందు మనస్సి నేంద నడియలు ఒప్పిత్తు. ఇల్లి బంగాళగే మరాతా కండరే ఆగువుదల్ల. పంజాబిగే మదరాసి కండరే ఆగువుదల్ల. సి. పి. యల్లి గలాటియాదరే మలబారి సిహాయిగళన్న బిట్టు కూడిసు

ತ್ವರಿ. ಮದರಾಸಿನಲ್ಲಿ ಗಲಾಟಿಯಾದರೆ ಸಿಕ್ಕರನ್ನು ಬಿಡುತ್ತಾರೆ. ಸಿಕ್ಕರೇ ಗಲಾಟಿ ನಾಡಿದರೆ ಘೂಕರನ್ನು ಬಿಡುತ್ತಾರೆ. ಹೀಗೆ ದೇಶದ ವಿಶಾಲತೆಯೇ, ನಮಗೆ ಮೃತ್ಯುವಾಗುವಂತೆ ನಾಡಿದ್ದಾರೆ. ಇಲ್ಲಿ ಸತ್ಯಗ್ರಹ ಗೆಲ್ಲುವುದೂ ನಿಜವೇ? ತಿಲಕರು ಹೇಳುವಂತೆ ಶರಂ ಪ್ರತಿಶಾಂಕೆ. ಅದೊಂದೇದಾರಿ! ಹೊಡಿತಕ್ಕ ಹೊಡಿತ ಎನ್ನುತ್ತಿದ್ದಾರೆ. ಈತ ಅದೇನೋ ವಿಚಿತ್ರ ಪರುಪನಾಗಿದ್ದಾನೆ. ಅದಿರಲಿ ಮಲ್ಲವಣ್ಣ ನಾನಿನ್ನು ಅಳುವುದಿಲ್ಲ. ಅದುದು ಅಗಲಿ. ತಮ್ಮ ಮಾತಿನಂತೆ ಯು ಧ್ಯಾಸ್ವ ವಿಗತ್ತಾರ್ಥಿ ಎಂದುಕೊಂಡು ಹೊರಡುತ್ತೀನೆ.”

ಮಲ್ಲಣ್ಣ ಶಂಭುರಾಮಯ್ಯ ಇಬ್ಬರೂ ಬಂದರು. ಶಂಭು ರಾಮಯ್ಯನು ಪತ್ರಿಕೆಯನ್ನು ಹಿಡಿದ್ದನು. ಏನೋ ಹೇಳುವುದಕ್ಕೇ ಬಂದಂತಿತ್ತು.

ನಾಯಕನೂ ಹೇಳಿದನು : “ ಏನು ಸಮಾಚಾರ? ”

“ ಟಾಗೋರರು ‘ಸರ’ ಟ್ರೈಟಲನ್ನು ಯಂದಕ್ಕೆ ಕೊಟ್ಟಿಟ್ಟಿದ್ದಾರೆ ”

ನಾಯಕನಿಗೆ ಏನೋ ಪ್ರಧಾನದ್ದು ಮಾರು ಗಂಟಿಯಲ್ಲಿ ಸಾಯ್ಯನು ಇದ್ದಕ್ಕಿದ್ದಂತೆ ಆನ್ತರಿಕವಾದಂತಾಯಿತು.

“ ನಿಜವಾಗಿ! ”

ಶಂಭುರಾಮಯ್ಯನು ಪತ್ರಿಕೆಯನ್ನು ಕೊಟ್ಟಿನು. ಮದರಾಸ್ ಪತ್ರಿಕೆಯೇಂದು ಟಾಗೂಡಿತನ್ನು ವಾಚಾಮಗೋಚರವಾಗಿ ಒಯ್ದಿದೆ. “ ಇವರು ಬಿರದುಗಳನ್ನು ಗುಲಾಮಗಿರಿಯ ಗುರುತು ಎಂದು ಹೇಸರಿಟ್ಟಿಟಿದ್ದಾರೆ. ಇವರಂತಹನರಿಗೂ ಈ ಭಾವ ಬಂದಿರುವುದು ನಂಬಿವುದಕ್ಕಾಗುವುದಿಲ್ಲ. ಈ ಎಂಬೆಂದ ಉಳಿಯೆಂದರೆ ಕವಿಂದ್ರಿಗೆ ದುಷ್ಪಿ ಪಿಡಿದಿದೆ ಎನ್ನುತ್ತೇಕು. ಆ ಸೌತ್ ಆಫ್ರಿಕ್ ಕಾಡು ಮನುಷ್ಯನ ಪ್ರಭಾವ ಇದು ಎಂದು ಆದರೆ, ಆ ಮನುಷ್ಯನು ಇತರಿಗೂ ಹುಷ್ಟಿ ಹಿಡಿಸುವುದರೊಳಗಾಗಿ ಆತನನ್ನು ವಿಚಾರಣೆ ಮಾಡದೆಯಿ ಗಲ್ಲಿಗೇರಿಸಬೇಕು.”

ನಾಯಕನು ಅಷಪ್ಪೆಪಡುತ್ತಿದ್ದಾನೆ.

ನರಸಿಂಹಯ್ಯನು ತಲೆದೂಗುತ್ತಿದ್ದಾನೆ.

ಮಲ್ಲಿಯು ಏನೋ ಲಾಭವಾದಂತೆ ಥಟ್ಟಿನೆ ಎದ್ದು “ ಮೇಷ್ಪ್ರಿ
ಗಾಂಧಿ ಗೆದ್ದರು.” ಎಂದಳು.

“ಹಾಗೆಂದರೆ ?”

“ಈ ಮುದ್ರಾಸ್ ಪತ್ರಿಕೆ ಸರಕಾರದ ಕಡೆ ಬರೆಯುವ ಪತ್ರಿಕೆ.
ಅದು ಟಾಗೊರರನ್ನು ಬಯುತ್ತಾ, ಇವರು ಹೀಗಾದುದು ಗಾಂಧಿಯವ
ರಿಂದ ಎಂದಿದೆ. ಅವರ ಪ್ರಭಾವ ಬೆಳೆಯುತ್ತದೆ ಎಂದು ಹೇದರಿ
ಅವರನ್ನು ಗಲ್ಲಿಗೇರಿಸಬೇಕು ಎಂದಿದೆ. ಶತ್ರುಗಳು ರೇಗಿದರಲ್ಲವೇ ನಮಗೆ
ಜಯ ? ಇನ್ನು ದಿಗಲಿಲ್ಲ.”

ತನ್ನ ಬಾಯಿಂದ ತಾನೇ ಉಗುಳಿದ ಎಂಜಲನ್ನೇ ಹಾರ ಮಾಡಿ
ಕೊಂಡು ಅದರ ಬಲದಿಂದಲೇ ದೆತ್ತಿ ಇಳಿಯುವ ಜಾಡನಂತೆ, ಮಲ್ಲಿಯು
ಶತ್ರುಗಳ ರೇಗೆಂಬ ಸಣ್ಣ, ಸೂಕ್ಷ್ಮ ತಂತುವನ್ನು ಹಿಡಿದು ಗಾಂಧಿಯ
ವರ ಜಯವನ್ನು ಕಾಣುತ್ತಿರುವುದನ್ನು ಕಂಡು ನರಸಿಂಹಯ್ಯಾಸಿಗೆ ನಗು
ಬಂತು. “ಮಗಳೇ, ಬ್ರಿಟಿಷ್ ರನ್ನು ಗಲ್ಲುವುದು ಅಪ್ಪ ಸುಲಭವಲ್ಲ.
ಬ್ರಿಟಿಷ್ ನೊಬ್ಬನು ಇಂಡಿಯದಲ್ಲಿ ಇರುವವರೆಗೂ ಇಂಡಿಯಕ್ಕೆ
ಸ್ವಾತಂತ್ರ್ಯವಿಲ್ಲ. ಬೇಕೆಂದರೆ ಹಡಗಿನಲ್ಲಿ ಕೂತಲ್ಲಿ, ನಡಗೆಯಲ್ಲಿ
ಇಂಗ್ಲಿಂಡಿನಲ್ಲಿರುವವರೆಲ್ಲಾ ಇಂಡಿಯಕ್ಕೆ ಬಂದು ಬಿಟ್ಟಾರು. ಆದರೂ
ನೀನು ಹೇಳಿದುದರಲ್ಲಿ ಸತ್ಯವಿಲ್ಲದೆ ಇಲ್ಲ. ಬ್ರಿಟಿಷರೂಡನೆ ಆಸಹಕ
ರಿಸುವುದು ನಮಗೆ ಇನ್ನೊಂದು ಸ್ನೇತಿಕ ಬಲವನ್ನು ಕೊಡುತ್ತದೆ. ಅಲ್ಲಿಗೆ
ಎದುರಾಳಿ ಅಯೋಗ್ಯನೆಂದು ಲೋಕಕ್ಕೆ ತೋರಿಸಿ ಕೊಟ್ಟಂತಾಗು
ತ್ತದೆ. ಟಂಗೋರರು ಹಾಕಿ ಕೊಟ್ಟಿರುವ ಈ ದಾರಿಯೇ ಗಾಂಧಿಯ
ಸತ್ಯಾಗ್ರಹದ ರಥ ಮುಂದೆ ಹೋಗಲು ಹೆದ್ದಾರಿಯಾಗುವುದೇನೋ ?
ನಾನು ಇಲ್ಲಿಗೆ ಬಂದಾಗ ಸರ್ವಸ್ವತ್ವ ಹೊಯಿತು ಎಂದು ಆಳುತ್ತಾ
ಬಂದೆ. ಸಿನ್ನ ಮಾತು ನನಗೆ ಹೊಸಚೆಳಕನ್ನು ಕೊಡುತ್ತದೆ. ಬಹುಶಃ
ಗಾಂಧಿಯ ಮಾತೇ ಸರಿಯೇನೋ ? ಆಗಲಿ, ಮಗಳೇ, ನೀನೇ ನನ್ನ
ಪಾಲಿನ ಭಾರತಿ. ಕಾಯುತ್ತೇನೇ. ‘ಯುಧ್ಯಸ್ವ ವಿಗತ್ಪ್ರರಃ’ ಎಂಬ
ಸಿನ್ನ ಮಾತನ್ನು ಧೇವರಾಣತಯಂತೆ ಪಾಲಿಸುತ್ತೇನೇ.”

ಮಲ್ಲಿಯು ಏನೋ ಹೇಳಿ ಹೋದಳು. ನಾಯಕನು ತಡೆದನು.

ಮಲ್ಲಣ್ಣನ ಕಡೆತಿರುಗಿ “ ಏನು ? ” ಎಂದನು.

ಮಲ್ಲಣ್ಣನು ಏನೋ ಗಂಭೀರವಾದ ಮುಖ ಮುದ್ರೆಯನ್ನು ಪ್ರದರ್ಶಿಸುತ್ತಾ ಬುದ್ಧಿಯವರಲ್ಲಿ ಏನೋ ಹೇಳಬೇಕೆಂದಿದ್ದೆ. ಸನುಯ ಹೆಂಗೋ ? ” ಎಂದನು.

ನಾಯಕನಿಗೆ ವಿಷಯಾಂತರವಾಗಿವುದು ಬೇಕಾಗಿತ್ತು. “ಹೇಳಿ” ಎಂದು ಕೂಡಲೇ ಹೇಳಿದನು. ಇಬ್ಬರೂ ಇನ್ನೂ ನಿಂತಿರುವುದನ್ನು ಕಂಡು ಕುಳಿತು ಕೊಳ್ಳಿ ಎಂದನು. ಇಬ್ಬರೂ ಕುಳಿತರು. ಮಲ್ಲಣ್ಣನು ಹೇಳಿದನು.

“ ಬುದ್ಧಿಯೋರ ಪಾದದಲ್ಲಿ ಮಲ್ಲಮೃನ್ ನೋಡಿಕೊಂಡು ಸುಖ ವಾಗೇ ಇದ್ದಿನಿ. ಅದರೂ ಒಂಟಿ ಹಕ್ಕಿ ಪತರಗುಟ್ಟಿಷ್ಟೇಹಂಗೆ ಜೀವ ಬಾಳಾ ಒದ್ದಾಡುತ್ತದೆ. ಅಪ್ಪಣಿಯಾದರೆ ನಾನು ಕಾಸೀ ರಾಮೇಶ್ವರ ತಿರುಗಿಕೊಂಡು ಬರೋವ ಅಂತ ಅನ್ನಿಸ್ತಾ ಆದೆ.”

“ ಈಗ ಎಲ್ಲೊಲ್ಲಾ ಜನ ಹಿಡಿದು ಜ್ಯೇಲಿಗೆ ತುಂಬಿತ್ತಾ ಅವರಂತೆ. ಈಗಲೇ ಯಾತ್ರಿ ? ಏನು ನರಸಿಂಹಯ್ಯನವರೇ ? ”

“ ಇಲ್ಲ ಸಾರ್, ಮಲ್ಲಣ್ಣನೋರ ಮಾತಿನಲ್ಲಿ ಒಂದು ಅಂಶವಿದೆ. ಈಗ ಅವರಿಲ್ಲ. ನಾವೆಲ್ಲ ಯಾತ್ರಿ ಹೊಗೋಣ. ಒಂದು ಸಲ ಪೇಣಾವರ್ ನಿಂದ ಕನ್ನಾಕುಮಾರಿವರಿಗೆ, ಕರಾಚಿಯಿಂದ ಕಲ್ಕತ್ತವರಿಗೆ ಅಲೆದು ಬರೋಣ. ನೀವು ನಿಮ್ಮ ರಾವಾಬಹದ್ದೂರ್ ಬಿರುದು ಬಿಟ್ಟು ಬಿಡಿ ಎನ್ನುವುದರಲ್ಲಿದೆ. ಬೇಡಿ. ಅದರ ಆಶ್ರಯದಲ್ಲಿ ಬ್ರಿಟಿಷ್ ಸರಕಾರದ ಭೀತಿಯಿಲ್ಲದೆ ದೇಶವನ್ನು ಅಲೆದು ಈ ಆಂದೋಳನ ಎಲ್ಲಿಯವರಿಗೂ ವ್ಯಾಪಿಸಿದೆ ನೋಡಿಕೊಂಡು ಬರೋಣ.”

“ ಅಲ್ಲಿ ! ಈ ಸಲ ಬಿ. ಎ. ಗೆ ಕಟ್ಟುತ್ತೀರೇನೋ ? ”

“ ನನಗೆ ಬಿ. ಎ. ಆಗಿ ಆಗಬೇಕಾದ್ದೇನು ಸಾರ್ ! ಅದೊಂದು ಸರಕಾರೀ ನೋಕರಿಗೆ ಒಂದು ಸುಂಕದ ಚೀಟಿ. ಸರಕಾರ ಬೇಡ ಎನ್ನು ವವನು ಸರಕಾರದ ನೋಕರಿಗೆ ಏಕೆ ಆಸಿ ಬೀಳಬೇಕು ? ನನಗೆ ಕಾಲೇಜಿ ನಿಂದ, ಯೂನಿವರ್ಸಿಟಿಯಿಂದ ಆಗಬೇಕಾದ ಪ್ರಯೋಜನವಾಗಿದೆ. ಅಲ್ಲಿರುವ ವಹಾ ವಿದ್ಯಾಂಸರ ಉಪದೇಶಗಳನ್ನು ಕೇಳಿ ಕೃತಾರ್ಥನಾಗಿ

ದ್ದೇನೆ. ಈ ದೇಶಸೇವಾವರ್ತತ್ವ ನನ್ನ ಮನಸ್ಸಿಗೆ ಬಂದಿರುವುದು ಅವರ ಕೃಪೆಯಿಂದ. ಈಗ ನನಗೆ ತಿಳಿದಿರುವುದು ಸಾಕು. ಇದನ್ನು ಜನಸಾಮಾನ್ಯಕ್ಕೆ ಹೆಂಚಬೇಕು. ಆ ಕಾಲವೂ ಬರುತ್ತಿದೆ. ಸಾರ್, ತಮ್ಮ ಅಪ್ಪಣಿಯಾದವೆ ಒಂದು ಕೆಲಸ ಮಾಡಬೇಕು ಎನ್ನುಸುತ್ತಿದೆ: ಮಾಡುತ್ತೇನೆ.”

“ ಏನು ಹೇಳಿ ?”

“ ಈಗ ವಿದ್ಯಾಭ್ಯಾಸ ಅಡರಲ್ಲಾ ಕಾಲೇಜಿನ ವಿದ್ಯಾಭ್ಯಾಸ ನಗರ ವಾಸಿಗಳಿಗೆ ಮಾತ್ರವಾಗಿದೆ. ಇನ್ನಾವು ಹೆಚ್ಚಿಯವರು ಅಷ್ಟಾಗಿ ಬರುತ್ತಿಲ್ಲ. ಅಂಥವರು ಕಾಲೇಜಿಗೆ ಬರುವುದಕ್ಕೆ ಅನುಕೂಲವಾಗಿರುವ ಹಾಗೆ, ಒಂದೆರಡು ಸ್ವಾಲರ್ಜಿಪ್ಸ್ ಕೊಡಬೇಕು. ವರ್ಷಕ್ಕೆ ಒಬ್ಬ ನಿಗೆ ಈ ರೂಪಾಯಿ ಆದರೆ ಸಾಕು. ಅಂಥದು ಎರಡು ಸ್ವಾಲರ್ಜಿಪ್ಸ್ ಕೊಡಲು ತಾವು ಕೊಟ್ಟಿರುವ ಹಣವನ್ನು ಯೂನಿವರ್ಸಿಟಿಗೆ ತಮ್ಮ ಹೆಸರಿನಲ್ಲಿ ಕೊಟ್ಟಿಬಿಡ್ಡೋಣ ಎಂದಿದ್ದೇನೆ. ಅಪ್ಪಣಿಯಾಗಬೇಕು.”

“ ಆ ಹಣ ನಿನ್ನದು. ಅದನ್ನು ನೀವು ಏನು ಬೇಕಾದರೂ ಮಾಡಬಹುದು.”

“ ನನ್ನದಲ್ಲ. ನಾನು ನಾಯವಾಗಿ ಸಂಪಾದಿಸಿರುವುದು ಅದರಲ್ಲಿ ಒಂದೇ ಸಾವಿರ. ಉಳಿದ ನಾಲ್ಕು ಸಾವಿರ, ತಮ್ಮ ಮಲ್ಲಿನ್ನಣಿಯವರ ಹೆಡಾರ್ಯದಿಂದ ಬಂದುದು. ಅದರಿಂದ ಅದನ್ನು ತಮ್ಮ ದಂಪತ್ತಿಗಳ ಹೆಸರಿನಲ್ಲಿ ದಾನ ಮಾಡಬಿಡುತ್ತೇನೆ.”

ನಾಯಕನು ಮಲ್ಲಿಯ ಮುಖವನ್ನು ನೋಡಿದನು: ಅವಳು ಅದೇನೋ ಮಲ್ಲಣಿನ ಮುಖವನ್ನು ನೋಡಿದಳು. ಮಗಳು ತಂಡಿಯೊಡನೆ ಏನು ಹೇಳಿದಳೋ? ಅವನು ಎದ್ದುನಿಂತು, “ಕೆಂಪೀ ಒಡವೆ ವಸ್ತಾ ಎಲ್ಲಾ ನನ್ನ ಅತ್ಯುಲ್ಲೇ ಆದೆ. ಅದನ್ನು ಒಪ್ಪಿಸ್ತೇನೆ. ಎರಡು ಪಾಲು ಮಾಡಿ ಒಂದು ಪಾಲು ಆ ಮಕ್ಕಳಿಗೆ, ಇನ್ನೊಂದು ಪಾಲು ಇವರು ಹೇಳಿಂಗೆ ಕಾಲರ್ಜಿಪ್ಸ್‌ಗೆ ಕೊಡಬೋದು ಅಂತ ಕಾಣ್ಡಿದೆ. ಬುದ್ಧಿ, ಅದೂ ತಮ್ಮ ಹಣವೇ !”

ನಾಯಕನು ನಕ್ಕನು. “ನಮ್ಮ ಹತ್ತಿರಲೂ ಕೊಂಚ ಹಣ ವಿದೆ. ನರಸಿಂಹಯ್ಯನವರೇ, ನಾನು ಮಹಾರಾಜರನ್ನು ಕಂಡು ಈ ಸ್ವಾಲರ್ಷಿಪ್ಪು ನದುಗೊತ್ತು ಮಾಡುತ್ತೇನೆ. ‘ಅವೇ ಅಲ್ಲ. ಹೆಚ್ಚಿಯ ಪರಿಗೆ ವಿದ್ಯಾಭ್ಯಾಸ ಬೇಕು: ಜ್ಞಾನ ದಂಬಬೇಕು ಅಂದಿರಿ’ ಅದಕ್ಕೂ ಏಪಾರಾದು ಮಾಡೋಣ. ಸರಿಯಾದೋರನ್ನು ನೋಡಿ. ಈಗ ಮಜ್ಜಿಗೆ ಮಳ್ಳಿಯಲ್ಲಿರುವ ಎಲಿಮೀಂಟ್‌ಎಂಜೆನ್ಯೂಲು ನಿಡಲ್‌ಸ್ಕ್ರೋಲ್ ಆಗಲ್. ಅದಕ್ಕೆ ಬೇಕಾದ್ದ ಸ್ನೇಹಾಲ್ಲಾ ಮಾಡಿ ಅಂತೆ ಒಂದು ನಿವಶ್ವರು ಸಾವಿರ. ಯಃ ನಿವಸಿಂಘಗೆ ಹೆಚ್ಚಿಯವರಿಗೆ ಸ್ವಾಲರ್ಷಿಪ್ಪಾಗೆ ಅಂತೆ ಒಂದು ಲಕ್ಷ್ಯ ಕೊಡುವ. ಸ್ವಿಪ್ಪಲ್ಲಿ ಇರುವ ಹಣ ಇಟ್ಟು ಕೊಂಡಿರಿ. ಬೆಟ್ಟು ಹತ್ತುವವನು ಸೈಲ್ಲಿಕಾರಿ ಎಸೆಯಬಾರದು.”

ಒಂದು ಗಳಿಗೆ ಯಾರೂ ಮಾತಾಡಲಿಲ್ಲ. ಮುಳ್ಳಣಿ “ನನ್ನ ಮಾತು” ಎಂದನು. ನಾಯಕರು, “ಇನ್ನೇನು ಸಂಕ್ರಾಂತಿ ಒಂತು. ರಥಷಷ್ಟು ನಿಂದಿದ್ದಾಗಿ ಆಗಿದೋಗಲಿ. ಆಮೇಲೆ ಎಲ್ಲರೂ ಹೋಗೋವ” ಎಂದನು.

ಆಳು ಒಂದು “ಹೆಚ್ಚಿಂಸಾಬರು ಬಂದಿದ್ದಾರೆ” ಅಂದನು.

ಹೆಚ್ಚಿಂ ಒಳಕ್ಕೆ ಒಂದನು. ಅವನು ಇತ್ತು ಇತ್ತು ಕಣ್ಣಿ ಕೆಂಪಗೆ ಆಗಿಹೋಗಿದೆ: ಉದಿಕೊಂಡಿದೆ. ಹೆಚ್ಚಿಂನು ನಾಯಕನನ್ನು ಕಂಡು “ಖಾವಂದಾ!” ಎಂದನು. ಮುಂದಕ್ಕೆ ಮಾತನಾಡಲಾಗಲಿಲ್ಲ. ನಾಯಕನು “ಏನು? ಏನು?” ಎಂದು ಆತುರವಾಗಿ ಕೇಳಿದನು.

“ಹೋಗಿಬುಟ್ಟೋ! ಎರಡೂ ಹೋಗಿಬುಟ್ಟೋ! ರಾಣಿ, ಸುಲ್ತಾನ್ ಎರಡೂ ಹೋಗಿಬುಟ್ಟೋ!”

ಎಲ್ಲರೂ ಸೆಚ್ಚಿಗೊಂಡರು. ನಾಯಕನ ಕಣ್ಣಿಂದ ಎರಡು ತೊಟ್ಟು ನೀರು ಉದುರಿತು. “ನಿದಾನವಾಗಿ ಅಕ್ಕರ ಅಕ್ಕರವನ್ನೂ ಸೃಷ್ಟಿಮಾಡಿ ಹೋರಕ್ಕೆ ತೆಗೆದಿಡುವನಂತೆ “ಎರಡೂ ಹೋದವಾ! ಬೆಳಿಗೆ ಚೆನ್ನಾಗ್ತ ಅವೇ ಅಂದೆಯಲ್ಲೋ?” ಎಂದನು.

“ನಾನು ಉಟಟಕ್ಕೆ ಹೋದಾಗ ನೋಡ್ದೆ. ಎರಡೂ, ಪಾಪ, ಮೋಕಧಲ್ಲಿ ಮೋಕ ಇಟ್ಟು ಮೂತ್ತಿ ಉಜ್ಜಿಧವು-ಮತ್ತಿ ಮೂರು ಗಂಟೀಲಿ

ಹೋಗಿ ಸೋಡ್ಡೆ. ನಾಲ್ಕು ಗಂಟೆಗೆ ಡಾಕ್ಟರು ಬಂದು ನೋಡಿ, ಇನ್ನೇನು ಇಲಾಖೆ ಬೇಕಿಲ್ಲ. ಹುರುತಿ ಕಟ್ಟಿಸಿ ಅಂದನು. ನಂಗೂ ಧೈರ್ಯ ಆಯಿತು. ಹುರುತಿ ಕಟ್ಟಿಸಿ ವೈಯೆಲ್ಲಾ ಸವರಿಬಂದೆ. ಏದು ನಿಮಿಷ ಆಯಿತು: ಆಳು ಬಂದು ಎರಡೂ ಬಿದ್ದುಹೋಗವೆ ಅಂದ. ಹೋಗಿ ನೋಡಿತ್ತೇನಿ. ಎರಡೂ ಸತ್ತು ಮಲಗವೆ.”

ಹೆಚ್ಚಿಂದ ದುಃಖ ಹೇಳತೀರದು. ನಾಯಕನು ಎದ್ದು ಕುದುರೆ ಗಳನ್ನು ನೋಡುವುದಕ್ಕೆ ಹೊರಟಿನು: ಮಲ್ಲಿಯೂ ಮೊಕ ಪೆಚ್ಚು ಮಾಡಿಕೊಂಡು ಹಿಂದೆ ಹೋಡಳು. ಮಿಕ್ಕವರೂ ಅವರ ಹಿಂದೆ ಹೋಡರು.

ಇಲ

ನಾಯಕನು ನಾಷ್ಟಾ ಮಾಡುತ್ತಿದ್ದ ಹಾಗೆಯೇ ಕಾರು ಬಂತು. ರಾಣಿಯು ಒಳಕ್ಕೆ ಸದಗರದಿಂದ ಬಂದಳು. ಸುಮಾರು ನಲವತ್ತು ಆಗಿರಬಹುದು ಆಕೆಗೆ ವಯಸ್ಸು. ದೇಹದಲ್ಲಿ ಅವಲಕ್ಷಣದ ಬೊಜ್ಜುಲ್ಲಿ: ಆದರೆ ಅಂಗಾಂಗಗಳು ಇರಬೇಕಾದ್ದ ಕ್ಷಿಂತಲೂ ಬಂದು ಸುತ್ತು ಹೆಚ್ಚಾಗಿ ಸೊಂಪಾಗಿ ಬೆಳೆದ ಲತೆಯಂತೆ ದುಂಡು ದುಂಡಾಗಿ, ಮುದ್ದಾಗಿನೆ. ಮುಖದಲ್ಲಿ ತಾನು ಒಡತಿಯೆಂಬ ದರ್ಶನ ತಾನೇ ತಾನಾಗಿದೆ. ಈಗ ನಾಯಕರು ಇಲ್ಲಿದಾಗ ಅರಮನೆಯ ವ್ಯವಹಾರವನ್ನೀಲ್ಲ ತಾನೇ ನೋಡುತ್ತಾಳೆ. ನಾಯಕನಷ್ಟೇ ವಿಚಕ್ಷಣೆಯಿಂದ ಎಲ್ಲವನ್ನೂ ನಿರ್ವಹಿಸುತ್ತಾಳೆ. ಒಮ್ಮೆ ಮಾದೇಗೌಡನು “ಹೆಂಗಸರು ಅಪ್ಪಣಿ ಮಾಡೋದು: ನಾವು ಮಿಸೆ ಹೋತ್ತೆ ಗಂಡಸರು ಕೇಳೋದು” ಎಂದು ಏನೋ ಜೋರುಮಾಡಿದ್ದನು. ಕೂಡಲೇ ಆರಮನೆಯಿಂದ ಬುಲಾವಾ ಬಂತು. ರಾಣಿಯು ತೆರೆಯೋಳಿಗೆ ನಿಂತು, ಮನೆವಾತೆ ನಂಜಪ್ಪನನ್ನು ಸಾಕ್ಷಿ ಕೆಂಸಿಕೊಂಡು ಗದರಿದಳು: “ಅಪ್ಪಣಿ ಬರೋದು ಅರಮನೆ

ಯಿಂದ. ಅಪ್ಪತೆಮಾಡೋರು ಅಂಗರೇಕು ತೊಟ್ಟಿದ್ದರೇನು? ಸೀರೆ ಉಟ್ಟಿದ್ದರೇನು? ಇಷ್ಟ ಇದ್ದರೆ ಅಪ್ಪತೆ ನಡೆಸಿಕೊಂಡು ಇರಬೇಕು: ಇಲ್ಲದಿದ್ದರೆ ಮೈಸೂರುಸೀಮೆ ದೊಡ್ಡ ದಾಗಿದೆ” ಎಂದು ಗುಡುಗಿದಳು. ಅರಮನನೆಗೆ ಬರುವಾಗ “ಇವೊತ್ತು ಅಮೃನೋರ ಗ್ರಹಚಾರ ಬಿಡಿಸಿ ತೀನಿ” ಎಂದು ಬಂದಿದ್ದವನು ಆ ಗುಡುಗಿಗೆ ಬೆದರಿ ಬಾಲ ಮುದುರಿ ಕೊಂಡು ಓಡುವ ನಾಯಿನುರಿಯಂತೆ ತಪ್ಪಿಸಿಕೊಂಡು ಓಡಿದ್ದನು.

ಮಾಡೇಗಾಡನು ಮುಜ್ಜಿಗೆ ಹೆಳ್ಳಿಯನ್ನು ಬಿಡಬೇಕು ಎಂದು ಗೊತ್ತುಮಾಡಿಕೊಂಡು ತನ್ನ ಆಸ್ತಿಯನ್ನು ಲ್ಲಾ ಮಾರಿ ಬೇರೆ ಉರಿಗೆ ಹೋಗಿ ಬಾಳಬೆಕೆಂದು ಮನಸ್ಸುಮಾಡಿಕೊಂಡಿದ್ದನು. ಪ್ರಜಾ ಪ್ರತಿನಿಧಿ ಸಭಿಗೆ ಮೆಂಬರಾಗಬೇಕು. ಇವೊತ್ತು ದಿವಾನರೂ, ನಾಳೆ ಚೌಣಿಲ್ಲರು, ನಾಡಿದ್ದ ಡೆಪ್ಯೂಟಿ ಕಮಿಷನರು, ಇನ್ಸ್ಟಿಟ್ಯೂಟು ದಿನ ರೆವಿನ್ಯೂ ಕಮಿ ವನ್ನರು, ಹೀಗೆ ತಿರುಗಿಕೊಂಡು ಇರಬೇಕು. ಅದೇ ಗಾರವ ಎನ್ನುವ ಬುದ್ಧಿ ಅವನಿಗೆ ಬಂದಿತ್ತು. ಯಾರೂ ಅವನ ಆಸ್ತಿಯನ್ನು ಕೊಳ್ಳಲು ಮುಂದೆ ಬರಲಿಲ್ಲ. ಅದರಿಂದ ಅರಮನನೆಗೇ ಮಾರಿಬಿಡಬೇಕೆಂದು ಹೇಳಿಕೆಳುಹಿಸಿದ್ದನು. ಆ ವಿಚಾರವನ್ನು ಗಂಡನಿಗೆ ತಿಳಿಸಿ ಇತ್ಯಧ್ರ ಮಾಡಿಕೊಂಡು ಹೋಗಲು ರಾಣಿಯು ತಾನೇ ಬಂದಿದ್ದಳು.

ನಾಯಕನು ನಾಷ್ಟ ಮಾಡಿ ಬಂದನು. ಸುದ್ದಿಯಲ್ಲದೆ ಬಂದಿರುವ ಹೆಂಡತಿಯನ್ನು ಕಂಡು “ಏನು ಎಲ್ಲಾ ಸರಿಯಾಗಿದೆತಾನೇ?” ಎಂದು ಹೊದಲು ಗ್ರಹಕೃತ್ಯವನ್ನು ವಿಚಾರಿಸಿ ಎಲ್ಲವೂ ಭದ್ರವಾಗಿರುವುದನ್ನು ಅರಿತು, ಸಹಜವಾದ ಶ್ರಂಗಾರ ಚೀಷ್ಟಿಗಳಿದನು. “ಏನು ಬಿಟ್ಟಿರ ಲಾರದೆ ಬಂದುಬಟ್ಟಿರೇನೋ ಅಮೃನವರು?” ಎಂದು ಗಾಥಾಲಿಂಗನ ವಾಡಿ ಚುಂಬಿಸಿದನು. ಇಬ್ಬರೂ ರತ್ನವನ್ನಧರಂತೆ, ತಮ್ಮ ಏಕಾಂತ ಗೃಹದತ್ತ ತೆರಳಿದರು.

ಅನ್ನಹೊತ್ತು ಬೆಟ್ಟುಕೊಂಡು ಮಲ್ಲಿಯು ಬಂದು ಬಾಗಿಲಲ್ಲಿ ನಿಂತು ಕೆಕ್ಕರಿಸಿದಳು. ನಾಯಕನು ನಡಗಿಯ ಸದ್ಗಿರು ಸದ್ಗಿನಿಂದಲೇ ಅವ ಶೆಂಬುದನ್ನು ತಿಳಿದು, “ಇಷ್ಟವಿಲ್ಲದಿದ್ದವರು ಒಳಕ್ಕೆ ಬರಕಾಡದು” ಎಂದನು.

రాణియు, “నీనాదరూ బందూ ఈ హులి క్షేయ్యంద నన్ను చిడిసికోబారదా ?” ఎందళు.

మల్లియు నగునగుత్తా, “ఆ హులిబాయిగె నన్నున్న దొడి బిట్టరల్లా నాను కేగే నిమ్మన్ను చిడిసికోళ్లి !” ఎందు ఒళగే బందళు.

“ సోఎడవ్వా, ఇవర రితి! . ఇన్నో నాను మనేబళక్కే బరు తీరువాగలే ఇష్ట అవశరవా ? నీనాదరూ సణ్ణ మధుగి. నసగేను వయస్సు కమ్మియాయితా ? నన్న టీగే ఇవరు గోళుమయ్యుకొండరి నానేను మాడలి ?” ఎందు ఏనోరి నిజవాగి దూరు హేళుకోళ్లువళంతి రాణియు దూరికోండళు.

“ సోఎడు, మల్లి, ఇవళు బేడ ఎన్నులి, ఆమేలే సోఎడు, ఇవళన్ను ముట్టదరే నినిట్ట ఆణి. బేడ అన్న మత్తి ” అందను.

రాణియు, “ హం బేడ అన్నోకి ఏనో క్షేహిదిదద్దు. తాళే హావు ఆదరూ గం అంతదే. ఏనో ఒందు ముళ్లుగిరి దాగ అయ్యో ఆన్నిసిదంగే, ఆయ్యుదే. నిజ, కాగంత తాళే హావే బేడ అన్ని. ఈ మాకు అందరి నసగేను అంతదే గోత్తా ? తాళే హావు సిగిదు దేవరిగే ముడిసో హాగే ఈ హులి హల్లు, ఉగురు తెగిదు ఆటవాడబేచు ” ఎందు హుసిమునిసి నింద నుడిదళు.

నాయకను అవళన్ను బరసేళిదు తచ్చికోండు ఇన్నోమేళు సోయువహాగే తోళుకచ్చి అవళు ‘అయ్యయో’ ఎన్నుతీరలు, “ తమగేను అంతదెయో చిక్కుమ్మనవరిగే ?” ఎందను.

మల్లియు తుంటతనద పరమావధియ నగువన్ను నగుత్తా ఆ ఇబ్బర మోకద నదువే తన్న మోకవన్నిట్టు “ ఈ మలీన దూరదింద కండాగ హెదెచేయాగ్గదే. హత్తిరక్కే బందాగ మృమరితదే. నానేన కేళలి ?” ఎందళు.

ನಾಯಕನು ಅವಳನ್ನು ಅನಾಮತಾಗಿ ಮಂಚದ ಮೇಲಕ್ಕೆ ಲೇದು ಕೊಂಡು ನಿರ್ದಯವಾಗಿ ಪಿಸುಕಿ ಚುಂಬಿಸುತ್ತಾ, “ ಈ ತುಂಟಬಡ್ಡಿ ಇದಕೇ ನನ್ನ ತಲೀಮೇಲೆ ಹತ್ತಿಕೊಂಡಿರೋದು ” ಎಂದನು

ರಾಣಿಯು “ ಪಾಪ, ಸಂಜಂಡೇಶ್ವರನಿಗೇ ತಪ್ಪಲಿಲ್ಲ. ಇನ್ನು ನಿಮಗೇನ ಹೇಳೋ ಏ ? ” ಎಂದು ಸೋಟಿ ತಿವಿದಳು.

ನಾಯಕನು ಹುಸಿಮುಸಿಸಿಂದ “ ಏನಂದೆ ? ” ಎಂದು ಕಣ್ಣಿ ಬಿಟ್ಟನು.

ರಾಣಿಯು ಕೆನ್ನೀಗೆ ಕೆನ್ನೀ ಕೊಟ್ಟು, ಕುಂಕಿ ಆನೆಯು ಕಾಡಾನೆ ಯನ್ನು ಒತ್ತುರಿಸುವಂತೆ ಒತ್ತುರಿಸಿಕೊಂಡು “ ಅದಾ ! ನಂಜಂಡೇಶ್ವರನ ಜೊತೀಲಿರೋ ಅಮೃತೋರು ನಾದುವೆಯಾದೋರು. ಅವರಿರೋದು ನೆಲದ ಮೇಲೆ, ನಂಜಂಡೇಶ್ವರನ ಗುಡಿ ಮಾಲೀಲಿ. ಅವರೋಲಿದ ಶಾಮುಂಡಮೃತರೋದು ಬೆಟ್ಟಿದ ಮೇಲೆ ” ಎಂದಳು.

“ ನೋಡಿದೆಯಾ ಮಲ್ಲಿ ನಿನ್ನ ಸೂಳಿಮಾಡಿದಳು ನಮ್ಮ ರಾಣಿ.”

“ ಬುದ್ಧಿ, ನಮ್ಮನ್ನೆ ನನ್ನ ‘ಭೀ ನಿನ್ನ ಗಂಡನ ಸೂಳಿ ಅಂತಿದ್ದಳು.’ ನಮ್ಮವ್ಯವನ ನೂತನ ನಿಷಿವಾರ್ಯಾತ್ರಾ. ಅಷ್ಟೇ ತಾನೇ ? ”

“ ಭೀ ನೀವಿಷ್ಠರೂ ನಾಚಿಕೆ ಕೆಟ್ಟಿಂದು-ನಾನು ಇನ್ನು ಇರೋಲ್ಲಿ ಎದ್ದಾದರೂ ಹೋದ್ದಿನಿ.”

“ ಏನು ನಮಿಬ್ಬರನ್ನೂ ಹೊತ್ತುಕೊಂಡು ? ”

“ ಎಲ್ಲಿಗೆ ಹೋದರೂ ನೀವಿಬ್ಬರೂ ಇರುತ್ತಿರೋ ? ನಾನು ನರಕಕ್ಕೆ ಹೋದರೋ ? ”

“ ಅಲ್ಲಿ ಗಂಡ ಇದ್ದ ಮೇಲೆ ಅದು ನರಕ ಆಗೋಡಾದರೂ ಹಂಗೆ ? ”

“ ಹಂಗಾದರೆ ಎಲ್ಲಿ ಹೋದರೂ ಬರುತ್ತಿರಿ ಅನ್ನಿ.”

“ ತಪ್ಪದೆ ”

“ ಹಂಗಾದರೆ ನಾನು ಇಲ್ಲೀ ಇದ್ದು ಬಿಡುತ್ತಿನಷ್ಟು.”

“ ಅದಿಗ ಸರಿ.”

“ ನೋಡು, ರಾಣಿ, ಈ ಕಲಕೇತಿ ಬಂದಳು : ನಾನು ಹೋಸದ,

ಹುಡುಕೊಡೇ ತಪ್ಪಿಹೊರಿಯತು. ಎಂಥಾ ಕಟ್ಟಿ ಹೆಣ್ಣು ನೋಡು.”

“ ಕಟ್ಟೇ ನೀರುಕಿತ್ತುಕೊಂಡು ಓಡಿತು ಅಂತಲೇ ಕಟ್ಟಿ ಗೊಂದು ಒತ್ತುಕಟ್ಟಿ ಕಟ್ಟಿದೋರ ಮಾತೇ ಇಲ್ಲವೇನೋ ?”

“ ಯಾಕೋ ನಾವು ಇನ್ನೊತ್ತು ಗೆಲ್ಲೋಹಂಗಿಲ್ಲ. ಬಿಡು. ಅದೇನು, ನೀನು ಇಷ್ಟು ತರಾತುರಿ ಬಂದುದು ?”

“ ನಿವೃಷ್ಟಿ ನೋಡೋಕೆ !”

“ ಅದಾಯ್ತುಲ್ಲ, ಮುಂದೆ ?”

ರಾಣಿಯು ಮಜ್ಜಿಗೆದ್ಭಿಯಲ್ಲಿ ಮಾಡೇಗಾಡನ ಹಾವಳಿ ಹೇಳಿ ಕೊನೆಗೆ ಅವನು ಆಸ್ತಿಮಾರಿ ಆ ಶಾರೇ ಬಿಟ್ಟು ಹೋಗುವುದಕ್ಕೆ ಸಿಧ್ಧವಾಗಿರುವುದನ್ನು ಹೇಳಿದಳು. “ ನೀವು ಹೊಂ ಅಂದರೆ ಆ ಆಸ್ತಿ ಮಾಡಿಕೊಳ್ಳೋದು.”

“ ಶಾನುಭೋಗರು ಏನು ಹೇಳಿದರು ?”

“ ಅವರೇ ಬಂದು ಹೇಳಿದೋರು. ಕಟ್ಟಿಯ ಕಲ್ಲು ಕಟ್ಟಿಗೆ ಬಂದಂತಾಯಿತು. ಬುಧಿಯೋರು ಒಷ್ಟೊಂದೇ ಸರಿ. ಎಂದರು.”

“ ಮಾಡಿಬಿಡಿ. ಇಮೇಲೆ ?”

“ ಆಮೇಲೆ ಆ ಪಂಚಮರನ್ನು ಸ್ವಾಲಿಗೆ ಸೇರಿಸಬೇಕು ಅಂತ ಮೇಲಿನಿಂದ ಅಪ್ಪಣಿ ಬಂದದೆಯಂತೆ. ಉತ್ತಮರೈಲ್ಲಾ ಇದೆಲ್ಲಾದರೂ ಉಂಟಿ ಅಂತಿದ್ದಾರೆ.”

“ ಅದೆಲ್ಲ ನಡೆಯೋಲ್ಲ. ಸೋಸಲೇಲಿ ಮರಡಿಯೋರು ಸೋತೆ ಹೋದರು ಅಂದಮೇಲೆ ವಿಕ್ಷೇಪಿಸಿನು ಮಾಡಿಯಾರು ?”

“ ಪುರೋಹಿತರೂ ಜೋಯಿಸರೂ ಶಾನುಭೋಗರೂ ನಿಮ್ಮನ್ನು ನೋಡೋಕೆ ಬರುತ್ತಾರೆ.”

“ ಇಲ್ಲ ನಾನು ದಿವಾನರ ಹತ್ತಿರವೂ ಮಾತಾಡಿದೆ. ರೆಡಿಯವರ ಮಾತು ಅವರಿಗೆ ಬಹಳ ಪಥ್ಯ. ನಿಮಗೆ ರೆಡಿಯವರು ಗೊತ್ತಿಲ್ಲ ವೇನೋ ? ರೆಡಿಯವರು ನನ್ನ ನರಸಿಂಹಯ್ಯನ ಕಾಲೇಜ್ ಪ್ರಿಸ್ನಿಪಾಲ ರಾಗಿದ್ದರು. ಈಗ ವಿದ್ಯಾಭಾಷಿಸದ ಇಲಾಖೆ ಮುಖಂಡರಾಗಿದ್ದಾರೆ. ಅವರು ವಿದ್ಯಾವಂತರು. ಇಂಗ್ಲೆಂಡಿಗೆ ಹೋಗಿ ಬಂದವರು. ಅವರು

ಹಿಂದಿನ ದಿನಾನರು ಹೇಳುತ್ತಿದ್ದ ಹಂಗೆ, ದೇಶವೆಲ್ಲ ವಿದ್ಯಾವಂತರಾಗ ಬೇಕು ಅನ್ನೊರು. ಈ ದಿನಾನರು ರೆಡ್ಡಿ ಯವರ ಮಾತು ಒಪ್ಪಿದ್ದಾರೆ. ಮಹಾರಾಜರು ಆಗಬಹುದು ಎಂದಿದ್ದಾರೆ. ಅವರು ಒಪ್ಪಿದ ಮೇಲೆ ಅದು ಸರಿಯಾಗಿ ಇರಬೇಕು. ಅದರಿಂದ ಅದು ಆಗಲೇಬೇಕು. ಉತ್ತಮರು ಬೇಕು ಅಂದರೆ ಬೇರೆ ಒಂದು ಶಾಲೆ ಕಟ್ಟಿಕೊಳ್ಳಲಿ. ನಾವೂ ಬೇಕಾದರೆ ಒಂದೆರಡು ಸಾವಿರ ಕೊಡೋಣ. ಆಯಿತು, ಇಲ್ಲಿ ನಡೆದದ್ದು ಎಲಾ ಗೊತ್ತಿರ್ತೋ ?”

“ ಹೇಳಿ.”

“ ಒಂದು ಲಕ್ಷ ರೂಪಾಯಿ ಮಹಾರಾಜರಿಗೆ ಒಪ್ಪಿಸಿದ್ದಾಯಿತು, ಹಳ್ಳಿಯವರಿಗೆ ಸ್ವಾಲ್ಪಾಂಶಿಕ ಕೊಡಿ ಅಂತ. ನಿಮಿಷಭ್ರಂಧನೆಯ ಹೆಸರಲ್ಲಿ ಇರಲಿ ಅಂತ ನಾನಂದರೆ, ಈ ಪುಣ್ಯತ್ವಾತ್ಮಿತ್ರಿ ‘ದೊಡ್ಡ ಮೃಗೋರ ಸೀರಳು ನಾನು: ನನ್ನ ಹೆಸರೇ ಕೊಡು’ ಅಂತಾಳೆ.”

“ ಅವಳಿಗೆ ಹಣ ಕೊಟ್ಟಿಬಿಡಿ. ತನಗೆ ತೋರಿದ್ದ ವಾಡಲಿ.”

“ ಹಂಗೂ ಸ್ವೇ. ಲೇ ಕಳ್ಳಬಡ್ಡೀ ! ನಾಳೆ ಖಚಾನೆಗೆ ನಿನ್ನ ಹೆಸರಿಗೆ ಎರಡು ಲಕ್ಷ ಜಮಾ ಆಗ್ರಹಿಸಿ, ಏನಾದರೂ ಮಾಡು.”

“ ನಾನು ಈಗ ಏನೂ ಮಾಡುವುದಿಲ್ಲ.”

“ ಏಕೆ ?”

“ ಇನ್ನು ಹತ್ತುವರ್ಷ ನಾನು ಬದುಕಿದ್ದರೆ ಆಮೇಲೆ ದಾನ ಧರ್ಮ.”

“ ಅದುವರೆಗೂ ?”

“ ನಾನು ಯಾರದೋ ಪಾದ ಹಿಡಿದಿದ್ದೀನಿ; ಅವರ ಪೂಜೆಯೊಂದೇ ನನ್ನ ಕೆಲಸ.? ”

“ ಆಮೇಲೆ ಏನುಮಾಡುತ್ತಿರು ?”

“ ಆಮೇಲೆ ಮನೆಬಾಗಿಲು ಬಿಟ್ಟು ಹೊರಟಿಕೊಗುತ್ತೇನೆ.”

“ ಯಾಕೆ ?”

“ ನನಗೆ ಗೊತ್ತಿಲ್ಲ. ಯಾರೋ ಒಂದು ‘ಮಲ್ಲಿ, ಬಂದುಬಿಡು’ ಅಂದಹಾಗಾಗುತ್ತದೆ. ಆ ಮಾತು ಕಿನಿಗೆ ಬಿದ್ದಾಗ ನನಗೆ ಏನೇನು

బేసు ఆంతిద్దీనోఏ అదర మేలిన ఆభిమానవేల్ల కరగి హోగుత్తదే. అడొండే, ఆ బా బా అన్నవ కరెయోండే సిల్లుక్కేదే. నాను అదక్కు హేళద్దీని. బుద్ధి యవరిగి అరవక్కు పశ్చద శాంతియాగువవరిగి బరోఎదిల్ల అంత.”

ఆవళు ఆ మాతనాడిదాగ నాయకన తోళతిక్షేయల్లిద్దాళు. ఇబ్బర మైగళూ ఒండకోవుందు గోందు హాకి హజ్జిదంతి హొందికొండిద్దవు. అవళ ఉబ్బిద, కోబ్బిద స్తనమండలవు నాయకన పక్కయన్న తివియుత్తిత్తు. ఇత్త రాణియు నాయకన ఎదియు మేలేమలగి కేస్త్నియు మేలే కేస్త్నియిట్టు కొండు కేళుత్తిద్దాళు. అంతక విచిత్ర రసమయ సమయదబ్బూ గంభీరవాగి, ఆవేళవిల్లదే, యావాగలోఏ కేళిద ఆ-శరీరద వాక్కుగళన్న ధ్వానిసుత్త, స్త్రమితవాగిరువ తారెగళు, నోఎడి దవర మనస్సినల్లియూ అవఽల్లిద్ద ఆలూకిక భావగళన్న తుంబుత్తిరలు, అవరబ్బరూ గాబరియాదరు. మల్లియూ ఆగలే ఎల్లియోఏ హొరటే హోదహాగే కనసుకాణుత్తిద్దరే హేగోఏ హాగే ఆయితు. నాయకన మనస్సినల్లిద్ద వోహవేల్ల మాయ వాగిహోంతి ఆయితు. అవైగి పన్చతాగ్రద మేలినింద కేళక్కే ఎసిదంతి ఆయితు.

రాణియు బించియ నుగ్గులల్లిద్దాగ సికేయన్న అనుభవిశు వంతి నాయకన మనస్సినల్లి బుదుదన్నేల్లా అనుభవిసిదళు. రాణియు సామాన్య స్త్రీయల్లి. ఉత్తమవగ్గద నారిముణి. సాహిత్యదల్లి అంతక సారిమణియన్న ఎల్లూ కెండంతిల్ల. ఖండి శాలిదాసన స్త్రీ హైదయవిజ్ఞానపు విక్రమోవఫథియ దల్లి జొతినరియన్న సృష్టిసితు. మాలవికాగ్నిమిత్రదల్లి రజోఎగుణదల్లి నింతు గండను తన్న ఆస్తి : అదర మేలే మత్తొట్టబ్బిగి హశ్చేల్ల ఎంబ చెండియూ, అవళిగంత ఇన్నప్పు ఉత్తమవాగి గండను మత్తొట్టబ్బిన్న మదువేయాదరి హోగలి

ವನು ಮಾಡುವುದು, ಎಂದೋ, ಅಥವಾ ತಾನು ಕೊಟ್ಟಿದ್ದ ವರವನ್ನು ಪಾಲಿಸಲೆಂದೋ, ಮಾಲವಿಕೆಯನ್ನು ರಾಜನುಹಿಸಿಯಾಗಿ ಒಪ್ಪಿಸಿ ಕೊಂಡ ಧಾರಣೀದೇವಿಯನ್ನು ಸೃಷ್ಟಿಸಿದ ಬುದ್ಧಿ, ಶಾಕಂತಲದಲ್ಲಿ ಬಹುವಲ್ಲಭನಾದ ರಾಜನನ್ನು ಒಪ್ಪಿದ ಶಕುಂತಲೀಯನ್ನು ಸೃಷ್ಟಿಸಿತು. ಅನನ್ಯಭಾಜನಾದ ಪತಿಯನ್ನು ಪಡೆದ ಪಾರ್ವತಿಯನ್ನೂ ಏಕಪತ್ನಿಯಾದ ಯಕ್ಷಿಯನ್ನು ಸೃಷ್ಟಿಸಿದರೂ ತ್ಯಾಪಿಯಾಗದ ಪ್ರಸ್ತುತಿಜ್ಞಾನವು ವಿಕ್ರವೋರ್ವರ್ತಿಯದಲ್ಲಿ ಚೆತ್ತಿನರಿಯನ್ನು ಸೃಷ್ಟಿಸಿತು. ಅಷ್ಟೇ ಅಲ್ಲ. ಅವಳ ಬಾಯಿಂದ ಹೇಳಿಸಿತು : ‘ನನ್ನ ಗಂಡನು ಕಾಮಿಸಿದವಳೊಡನೆಯೂ, ನನ್ನ ಗಂಡನನ್ನು ಕಾಮಿಸಿದವಳೊಡನೆಯೂ ಸೋದರೀ ಭಾವದಿಂದ ವರ್ತಿಸುವೆನು’ ಎಂದು.

ನೀರು ಕದಡಿದಾಗ ಕೊಚ್ಚೆಯಾಗಿರುವಾಗ, ಅದನ್ನು ದೂರದಿಂದ ನೋಡಿದರೂ ಆ ಕೊಚ್ಚೆ ಮೈಗ್ಗ ದತ್ತಿದಂತಾಗುತ್ತದೆ. ಅದು ಕಾಲ ವಶದಿಂದ ತಿಳಿಯಾದರೆ, ಅದರಲ್ಲಿ ಆಕಾಶದ ಪ್ರತಿಬಿಂಬ ಕಾಣುತ್ತದೆ. ಆ ನೀರು ಆಳವಾಗಿ ಪ್ರಸನ್ನವಾಗಿದ್ದರೆ ಸೇನನೆಗೆ ಯೋಗ್ಯವಾಗುತ್ತದೆ. ಅದು ತಾನೇ ತಾನಾಗಿ ಅದರ ಶೈತ್ಯವು ಸುತ್ತುಲೂ ಪ್ರಸರಿಸಿದರೆ, ಆ ನೀರು ಕಲ್ಲಾಗುತ್ತದೆ. ಅದರಲ್ಲಿಯೂ ಉತ್ತಮವಾಗಿ ದಿವ್ಯಭಾವವನ್ನು ಪಡೆದರೆ, ಅದರಲ್ಲಿ ಮಣಿಯಾಗುತ್ತದೆ. ನಾವು ನೀರು ಕಲ್ಲಾಗುವ ವರೆಗೂ ಬಲ್ಲಿವು. ಅಲ್ಲಿಂದಾಚೆಗೆ ಅದು ಮಣಿಯಾಗುವುದು ಎಂದು ಇತರರು ಹೇಳಿದರೂ ತಿಳಿಯಲಾರೆವು.

ಮನಸ್ಸಿನಿಂದ ಮಾನವನ ಯೋಗ್ಯತೆ. ಮನಸ್ಸು, ಚಿತ್ತ ಬುದ್ಧಿಗಳ ಅಧಿನ. ಬುದ್ಧಿಯಲ್ಲಿ ಸತ್ಯಪ, ರಜಸ್ಸು, ತಮಸ್ಸುಗಳಿಂಬ ಪ್ರಕೃತಿಯು ನೇಯುವ ಚೌಕಟ್ಟು ಕಾಣುವುದು. ಭೋಗದಲ್ಲಿ ಬಹಳಾನೆಯಿದ್ದ ದೇಹವು ಶಿಧಿಲವಾಗ ಭೋಗಕ್ಕೆ ಅಯೋಗ್ಯವಾದಾಗ ಇನ್ನೊಂದು ಬ್ಧರ ಭೋಗವನ್ನು ನೋಡಿ ತಮ್ಮ ಚರ್ಚಲವನ್ನು ತ್ಯಾಪಿಸಿಕೊಳ್ಳುವ ಭೋಗಿಗಳು ಮನಶ್ಯಾಸ್ತಕ್ಕೆ ಗೊತ್ತು. ಆ ಭೋಗವು ತಮಗಲ್ಲಿದ್ದರೂ ತಮಗೆ ಬೇಕಾದವರಿಗೆ ಇರಲಿ ಎಂದು ಬಿಟ್ಟುಕೊಡುವ ತಾಗಿಗಳೂ ಗೊತ್ತು. ಹಾಗೆಯೇ ಭೋಗದ ಬ್ಯಾಂಕುಗಳನ್ನು

ఆనుభవిసువ భోగిగళూ మనశ్శాస్త్రక్షే గొత్తు. ఆదరీ, తనగే బేకాద ప్రియతనునిగి, ఉత్తమవాద మతోఽందు కేణ్ణు తందు ఆదన్ను తనగే సమానవాగి మాడికోండు జోకి జోతి యల్లి సమసమవాగి భోగివడున బుద్ధిగి ఆనూయిల్లద భావబేకు. ఆదక్కే కాలిదాసను శకుంతలిగి ప్రియంవది, అనశూయియరన్ను సఖియరన్నాగి స్పృష్టిసిదుదు. భోగిద అమృతదల్లి అప్రియంవాదితియు హుళయచిందు. అనూయియు విషదబిందు. ఓతీనరియల్లి ఎరడూ తోరితు : ఆదన్ను తుళిదు ప్రియప్రసాదనవెంబ ప్రేతవన్నమాడి దోషగళన్ను దోషాకరనేదురిగి తోళిదుకోందు దోషనుక్కుళాగి, గండనిగి స్వాతంత్ర్యవన్ను కొట్టిటు. కాలిదాసనేకి ఓతీనరి బూవకి ఇబ్బరిగూ పురూరవనహైదయదల్లి స్తానవన్ను కల్పిసలిల్ల? బమేశ: మూరనేయ నాల్యసేయ అంకగళ నహునే ఇన్నోఽందు అంకవన్ను బరెదిద్దరే, హారదల్లి నాయకమణియ అత్తిత్త్తు హాకున ఒత్తుమణి గళంతి, పురూరవనిగి అవరివరసన్నా కట్టి తోరిసుత్తిద్దనో ఏనో ?

రాణి నాయక ఇబ్బరూ వుల్లియల్లి ఇట్టిద్ద అభిమాన సాగరపు మల్లియ వాకుగళింద ప్రక్షేపించాగికోరియితు. మూనరు ఆగిద్దహాగేయే ఆదే స్త్రీతియల్లియే ఇన్నో అమృతోత్తు ఇద్దరు. ఒందే గళగెయల్లియే రాణి నాయకరిబ్బరిగూ ఇనఱిగి ఏనాదరూ గ్రహపు హిందిదియో ఎన్నిసితు. బహువాగి ఆయాసపట్టికోందు బండనరు విశ్రాంతిగెందు హాసుగెయ మేలి చిద్ధుకోళ్ళబేకిందు కోదాగ ఆదర మేలి మండర గపైయన్ను కండహాగె ఆయితు. ఆవర మనోభావగళు, సీరు సీరు ఎందు నఖితిఖాంతవాగి మృయెల్లపూ బాయి బాయి చిడుత్తిరువాగ ఎదురిగినదియు సిక్కి ఆదరల్లి ధుడుమ్మనే ధుముక బేకిందు సిద్ధవాదాగ దోద్ద మోసళేయు కాణిసిదంతాయితు.

೮-೬-೧೯೭೦.

‘ತಿಲಕರು ಸ್ವಗ್ರಹ ವಾಸಿಗಳಾದರು. ಚೌಪಾತಿಯ ಸಮುದ್ರ ತೀರದಲ್ಲಿ ಅವರ ದೇಹಕ್ಕೆ ಸಂಸ್ಕಾರವಾಗಬೇಕೆಂದು ಬೊಂಬಾಯಿಯ ಪುರಜನರು ಸಂಕಲ್ಪಿಸಿದರು. ಸರಕಾರ ಒಪ್ಪಲಿಲ್ಲ. ಜನ ಪ್ರತಿಭಟಿಸಿತು. ಸರಕಾರ ತನ್ನ ಭದ್ರ ಮುಷ್ಟಿಯನ್ನು ಪದಶೀ ಸಲು ರಿಷರ್ವ ಪ್ರೋಲೀಸ್, ಬ್ರಿಟಿಷ್ ಸೋಲ್ಜರಿ, ಎರಡನ್ನೂ ಕಳುಹು ಸಿತು. ಗಾಂಧಿಯವರು ಪ್ರತಿಭಟಿಸಿದ ಜನಸ್ತೋಮದ ನಾಯಕರಾಗಿ ತಿಲಕರ ದೇಹವನ್ನು ತಿಗೆದುಕೊಂಡು ಹೊರಬರು. ಸರಕಾರಕ್ಕೆ ಏನೋ ಎಂತೋ ಬುದ್ಧಿ ತಿಳಿಯಾಗಿ ಅವನೇಕವು ಏನೋ ಆಗದೆ, ಗಾಂಧಿಯವರಿಗೆ ಹಾದಿ ಬಟ್ಟುಕೊಟ್ಟತು.’

ವೇವರಿನಲ್ಲಿ ಈ ಸುದ್ದಿಯನ್ನು ಓದಿದಾಗ ನಾಯಕನ ಮನೆಯಲ್ಲಿ ಸಿದಿಲು ಬಿಧ್ಯಂತಾಯಿತು. ಮುಲ್ಲಿಯು ಏಕೆ ಏನು ಎಂಬುದನ್ನು ಆರಿಯದೆ ತನ್ನದೇನೋ ಗಂಟು ಹೊಡಂತಿ ಆತ್ಮಭೂ. ತಾವು ಯಾತ್ರೆ ಹೊಗಿ ದ್ವಾಗ ಪೂನಾದಲ್ಲಿ ಆ ಮಹಾರಾಷ್ಟ್ರಸಿಂಹದ ದರ್ಜನಕ್ಕೆ ಹೋದಾಗ, ಅವರ ಮನೆಯಲ್ಲಿ ಆವರು ಪಾರಾಯಣ ಮಾಡುತ್ತಿದ್ದರು ಜ್ಞಾಪಕಕ್ಕೆ ಬಂತು: ಆ ಕೇಸರಿ ಪ್ರೇಸ್, ಕೇಸರಿ ಎಂದರೆ ಮಹಾರಾಷ್ಟ್ರರು ಪಡುವ ಅಭಿಮಾನ, ಎಲ್ಲವೂ ನೆನೆವಾಗಿ ಅವಳಿಗೆ ದಃಖವಿಮೃದ್ಧಿಸಿತು. ರಾಣಿಯು ‘ಆತನೊಬ್ಬ ಮಹಾಪುರುಷ’ ಅತನ ಮೃತಿಯಿಂದ ರಾಷ್ಟ್ರಕ್ಕೆ ವಿಫೋದವಾಯಿತು. ಎಂದು ಶೋಕಿಸಿದಳು. ನಾಯಕನಿಗೆ ಏನಾದರೂ ಮಾಡಬೇಕು: ಸುಮೃದ್ಧಿರುವ ಸಮಯವಲ್ಲ ಎನ್ನಿಸಿತು. ಕಾರು ಹಾಕಿಕೊಂಡು ನರಸಿಂಹಯ್ಯನನ್ನು ಮುದುಕಿಕೊಂಡು ಹೋದನು.

ನರಸಿಂಹಯ್ಯನು ತಾತಯ್ಯನವರ ಕಚೇರಿಯಲ್ಲಿದ್ದನು. ನಾಯಕನು ಬಂದುದನ್ನು ಕೇಳಿ ತಾತಯ್ಯನವರು ‘ಬಸ್ಸಿ ಬಸ್ಸಿ’ ಎಂದರು.

ಅವರ ಕಣ್ಣು ಅಳುವಿನಿಂದ ಉದಿಕೊಂಡಿತ್ತು. ಅವರನ್ನು ನೋಡಿ ನಾಯಕನಿಗೂ ಕಣ್ಣಲ್ಲಿ ನೀರಾರಿತು : ತಾತಯ್ಯನವರು ಒರಗುದಿಂಬು ಒರಗಿಕೊಂಡು ಕಂಬಳಿಯನ್ನು ಕಾಲುನೇರೆ ಎಳೆದುಕೊಂಡು ಕೊಟಿದ್ದರು. ಅಲ್ಲಿ ಒಳಕ್ಕೆ ಹೋಗುತ್ತಿದ್ದ ಹಾಗೆಯೇ ಏನೋಽ ಶಾಸ್ಯ ಶೈಯು ಬಂದು ಆವರಿಸಿದಂತಾಗುತ್ತಿತ್ತು.

ನಾಯಕನು ಆಗಮನದಿಂದ ಕೊಂಚ ತಡೆದಿನ್ನೆ ಮಾತು ಮುಂದು ವರಿಯಿತು : ತಾತಯ್ಯನವರು ಹೇಳಿದರು :

“ ತಿಲಕರು ಸತ್ತುದು ದೇಶದ ದುರದೃಷ್ಟಿ. ನಿಷ್ಠನಾಗಿ ವಿದ್ವಾಂ ಸನಾಗಿದ್ದ ಮಹಾವುರುಷನು ಹೋಗಿ ಇಂದು ವೈದಿಕ ಸಂಸ್ಕೃತಯೇ ಅಂತಧಾನವಾಯಿತು. ಇನ್ನು ಉಳಿದವರಲ್ಲಿ ಬೆಸಿಂಟ್ ಒಬ್ಬಳು. ಆಕೆ ಜಗದುರು ತಯಾರಿಸುವುದರಲ್ಲಿ ಕುಳಿತಿದ್ದಾಳೆ. ಆಕೆಗೆ ಇಂಡಿ ಯದ ಮೇಲಿನ ಅಭಿಮಾನಕ್ಕಿಂತ ಇಂಟ್ ನಾಷಣಲ್ ಮರದ ಕಡೆ ಹೆಚ್ಚು ಅಭಿಮಾನ. ಅರವಿಂದರು ಬಾಯಿ ಮುಚ್ಚಿಕೊಂಡು ಪಾಂಡಿ ಚೇರಿ ಸೇರಿದಾದ್ದಾರೆ. ಏಕ್ಕುವರೆಲ್ಲ ಆಯಾ ಪ್ರಾವಿಸ್‌ನವರೇ ಹೋರತು ಆಲ್ ಇಂಡಿಯದವರಲ್ಲ. ನೋಡಿದರೆ, ಸತ್ಯಾಗ್ರಹದ ಕೀರ್ತಿ ಗಾಂಧಿ ಯನ್ನು ಮುಂದೂಡಬಹುದು. ಆತನು ಚಂಪಾರಣ್ಯದಲ್ಲಿ ಗೆದಿದ್ದಾನೆ. ಆತನಿಗೆ ಗ್ರಹಬಲ ಚೆನ್ನಾಗಿರುವ ಹಾಗಿದೆ. ಹಿಂದೂ ಮುಖಲಾಂಡ್ ಎಂಬ ಬೇದವಿಲ್ಲದೆ ಹೋಡಿದಾಡಿದನೆಂದು ಉತ್ತರ ಭಾರತ ಒಪ್ಪುತ್ತದೆ : ಬಾಹ್ಯಕ್ಷಣೀಯರನೆಂದು ದಸ್ತಿಣ ಭಾರತ ಒಪ್ಪುತ್ತದೆ. ಆದರೇನು ? ಆಗಲೆ ಬ್ರಿಟಿಷ್ ಸರಕಾರ ಡೈಯಾಕ್ಟ ತಂದಿದೆ. ದೇಶಾಭಿ ಮಾನಿಗಳಲ್ಲ ಗಾಂಧಿಯವರ ಪೂತಿನಂತೆ ಸತ್ಯಾಗ್ರಹ, ಅಸಹಕಾರ, ಎಂದು ಕೈಕಟ್ಟಿಕೊಂಡು ಕುಳಿತರೆ, ಸ್ವಾಧಿಕಾರ ಗುಂಪನ್ನು ಹಿಡಿದು ತಮ್ಮ ಕಡೆ ಮಾಡಿಕೊಂಡು, ಅವರನ್ನು ಮಂತ್ರಿಗಳನ್ನು ಮಾಡಿ, ಸರಕಾರ ಚೊಂಬಿಯಾಟ ಆಡುತ್ತದೆ.”

“ ನಮ್ಮ ನಾಯಕರಂಥವರು ಮಂತ್ರಿಗಳಾದರೋ ಸಾರ್ ! ? ”

“ ನಿಮ್ಮ ನಾಯಕರಂಥವರು ಅವರಿಗೆ ಬೇಕಿಲ್ಲ. ಇವರಂಥಾವರು ಮಂತ್ರಿಗಳಾದರೆ ಮೂರು ದಿನಕ್ಕೆ ಬ್ರಿಟಿಷರು ಇಂಡಿಯ ಬಿಟ್ಟು

ಪೇರಿ ಹೊಡಿಯಬೇಕಾಗುತ್ತದೆ. ಅವರಿಗೆ ಬೇಕಾದ್ದು ಸಾಸ್ಯಭಿಮಾನದ ಜನ ಅಲ್ಲ: ದೇಶಾಭಿಮಾನದ ಜನ ಹೊದಲೇ ಅಲ್ಲ. ಅವರಿಗೆ ಬೇಕಾದ್ದು, ತಾವು ಹೇಳಿದ ಹಾಗೆ ಕುಟೆಯೋ ಸಣ್ಣ ಜನ.”

“ಹಾಗಾದರೆ ಮುಂದಿನ ಗತಿಯೇನು ? ”

“ಮುಂದಿನ ಗತಿ ಗೊತ್ತೇಇದೆ. ಸಣ್ಣ ಜನ ತಾನು ಮೇರಿಯು ವಾಗ ಸರಕಾರದ ಶಕ್ತಿಯನ್ನು ದುರುಪಯೋಗ ಮಾಡುತ್ತದೆ. ಅದ ರಿಂದ ಅಸಮಾಧಾನ ಪಟ್ಟ ಜನ ಎದುರುಬೀಳುತ್ತದೆ. ಬ್ರಿಟಿಷ್ ಸರಕಾರದಲ್ಲಿ ಜನರಲ್ ಡೈಯರ್ ಗಳಿಗೇನೂ ಕಡಿಮೆಯಿಲ್ಲ. ಏನಾದರೂ ಬ್ರಿಟಿಷರು ಇಲ್ಲಿಂದ ದೂರದಲ್ಲಿ ಇದ್ದಾರೆಯಾಗಿ ಏಟು ತಿನ್ನುವುದು ನಾವು. ಡೈವವಶಾತ್ ಇಂಗ್ಲೆಂಡಿಗೆ ಏಟು ಬಿದ್ದು, ಬ್ರಿಟಿಷ್ ರ ದ್ವಧಮ್ಮಾಷ್ಟ, ಸಡಲಿದರೆ ಭಾರತದ ಭಾಗ್ಯ ಫಲಿಸುವುದು.”

“ಅದುವರೆಗೂ ? ”

“ಗಾಂಧಿಯವರ ದಕ್ಷಿಣ ಆಷ್ಟಿಕದ ಹೋರಾಟಿ ಇಲ್ಲಿ ಇನ್ನೂ ವಿಸ್ತಾರವಾಗಿ ನಡೆಯುತ್ತದೆ. ಶತ್ರುವಿನ ಮನಸ್ಸು ಕರಗಿಸಿ ಗೆಲ್ಲ ಬೇಕೆಂಬ ಆವರ ಮತ್ತ ಜೈನರ ಅಹಿಂಸೆಯ ಆಷ್ಟಿಕೆ - ಕೃಷ್ಣಿಯರ ಗುರು ಹೇಳಿರುವ ಮಾತ್ರ ಆತ ಗೆಲ್ಲಲಿ ಸೋಲಲಿ ಇನ್ನೊಂದು ಹೋಸ ಯುಗ ಆರಂಭಿಸುತ್ತದೆ.”

“ಅದೇನು ಗುರುಗಳೇ ! ಹೋಸ ಯುಗ ಅನ್ನುತ್ತೀರಿ ? ”

“ಹೋಗೋ ಘೋಲ್, ನಿನಗೆ ಮಾತ್ರ ಆಡುವುದಕ್ಕೆ ಬರದು. ಕೇಳುವುದಕ್ಕೆ ಹೊದಲೇ ಬರದು. ಮಹಾಯಾದ್ವಾಗಳು ಒಂದೊಂದು ನಡೆದರೆ ಒಂದೊಂದು ಹೋಸ ಯುಗ ಆರಂಭವಾಗುತ್ತದೆ. ಈಗ ನೋಡು ಗಂಡಿನ ಯುಗಮುಗಿಯಿತು. ಇನ್ನು ಹೆಚ್ಚಿನಯುಗ ಇಗತ್ತಿನಲ್ಲಿ ನೋಡು, ನಮ್ಮ ದೇಶ ಎಂಬ, ಅಭಿಮಾನ, ನಮ್ಮ ಹಣವಾಗಿರಬೇಕೆಂಬ ಸಿದ್ಧಾಂತ ಮಾತ್ರ ಭಾಷೆಗಳ ಮಹತ್ವ. ಇವೆಲ್ಲ ಏನು ? ಭಾವಿ ಹೇಣ್ಣಿ, ಲಕ್ಷ್ಮಿ ಹೇಣ್ಣಿ, ವಾಣಿ ಹೇಣ್ಣಿ, ನನಗೆ ಇನ್ನೊಂದು ಸಂಶಯ. ಈ ಮಾತ್ರಭಾವೆಯ ಮೇಲಿನ ವ್ಯಾಪೋದ ಕೂಡ, ಇಂಸೀರಿಯಲ್ ಡಿಸ್ಟ್ರಿಕ್ ಅಂದರೆ ಬ್ರಿಟಿಷರ ಕ್ರೈಸ್ತವಾಡವೋ

ಅಂತ ! ಆದರೆ, ಇಂಡಿಯದಲ್ಲಿ ಇದು ಬೇಕು. ಹೆಚ್ಚಿಹೆಚ್ಚಿಗೂ ಸ್ವಾತಂತ್ರ್ಯದ ಸಂದೇಶ ಒಯ್ಯಬುದು ಇಂಗ್ಲಿಷಿಗೆ ಸಾಧ್ಯವಿಲ್ಲ. ಭಾರತವು ಗೆಲ್ಲಬೇಕಾದರೆ, ಮಾನ್ಯ ಮೂರ್ವಾಮೇಂಟ್ ಬೇಕು. ಅದಾಗಲು ಎಚ್ಚರವಾಗಬೇಕು. ಆದರಿಂದಲೇ ಈ ಮಾತ್ರ ಭಾಸೆ ಬೆಳೆಯಬೇಕು. ಯುದ್ಧಕ್ಕೆ ಮುಂಚೆ ವೇವರ್ ಓದುವರು ಸಾವಿರಕ್ಕೆ ಒಬ್ಬರು ಇರಲಿಲ್ಲ. ಈಗ ನಾಶೀಕ್ಕೆ ದು ಆಗಿದ್ದಾರೆ. ಬಹುತಃ ಇನ್ನೊಂದು ಯುದ್ಧಕ್ಕೆ ಇದಕ್ಕೆಂತ ಭಾರಿಯಾದ ಯುದ್ಧ ಬಂದೇ ಭಾರತದ ಸ್ವಾತಂತ್ರ್ಯ ಬರುವುದೋ ಏನೋ ? ”

ಒಂದುಗಳಿಗೆ ಯಾರೂ ಮಾತಾಡಲಿಲ್ಲ. ಮತ್ತೆ ತಾತಯ್ಯನವರೇ ಮಾತನಾಡಿ ಮೌನನನ್ನು ಬಿಡುತ್ತಿರು : “ಆಗಲಿ. ಚೈನಿಂಗ್ ಹೇಳಿದ ಕಾಗೆ, ‘ಜಗತ್ತಿನಲ್ಲಿ ಎಲ್ಲಾ ಸರಿಯಾಗಿನೆ’ . ಆದರೆ ಕೆಟ್ಟಿರುವುದು ನಮ್ಮ ಬುದ್ಧಿ. ಆಗುವುದೆಲ್ಲಾ ಒಳಿತೇ ಆಯಿತು ಎಂದು ಮಾನವ ಸುಮೃದ್ಧಿರಲಾರು.”

೪೦

ತಿಲಕರ ಜಯಂತಿಯಿನ ಹುಡುಗರು ತಿಲಕರ ಪಟ್ಟ ಮೇರ ವಣಿಗೆ ಮಾಡಬೇಕೆಂದಿದ್ದಾರೆ. ಆದಕ್ಕೆ ಎಲ್ಲಾ ಸಿದ್ಧತೀಗಳೂ ನಡೆದಿದೆ.

“ ತಿಲಕರ ಪಟ್ಟವೋಂದೇ ಸಾಕೇನೋ ? ” ಒಬ್ಬ ಕೆಳಿದ.

“ ಉಂಟೇ ? ಇಲ್ಲಿಂದ ಹತ್ತು ಹೆಚ್ಚೆ ಹೋಗುವುದರೊಳಗಾಗಿ ಪೋಲೀಸಿನವರು ಬಂದು ನಮ್ಮನ್ನು ರಾಜದೊರ್ಹಿಗಳು ಎಂದು ಹಿಡಿದುಹಾಕಿಬಿಡುತ್ತಾರೆ.”

“ ಈ ಬಟ್ಟೆ ! ಹಾಗೇನಾದರೂ ಆದರೆ, ನಮಗೆ ಎರಡು ಮದ್ದಾನೆಗಳಿವೆ ಹೋರಾಡುವುದಕ್ಕೆ.”

“ ಯಾರಪ್ಪಾ ! ಶಾಂಗ್ರೀಸ್ ಅನ್ನವುದಕ್ಕೆ ಮೈಸೂರಿನಲ್ಲಿ ಇನ್ನು

ಕಾಂಗ್ರೆಸ್ ಬಂದಿಲ್ಲ. ಬೆಂಗಳೂರಿನಲ್ಲಿ ಹುಟ್ಟಿದ ಕಾಂಗ್ರೆಸ್ ಕೆಂಪಾಂ ಬುಧಿಯಲ್ಲಿ ಹತ್ತೆ ಸಾವಿರ ಜನದ ಕ್ಷೇತ್ರ ತಿಲಕರಿಗೆ ಧನೋರ್ಚನೆ ಕೊಡಿಸಿತು. ತಾನೂ ಧನೋರ್ಚನೆ ತೆಗೆದುಕೊಂಡಿತು. ಇನ್ನು ಯಾವುದು ?”

“ಅಲ್ಲಿಯಾಗ್ಯಾ, ನಮ್ಮೆಲ್ಲಿ ಹತ್ತೆ ಜನಕ್ಕಾಗಿ ಹೋರಾಡುವ ಸಂಘ ಗಳು ಯಾವವೂ ಇಲ್ಲ. ಆದರೆ, ಅದ್ವಷ್ಟ ಇಬ್ಬರು ಗಂಡುಗಳು ಇದ್ದಾರೆ.”

“ಒಂದು ತಾತಯ್ಯ, ಇನ್ನೊಂದು ರಾಂಬಹದ್ದೂರ್ಲೋ ?”

“ಮತ್ತೆಯಾರು ? ಹೌದು. ಇನ್ನೊಂದು ಗೊತ್ತೀನು ? ವಿಲ್ಲರ್ ಕಮಿಟಿ ರಿಪೋರ್ಟ್ ಬಂತಲ್ಲಾ ! ಆಗಲೂ ಆತ ಇದು ಬೇಡ ಅಂದನಂತೆ. ಚಾಕರಿ ಅಂದರೆ ಕೂಲಿ. ಕೂಲಿ ಮಾಡೋಕೆ ಜಾತಿ ಏನು ಎಂದನಂತೆ. ಆದರೆ ಆತನಮಾತು ನಡೆಯಲಿಲ್ಲವಂತೆ. ಆಗಿ ನಿಂದ ಆತ ಹಿಂದೆ ಹಿಂದೆ ಇದ್ದಾನೆ ಅಂತಾರೆ.”

“ಡಯಾಕ್ರಿ ಬಂತು ಸಜ್ಜನರೆಲ್ಲ ಹಿಂದೆ ಬಿಡ್ಡರು. ನೋಡು. ಕಾಂಗ್ರೆಸ್‌ನವರಂತೂ ಸರಕಾರಕ್ಕೆ ವಿರುದ್ಧ. ಲಿಬರಲ್ಸ್‌ನಾದರೂ ಮಾಡರೆಂಟ್‌ನಾದರೂ ಮಂತ್ರಿಗಳನ್ನು ಮಾಡಬಾರದಾಗಿತ್ತೇ ? ಎಲ್ಲಾ ಬಿಟ್ಟು, ಚೈಟ್ ಅಂಥ ಚೈಟ್ ಕಮ್ಮೊನಲಿಸ್ಟ್‌ನೇ ಮಂತ್ರಿಗಳನ್ನು ಮಾಡಬೇಕಾಗಿತ್ತೇ ?”

“ಬಿಡೋ ಹುಟ್ಟ. ಇವೆಲ್ಲ ಡಿವೈಡ್ ಎಂಡ್ ರೂಲ್ ಪಾಲಿ ಸಿಯ ಪ್ರಭಾವ.”

“ಅದೆಲ್ಲ ಇರಲಿ. ಸಧ್ಯದ ಕೆಲಸ ಹೇಳಯ್ಯಾ !”

“ನಾವು ಬರಿಯ ತಿಲಕರ ಫೋಟೋ ತೆಗೆದುಕೊಂಡು ಹೋದರೆ ಆಗುವುದಿಲ್ಲ. ಮಹಾರಾಜರ ಫೋಟೋನೂ ತೆಗೆದುಕೊಂಡು ಹೋಗಬೇಕು.”

“ಅವೇ ಆಲ್ಲ ಸಾರ್. ಬೆಂಗಳೂರು ಹುಡುಗರು ಗಾಂಧಿಯವರ ಫೋಟೋನೂ ತೆಗೆದುಕೊಂಡು ಹೋಗುವರಂತೆ. ನಾವೂ ಹಾಗೇ ಮಾಡೋಣ.”

“సరి, సరి. ఒందు సత్కృవరిగి భక్తి. ఇన్నోందు మైసొరిన రాజభక్తి: మతోఽందు ముందిన ఇండియద భక్తి.”

“ఆయితు ఒందు ప్రోటోలోగి నమ్మల్లి దుడ్డిల్ల. ఇన్ను మారు ప్రోటోలో ఎల్లింద తరువుదు ? ”

“ఒందు జాగా ఇదే.”

“నాయకర చిక్కు హేండతి వుఫువుళ్ళీ ఇద్దార్ల. అవరు ఈజిగి సావచనిక చెళువళియెందు యారు హోదరూ ఇల్ల వేన్నువుదిల్ల. అదరల్లూ తాతయ్యనవరు హేళిదమ ఎందరే క్షేతుంబా కేండుత్తారే.”

“తాతయ్య లూరల్లియే ఇల్లవల్ల ? ”

“అదక్కేను ? తాతయ్యనవరు బరుత్తారేందు ఇదువరిగూ కాదేవు. అవరు బరలిల్ల. నావే ఒందిచ్చేవే. అన్నోణ. అద్యష్టవిద్ధంతి ఆగలి.”

“అదీగ స్వే ! ”

౪౮

పుస్తియు నడువునేయింద కిరువునే : కిరుమనేయింద నడుమనేగి ఆలేయుత్తిద్దాణి. కాతరవాగి ఏనో సిరిశ్శేయల్లి ఇరువంతిది. గళగే గళగేగూ బాగిలిగే ఒందు సోఁదు త్తిద్దాణి. క్యాలెండరినల్లి నాల్చునేయ తారిఖు : గడియారదల్లి కఁతు గంటి.

నడుమనేయ నడువే ఇద్ద టీఱలిన మేలే ఇద్ద మదరాసా మేయిలో తెగెదు సోఁదుత్తాణి. ఆల్లి చెన్నాగి బరెదిది : ‘ఆగస్టు १ మేరవణగేయల్లి నడెద గద్దలద సంబంధవాగి అనేక

ವಿದ್ಯಾರ್ಥಿಗಳನ್ನು ಬಂಧಿಸಬೇಕಾಗಿದೆಯೆಂದೂ ಅದಕ್ಕಾಗಿ ಇಡೀಂಟಿಫಿ-
ಕೇಷನ್ ಪೆರೀಡ್ ನಡೆವಬೇಕೆಂದು ಕಾಲೇಜಿನ ಪ್ರೀಸ್ ಪಾಲರು ಮಿ ||
ಎ. ಎಸ್. ಸುಭೂತಾಯರನ್ನು ಪ್ರಾರ್ಥಿಸಲಾಯಿತು. ಆ ಪ್ರಾರ್ಥನೆ
ಯನ್ನು ತಂದಿದ್ದ ಅಧಿಕಾರಿಯನ್ನು ಮಿ || ರಾಯರು ಧಿಕ್ಕರಿಸಿದರು.
ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಯೂನಿವರ್ಸಿಟಿಯ ಆಪ್ಲಿಕೇಶನ್
ಇಲ್ಲದ ಯಾರೂ ಮುಟ್ಟಿಕೊಡದು ಎಂದು ಗದರಿಸಿದರು. ವಿದ್ಯಾರ್ಥಿ-
ಗಳಿಲ್ಲ ಮಿ || ರಾಯರನ್ನು ದೇವರು ಎನ್ನುವಷ್ಟು ಗೌರವಿಸುತ್ತಿದ್ದಾರೆ.
ಈ ಸಂಬಂಧವಾಗಿ ವಿದ್ಯಾರ್ಥಿವೃಂದದ ಆಚಿನೆ ಕೆಲವರನ್ನು ಬಂಧಿಸು
ವಂತಿದೆ.’

ಪತ್ರಿಕೆಯು ಮೋಗುಂ ಆಗಿ ಹೇಳಿರುವುದನ್ನು ಮೈಸೂರು ಸೆಷ್ಟ್ಯು
ವಾಗಿ ಹೇಳುತ್ತಿದೆ. ವಿದ್ಯಾರ್ಥಿವೃಂದದ ಆಚಿನೆ ಕೆಲವರು ಎನ್ನುವುದು
ನರಸಿಂಹಯ್ಯನನ್ನು. ವಿದ್ಯಾರ್ಥಿಗಳ ಶಾಂತಿಯ ಮೆರವಣಿಗೆಯಾನ್ನು
ಮುರಿದ ಅಧಿಕಾರಿಗಳನ್ನು ಸುಭೂತಾಯನಕೆರೆಯ ಮೈದಾನದಲ್ಲಿ
ಧಿಕ್ಕರಿಸಿ ಮಾತನಾಡಿದ ನರಸಿಂಹಯ್ಯನೇ ಆ ಕೆಲವರು. ಆ ಸುದ್ದಿ
ಕೇಳಿ ಮಲ್ಲಿ ಕಂಗಾಲಾದಹಾಗೆ ಆಗಿದ್ದಾಗಿ. ನಾಯಕನಿಗೆ ಮುದ್ದಾಂ
ಸುದ್ದಿ ಕಳುಹಿಸಿದ್ದಾಗಿ. ಆತನೂ ಈ ಹೇಳಿಗೆ ಬರಬೇಕಾಗಿತ್ತು ಬಂದಿಲ್ಲ.

ಹತ್ತೂ ಶಾಲು ಆಯಿತು. ಇನ್ನೂ ಬಂದಿಲ್ಲ. ‘ತಾನೇ
ಟ್ಯಾಕ್ಸಿ ಮಾಡಿಕೊಂಡು ಹೊಗಿದ್ದರೆ ಆಗಿತ್ತಲ್ಲ !’ ಎಂದು ಅವಳಿಗೆ
ಯೋಚನೆ. ಹತ್ತೂವರೆ ಆಯಿತು. ಆ ವೇಳೆಗೆ ಮದರಾಸು
ಮೇರುಲ್ಲ ಮೂರು ಸಲ ನೋಡಿದ್ದಳು. ಆಳನ್ನು ಕರೆದು “ಹೋಗು,
ಅಯ್ಯನವರನ್ನು ಕರೆದುಕೊಂಡು ಬಾ” ಎಂದು ಕಳುಹಿಸಿದಳು.

ಮಲ್ಲಣ್ಣ ಯಾತ್ರೆ ಹೊರಟು ಹೋದ ಮೇಲೆ ಆನಂದಮ್ಮ
ತಂಭುರಾಮ್ಮಯನವರು ಅವರ ಮನೆಯಲ್ಲಿದ್ದರು. ಆಳು ಬಾಗಿಲು
ದಾಟ ಹೋಗುತ್ತಿದ್ದ ಹಾಗೇ “ಬೇಡ. ಅವರನ್ನು ಕರೆಸಬಾರದು.
ಎಪ್ಪೇ ಆಗಲಿ ದೊಡ್ಡವರು” ಎಂದು ತಾನೇ ಅಯ್ಯನವರನ್ನು ಹುಡುಕಿ
ಕೊಂಡು ಹೋದಳು.

ಆನಂದಮ್ಮ ಅಡುಗೆ ಮಾಡಿ ಮುಚ್ಚಿಟ್ಟು ಧ್ಯಾನದಲ್ಲಿ ಕುಳಿತಿದ್ದಾಗಿ.

ಶಂಭುರಾಮಯ್ಯ ಅನುಭವಾವೃತ್ತ ಸೋಧುತ್ವ ಸೋಧಾದ ಮೇಲೆ ಕುಳಿತಿದ್ದಾನೆ. ಮಲ್ಲಿಯು “ಅಯ್ಯ !” ಎಂದು ಒಳಗೆ ಬಂದಳು. ಅವನು “ಯಾರು ಮಲ್ಲಮ್ಮನೇ ?” ಎಂದು ಎದ್ದನು.

“ಮಲ್ಲಮ್ಮ ಅಲ್ಲ! ಮಲ್ಲೆ” ಎಂದು ಒಳಗೆ ಬಂದಳು.

“ಎನವ್ವಾ? ಇದೇಕೆ ಹೀಗಿದ್ದೀಯೇ ?”

“ಬುದ್ಧಿಯೋರಿಗೆ ನೆನ್ನೆಯೇ ಹೇಳಿಕಳುಹಿಸಿದೆ. ಅವರು ಇನ್ನೂ ಬಂದಿಲ್ಲ.”

“ಎನು ಸುದ್ದಿ ?”

“ಅದೇನೋ ವೇಷ್ಟನ್ನು ಅರೆಸ್ಟ್ ವಾಡುತ್ತಾರಂತೆ. ತಾತಯ್ಯ ನವರು ಉರಲ್ಲಿ ಇಲ್ಲವಂತೆ !”

“ಅದೇನು ಅಪ್ಪ ಸುಲಭ ಅಲ್ಲ. ನಾನು ಕೇಳಿದ್ದರಲ್ಲಿ ವೈಸ್ ಥಾಂಸೆಲ್ಲರ್ ಡಾ॥ ಸೀಲರು ಮಹಾರಾಜರು ಬರುವವರಿಗೂ ಏನೂ ವಾಡಕೂಡದು. ಮೈಸೂರಿನ ವಿದ್ಯಾರ್ಥಿಗಳು ವಾತ್ರವಲ್ಲ : ಬೆಂಗಳೂರಿನ ವಿದ್ಯಾರ್ಥಿಗಳೂ ರೇಗಿದ್ದಾರೆ. ಈಗ ಅಧಿಕಾರಿಗಳು ದುಡುಕಿದರೆ ಇದು ಇನ್ನೊಂದು ಹೊಸ ಆಂದೋಲನಕ್ಕೆ ಕಾರಣವಾಗಬಹುದು. ಮೈಸೂರಲ್ಲಿ ಆರಂಭವಾದ ಚಳುವಳಿ ತಿಳಿ ಇಂಡಿಯ ವಿದ್ಯಾರ್ಥಿ ಚಳುವಳಿಯ ನೋಡಲನೆಯ ಅಂಕವಾದಿತು, ಎಂದು ದಿವಾನರಿಗೆ ಕಾಗದ ಬರೆದಿದ್ದಾರಂತೆ. ಅಲ್ಲದೆ ತಾತಯ್ಯನವರೂ ಉರಲ್ಲಿ ಇಲ್ಲ : ನಾಯಕರೂ ಇಲ್ಲ. ಇವರೆಲ್ಲ ಬರುವವರಿಗೂ ಏನೂ ಆಗುವುದಿಲ್ಲ. ಆಯಿತು. ನೀನೇ ಅಂತಿ ಈ ಸರ್ವಕೊಂಡು ಮೂಲ ?”

“ನಾನೇನು ವಾಡಿದೆ? ವಿದ್ಯಾರ್ಥಿಗಳು ಬಂದು ತಿಲಕರಜಯಂತಿ ವಾಡುತ್ತೇವೆ ಎಂದರು. ಅವರು ಹೆತ್ತು ರೂಪಾಯಿ ಕೇಳಿದರು. ಬುದ್ಧಿಯವರ ಹೆಸರಿನಲ್ಲಿ ಇಪ್ಪತ್ತು ರೂಪಾಯಿ ಕೊಟ್ಟಿ, ಅಪ್ಪೆ ! ನಾನು ಸರಕಾರದವರನ್ನು ಆ ಹುಡುಗರ ಮೇಲೆ ಬಿದ್ದು ಹೊಡಿದು ಪಟಕಿತ್ತು ಹಾಕಿ ಅಂದನೇ ? ಅವರೆನು ವಾಡುತ್ತಿದ್ದರು ಮಹಾ ! ‘ತಿಲಕ ಮಹರಾಜ್ ಕೇ ಜ್ಯೇ ! ಗಾಂಧಿ ಮಹಾರಾಜ್ ಕೇ ಜ್ಯೇ, ಮೈಸೂರ್ ಮಹಾರಾಜ್ ಬಹದೂರ್ ಕೇ ಜ್ಯೇ’ ಎಂದು ಕೂಗಿಕೊಂಡು ಸಂಜೆಯು

ವರಿಗೂ ತಿರುಗಿ ಮನೆಗೆ ಹೋಗುತ್ತಿದ್ದರು. ಕೋತಿಯ ಹೊಣ್ಣು ಬ್ರಹ್ಮರಾಕ್ಷಸ ಮಾಡಿ ಎಲ್ಲರ ಮನಸ್ಸನ್ನು ಕಳಪಡಿಸುವುದಕ್ಕೆ ಶಾರಣರಾದ ಅಧಿಕಾರಿಗಳನ್ನು ಡಿಸ್ಕ್ಸ್‌ ಮಾಡುತ್ತಿದ್ದೇ.”

ಹೊರಗೆ ಕಾರಿನ ಸದ್ಗಾಯಿತು. ಮಲ್ಲಿಯು ಓಡಿಬಂದಳು. ಆಳು ಇಳಿದು ಬಂದು ಬಾಗಿಲು ತೆಗೆಯುವುದರೊಳಗಾಗಿ ತಾನೂ ಅಲ್ಲಿಗೆ ಬಂದು ನಿಂತಳು. ನಾಯಕನು ಇಳಿಯುತ್ತಿದ್ದ ಹಾಗೆಯೇ ಮಲ್ಲಿಯು ಮುಂದೆ ಬಂದು “ಬುದ್ಧಿ, ಮೇಷ್ಟನ್ನು ಅರೆಸ್ಟ್ ಮಾಡುವರಂತೆ! ” ಎಂದಳು.

ನಾಯಕನು ಮೆಟ್ಟೆಲನ್ನು ಹತ್ತುತ್ತಿದ್ದವನು ಹಾಗೆಯೇ ನಿಂತು ಕೇಳಿದನು: “ನನು ?”

“ರೌದು ಬುದ್ಧಿ, ನೊದಲನೆಯತಾರೀಯು ಇಲ್ಲಿ ಗಲಾಟಿ ಆಯಿತು. ವಿದ್ಯಾರ್ಥಿಗಳಿದ್ದ ತಪ್ಪಿಲ್ಲ. ಅಂಥಾದ್ದರಲ್ಲಿ ತನಗೆ ಅಧಿಕಾರ ಇದೆ ಅಂತ ಎಲ್ಲರನ್ನೂ ಅರೆಸ್ಟ್ ಮಾಡೋದೆ ಬುದ್ಧಿ.”

ಮಲ್ಲಿಯ ಕೋಪವನ್ನು ಕಂಡೇ ನಾಯಕನಿಗೆ ಸೋಚಿಗ ವಾಯಿತು. ಅವಳು ಯಾವಾಗಲೂ ಇಷ್ಟು ಕೋಪವನಾಡಿದವಳಿಲ್ಲ. ಈಚೆಗೆ ಅಲ್ಲ ಇಂಡಿಯಾ ಟೊರ್ ಮಾಡಿಕೊಂಡು ಬಂದಾಗಿನಿಂದ ಅವಳಿಗೆ ರಾಷ್ಟ್ರೀಯ ಭಾವನೆ ಹೇಚ್ಚುತ್ತಿದೆ. ಅಧಿಕಾರಿಗಳ ಮೇಲೆ, ಅದರಲ್ಲೂ ಸರಕಾರದ ಅಧಿಕಾರಿಗಳ ಮೇಲೆ ಅವಳಿಗೆ ಕೋಪ. ಅವ ರೆಿಲ್ ಬ್ರಿಟಿಷ್ ಸರಕಾರಕ್ಕೆ ತಮ್ಮನ್ನು ಮಾರಿಕೊಂಡವರು. ಸ್ವಜನ ಅಭಿನಾನವಿಲ್ಲದ ವೃಗಗಳು ಎಂಬ ಭಾವನೆ ಬೆಳೆಯುತ್ತಿದೆ.

ನಾಯಕನು ಸಮಾಧಾನವಾಗಿ “ಆಗಲಿ, ಬಸ್ತಿ. ಹಾಗಾಗದಂತೆ ಮಾಡೋನ. ಬೇಕಾದರೆ ದಿವಾನರು, ಮಹಾರಾಜರವರೆಗೂ ಹೋಗೋದಲ್ಲಾ? ” ಎಂದು ಅವಳನ್ನು ಒಳಕ್ಕೆ ಕರೆದುಕೊಂಡು ಹೋದನು.

ಮರುದಿನ ಸುಮಾರು ಎಂಟು ಗಂಟೆಯಿರಬಹುದು. ದಿವಾನರು ಯಾವುದೋ ಪತ್ರಗಳನ್ನು ನೋಡುತ್ತಾ ಕುಳಿತ್ತಿದ್ದಾರೆ. ನಾಯಕನು ಬಂದಿರುವುದು ಅವರಿಗೆ ತಿಳಿಯಿತು. ಕೂಡಲೇ ಕರೆಸಿಕೊಂಡರು.

“ఏను రావో బహదూరర సవారి ఇల్లియవరేగి బండచు ?”

“తమగొందు ఆరికేమాడలు బందిద్దేనే.”

“ఆప్సుణేయాగలి.”

“ప్యోశారిన విద్యాధిగళ సమాచారవాగి తమగి ఏను వరది బందిదే ?”

“అదే ! ఈజిగే నమ్మ సంస్కారందల్లి బ్రాహ్మణ బ్రాహ్మేణితర భావనే హేచ్చుత్తిదే. ఇదరింద ఆసమాధానగొండ బ్రాహ్మణరు సరకారచ్చే అవమాన మాడబేకేందు ఇష్టు మాడిద్దారే. మహారాజా సరకారదవరు ఇదన్న కీగే బిట్టరే, ఇదు కాడుకిచ్చే నంతి హబ్బిచుచుదు.”

“తమగే బందిరువ సుద్ది సుళ్ళు. తావు ఉహిసిరువుదరల్లి అధ్య నిజ.”

“కొగెందరే ?”

“హౌదు. ఇదు సరకారచ్చే అవమాన తరబేకేందు మాడి ద్వారేవన్నువుదు ఆధికారిగళ సృష్టికే. కాడుకిచ్చే నంతి ఆధికారిగళ మేలిన ఆసమాధాన విద్యాధి వగ్గచ్చేలా హబ్బిరువుదు నిజ. తావేనాదరూ మాడిదరంతూ అదు అనఫ్ఫకారియాగువుదు తప్పిద్దల్లి.”

“సరకారద ఆధికారిగళు బళే తోట్టల్ల.”

“బుద్ధి, నాను సరకారద మిత్ర, శ్రీమన్మహారాజర భక్త, నన్నల్లి మాతనాడువాగి తావు జరిఎతియాగి మాతనాడు వుదాదరే, ననగే ఇరువుదు ఎరడే దారి. తమ్మంతేయే నానూ బిగియాగి మాతనాడువుదు : ఆఫ్వా సుమ్మనాగి హోరటు హోగువుదు. ఎరడనేయదు ననగే ఆభ్యాసవిల్ల. హులి భుజ తట్టి ఎబ్బిసి హోడెయువ నాయక, దివానర ఆభ్యటిక్కే హేదరి హోరటు హోద లందరే, ఆవన్న బదుకిరువ బదలు సేణు కొశికొండు సాయుశ్వరు ఒళ్ళేయదు. ఆదరింద ఒందే దారి

ಉಳಿದಿರುವುದು. ಆದರೂ ನಾನು ವಿಹಿತವಾಗಿ ಹೇಳುತ್ತೀನೆ. ತಾವು ದುಡುಕಚೇಡಿ. ತಾತಯ್ಯನವರನ್ನು ಕೇಳಿದಿರಾ ? ”

“ ಅವರು ಬ್ರಾಹ್ಮಣರ ಕಡೆ.”

“ ಬುದ್ಧಿಯವರೆ, ಆವರು ಬ್ರಾಹ್ಮಣರು ನಿಜ. ಆದರೆ ಬ್ರಾಹ್ಮಣರ ಕಡೆಯಲ್ಲಿ : ಅವರು ಯಾವಾಗಲೂ ಸತ್ಯದ ಕಡೆ. ಅವರನ್ನು ಕೇಳಿದೆ ಏನೂ ಮಾಡಬೇಡಿ. ವೈಸ್ ಭಾರಸೆಲ್ಲರು, ಪ್ರೀಸ್ ಪಾಲ್ ಸುಭ್ರಾಯರು ಅವರನ್ನು ಕೇಳಿದಿರಾ ? ನಮ್ಮ ಡಿ. ಸಿ. ಯವರನ್ನೇ ಕೇಳಿದಿರಾ ? ಇಕೋ, ನಾನು ಆಣೆಯಿಟ್ಟು ಹೇಳುತ್ತೀನೆ. ನಾನು ಇವರನ್ನೆಲ್ಲಾ ಕೇಳಿದ್ದೀನೆ. ತಮ್ಮ ಡಿ. ಸಿ. ಚೌರಿಂಗ್ ಸಾಹೇಬರು, ಹುಡುಗರ ಜೊತೆ ಸೇರಿ ಅವರು ಹಿಡಿದಿದ್ದ ಪಟಗಳಿಗೆ ಒಂದು ಸಲ ಟೊಪಿಯೆತ್ತಿ ಹೊರಟು ಹೋದರು. ಹಾಗೆ ಮಾಡಿ, ಹುಡುಗರ ಮೇಲೆ ಕೈ ಮಾಡಿದರೆ, ಎರಡು ಅನಧರ. ಒಂದು ಆವರ ತಂಡತಾಯಿಗಳ ಮನಸ್ಸಿಗೆ ನೋವು : ಇನ್ನೊಂದು ಆ ಹುಡುಗರು ತಪ್ಪದೆ ಸರಕಾರದ ವಿರೋಧಿಗಳಾಗುವರು.”

“ ಹಾಗೆಂದು ನಾವು ಮಾಡುವಕೆಲಸ ಬಿಡುವುದೇ ? ”

“ ಹಾಗಾದರೆ ಈಗೆನು ಮಾಡಬೇಕು ಎಂದಿದ್ದೀರಿ ? ”

“ ತಪ್ಪು ಮಾಡಿದವರನ್ನು ಅರೆಸ್ಟ್ ಮಾಡುವುದು.”

“ ರಕ್ತಪಾತವಿಲ್ಲದೆ ಅರೆಸ್ಟ್ ಮಾಡಬಲ್ಲಿರಾ ? ”

“ ಅರೆಸ್ಟ್ ಮಾಡಬೇಕು ಎಂದಾದರೆ ಮಾಡಿಯೇ ಬಿಡುವುದು. ರಕ್ತಪಾತವಾದರೆ ಆಗುತ್ತದೆ ಅಪ್ಪೆ ! ”

“ ಮಹಾಸ್ವಾಮಿ, ನಾಯಕನ ಮಾತ್ರ ಮನಸ್ಸಿನಲ್ಲಿರಲಿ. ಪ್ರಜೆಗಳ ಹಿತವನ್ನು ಗಮನಿಸದೆ ತನ್ನ ಪ್ರತಿಷ್ಠೆಯನ್ನು ಮಾತ್ರ ಕುರಿತು ಜಿಂತಿ ಸುವ ಸರಕಾರದ ಆಯಸ್ಸು ಮುಗಿದಂತೆಯೇ ಸರಿ. ಆದರೆ, ನೆನೆಸಿರಲಿ, ಇದು ಶ್ರೀಮನ್ಮಹಾರಾಜರ ಸರಕಾರ. ಈಗ ತಾವು ಯಾರನ್ನು ಅರೆಸ್ಟ್ ಮಾಡಬೇಕೆಂದಿರುವಿರೋ ಅವರಿಲ್ಲ ಶ್ರೀಮನ್ಮಹಾರಾಜರ ಪ್ರಜೆಗಳು. ಅವರಲ್ಲಿ ಎನ್ನು ಜನ ದಿವಾನರಾಗುವವರು ಇರುವರೋ ? ಎಚ್ಚರಿಕೆ, ಶ್ರೀಮನ್ಮಹಾರಾಜರು ಒಂದು ಈ ವಿಷಯ

ತಿಳಿಯುವವರೆಗೂ ತಾವು ದುಡುಕಕೂಡದು.”

“ ನಾವು ಯಾರು ಎಂದು ತಾವು ವಾತನಾಡುತ್ತಿದ್ದೀರಿ ? ”

“ ತಾವು ಈಗ ಸದ್ಯದಲ್ಲಿ ರಸಿಡೆಂಟರ ಏಜಂಟರಾಗಿದ್ದೀರಿ, ಎಂದು ನನ್ನ ಭಾವನೆ ? ”

ದಿವಾನರು ಉತ್ತಾಪದೆ ಭರದಲ್ಲಿ ಮಂದೆ ಕತ್ತುಚಾಚಿಕೊಂಡಿದ್ದ ವರು ಥಟ್ಟನೆ ಬಾಗಿ ಸೋಫಾ ಬರಗಿಕೊಂಡರು. ತಲೆಯಮೇಲೆ ಕೈ ಇಟ್ಟಿಕೊಂಡರು. ಕನ್ನಡಕವನನ್ನು ತೆಗೆದು ಒರಸಿ ಹಾಕಿಕೊಂಡರು. ಮುಖ, ಕೆನ್ನೆ, ಮೀಸೆ ಒರಸಿಕೊಂಡರು. ಏನೋ ಹೇಳಿಕೇಂದು ಮೂರುಸಲ ಪ್ರಯತ್ನಪಟ್ಟು ಪಟ್ಟು, ಕೊನೆಗೆ, “ಈದಿನ ನುಹಾರಾಜರ ಸಾರಿ ವ್ಯೇಸೂರಿಗೆ ಚಿತ್ತೀಸಿದೆ. ತಾವು ಹೋಗಿ ಆವರ ಭೇಟಿಮಾಡಿ ಎಲ್ಲ ಸುಲಾವಣ ಮಾಡಿ. ಮಹಾರಾಜರ ಅಪ್ಪಣಿಯಾಗುವವರಿಗೆ ಏನೂ ಮಾಡಂತೆ ಅಧಿಕಾರಿಗಳಿಗೆ ಅಪ್ಪಣಿಮಾಡುತ್ತೇನೆ.”

“ ಅಪ್ಪಣಿ.”

“ ಇವೊತ್ತು ತಾವೇಕೆ ಇಟ್ಟ ಹೇಗಿದ್ದೀರಿ ? ”

“ ನಾವು ಹೆಚ್ಚಿಯ ಜನ ಮಹಾಸ್ವಾಮಿ. ನಾವು ಯಾವಾಗಲೂ ರೇಗಿಯೇಇರುತ್ತೇನೆ ; ನಾವು ಬಂದಾಗ ತಾವು ನಕ್ಕರೆ, ತಮ್ಮ ನಗು ನಮ್ಮನ್ನು ನಾಗಸುತ್ತದೆ. ತಾವು ಕೊಂಚ ಬಿಗಿಯಾದರಿ ನಮ್ಮಂತೆ ಮಾತನಾಡುತ್ತೇನೆ. ನಾವು ಮಿತ್ರರಂತೆ ಎರಡು ಮಾತನಾಡೋಣ. ತಿಲಕರನ್ನು ಇಂಡಿಯವೆಲ್ಲ ಗೌರವಿಸುತ್ತಿತ್ತು. ಆವರ ಪಟ್ಟಿಹಿಡು ಕೊಂಡು, ತಿಥಿಯ ದಿನಸ ಹುಡುಗರು ‘ಶಿಲಕ್ಷ’ ಮಹಾರಾಜಕಿ ಜ್ಯೇ ಎಂದು ತಿರುಗಿದರೆ ಏನಂಥಾ ಅವರಾಧ ? ಸಾಲದೆ, ಈ ಕಾರ್ಯ ಮಾಡ ಬೇಡಿ ಎಂದು ತಾವು ಅಪ್ಪಣಿ ಮಾಡಿಲ್ಲ. ಹೊರಗಿನ ಗಾಳಿ ಸುದ್ದಿ ತಂದು ಎಲ್ಲರ ತಲೆಗೂ ತುಂಬುತ್ತಿದೆ. ಆ ಗಾಳಿಯನ್ನು ತಡೆಯಲು ತಾವು ವ್ಯೇಸೂರಿನ ಸುತ್ತ ಗೋಡೆಯನ್ನೂ ಕಟ್ಟಿಲ್ಲ. ನಮ್ಮ ಕಾಲೇಜು ಗಳ ಹುಡುಗರು ಇತರ ಮೊಂಬಾಯಿ, ಮದರಾಸು ಕಾಲೇಜುಗಳ ಹುಡುಗರ ಹಾಗೆ ನಡೆದರೆ ತಪ್ಪೇನು ? ”

“ ನಿಜ. ತಮ್ಮ ಮಾತು ಒಪ್ಪಬೇಕಾದ್ದೀ ! ಆದರೆ, ಈ ಡೆಲ್ಲಿ

ಸರಕಾರಕ್ಕೆ ಬಗ್ಗೆ ಬೇಕಾಗಿದೆಯಲ್ಲ ? ”

“ ನಾನು ಆಗಲೇ ಅರಿಕೆನೂಡಿಕೊಂಡಿದ್ದೇನೆ. ಡೆಲ್ಲಿಗೆ ಹೇಳಿ ಮೈಸೂರಲ್ಲಿರುವುದು ಮಹಾರಾಜರ ಸರಕಾರನೇ ಹೊರತು ಡೆಲ್ಲಿಯ ಸರಕಾರವಲ್ಲ ಎನ್ನಿ. ಅವರು ತಲೆ ತೆಗೆಯಲಾರರು.”

“ ಆಗಲಿ, ನೋಡೋಣ.”

“ ಮತ್ತೆ ಹೇಳುತ್ತೇನೆ, ಮಹಾಸ್ವಾಮಿ, ತಾವು ಚಿನ್ನದ ಗಣ ಮಾರಿಬಿಡಿ. ಮಹಾರಾಜರ ಪಾದಹಿಡಿದು ಒಪ್ಪಿಸಿಬಿಡುತ್ತೇನೆ; ಆದರೆ ಒಂದು ಜೀವ ಕಳೆಯಬೇಡಿ.”

“ ಆಗಲಿ, ನಾಯಕರೆ, ಮಹಾರಾಜರೆ ಅಪ್ಪಣಿಯಾಗುವ ತನಕ ನಾವು ಏನೂ ಮಾಡುವುದಿಲ್ಲ.”

“ ಮಹಾರಾಜರು ಯೂನಿವರ್ಸಿಟಿಯ ಭಾಾಸೆಲ್ಲರು. ಹುಡುಗರು ಯೂನಿವರ್ಸಿಟಿಯವರು. ಅವರಿಂದಿಗೂ ತಮ್ಮ ಯೂನಿವರ್ಸಿಟಿಯ ಹುಡುಗರನ್ನು ಬಿಟ್ಟುಕೊಡುವುದಿಲ್ಲ.”

“ ಏನೇ ಹೇಳಿ. ಹುಡುಗರದೇ ತನ್ನೋ ? ಅಧಿಕಾರಿಗಳದೇ ತನ್ನೋ ? ಅಂತೂ ಇಂಡಿಯ ಎಲ್ಲಾ ಮೈಸೂರು ಕಡೆ ನೋಡುವಂತೆ ಆಯಿತು.”

“ ಇಲ್ಲ ಮಹಾಸ್ವಾಮಿ ಮೈಸೂರಿಗೆ ಕೀರ್ತಿ ತಂದುದು ನಮ್ಮ ಮಹಾರಾಜರು. ಕನ್ನಂಬಾಡಿ, ಭದ್ರಾವತಿ, ಯೂನಿವರ್ಸಿಟಿಗಳನ್ನು ಸಾಫಿಸಿ ಮಾಲನಿಯರ ಹಿಂದೂ ಯೂನಿವರ್ಸಿಟಿಗೆ ಹೊದಲನೀಯ ಭಾಾಸೆಲ್ಲರ್ ಆದಾಗ ಮೈಸೂರಿನ ಕಡೆ ಎಲ್ಲರ ಕಣ್ಣಿ ಬಿತ್ತು. ಚಿನ್ನದ ಗಣ, ಆನೆಯಕಾಡು, ಗಂಧದ್ವಗಾಡು, ವೈಸೂರಿನ ಹೆಸಕು ಎಲ್ಲರಿಗೂ ತಿಳಿಸಿತ್ತು. ಅದಿರಲಿ. ಅಪ್ಪಣಿಯಾದರೆ ಬರುತ್ತೇನೆ.”

“ ನಮ್ಮ ಮಾತು ತೀವ್ರವಾಗಿತ್ತು. ಮನಸ್ಸಿಗೆ ಕಹಿಯಾಯಿ ತೇನೆಂದೇ ? ”

“ ಇಡೀಲ್ ಕಾಫಿಯ ಕಹಿಯ ಹಾಗೆ ಹಿತ, ಪ್ರಿಯ, ಮಹಾಸ್ವಾಮಿ. ಎಷ್ಟಾಗಲಿ ನಾವೆಲ್ಲ ತಮ್ಮ ಪ್ರಜಿಗಳು: ತಾವು ನಮ್ಮ ಧಣಿಗಳು. ಧಣಿನರಿಗೆ ದೂರು ಎಂದು ತಮ್ಮ ಬಳಿ ಬಂದುದು.”

“ ದೂರು ದೊರೆಗಳನರ್ಗೂ ಹೋಗಲಿ. ಅಯಿತು. ನಿಮ್ಮ
ರಾಜ್ಯದಲ್ಲಿ ಪಂಚಮರ ಸ್ಥಾಲುಗಳು ಹೇಗಿವೆ ? ”

“ ನಾನೂ ವೋನ್ನೆ ತಾನೇ ನೋಡಿಕೊಂಡು ಬಂದೆ. ಚೆನ್ನಾ
ಗಿದೆ.”

“ ಅವರಿಗೆ ಸ್ಥಾಲರ್ ಷಿಹ್ ಕೂಡ ಕೊಡುತ್ತೀರಿ, ತಾನೂ ಅವ
ರಿಗೆ ಪ್ರೋತ್ಸಾಹ ಕೊಡಿ ”

“ ಅಪ್ಪಣಿ. ಬುದ್ಧಿ ”

೪೭

ರಾಣಿಗೆ ಮಲ್ಲಿಯನ್ನು ಕಂಡು ಪರಮಾನಂದ. ಅವಳಿಗೆ ಪ್ರಸ್ತು
ವಾಗಿ ಹತ್ತು ವರುಷವಾಗಿದೆ. ಈಗ ದೇವರು ಕಣ್ಣು ಬಿಟ್ಟು ನೋಡಿ
ದ್ವಾನೆ. ಮಲ್ಲಿಗೆ ತಾಯಿಯಾಗುವ ಯೋಗ ಬಂದಿದೆ.

“ ಸುದಿಷ್ಟ ಕಾಲವಾದಮೇಳೆ ಗಭ್ರ ನಿಂತಿದೆ. ದೇವರೇ !
ಸುಖವಾಗಿ ವ್ಯೇ ಬಿಟ್ಟು ಕಳೆಯಲಿ. ಅಗಳೂ ಗಂಜಿ ಎರಡೂ ಉಳಿದು
ಬೀರೆ ಬೀರೆಯಾಗಿ ಶುಭವಾಗಲಿ ” ಎಂದು ದಿನ ದಿನವೂ ಹರಕೆ
ಹೊರುವಳು ಆ ಪ್ರಣಾತ್ಮಿಗಿತ್ತಿ.

ಈಗ ಮೂನರೂ ವ್ಯೇಸೂರಿನಲ್ಲಿಯೇ ಇಡ್ಡಾರೆ. ನಾಯಕನು
ವಾರಕ್ಕೆ ಎರಡುವಿನಸೆ ಕಾರಿನಲ್ಲಿ ಮುಜ್ಜಿಗೆಹೆಳ್ಳಿಗೆ ಹೋಗುತ್ತಾನೆ.
ಹೋದರೂ ಬೀಳಿಗೆ ಹೋಗುತ್ತಾನುದು : ಸಂಜೀಯನರೆಗೂ ಇದ್ದು ಬಂದು
ಬಿಡುವುದು. ಲೇಡಿಡಾಕ್ಟರ್ ವಾರಕ್ಕೆ ಒಂದು ಸಲ ಬಂದು ಮಲ್ಲಿ
ಯನ್ನು ನೋಡಿಕೊಂಡು ಹೋಗುತ್ತಾಳೆ. ಪ್ರತಿ ಶುಕ್ರವಾರ ಮಂಗಳ
ವಾರ ನಾಯಕನ ಮನೆಯಲ್ಲಿ ರಾಣಿಯು ತಾನೇ ನಿಂತು ಸುವಾಸಿನಿ
ಪೂಜೆ ವಾಡಿಸುತ್ತಾಳೆ. ಮಂಗಳವಾರ ಇಬ್ಬರು, ಶುಕ್ರವಾರ ಐನರು,
ಸುವಾಸಿನಿಯರು ಮಲ್ಲಿಯಿಂದ ಪೂಜೆಯನ್ನು ಪಡೆದು ಆಶೀರ್ವಾದ

ಮಾಡಿ ಹೋಗುತ್ತಾರೆ. ಸುವಾಸಿನಿ ಪೂರ್ಜಿಯು ನಡೆದ ದಿನ ಮನೆಯಲ್ಲಿ ಪಾಯಸದ ಉಟ್ಟ.

ಮಾರನೆಯ ತಿಂಗಳಲ್ಲಿ ಮೊದಲನೆಯ ಬಯಕೆ ಉಟ್ಟ ನಡೆಯಿತು. ಅನಂದಮೃ ವರಾತ್ಮಸ್ಥಾನದಲ್ಲಿದ್ದು ಎಲ್ಲವನ್ನೂ ನಡೆಯಿಸಿದಳು. ಅಂದಿನರಾತ್ರಿ ಒಂದು ಆರತಕ್ಕತೇ.

ಆ ರಾತ್ರಿ ಮಲಗುವ ಮನೆಯಲ್ಲಿ ರಾಣಿಯು ನಾಯಕನ ಎದ್ದರಿನಲ್ಲಿ ಮಲ್ಲಿಯನ್ನು “ ಏನಮೃ ನಿನ್ನ ಬಯಕೆ ? ” ಎಂದು ಕೇಳಿದಳು.

ಮಲ್ಲಿಯು “ನನಗೆ ಇರುವ ಆಸೆ ದೊಡ್ಡದೂ ಅಲ್ಲ : ಚಿಕ್ಕದಂತೂ ಅಲ್ಲವೇ ಅಲ್ಲ ” ಎಂದಳು.

“ ಹಂಗಂದರೇನೇ ? ”

“ ಹೌದು ಬುದ್ಧಿ. ದೇವರು ಮನಸ್ಸು ಮಾಡಿ ತಮಗೊಂದು ಗಂಡು ಆಗಬೇಕು.”

“ ನನಗೆ ? ಈಗ ? ”

“ ಯಾಕೋ ಯಾಕಾಗಬಾರದು ? ಏನು ನಿನುಗೆ ಖುಷಿ ಪಂಚಮಿ ಆಗದೆಯಾ ? ದೇವರ ಮನಸ್ಸಿಗೆ ಬಂದರೆ ಅದೇನೂ ದೊಡ್ಡದಲ್ಲ. ನಾನು ಇವೊತ್ತು ಹೆರಸಿಕೊಂಡಿದ್ದೀನಿ. ‘ನಮೃ ದೊಡ್ಡಮೃ ನೋರೂ ಹೀಗೆ ಅತೀ ಮಾಡಿಸಿಕೊಳ್ಳಲಿ. ಬಷನೇಶ್ವರ, ನಿನಗೆ ಚಿನ್ನದ ಕಲಶ ಹಾಕಿಸಿತ್ತೀನಿ ಅಂತ.’ ನಮೃ ಮಜ್ಜಿಗೆ ಹಳ್ಳಿ ಬಸವಣ್ಣ ಸಕ್ಕಿ ವಂತ. ಚಿನ್ನದ ಕಲಶ ಹಾಕಿಸಿಕೊಳ್ಳುತ್ತಾನೆ”.

“ ಆಯಿತು, ಆಮೇಲೆ ? ”

“ ಒಂದು ಸಲ ಗಾಂಧಿಯವರನ್ನು ನೋಡಿ ಬರಬೇಕು.”

“ ಅದೇನು ದೊಡ್ಡದಲ್ಲ : ಯಾವಾಗಲಾದರೂ ಆಗಬಹುದು.”

“ ಅದಮ್ಮ ಸುಲಭಾನೇ ? ”

“ ಅದೇನು ಕಷ್ಟಾನೇ ? ”

“ ಇದೇನು ಅಕ್ಕಯ್ಯ, ಹೀಗಂತೀರಿ ? ಬುದ್ಧಿಯೋರು ಬರದೆ ನಾವು ಹೋಗೋ ಹಂಗಿಲ್ಲ. ಬುದ್ಧಿಯೋರು ಬಂದರೆ ಅವರ ಮೇಲೆ ಬಿಟ್ಟು ಸಕಾರಕ್ಕೆ ಬಂತು ಸಂಶಯ. ಅವರು ಅದೇನು ಕಿರುಕುಳ

కోట్టారో? యాకే మేష్టురు అందు నిమ్మెదురిగే కేళ లిల్లవా? నాను హోగి ఒండ కడేలెల్లా సి. ఐ. డి. గళు. నాను ఇన్నుమేలే సిమ్మ మనిగే ఒరోదిల్ల అంత? హోగరు వాగ ఏను కేళబేకు? జొతిగే అవరన్న నోడబేకాదరే, చరకా హిడిదు నులబేకు. ఖాది సిరే ఉట్టుకోబేకు. బుద్ధియోరు ఈ సూటిగిట్టు ఎల్లా బిట్టు ఖాది హాకికోళ్ళ బేకు. ఇవరు రావోబహద్దూర్పు. ఇవరు ఖాది హాకి కోండరే నాళీ ఎల్లర కణ్ణు ఇవర మేలే.”

“ ఏను బుద్ధి, నమ్మ మల్లమ్మనే బయకేగే ఏను కేళు తోరి? ”

“ నిమ్మ మల్లమ్మ యావాగలూ నమ్మ ప్రాణక్కే తరుత్తాళే. అపోత్తు దివానర కైలి, జగళా ఆడిసిబిట్టుళు. ఇండియదల్లి ఎష్టు జన ఆరేస్టు ఆగోదిల్ల? ఆగిల్ల? అంధాద్దరల్లి ఇవర మేష్టున్న ఆరేస్టు మాడుత్తారే అంత హారాదిబిట్టుళు. శివనే! నమ్మప్పు! మంచ దిన నన్న ఒద్దాట ఆ నమ్మప్పనిగే ప్రీతి.”

“ బుద్ధి, సిజ కేళ, ఆమంచ దినమూ నాను నిమ్మ సేనే మాడిదేనో ఇల్లమో? నిమే మనసోస్మి, కళ్ళ హేణ్ణు, దుడిసిదరూ కైతుంబా ఫీస్ కోట్టి, అంత అన్న లిల్లవా?

“ నోడిదరేన్ని: దొడ్డెమ్మనోరే, ఈ కలకేతి విద్య నీపూ కలికుకోళ్ళు - ఇదచ్చోన్న పైలే పంచమిసే, ఆగలే హత్తిదరోందు; ఇళిదరోందు. నమ్మ దొడ్డెమ్మణ్ణు ఈగ చిన్న కణప్పు; యావాగలూ రాజధాని. ఎష్టాగలీ తుంబిద కోళ్ల.”

“ బుద్ధి, బుద్ధి, హంపారాగిరి. ఈ కళ్ళ బుద్ధి ఏనో పండి మాడవరే, నిమ్మన్న తూక ఏరిస్తువరే. ఏనో ఆది. నావు కలికిరో బుద్ధియల్ల ఇవరే కలిసి కోట్టుద్ది. ఇవర ముండే కూతుకోళ్ళవాగ సట్టికే ఓరియాగి కెంతుకోండరే

ಅದಕೇನಾದರೂ ಅಂತಾರೆ. ನಾವು, ಪಾಪ, ನಮ್ಮ ಬುದ್ಧಿಯೋರು ಆಯಾಸ ವಟ್ಟರಲ್ಲ ಅಂತ ಕೊಂಚ ಒದ್ದಾಡಿಕೊಂಡರೆ, ಆಗಲೇ ಬಂತು ನಮಗೆ, ಕಲಕೇತಿ, ಕಳ್ಳಹೆಣ್ಣು, ಮಾನಿನಹೆಣ್ಣು, ಸೀಬೇಹೆಣ್ಣು, ಇನ್ನೂ ಏನೇನೋ? ಶಿವನೇ! ಏನು ಹೇಳಲಿ?”

ರಾಣೆಯು ಕೆಲಕಿಲನೆ ನಕ್ಕಳು.

ಮಲ್ಲಿಯು ಕೇಳಿದಳು: “ಏನು ಬುದ್ಧಿ? ”

“ಇಲ್ಲಿ ನೋಡವ್ವಾ, ಮೊಣಕೈಲಿ ತಿವಿತಿರೋದಾ! ”

“ನಾನು ಇತ್ತಕಡೆ ತಿರುಗಿಕೊಂಡು ಮಲಕ್ಕೂತಿನಿ ಬಿಡಿ.”

“ಅದೇನು? ”

“ನೋಡಿ ನುತ್ತೆ; ನೀವು ಕೇಳಿದರಿ ನಿಂಗೇನಾಸೆ ಅಂತ. ನಾನು ಹೇಳಿದೆ. ಬುದ್ಧಿಯೋರು ಆಯಿತಡೆ ಇಲ್ಲ ಅಂತ ಹೇಳಿದೆ, ನಿಮ್ಮ ಕಡೆ ತಿರಿಕೊಳ್ಳಂಡೆ ಮೇಲೆ ನಮ್ಮದೇನು ಉಳಿತು”

“ಇಲ್ಲಿ ನೋಡು ಪಾಪ, ಬುದ್ಧಿಯೋರಿಗೆ ಆಯಾಸವಾಗದೆ ನಿದ್ದೆ ಬಂದಿದೆ. ಗೊರಕೆ ಹೊಡಿತಿದ್ದಾರೆ.”

“ಈ ಕಳ್ಳ ನಿದ್ದೆ ನಾನು ಕಾಣಿದ್ದು. ಮೇಲೆ ಬಿದ್ದು ಎಬ್ಬಿಸಲಿ ಅಂತ. ನಾನು ನನ್ನ ಮಾತಿಗೆ ಉತ್ತರ ಬರೋತೆಂಕಾ ನಾನು ಇತ್ತಲಾ ಕಡೆ ಮಲಗಿಕೊಂಡು ನಾನೂ ಗೊರಕೆ ಹೊಡಿತಿನಿ”

“ನಿಮ್ಮಿಬ್ಬರ ಜಗಳದಲ್ಲಿ ನಾನೇನು ಮಾಡಲಿ? ”

“ನಿಮ್ಮಿಬ್ಬರ ಹೊಡಿಕೇನೋ ಕಿತ್ತುಕೊಂಡು ಬಿಡಿ.”

“ಲೇ. ನಾನು ಸುಮ್ಮನಿರೋಕ್ಷಿಲ್ಲ. ನಾ ಚಳಿ ತಡೀಲಾರೆ.”

“ನೋಡಿದಿರಾ ನಿಮ್ಮ ಬುದ್ಧಿಯೋರ ನಿದ್ದೆ.”

“ನಮ್ಮ ಬುದ್ಧಿಯೋರು ನಿಮ್ಮ ಬುದ್ಧಿಯೋರಲ್ಪಾ? ”

“ಇವೊತ್ತು ನಿಮ್ಮ ಬುದ್ಧಿಯೋರು. ನವ್ಯೋರಾಗಿದ್ದರೆ ನಮ್ಮ ಮಾತಿಗೆ ಉತ್ತರ ಬರುತ್ತಿತ್ತು? ”

“ನಾಯ, ಬುದ್ಧಿ, ಮಲ್ಲಮ್ಮನ ಮಾತಿಗೆ ಉತ್ತರ ಹೇಳಿದಿರಾ?”

ನಾಯಕನು “ನನಗೆ ನಿದ್ದೆ ಕಣಪ್ಪಾ! ಯಾವ ಮಾತೂ ಕಿವಿಗೆ ಬಿಳಿಲ್ಲಿಂ! ” ಎಂದು ಗೊರಕೆ ಹೊಡಿದನು.

“ಮಲ್ಲವ್ವಾ, ನಿನ್ನ ಮಾತು ಅವರ ಕಿವೀಗೇ ಬೀಳೋಕೆಲ್ಲವಂತೆ, ಕಿವೀತೇ ಹೇಳಬಾರದಾ ! ”

“ಅವರೇ ಹೇಳು ಅನ್ನಲಿ.”

“ಹೊಗಲಿ. ನಾವೇ ಸೋಲೋವ. ನೀನೇ ಹೇಳು.”

“ಆಗಲಿ. ನಿವು ದೊಡ್ಡೊರು. ನಿಮ್ಮ ಮಾತೂ ಕೇಳೋವ.”

ಮಲ್ಲಿಯು ಹಾಗೆಯೇ ಪಕ್ಕವಾಗಿ ಗಂಡನ ಭುಜ ಹಿಡಿದು ಎದ್ದು ಕಿವಿಯ ಹತ್ತಿರ ಬಾಯಿಟ್ಟು ಕೆನ್ನೆಗೆ ಕೆನ್ನೆ ತಗಲುತ್ತಿರಲು, ನಿಂಸೆ ಕೆನ್ನೆಯ ಮೇಲೆ ಉಣಿ ಮುಲುಮುಲು ಎನ್ನುತ್ತಿರಲು, ಹೇಳಿದಳು : “ಬುದ್ಧಿ, ನನಗೆ ಗಾಂಧಿಯವರನ್ನು ನೋಡಬೇಕು ಅಂತ ಆನೆ. ಯಾವಾಗ ಕರೆದುಕೊಂಡು ಹೊಗಿರಿ ? ”

ನಿದ್ದೆ ಬಂದಿದ್ದ ನಾಯಕನು ಅವಳನ್ನು ಹಾಗೆಯೇ ಎತ್ತಿ ತನಗೂ ರಾಣಿಗೂ ನಡುವೆ ಇಟ್ಟುಕೊಂಡು, ಅವಳ ಮಾತನ್ನೇ ಗಮನಿಸದಿದ್ದವನಂತೆ, ರಾಣಿಯನ್ನು ಕೈಯಿಂದ ಅಲ್ಲಾಡಿಸಿ, “ನೋಡಿದರೇನಿ, ನಿಮ್ಮವಳು ಮಾಡಿದ ಪಿತೂರಿ ? ಅವಳು ನಮ್ಮ ಬಿರುದಿಗೆ ಸಂಚಕಾರ ತರೋಕೆ ಹಾದಿಹಾಕಿರೋದು ? ಈಗ ನಾಣ ಕೇಳಿ ಆಪರೇಷನ್ ಕಾಲ. ರಾವು ಬಹದ್ದೂರ್ ನಾಯಕ ಗಾಂಧಿ ಯವರನ್ನು ನೋಡೋಕೆ ಹೊಗಿದ್ದ ಅಂದರೆ, ಬಂತು ವ್ಯಾಣಿಸಂಕಟ. ಒಂದು ಸಲ ನನ್ನ ಕೈಲಿ ಖಾದಿ ಹಾಕಿಸಿಟ್ಟರೆ, ಆಮೇಲೆ ಬೊಡ್ಡೀ ಮಗ ಆ ಹಡಿಭಾರದ ಬಟ್ಟೆ ಹಾಕೊಂಡು ತಿರುಗಲಿ ಅಂತ.”

“ಹಾಹ, ಈಗ ಬುದ್ಧಿಯೋರು ಹಾಕೊಂಡ್ಲೋ ಬಟ್ಟೆ ಏನಾದರೂ ತಂತ್ರವಾ ? ಚಳಿ ಬಂದೋರ ವ್ಯೇಮೇಲೆ ಇವರದೊಂದು ಸಂಖ್ಯಾ ಹಾಕಿಬಿಟ್ಟರೆ ಚಳಿಯೇ ಬುಟ್ಟುಹೋಗ್ತದೆ ! ”

“ನಾನು ಮಾತಿಗೆ ನಾತು ಜೋಡಿಸಿದರೆ, ಬಯ್ಯಿರಿ. ಇಂದಿ ಸುಮ್ಮಕಿದ್ದರೆ, ಅದಕೂ ಬಯ್ಯಿರಿ. ಏನು ಮಾಡಬೇಕು ನಿಮ್ಮ ? ”

“ಮಾತಿಗೆ ನಾತು ಜೋಡಿಸಲೂ ಬೇಕು : ಬಯ್ಯಿಸಿಕೊಳ್ಳಲೂ ಬೇಕು.”

“ಇದಿಗೆ ಇಲ್ಲದ್ದು ಕೊಬ್ಬು ”

“ ಅದಿರಲಿ, ಏನು ಹೇಳೈರೋ ಹೇಳಿ. ನಾನು ಜಡ್ಣಿ, ಕೇಳಿ ಜಡ್ಣಿ ಮೆಂಟ್ ಹೇಳೈನಿ.”

“ ಮೊದಲನೇದು ಮೈತುಂಬಾ ಬಟ್ಟೀದು. ನಿಜ. ನಮ್ಮ ಬಟ್ಟೀ ಬಹಳ ಭಾರ....”

“ ಬರಿಯ ಭಾರ ಅಲ್ಲ. ಕುದುರೆ ಕೂಡ ಜಗ್ಗೊಿಷ್ಟು ಭಾರ.”

“ ಅದಕ್ಕೆ ನಮ್ಮ ಉತ್ತರ ಬೀಕೋಾ ?”

“ ಬ್ಯಾಡಿ. ಇನ್ನು ಗೂಳಿ, ಹಸ, ಅಂತ ಏನೇನೋ ಹೇಳಿ ನಮ್ಮ ನಾಚಿಸಬ್ಯಾಡಿ.”

“ ಇಲ್ಲಿ ಇರೋರು ನಾವು ನಾವು ತಾನೇ ? ಇನ್ನಾರೂ ಇಲ್ಲವಲ್ಲ.”

“ ಅವಳ ಮಾತಿರಲಿ ಬುಡಿ ಬುಡಿ. ನೀವು ನನಗೆ ಹೇಳಿ. ಅವಳು ಕೇಳಿರೋದೇ ಬ್ಯಾಡ ಸೀ. ಕೀವಿನುಷ್ಟಿ ಕೊಳ್ಳುವಿನ್ನು.”

“ ನೋಡಿ, ರಾಣಿಯವರೇ ” ನಾಯಕನು ಪರುಪವಣಿಯಾಗಿ ಹೇಳಲಾರಂಭಿಸಿದನು.

“ ಹೇಳಿ, ಬುದ್ದಿಯವರೇ !” ಎಂದು ರಾಣಿಯು ಉತ್ತರ ಕೊಟ್ಟಳು.

“ ಯಾಕೋಾ ಶಕುನ ಸರಿಹೊಗಲಿಲ್ಲ-ನಾ ಹೇಳಿಹಾಲ್ಲ.”

“ ಕೇಸು ನಿಮ್ಮ ಕಡೆ ಆಗ್ನೇಕಿಲ್ಲ.”

“ ಹಂಗಾದರೆ, ಈ ತುಂಟನಲ್ಲಿ ಹೇಳಿದಂಗೆ ರಾವ್ ಬಹೆದ್ದೂ ರಾಜಸೇವಾಪರಾಯಣ ಪುಟ್ಟಿಸಿದ್ದಪ್ಪನಾಯಕ ಕೇಳಬೀಕೋ ?”

“ ಹೌದು. ಅದೇ ಈ ಕೋಟಿನ ಆಡರ್.”

“ ಚೆನ್ನಾಗ್ಯಾಪ್. ದಂಡಿಗೆ ಹೆದರಲಿಲ್ಲ ; ದಾಳಿಗೆ ಹೆದರಲಿಲ್ಲ. ಈ ಭಾರುದ್ದ ನುಂಡಿಗೆ ಹೆದರಬೀಕು.”

“ ಎಚ್ಚರಿಕೆ. ಕೋಟಿಗೆ ಅವನಾನ ಮಾಡಕೂಡದು. ನಾವು ಹೆದಿನಾರು ಮೊಳೆ : ನೀವು ಎಂಟು ಮೊಳೆ. ಇನ್ನೂ ಹೆಚ್ಚು ಮಾತಾ ಡಿದರೆ ನಾವು ನಾವ್ಯತ್ತಿರದು ಮೊಳೆ : ನೀವು ಎಂಟು ಮೊಳೆ.”

“ ಗಾಂಥಿಯನರು ಬಂದವೇಲೆ ನಮಗೆ ಮೊಳೆ ಕಮ್ಮಿಯಾಯಿತು.”

ಮಲ್ಲಿಯು “ಹಾಲ್ಪು” ಎಂದಳು.

“ಏನೇ ಅದು ?”

“ನಮ್ಮ ಮಾತಿಗೆ ಉತ್ತರ ಕೊಟ್ಟು ಮುಂದಲ ಮಾತು.”

“ದೊಡ್ಡಮ್ಮನೋರ ಕೋಟಿರ್ವನಲ್ಲಿ ಆರ್ಡರ್ ಆಗಿಹೋಗದೆ. ನಾವು ಒಪ್ಪಲೇಬೇಕು. ಅದರೆ ಈಗ ನೋಡು. ಅವರ ಮನಸ್ಸು ನೋಂದಿದೆ. ಈ ಹಿಂದೂ ಮುಸಲ್ಲಾಣ ಜಗಳಿಗಳು, ಈ ಸ್ವರಾಜ್ಯ ಪಾಟ್ರ, ಇವೆಲ್ಲ ಅವರ ಮನಸ್ಸು ಕಲಕಿವೆ. ಈಗ ಹೋಗೋದಾ ?”

“ಅವೆಲ್ಲ ಇರಲಿ. ನಿಮ್ಮ ಗತಿ ಹೇಳಿ. ನಿಮ್ಮ ಮನಸ್ಸು ಹಂಗೆ ಹೇಳಿ.”

“ನಾನೂ ಅದೇ ಯೋಚನೆ ಮಾಡುತ್ತಿದ್ದೆ. ನರಸಿಂಹಯ್ಯನ್ನೂ ಆನಂದಮ್ಮ ಶಂಭುರಾಮಯ್ಯನ್ನೂ ಕರಕೊಂಡು ಕಾಶೀಗೆ ಹೋರಿದು ತೀವಿ ಅಂತ ಹೇಳಿ ಹೋರಿಟುಬುಡೋದು. ದಾರೀಲಿ ಅವರನ್ನು ನೋಡಿಕೊಂಡು ಬಂದುಬುಡೋದು. ಸರಕಾರ ಕೇಳಿದರೆ, ನನ್ನ ಹಂಡತಿ ಬಯಕೆ ಅನ್ನೋದು.”

“ನೋಡಿ ಅಕ್ಕಯ್ಯ. ಹುಲಿ ಹೋಡಿಯೋ ಗಂಡಿಗೂ ಸರಕಾರ ಅಂದರೆ ಹೆಡರಿಕೆ. ಯಾಕೆ ನೇರವಾಗಿ ಹೋಗಬಾರದು ?”

“ಇನ್ನೇನು ಜಿನ್ನಾ ಸಾಹೇಬರು ಕೇಳಿದಾರೆ : ನಿಮ್ಮ ಕೈಲಿ ರಾಜ್ಯ ಆಳೋಕಾಗದೇಹೋದರೆ ನಮ್ಮ ಕೈಗೆ ಕೊಡಿ, ನಿಮಗಿಂತ ಜಿನ್ನಾಗಿ ಆತ್ಮೀವಿ ಅಂತ. ಕೊಂಚ ದಿನ ತಡಕೊಳ್ಳಿ. ಆಗ ನಾನೇ ನಿಂತು ‘ಸಾಕು ನಿಮ್ಮ ರಾಜ್ಯ ಹೋರಡಿ’ ಅಂತಿನೋ ಏನೋ ?”

“ನೀವು ಹೋರಡಿದಾದರೆ ನಾನು ಚರಕಾ ಕಲಿತುಕೊಳ್ಳಿ ಬೇಕು”

“ನೀವು ಕಲಿತುಕೊಳ್ಳಿ : ಪರವಾಯಿಲ್ಲ. ಗಾಂಧಿಯವರು, ‘ನಾಯಕ ನಿನಗೇನು ಮಹಾ ಕೆಲಸ, ಕೊಳ್ಳಿ ಹೋಗೋದು ? ನೀನೂ ಚರಕಾ ತಕೋ’ ಅಂದೈ ?”

“ಆಗ ಹೇಳೋದು, ‘ಮಹಾಸ್ವಾಮಿ, ತಮಗೆ ಇರೋ ಒಬ್ಬ ಹಂಡಿತಿಯೂ ಭಾರವಾಗನ್ನೇ. ನನಗೂ ಖಾಯಂ ಆಗಿ ಇಬ್ಬರು ಹಂಡಿ

ತೀರು ಇದ್ದಾರೆ. ಖಚಿಗಳಿಷ್ಟೆ ಲಕ್ಷ್ಯವಿಲ್ಲ,’ ಅನ್ನೋದು”

“ ಧೂ ತುಂಟಿಬಡಿ. ಯನ್ನನ ಹತ್ತಾದರೂ ಆ ಮಾತು ಅಂದೇನು ? ಆ ಮಹಾತ್ಮನ ಹತ್ತಾ ಈ ಮಾತು ಎತ್ತೊಡಾ ? ಅವರ ಹತ್ತಾ ಹೋದಾಗ, ದೇವರ ಹತ್ತು ಹೋದಹಾಗೆ ಹಣ್ಣು ಶಾಯಿ ತಕೊಂಡು ಹೋಗಿ ಆರತಿ ಮಾಡಿಕೊಂಡು ಬರಬೇಡವಾ ? ಶಿವಶಿವಾ ! ಅಂಥಾ ಪುಣ್ಯತ್ವನ ಹತ್ತು ನುಂಚದ ಮಾತೂ ಎತ್ತುಚೋಡಾ !”

“ ಇನ್ನು ಹದಿಸ್ಯೆದು ದಿನ ಟ್ಯಿಂ ಕೊಡಿ ಖಾವಂದ್ ! ನಾವು ಮಹಾರಾಜರ ಹತ್ತುರ ಹೋಗಿ ಅಪ್ಪಣಿ ಕೇಳಿ ಬರ್ತೆನೆ, ಅವರು ಆಗಚೋದು ಅಂದ್ರೆ ನಮ್ಮದೇನೂ ಅಡಿ ಇಲ್ಲ.”

“ ಮಹಾರಾಜರು ‘ಅಲ್ಲಿಗೇಕೆ ಹೋಗೋದು : ಇಲ್ಲೇ ನಮ್ಮ ರಾಜ್ಯಕ್ಕೆ ಬನ್ನಿ’ ಅಂದ್ರೆ ?”

“ ಅದೂ ನಿಜ ಕಣ್ಣಿ. ಮಹಾಪಾದದಲ್ಲಿ ಹೇಳಿ. ಬುದ್ಧಿ, ಅವರಿಗೆ ಈ ಎಲೆಕ್ಕು ಆದಮೇಲೆ ಏನೋ ಮೈ ಸರಿಯಾಗಿಲ್ಲವಂತೆ. ಅವರು ಯಾಕೆ ಬಂದು ನಂದಿಲಿ ಇರಬಾರದು ?”

“ ಸರಿ. ಸಾರ್. ನಾಳೆಯೇ ತಲಪಿಸುತ್ತಿವಿ ಈ ಸುದ್ದಿನ ಮಹಾರಾಜಾ ಸಾಹೇಬರಿಗೆ. ಅಲ್ಲಿ ಅಪ್ಪಣ ಆದುದನ್ನು ರಾಣೀ ಸಾಹೇಬರ ಕೋಟಿಗೆ ತಿಳಿಸುತ್ತಿವಿ. ಆದುವರೆಗೂ ನಾವು ಸುಮ್ಮ ನಿರಬೀಕಾ ?”

“ ಏನಿಲ್ಲ. ಪಾಟಿಗಳ ಸಮ್ಮತಿಯಿಂದ ಏನುಬೇಕಾದರೂ ಮಾಡಿಕೊಳ್ಳಬಹುದು.”

“ ಧ್ಯಾಂಕೆ ಯು. ಯುವರ್ ಆನರ್ !”

పంచియుట్టు ఆరెన్నే ముచ్చువష్టు బట్టియుట్టు హగలూ రాత్రి రాను రాను ఎన్నుత్త కుళతిరువుదు ఆవళ మనస్సిగి బహళ హిడియితు. హిందిన కాలద యావనోఇ జ్ఞానియొబ్బను భరతమండద దాశ్వవిహాజనక్కాగి మత్తె అవతరిసిబందిరువ సెందు ఆవళగి తోరితు. ఆ ఆశ్రముద జీవన ఆవళగి బహళ మేచ్చుగేయాలియితు.

ఆవళు ఇంగ్లొ ఓదిదమళు. బ్రిటిషరు ఎంతకే కపి ముష్టిగళు ఎంబుదన్ను బల్లళు. గాంధియవరు నిరస్తరు. సులభ జీవనరు. ఇన్నోబ్బరిగి హింసెయన్న మాడదవరు. సక్కసంపన్నరు. ఇవరెంతు సత్యరాద, సమార్థు పదస్థితరన్న ఎదురిసువరు? ఎందు ఆవళగి భారా యోజని.

ఆవళ మనస్సు ఇదు సాధ్యవే ఎందు పురాణ ఇతిహాస గళన్న యుడుకితు. ‘సామార్జ్యగళు హిందే ఎష్టో ఆగినే. ఆద సామార్జ్యగళల్లి యావుదూ ఇల్ల ఆన్యాయవాగిద్దవు హోదువు ఎందరే న్యాయవాగిద్దవూ హోగినే. హాగాదరే జగత్తినల్లి ఎల్లవూ న్యాయ ఆన్యాయ ఎంబ హంగిల్లదే హాళాగ చేకేను? యావుదూ శాశ్వతవల్ల ఎంబుదోండే నిజవేను? ఆదే సిద్ధాంతవేను? ఎదురిగిరువ హోళయునీరు గలగల ఎందు సద్గుమాడుత్త హోరటుహోగుత్తదే. హాగెయే కళెదుహోగు తీరువ కాలదోడనే నన్ను ఆయశ్వరు కళెయుత్తదే. ఆదరంతేయే ప్రతియోందశ్శు ఆయశ్వరు జారుత్తదే: హోదేను? హాగాదరే బెట్టువూ ఒందు దివస పుడిపుడియాగువుదేను? ఆగుత్తిల్లవేను? గాళ, మళీ, బిసిలు, ఇవెల్లవూ కల్లు బండిగళమేలే తమ్మ ప్రభావవన్ను బిరుత్తినే. ఎల్లవూ సవేదుహోగుత్తినే. సవేదు సణ్ణవాగి కోనేగి ఇల్లవాగుత్తినే. హాగెయే బ్రిటిష్ సామార్జ్యవూ సవేయుత్తిదేయే? సణ్ణవాగుత్తిదేయే? సాయాత్తిదేయే?

‘ಅದು ಏನೂ ಕಾಣಿಸೆದಲ್ಲ ? ಹೇಗಾಗುತ್ತದೆ ? ಭಾರತಿಯನ್ನು ಕಟ್ಟಿರುವ ದಾಸ್ಯಶ್ಯಂಖಲೆ ಮುರಿಯುವುದೇ ? ಸಂಕಲೆ ಕಳಚುವುದೇ ? ಅಯೋ ! ಪುರಾತನ ವೈಭವಸಂಪನ್ಮಾದ ಮಹಾದೇವಿಯಿಂದು ಬ್ರಿಟಿಷ್ ಸಿಂಹದ ಕಬಳವಾಗ ಮೂಡೇವಿಯಾಗಿರುವಳಿಲ್ಲ !’

ಮಲ್ಲಿಗೆ ಅಳು ಬಂತು : ಅತ್ತಳು.

ಮತ್ತೆ ಯೋಚನೆ ಬಂತು : ‘ ಗಾಂಧಿಯವರು ಧೈರ್ಯವಾಗಿದ್ದಾರೆ. ಅಳುವುದಿಲ್ಲ : ನಮ್ಮ ಜನ ಒಂದಾದರೆ ಬ್ರಿಟಿಷರು ಬಿಟ್ಟೊಳ್ಳುವರು ಎನ್ನುತ್ತಾರೆ. ಒಂದು ವರ್ಷದಲ್ಲಿ ಸಾಮಾಜಿಕ ಹೋಗಿ ಸ್ವಾರಾಜ್ಯ ಬರುವುದು ಎನ್ನುತ್ತಾರೆ. ಅವರು ಮಾಡಿದ ಕೆಲಸವೆಲ್ಲ ಮರಳಿನ ಮನೆಯ ಹಾಗೆ ಕುಸಿಯುತ್ತಿದೆ. ಹಿಂದೂ ಮುಸಲ್ಮಾನರ ಒಕ್ಕೆ ವೆಂದರು. ಜೀವತೆಜೀವತೆಯಲ್ಲಿ ದುಡಿದವರು ಇಂದು ಬಿಟ್ಟು ಬೇರೆ ಯಾಗಿದ್ದಾರಲ್ಲ ? ಗಾಂಧಿಯವರು ರೈಲಿನ ಹಾಗೇನು ? ಬಂದವರು ಬಸ್ಯಿ ! ಹೋದವರುಹೋಗಿ. ನಾನೆಂತೂ ಸ್ವರಾಜ್ಯ ಬರುವವರೆಗೂ ಬಿಡುವುದಿಲ್ಲ ಎಂದಿರುವುದರ ಅಥ ಅದೇ ಏನು ?’

‘ನಮ್ಮ ಪುರಾಣಗಳಲ್ಲಿ ಏನೋ ಇಂತಹ ಪವಾಡಗಳು ಆಗಿವೆ. ಪರಶುರಾಮನು ವೀರಕ್ಷತ್ರಿಯರನ್ನು ಇಷ್ಟತ್ತೊಂದುಸಲ ಮಾರಣ ಹೋಮ ಮಾಡಿದ್ದಾನೆ. ಆದರೆ, ಆವನ ಕೈಯಲ್ಲಿ ಗಂಡುಗೊಡಲಿ ಯಿತ್ತು. ಇವರ ಕೈಯಲ್ಲಿ ಹೆತ್ತಿ, ರಾಟಿ, ಹೌದು ನಿರಸ್ತನಾದ ಆಗಸ್ತ್ಯರು ವಿಂಧ್ಯಪರ್ವತವನ್ನು ಮಲಗಿಸಿದರು : ಸಮುದ್ರವನ್ನು ಕುಡಿದರು. ಹಾಗೆಯೇ ಈತನೂ ಮಾಡುವನೋ ? ಬ್ರಿಟಿಷ್ ಸಾಮಾಜಿಕವೆಂಬ ಕಡಲನ್ನು ಕುಡಿದು ಆದನ್ನು ನಿನಾಮವನೂಡು ವನೋ ? ಸೂರ್ಯನನ್ನು ಅಡ್ಡಗಟ್ಟಿವಹುಮಟ್ಟಿಗೆ ಬೆಳೆದ ವಿಂಧ್ಯ ಪರ್ವತವನ್ನು ಆಗಸ್ತ್ಯರು ಮಲಗಿಸಿದಂತೆ, ಈತಪಸ್ಸಿಯು ಮಹಾ ಬಲಶಾಲಿಯಾದ ಬ್ರಿಟಿಷ್ ಸಿಂಹವನ್ನು ಗೆಲ್ಲುವನೋ ?’ ಎಂದು ಎಷ್ಟೇಯೋ ಯೋಚನೆಗಳು ಬಂದುವು. ಮಲ್ಲಿಯು ಅದೆನ್ನೆಲ್ಲ ಒಂದೇ ಮಾತಿನಲ್ಲಿ ಉಪಸಂಹಾರ ಮಾಡಿದಳು. ಯುಗಯುಗಾಂತರಗಳಿಂದ ಜನಾಂಗದ ಹೃದಯದಲ್ಲಿ ವಜ್ರವನ್ನು ಹಾಕಿ ಅಗಿಸಿದಂತೆ, ಕುಂದಣ

ದಲ್ಲಿ ಕೆತ್ತಿದಂತೆ, ಬೆರೆತುಹೋಗಿರುವ ರಾಮಧ್ಯಾನವನ್ನು ಅತನ್ ಬಾಯಿಂದ ಕೇಳಿದಮೇಲೆ ಅವಳಿಗೆ ಅತನ ವಿಚಯದಲ್ಲಿ ಏಳ್ಳಷ್ಟ್ವ ಸಂಶಯವುಳಿಯಲ್ಲ.

ಮಲ್ಲಿ ಆಲ್ಲಿಂದ ಬಂದಮೇಲೆ ಅವಳಿಲ್ಲಿ ಅಪಾರವಾದ ಬದಲಾವ ಗಳಾಗಿಹೋಗಿವೆ. ನಾಯಕನ ಶ್ರಂಗಾರವನ್ನು ಸಹಿಸಿ, ಸಹನೆಯಿಂದ ಸಹಕರಿಸುವದು ಪತಿದೇವನ ಪೂಜೆಯೆಂದು. ದಿನದಿನವೂ ತಾನು ಖಾದಿ ಉಡುವ ಬದಲು ರೀತಿಮೆಯ ಕೃಮಂಗಡ ಸೀರೆ ಉಡುತ್ತಿರುವುದು ರಾಣಿಯ ಮನಸ್ಸಿನ ತ್ವರಿತಗಾಗಿ. ನಾಯಕನು ರಾಣಿಯೂ, ತಿಂಗಳು ಎರಡು ತಿಂಗಳಿಗೆ ಜವಳಿ ಅಂಗಡಿಗೆ ಹೋಗುವುದು ವಾಡಿಕೆ. ಹೋದಾಗ್ ಒಂದಾದರೂ ಕಲಾವಶ್ತು ಸೀರೆ ಇವಳಿಗೆಂದು ತರಬೇಕು. ಈಗ ಮಲ್ಲಿ ತಿಂಗಳು ತಿಂಗಳಿಗೆ ತನ್ನ ತಾಯಿ ಸತ್ತ ದಿವಸ ಎಂದು ಎಂಟು ಹತ್ತು ಸಾಮಾನ್ಯ ಸೀರೆಗಳನ್ನು ತರಿಸಿ ಬಡವರಿಗೆ ಕೊಡುತ್ತಾಳೆ. ಹುಟ್ಟಿಮೆಯು ದಿನ ತಪ್ಪುದೆ ಸತ್ಯನಾರಾಯಣ ಪೂಜೆಮಾಡಿ, ರಾಣಿಗೆ ಗಂಡು ಮನುವಾಗಲೆಂದು ಹರಕೆ ಕಟ್ಟಿ ಗಂಡನ ಕೈಯ್ಯಿಂದ ಗಂಡು ಮಕ್ಕಳಿಗೆ, ರಾಣಿಯ ಕೈಯಿಂದ ಹೆಣ್ಣು ಮಕ್ಕಳಿಗೆ ವಸ್ತುದಾನ ಮಾಡಿ ಸುತ್ತಾಳೆ. ಆ ದಾನದಲ್ಲಿ ಅವಳಿದು ಒಂದೇ ಹಂಟ. ಪರಬೇತಿ ಬಟ್ಟಿ ಕೂಡದು. ನಾಯಕನು ತನ್ನ ಖಚಿತಗೆಂದು ಕೊಡುವ ಒಂದು ಸಾವಿರ ರೂಪಾಯಿಯಲ್ಲಿ ಗಾಂಧಿಯುವರ ಹೆಸರಲ್ಲಿ ಸುಮಾರು ಐನೂರು ರೂಪಾಯಿ ಪಂಚಮರಿಗೆ ದಾನವಾಗುತ್ತದೆ. ಆಗಾಗ ಹೋಗಿ ಆಗ್ನತ್ರೇ ಗಳಲ್ಲಿ ಹೆಣ್ಣು ಹೂವು ಬೈಷದದ ಖಚುಗಳನ್ನು ಕೊಟ್ಟು ಬರುತ್ತಾಳೆ. ಎಲ್ಲದಕ್ಕಿಂತಲೂ ಒಂದರಲ್ಲಿ ಆದ ಬದಲಾವಣಿ ಮಾತ್ರ ನಾಯಕನಿಗೂ ಇಷ್ಟವಿಲ್ಲ: ರಾಣಿಗಂತೂ ಒಸ್ಪಿಗೆಯೇ ಇಲ್ಲ: ಅದು ಮಾಂಸ ಭೋಜನ. ಅವಳು ಶುದ್ಧವಾಗಿ ಮಾಂಸವನ್ನು ಬಿಟ್ಟುದ್ದಾಳೆ. ಮಾಂಸವನ್ನು ಬಿಟ್ಟುದು ಮಾತ್ರವಲ್ಲ: ಅದರ ಸಂಪರ್ಕವೇ ಇಲ್ಲದಂತೆ, ತಾನೇ ಈಗ ಬೇರೆ ಅಡುಗೆ ಮಾಡಿಸುತ್ತಾಳೆ. ಹಾಲು, ಹೆಣ್ಣು, ಮದ್ದೆ, ಯಥೋಚ್ಚವಾಗಿ ಸೇವಿಸುತ್ತಿದ್ದವಳಿ ಇಂದು ಹಾಲು ಹೆಣ್ಣು ಬಿಟ್ಟು ಹೆಚ್ಚಾಗಿ ಕರಿದ ತಿಂಡಿಯನ್ನೂ ತಿನ್ನುವುದಿಲ್ಲ.

ನಾಯಕನು ಎಷ್ಟೋಂದೆ ಹೀಗೆ ದೆವ್ವ ಹಿಡಿತು.” ಎಂದರೆ ಮಲ್ಲಿ “ಬುದ್ಧಿಯವರ ಮಾತು ಸಟ್ಟಿಯಲ್ಲ. ಅದರೆ ಆದೆವ್ವದ ಹೇಸರು ಗಾಂಧಿ” ಎನ್ನುತ್ತಾಳೆ. ರಾಣಿ “ನಮ್ಮ ಮಲ್ಲನ್ನು ಬೈರಾಗಿ ಯಾಗತಾಳೇನೋ?” ಅಂದರೆ, “ಹೌದು ಬುದ್ಧಿ, ತಮ್ಮ ಮಗನ್ನು ಎತ್ತಿಕೊಂಡು ಮುದ್ದಾಡಿ, ನಮ್ಮವಂಶದ ಬೆಳಕು ಅವನಲ್ಲಿ ಕಂಡ ಮೇಲೆ” ಎನ್ನುತ್ತಾಳೆ.

ಈಗ ಮಲ್ಲಿಗೆ ಆನಂದಮ್ಮನ ಜೊತೆ ಹೆಚ್ಚು ಬೇಕಾಗಿದೆ. ಗಂಡನು ಮನೆಯಲ್ಲಿದ್ದಾಗ ಆತನ ಜೊತೆ, ಹೊರಗಿನವರು ಎಂದರೆ ನರಸಿಂಹಯ್ಯ - ಆತನು ದಿನವೂ ಬರುತ್ತಾನೆ. ಆತನ ಜೊತೆಯಲ್ಲಿ ಗಂಡಹೆಂಡಿರೂ ಇಬ್ಬರೂ ಹರಬೆ ಹೊಡಿಯುತ್ತ ಕುಳ್ಳಿರುತ್ತಾರೆ - ದಿನವೂ ಒಂದು ಗಂಟೆಯ ಹೊತ್ತು ಭಗವದಿಂತಿ ಒಂದು ಅರ್ಥ ಗಂಟೆಯ ಹೊತ್ತು ಲೋಕಾಭಿರಾಮದ ಮಾತುಗಳು ಉಳಿದ ಅರ್ಥ ಗಂಟೆ ಗಾಂಧಿಯವರ ವಿಚಾರ.

ನರಸಿಂಹಯ್ಯ ಈಗ ಮನೆಯವರಲ್ಲಿ ಒಬ್ಬ. ಆತನಂತೂ ಹುಷಾಗಿ ಹೋಗಿದ್ದಾನೆ. ಈಗ ಒಂದು ದಟ್ಟ ಒಂದು ಜುಬ್ಬಿ, ಮೈನೇಲೊಂದು ಚೋಕ. ಶುಭ್ರವಾಗಿರುವ ಆ ಬಟ್ಟೆಗಳಲ್ಲಿ ಏನೋರ್ ಒಂದು ರಮ್ಮತೆಯಿದೆ. ಸೌಮ್ಯತೆಯಿದೆ. ಶಾಂತಿಯಿದೆ. ಆತನ ಮುಖದ ವಚಸ್ವಿ ಬದಲಾಯಿಸಿದೆ. ಮಲ್ಲಿಯಂತೂ ಹೊದಲಿನಿಂದ ಆತನ ಭಕ್ತಿಳು. ಅವಳು ಇರಲಿ. ರಾಣಿಯಂತೂ ಮಲ್ಲಿಗಂತ ಭಕ್ತಿ ಇಂದಿದ್ದಳೆ. ‘ಅವರು ಬಿಡೆ ಬುದ್ಧಿ. ಭೋರ್ಟಾ ಗಾಂಧಿಯಾಗಿದ್ದಾರೆ. ಒಕ್ಕೆ ತಾಯಿ ಹೆತ್ತ ಮಗ. ಅವರು ಕೂತುಕೊಳ್ಳೋ ಸೋಫಾದಲ್ಲಿ ಇನ್ನು ಯಾರಾದರೂ ಕೂತರೆ ನಮಗೆ ಕೋವ ಬರುತ್ತದೆ’ ಎನ್ನುತ್ತಾಳೆ.

ನಾಯಕನೂ ತನಗೆ ತಿಳಿಯದಂತೆಯೇ ಬದಲಾವಣೆಯಾಗು ಶ್ರದ್ಧಾನೆ. ಹೊದಲಿನ ಹಾಗೆ ಸೂಟು ಹಾಕುವುದು ಅವರೂಪವಾಗು ಶ್ರದ್ಧಿದೆ. ನಾಲ್ಕು ಬೆರಳನ ಕಲಾಪತ್ರಿನ ಅಂಚಿನ ಪಂಚೆ ಶುದ್ಧಿದ್ದೆ ವನು, ಈಗ ಯಾವುದಾದರೇನು ಮಹಾ ! ಎನ್ನುತ್ತಾನೆ. ಮನೆಯಿಂದ ಹೊರಗೆಯೂ ಯಾರಾದರೂ ಗಾಂಧಿಯವರ ವಿಚಾರದಲ್ಲಿ ಸಣ್ಣ

మాతు ఆడిదరి రేగిబిళుత్తానే.

ఒందు దిన క్లచ్చినల్లి యారో బ్రిటిషర సూపర్ భక్తురు గాంధియన్న “అరెబిత్తులే ఫశీర” ఎందరు. నాయకను ఇస్పిట్టు ఆడుత్తిద్దవను ఎద్దు క్షేయల్లిద్ద ఇస్పిట్టు హరిదు ఆవన తలేయ మేలే హాశి “ఎచ్చరికే, మిక్క దేశగళల్లి ఫశీరరు భికారిగళు. ఇండియదల్లి కీరిటిధారిగళు ఫశీరర గులామరు. తిలక్ ఫండిగాగి కోటి రూపాయి కేళిద కూడలే దేశ కొట్టితు. అంధవను ఫశీర! ఆవనిగే ఇల్ల. నినుగే ఇడి. నిమ్మంథవరు సావిర జనరన్న మేయిసువ యోగ్యతెయిదే ఆతనిగి. వైరాగ్యశేఖరనాద పరమేశ్వర బూడి బోళిదుకొండు, చెముక్తొట్టు, సృతానదల్లి ఇరువహాగే ఆత ఎల్ల బీడవెందు కొండిద్దానే. నిమ్మాహాగే బ్రిటిషర బూడ్సు కాలు తొళీదు ఆత బదుచబేకాగల్ల. తుగలూ ఆతను కాంగ్రెస్ బిడువనెందరి, ఖగ్రవాదవన్న బిట్టు సౌమ్యనాదరే, బ్రిటిష్ సరకార ఆతనిగి తింగళిగాందుసావిర పౌండ్ కొట్టితు. మరియబేడి సర్! ఆతనూ క్షేసర్ ఇ హింద్ మేడల్ తెగిదుకొండు ఇద్దవను. నిమ్మాహాగే హోట్లిగిల్లదే సౌకరి హిడిదవనల్ల” ఎందు ర్ఘుాదిసి బిట్టు. అప్పే అల్ల. క్లచ్చిన సిక్రెటిరియన్న కరెదు “ఇవరు ఆపాలజి కొడబేకు. ఇన్న ముందే ఈ క్లచ్చిన వాతావరణ దల్లి ఆ మహాత్మరన్న యారూ కేళు నుఇయకూడదు. యాగెందు నీవు ననగి భరవసి కొట్టరి, నాను ముంబరాగిరుత్తేనే. ఇల్ల దిద్దరి ఇదో హోరటి. నీవు జనరల్ బాడి వీకెంగ్ కరెదు ఇదన్న గొత్తుమాడి” ఎందు హోరటీబిట్టను.

దారియల్లి కారినల్లి బరుత్తా, “ఆవనందద్దూ ఒళ్ళియదే ఆయితు. ఆవను ఆపాలజి కొట్టరి ఆవనిగే ఒందు నూరు రూపాయిన సూప్రో కొడోదు. ఆదెల్ల ఇరలి. మల్లీ, నరసింహయ్య ఇదన్న కేళిదరి ఎష్టు సంతోషవపట్టు

ಕೊಂಡಾರೋ ! ಆದರೆ ನಾನು ಹೇಳಬಾರದು.” ಎಂದುಕೊಂಡನು.

ಮನೆಯಲ್ಲಿ ಮಲ್ಲಿಯ ನುಂದೆ ಹೇಳಿದಿರಲು ಸಾಧ್ಯವಾಗಲಿಲ್ಲ. ಮಲ್ಲಿ ಇಪ್ಪೊತ್ತು ಮನೆಯ ಮರಾಲಕ್ಕಿಂತ ಮಿಕ್ಕವರೆಲ್ಲ ಅವಳ ಪ್ರಸಾದಕ್ಕಾಗಿ ಅವಳನ್ನು ಪ್ರದರ್ಶಿಸುವ ಮಾಡುವ ಭಕ್ತಿಸಂತತಿ.

ನಾಯಕನು ಕೆಬ್ಬಿನ ಸಂಗತಿಯನ್ನು ಹೇಳಿದಾಗ ಮಲ್ಲಿ ಎದ್ದು ಬಂದು ಗಂಡನನ್ನು ತ್ಯಾಗಿಕೊಂಡು ಮುತ್ತಿಟ್ಟುಬಿಟ್ಟಳು. ಅವಳ ಮನಸ್ಸು ಕೊರಕೊರನೆ ಕೊರಗಿತು. “ದೇವರೇ, ಇಂಥಾ ಗಂಡನನ್ನು ಬಿಟ್ಟು ಹೇಗೆ ಹೋಗಲಿ ? ಆ ಪುಣ್ಯತ್ವನ ಪಾದಸೇವೆ ಬಿಟ್ಟು ಬದುಕ ಲಾರೆನಲ್ಲಾ !” ಎಂದು ಬಲುನೈಂದಿತು.

ಮರುದಿನ ನರಸಿಂಹಯ್ಯನಿಗೆ ಎಲ್ಲವೂ ಸುಲಾವಣೆಯಾಯಿತು. ಆತನು ಎಲ್ಲವನ್ನೂ ಕೇಳಿ, “ನಾಯಕರೆ, ನಾನು ನಿಮ್ಮ ಮನೆಗೆ ವಾರಿ ನಡೆದುದು ಸಾರ್ಥಕವಾಯಿತು.” ಎಂದು ಎದ್ದು ಹೋಗಿ ಕ್ಯೇ ಕುಲುಕಿದನು. ನಾಯಕನು ಆ ಕ್ಯೇ ಕುಲುಕಿನಿಂದ ತನ್ನ ಜನ್ಮ ಸಾರ್ಥಕವಾಯಿತು ಎಂದುಕೊಂಡನು. ಅರಿಯದೆ ಕಣ್ಣಿ ನೀರುಕರೆಯಿತು.

ಉಳಿ

ಮಲ್ಲಿಯು ಏನು ಮಾಡಿದರೂ ಪುಂಸವನವನ್ನು ಒಪ್ಪಳು.

“ಹುಂ ! ಆಗಲಿ, ಪುಂಸವನಮಾಡಿ, ಆನೇಲೆ ನನ್ನ ಗಭ್ರದಲ್ಲಿ ರುವ ಮಗು ಗಂಡಾಗಿಯೋಗಲಿ. ಅದೆಲ್ಲಾ ಕೂಡುದು. ನನಗೆ ಹೆಣ್ಣೀ ಆಗಬೇಕು.” ಎನ್ನುವಳು.

ನಾಯಕನು “ಶಾಸ್ತ್ರ ಅಂದರೆ ಶಾಸ್ತ್ರ. ಮಾಡಿಕೊಳ್ಳಲಿ ಹೋಗು, ಹೆಣ್ಣೀ ! ನಿನಗೆ ಅದರಿಂದ ನಷ್ಟವೇನು ?” ಎಂದು ಒಂದು ಸಲಗದರಿಸಿಕೊಂಡನು.

ಮಲ್ಲಿಯು ಶಾಂತಚಿತ್ತಭಾಗಿ, “ಗಂಡು ದೊಡ್ಡಮೃನವರ

కొట్టీ లే ఆగబేకు.” ఎందళు. ఆవళు సమాధానవాగి హేళిద ఉత్తర నాయకనెన్ను సుమ్మనే ఇరువంతి మాడితు.

మల్లిగె ఆరుతింగళు తుంబితు : సిమంతవాయితు : బళి తోడిశున శాస్త్రవాయితు. పేరిగు ముడిసియాయితు : ఆనందమ్మను చిన్నద వోగు నూడిసికోట్టేళు. ఆ దిన రాత్రి మురుకలు చక్కలి ఆరతియొ ఆయితు.

మల్లి తేళ్ళగాఇద్దాళే. అదేను గభ్రద ఫలశోరి ? అథవా ఆవళు వాడుత్తిరున వ్రతాదిగళ మణిమేయోరి ? యారూ హేళలూరూ. వారకోషంద, సల డాక్టరు బుదు సోడికోండు హోగుత్తారే.

ఎళనేయ తింగళూ కళేయితు. ఎంటసేయ తింగళల్లి హతాత్తుగి సోపు కాణిసితు. డాక్టర్, మిడావైఫ్ ఎల్లరూ బందరు. ఒందు దిన సోపు తిందు మల్లియు హేత్తుళు. హేణ్ణు మగు. నాయకన తమ్మపు. ఉమ్మద్దవాద క్యేకాలు, దొడ్డి కణ్ణు, ఎత్తరవాద హణె, సోగసాద మూగు బాయి, మగు నిజవాగి జెలువాగిదే. అదు ఆత్తరి ఆదర దని కూడ నాయక నంతి ! ఎల్లరిగూ “హేణ్ణు బోమటి. బిడు” ఎందు తిరస్కార వాదపే, మల్లీగె బహమ సంతోష.

మగు బాణంతి ఆరోగ్యవాగిద్దారే. ఆదరే ఎంటసేయ తింగళు. అదోందే యోఇచనే.

జోయిసరన్ను కెరిసి తోరిసిదము. అవరు ‘ఒందు తింగళు కళేయాలి ఆమేలి జాతక బరియోణ’ ఎందరు. ఆదరే అదన్ను యారూ మల్లీగె హేళలిల్ల.

మల్లి ఏకాంతదల్లి ఆ మగువన్ను మగులల్లి మలగిసి కోళ్ళత్తాళే. అదు మోలె చేపుత్తదే. సణ్ణ బోమటి. అదన్ను అల్లాడద హాగె హిడిదుకోళ్ళత్తాళే. హచ్చడ హోచ్చుత్తాళే ఆవళుగే సోజిగ. ఈ రసఫలవన్ను పడియచేకు

ಎಂದೇ ಏನು ಸತಿಯು ಪತಿಯನ್ನು ಹೊಂದುವುದು ? ಈ ಬೋಮ್ಮಟೀ ಹೊಟೀಯೋಳಗೆ ಹತ್ತಿ ಕಾಳಿನಷ್ಟು ಅದಾಗಿನಿಂದ ಮನಸ್ಸಿಗೆ ಅದೆಷ್ಟು ಉತ್ತಾದ ? ಬೆಳಿದು ಹೊಟೀಯ ತುಂಬ ಆಗಿ, ಎದ್ದು ಒಡಾಡುವುದಕ್ಕೆ ತೊಂದರೆಯಾದಾಗಲೂ ಏನೋ ಒತ್ತ ! ಹೆಣ್ಣಾಗಿ ಹುಟ್ಟುವುದು ಬ್ರಹ್ಮನು ಹೆಣ್ಣನ್ನು ಹುಟ್ಟಿಸಿರುವುದು ಈ ಒಂದು ಕಾರ್ಯಕ್ರಾಗಿ ಏನು ? ಈ ಹೆಣ್ಣ ಕಾಯಲೆಂದು ಭೋಗದಲ್ಲಿ ಆಸೆಯೇ ? ಎಂದು ಏನೇನೋ ಯೋಚನೆಗಳು. ಇವಳು ಶಾಂತವಾಗಿರಲಿ, ಗದ್ದಲವಿಲ್ಲದಿರಲಿ ಎಂದು ಎಲ್ಲರೂ ಇವಳನ್ನು ಪ್ರತ್ಯೇಕವಾಗಿ ಮಲಗಿಸಿದ್ದಾರೆ. ಹೊರಿಗನ ಸದ್ಗು ಗದ್ದಲ ಇಲ್ಲದಹಾಗೆ ಆದಂತೆಲ್ಲ ಇವಳ ಯೋಚನೆಗಳು ತಾನೇ ತಾವಾಗುತ್ತವೆ, ‘ಮೇಷ್ಟು ಬಂದು ಸೋಡಿದರೆ ಏನು ಹೇಳುವರು ? ಇವಳನ್ನು ಬೆಳೆಸುವುದು ಹೇಗೆ ? ಗಾಂಧಿಯವರ ಆಶ್ರಮಕ್ಕೆ ತಾನು ಹೋಡರೆ ಅಲ್ಲಿ ಬೆಟ್ಟ ಹತ್ತುವನನ ಮೂಟಿಯಹಾಗೆ ಇದನ್ನು ಕಟ್ಟಿಕೊಂಡು ಹೋಗುವುದೇ ? ತಾನೂ ಮೇಷ್ಟು ಹಾಗೆ ಏಕೆ ಇರಬಾರದು ? ಅದು ಸಾಧ್ಯವೇ ? ಮುಂದಕ್ಕಾದರೂ ತಾನೇಕೆ ಹಾಗೆ ಇರಬಾರದು ? ಆದರೆ ಬುದ್ಧಿಯವರು ಒಸ್ಪಿದರೆ ಅಲ್ಲವೇ ತಾನು ಹಾಗೆ ಇರಲು ಸಾಧ್ಯ ? ತನಗೇನೋ ತೃಪ್ತಿಯಾಗಿದೆ. ಆದರೆ, ಅವರು ! ಈ ಜನ್ಮದಲ್ಲಿ ಅವರನ್ನು ತೃಪ್ತಿಗೊಳಿಸುವುದೊಂದೇ ತನ್ನ ಕೆಲಸ !’

‘ಹಾಗಾದರೆ ತನಗೆ ಚೇರಿ ಕೆಲಸವೇ ಇಲ್ಲವೇ ? ಗಂಡನ ಮಗ್ಗಲು ಬೋಂಬಿಯಾಗಿ, ಮತ್ತೊಂದು ಬದುಕಿದ ಬೋಂಬಿಯನ್ನು ಎತ್ತಿ ಕೊಂಡರೆ ಆಯಿತೆ ? ಬೋಂಬೆ, ಬೋಂಬೆ, ಇದಿಷ್ಟೇ ಏನು ಹೆಣ್ಣಿನ ಕೆಲಸ ! ಇನ್ನೇನಿದೆ ? ಪೂರ್ವ ವಯಸ್ಸಿನಲ್ಲಿ ಹೆತ್ತುವರ ಕೈಗೊಂಬೆ ! ಯೊವ್ವನದಲ್ಲಿ ಗಂಡಿನ ಕೈಗೊಂಬೆ. ನಡುವಯಸ್ಸಿನಲ್ಲಿ ಬೋಂಬಿಗಳ ನ್ನಿಟ್ಟುಕೊಂಡು ಆಡುವವರ ಮಾನಿಟರ್ ಬೋಂಬೆ ! ಮುದಿತನದಲ್ಲಿ ಮ್ಯಾನೇಜರ್ ಬೋಂಬೆ ! ಇಷ್ಟೇನೇ ಹೆಣ್ಣಿನ ಜೀವನ ?

‘ಆನಂದಮ್ಮನಿಗೆ ಮಕ್ಕಳಿಲ್ಲ. ಅಂದರೆ ಆನಂದಮ್ಮನಿಗೆ ಬೋಂಬಿಯ ಜೀವನವಿಲ್ಲ. ಆಕೆ ಸುಖವಾಗಿದ್ದಾಳೆಯೇ ? ಆಕೆಯನ್ನು ತಾನು ಸೋಡುತ್ತಿದ್ದಾಳೆ. ಬೆಳಗೆದ್ದು ಧ್ಯಾನಕ್ಕೆ ಕೂರುತ್ತಾಳೆ. ಆ

ಧ್ಯಾನಚೀವನ ಈ ಬೊಂಬೆಯ ಜೀವಕ್ಕಿಂತ ಉತ್ತಮವೇ? ಅದರಿಂದ ಏನಾಗುತ್ತದೆ? ಈ ಹೊಲವನ್ನೆಕಳಿದಮೇಲೆ ಆಕೆಯ ಬಳ ಈ ಧ್ಯಾನ ಜೀವನದ ವಾತು ಎತ್ತಬೇಕು. ಅದಮ್ಮೆ ರುಚಿ ನೋಡೋಣ. ಈಗ ಈ ಬೊಂಬೆಯನ್ನೆತ್ತಿಕೊಂಡಾಗಲ್ಲಿ ಈ ಬೊಮಬೆಯಿಂದ ಇವರ ಅಪ್ಪನ ನೆನೆಪಾಗುವಂತೆ, ಧ್ಯಾನ ಜೀವನದಲ್ಲಿ ದೇವರ ನೆನೆಪಾಗುವುದೇನೋ ಅದನ್ನೂ ನೋಡೋಣ.

‘ಅಂತೂ ಜೀವನದ ವಿಚಾರ, ಜೀವನದ ಧ್ಯೇಯದ ವಿಚಾರ, ಮೇಷ್ಟನ್ನು ಕೇಳಬೇಕು. ಗಾಂಧಿಯವರು ಒಂದು ವಿಧವಾಗಿ ಹೇಳಿದ್ದಾರೆ. ಗೀತೆಯ ಶ್ಲೋಕಗಳನ್ನು ಮುಂದಿಟ್ಟಿದ್ದಾರೆ. ಅವರ ಜೀವನದ ಧ್ಯೇಯ ಅದೇ ಏನು? ತಿಲಕರು ಸ್ವರಾಜ್ಯ ಬಂದರೆ ಮರ್ಯಾದ್ಯಾ ಮಾಟೆಕ್ಕು ಸ್ವೀಫೆಚರ್ ಆಗುತ್ತೇನೇ ಅಂದಿದ್ದರು. ಗಾಂಧಿಯವರು ಏನಾಗುವರು?’

ಎಂದು ಏನೇನೋ ಯೋಚನೆ. ಜೊತೆಯಲ್ಲಿ ಮಾಗಳನ್ನು ಏನು ಮಾಡಬೇಕು? ಎಂದು ಬೇರೆ ಯೋಚನೆ. ‘ಹುಟ್ಟಿ ಇನ್ನೂ ಎರಡು ದಿನ ಇಲ್ಲ. ಈಗೇಕೆ ಆ ಯೋಚನೆ?’ ಎಂದು ಅದಕ್ಕೆ ಸಮಾಧಾನ.

ಆಗಾಗ ಅವಳಿಗೆ ತನ್ನ ತತ್ವಗಳ ನೆನೆಪಾಗುವುದು. ತಾನು ಕಲಿತ ಕೀರ್ತನೆಗಳ ನೆನೆಪಾಗುವುದು. ಓವಿದ ಪ್ರಸ್ತುಕಗಳಲ್ಲಿರುವ ಫೆನ ವಿಷಯಗಳ ನೆನೆಪಾಗುವುದು. ಅನನ್ತೇಲ್ಲ ವಿನುರ್ಿಸಲು ಅನಕಾಶ ಸಿಕ್ಕಿರಲ್ಲಿ. ಈ ಹತ್ತು ದಿನಸ ತಾನೇತಾನಾಗಿದ್ದಕೊಂಡು, ಮನ ಸ್ವಿಗೆ ಬಂದವನ್ನೆಲ್ಲ ಪುನರಾನ್ತಿ ಮಾಡುತ್ತಿದ್ದಾಳೆ. ಯಾವ ತತ್ವ ನೆನೆಪಾದರೂ ಅದರಲ್ಲಿ ದೇಹ ಶಾಶ್ವತವಲ್ಲ: ಸಂಶಾರ ದೃಃಬಿ. ಇದು ಬಿಡು, ಆತ್ಮನನ್ನು ಹಿಡಿ ಎನ್ನುವ ಅರ್ಥ. ಅವಳಿಗೆ ಅದೊಂದೂ ಅರ್ಥ ವಾಗುವುದಿಲ್ಲ. ನಾಯಕನಂತಹ ಗಂಡ ಇರುವಾಗ ಸಂಸಾರ ದೃಃಬಿ ವೆಂದರೇನು? ಏಕೆ ಇದನ್ನು ಬಿಡಬೇಕು? ಆತ್ಮನನ್ನು ಅವಳು ತಿಳಿಯಳು. ಅದನ್ನು ಹಿಡಿದು ಆಗಬೇಕೇನು?

ಕೀರ್ತನೆಗಳೇ ಅರ್ಥವಾಗುತ್ತದೆ. ಅವೆಲ್ಲ ತನಗೆ ಬೇಕಾದ ದೇವರನ್ನು ಕುರಿತು ಭಕ್ತನಾಡಿಕೊಂಡ ವಾತುಗಳು. ಅವಳು ದೇವರ

ಪೂರ್ಜಿ ಮಾಡುತ್ತಾಳೆ. ಇದುವರಿಗೆ ದೇವರು ಬೇಕು ಬೇಡನನ್ನು ವಂತಿತ್ತು. ಅದರೆ, ಅಹನಿರ್ಶಿ ದೇವರನ್ನು ಚಿಂತಿಸುವುದಕ್ಕೆ ಅವಳಿಗೆ ಪುರಸ್ತಿಲ್ಲ.

ಇನ್ನು ದೊಡ್ಡವರ ಮಾತ್ರ. ಅವಳಿಗೆ ಅವರ ದೊಡ್ಡ ತನದಲ್ಲಿ ನಂಬಿಕೆಯಿದೆ: ಅದರೆ, ಅವರು ಹೇಳಿರುವುದರಲ್ಲಿ ಅಷ್ಟು ನಂಬಿಕೆಯಿಲ್ಲ: ಅವರು ತನ್ನ ಹಾಗೆ ಇದ್ದರೆ ಆ ಮಾತ್ರ ಹೇಳುತ್ತಿದ್ದರೇನು? ಸುಖ ಕಂಡಿದ್ದರೆ, ಅದರಲ್ಲಿ ಮುಳುಗಿದ್ದರೆ ಅವರು ಆ ಮಾತ್ರ ಹೇಳುತ್ತಿದ್ದ ರೇನು? ಅವಳಿಗೆ ಅದು ಸಂಶಯ.

ಹೀಗೆಯೇ ಹತ್ತುದಿನ ಕಳೆಯಿತು. ದಿನಪೂ ನಾಯಕನು ಒಂದು “ಎನ್ನ ಮಗಳು ಏನಂತಾಳೆ?” ಎನ್ನುವನು. “ತಾವು ಎತ್ತಿ ಕೊಳ್ಳಬೇಕಂತೆ?” ಎನ್ನುತ್ತಾಳೆ. ತಾವು ಏನಂತಿರಿ ಎಂದರೆ, “ಎಷ್ಟು ಬೇಗ ಈ ಹತ್ತುದಿನ ಕಳೆದೀತೋ?” ಎನ್ನುತ್ತಾಳೆ. ನಾಯಕನಿಗೆ ಆ ಮಾತ್ರ ಕೇಳಿ ಎಷ್ಟೋ ಸಂತೋಷ. ಅವನಿಗೆ ಆ ಮಾತಿನಲ್ಲಿ ಏನೇನೋ ಅರ್ಥವಾಗುತ್ತದೆ.

ಒಂದು ಮಾತಿಗೆ ಹತ್ತು ಅರ್ಥ ಮಾಡುವುದೇ ರಸಿಕತನ. ಒಂದು ಮಾತಿಗೆ ಒಂದೇ ಅರ್ಥ ಎನ್ನುವುದು ಶಾಸ್ತ್ರದಲ್ಲಿ ಇರಬಹುದು. ಅದರೆ ಜೀವನದಲ್ಲಿ ಯಾವ ಮಾತ್ರೆ ಆಗಲಿ, ಅದು ಅರ್ಥ ಮಾಡುವವರ ವಶ. ಹಾಗಿಲ್ಲದಿದ್ದರೆ, ಉಪನಿಷತ್ತಿನಲ್ಲಿ ಆ ಕಥೆಯೇಕೆ ಬರಬೇಕು? ದೇವತೆಗಳು, ದಾನವರು, ಮಾನವರು, ಮೂವರಿಗೂ ಪ್ರಜಾಪತಿಯು “ದಂ” ಎಂದು ಒಂದೇ ಉಪದೇಶಮಾಡಿದನಂತೆ. ಅದು ಒಬ್ಬಾಬ್ಬಿಂದಿಗೆ ಒಂದೊಂದು ವಿಧವಾಗಿ ಅರ್ಥವಾಯಿತಂತೆ.

ಆ ಲೋಕಪೂ ಹಾಗೆಯೇ ಇರಬೇಕು. ಎಲ್ಲರಿಗೂ ಒಂದೇ ಗುರಿ ಏನ್ನುವುದು ಅಡುವುದಕ್ಕೆ ಸೋಗಸು. ಅದರೆ ಭಿನ್ನರುಂಗಳಾದ ಮಾನವರಿಗೆ ತೆಲಿಗೆಲ್ಲಾ ಒಂದು ಮಂತ್ರ ಎನ್ನುವುದಕ್ಕೆಂತ, ತಲೆಗೊಂದು ಮಂತ್ರ ಎಂಬುದೇ ಸರಿಯಿರಬೇಕು.

ಅಂತೂ ಹತ್ತುದಿನ ಕಳೆಯಿತು. ಮಂಗಳಸ್ವಾನವಾಯಿತು. ವರ್ಗವಿಗೆ ನಾಮಕರಣವಾಯಿತು.

ಹದಿಮೂರನೆಯಿದನ ಮಗುವಿಗೆ ಸಣ್ಣಿಗೆ ಇಂದಿಂತು. ಮಲ್ಲಿಗೆ

ಏನೋ ಗಬರಿ. ಡಾಕೆರು ಬಂದು ಸೋಡಿದರು. ಏನೂ ದಿಗಿಲೀಲ್ಲ ಎಂದು ನಂಬಿಕೆ ಕೊಟ್ಟರು. ಅವರು ನಂಬಿಕೆ ಕೊಟ್ಟರು ಎಂದೇ ಏನೋ ಜ್ವರ ರೇಗಿತು. ಮೂರು ದಿನ ಬಿಡದೆ ಜ್ವರಕಾಯುತ್ತಿದೆ. ಮುಲ್ಲೀಗೆ ನಿದ್ದೆಯಿಲ್ಲ. ನಸು ಬಂದಿದ್ದಾಳೆ. ಆಗಾಗ ಆನಂದಮ್ಮೆ ಸೋಡಿಕೊಂಡು ಹೋಗುತ್ತಾರೆ. ಇತರರು ಬೇಡನೆನ್ನು ತ್ವಿದ್ದರೂ ಮಲ್ಲಿ ಮಗುವಿನ ಮಗ್ಗಲು ಬಿಟ್ಟು ಕದಲಾಪುದಿಲ್ಲ. ಅಲ್ಲೇ ಅವಳಿಗೆ ಉಟ್ಟವಾಗುತ್ತದೆ.

ರಾಣಿಯಂತೂ “ಹೆಸಿನ್ನೆ ಸೋಡಿ ಆನಂದಮ್ಮನವರೆ? ಇವ ಇಗೆ ನಿದ್ದ ಕೆಟ್ಟರೆ ಅದಿತೆ?” ಎನ್ನುತ್ತಾಳೆ. ಆದರೂ ಇದನರಿಗೂ ಮಲ್ಲಿ ರಾಣಿಯ ವಾತು ಮೀರದವಳು ಈಗ ಲಕ್ಷ್ಯವೇ ಕೊಡುವುದಿಲ್ಲ. ಆ ಮಗುವಿನಲ್ಲಿ ತನ್ನ ಪಂಚ ಪ್ರಾಣಪೂ ನೆಲಸಿರುವಂತೆ ವರ್ತಿಸುತ್ತಿದ್ದಾಳೆ.

ಅವಳಿಗೇ ಆಶ್ಚರ್ಯ ಇದನರಿಗೆ ಇಲ್ಲದ ಹೊಸದೊಂದು ವಿಶ್ವಾಸ ಕೆಂದ್ರ ಮೊಳೆತ್ತಿದೆ. ಅದು ಕ್ರುಷ್ಣೇಕ್ರಣೇ ಬೆಳೆಯುತ್ತಿದೆ. ಅದು ಕ್ರಮ ಕ್ರಮವಾಗಿ ಅವಳ ಜೀವನವನ್ನೆಲ್ಲಾ ವ್ಯಾಪಿಸುವುದೋ? ನಾಯಕ ನಂತಹ ಗಂಡನನ್ನು, ರಾಣಿಯಂತಹ ಅಕ್ಷರನನ್ನು, ಆನಂದಮ್ಮನಂತಹ ಹಿರಿಯಳನ್ನು. ಮೇಷ್ಪರನ್ನು, ಕೊನೆಗೆ ತನ್ನ ಗುರುವಿನಂತಿರುವ ಗಾಂಥಿಯವರನ್ನು, ಎಲ್ಲರನ್ನೂ ಮರೆಸುವುದೋ?

ಎನೋ? ಎಂತೇಇ? ಅಂತು ಅವಳು ಮಗುವನನ್ನು ಒಂದು ಗಳಿಗೆ ಬಿಟ್ಟರಲಾರಳು. ಧರ್ಮಾರ್ಥಿ ಹಾಕಿ ಸೋಡುತ್ತಾಳೆ. ಅದೂ ಗಳಿಗೆ ಒಂದೊಂದು ಸಲ. ಜ್ವರ ಒಂದೇ ಸಮನಾಗಿದೆ. ಅವಳಿಗೆ ಧರ್ಮಾರ್ಥಿ ಸರಿಯಿಲ್ಲವೇನೋ ಎನ್ನಿಸಿತು. ಒಂದು ಡಜೆ ಧರ್ಮಾರ್ಥಿ ಗಳನ್ನು ತರಿಸಿದಳು. ಅವೂ ಒಂದೇ ರೀಡಿಂಗ್ ಕೊಟ್ಟವು.

ಜ್ವರ ಬಂದು ಇಂದಿಗೆ ಇದುದಿನ. ಡಾಕೆರು ಬೆಳಗಿನಿಂದ ಮೂರು ಸಲ ಬಂದಿದ್ದಾರೆ. ತಾಯಿ ಹಾಲು ಕೂಡದು ಎಂದಿದ್ದಾರೆ. ಅವಳಿಗೆ ಹಾಲುಕಟ್ಟಿ ಬೇರೆ ಬಾಧೆಯಾಗಿದೆ.

ನರ್ಸರ್ ಮಗುವನ್ನು ಸರ್ವಕಾವಲಾಗಿ ಕಾಯುತ್ತಿದ್ದಾಳೆ.

ಆ ದಿನ ಮಗುವಿಗೆ ಬಹಳ ಕಷ್ಟವಾಗಿದೆ.

ಡಾಕ್ಟರ್ ಪಟ್ಟ ಕೆಪ್ಪನೆಲ್ಲಾ ವ್ಯಧವಾದಂತಿದೆ.

ಆರನೆಯದಿನ. ಬೆಳಗಿನರುಾನ, ನಾಲ್ಕು ದಿನದಿಂದ ನಿದ್ದಿ ಕಾಣದೆ, ಕಣ್ಣಿನ ಮುಚ್ಚದೆ, ಕಾದುಕುಳಿತಿದ್ದ ಮಲ್ಲೀಗೆ ಎಲ್ಲೊಂದು ಸಣ್ಣಗೆ ನಿದ್ದಿ ಬಂದಂತಿದೆ. ಆ ನಿದ್ದಿಯಲ್ಲಿ ಕನಷು. ಯಾರೋಬಂದು ಮಗುವನ್ನು ಮಲ್ಲಿಯ ಕೈಯಿಂದ ಕಿತ್ತುಕೊಂಡು ಹೋದ ಹಾಗಾಗುತ್ತದೆ. ಹಾ! ಎಂದು ಕೂಗಿಕೊಂಡು ಏಳುತ್ತಾಳೆ.

ಇನ್ನೊಂದು ಗಳಿಗೆ. ಮಲ್ಲಿಯು ಅಯ್ಯೋ ಎಂದು ಅತ್ತುಳು. ಎಲ್ಲರೂ ಬಂದರು.

ಛಾಗ್

ಮೈಸೂರಿನ ರಾಜಕೀಯ ವಾತಾವರಣದ ಹನಾಮಾನ ಬದಲಾಯಿಸಿದೆ. ಮಿಲ್ಲರ್ ಕಮಿಟಿಯ ಮೊದಲನೆಯ ಫಲವಾಗಿ ಬ್ರಹ್ಮಹೃಡೀತರರ ಕೂಗು ಭದ್ರವಾಗಿದೆ. ಆಲ್ ಇಂಡಿಯ ಕೌಣಸಿಲ್ ಗಳಲ್ಲಿ ಮೆಂಬರುಗಳು ಸರ್ಕಾರವನ್ನು ಆಕ್ಸೇಪಿಸುವ ಭಾವಣಿಗಳ ಬಿರುಸು ಇಲ್ಲಿಯೂ ಆಸೆಂಬ್ಲಿ ಕೌಣಸಿಲ್ ಗಳಲ್ಲಿ ಕಾಣಿಸುತ್ತಿದೆ. ವಿಚಾರೇವರರು, ‘ಬುದ್ಧಿನಂತರೆಲ್ಲಾ ಸಿನಿಲ್ ಸರ್ವಿಸ್‌ನಲ್ಲಿ ಸೇರಿಹೋಗುತ್ತಾರೆ. ಉಳಿದವರು ಸಾರ್ವಜನಿಕ ಪಂಕ್ತಿಗಳಲ್ಲಿ ಇದ್ದಾರೆ. ಎಂದಿಗು ಸರಿಹೋದಿತು?’ ಎಂದು ಯೋಚಿಸುತ್ತಿದ್ದಾರೆ. ಹೊಸ ರಕ್ತ ಬರುತ್ತಿದೆ. ಆದರೆ ಹೊಸ ಉತ್ಸಾಹ ಪ್ರೇತಾತ್ಮಕಗಳು ಕಂಡಿಲ್ಲ. ಏನು ಮಾಡಿದರೂ ಸರಿ. ಸರಕಾರವನ್ನು ಆಕ್ಸೇಪಿಸುತ್ತಿದ್ದರೆ ಸರಿ ಎಂಬ ಭಾವ ಕಾಣಿಸುತ್ತದೆ. ಆ ಪ್ರತಿಭಂಗಸರರಲ್ಲಿ ಅಲ್ಲಲ್ಲಿ ಬಂದೊಂದು ಬಿಳಿಯ ಟೋಪಿ ಕಾಣಿಸುತ್ತಿದೆ. ಹಿಂದಿನ ದಿವಾನರು ಯಾರೂ

ಕಾಣದ ಪ್ರತಿಭಟನ ಈ ಹೊಸದಿವಾನರ ಜೋತೆಯಲ್ಲಿ ಒಂದಿದೆ. ಅದನ್ನು ತುಳಿಯಲು ಅವರೂ ತನ್ನ ಭಕ್ತರನ್ನು ಭಟ್ಟಂಗಿಗಳನ್ನು ಹುಟ್ಟಿರಾಕಿದ್ದಾರೆ.

ನಾಯಕನಿಗೆ ಈ ರಾಜಕೀಯ ಬೇಕಿಲ್ಲ. ‘ಮಿಳಿಕೆ ಕಾಯಿ ಚಿರಿಯುವಂತೆ ಸಾರ್ವಜನಿಕ ಜೀವನ ಚಿರಿದಿದೆ. ಹಾಲು ಒಡೆಯು ವಂತೆ ಒಡೆದಿದೆ. ಇನ್ನೂ ಇದೇ ಭಾವ ಬಲಿತರೆ, ಸಂಸಾರಗಳೂ ಒಡೆಯುವುದೋ ಏನೋ? ’ ಎಂದು ಒಮ್ಮೊಮ್ಮೆ ಪ್ರಕಟಿವಾಗಿ ಹೇಳುತ್ತಾನೆ. ಎಲ್ಲೆಲ್ಲಿಯೂ ಗುಂಪುಗುಂಪುಗಳು. ನಾಯಕನಿಲ್ಲದ ಗುಂಪುಗಳು: ಹುಂಬಾಲಕೆರಿಲ್ಲದ ನಾಯಕರು ಹೆಚ್ಚುತ್ತಿದ್ದಾರೆ. ಕೂಲಿಯ ಸಮಸ್ಯೆ ಬಿಗಡಾಯಿಸಿದೆ.

ಅವನ ಮನೆಯಲ್ಲಿಯಾ ವಾತಾವರಣ ಪೊದಲಿನಂತಿಲ್ಲ. ಮಲ್ಲಿಗೆ ಮನು ಹೋದುದೇ ಕಾರಣವಾಗಿ ಪ್ರೇರಾಗ್ಯ ಹೆಚ್ಚಿದೆ. ಗಂಡಹೆಂಡಿರ ಸಂಬಂಧದ್ದೆ ಎಕ್ಕಿಷ್ಟು ಒಗರಿಲ್ಲ. ಆದರೆ ಆ ವೊದಲಿನ ಉತ್ಸಹವಿಲ್ಲ. ವೊದಲು ಬೆಟ್ಟಿದ ನದಿಯ.೦ತೆ ಉತ್ಸಾಹದಿಂದ ಕುಣಿದುಬುರುತ್ತಿದ್ದವರು ಇಂದು ಬಯಲುನಾಡಿನ ನದಿಯಹಾಗೆ ಗಂಭೀರವಾಗಿದ್ದಾರೆ. ನಾಯಕನು ಏನೋ ಬೆಚ್ಚುತ್ತಾನೆ ಅವಳ ಬಳಿಬರಲು.

ಅವಳ ಸೌಂದರ್ಯ ಬಹುಮನೋಹರವಾಗಿದೆ. ಸೊಂಪಾಗಿ ಬೆಳಿದಿರುವ ಬಾಳಿಯಮರದಂತೆ ನಯನಮನೋಹರಳಾಗಿವ್ಯಾಳಿ. ಮುಖದಲ್ಲಿ ಸೌಂದರ್ಯದ ಜೋತೆಗೆ ಏನೋ ಒಂದು ಆಪೂರ್ವವಾದ ಶಾಂತಿಯಿದೆ. ತುಳುಕುತ್ತಿದ್ದ ಶ್ರಂಗಾರರಸ, ಸೊಬಗಿನ ಸೋನೆ, ಇಂದು ಇನ್ನು ಯಾವುದೋ ಒಂದುರೇತುಲ್ಲಿ ಪಕ್ಕವಾಗಿ ಹಿರಿಯ ತನದ ಸಿರಿಯನ್ನು ತಳೆದಿದೆ. ಅಂಗಾಂಗಗಳಲ್ಲಿ ಒಂದು ತುಂಬು ಒಂದು ಭೋಗಿಯ ಭೋಗಸಾಮಾಜ್ಯಮಂದಿರದ ಸ್ವರ್ಣಕಲಶವೋ ಎಂಬಂತೆ ಕಾಣುತ್ತಿದ್ದರೂ, ಅಲ್ಲಿ ಯಾವುದೋ ಪವಿತ್ರತೆಯಿದೆ. ತುಂಬಿದ ಮಡುವಿನ ತಿಳಿನೀರು ಕಂಡು ಈಜಬೇಕೆಂದರೂ ಧುಡಮ್ಮನೆ ಧುಮುಕೆಲು ಅವಕಾಶವಿಲ್ಲ ಎಂಬ ಭಾವ ಬಂದಾಗ ಆಗುವಂತೆ ಇದೆ. ಮಲ್ಲಿ ಈಗ

ಸಂಸ್ಕृತ ಕವಿಗಳ ಮಾತಿನಲ್ಲಿ ‘ಮಳಿಯಲ್ಲಿ ಸೆಂದು ಪರಿಶುದ್ಧವಾಗಿ ರುವ ನವಮಲ್ಲಿಕಾಲತೆ.’ ಅವಳಿಗೂ ಸುವಾರು ಮುನ್ನತ್ತು ವರುಷ. ಸೌಂದರ್ಯರನ ಪೂರ್ಣವಾಗಿ, ಬಿಮ್ಮನೇ ಬೀಗಿರುವ ರಸವುರವಾವಿನ ಹಣ್ಣಿನಹಾಗಿದಾಗ್ಗಳೇ: ಅದರೆ ರೇಗಿಸುವ ಸೌಂದರ್ಯವಲ್ಲ ಅವಳಿದು. ಕಾಮದ ಕಡೆಗೆ ತಳ್ಳಿ, ಚೆಷ್ಟೆಯನ್ನು ಮಾಡಿಸುವ ರಜೋಗುಣದ ಸೌಂದರ್ಯವಲ್ಲ. ಏನೋ ಸಾತ್ತಿಕ ಕಳೆ. ಏನೋ ಮಾತ್ರಭಾವ: ಅಥವಾ ಸೇನಾದರ್ಭಾವ. ನಾಯಕನಿಗೆ ಅವಳು ತನ್ನ ಸ್ವತ್ತು ಆದರೂ ಅವಳನ್ನು ಮೊದಲಿನಂತೆ ಯಥೇಚ್ಚಿವಾಗಿ ಉಪಯೋಗಿಸಲಾರ.

ದೇಹವಿನ್ನು ಭವ್ಯವಾಗಿ ಸೌಂದರ್ಯದ ಖಿನಿಯಾಗಿದ್ದರೂ ಅದೇಕೆ ಕಾಮವನ್ನು ಉದ್ದೀಪಿಸುವುದಿಲ್ಲ? ಅದೇ ಸೌಂದರ್ಯದ ಗುಟ್ಟು. ಅದರಲ್ಲಿಯೂ ಸ್ತ್ರೀಸೌಂದರ್ಯವು ನನೋಭಾವದ ಕ್ಷಣ್ಣಿ. ಆಲ್ಲಿ ಮನಸ್ಸು ಚಾಚಲವಾಗಿ, ತಾನು ಚೆಲುವೆಯೆಂಬ, ಸೌಂದರ್ಯವತಿಯೆಂಬ ಗರ್ವಗಂಧವು ಬಲಿತರೆ, ಆಗ ಪುರುಷಭ್ರಮರಗಳಲ್ಲಿ ಗತಿ. ಕಾಮ ಕುಸುಮವು ಅರಳುವುದು ಮೊದಲು ಸ್ತ್ರೀ ಹೈದರಾಬಾದಲ್ಲಿ. ಚಾಪಲ್ಯನು ನೀರಿನ ಸಹಜವಾದ ದ್ರವತ್ವದಿಂದ ಅಲೆಗಳೇಳುವಂತೆ ಸ್ತ್ರೀಯ ಅಂತಃ ಕರಣದಲ್ಲಿ ತರಂಗತರಂಗವಾಗಿ ರೇಗಿದಾಗ, ಕತ್ತಲಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿರುವ ಹಾದಿಕಾರನನ್ನು ಎಲ್ಲಿಯೋ ಇರುವ ಪುಷ್ಟ ಸೌರಭವು ಬಂದು ತಾಕಿ ಮೂಗಿಗೆ ದಾರಹಾಕಿ ಎಳೆಯುವುತ್ತೆ ಎಳೆಯುವುದು. ಕಾಮದಲ್ಲಿ ಗಂಡು ಶ್ರೀಡಾವಸ್ತು: ಹೆಣ್ಣು ಶ್ರೀಯಾವಸ್ತು. ಧರ್ಮದಲ್ಲಿ ಹೆಣ್ಣು ಶ್ರೀಡಾವಸ್ತು: ಗಂಡು ಶ್ರೀಯಾವಸ್ತು. ಒಂದರಲ್ಲಿ ಗಂಡಿಗೆ ಅಸ್ತಿತ್ವವಿರುವುದು ಹೆಣ್ಣಿಗೆ ದಾಸನಾಗುವುದಕ್ಕೆ. ದಾಗೆ ದಾಸನಾಗಿ ಹೆಣ್ಣೆಂಬ ಪ್ರವಾದದಲ್ಲಿ ಕೊಚ್ಚಿಹೋದರೆ ಆಗ ಗಂಡಿಗೆ ಸೌಖ್ಯ-ಧರ್ಮದಲ್ಲಿ ತದ್ವಿರುದ್ಧ. ನಾಯಕನೀಸೂಕ್ತವನ್ನರಿತಿಲ್ಲ: ಆದರೂ ಅವನಿಗೆ ಮಲ್ಲಿಯಲ್ಲಿ ಗೌರವ ಆದರ ಬೆಳೆದಿದೆ.

ರಾಣಿಗೆ ಆಶ್ರ್ಯರ್ಥ: ‘ತಾನು ಮಲ್ಲಿಗಿಂತ ಸುವಾರು ಇವುತ್ತು ವರ್ಷ ದೂಡೆವಳ್ಳು. ತನಗೆ ಶಾಂತಿ ಬಂದಿಲ್ಲ. ನಾಯಕನು ಬಂದ ಸೆಂದರೆ, ಆತನೆಮೇಲಿನ ಗಾಳಿ ತನ್ನತ್ತ ಸಂದರೆ, ತಾನು ಚಂಚಲಣಾ

ಗುತ್ತಾಳಿ. ಆರಾಧಿಸಿ, ಅರಾದನವನ್ನು ಪಡೆಯಬೇಕೆಂಬ ಭಾವ ಕೂಡಲೇ ತಾನೇತಾನಾಗುತ್ತದೆ. ಅದರೆ ಮಲ್ಲಿಯಲ್ಲಿ ಈ ಸ್ಥಿರ್ಯವೆಲ್ಲಿಂದ ಬಂತು? ಕಬ್ಬಿನ ಹಾಲು ಕಾದು ಬೆಲ್ಲವಾಗಿ, ಶುದ್ಧವಾಗಿ, ಉಜ್ಜವರೆಗೆ ಆಗುವ ಸಕ್ಕರೆಯಂತೆ ಆಗಿದ್ದಾಳೆ. ಅವಳಿಂತು ಹಾಗಾದಳು?' ಎಂದು ಎಷ್ಟೋ ಯೋಚಿಸುತ್ತಾಳೆ. 'ತಾಯಿತನವು ಕೊಟ್ಟ ಭಾಗ್ಯವೇನು? ಒಂದು ಮಗುವಾದರೆ ಹೆಣ್ಣು ಹೀಗೆ ತಾಯಿತನವನ್ನು ಪಡೆಯುವೇನೇನು? ಎನ್ನಿಸುತ್ತದೆ ಹಲವಾರು ಮಕ್ಕಳನ್ನು ಪಡೆದೂ ತಾಯಿತನವನ್ನು ಪಡೆಯ ದವರನ್ನು ಅವಳು ಬಲ್ಲಳು. ಅದರಿಂದ ಆ ಹೆಣ್ಣು ಈ ತಾಯಿಯನ್ನು ಅರಿಯಲು

ಮಲ್ಲಿಗೂ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಮನಸ್ಸಿನಲ್ಲಿ ಏನೂ ಬೇಕಾಗದೆ ಇರುವುದನ್ನು ಕಂಡು ಅವಳಿಗೇ ಸುಗು. ಇಂತಹ ಸಾಮಕಲಾ ನಿಪುಣೆಯಾಗಿ ಆ ಮಹಾ ರಸಿಕರಾಜನಿಂದ ವೆಚ್ಚುಗೆಯನ್ನು ಪಡೆದವಳು ಇಂದು ಶಾಂತಳಾಗಿದ್ದಾಳೆ. ಯಾವ ಯಾವಭಾವದಲ್ಲಿ ಯಾವ ಯಾವ ಚೇಷ್ಟೆಯು ಸೋಗಸು ಎಂಬುದನ್ನು ಪೂರ್ಣವಾಗಿಬಲ್ಲ ಮನೋಗ್ರಹಿಣಿಯಿಂದು, ಹರಿಯುವನೀರಿಗಿಂತ ಹೆಚ್ಚು ಚಪಲಳಾಗಿದ್ದವಳು, ಪರಿಮಳವನ್ನು ಹಾರಿಸಿಕೊಂಡು ಹೇಗೆನ ಸುಳಿಗಾಲಿಗಿಂತ ಸೂಕ್ಷ್ಮವಾಗಿದ್ದವಳು, ಇಂದು ನದಿಯ ನಡುವಿನ ಬಂಡೆಯಾಗಿದ್ದಾಳೆ. ಅವಳಿಗೇ ತಿಳಿಯದು ತನ್ನ ಭೋಗವ್ಯತ್ಮಿ ಏನಾಯಿತು ಎಂಬುದು. ಬರುಬರುತ್ತಾಣಿಯ ಹಿರಿತನ ಮಲ್ಲಿಯ ಪಾಲಾಗದೆ.

ಅವಳಿಗೆ. ಈಗ ಧ್ಯಾನಪ್ರಸ್ತುತಿ. ಒಂದು ದಿನ ಅವಳು ಬೇರೆ ಮಲಗುವಂತಿಲ್ಲ. ನಾಯಕನಿದ್ದರೆ ರಾಣಿಮಲ್ಲಿಯರು ಮಹಾವ್ಯಕ್ತವನ್ನು ಆಶ್ರಯಿಸಿರುವ ಜಾಜಿಮಲ್ಲಿಗೆಯ ಬಳ್ಳಗಳಂತೆ ಅತನ ಪಕ್ಷಗಳನ್ನು ಆಶ್ರಯಿಸುತ್ತಾರೆ. ಇಲ್ಲದಿದ್ದರೆ ಅವರೇ ಆ ಶಯಾರತ್ತವನ್ನು ಅಲಂಕರಿಸುತ್ತಾರೆ. ಆದರೂ ಗುಂಡು ಹಾರುವ ವೇಳಿಗೆ ಆಗಲೇ ಮಲ್ಲಿಯೆಂದ್ರಿ ಸಾಂಪನ್ಮಾಡಿ ಬಂದು ದೇವರ ಸುನೆಯಲ್ಲ ಕುಳಿತಿರುತ್ತಾಳೆ. ಈಗ ಗಂಡನ ಶಿವಪೂಜಿಗೆ ಸಿದ್ಧಮಾಡುವ ಕೆಲಸ ರಾಣಿಯದು. ರಾಣಿ ಕೆಲಸ ಹೇಳುತ್ತಿದ್ದವಳು ಆ ಹೇಳುವಿಕೆಯ ಹಿರಿಯತನವನ್ನು ಮಲ್ಲಿಗೇ

ಒಪ್ಪಿಸಿರುವಂತಿದೆ.

ನಾಯಕನಿಗೆ ಮಲ್ಲಿಯ ಸಹವಾಸದಲ್ಲಿ ಏನೋ ತೃಪ್ತಿ : ಮನ-
ಸ್ಸಿಗೆ ಒಪ್ಪಿದ ಉಟಪನನ್ನು ಮನಸಾರೆ ಮಾಡಿ ಕೈತೊಳೆದುಕೊಂಡು
ಬಂದು ಕುಚ್ಚಿಯಲ್ಲಿಕುಳಿತು ತಾಂಬೂಲವನ್ನು ಒಪ್ಪಿಸಿಕೊಳ್ಳುತ್ತಿರು
ವಾಗ ತೋರುವ ಪೂರ್ಣಭಾವ ಇಂದು ನಾಯಕನ ಮನೆಯಲ್ಲಿದೆ.

ಮಲ್ಲಿಯ ಸತ್ಯನಾರಾಯಣನ್ನತ ಫಲವಾಯಿತು. ರಾಣಿಯು
ಗಭವತಿಯಾದಳು. ಮಲ್ಲಿಯು ತನಗೆ ಬೇಡನೆನ್ನುತ್ತಿದ್ದ ಪುಂಸನನ
ವನ್ನು ಮಾರನೆಯ ತಿಂಗಳಲ್ಲಿಯೇ ಮಾಡಿಸಿದಳು. ತಾನು ಹೇಗೆ ಹೇಗೆ
ಬಯಕೆಯು ಭೋಗಳನ್ನು ಪಡುತ್ತಿದ್ದಳೋ ಹಾಗೆಯೇ ತಾನೂ
ಅಕ್ಷನಾಗಿ ರಾಣಿಯು ತಂಗಿಯಾಗಿದ್ದರೆ ನಡೆಯಿಸಬಹುದೋ ಹಾಗೆ
ನಡೆಯಿಸಿದಳು. ರಾಣಿಯು ಬಾಯಲ್ಲಿ ಬರುವ ಕೋರಿಕೆಯನ್ನು ಸೀರ
ವೇರಿಸುವುದು ಇರಲಿ : ಅವಳ ಮನಸ್ಸಿನಲ್ಲಿ ವಾಡುವ ಕೋರಿಕೆಯನ್ನು
ಅರಿತುಕೊಂಡು ನಡೆಸುವಳು. ದಿನವೂ ತಾನೇ ಬಸುರಿಗೆ ನೀರು
ಎರೆಯುವಳು : ಇದುನರೀಗೂ ಇತರರು ಮಾಡುತ್ತಿದ್ದ ತಲೆಬಾಚುವಿಕೆ
ಯನ್ನು ಈಗ ತಾನೇ ಮಾಡುವಳು. ಅಡುಗೆಯವರು ತಂದ ತಿಂಡಿ
ಯನ್ನು ಬಾಗಿಲಿಗೆ ಹೋಗಿ ತಾನೇ ತಂದುಕೊಡುವಳು. ರಾತ್ರಿಯು
ಹೊತ್ತು ತಾನು ಕುಳಿತು ಹಾಲು ಕಾಯಿಸಿ ತಂದು ಭಕ್ತಿಯಿಂದ
ದೇವರಿಗೊಪ್ಪಿಸುವವಳಂತೆ ಒಪ್ಪಿಸುವಳು.

ನಾಯಕನಿಗೆ ತೃಪ್ತಿ. ಹಿರಿಯ ಹೆಂಡತಿ ಬಸುರಾಗಿದ್ದಾಳೆ.
ಮಲ್ಲಿ ತಪ್ಪದೆ “ಬುದ್ದಿಯವರಿಗೆ ಪುತ್ತಿರ್ಥವಾಗುತ್ತದೆ.” ಎನ್ನುತ್ತಾಳೆ.

ಅಂತೂ ನಾಯಕನ ಅರಮಣೆಯಲ್ಲಿ ಎಲ್ಲೆಲ್ಲೂ ಶಾಂತಿ, ತೃಪ್ತಿ,
ತುಂಬಿದೆ. ಸಂಸಾರ ಗೊನೆಯನ್ನು ಬಿಟ್ಟು ಬಾಳಿಯ ತೋರಿಂದಂತೆ
ರಮ್ಮವಾಗಿದೆ. ಒಂದೇ ಒಂದು ಸಣ್ಣ ಯೋಚನೆ. ನರಸಿಂಹಯ್ಯನು
ಮಾತ್ರ ಇಲ್ಲ. ಅವನು ದೇಶವನ್ನು ಸುತ್ತಿ ಬರುವೆನೆಂದು ಹೋದವನು
ಆರು ತಿಂಗಳಾಗಿದೆ ಎಲ್ಲಿರುವನೋ ಅದೂ ಬರೆದಿಲ್ಲ. ಮನೆಯವರೆಲ್ಲ
ದಿನ ದಿನವೂ ಕಾಗದವನ್ನು ನಿರೋಹಿಸುತ್ತಿದ್ದಾರೆ : ದಿನವೂ ಅವರಿಗೆ
ಆಶಾಭಂಗವಾಗುತ್ತದೆ.

ರಾಣಿಗೆ ನೋವು ಎತ್ತಿದೆ. ಈಸಲ ಆನಂದಮೃದುಲ್ಲಿ ಇಬ್ಬರೂ ಸಿದ್ಧರಾಗಿದ್ದಾರೆ. ಹೆಚರಿಗೆ ಡಾಕ್ಟರ್ ಮಿಡ್‌ಪ್ರೆಫ್ರೆ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನು ತಾವೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮೃದುನು ವರ್ಯಸ್ವಾದ ಅಜ್ಞಿಯರನ್ನೆಲ್ಲ ಕಂಡು ಮಗು ಹೊಟ್ಟಿವುದಕ್ಕೆ ಮುಂಚೆ ಏನು ಮಾಡಬೇಕು ಎಂಬು ದನ್ನು ತಿಳಿದುಕೊಂಡುಬಂದಿದ್ದಾಳೆ. ನೋವು ಎತ್ತಿದೂಡಲೀ ಏನೋ ಕಷಾಯ ಕೊಟ್ಟಿರು. ನೋವು ಬಲವಾಯಿತು. ಹುಲ್ಲು ಅರಿಸಿನದೆಣ್ಣೆ ಮಂತ್ರಸಿಕೊಟ್ಟಿರು. ಆದು ಕೊಟ್ಟಿ ಇದು ಸಿಮಾಷದಲ್ಲಿ ಜನನವಾಯಿತು. ಡಾಕ್ಟರು ನಾಯಕನಿಗೆ ಸೂಚನೆ ಕೊಟ್ಟಿದ್ದರು. “ವರ್ಯಸ್ವಾದನೇಲೇ ಆಗಿರುವ ಗಭರ್. ಆದವ್ಯು ಹುಷಾರಾಗಿ ಬೇಕು” ಎಂದು. ದೇವರ ದಯ. ಗಭರ್ವ ವ್ಯಾಬಿಟ್ಟು ಸುಖವಾಗಿ ಕಳೆಯಿತು. ಹೂವಿನ ಸರವೆತ್ತಿದವ್ಯು ಸುಲಭವಾಗಿ ಹೆರಿಗೆಯಾಯಿತು.

ಆನಂದಮೃದುನು ಮಿಡ್‌ಪ್ರೆಫ್ರೆ ಜೊತೆಯಲ್ಲಿ ರಾಣಿಗೆ ಉಪಚಾರ ಮಾಡುತ್ತಿರುವಾಗ ಇತ್ತೆ ಮುಲ್ಲಿಯು ಮಗುವನನ್ನು ನೋಡಿದಳು. ಗಂಡು ಮಗು. ಮುದ್ದಾಗಿದೆ. ಎಲ್ಲಾ ತನ್ನ ಮಗುವಿನ ಪ್ರತಿಬಿಂಬ. ಅವಳಿಗೆ ಬಹು ಸಂತೋಷವಾಗಿದೆ. ಹಾಗೇ ಆ ಮಗುವನನ್ನು ತೆಗೆದು ಕೊಂಡು ಹೋಗಿ ಗಂಡನಿಗೆ ತೋರಿಸಬೇಕು ಎಂದು ಅವಸರ. ಆದರೆ ಅದಕ್ಕೆ ಸ್ವಾನಾದಿಗಳು ಆಗಬೇಕಲ್ಲ !

ಮಗುವಿಗೆ ಸ್ವಾನ ಮಾಡಿಸಿ ಅದನ್ನು ಬೆಂಕಿಗೆ ಹೊರದಲ್ಲಿ ಮಲಗಿಸಿ ಆಯಿತು. ತಾನು ಕೈತೊಳೆದುಕೊಂಡು ಒರೆಸಿಕೊಂಡಳು. ಇನ್ನೂ ಟಿನಲು ಕೈಯನ್ನು ಒರೆಸುತ್ತಿದೆ. ಆಗಲೇ ಗಂಡನನ್ನು ಕೊಗಲು ಹೊರಟಳು. ನಡುಮನೆಯಲ್ಲಿ ಸೋಫಾದ ಮೇಲೆ ನಾಯಕನು ಕುಳತು ನಿರೀಕ್ಷಿಸುತ್ತಿದ್ದಾನೆ. ನುಡಿಯು ಬಂದು,

“ಬುದ್ಧಿ, ದೇವರು ತಮಗೆ ಮಗನ್ನು ಕೊಟ್ಟಿದ್ದಾನೆ” ಎಂದಳು.

ನಾಯಕನು ಸಂತೋಷದಲ್ಲಿ ಬರಸಿಕೆದು ಅಷ್ಟಿದನು. ತನ್ನ ಸೌಭಾಗ್ಯದೇವಿಯನ್ನು ಆರಾಧಿಸುವವನಂತೆ ಅವಳ ಮೇಲೆ ಮುತ್ತಿನೆ ಮಳಿಗರಿದನು. ಅವಳು ಅದಷ್ಟೂ ಆದರದಿಂದ ಸ್ವೀಕರಿಸಿ,

“ಹುಚ್ಚು ದೊರೆ, ಇಡಿಪ್ಪು ದೊಡ್ಡಪ್ಪಣಿಯವರಿಗೆ ಸಲ್ಲಿ ಬೇಕಾದ್ದು. ನಿಮ್ಮ ವಂಶದ ರತ್ನದೀಪವನ್ನು ಬೆಳಗಿಸಿದವರು ಆ ಮಹಾ ತಾಯಿ, ಈ ದಾಸಿಯಲ್ಲ.” ಎಂದಳು.

ನಾಯಕನು ಹಾಗೆಯೇ ಆ ದೃಢಾಲಿಂಗನದಲ್ಲಿಯೇ “ಹೌದು ಮಲ್ಲಿ, ರಾಣಿ ಕೊಟ್ಟಿದು ವಂಶದ ಭಾಗ್ಯ. ನಿನು ಬಂದುದು ನನ್ನ ಭಾಗ್ಯ.” ಎಂದು ಮತ್ತೆ ಮುತ್ತಿಟ್ಟುಕೊಂಡನು.

ಮಲ್ಲಿಯು ನಾಯಕನ ಕೈಗಿಡಿದು ಕರೆದುಕೊಂಡು ಬಂದು, ಹೆರಿಗೆಯ ಮನೆಯ ಬಾಗಿಲಲ್ಲಿ ಒಂದು ಕುಚ್ಚಿ ಹಾಕಿ ಕುಳ್ಳಿರಿಸಿ ಹೊಗಿ ಮಗುವನ್ನು ತಂದುತೋರಿಸಿದಳು.

ನಾಯಕನಿಗೆ ಮಗುವನ್ನು ನೋಡಿ ಪರಮ ಹೆರಡಾಯಿತು. ಮಗುವನ್ನು ಎತ್ತಿಕೊಳ್ಳಲು ಕೈ ನೀಡಿದನು. ಮಲ್ಲಿಯಾ ಆ ಮಗುವನ್ನು ಹಿಂದಕ್ಕೆ ತೆಗೆದುಕೊಂಡು “ಉಂಟಾ ! ಉರಿಗೆಲಾಲ್ ಸಕ್ಕರೆ ಹಂಚಿ ನನ್ನಪ್ಪನ್ನು ಮುಟ್ಟಬೇಕು.” ಎಂದಳು.

“ಮಗುವನ ತಾಯಿ ಹೆಂಗಿದಾರಿ ?” ನಾಯಕನು ಕೇಳಿದನು.

“ಗಂಜಿ ಬಸಿದ ಅನ್ನದ ಹಂಗಿ ಭೇಷಾಗಿದಾರಿ” ಮಲ್ಲಿಯೇ ಉತ್ತರ ಹೇಳಿದಳು.

ನಾಯಕನು ಸಂತೋಷದ ಮೂಟಿಯಾಗಿ ಹೊರಗೆ ಬಂದನು.

ಅವನು ಇನ್ನೂ ಬಾದು ಸೀಲಿಫಾಡಲ್ಲಿ ಕುಳಿತುಕೊಳ್ಳತ್ತಿದ್ದ ಹಾಗೆಯೇ ನರಸಿಂಹಯ್ಯನು ಬಂದನು. ನಾಯಕನು ಸಂಭೇದಿದಿಂದ ಆತನನ್ನು ಬರಮಾಡಿಕೊಂಡು, ತಾನೇ ಓಡಿಹೊಗಿ “ಮಲ್ಲಿ, ಮಲ್ಲಿ, ಮೇಮ್ಮೆ ಬಂದಿದಾರಿ” ಎಂದನು. ಮಲ್ಲಿಯು “ಆ, ನಿಜವಾಗಿ ?” ಎಂದು ಮಗುವನ್ನು ಮಲಗಿಸಿ ಒಡೋಡಿ ಬಂದಳು.

ಅವಳಿಗೆ ನರಸಿಂಹಯ್ಯನನ್ನು ನೋಡಿ ಪರಮಾನಂದವಾಯಿತು. ಅದುವರೆಗೂ “ಮೇಷ್ಟೆ !” ಎನ್ನತ್ತಿದ್ದವಳು, “ಗುರುವೇ ! ಮಹಾನು

భావ !” ఎందు ఓడికోగి ఆతన పాదగళన్ను హిడిదు నమస్కార మాడిదళు. నాయకను తాను ఏకే కొగే మాడుత్తిరువేను ఎంబుదన్ను అరియదేయే, తానూ నమస్కార మాడిదను. మల్లియు తుంటికనెదింద “బుద్ధి యవరిగే ఈగతానే ప్రశ్నేక్కవ వాయితు. ఆదచ్చే తమ్మ గురుగళిగే పాదపూజె మాడుత్తిద్దారే.” ఎందు కెలకిలనే నశ్శేలు.

నరసింహయ్యను “హాగేను ! ఆదంందలే మేష్టు మహానుభావనాదుదు !” ఎందు తానూ నశ్శేను.

మల్లియు “ఆదచ్చే ఉత్కుర ఆమేలే కొడుత్తేఇనే, గాంధి యవరు హేగిద్దారే ? ఎల్లిద్దారే ?” ఎందు ఒంచే ఉసిరినల్లి కేళదళు.

నరసింహయ్యను హేళిదను : “రోగముత్తరాగిద్దారే. ఆదరే ఇన్నూ సిక్కుకే తప్పిల్ల. ఇన్నూ ఉపచారవాగబేఁకు. మైసారు మకారాజరు దివానప ములశ అవరిగే ఆక్ష్యన కొట్టిద్దారే. ఆవరూ అంగీకరిసిద్దారే. ఒందు నందియల్లి ఎరఫ్తు తింగళు ఇరుత్తారే”

మల్లిగే ఎల్లా హిడిసలారదణ్ణ ఆనందవాయితు : “బుద్ధి, మహారాజరే కరెదిద్దారే అందవేలే తావు ఇన్నూ సిరాతంక వాగి బరఖముచ్చల్ల. ఆల్లి నాపూ ఒందు ఒంగలే తకేంచు ఇద్దుబిడోవ” ఎందళు. నాయకను “సంతోషవాగి” ఎందను. ఆతన దేహద నరసరపూ ఆ సంతోషవాగి ఎంబ మాతన్ను వీఁనే నుడిదంతే నుడియితు.

ಗಾಂಧಿಯವರು ಬೆಂಗಳೂರಿನಲ್ಲಿ ಇದ್ದಷ್ಟು ದಿನವೂ ನಾಯಕನು ಸಹಿತೀಪ್ತತ್ವನಾಗಿ ಅಲ್ಲಿಯೇ ಇದ್ದನು. ದಿನವೂ ಅವರೆಲ್ಲರೂ ಭಜನೆಗೆ ಹೋಗುವರು. ಸರಸಿಂಹಯ್ಯನು ಆ ಹೊತ್ತಿನಲ್ಲಿ ಮಾತ್ರ ಅವರ ಜೊತೆಯಲ್ಲಿ ಇರುವನು. ಮಿಕ್ಕ ಹೊತ್ತು ಅವನೆಲ್ಲಿಯೋ ಹೋಗಿರುವನು.

ಒಂದು ದಿನ ನರಸಿಂಹಯ್ಯನನ್ನು ನಾಯಕನು ಬಲವಂತವಾಗಿ ಹಿಡಿದುಕೊಂಡು ಬಂದನು : ಆತನು ಬಂದುದನ್ನು ನೋಡಿ ಎಲ್ಲರೂ ಸಂತೋಷಪಡುವವರೇ ! “ನೋಡಿದೆಯಾ ಮಲ್ಲಿ, ನಿಮ್ಮ ಗುರುಗಳು ಬಿನ್ನ ಅಂದರೆ ಬರುವುದಿಲ್ಲ ಎಂದು ಖಂಡಿತವಾಗಿ ಹೇಳಬಿಟ್ಟರು. ಕೊನೆಗೆ ನಿನ್ನ ಹೆಸರು ಹೇಳಿ ಅವಳು ‘ಸಂತೋಷಪಡುತ್ತಾಳೆ’ ಅಂದ ಮೇಲೆ ಬಂದಿದ್ದಾರೆ.” ನಾಯಕನು ಮಲ್ಲೀಗೆ ದೂರು ಹೇಳಿದನು.

“ಅವರು ಮಾಡುವುದು ಸರಿ ಬುದ್ಧಿ, ನಾವು ದಿನವೂ ಗಾಂಧಿಯವರನ್ನು ನೋಡುವುದಕ್ಕೆ ಹೋಗುತ್ತೀವೆ. ಅದರೆ ನಾವು ಶುಭ್ರ ಕೃತಿಮಿಗಳು. ಅದಕ್ಕೂ ಸ್ವರೂಪ ಅವರು ಬರುವುದಿಲ್ಲ. ಅಷ್ಟೇ !”

“ಅದೇನು ಹಂಗಂದೀಯೆ ? ಅದೇನು ನಾವು ಕೃತಿಮಿ ಮಾಡಿರೋದು ?”

“ಅವರು ದರಿದ್ರನಾರಾಯಣನ ಪ್ರತಿನಿಧಿಗಳು. ಅಹಿಂಶಾವಾದಿಗಳು. ನಾವು ಲಕ್ಷ್ಮೀದೇವಿಯ ಭಕ್ತರು, ಶ್ರೀಮಂತರು. ದಿನ ದಿನ ಕುರಿ ಕೋಳಿ ತಿನೊಂದುರು. ಇದು ಕೃತಿಮನ್ನಾದೆ ಇನ್ನೇನು ?”

“ಏನೋ ಹೇಳತೀ ಅಂತಿದ್ದೆ. ಇವೇನಾ ? ನಮ್ಮ ಪಶ್ಚಿಮ ವಂಶಪಾರಂಪರ್ಯವಾಗಿ ಬಂದದ್ದು. ನಾವೇನೂ ತಲೆ ಒಡೆದು ತಂದದ್ದೆಲ್ಲ. ಇದನ್ನು ಈಗ ಬಿಡೋದು ಅಂದರೆ ಯಾರಿಗೆ ಕೊಡಬೇಕು ? ಏನು ಮೇಷ್ಪ್ರೇ, ನೀವು ಹೇಳಿ. ನೀನು ಮಾಡಬೇಕು ಅಂದದ್ದೆಲ್ಲ ಮಾಡಿದೇವೋ ಇಲ್ಲವೋ ? ಇನ್ನೂ ಎರಡು ಹೇಳಿ-ಮಾಡೋವಾ, ನೀನು ಹೇಳಿದೆ ಮಕ್ಕಳ ಆಷ್ಟತ್ತೆ ಒಂದು, ಹರಿಗೆ

ಅಸ್ತ್ರೀ ಒಂದು ಕಟ್ಟಿಸಿ ಅಂತೆ. ಅದಕಾಗಿ ಒಂದೊಂದು ಲಕ್ಷ್ಯ ಕೊಟ್ಟಿನ್ನೇ ಇಲ್ಲವೋ? ಇನ್ನೇನು ಮಾಡಬೇಕು ಹೇಳು."

ನರಸಿಂಹೆಯನು ಬಾಯಿ ಹಾಕಿದನು: "ಗಾಂಥಿಯವರು ಹೇಳುವುದು ಪ್ರಶ್ನಾವನ್ನು ಟ್ರಿಸ್ಟ್, ಅಗಿ ಉಪಯೋಗಿಸಬೇಕು ಅಂತೆ. ನಿನ್ನ ಹೆಚ್ಚು ಕಡಿಮೆ ಹಾಗೆ ಉಪಯೋಗಿಸುತ್ತೀರಿ. ಮುಖ್ಯವಾಗಿ ಈ ಮಾತ್ರ ರಾಜ ಮಹಾರಾಜರ ವಿಷಯವಾಗಿ ಕೇಳಿರೋದು. ಅವರೆಲ್ಲ ಅನೇಕರು ತಮ್ಮ ಆಸ್ತಿಯನ್ನು ದುರುಪಯೋಗವಾಗಿ ಶುತ್ತಿದ್ದಾರೆ. ಅವರು ಮೈಸೂರು ಮಹಾರಾಜರ ಹಾಗೆ ಟ್ರಿಸ್ಟ್‌ಗಳಾಗಬೇಕು ಅಂತ ಅವರ ಮನಸ್ಸಿನಲ್ಲಿದೆ."

"ಹಾಗಂದರೆ? ಸ್ವಲ್ಪ ವಿಚಾರವಾಗಿ ಹೇಳಿ."

"ಆಗ ಶ್ರೀಮಂತರು ಖಚಿನ ಕಡೆ ದೃಷ್ಟಿಯಿಟ್ಟು ಕೊಂಡು ಆದಾಯ ಬೆಳೆಸುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಇದು ತಮ್ಮ. ಅವರಿಗೆ ಇರುವ ಪ್ರಭಾವವೆಲ್ಲ ಹಣಸಂಪಾದಿಸುವುದಕ್ಕೆ ಖಚಾಗುತ್ತದೆ. ತಿಂಗಳಿಗೆ ಅಂಧು ರೂ. ಖಚಿತಮಾಡಿದ್ದರೆ ನಾನೆಂತಹ ಶ್ರೀಮಂತ ಎಂದು ೧೫೦೦ ರೂ ನರಮಾನದವನು ಅಂದುಕೊಂಡು ಉಳಿದ ಎಂಟುನೂರು ರೂಪಾಯಿ ಹೇಗಾದರೂ ಸಂಪಾದಿಸಬೇಕು ಅಂತ ಹೊರಟಿರುವ ಶ್ರೀಮಂತರ ತಂಡವೊಂದು. ನಿಮ್ಮ ಹಾಗೆ ಆಗಭ ಶ್ರೀಮಂತರ ತಂಡ ಇನ್ನೊಂದು. ನಿಮಗೆ ಲಕ್ಷ್ಯರೂಪಾಯಿ ವರಮಾನ ಅದನ್ನು ಖಚಿತಮಾಡುವುದು ಹೇಗೆ ಎಂದು ನಿಮ್ಮ ಸಂಕಟ. ನಿಮ್ಮಂತಹವರು ಟ್ರಿಸ್ಟ್‌ಗಳಾಗುವುದು ಎಂದರೆ, ಮಹಾರಾಜರ ಹಾಗೇ ಮೈಸೂರು ರಾಜ್ಯದ ಉತ್ತರ್ವತ್ವ ಒಂದೂವರಿ ಕೋಟಿ ಇದ್ದಾಗ ಅವರ ಅರಮನೆಗೆ ಸರಕಾರ ಇವುತ್ತು ಇಸ್ತ್ರಿತ್ತೆ ದು ಲಕ್ಷ್ಯ ಕೊಡುವುದು ಎಂದಾಯಿತು. ಈಗಲೂ ಅದು ಹಾಗೇ ನಡೆಯುತ್ತಿದೆ. ಉಳಿದ ಹಣವೆಲ್ಲ ದೇಶಕ್ಕೆ ಉಪಯೋಗವಾಗುತ್ತಿದೆ. ಉಳಿದ ರಾಜ್ಯಗಳಲ್ಲಿ ಹಾಗಿಲ್ಲ. ಅನೇಕ ರಾಜರು ತಮ್ಮ ರಾಜ್ಯ ತಮ್ಮ ಆಸ್ತಿ ಎನ್ನುವಂತೆ ವರ್ತಿಸುತ್ತಿದ್ದಾರೆ. ಅಲ್ಲಿ ದೇಶೋಪಕಾರಿ ಕಾರ್ಯಗಳೇ ನಡೆಯುತ್ತಿಲ್ಲ. ಅಂತಹವರನ್ನು ಗಾಂಥಿಯವರು ಟ್ರಿಸ್ಟ್‌ಗಳಾಗಿ ಎನ್ನುತ್ತಾರೆ." ಈ

ಮಾತು ಎಲ್ಲ ಶ್ರೀಮಂತರಿಗೂ ಅನ್ವಯಿಸುತ್ತದೆ. ಅವರವರ ಖಚು ಇಷ್ಟ ಎಂದು ಗೊತ್ತುಮಾಡಿಕೊಂಡು ಉಳಿದುದನ್ನೆಲ್ಲ ಪ್ರಜೋಧ ಕಾರೀ ಕಾರ್ಯಗಳಿಗೆ ಉಪಯೋಗಿಸಬೇಕು ಎಂದು ಅವರ ಇಷ್ಟ.”

“ ಈಗ ನಮ್ಮುದು ಏನು ತಪ್ಪಾಗಿ?”

“ ಆದಿನ ನಿಮ್ಮುದುರಿಗೇ ಅವರೇ ಹೇಳಿದರಲ್ಲ! ಅದರಂತೆ ನಡೆಯಿರಿ. ನಿಮ್ಮು ವಂಶದ ಆಸ್ತಿ: ಇದನ್ನು ಯಾರೂ ಖಲಲು ಮಾಡುವಂತಿಲ್ಲ ಎಂದು ಒಂದು ನಿರ್ಧರಮಾಡಿ—ಉಳಿದುದರಲ್ಲಿ ನಿಮ್ಮ ಖಚಿತಗೆ ಇಷ್ಟ ಎಂದು ಇಟ್ಟುಕೊಳ್ಳಿ. ಮಿಕ್ಕುದನ್ನು ಬಡಬಗ್ಗಿರಿಗೆ ಕೊಡಿ.”

“ ಆಯಿತು. ನಾವು ಕೊಟ್ಟರೆ ತಾನೇ ಬಡವರ ಬಡತನ ತೀರಿತಾ ?”

“ ಹನಿಗೂಡಿದರೆ ಹಳ್ಳಿವಾಗುವುದು. ದೇಶದಲ್ಲಿರುವ ಬಡವರ—ನ್ನೆಲ್ಲ ನೀವು ಉದಾಧರಮಾಡುವುದಕ್ಕಾಗುವುದಿಲ್ಲ. ನಿಜ. ಆದರೆ ನಿಮಗಾಡಿಷ್ಟು ನೀವು ಮಾಡಿ. ಕೈ ನೋವು, ಕಾಲುನೋವು, ತಲೆನೋವು ಹೊಟ್ಟಿನೋವು ಇರುವ ಮನುಷ್ಯನಿಗೆ ಒಂದು ನೋವು ಕಡಿಮೆಯಾದರೆ ಅವು ಮಟ್ಟಿಗೆ ಅವನು ಕೃತಾರ್ಥ. ಹಾಗೆ ಇದು ಇಂಡಿಯಾದಲ್ಲಿ ಎಂದಾದರೂ ಒಂದು ದಿನ ಆಗಲೇ ಬೇಕು. ಈಗ ಇಂಗ್ಲಿಂಡಿನಲ್ಲಿ ಒಂದು ಶಾಸನವಿದೆ. ಅದರ ಪ್ರಕಾರ ಆರಮನೆ ಆಸ್ತಿಬಿಟ್ಟು ಉಳಿದ ಆಸ್ತಿಗಳನ್ನು ಪಡೆದುಕೊಳ್ಳುವ ಪ್ರತಿಯೊಬ್ಬನೂ ಸರಕಾರಕ್ಕೆ ಅವು ಕೊಡಬೇಕು. ಹಾಗೆ ಇಲ್ಲಿಯೂ ಒಂದರೆ ಆಗೇನು ಮಾಡುತ್ತೀರಿ? ಅದನ್ನು ಈಗಲೇ ಮಾಡಿ.”

“ ಆಯಿತು. ಅದನ್ನು ಗಮನಿಸಬೇಕು. ನಿಜ. ಆಯಿತು. ಮಲ್ಲಿಗೆ ಏನು ಮಾಡಿದ್ದೀರಿ?”

“ ನಾನೇನು ಮಾಡಲಿ?”

“ ಅವಳಿಗ ಗಾಂಧಿಯವರ ಶಿಷ್ಯಾಗಿ ಅಶ್ವನ್‌ಕ್ಕೆ ಹೊರಟುಹೊಗಬೇಕಂತೆ! ನಮ್ಮ ಪ್ರಾಣ ತೆಗೆತಿದ್ದಾಳೆ.”

“ ಅದಕ್ಕೆ ನಾನು ಆಗಲೇ ಹೇಳಿದ್ದೀನಲ್ಲಿ?”

“ ಏನು?”

“ನೀವು ಭೋಗಪ್ರಾಣಿಗಳು. ಭೋಗಬಿಟ್ಟು ಬದುಕಳಾರಿ. ಗಾಂಧಿಯವರ ಶಿವ್ಯರಾಗಚೀಕಾದರೆ ಶುದ್ಧ ತಪಸ್ಸಿಗಳಾಗಬೇಕು. ಅದು ನಿಮ್ಮಿಂದ ಸಾಧ್ಯವೆಲ್ಲ. ಅದು ಆದವೇಲೆ ಆ ಮಾತು.”

“ಹಂಗೆ ಆಗೋಡ. ಸಾಧ್ಯವಾ? ಮೇಷ್ಟರೆ?”

“ಸರ್, ನಮ್ಮನ್ನು ಕೇಳಬೇಡಿ. ಸೇಲಂ ರಾಜಗೋಪಾಲಾ ಚಾರ್ತನ್ನು ಕೇಳಿ. ಕಲಕತ್ತೀಯ ಸಿ.ಆರ್. ದಾಸರನ್ನು ಕೇಳಿ. ಅವರು ತಮ್ಮ ಗಾಡಿಯ ಮುಂದೆ ಕರ್ಜ್‌ ಗಾಡಿ ಬಿಡದೆ ಹೋದವರಂತೆ. ಕಲಕತ್ತೀಯಲ್ಲಿ ಸಿ.ಆರ್. ದಾಸರ ವರವಾನ ಪ್ರೇಸ್‌ರಾಯ್ ಸಂಬಳ ಕ್ಕಿಂತ ಹೆಚ್ಚಿಂತೆ. ಅಲಹಾಬಾದಿನ ಪ್ರಾಣಿತ ಹೋತೀಲುಗಳನ್ನೆಷ್ಟು ಅವರನ್ನು ಕೇಳಿ. ಅವರು ತಮ್ಮ ಬಟ್ಟಿಗಳನ್ನು ಇಸ್ತಿಗೆಂದು ಪ್ರಾರಿಸ್ತಿಗೆ ಕಳುಹಿಸುತ್ತಿದ್ದರಂತೆ. ಇವರಿಗೆಲ್ಲ ಸಾಧ್ಯವಾಯಿತು. ಅಷ್ಟೇ ಅಲ್ಲ. ನಾಯಕರೆ, ಈ ಗಾಂಧಿಯುಗದಲ್ಲಿ ಸ್ವಾತಂತ್ರ್ಯ ಬರುತ್ತದೆ ಎಂದು ನಮ್ಮ ನಂಬಿಕೆ. ಆಗ ಈ ರಾಜಮಾರಾಜರುಗಳು ಎನ್ನ ರಕ್ತಪಾತ ಮಾಡುವರೋ ಹೇಳಲಾಗುವುದಿಲ್ಲ. ನಿಮ್ಮ ಮಾತಿನಲ್ಲಿ ಹೇಳಬೇಕು ಅಂದರೆ ಏಟುತ್ತಿಂದ ಹೆಬ್ಬಿಲಿಗಿಂತ ಹೆಚ್ಚಾಗಿ ಕಾದಾರು. ಸಾಲದು ದಕ್ಕಿ ಈಗ ಹಿಂದೂ ಮುಸ್ಲಿಂ ಗಲಾಟಿಗಳು ಹೆಚ್ಚಾಗುತ್ತವೆ. ಬ್ರಿಟಿಷ್ ಸರಕಾರದ ಅಧಿಕಾರಿಗಳು ಬೇಕೆಂದು ಗಲಭಿಗಳನ್ನು ಮಾಡಿಸಿ, ಜನರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅಂತೂ ಎರಡೂ ತಕ್ಷಿ ವಂತಿಲ್ಲ. ಸ್ವಾತಂತ್ರ್ಯ ಬಂದರೆ, ಈ ರಾಜಮಾರಾಜರು ಇರುವಂತಿಲ್ಲ: ಈಗಿರುವಂತೆ ಈ ಜಗತ್ ಮನೋಭಾವ ಇದ್ದರೆ ರಕ್ತಪಾತ ತಪ್ಪಿವುದಿಲ್ಲ.”

“ಕೇಳಿದೆಯಾ ಮಲ್ಲಿ?”

“ಬುದ್ಧಿ, ನಾನು ಹುಟ್ಟಿದುದು ತಿಪ್ಪೆಯಲ್ಲಿ: ಬೇಳೆದುದು ಗುಡಿಸಲಿನಲ್ಲಿ. ಯಾವ ಅರ್ಥವುವೋ ತಮ್ಮ ಕೃಹಿಡಿದು ವೆರೆದೆ. ಬಿಡು ಅಂದರೆ ನನಗೆ ಸುಲಭ. ಅದರೆ ಹುಟ್ಟಿತ್ತಲೇ ಚಿನ್ನದ ಚಮಚ ಕಟ್ಟಿಕೊಂಡೇ ಹುಟ್ಟಿರೋ ತಮಗೆ ಬಿಡುವುದು ಸಾಧ್ಯವೇ? ನಾನೇನು ಹೇಳಲಿ?”

“ಬಿಡೋದು ಕಷ್ಟ. ಸಾಯಂವಾಗ ಹೆಂಗೋ ಬಿಡುತ್ತೇನೆ:

ಬಿಟ್ಟು ನಡೆಯುತ್ತೇವೆ. ಬಹುಶಃ ಇರುವಾಗಲೇ ಬಿಟ್ಟು ದಾನ ಅಂದರೆ ಒಳ್ಳೆಯದೇನೋ? ಹೇಗೂ ಬಿಡಬೇಕು: ಈಗಲೇ ಬಿಡಬಾರದೇಕೆ? ಆಯಿತು ಮೇಷ್ಟೇ? ಗಾಂಥಿಭಾವರು ಗೆದ್ದರೆ ನಮ್ಮ ಮಹಾರಾಜರೂ ರಾಜ್ಯ ಬಿಡಬೇಕಾದೀತು ಅಂತೀರಾ?”

“ರಾಜ್ಯನಾದರೂ ಬಿಡಬೇಕು: ಇಲ್ಲದಿದ್ದರೆ ಪ್ರಾಣನಾದರೂ ಬಿಡಬೇಕು. ಗೊತ್ತೇ ಈ ರಾಜರ ಹಾನಳ ಎನ್ನು ಎಂದು? ರೆಸಿಡೆಂಟನನ್ನು ಒಲಿಸಿ ಕೊಂಡರೆ ಆಯಿತು ರಾಜ್ಯದಲ್ಲಿ ಲಾಕ್‌ಲೇಕ್ ಮಾಡಬಹುದು. ರಾಜ್ಯದಲ್ಲಿರುವ ಪ್ರಚೆಗಳ ಪ್ರಾಣಗಳೆಲ್ಲ ಅವರ ಕೈಯಲ್ಲಿ. ದೇಶಿಯ ಸಂಸ್ಥಾನಗಳಲ್ಲಿರುವವರಿಗೆ ಡಬ್ಬಲ್ ಗುಲಾಮಗಳಿರಿ. ನಮ್ಮ ಮಹಾ ರಾಜರು ಎಂದಿರಿ. ಅವರು ನಿಜವಾಗಿಯೂ ರಾಜಾರ್ಥಿಗಳು. ಆದರೂ ಬ್ರಿಟಿಷ್ ಪಿಶಾಚಿಗಳ ದಾಸರಲ್ಲ! ಬಹುಶಃ ಇವರ ಒಳ್ಳೆಯತನದಿಂದ ಅವರ ಕೆಟ್ಟತನ ಸಹ್ಯವಾಗಿ ನಮಗೆ ಅಪರಾಧವಾಗುತ್ತಿದೆಯೇನೋ! ಏನಾದರೂ ಆಗಲಿ. ಅದನ್ನೆಲ್ಲ ಬಿಡೋಣ. ನಾನು ಬರದಿರುವ ಕಾರಣ ಮಲ್ಲಮ್ಮೆಯವರಿಗೆ ಗೊತ್ತಿದೆ ಎಂದು ನಾನು ತಿಳಿದಿರಲಿಲ್ಲ. ಆಕೆಯು ತಿಳಿದುದೂ ಒಳ್ಳೆಯದಾಯಿತು. ತಾವು ಆಕೆಯು ಚಿತ್ತವ್ಯತ್ಯಾಯನ್ನು ಅಥವಾಡಿಕೊಂಡಾಗ ನನಗೆ ಹೇಳಿಕಳುಹಿಸಿ. ಆಕೆ ಹೇಳಿದ್ದಾರೆ. ನಮ್ಮ ಬುದ್ಧಿಯವರಿಗೆ ಅರವತ್ತು ವರ್ಷದ ಶಾಂತಿಯಾಗುವ ವರೆಗೂ ನಾನು ಗಾಂಥಿಯವರನ್ನು ದೂರದಿಂದ ಪೂಜಿಮಾಡುತ್ತೀನೆ.”

“ಇನ್ನೇನು ಶಾಂತಿ ಬಂತು. ಇನ್ನೇರದು ವರ್ಷ.”

“ಆಗಲಿ. ಇನ್ನೇರದು ವರ್ಷ ಆದ ಮೇಲೆ ನಾನೂ ಬರುತ್ತೀನೆ. ಅದುವರೆಗೆ ನಾನು ದೂರದಲ್ಲಿರುವುದಕ್ಕೆ ಅಪ್ಪಣಿಕೊಡಿ.”

“ನಾವು ಹಿಂಗಂತೀವಿ ಅಂದುಕೊಬೇಡಿ. ನೀವು ನಮ್ಮ ಮನಗೆ ಸೇರಿದವರು. ನೀವು ಉಟಿಕ್ಕೇನು ವಾಡುತ್ತೀರಿ? ಹಂಗೇ?”

ಮಲ್ಲಿಯು ಉತ್ತರ ಕೊಟ್ಟಳು: “ಬುದ್ಧಿ ಅವರು ನಮ್ಮ ಮನಗೆ ಯವರು ನಿಜ. ಆದರೆ ಅವರ ದೇವರಿಲ್ಲವೇ? ಅವರ ಒಳ್ಳೆಯದು ಕೆಟ್ಟದು ಎಲ್ಲ ಅವನು ನೋಡಿಕೊಳ್ಳುತ್ತಾನೆ. ನಮ್ಮ ಗುರುಗಳನ್ನು

ಕಟ್ಟಿನ ರೀತಿ ಇದಲ್ಲ. ಒಂದು ಗಳಿಗೆ ತಡೆಯಿರಿ. ತೋರಿಸುತ್ತೀನಿ.” ಎಂದು ಒಳಗೆ ಹೋಗಿ ಆರುನೂರು ರೂಪಾಯಿ ತಟ್ಟಿಯಲ್ಲಿ ತಂದಳು: ಮುಂದಿಟ್ಟಳು: ನಮಸ್ಕರಿಸಿದಳು: ಹೇಳಿದಳು: “ಗುರುವೇ, ಇದೋ ಆರುನೂರು ರೂಪಾಯಿ. ಇನ್ನು ಇಪ್ಪತ್ತು ನಾಲ್ಕು ತಿಂಗಳು ತಾವು ಯಾರನ್ನೂ ನೋಡುವುದಕ್ಕೆ ಹೋಗಕೂಡದು. ತಮಗೆ ತೋರಿದ ರೀತಿಯಲ್ಲಿ ದೀರ್ಶಿಸೇವೆ ನೂಡಿಕೊಂಡಿರಿ. ಇಲ್ಲಿಂದ ಎರಡುವರ್ಷ ವಾದಮೇಲೆ ನನಗೆ ದರ್ಶನ ಕೊಡಿ. ಅವೇಳಿಗೆ ನಮ್ಮ ಬುದ್ಧಿಯ ವರಿಂದ, ನಮ್ಮ ಪುಟ್ಟಬುದ್ಧಿಯವರಿಂದ, ನಮ್ಮ ದೊಡ್ಡಮ್ಮನವರಿಂದ, ಕೊನೆಗೆ ನಮ್ಮ ಅನಂದಮ್ಮನವರಿಂದ, ಶಂಭುರಾಮಯ್ಯನವರಿಂದ ಎಲ್ಲ ರಿಂದಲೂ ಸೋಗಲಕ್ಕೆ ಇಡಿಸಿಕೊಂಡ ಗಾರಮ್ಮನ ಹಂಗೆ ನಿಮ್ಮ ಹಿಂದೆ ಒಂದು ಬಿಡುತ್ತೀನಿ. ನನ್ನ ಕರಕೊಂಡು ಹೋಗಿ ಆ ಮಹಾತ್ಮರಿಗೆ ಒಪ್ಪಿಸಿ ಬಿಡಿ.” ಆಮಾತು ಆದುವಾಗ ಮಲ್ಲಿಯ ಕೈಮುಗಿದಿತ್ತು: ಕಣ್ಣ ಮುಗಿದಿತ್ತು. ಹೃದಯದಲ್ಲಿ ತುಂಬಿರುವ ಏನೋ ಭಾವವನ್ನು ಮುಖವು ಕನ್ನಡಿ ಹಿಡಿದಂತೆ ತೋರಿಸುತ್ತಿತ್ತು.

ನರಸಿಂಹಯ್ಯನು ಬಹು ಸಮಾಧಾನವಾಗಿ ಆಕೆಯ ಮಾತು ಗಳನ್ನು ಕೇಳಿ ಎಲ್ಲವೂ ಮುಗಿದ ಮೇಲೆ, ಸಣ್ಣಗೆ, ಸಣ್ಣಗೆಂದರೆ ಸಣ್ಣಗೆ ನಗುತ್ತಾ “ತಾಯಿ, ಆಕಾಶ ನೋಡುವುದಕ್ಕೆ ನೂಕು ನುಗ್ಗಲೇ? ಗಾಂಧಿಯವರ ಆಶ್ರಮಕ್ಕೆ ಹೋಗಿ ಶಿವ್ಯಾಳಾಗಲು ನಾನು ಬೇಕೆ? ಕರೆಯ ನೀರಿಗೆ ದೇಂಜೇ ನಾಯಕನ ಇಪ್ಪತ್ತೆಯೇ?” ಎಂದು ಕೇಳಿದನು.

ಮಲ್ಲಿಯು ಅದೇ ನಿಶ್ಚಯ ಭಾವದಿಂದ, ದೃಢವಾಗಿ, ಸ್ವಷ್ಟವಾಗಿ, ಏನೂ ಆವೇಶವಿಲ್ಲದೆ, ಸಮಾಧಾನವಾಗಿ ನುಡಿದಳು: “ನನ್ನ ಮೊದಲ ನೆಯ ಗುರು ತಾವು. ತಮ್ಮ ಅನಂತರ ತಾವು ತೋರಿಸಿದ ಗುರು ಗಾಂಧಿ. ತಮ್ಮನ್ನು ಆಶ್ರಯಿಸಲು ಇವರೆಲ್ಲ ಒಪ್ಪಬೇಕು. ಆವರನ್ನು ಆಶ್ರಯಿಸಲು ತಾವು ಬೇಕು.”

“ಆದುವರೆಗೂ ?”

“ಆದುವರೆಗೂ ದೇವರು ಅನುಗ್ರಹ ಮೂಡಿ ಕೊಟ್ಟಿರುವ ಈ

ನನ್ನ ಬುದ್ಧಿ ಯವರ ಪಾದಸೇವೆ.”

“ ಅದುನರೆಗೂ ನಾನೇನು ಮಾಡಬೇಕು ?”

“ ತಾವೇನು ಮಾಡಬೇಕು ಎಂದು ಗೊತ್ತು ಮಾಡುವವರು ನಾನಲ್ಲ. ತಮಗೆ ಉಟ್ಟಿ ಬಟ್ಟಿ ಇವುಗಳ ಚಿಂತೆ ಅಡ್ಡಬರಬಾರದು ಎಂದು ಅವಕಾಶಿಗಿ ತಮ್ಮ ಮುಗಳು, ತಮ್ಮ ಶಿಷ್ಯರು, ತಮಗೊಪ್ಪಿಸಿದ ಕಾಣಿಕೆ ಇದು. ತಮಗೆ ನನ್ನ ಹತ್ತಿರ ಇರುವ ಹಣವೆಲ್ಲ ಕೊಡಲು ನಾನು ಸಿದ್ದಿ. ಅದರೆ ಅದನ್ನು ತಾವು ತೆಗೆದು ಕೊಳುವುದಿಲ್ಲ. ತಮ್ಮ ಹತ್ತಿರ ಇದ್ದ ಹಣವೆಲ್ಲ ತಾವು ದಾನ ಮಾಡಿರುವುದು ನನಗೆ ಗೊತ್ತು. ಅದರಿಂದ ಇದನ್ನು ಒಪ್ಪಿಸಿದ್ದೀನೆ. ತಾವು ಬೇರವೆಂದರೆ ನನ್ನ ಏದೆ ಯು ಒಡೆದು ಹೋಗುವುದು. ನಾನು ಹೋದೆ, ನನ್ನಲ್ಲಿ ಅಭಿಮಾನ ವಿಟ್ಟುಕೊಂಡಿರುವ ಇವರೆಲ್ಲ ಒದ್ದಾಡುವರು. ಅಮ್ಮ ನೋರಿಯಿಸುವುದು ಅಹಿಂಸಾವೃತದ ತಮಗೆ ಹಿತವೆ ? ಅದರಿಂದ ಒಪ್ಪಿಕೊಳ್ಳಿ. ಹೊಟ್ಟಿ ಬಟ್ಟೆ ಯೋಚನೆಯಿಲ್ಲದೆ ಇರಿ: ಬಾಯಾರಿದವರು ಹೋಗಿ ನೀರು ಕುಡಿದರೆ ಕರೆಯು ಬತ್ತುವುದೆ ? ಅದಕ್ಕೆ ಲಕ್ಷ್ಯವೇ. ಹಂಗೆ ನಮ್ಮ ಬುದ್ಧಿ ಯವರಿಗೆ ಇದು ಲಕ್ಷ್ಯವಲ್ಲ - ಅಲ್ಲದೆ, ಅವರ ಅಭಿಮಾನ ದೊಡ್ಡಿದು. ನನಗೆ ಬೇಕಾದ್ದು ಕೊಟ್ಟಿದ್ದಾರೆ. ಅದರಲ್ಲಿಯೂ ಇದು ಬಲು ಸಣ್ಣ ಪಾಲು. ದಯವಾಡಿ. ಒಪ್ಪಿಕೊಳ್ಳಿ. ನನ್ನ ಮನಸ್ಸಿನಲ್ಲಿರುವುದು ಫಲವಾಗಲೆಂದು ಹರಸಿ.”

“ ತಾಯಿ, ನೀವು ಮಕ್ಕಳು ಪಡೆದು ಸುಖವಾಗಿರಬೇಕಾದ ವರು - ನಿನುಗೇಕೆ ಆ ಗಾಂಥಿಯಾಶ್ವರವುದ ಚಿಂತಿ ?”

“ ಗುರುದೇವಾ, ಬಾಲ ಶಂಕರನಂತೆ ನೀವು ಹೇಳಿಕೊಟ್ಟಿರಿ. ನೀವು ನಮ್ಮ ದೇಶದ ಪರಮಶತ್ರುಗಳಾದ ಬ್ರಿಟಿಷರನ್ನೂ ಶತ್ರುಗಳಿಂದು ದೈಖಿಸುವುದಿಲ್ಲ ಎಂಬ ವಾಹನೀಯರ ಅನುಯಾಯಿಗಳು ತಾವು. ಇನ್ನು ನಮ್ಮ ಮೇಲೆ ಕೋಪಗೊಳ್ಳುವಿರಾ ? ಹೇಳಿಕೊಟ್ಟಿದ್ದನೆಣಿ ಕಲಿತೆ. ಗೀತೆಯನ್ನು ಕಲಿಸಿದಿರಿ. ಎಲ್ಲವನ್ನೂ ಕೃಷ್ಣರಂಜನವೆಂದು ದೇವರ ದೇವನಿಗೆ ಒಪ್ಪಿಸಿ ನಿಶ್ಚಿಂತೆಯಾಗಿರುವುದೇ ಎಲ್ಲದಕ್ಕೆಂತ ಹೆಚ್ಚು ಎಂದು ಹೇಳಿದಿರಿ. ನೀವು ಆದರಂತೆ ಇರುವಿರಿ. ನಿಮಗಿಂತ ಹೆಚ್ಚುಗಿ

ఆ హాది హిడిదిరువవరన్ను తోరిసిదిరి. ఈ మెట్టులు హిడిదు అల్లిగి హోగలు ఆప్యతికోది.”

నాయకను హేళిదను : “ అల్లి, మల్లీ, ఇల్లీ ఇరు. నినగొందు ఆశ్రమమాది కొడువా ! కావేరీ తీరదల్లి బందు గాంధీ ఆశ్రమ మాదికోండు ఇరు. ఆగోళిల్పా ? ”

“ బుద్ధి, ఎల్లరూ నమ్మవరు : హింగంతీని అందుకోఇ బేడి. తావు పుణ్యసంతరు. తమ్మున్న కండరే తావు నాశరో దనగళు కొడ ఓడి బందు అంబా ఎందు తమ్ము కృకాలు నేక్కు త్తువే. నాను అదక్కొంత కచెయా ? నాను తమ్ము వాదదల్లిరో తనక తమ్ము సూళీ అదక్కే హోరట్టు హోగబేకు.”

రాణియు హేళిదళు : “ హోగలవ్వా ! నన్న తంగియాగి నన్న జోతేలి ఇద్దు బిడు.”

మల్లియు ఓడి హోగి రాణియ కాలు కట్టికోండళు : “ తిష్టేలిద్దవళ తందు తలిగేరిసికోండ నన్నవ్వా ! నన్న ఒద్దు బిడి. నన్న మరితు బిడి. నిమ్మరమనేయ నందాదిపవాగి సుఖవాగి ఇద్దు బిడి.”

ఆళు బందు హచేం బందిదాడై ఎందు అరికే మాదిదను. నాయకను మల్లియ మాతిన బిగియాదరూ సడిలవాగలేందు ఆవనన్ను బర హేళిదను : ఆవను బందను. ఆవన ముఖదల్లి ఆశాంతి తానే తానాగిదే.

“ ఏను హచేం ? ”

“ ఖావందా ” ముందే హచేంన మాతు హోరడలిల్ల.

నాయకను ఆవనన్ను కూరిసి ఎష్టోప్పి సమాధాన హేళిద మేలే, హచేం హేళిద : “ ఖావందా, ఎల్లా హరాం ఆగి హోయితు. ఈ హుడుగర బుద్ధి కెట్టు హోయితు - నమ్మవర సేల్లా బిళిజన కోండుకోండు బుట్టప్పే. ఆదు యారో బందు హేళ్తప్పే హిందూ జనాన ముసల్మా మాడబేకంతే,

ಅವರ ಆಸ್ತಿ, ಹೆಣ್ಣು ಮಕ್ಕಳು, ಎಲ್ಲಾ ಹೊಡಕೊಂಡು ಬರಬೇಕಂತೆ, ಅರೇ ಅಲ್ಲಾ ! ಇದುವರೆಗೆ ಭಾಯಿಭಾಯಿ ಆಗಿದ್ದು ಇನ್ನು ಮೇಲೆ ದುಷ್ಪಾನ್‍ಂ ಆಗೋದಾ ? ನನಗೆ ಅದು ಕೇಳಿ ಬಹಳಾ ಕೋಪ ಬಂತು. ಮನೆ ಬಾಗಿಲು ಬಿಟ್ಟು ವಾಳಾಗಿ ಹೋಗ್ಗಿ ಅಂತ ಹೊರಟು ಬಂದೆ. ನನಗೆ ಅಪ್ಪಣಿ ಕೊಡಿ. ಖಾವಂದ್, ನಾನು ಮಕ್ಕಾ ಮದೀನಾ ಹೊರಟು ಹೋಯ್ಯೇನೇ.”

“ ತಿರುಗಿ ಬರೋಲ್ಲಿವಾ ಹಕ್ಕಿಂ ?”

“ ಯಾಕೆ ಬರಲಿ ಬುದ್ಧಿ, ನನಗೂ ಎಸ್ತತ್ತು ಎಪ್ಪತ್ತೀದು ವಯಸಾ ಆಯಿತು. ಗಟ್ಟಿಯಾಗಿರೋ ತನಕ ತಮ್ಮ ಗುಲಾಮನಾಗಿ ದುಡಿದೆ. ತಾವು ನನ್ನ ಒಂದು ವಸ್ತು ಅಂತ ಮೋಹಬ್ತಾನಿಂದ ಕಾಪಾ ದಿದ್ದಿ. ಇನ್ನು ಕಟ್ಟಿ ದಿನ ಒಂದು ಕಟ್ಟಿನ್ನೀರಾಗೋರೆಕಂತ ಮುಂಚೆ ಮಕ್ಕಾಮಜಿದ್ ಹೊಂಟೋಯ್ಯೇನೇ ಖಾವಂದ್ !”

“ ಹುಚ್. ಹೋಗಿ ಹಾಜಿ ಆಗಿಬಾ. ನಮ್ಮ ಪುಟ್ಟಬುದ್ಧಿಗೆ ನಿನ್ನ ಬುಟ್ಟಿರ್ಚೆ ಕುದುರೆ ಸವಾರಿ ಕಲಿಸೋರು ಯಾರು ? ಎಲ್ಲಿ, ಕೊಡ್ದಿ, ಪುಟ್ಟಬುದ್ಧಿನ ಅವನ ಕೈಗೆ !”

“ ಅರೇ ಅಲ್ಲಾ ? ಹೊಟ್ಟೀಲಿ ಹೆಟ್ಟಿದ ಮಗನ್ನ ಬುಟ್ಟು ಬಂದೆ. ಖಾವಂದ್, ಈ ಪುಟ್ಟಬುದ್ಧಿ ಬುಡಲಾರೆನಲ್ಲ. ಕಾಫಿಕರೂಂ ?”

“ ನಿನು ಹೋಗಿ ಬಾ. ಹಾಜ್ ಮಾಡಿಕೊಂಡು ಬಂದರೆ ನಿನಗೂ ಅಲ್ಲಾನ ಸಾಲ ತೀರಲಿ. ಇರೋತನಕ ನಮ್ಮ ಜೊತೀಲಿ ಇದ್ದು ಬುಡು.”

“ ಹಂಗೂ ಆಗಲಿ, ಖಾವಂದ್, ತಮ್ಮ ಉಪ್ಪು ತಿಂದಿದೀನಿ. ತಮ್ಮ ಜಮಿನ್ ನಲ್ಲಿ ಮಲಗಿ ಬುಡುತ್ತಿನಿ.”

ನಾಯಕನ ಹೃದಯ ತನ್ನ ಪಾಡಿಗೆ ತಾನು ಹೇಳಿಕೊಂಡಿತು : ‘ಮಲ್ಲಿಯೂ ಇವನಂದ ಹಾಗೆ ಅಂದು ಬಿಟ್ಟರೆ ! ಎಲ್ಲಿ ಬಂತೆ; ಅದು ಸಾಧ್ಯವಿಲ್ಲ : ಹಕ್ಕಿಂ ನನ್ನ ಗುಲಾಮ. ನಾನು ಮಲ್ಲಿಯ ಗುಲಾಮ. ನಾನು ಹೇಳಿದ ಹಂಗೆ ಹಕ್ಕಿಂ ಕೇಳುತ್ತಾನೇ : ಅದರಿಂದಲೇ ಆವಳು ಹೇಳಿದ ಹಂಗೆ ನಾನು ಕೇಳಬೇಕು.’

ನಾಯಕನು ವಲ್ಲಿಯನ್ನು ಒಂದು ಕ್ರಣ ಬಿಟ್ಟಿರಲಾರೆ. ಅವನಿಗೆ ಈಗ ಲೋಕದಲ್ಲಿ ಯಾರೂ ಬೇಡ. ಮಲ್ಲಿಯು ಒಂದು ತೂಕ : ಲೋಕವೆಲ್ಲ ಇನ್ನೊಂದು ತೂಕ. ಉಂಟದಲ್ಲಿ ಮಲ್ಲಿಯ ಜೊತೆ : ಕುಳಿತಿದ್ದರೆ ಮಲ್ಲಿಯೊಡನೆ. ಓದಿದರೆ ಅವಳ ಮಗ್ಗಲಲ್ಲಿ. ಬೆಳಗಂಡ ಬೆಳಗಿನವರಿಗೂ ಎಲ್ಲೋ ಒಂದೆರಡು ಗಂಟೆ ಆಗಾಗ ಅವಳನ್ನು ಬಿಟ್ಟಿದ್ದರೆ ಅದೇ ಹೆಚ್ಚು.

ಮಲ್ಲಿ ಆ ಮಗುವನ್ನು ಒಂದು ಗಳಿಗೆ ಬಿಟ್ಟಿರುವುದಿಲ್ಲ; ರಾಣಿಯು ಯಾವಾಗಲಾದರೂ ಮಗುವಿನ ಕಡೆ ನೋಡಿದರೆ, “ತೆಂಗಿನ ಸೋಸಿ ಬೆಳೆಸಿದಂಗೆ ಬೆಳೆಸಿಕೊಡ್ಡಿನಿ ಬುದ್ದಿ” ಎನ್ನುತ್ತಾಳೆ. ತಾನು ಚಿಕ್ಕ ತಾಯಿಯ ಹಾಗೆ ಅವನ್ನು ನೋಡುತ್ತಿಲ್ಲ. ಅವನಿಗಾಗಿ ಗೊತ್ತಾಗಿರುವ ದಾದಿಯಂತೆ ಆ ಮಗುವಿಗೆ ಉಪಚಾರವಾಡುತ್ತಾಳೆ. ರಾತ್ರಿಯಲ್ಲಿ ಅವನು ಎದ್ದರೆ, ರಾಣಿಗೆ ಎಚ್ಚರವಾಗುವುದಕ್ಕಿಂತ ನುಂಚಿ ಅವಳಿಗೆ ಎಚ್ಚರವಾಗುತ್ತದೆ. ಆ ಮಗುವಿಗೆ ಸ್ವಾನ, ಉಡುಪು, ಉಂಟ, ನಿದ್ರೆ, ಎಲ್ಲದಕ್ಕೂ ಅವನ ಭಾಗ್ಯದೇವತೆಗಿಂತ ಹೆಚ್ಚಾಗಿ ಗಮನ ಕೊಟ್ಟು ಕಾಪಾಡುತ್ತಿದ್ದಾಳೆ.

ಒಂದು ದಿನ ಆನಂದವ್ಯಾಸು ಒಂದು ಕುಳಿತಿದ್ದಾಳೆ. ಮಲ್ಲಿಯು ಮಗುವನ್ನು ಎತ್ತಿಕೊಂಡು ಬಂದಳು. ಆನಂದವ್ಯಾಸು ಕರೆದಳು: ಮಗು ಬರಲಿಲ್ಲ. ಮಲ್ಲಿಯು ಸಗುಸಗುತ್ತಾ “ನಮ್ಮ ಪುಟ್ಟಬುದ್ದಿ ಶಿಥಿಕಳ್ಳ, ಅವಾಗ್ಯಾ! ಡೊಡ್ಡವ್ಯಾನ್ನನೋರು ಕರೆದರೂ ಹೋಗೋಡಿಲ್ಲ.” ಎಂದು, ಮಗುವನ್ನು ಕೆಳಗೆ ಇಳಿಸಿ “ಪುಟ್ಟಬುದ್ದಿನ ನೋಡಿಕೊಳ್ಳಬುದ್ದಿ, ನಾನು ಹೋಗುತ್ತೀನೆ” ಎಂದು ಹೋಗಿ ಮರದ ತೆರೆಯ ಮರೆಯಲ್ಲಿ ನಿಂತುಕೊಂಡಳು.

ಪುಟ್ಟಬುದ್ದಿಯು ಅತ್ತುಕಡೆ ಇತ್ತುಕಡೆ ನೋಡಿ ಮಲ್ಲಿಯು ಕಣ್ಣಿಗೆ ಬೀಳದಿರಲು ಅಳುವುದಕ್ಕೆ ಆರಂಭಿಸಿತು. ಅದನ್ನು ಕೇಳಿ ರಾಣಿಯು

ಎಲ್ಲಿದ್ದ ಹೋ ಓಡಿ ಬಂದಳು. ಮರೆಯಲ್ಲಿದ್ದ ಮಲ್ಲಿಯನ್ನು ಕಾಣಿದೆ, ತಾನೇ ಹೋಗಿ ಎತ್ತಿಕೊಳ್ಳುವುದಕ್ಕೆ ಕೈನೀಡಿದಳು. ಮಗುವು ಬರಲಿಲ್ಲ. “ನೋಡಿದಿರಾ ತಾಯಿ, ಈ ಮಲ್ಲೀ ಮಾಟಾನಾ! ನಾನು ಹೆತ್ತೆನಳು. ನಮ್ಮ ಪುಟ್ಟಬುದ್ಧಿಗೆ ನಾನು ಬೇಡ. ಅವಳು ಬೇಕು. ಅವಳು ಪಾವ! ಎಲ್ಲಿ ಹೋಗಿದ್ದಾ ಹೋ! ಅವಳು ಅತ್ಯ ಇತ್ತ ಹೋಗಕೂಡದು. ಈ ಕಳ್ಳನ ಮುಂದೆಯೇ ಕೂತಿರಬೇಕೇನೋ?” ಎಂದು ಸಣ್ಣ ಗೆ ಮೂತ್ತಿಹಾಗಿಂದಳು.

ಮಗು ಇನ್ನೂ ಬಲವಾಗಿ ಶ್ರೀತು.

ಕೂಡಲೇ ಮರೆಯಂದ ಮಲ್ಲಿಯು ಓಡಿಬಂದಳು: ಎತ್ತಿಕೊಂಡಳು. ಮಗುವು ಸುಮ್ಮನಾಯಿತು.

ರಾಣಿಯು “ಓಹೋ! ತಾಯಿ ಮಕ್ಕಳ ಕಣ್ಣ ನುಚ್ಚಾ ಲೆಯೋ ಇದು? ನಾನು ಅರೇದೇ ಮಾಡುತ್ತಿದ್ದ ಕೆಲಸ ಬಿಟ್ಟು ಬಂದೆ.” ಎಂದು ಹೊರಟಳು.

ಅನಂದಮ್ಮನು ನಕ್ಕಳು.

ಮಲ್ಲಿಯು “ಯಾಕೆ ಗೊತ್ತಾ ಅಮ್ಮ! ನನ್ನ ಹೊಟ್ಟೇಲಿ ಹೆಟ್ಟಿತ್ತಲ್ಲಾ ಅದೇ ನಮ್ಮ ದೊಡ್ಡ ಬುದ್ಧಿಯೋರ ಹೊಟ್ಟೇಲಿ ಗಂಡಾಗಿಹುಟ್ಟದೆ. ಅದಕ್ಕೇ ನನ್ನ ಮೇಲೆ ಇಷ್ಟು ಅಭಿವಾನ! ಲೋ ಪುಟ್ಟಬುದ್ಧಿ, ಸಿಂಗೆ ಬುದ್ಧಿಯಿಲ್ಲ. ಇನ್ನೊಂದು ವರ್ಷ, ನಾನು ನಿಮ್ಮನ್ನೇಲ್ಲಿಬಿಟ್ಟು ಓಡಿ ಹೋಗಿರೋಳು ಕಣಪ್ಪ. ಅತ್ಯತಿರುಗಿಕೋ” ಎಂದು ಅದನ್ನು ಮುದ್ದಿಸಿದಳು.

ರಾಣಿಯು “ನೋಡಿ ತಾಯಿ, ನೋಡಿ. ಆ ಮಗನ ಕೈಲಾ ಇದೇ ಮಾತಾ? ಭೇ, ಬುಡ್ತು ಅನ್ನ” ಎಂದು ಹುಸಿಕೋವದಿಂದ ಗದರಿಕೊಂಡಳು.

“ಸದಾಶಿವನಿಗೆ ಅದೇ ಜ್ಞಾನ ಬುದ್ಧಿ. ನದಿ ಕಟ್ಟಿದಾಟದಿದ್ದರೆ ಸಮುದ್ರ ಸೇರಿತಾ? ಅದಕ್ಕೇ ತಮ್ಮ ಅಭಿಮಾನದ ಕಟ್ಟಿದಾಟ ನಾನು ಹೊರಡುತ್ತಿನಿ” ಎಂದು ಮಲ್ಲಿಯು ಅನ್ನಮನಸ್ಸಿಂಗಾಗಿ ಸುಡಿದಳು.

ಅನಂದಮ್ಮನಿಗೆ ಬಾಯಿ ಕೊನೆಯನರೆಗೂ ಬಂತು: “ಮಲ್ಲೀ

ನೀನು ನನ್ನ ಮಗಳು. ಇದುವರಿಗೆ ನಾನು ನಿನಗೆ ಹೇಳಿರಲಿಲ್ಲ. ನಾನು ನಿನ್ನನ್ನು ಬೇಡವೆಂದು ಒತ್ತರಿಸಿದೆ. ದೈವ ಮತ್ತೆ ನಿನ್ನನ್ನು ಕೊಟ್ಟಿದೆ. ನನಗೆ ಕೊನೆಗಾಲ, ಕೊನೆಗಾಲದಲ್ಲಿ ನನ್ನ ಬಾಯಿಗೆ ಅಪ್ಪನೀರು ಬಿಟ್ಟುಹೊಗುವೆಯಂತೆ. ಇರು” ಎನ್ನಬೇಕು ಎನ್ನಿಸಿತು.

ಎದೆ ದಡದಡ ಎಂದಿತು. ಕಣ್ಣಿನಲ್ಲಿ ನೀರು ತುಂಬಿತು: ಅವಳ ಬಾಯಲ್ಲಿ ಆ ಮಾತು ಬರಲಿಲ್ಲ. ಅವಳು ನುಂಗಿದ ಬಾಯನೀರಿ ಸೋಡನೆ ಆ ಮಾತು ಹೊಟ್ಟಿಯೋಳಕ್ಕೆ ಹೊರಟ್ಟು ಹೊರಿಯಿತು.

ಅದೆಲ್ಲ ಶಂಭುರಾಮಯ್ಯನಿಗೂ ತಿಳಿಯಿತು. ಅವನೂ ನಗು ನಗುತ್ತೇ ತನಗೆ ಬೇಕಾದುದನ್ನು ತಪ್ಪದೆ, ಎಳ್ಳಿಮ್ಮೆ ಲೋಪವಿಲ್ಲದೆ ಸಾಧಿಸುವ ಮಲ್ಲಿಯ ವಿಚಕ್ಷಣತೆಯನ್ನು ಬಲ್ಲನಾಗಿ ಅವನು ಏನೂ ಹೇಳಲಿಲ್ಲ.

೪೯

ನಾಯಕನು ಮಹಾರಾಜರನ್ನು ಸೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹೆಚ್ಚಿಯ ಅರಮನೆಯಲ್ಲಿ ಗದ್ದಲವೋ ಗದ್ದಲ. ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ್ಧಿಯವರಿಲ್ಲದೆ ತಾನು ಮಂಚದ ಮೇಲೆ ಮಲಗು ವುದಿಲ್ಲವೆಂದು ಅವಳ ಹೆಚ್ಚಿ.

“ಹಾಗಾದರೆ ಎಲ್ಲಿ ಮಲಗುತ್ತೀಯೇ?”

“ಇಲ್ಲೇ ಒಂದು ಚಾಪೆಯ ಮೇಲೆ!”

“ಕೂಡದು. ನಾನೂ ನಿನ್ನ ಜೊತೆಗೇ ಬರುತ್ತೀನೆ.”

“ಉಂಟಾ ಬುದ್ಧಿ, ತನ್ನ ಮೈ ಒತ್ತುತ್ತದೆ. ಕೂಡದು.”

“ನಿನಗೆ ಒತ್ತೊತ್ತೊಕೆಲ್ಲವಾ?”

“ಬಾಳೇಹೆಣ್ಣಿನ ಗುಡಾಣದಲ್ಲಿ ಬೆಳೆದದ್ದು ಅಲ್ಪಾಗ್ಗಿ!”

“ಅಲ್ಲಾ, ಮಲ್ಲನ್ಯಣಿ, ನಿನು ಹಿಂಗನೊಂದು ನಾಯಿವಾ? ಜೊತೆ ಜೊತೆ ಎತ್ತುಗಳ ಹಂಗಲ್ಲವಾ ನಾವು. ನಿನಗೆ ಬೇಡವಾದ್ದು ನನಗೆ ಬೇಕಾದಿತಾ? ಬುದು.”

“ಬುದ್ದಿ, ತಾವು ಹಂಗನ್ನಬಾರದು. ತಾವು ಮಹಾಲಪ್ಪೈ ಹೆಂಗೆ ದೊಡ್ಡ ಮನೆಯಲ್ಲಿ ಹುಟ್ಟ ಅರಮನೆ ಸೇರಿದವರು. ತಮ್ಮ ಮನಸ್ಸಿಗೆ ನೋವಾಗೋ ಹೆಂಗಿದ್ದರೆ, ಆಗಲಿ. ತಮ್ಮ ಪಾದದಲ್ಲಿ ಉರುಟು ಕೋತಿನಿ. ಆದರೂ ಬುದ್ದಿ, ಅಭ್ಯಾಸ ಆಗಲಿ, ಬಿಡಬಾರದಾ?”

ಅವಳ ಪ್ರಾರ್ಥನೆಯಲ್ಲಿ ಏನೋ ಗುರುತಿಸುವುದಕ್ಕೂ ಕಷ್ಟವಾದ ಭಾವವಿತ್ತು. ರಾಣಿಯು ಅದನ್ನು ಸಹಿಸಲಾರದೆ ಅವಳನ್ನು ಬಿಟ್ಟು ಎರಡು ಹೆಚ್ಚೆ ಹೋಗಿದ್ದವಳು ಹಿಂದಿರುಗಿ ಒಂದು ಮಾತೇ ಆಡದೆ ಅವಳ ನಡುವಿಗೆ ಕೈಯಾಕಿ ಕರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿ ಕೊಂಡಳು.

೫೦

ನಾಯಕನು ಏನೋ ಭಯದಿಂದ ಕಳವಳಿಸುತ್ತಿದ್ದಾನೆ. ಅವನಿಗೆ ಎಲ್ಲಿ ನೋಡಿದರೂ ಮುಸಿಮುಸಿ ನಗುತ್ತಾ ‘ಅಪ್ಪಣಿಕೊಡಿ ಬುದ್ದಿ’ ಎಂದು ಕೈಮುಗದುಕೊಳ್ಳುತ್ತಾ ನಿಂತಿರುವ ಹೆಣ್ಣಿನರೂಪ ಕಾಣುತ್ತಿದೆ. ಅವನು ಚೇರಿ ಯೋಚನೆ ಮಾಡಬೇಕೆಂದು ಎನ್ನೋ ಪ್ರಯತ್ನ ಮಾಡುತ್ತಾನೆ. ಸಾಧ್ಯವಿಲ್ಲ. ಅದೇ ಚಿಂತೆ. ಅದೇ ಯೋಚನೆ. ಅದೇ ಭಾರ್ಯಾತ್ಮಿ. ಅದೇ ಕಳವಳ.

“ಏನು ಮಾಡಿದರೆ ಮಲ್ಲಿಯನ್ನು ನಿಲ್ಲಿಸಿಕೊಳ್ಳಬಹುದು?” ಎಂದು ಒಂದೇ ಸಮನಾಗಿ ಒಂದೇ ಚಿಂತೆ.

ಆ ಚಿಂತೆಯಲ್ಲಿ ನರಸಿಂಹಯ್ಯನನ್ನು ನೋಡಲು ಅವರ ಮನಿಗೆ ಹೋಗಿದ್ದನು. ಈ ಹತ್ತು ಹದಿನ್ಯೇದು ವರ್ಷಗಳಲ್ಲಿ ನಾಯಕನು ಅವನ

ಮನೆಗೆ ಹೋಗಿರಲಿಲ್ಲ. ಅವರ ತಾಯಿಯೇ ಬಂದು, ಬಾಗಿಲಮರೆಯಲ್ಲಿ ನಿಂತು, “ಅವನು ಇನ್ನೂ ಉರಿಗೆ ಬಂದಿಲ್ಲ. ಭಾನಃವಾರ, ಸೋಮೆ ವಾರ ಬರಬಹುದು. ಏನು ಜೀಳಬೇಕೋ ಅಪ್ಪಣಿಯಾದರೆ ಹೇಳುತ್ತಿನೀ” ಎಂದರು.

ನಾಯಕನು ತನ್ನ ಆಸವೂಧಾನವೆಲ್ಲ ನುಂಗಿಕೊಂಡು, “ಏನಿಲ್ಲ ತಾಯಿ, ನಾನು ಬಂದಿದ್ದೆ ಅನ್ನಿ. ಆದರೆ ನಮ್ಮ ಉರಿಗೆ ಬರಹೇಳೆ” ಎಂದು ಹೋರಟು ಬಂದನು.

ದಾರಿಯಾದ್ದುಕ್ಕೂ ಅದೇ ಯೋಚನೆ. ದಾರಿಗಿರಲೆಂದು ತಂದಿದ್ದ ಮಾದಕದ್ವಯದ ಶೈಫೆ ಎದುರಿಗೇ ಇದೆ. ಅದೂ ಬೇಡ ಅವನಿಗೆ.

ಅರಮನೆಗೆ ಬಂದವನೇ ಮಲ್ಲಿಯನ್ನು ಹುಡುಕಿಕೊಂಡು ಹೊದನು. ಪುಟ್ಟಬುದ್ಧಿ ತೊಟ್ಟಿಲಲ್ಲಿ ಸುಖವಾಗಿ ಮಲಗಿದ್ದಾನೆ. ರಾಣಿ ಮಂಜದಮೇಲೆ ಮಲಗಿದ್ದಾಳೆ. ಎಲ್ಲ ಸೋಡಿದರೂ ಮಲ್ಲಿಯಿಲ್ಲ.

“ಯಾರಮ್ಮೀ ಅಲ್ಲಿ?” ನಾಯಕನು ಕೂಗಿದನು.

“ಬುದ್ಧಿ” ಬಂದು ಹೆಣ್ಣು ದನಿ ಬಂತು.

“ಚಿಕ್ಕಮ್ಮನ್ನೋರು ಎಲ್ಲಿ?”

“ಹಿಂದೆ ಕರೋಟೀಲಿ ಹುಲ್ಲಿನ ಮದೇಲಿ ಅವೈ!”

ನಾಯಕನಿಗೆ ಏನೋ ಕಸಿವಿಸಿಯಾಯಿತು: ಕರುಳು ಹಿಡಿದು ಹಿಸುಕಿದಂತಾಯಿತು. ಹುಡುಕಿಕೊಂಡು ಹೊರಟನು.

ಅಲೊಂದು ಕಡ್ಡಿಯನ್ನು ಕಚ್ಚಿಕೊಳ್ಳುತ್ತಾ ಮಲ್ಲಿ ಏನೋ ಗೊಣಿಕೊಳ್ಳುತ್ತಾ ಕುಳಿತಿದ್ದಾಳೆ. ನಾಯಕನು ಅವಳ ಕಣ್ಣಿಗೆ ಬೀಳದೆ ಬಳಸಿಕೊಂಡು ಹೋಗಿ ಅವಳು ಏನು ಗೊಣಗುತ್ತಿರುವಳಿಂದು ಕೇಳಿದನು. ಅದೊಂದು ತತ್ತ್ವ.

ಹಂಸನೀ ಪರಮಾತ್ಮನೆಂದು ಭಾವನೆಮಾಡು

ಸಂಸಾರಿ ನೀನಲ್ಲ ಹಂಸ ||

ಸಂಶಯ ಮಾದಲಾದ ಆಜ್ಞಾನ ಕಾರ್ಯವ

ಧ್ವಂಸವ ಮಾಡಲೇ ಹಂಸ ||

ಶಂಕರಾಭರಣದಲ್ಲಿ ಸಣ್ಣಗೆ ತನ್ನ ಕಿವಿಗೆ ಮಾತ್ರ ಕೇಳಿಸುವನ್ನು ಸಣ್ಣಗೆ ಹಾಡಿಕೊಳ್ಳುತ್ತಾ ಅನ್ಯಮನಸ್ಸುಳಾಗಿ ಕುಳಿತಿರುವ ಅವಳನ್ನು ಮಾತನಾಡಿಸಲಾರದೆ ನಾಯಕನೂ ಅಲ್ಲಿಯೇ ಹಾಗೆಯೇ ಆ ಮೆಡೆಯನ್ನು ಒರಿಕೊಂಡು ನಿಂತನು.

ಸುಮಾರು ನಾಲ್ಕು ನಾಲ್ಕುವರೆ ಗಂಟೆಯಾಗಿದೆ. ಸಂಜೀಯು ಸಮೀಪಿಸುತ್ತಿದೆ. ಸೂರ್ಯನ ಚಂಡಕಿರಣಗಳ ತೀಕ್ಷ್ಣ ತೆಯೆಲ್ಲ ಅಡಗಿ, ಬಿಸಿಲು ಹಿತವಾಗುತ್ತಿದೆ. ಅಲ್ಲೋಂದು ಇಲ್ಲೋಂದು ದನವು ಹಿಂತಿರುಗಬರುತ್ತಿರುವುದನ್ನು ಗಂಟೆಯ ಸದ್ದು ಸೂಚಿಸುತ್ತಿದೆ. ಆ ಸದ್ದು ಕೇಳಿ ಎಲ್ಲಿಂದಲೋ ಅಂಬಾ ಎಂದು ಸಣ್ಣ ಕಡುಗಳು ಕೂಗುತ್ತಿವೆ. ಅದನ್ನು ಕೇಳಿ ನಾಯಕನು ‘ಇನಳ ತೀವ್ರ ಸಂಕಲ್ಪವೂ ಹೀಗೆಯೇ ಶಾಂತವಾಗಬಾರದೇ? ಇವಳೂ ಮನಿಗೆ ಬರುತ್ತಿರುವ ಈ ದನದಹಾಗೆ ನನ್ನ ಬಳಿಗೆ ಹಿಂತಿರುಗಬಾರದೇ? ಈ ಕರುವಿನ ಹಾಗೆ ನನ್ನ ಕರೆಯನ್ನು ಕೇಳಿ ಮರುದನಿ ಕೊಡಬಾರದೇ?’ ಎಂದು ಯೋಚಿಸಿಕೊಂಡು ತಲೆಯೆತ್ತಿ ನೋಡುತ್ತಾನೆ.

ಆಕಾಶದಲ್ಲಿ ವೋಡಗಳು ಮೆಲ್ಲಿಗೆ ಜಾರುತ್ತಿವೆ. ಹಿಡಿದು ತಡೆದು ನಿಲ್ಲಿಸುವವರಿಲ್ಲವೆಂಬಂತೆ ಓಡಿಹೋಗುತ್ತಿವೆ. ಹೊರಟುಹೋಗುತ್ತಿವೆ. ನಾಯಕನಿಗೆ ದಿಗಿಲಾಯಿತು. ‘ಮಲ್ಲಿಯೂ ಹೀಗೆಯೇ ಅರಮನೆಯನ್ನು ಬಿಟ್ಟು ಓಡಿಹೋಗುವಳೋ? ತಡೆಯುವವರಿಲ್ಲದೆ ಹಿಡಿಯುವ ವರಿಲ್ಲದೆ ಹೊರಟೇಹೋಗುವಳೋ?’ ಅವನ ಎದೆಯು ಬಡಿದು ಕೊಂಡಿತು. ಆ ಬಡಿದುಕೊಂಡ ಸದ್ದೇ ಏನಾದರೂ ಕೇಳಿಸಿತೋ? ಅಥವಾ ಸಂಜೀಯ ಬಿಸಿಲಿನಲ್ಲಿ ನೇರಳು ಕಾಣಿಸಿ ಬಗ್ಗೆ ನೋಡಿದಳೋ ಅಂತೂ ಮಲ್ಲಿಯು ನಾಯಕನನ್ನು ಕಂಡಳು. ಬಗ್ಗೆ ನೋಡಿದಳು. “ಅವ್ಯಯಾ! ಬುದ್ಧಿಯೋರು?” ಎಂದು ಧಟ್ಟನೆದ್ದು ಓಡಿ ಬಂದಳು.

“ನ್ಯಾಯವಾ ನನ್ನೋಡಿಯು, ನನ್ನ ಹಿಂಗೆ ಚಂಡಿಸಬಹುದಾ? ಕೊಗಬೇಡವಾ?” ಎಂದು ವಿನಯದಿಂದ ಕೇಳಿದಳು.

“ನಿನ್ನ ಮುದುಕಿಕೊಂಡು ಬಂದೆ ಮಲ್ಲಿ. ನೀಯೇನೋ ಹಾಡಿ

ಕೇಂತ ಕುಂತಿದ್ದೆ. ಅದಕ್ಕೆ ಸಾನ್ವ ಹಂಗೇ ಕೇಳುತ್ತಾ ನಿಂತು ಹೊಂಡಿ.”

“ ಕೂಡಿಲ್ಲ. ಈ ಮಹಿಳೆಯಿರು ಬೇಡಿ ಬುದ್ಧಿ. ತಾವು ಬಂದು ನಿಂತುಹೊಂಡು ಅಷ್ಟು ಯೋಚಿಸುತ್ತಿಯಿತು ?”

ನಾಯಕನಿಗೆ ಇಷ್ಟು ವಿನಯವಾಗಿರುವವರು, ವಿಶ್ವಾಸವಾಗಿರುವವರು ತನ್ನನ್ನು ಬಿಟ್ಟುಹೊಗುವಳೇ ಎನ್ನಿಸಿತು. ಆ ಭಾವದಲ್ಲಿ ಅವಳ ಮಾತಿಗೆ ಉತ್ತರ ಕೊಡದೆ, ಏನೋ ಯೋಚನೆಯಲ್ಲಿ, ಎತ್ತಲೋ ಮನಸ್ಸಿರುವಾಗ “ ಅಯಿತು. ಹೊರಟಿಂಹೋಗುತ್ತಿನಿ ಅಂತಿಯಲ್ಲ ಸಿನ್ನ ಹಣ ಏನು ಮಾಡೋದು ” ಎಂದು ಕೇಳಿದನು.

“ ನನ್ನಾಡೆಯಾ ! ನನ್ನ ಹಣವೆಲ್ಲ ಇರೋದು ಇಲ್ಲ, ಈ ಪಾದದಿಂದ ಬಂತು : ಈ ಪಾದಕ್ಕೆ ಕೊಟ್ಟಿ ಬುಟ್ಟಿದ್ದೀನಿ. ಇನ್ನು ನಂದೆಲ್ಲಿ ?”

“ ಉಂಟಾ ಮಲ್ಲಿ ? ನಿನಗೆ ಕೊಟ್ಟಿರೋದೆಲ್ಲ ಸಿನ್ನ ಹಣ. ಅದು ಹೆಣ್ಣಿನಹಣ, ಅದು ನಾನು ತಕೊಳ್ಳಲಾ ? ನಿನಗೆ ಬೇಡ ಅಂದರೆ ಕಾವೇರಮೈನ ಮಡೂಗೆ ಸುರಿದುಹೋಗು. ನಿನಗೆ ಬೇಡ. ಹಂಗಿಲ್ಲ ಅಂದ್ರೆ ಏನು ಮಾಡಬೇಕು ಹೇಳು.”

“ ಗುರುಗಳನ್ನು ಕೇಳಿ : ಅವರು ಹೇಳಿದಂಗೆ ಮಾಡಿ.”

“ ಹೋಗಿದ್ದೆ. ಅವರು ಉಂಟಿಲ್ಲ.”

“ ಹಂಗಾದ್ರಿ....ಬುದ್ಧಿ....ಹೇಳಿ ?”

“ ಹೇಳು ಮಲ್ಲಿ.”

“ ಕುಂತುಹೊಳ್ಳಿ. ಸೋಡಿ. ನವೋರಿಗೆ ಓದೋಕೆ ಬಂದು ಕಾಲೇಜು ಕಟ್ಟಿಸಿ ಬುಡಿ. ಕಾವೇರಮೈನ ಮಡೂಗೆ ಸುರಿದು ಹೋಗು ಅಂದಿರಿ. ಕಾವೇರಮೈನ ಮಗ್ಗುಲಲ್ಲಿ ಬಂದು ಕಾಲೇಜು ಕಟ್ಟಿ.”

“ ಹಂಗಾದರೆ ಬಂದು ಮಾತು ?”

“ ಏನು ?”

“ನೀನು ಹೇಳಿದಂಗೆ ಸೊಗಸಾದ ಕಾಲೇಜು, ಮುಕ್ಕಾಲೇಜಿನಂತಾ ಕಾಲೇಜು ಕಟ್ಟಿಸುತ್ತಿರು. ನೀನು ಇದ್ದು ಬಿಡು.

“ನನ್ನೊಂದಿಯಾ, ನಾನು ಹೇಳಿಗುವುದು ಸ್ವಜ್ಞ... ತೆರೆದ್ದು ಅಪ್ಪಣಿಯಾಯಿತು. ಈ ಕಾಲೇಜು. ಅಗೇಷ್ಟೆತಂಕ ಇರುತ್ತಿರು ಅಯಿತಾ ?”

“ನರಸಿಂಹಯ್ಯನೋರು ಭಾನುವಾರ ಸೋಮವಾರೆ ಖರುತ್ತಾ ಹೆಂತಿ. ಅವರ್ನು ಕೇಳಿ ಎಲ್ಲಾ ವಾಡೊಡಣ.”

“ಆಗಲಿ ಬುಧಿ.”



ಅಧ್ಯಾತ್ಮ ಸಂಪ್ರದಾಯಪ್ರಿಯರೆ, ವೈಜ್ಞಾನಿಕ ಮಹಿಳೆಗಳ ಸಂಸ್ಥೆಯ ಪರಂಪರೆಗಳ ನಡುವಿನ ಘಟನೆಯ ಚಿತ್ರಣವನ್ನು ಅ. ನ. ಕೃ. ಆವರು ಸುಂದರವಾಗಿ ಯಶಸ್ವಿಯಾಗಿ ಸಾಧಿಸಿದ್ದಾರೆ.

೧. ಮಲ್ಲಿ ದೇವಡು ವಿರಚಿತ ಕಾದಂಬರಿ. ಸುಮಾರು ೧೯೦೦ ರಿಂದ ೧೯೧೦ರ ವರೆಗಳ ಅಧ್ಯ ಶತ ಮಾನದ ಜನಜೀವನದ ಹಿನ್ನೆಲೆಯಲ್ಲಿ ಹೇಳಲ್ಪಟ್ಟಿರುವ ಸುಂದರ ಶ್ಲಂಗಾರ ರಸ್ತೊಣಿ ಕಾದಂಬರಿ.

೨. ನಿಮೋಽಚನೆ ‘ನಿರಂಜನ’ರ ವಿಚಾರ ಪೂರಿತ ಕಾದಂಬರಿ. ಜೀವನದಲ್ಲಿ ಸನ್ಯಾಸ ವಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದರಲ್ಲಿ ವಿಶ್ವಲನಾಗಿ ಆಡ್ಡದಾರ ಒಡಿದ ವಿದ್ಯಾವಂತ ಯುವಕನೋರ್ವನ ದುರಂತ ಕಥೆ.

೩. ಪರದೇಶಿ ಕುಲಕರ್ಮ ಬಿಂದುಮಾಧವರು ಬರೆದುದು. ಹಿಂದೂಸ್ತಾನದ ಮೂಲ ನಾಸಿ ಜನಾಂಗವೊಂದರ ಜೀವನ ಕ್ರಮದ ಹೆನ್ನೆಲೆಯಲ್ಲಿ ಚಿತ್ರಿಸಲ್ಪಟ್ಟಿರುವ ಕರುಣಾಜನಕ ಕಥಾನಕ.

ಸ್ವಣಿ ರೇಖೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳು ಬರೆದ ಐತಿಹಾಸಿಕ ಕಾದಂಬರಿ. “ಬಂಗಾರ ದೊಡ್ಡಿ” ಭಿನ್ನ ವೈಷ್ಣವಿಗಳ ಮಹಿಳೆಗಳ ಜೀವನ ಪ್ರೇಯಸಿಯ ಪ್ರಣಯ ಕಥೆ.

క.న.శ్రీ. ఆవర సిద్ధహన్ రాజులైయి. తీంపుచ వ్యక్తిత్వవన్న
అప్రతిమవాగి చిత్రిస్తాడు.

వాహినీ ప్రశాశన
జయబామరాజు రస్తే, బెంగళూరు. ೨

